

**TEXT PROBLEM
WITHIN THE
BOOK ONLY**

UNIVERSAL
LIBRARY

OU_198479

UNIVERSAL
LIBRARY

MANIA UNIVERSITY LIBRARY

K
83.1 Accession No P.GK4689
V21A

This book should be returned on or before the date
stamped below

ಅಪರೂಪದ ಅತಿಧಿ

ಅಪರೂಪದ ಅತಿಥಿ

ಫಳ್ಳ ಕರ್ತೀಗಳು

ವಾಣಿ

ಪ್ರಕಾಶಕು

ಡಿ. ವಿ. ಕೆ. ಮೂಲತ್ಯಿ
ಕೃಷ್ಣ ಮೂಲತ್ಯಿಪುರಂ : ಮೈಸೂರು-೪.

ಕ್ರಿಷ್ಟಾಂಗ ಮುದ್ರೆ ನಾಟಕ

ಎಲ್ಲ ಜಕ್ಕುಗಳೂ ಲೀಟಿಕೆಯರವು

ಮುದ್ರೆ ಕರ್ತೃ
ವಾಜೇ ಶ್ರೀ
ಮೃತಹಂ.

ಓದುಗರಲ್ಲಿ ವಿನಂತಿ

‘ಅಪರೈಕದ ಅತಿಥಿ’ ತನ್ನ ಜೊತೆಯವರೊಂದಿಗೆ ನಿಮ್ಮಲ್ಲಿಗೆ ಬಂದಿದಾನೆ. ಅವನಿಗೆ ನಿಮ್ಮಕಡೆಯಿಂದ ಸ್ವಾಗತ ದೋರೆಯವುದೇಂಬ ಭರವಸೆ ನನಗಿದೆ.

ಆ ಕಥಿಗಳಿಗೆ ಮೊದಲಲ್ಲಿ ಅಶ್ರಯವಿತ್ತ ಸಾಹಾರಿಕ, ಮಾಸಿಕ, ವಾರ್ಷಿಕ ಪತ್ರಿಕೆಗಳವರಿಗೆ ನನ್ನ ಹೃತ್ಯುವರ್ಚ ಮಂದನೆಗಳು.

ಶ್ರೀ ಮಾರ್. ಡಿ. ವಿ. ಕೆ. ಮುಖ್ಯಿಯವರು ಆ ಶಂಕಲನವನ್ನು ಅಸ್ತ್ರಿ ಯಿಂಬ ಪ್ರಕಟಿಸಿದ್ದಾರೆ. ಅಷ್ಟೇ ಉತ್ತಮ ಯದಿದೆ ಮುದ್ರಣದ ಕೆಲಸ ನಿರ್ವಹಿಸಿದಾರೆ ವಾಟೇ ಪ್ರೇಸ್ಪುನವರು. ಇವರಿಗೆಲ್ಲ ನನ್ನ ಕೃತಜ್ಞತೆಗಳು.

ಮೈ ತುಂಬಿರುವ ಆ ‘ಅತಿಥಿ’ ಯನ್ನು ಹೀ ನೀಡಿ ಸ್ವಾಗತಿಸಲಿರುವ ನಿಮಗೂ ನನ್ನ ಧೇನ್ಯವಾದಗಳು.

ವಾಟೆ

೧೯೯೬, ಜಾಮರಾಜಪುರಂ

ಮೈ ಸೂರ್ಯ_ಉ

ಪರಿವಿಡಿ

೧	ನೈತಾಶಿ	೨
೨	ಹೆಂಡತಿಯ ಹರಕೆ	೧೪
೩	ಅಪರೂಪದ ಅಧಿತಿ	೨೫
೪	ಉಪಕಾರಿ	೪೯
೫	ಕೆಂಕಣ	೪೮
೬	ಅವಶ್ಯಕೀಯ	೬೧
೭	ರತ್ನವಿಲಾಸ	೬೧
೮	ಒಲುಮೇಯ ಸುಳಿಯಲ್ಲಿ	೧೦೪
೯	ಮಾಗೆದರ್ಶಿ	೧೦೯
೧೦	ತಾರ	೧೨೫
೧೧	ಕೆಂಪು ಹೂವು	೧೪೨
೧೨	ನಿರೀಕ್ಷೆ	೧೫೫
೧೩	ಉಪಕಾರ ಸ್ಥರಕೆ	೧೬೬
೧೪	ಬೀಂಬಿ ಬಂದ ಗಾಳಿ	೧೬೬
೧೫	ವಾರದ ಮುಡುಗಾ	೧೬೮
೧೬	ಧಂಡೀವಿನಿ	೧೦೦
೧೭	ಅಪ್ರೋಣ	೨೪೧
೧೮	ಕೆಳಗೆ ಜಿದ್ದ ಕಾಗದ	೨೫೨
೧೯	ಮೂರು ಮೆಟ್ಟಿಲು	೨೫೪
೨೦	ರಾಧೀಯ ಕೊಡುಗೆ	೨೪೪
೨೧	ಅಯ್ಯಿ	೨೫೦
೨೨	ನೈರಾಗಿ	೨೫೮
೨೩	ಹಿರಿಮೆ	೨೫೯
೨೪	ಸೇಡಿನ ಬಲೆ	೨೫೯
೨೫	ಎಲ್ಲವೂ ಒಳಿತೇ	೨೮೪
೨೬	ಬದುಕಿನ ದಾರಿ	೨೯೯

ಅರ್ಥಣ

ತಮ್ಮ ಬರಹಗಳಿಂದ ಕನ್ನಡಿಗರ
ಮನೆ ಮನಗಳನ್ನು ಬೆಳಗರುವ
ಮೇಚ್ಚಿನ ಬರಹಗಾರೀ
ದಿ || ಶ್ರೀಮತಿ ಶ್ರೀವೇಣಿಯವರ
ಮಧುರ ನನಪಿಗೆ

ನೈ ಶಾ ಖಿ

ನೈಶಾಖಿಯ ಬಿಸಿಲು ನೈ ಸುಡುವಂತಿದ್ದರೂ, ಅದ್ದೋಡನೆ ಗಾಳಿ ತಂಪಾಗ ವಿಹಿ, ಸಂಚೇ ಮಕ್ಕಿ ಬರುವ ಸೂಚನೆ ಇತ್ತು.

ಶ್ರೀನಾಥನ ನಡಿಗೆಯಲ್ಲಿ ಆತುರವಿಲ್ಲ. ಆರಾಮವಾಗಿ ಎಡಬಲ ನೋಡುತ್ತು ಹೆಚ್ಚೆ ಕಾಕುತ್ತಿದ್ದು. ಗೆಳೆಯ ಅರುಣ ಮನೆ ಇಲ್ಲೇ ಎಲೆಲ್ಲೇ ಇರಬೇಕು. ಜಯನಗರದ ವಿಶ್ವರಣವ ನಾಲ್ಕುನೇ ಬಾಲಕಿನಲ್ಲಿ ಮನೆ. ಕಟ್ಟು ಶಾಗ ಒಮ್ಮೆ ಬಂದಿದ್ದು. ಆಗ ಎರಡು ಮಗ್ಗಳಿಗೂ ಖಾಲಿ ಜಾಗವಿತ್ತು.

ಅದೇ ನೇನಾರ್ಥ.

ಎಡಬಲಗಳಲ್ಲಿ ಖಾಲಿ ಇರುವ ಮನೆ ಯಾವುದೂ ಇಲ್ಲ. ಈ ಎರಡು ಪರಫೆಗಳಲ್ಲಿ ಆಲ್ಲಿ ದೊಡ್ಡ ಮಹಡಿನುಸ್ಥಿರಾಗಿ ಎದ್ದಿದ್ದು, ಅವನ ನೆನಪಿನಲ್ಲಿಗ್ನ ಗುರುತು ಮರೆಯಾಗಿತ್ತು.

ಶ್ರೀನಾಥ ನೆನಪಿನ ಕುದುರೆಯನ್ನು ಹಿಂದಕ್ಕೆ ಓಡಿಸಿದ. ಎದುರಿಗೆ ಏನಿತ್ತು? ಏನಿತ್ತು ಎದುರಿನಲ್ಲಿ?

ಓ..ಒಂದು ಸಣ್ಣ ಅಂಗಡಿ. ಬಿಸ್ತುತ್ತು ವೆಪ್ಪರಮೆಂಟು ಮೊದಲಾದ ಇಳ್ಳಿ ಸಾಮಾನುಗಳಿಂದು.

ಶ್ರೀನಾಥ ಅದೇ ದಾರಿಯಲ್ಲಿ ಹಿಂದಕ್ಕೆ ಹೋಗಿ ಅಂಗಡಿಗಾಗಿ ಹಿಡು ಕೆದ. ಗಾಜಿನ ದೊಡ್ಡ ಶೀಫೆಗಳಿಂದ ಅಂಗಡಿ ಕಣ್ಣಿಗೆ ಬಿಧ್ವಾಗ ಅವನಿಗಾದ ಸಂಹೀಕೆಣ? ಅದೇ ಅಂಗಡಿಯ ಮುಂದೆ ಎರಡು ಸುಲ ಓಡಾಡಿದ್ದರೂ ಆಗ ಆದರ ಫೇನಪು ಬಂದಿರಲಿಲ್ಲ. ಗುರಿ ಖಾಲಿಜಾಗದ ನಡುವೆ ಇಂದ್ರ ಮನೆಯ ಔಸೀಲೆ ಇತ್ತು.

ಜೀಬಿಸಿಂದ ಅರುಣ ಬರೆದಿದ್ದ ಕಾಗದ ಹೊರಬಂತು. ಅದರಲ್ಲಿ ಮನೆಯ ಕೊಂಬರು ಕಾಣಿಸಿದ್ದು. ಶ್ರೀನಾಥ ಅದನ್ನು ನೊಡಿಕೊಂಡು ನೆನಪಿಗೆ ಹತ್ತಿದ

ಮೇಸೀಯನ್ನು ಅಲಿಸಲು ಪ್ರಯತ್ನಿಸಿದೆ.

ಜೇಬು ಬರಿದಾಗಿತ್ತು ಸಿಗರೀಟ್‌ಗಾಗಿ ಹೃಕಾಕಿದಾಗ. ಅಂಗಡಿ ನುಗ್ಗಿ ಒಂದು ವ್ಯಾಕ್ ಸಿಗರೀಟ್‌ ಕೊಂಡ. ಕಡ್ಡಿ ಗೀರಿ ಹೊತ್ತಿಸಿಕೊಂ. ಅರಾಮವಾಗಿ ಹೊಗೆಬಿಟ್ಟೆ.

“ಈ ನಂಬರಿನ ಮನೆ ಯಾವುದು ? ಇಲ್ಲಿ ನೋಡಿದೆ. ಕಾಣಿಸಲ್ಲಿ ಶ್ರೀನಾಥ ಅಂಗಡಿಯವನನ್ನು ಕೇಳಿದೆ.

“ಆಗ ನಂಬರು ಬದಲಾಗಿದೆ. ಹೆಸರು ಹೇಳಿ. ಯಾರು ಬೇಕಾಗಿತ್ತು ?

“ಅರ್ಣ ಕುಮಾರ್ ಎಂತ, ಎಚ್. ಎ. ಎಲ್. ನಲ್ಲಿದ್ವಾರೆ.”

“ಈ ಅವರೇ ? ಅಲ್ಲಿ ಕಾಣುವುದೇ ಮನೆ.”

“ಯಾವುದು ? ಹೆಸರು ಕಿಟಕಿ ಇದೆಯಲ್ಲ ?”

“ಉಂಟೊಂ. ಅದಲ್ಲ. ಅದರ ಪಕ್ಕದ್ವಾರೆ-ಮನೆಯ ಮುಂಭಾಗದಲ್ಲಿಲ್ಲ ಬರೀ ಕೆಂಪು ಹೂ ಇದೆ. ಅದೇ ಗುರುತ್ವ.”

“ತೋಂದರೆ ಕೊಟ್ಟೆ. ಹಿಂದೆ ನಾನು ಬಂದಿದ್ವಾಗ ಇಲ್ಲಿ ಖಾ ಖಾಲಿಯಾಗಿತ್ತು. ಈಗ ಮಹಡಿಮನೆಗಳು ಎದ್ದು ಸಿಂತು ಆ ಮನೆ ಬೇಗ ಕಾಣಿಸೋದೇ ಇಲ್ಲ.”

“ಅದೇನು ಹೇಳುತ್ತಿರಿ; ಈ ವಿಸ್ತುರಣಗಳು ಬೆಳೆಯತ್ತಿರೋ ರೀತಿ ದಿನಾ ಓಡಾಡೋರಿಗೇ ಒಂದೊಂದು ಸಲ ತಬ್ಬಿಬಾಗುತ್ತೆ.”

“ನಿಮಗೆ ಅವರ ಪರಿಚಯ ಉಂಟಿಯೇ ?”

“ಹೀಗೇ.. ಯಾವಾಗಲಾದರೂ ಅಂಗಡಿಗೆ ಬರತ್ತಾರೆ”

ಶ್ರೀನಾಥ ಗರುತ್ವ ಹಿಡಿದು ಹೊರಟೆ. ಆ ಸಾಲಿನ ಮೂರು ಮನೆ ಕಿಟಕಿಗಳೂ ಹೆಸರು ಬಣ್ಣವನ್ನೇ ಹೊತ್ತಿದ್ವಾರೆ. ಅಂಗಡಿಯ ಯಾವುದೊಂದು ಹೇಳಿದ್ದೆ.

ನಡುವಿನದೇ ಇರಬೇಕು. ಆವರಣದ ತುಂಬ ತುರಾಯಿಯಂತೆ ಕೇಂಬಣ್ಣದ, ಗೊಂಡೆಯಂತಹ ಹೂಗಳು. ಎಲೆ ಇಲ್ಲ, ರೆಂಬೆ ಇಲ್ಲ; ನೇರವಾ, ನೆಲದಿಂದ ಎದ್ದು ಬಂದಂತೆ ದಂಟಿನ ತುದಿಯಲ್ಲಿ ಕುಸುರು ಕುಸುರಾಗಿ ಅರೇ ನಿಂತಿದ್ದವು.

ಎಂತಹ ಸುಂದರ ಹೊವ್ವೆಗಳು !

ವೈಶಾಖಿ

ಶ್ರೀನಾಥ ಒಳಗೆ ಬಂದ. ಕೂಗಬೇಕಾಗಲಿಲ್ಲ. ಮುಂಭಾಗದಲೇ ಇರುಣ ಪಶ್ಚಿಮ ಓದುತ್ತು ಕುಚಿರುತ್ತಿಲ್ಲ ಇರಿದ್ದ.

ಅನಿರೀಕ್ಷಿತ ಭೋಟಿಯ ಸಂಭ್ರಮದ ಸ್ವಾಗತ ಬಯಸಿ ಅರುಣ ಕೇಳಿದ. “ಯಾವಾಗ ಬಂದದ್ದು?”

“ನಿನ್ನೆ ಬಂದೆ. ಆಫಿಸಿನ ಕಡೆಯಿಂದ ಕೆಲಸವಿತ್ತು. ಮಧ್ಯಾಹ್ನಕ್ಕೆ ಮುಗಿತು. ರಾತ್ರಿ ಹೊರಡುವವರಿಗೆ ಹೊತ್ತಿದೆಯಲ್ಲ.”

“ನೆಟ್‌ಗೆ ಇಲ್ಲಿಗೇ ಬಂದಿದ್ದರೆ?” ಎರಡು ದಿನ ಜೊತೆಯಾಗಿ ಇರಬಹುದಿತ್ತು.”

“ತನ್ನನ ಮನೆ ಉಂಟಿಲ್ಲ ಇಲ್ಲ. ಅವನಲ್ಲಿಗೆ ಹೋಗಿದ್ದರೆ ತನ್ನ ತಿಳಿತಾನೆ ಬಂದೆನಲ್ಲ ಈಗ”

“ಮನೆ ಸುಲಭವಾಗಿ ಸಿಕ್ಕಿತ್ತೆ?”

“ವಿಳಾಸ ತ್ವಿಲ್ಲ. ಎರಡು ಸಲ, ಇದರ ಮುಂದಿನಿಂದಲೇ ಹೋಡಿ. ತಟ್ಟಿನೆ ಗೊತ್ತುಗಲಿಲ್ಲ ಎಡಬಲದಲ್ಲಿ ಖಾಲಿ ಜಾಗ ಎಂದು ನೇನ್ನೆ ಇತ್ತು.”

“ಅದು ಬಂದು ವರ್ಷದ ಹಿಂದಿನ ಮಾತಃ. ಈಗ ಅಲ್ಲ ಎರಡು ಮಹಡಿ ಮನಗಳು, ನಾಲ್ಕು ಸಂಸಾರ ಇವೆ.”

“ಹೌಸಲ್ಲಿ?” ಆ ಮೂಲೇ ಆಂಗಡೀಲಿ ವಿಚಾರಿಸಿದೆ. ಅವ ತೊರಿಸಿದ. ಈ ಹೊವಿನ ಗಿಡನ ಗುರುತು ಹೇಳಿದ. ಬಹೇ ಚಂದವಿದೆ ಈ ಹೊಗಳು ನಾನು ಇದೇ ಮೊದಲು ನೋಡಿದ್ದು.”

“ಹೊಂ . ಕಣ್ಣಿಗಷ್ಟೇ ಚಂದ, ಈ ವೈಶಾಖಿ. ಇಂಗ್ಲೀಷಿನಲ್ಲಿ ನೇಪ್ಪವರ್ ಅಂತಾರೆ. ನಾನು ವೈಶಾಖಿ ಅನ್ನವೇ. ವರ್ಷಕ್ಕೆ ಒಂದೇ ಸಲ ಈ ಹೊವು. ಅದರ ಹಿಂದೆ ಒಂದು ಕತೆಯೇ ಇದೆ.”

ಅರುಣ ಯೋಚಿಸುವಂತೆ ಕೇಳಿತ. ಲಜ್ಜೆಯ ಭಾರದಿಂದ ತೆರೆ ಬಗ್ಗ ನಿರುಪ ನನವಧುವಿನಂತೆ ನಕ್ಷಭಾಗಿದ್ದ ಹೊವುಗಳನ್ನು ದಿಟ್ಟಿಸಿದ.

ಅರುಣ ವಗನನ್ನು ಕೂಗಿದ. ಕಾಫಿ ತರುವಂತೆ ಹೇಳಿದ.

“ನವ್ಯ ಜೊತೆ ಓದುತ್ತಿದ್ದ ಚಂದು ನೇನ್ಹಿಂದೆಯೇ ನಿನಗೇ?”

ಕಾಫಿಯನ್ನು ಹೀರುತ್ತೇ ಅರುಣ ಪ್ರತ್ಯಿಷಿದ,

“ಓ....ನೇನ್ಹಿದೆ ಪಂಡಿತಪುತ್ರ ಎನ್ನುತ್ತಿರಲಿಲ್ಲವೇ ನಾವು ಅವನು-

ಮುದ್ದಿನಂತೆ. ‘ಪಂಡಿತ ಪುತ್ರ’ ಎಂದು ಯಾವ ಅರ್ಥದಲ್ಲಿ ಹೇಳುವರೋ ಹಾಗಂತೂ ಇರಲಿಲ್ಲ. ಐ. ಎ. ಎಸ್. ನಲ್ಲಿ ರ್ಯಾಂಕ್ ಬಂತಲ್ಲವೇ ಅವನಿಗೆ?”

“ಹೌದು. ಅವರಪ್ರ ಅಯುವೇದ ಪಂಡಿತರು. ಅದರಿಂದ ಆ ಹೆಸರು ಬಂದಿತ್ತೇನೋ? ಪ್ರೈಬೀಷನರಿ ಅವಧಿಯಲ್ಲಿ ಅವನು ಕೆಲವು ದಿನಕ್ಕೆ ಮೈಸೂರಿ ನಲ್ಲಿದ್ದು. ಒಂದು ಸಲ ನನಗೆ ಬರುವಂತೆ ಆಗ್ರಹ ಮಾಡಿ ಬರೆದಿದ್ದು. ನಾನು ಇಲ್ಲಿ ಕೆಲಸಕ್ಕೆ ಸೇರಿ ಕೆಲವು ತಿಂಗಳಾಗಿತ್ತು. ಅವನು ಬಲವಾತಕ್ಕೆ ಏರಡು ದಿನ ರಚ ಹಾಕಿ ಮೈಸೂರಿಗೆ ಹೋದೆ”

“ಹೌದೇನು? ನನಗೆ ಗೊತ್ತಿರಲಿಲ್ಲ.”

“ಹೇಗೆ ಗೊತ್ತಾಗಬೇಕು? ನೀನು ಆಗಲೇ ಧಾರವಾಡ ಸೇರಿದ್ದೆ. ನಾನೂ ಇದುವರಿಗೆ ಹೇಳಿರಲಿಲ್ಲ ಇಂದೇಕೂಡೋ ಆ ಹೊವು ಹಳೆಯ ನೆನಪನ್ನು ಕೆಂಡಕಿದೆ”

“ಅದೇನು ಹೇಳು? ಕಢಿ ಸ್ವಾರಸ್ಯವಾಗಿರುವಂತಿದೆ.”

“ಅವನು ನನ್ನ ಕರೆದಿದ್ದರ ಉದ್ದೇಶ ಅಣ್ಣಿಗೆ ಹೋದ ಕೊಡಲೇ ತಿಳಿಯಿತು ರಾಜ್ಯೋಪಚಾರ ನನಗೆ.”

“ಅಳಿಯತನ ಅನ್ನು.”

“ಹೂಂ...ಹಾಗೇ ಪಂಡಿತರು ವ.ಗನೇಶ್ವರಿಗೆ ಇದ್ದರು. ಅಧಿಕಾರ ದಲ್ಲಿದ್ದ ಚಂದುವಿಗೆ ಹೆಣ್ಣು ಕೊಡಲು ಜನ ನುಗ್ಗತ್ತಿದ್ದರು. ಅವರಿಗೆ ಮಗಳ ಚಿಂತೆ. ಹೇಗಾದರೂ ಆ ಹುಡುಗಿಗೆ ಮದುವೆ ಮಾಡಿಟಬೇಕು. ತಾಯಿ ಇಲ್ಲದ ಹೆಣ್ಣು. ಮಗ ಮೊದಲೇ ಅಧಿಕಾರಿ ದೊಡ್ಡ ಕಡೆ ಹುಡುಗಿ ಬಂದು ಅವರ ಮನ ಶೂಂಬಿದರೆ, ಆ ತಂಡೆ ಮಗಳನ್ನು ಕೇಳೋರು ಯಾರು? ವ.ಗ ದೂರವಾಗುವುದಂತೂ ಖಂಡಿತ ನಿನಿದ್ದರೂ ಕೊಡಲೇ ಆಗಬೇಕು. ನಿನ್ನ ಸ್ನೇಹಿತರು ಯಾರಾದರೂ ಇದ್ದರೆ ಹೇಳು. ನಮ್ಮ ಜನ ಅದರೆ ಸರಿ, ಎಂದರಂತೆ ನನಗೆ ಬಂತು ಬುಲಾವೋ.”

“ನೀನು ಹೋಗುವ ನೇಳಿಗೆ ಬಲೆ ಸಿದ್ಧವಾಗಿತ್ತು ಅನ್ನು”

ಶ್ರೀನಾಥ ನಕ್ಕು ಕೆಳಿದ. ಅವನು ಕುತ್ತಳೆಲ ಕೆರಳಿತು.

“ಹೂಂ..ಚೆಂದುವನ ತಂಗಿ ಮಂಗಳ, ಹೋದ ದಿನವೇ ಪರಿಷಯ ವಾಯ್ತು. ಮನೆಯಲ್ಲಿ ಒಂದು ಮುದುಕಿ. ಓಡಾಟವೆಲ್ಲ ಅವಳದೇ. ತಂಡಿಗೆ

ಬೈವರ್ತಿ ಅರೆಯುವುದರಿಂದ ಹಿಡಿದು ಎಲ್ಲ ಕೆಲಸಕ್ಕೂ ಅವಕ್ಕೇ.”

“ಅಲ್ಲಿ ಅವರು ಬೈವರ್ತಿ ಕೊಡುತ್ತಿದ್ದರೇ ?”

“ಬೋದು ಹಾಕಿರಲಿಲ್ಲ. ಕೆಲವರು ತಿಳಿದವರು ಬರೋರು. ಇವರೂ ಕೊಡೊರು, ಹಿಂದಿನಿಂದ ಬಂದದ್ದು ಅಭಾವ ಆಗಿದೆ”

“ನಿನು ಅಲ್ಲಿ ಹೋಗಿ ಖಾಯಿಲೆ ವಲಗಿದೆಯೇನೋ ? ಆ ಹುಡುಗಿ ಮಾತ್ರ, ಕಷಾಯ ಕುಡಿಸಿ ಉಪಚರಿಸಿದಳ್ಳೋ ?”

“ಸಧ್ಯ, ನಿನ್ನ ಕಲ್ಪನೆಯ ಕುದುರೆಗೆ ಕಡಿವಾಣ ಹಾಕು ಮಾರಾಯ. ಅಂತಹುದೇನೂ ಆಗಲಿಲ್ಲ”

“ಮತ್ತೇ ?”

“ಪಂಡಿತರಿಗೆ ಬೈವರ್ತಿ ಕೊಡುವುದರ ಜೊತೆಗೆ, ವಿಧವಿಧವಾದ ಹೂವು ಗಳನ್ನು ಬೆಳೆಸುವುದು ಒಂದು ಹವ್ಯಾಸ. ಅವರ ಮನೆಯಲ್ಲೇ ಈ ನ್ಯಾಶಾಬಿ ಹೂವನನ್ನು ನಾನು ಮೊದಲು ನೋಡಿದ್ದು.”

“ಓ ...”

“ಬೆಳಗಿನ ಹೊಂಗಿರಣಗಳು ಕೆಂಪು ಹೂವಿನ ಮೇಲೆ ನತೀಸುತ್ತಿದ್ದಾಗ ನಾನು ಬೆರಗಿಸಿಂದ ನೋಡುತ್ತಿದ್ದೇ. ಆಗ ಇದ್ದಕ್ಕಿಂತೆ ಒಂದು ಆಶ್ಚರ್ಯ ನಡೆಯಿತು !”

“ನೋ ? ಹೂವಿನಡಿಯಿಂದ ಹಾವು ..?”

“ಬೇ....ಬೇ ಅಂಥದೇನಿಲ್ಲ. ಹೂವುಗಳ ನಡುವಿನಿಂದ ಒಂದು ಹುಡುಗಿ ಎದ್ದು ನಿಂತಳು. ಬಹುಶಃ ಹೂವಿನ ಅಂದಚೆಂದ ನೋಡುತ್ತ ಅಲ್ಲೇ ಕೂತಿದ್ದ ಲೇನೋ ? ಅವಳು ತಟ್ಟನೆ ಎದ್ದು ನಿಂತಾಗ ಹೂವೇ ಹುಡುಗಿಯಾಗಿ ನಿಂತಳೇನೋ ಎನಿಸಿತು.”

“ಅನ್ನ ಚಲುವೆಯೇ ಹುಡುಗಿ ?”

“ಅವ್ಯಾಲಿ. ಅದಕ್ಕೆ ಹತ್ತರವ್ಯಾ, ನೂರರವ್ಯಾ ಜೆಲುವೆ. ಹೂವು ನಾಚಿ ತಲೆಬಾಗಿತ್ತು ಅವಳ ಮುಂದೆ. ಕಣ್ಣ ಇರುವುದು ಸಾಧಕ ಎನಿಸಿತು. ಅದೇ ಕಣ್ಣ ಕುಕ್ಕನ ಬಣ್ಣ. ಅದೇ ಕೊಮುಲತೆ.”

“ಎಲ್ಲಿ ಆ ಜೆಲುವೆ ? ನಿನ್ನ ..?”

“ನನ್ನ ತಂಗೀನ ಮದುವೆಯಾಗುವೆಯ? ನನ್ನ ತಂಡೆಗೆ ನೀನು ಅಳಿಯನಾಗಬೇಕೆಂದು ಬಹಳ ಆಸಿ”

ಅನಂದದಿಂದ ಮೂಗನಾಗಿದ್ದು ನಾನು. ಉರಿಗೆ ಹೋಗಿ ಬರೆಯುವೆ ಎಂದು ಹೇಳಿದೆ.

ದಾರಿಯುದ್ದು ಕ್ಷಮ್ಮ ನನಗೆ ಆದೇ ಯೋಚನೆ. ಸ್ವೇಶಾಭೀ ಹೂವುಗಳ ನಡನೆ ಕಂಡ ಹುಡುಗಿ ಚಂದುವಿನ ತಂಗಿಯೇ ಇರಬೇಕು

ಹಾಗಾವರೆ ವಂಗಳೆ? ಅವಳಾ ತಂಗಿ ಏನೊ? ಹೋಸಬನಾಗಿ ಹೋದವನು ಸೀದಾ ಹೆಣ್ಣು ಮುಕ್ಕುಳ ವಿಚಾರ ಹೇಗೆ ಕೇಳಬೇದು? ಆದರೂ ‘ಯಾರ ಸ್ವಾತಂಗಿ’ ಸ್ವಾಯಂಸ್ವಾ ಬೆಳಗರವ ಮಂಗಳಯೇ? ಆಧವಾ ಹೂವುಗಳ ನಡನೆ ನುಕ್ಕಳಿ ಮರೆಯಾದ .ಏನು ಅವಳ ಹೆಸರು, ಒಮ್ಮೆ ಪಂಡಿತರು ವಸು ಎಂದು ಕಾಗಿದ್ದು ಕಿವಿಗೆ ಒದ್ದಿತ್ತು. ಆವಕೇ ಪಸು ಇರಬಹುದೇ? ಎಂದಾವರೂ ಕೇಳಿಸ್ತರೆ ಚೆನ್ನಾಗಿತ್ತು,

ಆಗ ಈ ಅನುಮಾನ ತೊಳಿಕೆ ಇರುತ್ತಿರಲಿಲ್ಲ ನಮ್ಮ-ಸ್ವೇಶಾಭೀ ಹೂವು ಎರಡೂ ನನ್ನೆಡಿಯನ್ನು ತುಂಬಿ ಹುಟ್ಟಿನಂತಾಗಿದ್ದೆ ಉರಿಗೆ ಹೋದವನೇ ನನ್ನ ಆಸೆಯನ್ನು ತುಂಬಿ ಚಂದುವಿಗೆ ಕಾಗದ ಬರಿದೆ. ಕಾತುರ ದಿಂದ ಉತ್ತರ ನಿರೀಕ್ಷೆಸಿದೆ. ಕೊನೆಗೆ ಬಂತು ಕಾಗಿದೆ.”

ಅರ್ಥ ನಿಟ್ಟಿ ಸಿರುಬಿಟ್ಟು

“ಆಮೇಲೆ?”

ಅಸಕ್ತಿಯಿಂದ ಕಿವಿ ನಿವಿರಿಸಿ ಶ್ರಿನಾಥ.

“ಗೆಳಿಯಾ .ನಿನ್ನ ಮಾತು ನಿಜ ವಸು ನಿಜಕ್ಕೂ ಸ್ವೇಶಾಭಿ ಹೂವಿ ನಂತೆ. ನೋಡಲು ಚಂದ. ಮುಡಿಯಲು ಬಾರದು. ಆಜ್ಞೆ ಎಲ್ಲರಂತೆ ಆರೋಗ್ಯವಾಗಿದ್ದರೆ, ನಾನೇ ಅವಳ ಕ್ಯುಹಿಡಿಯುತ್ತಿಸ್ತೇ. ನನಗೆ ಮಾಲೆ ಹಾಕಲು ಕಾದಿರುವ ಸಿರಿನಂತ ಹಡುಗಿಯರನ್ನು ಕಣ್ಣಿತ್ತಿಯೂ ನೋಡುತ್ತಿರಲಿಲ್ಲ.

ಎಳಿಯ ವಯಸ್ಸಿನೀದಲೇ ಹೃದ್ದೈಗಕ್ಕೆ ತುತ್ತಾಗಿದ್ದಾಳೆ ಹುಡುಗಿ. ನಡೆದರೆ ಮೇಲುಸಿರು, ನಕ್ಕರೆ ಹವಳದ ತುಟಿ ನೀಲಿಯಾಗುವುದು. ಮುಟ್ಟಿದರೆ ಸಾಕು, ಮುದುರಿ ಬಾಡುವಳು. ಎಲ್ಲ ಕಡೆಯೂ ಬೈಷಧಿ ಕೊನೆಯ

ಪ್ರಯತ್ನ ಎಂದು ಇಲ್ಲಿ ಬಿಟ್ಟೆದ್ದಾರೆ. ತಂದೆಯವರು ಮಹ್ಮದು ಕೊಡುತ್ತಿದ್ದಾರೆ. ಅದಕ್ಕೆ ಭರವಸೆಯಿಲ್ಲ. ತಂಗಿಯ ಮಾರ್ಗ ಎಂಬ ಪ್ರೀತಿಯಿಂದ ಶಕ್ತಿಮಾರಿ ಪ್ರಯತ್ನ ಸುತ್ತಿದ್ದಾರೆ ಹೂವಿನಷ್ಟೇ ಸುಕುಮಾರಿ. ಅಯುವ್ಯವೂ ಅಷ್ಟೇ ಏನೋ?”

“ಭೀ.. ಭೀ... ಎಂತಹ ನಿರೂಸಿ. ಮುಂದೆ?”

“ವೈಶಾಖಿ ಹೂವು ರೆಕ್ಕೆ ಗಳನ್ನು ಕಳೆದುಕೊಂಡು ಬರೀ ಕೊಂಬೆಯಾಗಿ ಖಳಿಯುವ ವೇಳಿಗೆ ವಚು ಇಲ್ಲವಾಗಿದ್ದಳು, ಚಂದುವಿನ ತಂಗಿ ಮಂಗಳಿಗೆ ಕೇಳಿಕೊಂಡೆ ನಾನು ..”

“ನನೆಂದು?”

“ನಿನು ಬರುವಾಗ ಒಂದು ವೈಶಾಖಿ ಗಿಡದ ಗೆಡ್ಡೆಯನ್ನು ತರಲಾ ಮರೀಯಬೇಡ ಎಂತ. ನನ್ನ ಆಪೇಕ್ಷೆಯಿಂತೆ ಮಂಗಳ ಅದನ್ನು ತಂದು ನೆಟ್ಟಿಳ್ಳ ಒಂದು ಗಿಡ ಹತ್ತಾಗಿ ವರ್ಷಕ್ಕೊಳ್ಳುವು, ಆವರಣದ ತುಂಬ ಗಿಡ ಬೆಳೆದು ವೆಲ್ಲಿಸಿ, ಎಲೆ ಉದುರಿ ಬೋಳಾಗಿ, ಬರಿ ನೆಲವಾಗಿದ್ದ ವೈಶಾಖಿದ ವರ್ಷಂತನ ವೋಡಿಗೆ ಸಿಕ್ಕುಂತೆ, ಬರಿ ನೆಲದಿಂದಲೇ ಹೂವು ಬಿರಿದು ಅರಳಿ ಮೈತ್ಯಂಬಿ ಆವರಣನನ್ನೆಲ್ಲ ಚೆಲುವಾಗಿಸುತ್ತದೆ. ವಾಸನ ಇಲ್ಲ, ಒಂದೆರಡು ಎಸಳು ಬಿಡಿಸಿ ಕಟ್ಟಿಲೂ ಬಾರದು. ಮುಡಿಯುವ ಆಸೆಯೆ ಇಲ್ಲ. ಕಣ್ಣ ತಡೆಸಬಲ್ಲಳು. ಮನವ ಅರಳಿಸಬಲ್ಲಳು ಚೆಲುವು ವೈಶಾಖಿ”

“ಚಂದುವಿನ ತಂಗಿ ಮಂಗಳಾ?”

-ಉಸಿರು ಕಟ್ಟೆ ಕೇಳಿದ ಶ್ರೀನಾಥ.

“ಮಂಗಳಾ...ನನ್ನ ಮದದಿಯಾಗಿ ಮನೆ ಬೆಳಗಿದ್ದಾಳೆ. ಏನೆಂದರೂ ಮುಡಿಯಬಲ್ಲ ಮಲ್ಲಿಗೆ ಅವಳು. ಅವಳಿಗೆ ಸ್ವಲ್ಪವೂ ಮತ್ತು ರವಿಲ್ಲ. ವೈಶಾಖಿಗೆ ತಾನೇ ಸೀರು ಉಣಿಸಿ ಬೆಳೆಮತ್ತಾಳೆ.”

ಅರುಣ ನಕ್ಕು ನುಡಿದ. ಬೇಸುತ್ತಿದ್ದ ತಂಗಾಳಿಗೆ ತಲೆ ದೂಗುತ್ತು ವೈಶಾಖಿ !

ಹೆಂಡ ತಿಯ ಹರಕೆ

“ವನಜಾ-ಪನೇ ಇಮು ? ಹಬ್ಬಿವೇನೆ ?”

“ಇಲ್ಲವಲ್ಲ ! ನಿವರ್ಗೇಕೆ ಹಬ್ಬಿದ ನೆನಪ್ಪು ಬಂತು ?”

“ಅದೇನೋ ! ಗೊತ್ತಿಲ್ಲ. ಮನೆಯ ಒಳಗೆ ಕಾಲಿಟ್ಟು ಕೂಡಲೇ ಈ ದಿನ ಹಬ್ಬಿವಿಚಿಕ್ಕು ಎನ್ನು ಶತ್ತು. ಗಾಳಿಯಲ್ಲೇ ಏಸೋ ಒಂದು ತರಹ ಸಂಭ್ರಮ. ನಿನ್ನ ಮುಖವಲ್ಲಿನ ಕಳಿ...”

“ಕೊಳೆ ಇರಬಹುದು ಕೆಲವ ಮುಗಿದಾಗಿನಂದ ಮುಖ ತೊಳೆದಿಲ್ಲ ”
—ವನಜಾ ನೆಕ್ಕೆಳು.

“ಹಾ...ನಾನು ಹೇಳಲಿಲ್ಲನೇ ? ನಿನ್ನ ಮಾತಿನಲ್ಲಿ, ನಗುವಿನಲ್ಲಿ ಸಂಕೀರ್ಣ ಹೊಸಲಾಗಿ ಹರಿತಿದೆ. ಅದರಿಂದಲೇ ಮನೆಯ ವಾತಾವರಣವೇ ಬದಲಾಯಿಸಿದೆ.”

ತನ್ನ ಮಾತನ್ನು ದೃಢಪಡಿಸುವಂತೆ ಕೇಶವ ಕುಚಿರ್ಯಲ್ಲಿ ದೇಹವನ್ನು ನುಗ್ಗಿಸಿ ಸುತ್ತು ನೋಟಿ ಹರಿಸಿದ.

“ಮನೆಯಲ್ಲಿ ಏನೂ ಬದಲಾಗಿಲ್ಲ. ಎಲ್ಲ ಇದ್ದುಂತೆಯೇ ಇದೆ. ನಿಮಗೇ ಏನೋ ಒಳ್ಳೆಯ ತಿಂಡಿ ತಿನ್ನುವ ಆಸೆಯಾಗಿರಬೇಕು. ಅದಕ್ಕೇ ಹಬ್ಬಿದ ನೆನಪ್ಪು ಬಂದಿರಬೇಕು.”

“ಹೊಗಲಿ ಬಿಡು. ಈ ವಾದ ಮುಗಿಯೋದಿಲ್ಲ. ತನ್ನ ಲು ಏನಾವರೂ ಇದೆಯೋ ? ಅಥವಾ ಬರೀ ಕಾಫಿನೋ ?”

“ಇಲ್ಲಾಂತ್ರೇ, ತಿಂಡಿ ಮಾಡಿದೇನೇ”

—ಎನ್ನುತ್ತೇ ವನಜಾ ಒಳಗೆ ಹೋಗಿ ತಟ್ಟಿಯಲ್ಲಿ ಒಗ್ಗರಣ ಹಾಕಿದ ಇವಲಕ್ಕೆ, ರವೆ ಸಜ್ಜಿಗೆ ತಂದು ಮುಂದಿಟ್ಟೆಳು

ಕೇಶವನ ಕಣ್ಣಿ ಉತ್ಸಾಹದಿಂದ ಅರಳತು. ಉಂಟ ತಿಂಡಿಗಳಲ್ಲಿ ಭೋಗಿ ಆತ. ಶಾರ್ಚಣ್ಣವೆಂದರೆ ಆಗಮ. ಅದನ್ನು ತಿಳಿದೇ ವನಜಾ

ಇವ್ವದನ್ನು ಹೊಂದಿಸಿಕೊಂಡು ಅವನಿಗೆ ರಸಗವಳ ಸಿದ್ಧ ಪಡಿಸುತ್ತಿದ್ದಳು.

ಕೇಶವ ಎಂದೂ ಅವಳ ಶ್ರಮಕ್ಕೆ ಅನ್ಯಾಯ ಮಾಡುತ್ತಿರಲಿಲ್ಲ. ಸಂತೋಷದಿಂದ ಸವಿಯುತ್ತಿದ್ದು.

ಅದರೂ ? ಇಂದು ?

ಒಂದರ ಜಾಗದಲ್ಲಿ ಎರಡಿದೆ. ಒಂದು ಸಿಹಿ, ಒಂದು ಖಾರ. ತಿನ್ನ ವುದಕ್ಕೇನೋ ಸೋಗಸು. ಆದರೆ ಸಾಮಾನು ಎಲ್ಲಿ ಹೊಂದಿಸಿದಳೂ ?

ನಾಲಗೆ ತಿಂಡಿಯ ರುಚಿಯನ್ನು ಸವಿಯುತ್ತಿದ್ದುಂತೆ, ತಲೆ ಯೋಚಿಸಲು ಶೋಡಗಿತ್ತು.

“ವನಜಾ ...”

“ಕರೆದಿರಾ ?”

“ಹೊಂ-ಕರೆದೆ. ರಂಗ ಎಲ್ಲಿ ?”

“ಆಟಕ್ಕೆ ಹೋಗಿದ್ದಾನೆ, ಎದುರು ಮನೆಗೆ. ಕೂಗಲೇ ?”

“ಚೇಡ. ಎಮರಿಗೆ ಕಾಣಿಸಲಿಲ್ಲವಲ್ಲ. ಎಲ್ಲಿ ಎಂದು ಕೇಳಿದೆ. ಅವಲಕ್ಕೆ ಬಹಳ ಚೆನ್ನಾಗಿದೆ ಕಣೆ”

“ಇನ್ನು ಸ್ವಲ್ಪ ತರಲೇ ?”

“ಚೇಡ ಮಹಾರಾಯಿತ್ತ. ಹೊಗಳದರೆ ನನ್ನ ಹೊಟ್ಟಿಗೇ ಉಬ್ಬನ್ನು ಮಾಡಿದ್ದು ನಿನಗೂ ಮನುವಿಗೂ ಇರಲಿ. ಚೆನ್ನಾಗಿದೆಯೆಂದು ನಾನೇ ಮುಗಿಸಿಬಿಟ್ಟಿರೆ ?”

“ಇಲ್ಲ ನಮಗೂ ಉಳಿಸಿದೇನೆ. ಎದುರು ಮನೆ ಜಾನಕಿ ಉರಿನಿಂದ ಅವಲಕ್ಕೆ ತಂದಿದ್ದಳಂತೆ. ನನಗೂ ಸ್ವಲ್ಪಕೊಟ್ಟಿಳು. ಸಜ್ಜಗೆಯ ಜೊತೆಗೆ ಇರಲೆಂದು ಮಾಡಿದೆ.”

“ಅದೇನೋ ಸರಿ. ನನ್ನ ಕಾರ್ಫಣ್ಡ ದಿನಾ ಇದ್ದದ್ದೇ. ಇದ್ದ ದಿನಸ ತೃಪ್ತಿಯಾಗುವಂತೆ ತಿನ್ನೋ ಇದು.”

“ಒಬೆಣಿಬ್ಬ ರಿಗೆ ಒಂದೊಂದರಲ್ಲಿ ತೃಪ್ತಿ ಆಲ್ಲವೇ ?”

“ಒಪ್ಪಿದೆ. ನಿನಗೆ ಯಾವ ಬಯಕೆ ? ಹೇಳಿ ಬಿಡು. ಇದು ಯಾವುದೋ ಮುಂಬರುವ ವಿಷಯಕ್ಕೆ ನಾಂದಿ ಎಂದು ನನಗೆ ಆಗಲೇ

ಹಸಿವು ಹಿಂಗಿ ತೃಪ್ತನಾದ ಕೇಶವ ಸಮಾಧಾನದಿಂದಲೇ ಕೇಳಿದ.

ವನಜಳಿಗೂ ಸಮಾಧಾನವೇ. ಈಗ ಧ್ಯೇಯವಾಗಿ ಏನುಬೇಕಾದರೂ ಕೇಳಬಹುದು. ಒಂದು ವೇళೆ ಕೇಳಿದ ಕೆಲಸ ಆಗದಿಷ್ಟರೂ ಕೊಡೆಪದಿಂದ ಕಾರಾಡುವ ಭಯವಿಲ್ಲ.

ಸಂಸಾರವೆಂದ ಮೇಲೆ ಭಿನ್ನಾಭಿಪ್ರಾಯ ಇದ್ದೇ ಇರುತ್ತದೆ. ಏನಿಷ್ಟರೂ ಸುಲಭದಲ್ಲಿ ಸರಿಹೋಗಿಸಿ ಕೊಳ್ಳುತ್ತೀದ್ದರು. ಆದರೆ ದೇವರ ಸೇವೆ, ದೇವ ಸಾಫಂಗಳ ವಿಷಯಕ್ಕೆ ಇಬ್ಬರ ನಡುವೆ ದೊಡ್ಡ ಕಮರಿಯೇ ಇತ್ತು.

ಪೂಜೆ, ಪುರಸ್ಕಾರ, ಆದಕ್ಕೆ ಸಂಬಂಧಿಸಿದುತ್ತೆ ಮಾಡುವ ಉಟ್ಟಿ, ಉಪಚಾರ ಒಂದರಲ್ಲೂ ಕೇಶವನಿಗೆ ನಂಬಿಕೆಯಿಲ್ಲ.

“ದೇವರು ನಾವು ಕೊಡುವ ಈ ಕೊಳಗಾಗಿ ಕಾದಿದಾನೆಯೇ? ನೀನು ಸ್ನೇಹೇಷ್ಯ ಮಾಡಲಿ ಎಂದು ಅವನೇನು ಬಾಯಿಬಿಟ್ಟು ಕೊಟ್ಟಿಲ್ಲ. ಬೆಳಗಿನಿಂದ ಮಗೂನ ಆಳಿಸಿಕೊಂಡು ಒದ್ದ್ವಾಡುತ್ತಿದ್ದಿಯಲ್ಲ. ನಿನಗೆ ಬುದ್ಧಿ ಇದಯೇ? ಮೊದಲು ಮಗೂನ ಕರೆಕೊಂಡು, ನೀನು ಮಾಡಿರೋದನ್ನು ಆದಕ್ಕೆ ಕೊಡು. ದೇವರ ಇರೋದು ನಿಜವಾದರೆ ಅವನಿಗೆ ನಿಜವಾಗಿ ಪ್ರೀತಿಯಾಗುತ್ತೇ”

-ಎನ್ನುತ್ತಿದ್ದು.

ಸಂಪುರ್ಣಾಯವಂತರ ಮನೆಯಲ್ಲಿ ಹೆಬ್ಬ ಹರಿದಿನಗಳನ್ನು ಚೂ-ಚೂತಪ್ಪದೇಶ್ವರಿಸಿಕೊಂಡು ಬರುತ್ತಿದ್ದವರ ನಡುವೆ ಬೆಳೆದವಳು ವನಜಾ. ಗಂಡನ ಈ ಧೋರಣೆ ಅವಳಿಗೆ ನುಂಗಲಾರದ ತುತ್ತಿನಂತೆ ಇತ್ತು.

“ಹೇಗೆ ಹೇಳಿಂಬಾಡು?”

ವನಜಾ ಮನಸ್ಸನ್ನು ಹುರಿ ಮಾಡುತ್ತಿದ್ದಳು. ಹೇಳುವ ಆತುರ ಮುಖ ದಲ್ಲಿ ಕಾಣಿಸಿದರೂ ತುಟ್ಟಿ ಅಲ್ಲಾಡಲಿಲ್ಲ.

ಕೇಶವ ಅವಳ ಹೊಯಾದ್ವಿಪವನ್ನು ಗಮನಿಸಿದ. ಹತ್ತಿರ ಬಂದು ಅವಳ ಕೈಗೂಡಿದು ಕೇಳಿದ-

“ಅದೇನು ಹೇಳಿಬಿಡು. ಕೇಳುವಾ. ಯಾವುದಾದರೂ ಪೂಜೆ ಮಾಡಬೇಕೋ?”

“ಇಲ್ಲ...”

“ಮತ್ತೆ?”

“ನಾಳಿ ರಂಗನಾಥನ ಜಾತ್ರೆ.”

-ವನಜಾ ಅವನು ಹಿಂದಿದ್ದ ಕೈಯನ್ನು ಬಲವಾಗಿ ಅದುಮಿ ಅವನ ಮುಖವನ್ನೇ ನೋಡುತ್ತಾ ಕೇಳಿದಳು.

ಮಗುವಿನಂತಹ ಅವಳ ವೂಗ್ ಮುಖದಲ್ಲಿ ಆಸೆ ಹೂವಾಗಿ ಅರಳಿದಂತೆ ಕಾಣಿಸಿತು.

ಎಂತಹ ಸುಂದರ ನೋಟಿ.

ಬೇರೆ ಸಮಯವಾಗಿದ್ದರೆ ಕೇಶವ ವೃಂದಾ ರೀತು ಆ ಚೆಲುವನ್ನು ಆಸ್ಪದಿಸುತ್ತಿದ್ದು.

ಆದರೆ ಈಗ? ಆ ಸೊಂಟದ ಹಿಂದಿದ್ದ ಆತ್ಮತೆ ಅವನು ಮುಂದು ವರಿಯದಂತೆ ತಡೆಯಿತು.

“ಏನಿದು ವನಜಾ? ರಂಗನಾಥನ ಜಾತ್ರೆ ನೋಡಿಲ್ಲನೆ? ಎಂದೂ ನೋಡದವಳಂತೆ ಕೇತ್ತೀಯಲ್ಲ”

“ಬಹಳ ಹಿಂದೆ ನೋಡಿದ್ದೇ. ನಿಮ್ಮದನೆ ಬಂದ ಮೇಲೆ ಈ ಕಡೆ ಬಂದೇ ಇರಲಿಲ್ಲ. ಏನೋ ಆಕಾಶ ಈ ವರ್ಷ ಇಲ್ಲಿದೇವೆ. ಬರುವ ವರ್ಷ ಎಲ್ಲಿಗೆ ಹಾಕ್ತುರೋ? ಸರ್ಕಾರರವ ಕೆಲಸ. ಹತ್ತಿರ ಬಂದಿರುವಾಗ ಹೋಗೋಣ...”

ವನಜಾ ತಡೆ ತಡೆದು ತನ್ನ ಆಸೆಯನ್ನು ಗಂಡನ ಮುಂದಿಟ್ಟಿಳು.

ಕೇಶವನ ಮುಖ ಗಂಭೀರವಾಯ್ತು.

“ನಿನಗೆ ಗೊತ್ತಿದೆ. ನನಗೆ ಅವೇಲು ಸ್ವಲ್ಪವೂ ಇಷ್ಟವಿಲ್ಲ. ದೇವರಿಗೆ ಏನಾದರೂ ಕೊಡಬೇಕೆನಿಸಿದರೆ, ಯಾರಾದರೂ ತೀರ ಗತಿಯಿಲ್ಲದವರಿಗೆ ಕೊಡು.”

“ಕೊಡುವ ವಿಷಯವಲ್ಲ ಇದು. ದೇವರ ದರ್ಶನ ಮಾಡಬೇಕು. ರಥದ ಮೇಲಿರುವ ದೇವರಿಗೆ ಹಣ್ಣು ಕಾಯಿ ಒಪ್ಪಿಸಬೇಕು”

“ನನಗೆ ಬೇಘರಮಾಡಿಯಾದರೂ ಒಪ್ಪಿಸಬೇಕೆ? ಅಷ್ಟು ದೊಡ್ಡದೆ ನಿನ್ನ ಆಸೆ?”

ಕೇಶವ ಮೇಲ್ಲಿಗೆ ಕೇಳಿದರೂ ಅವನ ಧ್ವನಿಯಲ್ಲಿ ತಿರಸ್ಕಾರವಿತ್ತು.

ಆಕಾಂಕ್ಷೆಯಿಂದ ಅರಳಿದ್ದ ಮುಖ ‘ಮುಟ್ಟಿದರೆ ಮುನಿಯುವ’ ಗಿಡದ ಎಲೆಯಂತೆ ಮುದುರಿಕೊಂಡಿತು.

“ಬಿಡಿ-ನನ್ನದೇ ತಪ್ಪು. ನಿಮ್ಮ ಸ್ವಭಾವ ತಿಳಿದೂ ಹರಕೆ ಮಾಡಿದ್ದು ನನ್ನ ತಪ್ಪು. ಆದರೆ ಆ ಸಮಯ ಹಾಗಿತ್ತು.”

“ಹರಕೆ? ಯಾವಾಗ ಮಾಡಿದ್ದೆ?”

“ಹೋದ ವರ್ಷ ರಂಗನಿಗೆ ಖಾಯಿಲೆಯಾಗಿದ್ದು ನೆನೆಪಿದೆಯೆ?”

“ಇಲ್ಲದೇ ಉಂಟಿ? ಮೃತ್ಯುವಿನ ಖಾಯಿನವರಿಗೆ ನುಸುಳಿದ್ದ ರಂಗ. ಆಗ ಮಗು ಅನುಭವಿಸಿದ್ದನ್ನು ಮರೆಯಬಲ್ಲಿನೇ ನಾನು?”

ಆ ಕರಿನ ದಿನಗಳ ನೆನೆಪಿನಿಂದ ಕುಂರಿತನಾಗಿ ಕೇಶವ ಪ್ರತ್ಯೇ ಸಿದ.

“ಆಗ, ಒಂದು ದಿನ, ಮಗುವಿಗೆ ವಿವರಿತ ಸಂಕಟ. ನೀವೂ ಮನೇಲಿರಲಿಲ್ಲ. ಮಗುವನ್ನು ಡಾಕ್ಟರ ಬಳಗೂ ಕರೆದೊಯ್ಯುವಂತಿರಲಿಲ್ಲ. ಗಳಿಗೆ ಗಳಿಗೆ ಸಂಕಟ ಹೆಚ್ಚಾಗುತ್ತತ್ತು. ನನಗೆ ಒಂದೂ ತೋರಲಿಲ್ಲ. ಅಂತಹ ಹೊತ್ತಿನಲ್ಲಿ—‘ಡೇವರೆ ನನ್ನ ಮಗುವನ್ನು ಉಳಿಸು. ಆವನೊಡನೆ ಬಂದು ನಿನ್ನ ಸೇವೆ ಮಾಡ್ದಿಂದೆ. ರಥದ ಮೇಲೆ ನೀನಿರುವಾಗ ಫಲ ಪುಷ್ಟ ಆಪೀಸುತ್ತೀನೆ? ಎಂದು ಪ್ರಾರ್ಥಿಸಿಕೊಂಡಿ..’”

ವನಜಳ ಕೊರಳು ಬಿಗದು, ಕಣ್ಣಿಲ್ಲ ನೀರು ತುಂಬಿತು. ಕೈಹಿಡಿದು ಸಹಾನುಭೂತಿಯಿಂದ ನೋಡುತ್ತಿದ್ದ ಇನಿಯನ ಸಾನ್ನಿಧ್ಯ ಮರೆತಂತಿತ್ತು. ಕೇವಲ ತನ್ನ ಮಗುವಿಗಾಗಿ ಬೇಡುವ ಆರ್ತಿಕಾದ ತಾಯಿಯಾಗಿ ಕಾಣಿಸಿದಳು.

‘ಬೇಡ, ಹೋಗುವುದು ಬೇಡ. ಆದರಲ್ಲಿ ನನಗೆ ನಂಬಿಕೆಯಿಲ್ಲ’— ಎಂದು ಜೀರಬೇಕೆನಿಸಿತು ಕೇಶವನಿಗೆ. ‘ಆಷ್ಟು ಹೋಗಲೇಬೇಕೆನಿಸಿದರೆ ನೀನು ಮಗುವಿನೊಡನೆ ಹೋಗು. ನನ್ನ ಕರೆಯಬೇಡ’ ಎಂದೇಕೆ ಹೇಳ ಬಾರದು? ಮನಸ್ಸು ಹೊಯ್ದಾಡಿತು.

ಅದರ ಭಾಯ ಮುಖದ ಮೇಲೆ ಮಾಡಿತು.

ವನಜಾ ಕೂಡಲೇ ಅದನ್ನು ಗುರುತಿಸಿದವರಳು, ಕೇಶವನ ಭುಜದ ಮೇಲೆ ಕ್ಯೆ ಇಟ್ಟು ನಯವಾಗಿ ಕೇಳಿದಳು—

“ನಾಳಿ ಹೋಗೋಣವೇ? ದಯವಿಟ್ಟು ‘ಇಲ್ಲ’ ಎನ್ನಬೇಡಿ. ನಾನು ಎಂದೂ ನಿಮ್ಮನ್ನು ಯಾವುದಕ್ಕಾಗು ಸೀಡಿಸಿಲ್ಲ.”

ಆ ಪ್ರಾರ್ಥನೆಗೆ ಸಮೃತಿಸದಿರಲು ಕಲ್ಲು ಹೈದರ್ಯದವರಾಗಿರಬೇಕು. ಕೇಶವ ಒರಟ್. ಅವನಿಗೆ ಇವುಗಳಲ್ಲಿ ನಂಬಿಕೆಯಿಲ್ಲ, ನಿಜ. ಆದರೆ ಅವನ ಹೈದರ್ಯ ಕಲ್ಲಾಗಿರಲಿಲ್ಲ.

* * *

ಮಾಫ್‌ಮಾಸದ ಚಳಿ ಗಾಳಿ ಮೈ ಕೊರೆಯುವಂತಿತ್ತು. ಮಂಜಿನ ತೆರೀಯನ್ನು ಭೇದಿಸಿಕೊಂಡು ದೈಲು ಮುಂದೆ ಓಡುತ್ತಿತ್ತು.

ತಾಯಿ ತಂದೆಯರ ನಡುವೆ ಮುದ್ದಿನ ಮುದ್ದೆಯಂತೆ ರಂಗ ಕುಳಿತಿದ್ದು. ಅವನ ಗುಂಗರು ಕೂದಲು ಗಾಳಿಗೆ ನತ್ತಿಸುತ್ತಿತ್ತು ಕೆಂಪು ಬಣ್ಣ ದ ಸ್ವೇಟರ್ ಅವನ ಕೆನ್ನೆಯ ರಂಗು ಎದ್ದು ಕಾಣುವಂತೆ ಮಾಡಿತ್ತು. ಅವನ ಐದು ವರ್ಷಗಳ ವರ್ಷ ಬಾಳಿನಲ್ಲಿ ಹೊರಗೆ ಹೊಗಿದ್ದು ಎಲ್ಲೋ ಒಂದೆರಡು ಸಲ. ಇಂದಿನ ರೈಲು ಪ್ರಯಾಣ ಅವನ ಉತ್ಸಾಹವನ್ನು ಜಿಮ್ಮೆಸುತ್ತಿತ್ತು.

ಅವನ ಮಾತಿಗೆ, ಕೇಳುತ್ತಿದ್ದ ಪ್ರತ್ಯೇಗಳಿಗೆ ಮಿತಿಯೇ ಇರಲಿಲ್ಲ. ಮುದ್ದಾದ ಮಗು. ಅತಿ ಸಂಪಿ. ಗಾಡಿಯಲ್ಲಿದ್ದವರ ಗಮನವನ್ನೆಲ್ಲ ಸೆಚೆದಿತ್ತು.

ವನೆಜಾ ಕ್ಷ್ಯಾತಾರ್ಥಕಾರಂತೆ, ತನ್ನ ಆಸೆ ಫಲಿಸಿತಲ್ಲ ಎಂಬ ನೆಮ್ಮೆದಿಯಿಂದ ತ್ಯಾಷ್ಟ್ಯಯ ನಗೆ ಬೀರುತ್ತು ಕುಳಿತಿದ್ದರೂ ಅವಳ ಮನಸ್ಸು ರೈಲಿಗಿಂತ ವೇಗವಾಗಿ ತಾವು ಹೋಗುತ್ತಿದ್ದು ಜಾಗನನ್ನು ಅರಸಿ ಓಡುತ್ತಿತ್ತು.

ಬಣ್ಣ ಬಣ್ಣ ದ ಬಟ್ಟಿಗಳಿಂದ ಅಲಂಕೃತವಾಗಿದ್ದ ರಥ. ಆದರಲ್ಲಿ ರತ್ನಾಭರಣಗಳಿಂದ ಶೀಳಭಿತವಾದ ದೇವರ ಉತ್ಸಾಹ ಮಂತ್ರ. ಏದುರಿಗೆ ಸಾವಿರಾರು ಜನರ ಗಂಪು. ದೇವರ ಮೇಲೆ ಎರಚುತ್ತಿದ್ದ ಬಾಳೆಹೆಣ್ಣು, ದವನ ಎಲ್ಲವೂ ಅವಳ ಕಣ್ಣಿ ದುರಿಗೆ ನಿಂತಂತಾಯ್ತು.

ಎಷ್ಟು ವರ್ಷವಾಯೆತ್ತು ನೋಡಿ!

ಅದರೂ ನಿನ್ನೆ ನೋಡಿದಷ್ಟು ನಿಷ್ಟುಳ.

‘ವನೆಜಳಿಗಾಗಿ ಬಂದುದಂತೂ ಆಯ್ದು. ಇನ್ನು ಸಂಜೆಯವರೆಗೆ ಹೇಗೆ ಹೊತ್ತು ಕಳಿಯೋದು? ಆ ಜಾತ್ರೀಲಿ ನೋಡೋದಾದರೂ ಏನಿದೆ? ಜೇಬಿ ನಲ್ಲಿ ಕಡಲೆಪುರಿ ತುಂಬಿಕೊಂಡು ಮೂರು ಕಾಸಿನ, ತಗಡಿನ ಪೀಠಿ ಉದುತ್ತೆ

ಆನಂದಿಸುತ್ತಿದ್ದ ಕಾಲ ಎಂದೂ ಕಳೆದುಹೋಯಿತಲ್ಲ ।”

—ಕೇಶವ ಹೋಚಿಸುತ್ತಿದ್ದ.

ಜಾತ್ರೆಗೆ ಹೊರಟಿದ್ದ ಯಾತ್ರಿಕರನ್ನು ಇಳಿಸಿ ರ್ಯಾಲು ಮುಂದೆ ಹೋಯ್ಯು. ಮಂಗುವಿನ ಕೈಹಿಡಿದುಕೊಂಡು ಕೇಶವ ಜನರ ಗುಂಪಿನೊಡನೆ ಮುಂದೆ ನಡೆದ, ವನಜಾ ಕ್ಷೇತ್ರದಲ್ಲಾಡನೆ ಆವನನ್ನು ಹೀಂಬಾಲಿಸಿದಳು.

ಗುಡಿ ಹತ್ತಿರವಾದಂತೆ ಜನಸಂದರಣೆ ದಟ್ಟವಾಗತೊಡಗಿತು. ಇಬ್ಬೂ ಸಿಧಾನವಾಗಿ ಹೆಚ್ಚೆಹಾಕಿದರು. ಹಗ್ಗಿ ಹಿಡಿದು ನಿಂತಿದ್ದ ಜನ ಏಕಕಂರ ದಿಂದ ಜಯಫೋಷ ನೂಡಿದರು. ದೇವರನ್ನು ಹೊತ್ತಿದ್ದ ಬೃಹದಾಕಾರದ ಶೇರು ನಿಧಾನವಾಗಿ ಚಲಿಸಿತು.

“ಗುಡಿಯ ಒಳಗೆ ಹೋಗಿ ರಂಗನಾಥನನ್ನು ನೋಡಿ ಬರೋಣ ಉತ್ಸವಮೂರ್ತಿಯನ್ನು ನೋಡಿದ್ದಾಯ್ಯು”

ವನಜಾ ಎಲ್ಲೋ ನೋಡತ್ತಿದ್ದ ಕೇಶವನನ್ನು ಎಚ್ಚರಿಸಿದಳು.

“ಅಲ್ಲಿ ವಿವರೀತ ಗೆಲಾಟಿ. ಹೋಗೋದು ಸಾಧ್ಯವೇ? ಇಲ್ಲಿ ಬಯಲಾದ್ದ ರಿಂದ ದೂರ ನಿಂತು ನೋಡಿದೆವೆ. ಆ ಗುಂಪಿನಲ್ಲಿ, ಮಂಗುವನ್ನು ಕರೆದು ಕೊಂಡು? ನನಗಂತೂ ಸಾಧ್ಯವಿಲ್ಲ.”

ಕೇಶವ ಖಂಡಿತವಾಗಿ ಉತ್ತರಕೊಟ್ಟಿ.

“ಹಾಗಾದರೆ ನೀವೇ, ರಂಗ ಇಲ್ಲೋ ಇರಿ. ನಾನು ಒಳಗೆ ಹೋಗಿ ದೇವ ರನ್ನು ನೋಡಿಕೊಂಡು ಬೇಗ ಬಂದುಬಿಡ್ಡಿನಿ. ಇವ್ವು ದೂರ ಬಂದು ಮೂಲ ದೇವರನ್ನು ನೋಡಿದೆ ಹೋಗೋದೆ?”

“ಹೋಗು, ಬೇಗ ಬಂದಿದು. ತಡ ಮಾಡ್ದೀಡ”

“ಹೂಂ...ಮಂಗು ಹುಷಾರು”

ವನಜಾ ಒಳಗೆ ಹೋದಳು. ನುಗ್ಗತ್ತಿದ್ದ ನೂರಾರು ಜನರ ನಡುವೆ ತಾನೂ ನುಗ್ಗಿದಳು. ಹಣ್ಣು ಕಾಯಿ ಒಪ್ಪಿಸುವುದಂತೂ ಸಾಧ್ಯವಿಲ್ಲ. ಬಂದು ಸಲ, ಬಂದೇ ಸಲ ದೇವರ ದರ್ಶನವಾದರೆ ಸಾಕು.

ಕೇಶವ ರಂಗನ ಕೈಹಿಡಿದು ಅಲ್ಲೋ ನಿಂತ. ಸುತ್ತು ಓಡಾಡತ್ತಿದ್ದ ಜನರನ್ನು ನಿರಾಸಕ್ತಿಯಿಂದ ದಿಟ್ಟಿಸಿದ. ಜನಗಳ ಜಾತ್ರೆಯೇ ಅವನ ಮುಂದೆ ಸಾಗಿತ್ತು.

ಈಗ ಮುಂಚು ಮರೀಯಾಗಿ ಬಿಸಿಲು ಸುದುತ್ತಿತ್ತು. ಆಯಾಸದಿಂದ, ನೂಕನುಗ್ಗೆ ಲಿಂದ ಜನಗಳ ಮುಖವಲ್ಲಿ ಬೆರು ಸುರಿಯುತ್ತಿತ್ತು. ಕೆಲವರು ಭಕ್ತಿಯಿಂದ ಕ್ಯೇಮುಗಿದು ನಿಂತಿದ್ದರು. ದೇವರಿಗಿಂತ ಹೆಚ್ಚುಗಿ ಜನರನ್ನು ನೋಡುಪುದರಲ್ಲೇ ಆಶಕ್ತರಾಗಿದ್ದರು ಕೆಲವರು. ಹಳ್ಳಿಯಿಂದ ಬಂದಿದ್ದ ಹಣ್ಣು ಮಕ್ಕಳು ಪಾತ್ರಿಯ ಅಂಗಡಿಯ ಮುಂದೆ ನಿಂತು ಚೌಕಾಸಿ ಮಾಡುತ್ತಿದ್ದರು.

ಗುಡಿಯ ಎದುರಿಗೆ ಎರಡು ಪಕ್ಕಕೊಂಡು ಅಂಗಡಿಯ ಸಾಲು ಜಾತ್ರೆಗೆ ಬರುವವರನ್ನು ಆಕಷಿಂಷುತ್ತಿತ್ತು.

ಹಣ್ಣು, ಶಾಯಿ, ಕರ್ಪೂರ ಎಲ್ಲದಕೊಂಡು ವ್ಯಾಪಾರ.

ಮಿರಾಯಿ ಅಂಗಡಿಯ ಸುತ್ತು ಮಕ್ಕಳ ಗುಂಪು, ಸಕ್ಕರೆಗೆ ಇರುವೆ ಮುತ್ತಿದ ಹಾಗೆ! ರಂಗನ ಕಡ್ಡಿಗೆ ಇನ್ನೂ ಮಿರಾಯಿ ಶಾಬೆಸಿರಲಾರದು. ನೋಡಿದ್ದರೆ ಹೀಗೆ ನಿಲ್ಲಲು ಅವಕಾಶ ಕೋಡುತ್ತಿದ್ದನೆ?

ಇದ್ದ ಕ್ಯಾದ್ದಂತೆ ಕೇಶವನ ಕಣ್ಣಗಳು ಸಂತೋಷದಿಂದ ಇಷ್ಟಗೆಲ ವಾಯ್ತು. ಹಳ್ಳಿಯ ಗಳಿಯ ರಾಘು ಗುಂಪಿನಲ್ಲಿ ದಾರಿ ಮಾಡಿಕೊಂಡು ಇವನೆಡಿಗೆ ನುಗ್ಗಿ ಬರುತ್ತಿದ್ದ.

ಕ್ಯೇ ಕುಲಕಿ,ಭುಜ ಹಿಡಿದು ಅಲುಗಿಸಿ, ಸ್ನೇಹ ಪ್ರದರ್ಶನವಾದ ಮೇಲೆ ಗಳಿಯರಬ್ಬರೂ ಮಾತಿಗೆ ನಿಂತರು. ಎಪ್ಪು ದಿನವಾಗಿತ್ತು ನೋಡಿ! ಆಪ್ಪು ಕಾಲದ ವಿಚಾರ ವಿನಿಮಯವಾಗಬೇಕೆಲ್ಲ.

ಕೇಶವನಿಗಂತೂ ಗಳಿಯನನ್ನು ನೋಡಿದ್ದು ದೇವರನ್ನು ನೋಡಿದ್ದ ಕ್ಯಾಂತ ಹೆಚ್ಚು ಸಂತೋಷವಾಗಿ, ಒಬ್ಬನೇ ನಿಂತಿದ್ದ ಬೇಸರ ಓಡಿಮೋಗಿತ್ತು. ಜಾತ್ರೆಗೆ ಬಂದದ್ದು ವ್ಯಧವಾಗಲಿಲ್ಲ ಎನಿಸಿತು.

“ಅಣ್ಣಿ -ಅಮ್ಮೆ ಬರ್ಲೇ ಇಲ್ಲ.”

-ರಂಗ ತಂದೆಯನ್ನು ಕೇಳಿದ.

“ಬರ್ತ್ತಾಳಿ ಮರಿ, ಗುಡಿ ಒಳಗೆ ಹೋಗಿದಾಳಿ ಬರಬೇಕೆಲ್ಲ”

ಸ್ವಲ್ಪ ಕಾದು ಹುಡುಗ ಪುನಃ ಕೇಳಿದ—

“ಅಣ್ಣಿ -ನನಗೆ ಸೋಸ್ಪಿನ ಕಡ್ಡೀಕಾಯಿ ಬೇಕು”

“ಅಮ್ಮೆ ಬರ್ಲೀ ತಾಳು, ತಗೋಳೋಣ.”

“ಉಗ—ಕ್ಷಗ್ನೀ ಬೇಕು”

—ರಂಗ ತಂದೆಯ ಕ್ಯೆ ಹಿಡಿದು ಜಗ್ಗಿದ.

ಅವನಿಗೆ ಒಂದೇಟು ಕೊಡಬೇಕೆನಿಸಿತು ಕೇಶವನಿಗೆ. ಅದರೆ ಗೆಳೆಯ ಎಮುರಿಗಿದ್ದ. ಮಾತಾಡದೆ ಮುಂದೆ ಹೋಗಿ ಐದು ಪ್ರೇಸೆಗೆ ಸೊಪ್ಪಿನ ಕಡಲೇ ಶಾಯಿ ಕೊಂಡು ನುಗುವಿಗೆ ಕೊಟ್ಟು.

ರಂಗ ತಂದೆಯ ಕ್ಯೆ ಬಿಟ್ಟು ಎಡಗ್ನೀಲಿ ಕಂತೆ ಹಿಡಿದುಕೊಂಡು, ಬಲ ಗ್ರನಿಂದ ಒಂದೊಂದೇ ಶಾಯಿ ಬಿಡಿಸಿ, ಹಲ್ಲಿನಿಂದ ಕಚ್ಚಿ ಸಿಪ್ಪೆ ಮಲಿಯು ತ್ರಿದ್ದ.

ಮಾತು ಮುಗಿಸಿ ಗೆಳೆಯ ಹೊರಟ್ಟಿ. ಕೇಶನ ತಟ್ಟಿನೆ ತಿರುಗಿ ನೋಡಿದ. ರಂಗ ಎಲ್ಲೂ ಕಾಣಿಸಲಿಲ್ಲ.

“ರಂಗಾ”

—ಕೇಶನ ಪ್ರೇಮರೆತು ಕೊಗಿದ. ಇಲ್ಲೋ ನಿಂತಿದ್ದ ಹುಡುಗ. ಇಪ್ಪು ಬೇಗ ಎಲ್ಲಿ ಹೋಡಾನು?

ಕೇಶನನ ಎದೆ ಜೋರಾಗಿ ಹೊಡಿದುಕೊಂಡಿತು. ತನ್ನ ಸುತ್ತು ಜನ ರಿರುವುದು ಮರೆತುಹೋಯ್ತು. ಹುಚ್ಚನಂತೆ ಬೇಗ ಬೇಗ ಹೆಚ್ಚಿ ಹಾಕುತ್ತೇ ಅಂಗಡಿಯ ಮುಂದೆಲ್ಲ ಓಡಾಡಿದ. ಮಕ್ಕಳ ಗುಂಪನ್ನೆಲ್ಲ ಸುತ್ತಿಬಂದ. ಕೆಂಪು ಬಣ್ಣ ಕಾಣಿಸಿದ ಕಡೆಗೆಲ್ಲ ದೃಷ್ಟಿಹರಿಸಿದ.

ಎಲ್ಲೂ ರಂಗನ ಸುಳಿವಿಲ್ಲ.

ಸ್ವಲ್ಪಿ ಹೋತ್ತಿಗೆ ಮುಂಚೆ ಇದ್ದ ಅನಾಸಕ್ತಿ, ಬೇಸರ ಮರೆಯಾಗಿ, ಯಾವುದೋ ಹೇಳಲಾಗದ ಭಾವ ಅವನ ಎದೆಯನ್ನು ತುಂಬಿತು. ಒಂದೇ ಕ್ಷಣದಲ್ಲಿ ಅದೆಂತಹ ಬದಲಾವಣೆ! ಅದೆಂತಹ ಅನುಭವ!

“ಏನು ಸ್ವಾಮಿ? ಏನಾದರೂ ಕಳೆದುಕೊಂಡಿರಾ?”

ಇವನ ಮುಖದ ಹುಚ್ಚು ವೇದನೆ ನೋಡಿ, ಎದುರಿಗೆ ಬರುತ್ತಿದ್ದವ ನೊಬ್ಬ ಕೇಳಿದ.

“ಮಗು...ನಮ್ಮು ಹುಡುಗ ಎಲ್ಲೊ ತಪ್ಪಿಸಿಕೊಂಡಿದಾನೆ” ಕೇಶವ ಮುಂದೆ ನಡೆಯುತ್ತಲೇ ಹೇಳಿದ.

“ಎಪ್ಪು ಹೊತ್ತಾಯ್ತು?”

“ಇದೇ ಈಗ ಇದ್ದ. ಕಡ್ಲೀಕಾಯಿ ತಿನ್ನುತ್ತ ನಿಂತಿದ್ದ. ತಿರುಗ ಸೋಡಿದರೆ ಇಲ್ಲವೇ ಇಲ್ಲ.”

“ಇಪ್ಪು ಬೇಗ ಎಲ್ಲ ಹೋದಿತು” ಇಲ್ಲೇ ಎಲ್ಲೊ ನಿಂತಿರಬೇಕು.”

“ಇಲ್ಲಿಲ್ಲ ಸೋಡಿದೆ, ಎಲ್ಲೂ ಇಲ್ಲ. ಕೆಂಪು ಬಣ್ಣದ ಸ್ವೇಟರ್ ಹಾಕಿಕೊಂಡಿದ್ದ....”

“ಕೆಂಪು ಸ್ವೇಟರ್ ಹಾಕಿಕೊಂಡಿದ್ದ ಒಂದು ಹುಡುಗ ನದೀ ಕಡೆ ಹೋಗ್ತಾ ಇದ್ದ.”

“ರಾಮಾ”

-ಮುಂದಿನ ವಾತು ಕೇಳಿಸಿಕೊಳ್ಳದೆ ಕೇಶವ ನದಿಯ ದಿಕ್ಕಿಗೆ ಓಡಿದ

“ಮಗು ಹುಣಾರು .”

ವನಜಾ ಹೇಳಿದ್ದ ಪುನಃ ಹಿಂದಿನಿಂದ ಕೂಗಿ ಹೇಳುತ್ತಿರುವಂತೆ ಕೇಳಿಸಿತು.

ಅಪ್ಪು ಖಾಯಿಲೆಯಾಗಿ ವ್ಯಾಗು ಬದುಕಿ ಉಳಿದಿತ್ತು. ಆ ಆತಂಕದ ನಿದ್ದೆಯಿಲ್ಲದ ರಾತ್ರಿಗಳು, ಡಾಕ್ಕರ ಷಾಪಿಗೆ ಬಿಡುವಿಲ್ಲದ ಓಡಾಟ, ಎಲ್ಲ ಸಾಧಕವಾಗಿತ್ತು. ಅದರೆ ಇಂದು?

ಅಯ್ಯೋ, ಇಂದು ರಾಘು ಸಿಕ್ಕದೆ ಇದ್ದಿದ್ದರೆ?

ಮಗುವಿಗೆ ಕಡ್ಲೀಕಾಯಿ ಕೊಡಿಸದಿದ್ದರೆ? ಅದು ತನ್ನ ಕ್ಕೆ ಬಿಡುತ್ತಿರ ಲಿಲ್ಲ. ಅವನೊಡನೆ ಸಿರಾತಕವಾಗಿ ವಾತಾಡಲೆಂದಲ್ಲನೆ? ಅದಕ್ಕೆ ಸೊಪ್ಪಿನ ಕಡ್ಲೀಕಾಯಿ ಕೊಡಿಸಿದ್ದ? ಒಂದೇ ಸಮ ಕ್ಕೆಹಿಡಿದು ಜಗ್ಗಿದ್ದ ಹುಡುಗ

ಇನ್ನು ಕ್ಕೆಹಿಡಿದು ಎಳೆಯೋರು ಯಾರು?

ಕೇಶವ ತನ್ನ ಕ್ಕೆಬೆರಳು ಮುಟ್ಟಿ ಸೋಡಿಕೊಂಡ ಮಿಂಚಿನಂತೆ ಹಾಯ್ದು ಬಂದ ಯೋಚನೆಯೊಂದು ಅವನ ಓಟಿನನ್ನು ಹಿಡಿದು ನಿಲ್ಲಿಸಿತು.

ವನಜಾ ಈ ವೇಳೆಗೆ ಗುಡಿಯಂದ ಹೋರಗೆ ಬಂದು ನಮ್ಮನ್ನು ಹುಡುಕುತ್ತಿರಬಹುದಲ್ಲವೇ? ನಮ್ಮಿಬ್ಬರನ್ನೂ ಕಾಣದೆ ಎಪ್ಪು ಹೆದರಿರುತ್ತಾಳೋ?

ಕೇಶವ ತಟ್ಟಿನೆ ನಿಂತುಬಿಟ್ಟು. ಮುಂದೆ ಹೋಗಲಾರ; ಹಿಂದೆ

ಅಡಿಯಿಡಲಾರೆ.

ನಿಂತಲ್ಲಿಂದಲೇ ತನ್ನಲ್ಲಿ ಉಳಿದಿದ್ದ ಶಕ್ತಿಯನ್ನೆಲ್ಲಾ ಒಟ್ಟು ಚೀರಿದ—
“ರಂ...ಗಾ...”

ಈ ಸಲದ ಕೂಗು...ಆ ಆರ್ಥಿಕ್ಕಾನ್ನಿ ಕೇವಲ ಮಗುವನ್ನು ಉದ್ದೇಶಿಸಿ
ಕೂಗಿದ ಕೂಗಾಗಿರಲಿಲ್ಲ.

ದೇವಸ್ಥಾನದ ಗಭರ್ಗಸುಡಿಯೊಳಗೆ ತೋಳಿಗೆ ತಲೆಯಿಟ್ಟು ಮಲಗಿದ್ದ
ದೇವನನ್ನು ಅರಿಸಿಕೊಂಡು ಹೋಗಿತ್ತು ಆ ಕೂಗು. ಕೇಶವನಿಗೆ ಅರವಿಲ್ಲ
ದೆಯೇ ಆ ಆರ್ಥನಾದ ಹೊರಬಂದಿತ್ತು.

“ರಂ ಗಾ .!”

ಕೂಗು ಹೊರಬಂದಾಗ ಕೇಶವ ಕಣ್ಣ ಮುಚ್ಚಿದ. ಹಾಗೆ ಎಷ್ಟು
ಹೊತ್ತು ನಿಂತಿದ್ದನೋ? ಪುಟ್ಟ ಕೃಗಳಿರಿದು ಹಿಂದಿನಿಂದ ಕೇಶವನ ಮಂಡಿ
ಯನ್ನು ತಬ್ಬಿದ್ದವು

ಕೇಶವ ಬೆಳ್ಳಿ ಕಣ್ಣ ತೆರೆದ.

ದಂಡು ವೋಗದ್, ಗುಂಗುರು ಕೂಡಲಿನ, ಹೊಳಪ್ಪ ಕಣ್ಣ ಗಳ ರಂಗ
ಟುಡಿಬಂದು ತಂದೆಯನ್ನು ತಬ್ಬಿದ್ದ.

ಅವನ ಕನ್ನೆಯ ಮೇಲೆ ಕಣ್ಣೀರು ಹರಿದು ಕರೆಗಟ್ಟಿತ್ತು.

ಕೇಶವ ಮಗನನ್ನು ಬಾಚಿ ಅಪ್ಪಿ ಎತ್ತಿಕೊಂಡು ಮುದ್ದಿದುತ್ತ,

“ಎಲ್ಲಿ ಹೋಗಿದ್ದೀ ಮರಿ?”

ಎಂದ. ಅವನ ಘ್ಯನಿ ನಡುಗತ್ತಿತ್ತು.

ಕುಳವು ಕ್ಷಣಿಗಳ ಹಿಂದೆ ಆದ ಅನುಭವಕ್ಕೊಂತ ಇದು ತೀರಾ ಭಿನ್ನ
ವಾಗಿತ್ತು. ಆ ರುದ್ರ ಗಂಭೀರ ಗಳಿಗೆಯಲ್ಲಿ ಅವನ ಹೃದಯ ದೇವರನ್ನು
ಕಂಡುಕೊಂಡಿತ್ತು.

ವನಜಾ ನಮ್ಮನ್ನು ಎಷ್ಟು ಹುಡುಕುವಳೋ?

ಕೇಶವ ಮಗನನ್ನು ಎತ್ತಿಕೊಂಡೇ ಬೇಗ ಬೇಗ ಹೆಚ್ಚಿ ಹಾಕಿದ. ಸ್ವಲ್ಪ
ದೂರ ನಡೆಯುವುದರ ಒಳಗೆ ವನಜಾ ಎದುರಿಗೆ ಬಂಡಳು.

ಒಂದು ಕ್ಷಣಿ ಹಿಂದೆ ಕೇಶವನ ಎದೆಯಲ್ಲಿ ನಡೆದ ವಿಷ್ಣುವ ಅವಳಿಗೆ
ಗೊತ್ತಿರ್ಬಾಗಿ. ಮಗು ಕಾಣಿಯಾಗಿದ್ದೂ ದೂ ತಿಳಿಯದು.

ಧನ್ಯತೆಯ ಭಾವವೋಂದು ಮಾತ್ರ ಅವಳ ಮಾತ್ರದಲ್ಲಿ ನತ್ತಿಸುತ್ತಿತ್ತು.

ಅವರೂಪದ ಅತಿಥಿ

ಹೀಗೆ ಬಹು ವೇಗವಾಗಿ ಚಲಿಸುತ್ತಿರುವಂತೆ ವೇಣಿಗೆ ತೋರಿತು.
ನಿಜ ..ವೇಗವಲ್ಲಿದೆ ಮತ್ತೇನು ?

ಏಮು ದಿವಸ ಏದು ನಿಮಿಷಗಳಂತೆ ಜಾರಿ ಹೋಗಿದೆ. ಏಮು ದಿವಸ
ಗಳ ಹಿಂದೆ ನರಹರಿ ಕಾಗದ ಹಿಡಿಮು ಓದುತ್ತಾ ಒಳಗೆ ಬಂದು ಗೆಳೆಯ
ಚಂದ್ರ ಬರುವನೆಂದು ಸುಧ್ವಿ ಹೇಳಿದ.

ಸುಧ್ವಿಯ ಹಿಂದೆಯೇ ಗೆಳೆಯ ಬಂದ.

ನರಹರಿ-ನಾಗವೇಣಿ, ಇಬ್ಬರೂ ಉತ್ಸಾಹದಿಂದ ಆವನನ್ನು ಸ್ವಾಗತಿಸಿ
ದರು. ಗೆಳೆಯನನ್ನು ನೋಡಿ ಆರು ವರ್ಷಗಳು ಆಗಿ ಹೋಗಿದ್ದುವು.

ಆರು ವರ್ಷ! ಬಹು ದೀಘ್ರ ಆವಧಿ

ಆ ಆವಧಿಯಲ್ಲಿ ಗೆಳೆಯ ಬದಲಾಯಿಸಿರುವುದು ಶ್ವಾಸವಲ್ಲ. ತಾವೇ
ಬದಲಾಯಿಸಿಲ್ಲವೇ ಈಗ?

ಕಂಕಣ ಕಟ್ಟಿಕೊಂಡು ವೇಣಿಯೊಡನೆ ಹೆಸಿಯಲ್ಲಿ ಕುಳಿದ್ದಾಗ
ಚಂದ್ರ ಮೆದುವೆಯ ಚಪ್ಪರದ ತುಂಬ ಓಡಾಡಿದ್ದು

ಕುಂಕುಮ ತುಂಬಿದ ಕರಡಿಗೆಯನ್ನು ವೇಣಿಗೆ ಕೊಟ್ಟು

“ನರಹರಿ ನನ್ನ ಬಾಲ್ಯ ಸ್ವೇಹಿತ ಆವನು ನಿನಗೆ ಪತಿಯಾಗಿ ದೊರೆತಿರು
ವುದು ನಿನ್ನ ಸೌಭಾಗ್ಯ. ಆದು ಚಿರಕಾಲ ಇಲ್ಲಿ”- ಎಂದು ಹರಸಿ ಹೋಗಿದ್ದು
ಇಂದೇ ಆವನ ಮರುಭೇಟಿ.

ಗೆಳೆಯರ ನಡುವೆ ವೂತಿನ ಮಳೆ ಹರಿಯಿತು. ಹೆಳೆಯ ನೆನೆಬುಗಳು
ಅದರಲ್ಲಿ ಕೊಚ್ಚಿ ಹೋದೆವು

ವೇಣಿ ತಂದುಕೊಟ್ಟಿ ಬಿಸಿ ಕಾಫಿ ಹೀರಿದ್ದು ಸಹ ಆವರಿಗೆ ನೆನಪಿಲ್ಲ.

ನರಹರಿ ಆಖಿಸಿಗೆ ಮೂರು ದಿನ ರಜ ಹಾಕಿ ಮನೆಯ ಲ್ಲೇ ಉಳಿದ.
ಗೆಳೆಯನೊಡನೆ ಉಟಟ ತಿಂಡಿ ಹೋರಗೆ ಸುತ್ತುವುದು, ಇದರಲ್ಲಿ ವೇಳೆ

ಉರುಳಿದುದೇ ಗೋತ್ತುಗಲ್ಲಿ

ವೇಣಿ ಒಕ್ಕೆಯ ಗೃಹಿಣಿ. ಅತಿಧಿಗೆ ಆದರಿಸಿ ಉಪಚರಿಸುವುದರಲ್ಲಿ ಸ್ವಲ್ಪವೂ ಹಿಂದಾಗಲ್ಲಿ. ಚಂದ್ರುವಿಗೆ ಅವರ ಮನೆಯಲ್ಲಿ ರಾಜೋಪಚಾರ ನಡೆಯಿತು

ಬೆಳಗ್ಗೆ ಏಳುವ ಹೊತ್ತಿಗೆ ಕಾಫಿ, ಎಂಟು ಗಂಟಿಗೆ ಪುನಃ ತಿಂಡಿ ಕಾಫಿ, ಹನ್ನೆರಡಕ್ಕೆ ರುಚಿಯಾದ ಉಣಿ, ನಿದ್ರೆ ಮುಗಿಸಿ ಏಳುವ ಹೊತ್ತಿಗೆ ಮತ್ತೆ ಬಿಸಿ ಬಿಸಿ ಘಲಾಹಾರ, ಸಂಜೀ ಗೆಳೆಯರು ಹೊರಗೆ ಸುತ್ತಿ ಬರುವಾಗಲೇ ರಾತ್ರಿಯ ಅಡಿಗೆಯ ಘೇಮು ಘೇಮು ಬಾಗಿಲಲ್ಲಿ ಅವರನ್ನು ಸ್ವಾಗತಿಸುತ್ತಿತ್ತು.

ವೇಣಿಯ ಗೆಲುವಿನ ಮುಖಿ, ಅವಳ ನಗು, ಮನೆಯನ್ನು ಬೆಳಗಿಸಿತು.

ಕೆಲಸವನ್ನು ಮುಗಿಸಿ ವೇಣಿ ಅವಡೊಡನೆ ಮಾತಿಗೆ ಕೂರುತ್ತಿದ್ದಳು ಅವಳಿದ್ದರೆ ಮಾತಿಗೆ ಚೈತನ್ಯತುಂಬುತ್ತು.

ಅದು ಗೆಳೆಯರಬ್ಬಿರಗೂ ಗೋತ್ತು.

ಆ ಮೋಡಿಗೆ ಒಳಗಾಗಿ ಹೊತ್ತಿನ ಪರಿವೆಯಿಲ್ಲದೆ ಕುಳಿತಾಗ ಎಚ್ಚರಿಸುತ್ತಿದ್ದವೇ ಅವಕೇ!

“ಗಂಟಿ ಹನ್ನೊಂದಾಯ್ತು ಇನ್ನೂ ಮಲಗುವ ಯೋಚನೆಯಿಲ್ಲವೇ”
ಬೆಳಗ್ಗೆ ನಾನು ಏಳುವುದು ತಡವಾದರೆ ನಿಮಗೆ ಕಾಫಿಗೆ ಸೊನ್ನೆ”

-ಎಂದು. ಮಾತಿಗೆ ಮುಕ್ಕಾಯ ಹಾಕುತ್ತಿದ್ದಳು.

ಚಂದ್ರು ಸ್ವಾನಮಾಡಲು ಹೋಗಿದ್ದ. ಸರಹಂ ಸ್ವಾನವನ್ನು ಮುಗಿಸಿ, ಕಾರಪು ಬಾಚಿಕೊಳ್ಳುತ್ತಿದ್ದ. ಮಾಡಿದ ತಿಂಡಿಯನ್ನು ತಟ್ಟಿಗಳಿಗೆ ಇಡುತ್ತ ವೇಣಿ,

“ತಿಂಡಿ ತಗೋತೀರ ಆರಿ ಹೋಗುತ್ತೆ.”

-ಎಂದು ಕೂಗಿದಳು.

“ಸ್ವಲ್ಪ ತಾಳು. ಚಂದ್ರು ಸ್ವಾನಕ್ಕೆ ಹೋಗಿದಾನೆ. ಅವನೂ ಬರಲಿ ಏನು ಮಾಡಿದ್ದಿ?”

“ರವೆ ಇಡ್ಲಿ-ಪಲ್ಯ ಮಾಡಿದ್ದಿನಿ”

“ಒಕ್ಕೆಯದಾಯ್ತು ವಿದ್ಯಾರ್ಥಿ ದೆಸೆಯಿಂದಲೂ ಅವನಿಗೆ ಇಡ್ಲಿ ಬಹೆಳ ಇಷ್ಟವಾದ ತಿಂಡಿ. ನಾವು ಕಾಲೇಜಿನಲ್ಲಿ ಓದುತ್ತಿದ್ದಾಗ ಹೋಟಿಲಿನ ಮಾಣಿ

ನಾವು ಹೇಳುವ ವೋಡಲೇ ಇಡ್ಲಿ ತಂದು ಮುಂದಿಡುತ್ತಿದ್ದು”

“ನಿಮ್ಮ ಗೆಳೀಯ ನಿಗವೀ ಯಾವುದನ್ನೂ ಬೇಡವೆನ್ನುವುದಿಲ್ಲ. ಬಾಯಿ ತಂಬ ಹೋಗಳುತ್ತ ತಿನಾರ್ಥೆ ಅವರ ಮಾತು, ನಡೆ ನೋಡಿದರೆ ದೊಡ್ಡ ಅರ್ಥಿಕಾರಕ್ಕುರೆಂದು ಹೇಳೋಕೆ ಅಗಲ್ಲಿ.”

“ಒಟ್ಟೆನಲ್ಲಿ ಸರಳ ಸ್ವಭಾವ, ಯಾರನ್ನೂ ನೋಯಿಸುವುದಿಲ್ಲ. ಅಷ್ಟ ಹೋಗಳಿಕೊಂಡು ತಿಂದಿರುವ ತಿಂಡಿಯ ವಿಚಾರ ಮಧ್ಯಾಹ್ನ್ಯ ಹೇಳು ಅವನಿಗೆ ತಾನು ಏನು ತಿಂದನೆಂದು ನೆನಪೇ ಇರುವುದಿಲ್ಲ”-ನರಹರಿ ನಕ್ಕೆ

“ಏನು ಹಾಗೆಂದರೆ?”

“ಹಾಗೆಂದರೆ ..”

ನರಹರಿ ಮಾತು ಮುಗಿಸುವ ವೋಡಲೇ ಚಂದು, ಟಿಪಲಿನಿಂದ ತಲೆ ಒರಸಿಕೊಳ್ಳುತ್ತ ಒಳಗೆ ಬಂದ.

“ಬಾರಯ್ಯ ತಿಂಡಿ ತಗೋಳೋಣ ಇವತ್ತು ನಿನ್ನ ಆಚ್ಚು ಮೆಚ್ಚಿನ ಇಡ್ಲಿ ಆರಹೋಗುವ ವೋಡಲು ಆದಕ್ಕೆ ನ್ಯಾಯ ದೊರಕಿಸೋಣ”

ನರಹರಿನೇಜಿನ ಮುಂದೆ ಕೂರುತ್ತ ಕರೆದ.

ಆದೇ ತಾನೇ ಬಿಸಿ ಸೀರಿನಲ್ಲಿ ಮಿಂದು ಮುಖ ಕೆಂಪಾಗಿದ್ದ ಚಂದ್ರು ಬೆನರನ್ನು ಒರಸಿಕೊಳ್ಳುತ್ತಲೇ ಆಸನದಲ್ಲಿ ಮಂಡಿಸಿದ.

“ನಾಳೆ ಇಷ್ಟು ಹೊತ್ತಿಗೆ ರೈಲಿನಲ್ಲಿಬೇಕು.”

ಕಾಷಿಕುಡಿಯುತ್ತ ಚಂದ್ರು ಹೇಳಿದ

“ಏನೆಂದೆ? ನಾಳೆಯೇ ಹೊರಡಬೇಕೆ?”

“ಬೇಡವೇ? ರಜ ಮುಗಿದು ಹೋಯಿತಲ್ಲ ಮುವತ್ತು ದಿನಗಳ ರಜ ದಲ್ಲಿ ಪ್ರಯಾಣಕ್ಕೆ ಹತ್ತು ದಿನಸ, ನಿಮ್ಮ ಉರಿನಲ್ಲಿ ಹದಿಸ್ತೇದು ದಿನ ಕಳಿಮು ಬಿಟ್ಟು. ವೋಡಲೇ ಇಲ್ಲಿಗೆ ಬಂದಿದ್ದರೆ ನಿಮ್ಮ ಆದರದಲ್ಲಿ ಉರಿಗೆ ಹೋಗೋ ದನ್ನೂ ಮರಿತು ಬಿಡ್ಡಿದ್ದ ನೋ ಏನೋ? ಇಲ್ಲಿ ಹೊತ್ತು ಜೋಗೋದು ತಿಳಿಯಲ್ಲ”

“ಇನ್ನು ನಾಲ್ಕುರುದಿನ ಇಡ್ಡಿದ್ದರೆ ಚೆನ್ನಾಗಿತ್ತು. ಅಪರೂಪಕ್ಕೆ ಬಂದಿದ್ದಿರಿ.”

“ಸಾಧ್ಯವಿಲ್ಲ ಶತ್ತಿಗೆ. ಒರುವಾಗಲೇ ರೈಲಿಗೆ ರಿಸರ್ವ್ ಮಾಡಿಸಿ

ಬಂದಿದ್ದೇನೆ. ಒಕ್ಕೀಯ ಅಪರೂಪವಾಯ್ತಲ್ಲ. ಇಲ್ಲಿಗೆ ಬಂದಾಗಿಸಿಂದ ದಿನಕ್ಕೆ ಹತ್ತು ಸಲವಾದರೂ ಆ ಮಾತು ಕೇಳಬೇಕಾಗಿದೆ.”

“ಯಾರವ್ವ ಕಾಗೆ ಕೇಳಿದವರು ?”

“ಪ್ರತಿಯೊಬ್ಬರೂ. ನಿನ್ನೆ ಕಾಗೆ ಪ್ರೋಸ್ಟಿಗೆ ಹಾಕಲು ಬೀದಿಯು ಕೊನೆಯವರಿಗೆ ಹೋಗಿದ್ದೆ. ದಾರಿಯಲ್ಲಿ ಸಿಕ್ಕವರೆಲ್ಲ ಅದನ್ನೇ ಕೇಳಿದರು, ಅಪರೂಪಕ್ಕೆ ಬಂದೆಯಲ್ಲ, ಅಂತ. ಇಲ್ಲಿ ನನ್ನನ್ನು ನೋಡಲು ಬಂದವರು ಹೇಳಿದ್ದ್ವು ಅದೇ !”

“ಅವರು ಹೇಳಿದ್ದ್ವು ನಿಜ ನಾನೇ ? ನಿನು ಈ ಕಡೆ ಬಂದು ಎಪ್ಪು ವರ್ಣವಾಯ್ತು ?”

“ಅದು ನನಗೂ ಗೊತ್ತು. ಅಪರೆಲ್ಲ ಮನೆ ಬಾಗಲಿನಲ್ಲಿ ಹಾಯಾಗಿ ರೋರು ಸಮ್ಮು ಕಷ್ಟ ಅವರಿಗೆನು ಗೊತ್ತು ? ಸಾವಿರಾರು ಮ್ಯಾಲಿಪ್ರಯಾಣ ಮಾಡಿ ಬರುವುದು ಸ್ಲಭನೆ ? ಅಧಿನಾ ನನೆದಾಗಲೆಲ್ಲಿ ಬರುವುದು ಸಾಧ್ಯವೇ ?”

“ಅದೆಲ್ಲಾ ನನುಗೆ ಗೊತ್ತಾಗಲಿಲ್ಲ. ನೀವು ಇನ್ನೂ ಕೆಲವು ದಿವಸ ಇದ್ದಿನದ್ದರೆ ಚೆನ್ನಾಗಿತ್ತು.”

-ವೇಣಿ ಹೇಳಿದಳು

“ಇನ್ನೂ ಮ್ಯಾ ಬಂದಾಗ ನಿಮ್ಮೆಲ್ಲೇ ಹೆಚ್ಚು ದಿವಸ ಇದ್ದರೆ ಆಯ್ತಲ್ಲ. ಅಂದ ಹಾಗೆ ನನಗೆ ಇನತ್ತು ನಿಮ್ಮಲ್ಲಿ ಉಟ್ಟಿಲ್ಲ”

“ಯಾಕೆ ?”

“ನಿನ್ನೆ ಬಂದಿದ್ದರಲ್ಲ ಅವರು ತನ್ನ ಮನೆಗೆ ಬರಲೇಬೇಕೆಂದು ಬಹಳ ಹೇಳಿದ್ದಾರೆ ನಾನು ತಪ್ಪಿಸಿಕೊಳ್ಳಲು ಒದ್ದಾಡಿದೆ ಬಿಡಬೇಕಲ್ಲ ಅವರು ಕೊನೆಗೆ ಒಪ್ಪಬೇಕಾಯ್ತು. ನರಹರಿ ನಿನಗೂ ಕರೆದಿಲ್ಲವೇ ?”

“ಇಲ್ಲಿಪ್ಪ -ನಾನು ಇಲ್ಲೇ ಇರೋನು ನನಗ್ಯಾಕೆ ಓತಣ ನೀನಾದರೆ ..”

“ಅಪರೂಪಕ್ಕೆ ಬಂದಿರೋನು”

-ಚಂದ್ರು ಮಾತು ಪ್ರಳಿಂ ಮಾಡಿವ.

ಮೂರರೂ ಮನೆ ತುಂಬಿವಂತೆ ಜೋರಾಗಿ ನಕ್ಕರು.

ಚಂದ್ರು ಬಟ್ಟಿ ಹಾಕಿಕೊಂಡು ಹೂರಟಿ. ವೇಟಿ ಕಡೆ ಸುತ್ತಾಡಿ ಕೊಂಡು ಹೋಗೋಣವೆಂದುಕೊಂಡು ಸ್ವಲ್ಪ ಬೇಗನೆ ಮನೆ ಬಿಟ್ಟು. ಮಾರನೆ

ದಿನದ ಪ್ರಯಾಣಕ್ಕೆ ಮೊದಲು ಕೊಟ್ಟುವ ಕೆಲವು ಸಣ್ಣ ಆವಶ್ಯಕತೆಗಳೂ ಇದ್ದವು.

ವೇಟಿಯ ಕೆಲಸ ಬೇಗ ಮುಗಿಯಿತು. ಚಂದ್ರ ಕೈಗಡಿಯಾರ ನೋಡಿದ

ಇನ್ನೂ ಹತ್ತಾವರೆ. ಬೈತಣ ಕೊಟ್ಟುವರು ಹನ್ನೆರಡು ಗಂಟಿಗೆ ಬರುವಂತೆ ಹೇಳಿದ್ದರು.

ಇನ್ನೂ ಒಂದೂವರೆ ಗಂಟೀ ಶಾಯಬೇಕು.

ಆದರೇನು?

ಅಲ್ಲೇ ಹೋಗಿ ಹರಟುತ್ತ ಕೂತರಾಯ್ತು. ಹಿಂದಕ್ಕೆ ಮನೆಗೆ ಹೋಗುವುದಕ್ಕಿಂತ ಅದೇ ವಾಸಿ. ತಾನು ಇಲ್ಲವೆಂದು ನರಹರಿ ಹೊರಗಿಹೋಗಿರಲೂ ಬಹುದು. ಅತಿಥಿಯ ಉಪಚಾರದಿಂದ ಬಿಡುಗಡೆ ಹೊಂದಿದ ವೇಣಿ ಬೇರಿ ಕೆಲಸ ಹಜ್ಜಿಕೊಂಡು ಕುಳಿತಿದ್ದಾಗ್ಲು.

ಈಗ ಹಿಂದಕ್ಕೆ ಹೋಗಿ ಪ್ರಾನಃ ಅವಳಿಗೆ ತೊಂದರೆ ಕೊಡುವುದು ಏನು ಚೆನ್ನು?

ಚಂದ್ರ ಮುಂದಕ್ಕೆ ನಡೆದ.

ದಾರಿಯಲ್ಲಿ ಗುರುತಿನವರು ಸಿಕ್ಕಿ ಮಾತಾಡಿಸುತ್ತು ನಿಂತರು. ಅವನ ಕಾಲೇಜು ವಿಧ್ಯಾಭ್ಯಾಸವೆಲ್ಲ ಅಲ್ಲೇ ಮುಗಿದಿತ್ತು. ಪರಿಚಿತ ಜಾಗಗಳು. ಪರಿಚಿತ ಜನರು.

ಮತ್ತೊಮ್ಮೆ ಹೊಣಿರಹಿತ ವಿದ್ಯಾರ್ಥಿ ಜೀವನ ಮರುಕೆಳಿಸಿದಂತಾಗ ಹೃದಯ ಹಗುರವನ್ನಿಸಿತು.

ಅರ ಮನೆ ತಲಪಿದಾಗ ಮಾಧುವಿನ ತಂಡೆ ಬಾಗಿಲಲ್ಲೇ ನಿಂತಿದ್ದರು ಚಂದ್ರವನ್ನು ನೋಡಿ ಸಂತೋಷ, ಆಶ್ಚರ್ಯಗಳಿರಡೂ ಏಕ ಕಾಲದಲ್ಲಿ ಅವರ ಮುಖದಲ್ಲಿ ನತಿಸಿದುವು.

“ಬಾರಯ್... ಬಾ ಬಹೆ ಅಪರೂಪಕ್ಕೆ ಬಂದಿದ್ದಿ. ಬಡವರ ಮನೆಯ ನೆನಪಾಯಿತಲ್ಲ.”

-ಎಂದು ಸ್ವಾಗತಿಸಿದರು.

“ಷಿ ಷಿ..ಹಾಗೆಂದರೇನು? ನಿಮ್ಮ ಮನೆಗೆ ನಾನು ಬರೋದ:

ಹೊಸದೆ? ಕಾಲೇಜಿನಲ್ಲಿ ಓದುತ್ತಿದ್ದಾಗ ಎವ್ವು ದಿನ ಬಂದಿರಲ್ಲಿ. ”

“ನಿಜ ನಿಜ. ಆದರೆ ಆದು ಬೇರೆ ಮಾತು. ಆಗ ಎಂದಾದರೂ ಮಾಥು ವಿನ ಜೊತೆ ಬರ್ತಿದ್ದೆ. ಈಗ ನೀನು ದೊಡ್ಡ ಅಧಿಕಾರಿ. ಅದೇ ಸ್ವೀಕೆ ವಿಶ್ವಾಸ ಉಳಿಸಿಕೊಂಡಿದ್ದೀಯಲ್ಲ”

“ಅಧಿಕಾರ ಅಫೀಸಿನಲ್ಲಿ. ನಿಮ್ಮ ಡತ್ತಿರ ನಾನು ಹೊದಲಿನ ಚಂದ್ರು ತಾನೇ?”

“ಸಂತೋಷ. ಬಾಪ್ಪ ಒಳಗೆ”

ಆತ ಕುಚೀ ತೋರಿಸಿದರು.

“ಮಾಥು ಇಲ್ಲವೇ?”

- ಕುಚೀಯಲ್ಲಿ ಮಂಡಿಸುತ್ತೆ ಚಂದ್ರು ಕೇಳಿದ.

“ಎಲ್ಲೋ ಹೊರಗೆ ಜೋಡೆ ಇನ್ನೇನು ಈಗ ಬಂದು ಬಿಡ್ಡಾನೆ.”

ಚಂದ್ರು ಕುಳಿತಂತೆ ಸುತ್ತೆ ತನ್ನ ನೋಟ ಹರಿಸಿದ ಅದೇ ಹಳೆಯ ಮನೆ. ಸುಣ್ಣ ಬಣ್ಣ ಕಾಣದ ಗೋಡೆಗಳು. ಧೂಳು ಹಿಡಿದಿನ್ನ ಅದೇ ಹಳೆಯ ಪರಗಳು. ಅವ್ಯು ದೀರ್ಘ ಅವಧಿಯಲ್ಲಿ ಅಲ್ಲಿ ಏನೂ ಬದಲಾಗಿರಲ್ಲ. ಇನ್ನೂ ನಿನ್ನ ಮೊನ್ನೆ ಅಲ್ಲಿ ಕುಳಿದ್ದೇನೇ ಎನಿಸಿತು.

ಅವನನ್ನು ಅಲ್ಲಿ ಬಿಟ್ಟು ಮಾಥುವಿನ ತಂಡೆ ಒಳಗೆ ಹೋದರು. ಸ್ವಲ್ಪ ಹೊತ್ತಿನಲ್ಲಿ ಕಾಫಿ ಹಿಡಿದು ಬಂದರು

“ತಗೋಪ್ಪ”

ಎಂಗು ಉಪಚರಿಸಿದರು

“ಉಟ್ಟಿದ ಹೊತ್ತಾಯ್ತು ಈಗೇಕೆ ಕಾಫಿ?”

ಕ್ಯೇ ಮುಂದು ಮಾಡುತ್ತಲೇ ಚಂದ್ರು ಸಂಕೋಚ ವೃಕ್ತಪಡಿಸಿದ.

“ಇರಲಿ ತಗೋ ಹುಡುಗಿಗೆ ಕಾಫಿ ಯಾವ ಲೆಖ್ತಿ. ಈಗಿನ ಕಾಲ ದೊರೆ ಉಟ್ಟಕ್ಕೆ ಹೊದಲು, ಉಟ್ಟವಾದ ಮೇಲೆ ಎಲ್ಲಾ ಕುಡಿತಾರೆ”

ಚಂದ್ರು ನಿಧಾನವಾಗಿ ಕಾಫಿ ಚಪ್ಪರಿಸಿದ. ಸಧ್ಯಾ: ಕಾಫಿ ಕುಡಿಯು ವಾಗ ಮಾತಾಡಬೇಕಾಗಿಲ್ಲವಲ್ಲ

ಮಾಥುವಿನದು ದೊಡ್ಡ ಸಂಸಾರ ತಂಡೆಗೆ ಅವನೇ ಹಿರಿಯ ಮಗ. ಮನೆ ತುಂಬ ತಮ್ಮಂದಿರು ತಂಗಿಯರು. ಮಕ್ಕಳದೊಂದು ಸ್ವೀನ್ಯವೇ ಇತ್ತು.

ಈಗ ಆವರಲ್ಲಿ ಕೆಲವರಾದರೂ ಮಂದುವೇಯಾಗಿ, ಆಧನಾ ಉದ್ದೇಶ್ಯೀಗ ಹಿಡಿದು ಹೊರಗೆ ಹೋಗಿರಬಹುದು.

ಆದರೂ ಒಳಗಿನಿಂದ ಮಕ್ಕಳ ಧ್ವನಿ ಕೇಳಬ್ತು ಲೇ ಇತ್ತು. ಕೊಳಕು ಬಟ್ಟಿ ಹಾಕಿಕೊಂಡು, ಕೆದರಿದ ತಲೆಯ ನಾಲ್ಕಾರು ಮಕ್ಕಳು ದೊಡ್ಡವರ ಮಾತಿಗೆ ಲಕ್ಷ್ಯ ಕೊಡದೆ ಹೊರಗೆ ಬಂದು ಇಣಾಕಿ ನೋಡಿದುವು.

ಪಿಸಿ ಪಿಸಿ ಮಾತು, ಮುಸಿ ಮುಸಿ ನಗು.

ಜಂಡು, ಕ್ಕೆ ಬೀಸಿ ಮಕ್ಕಳನ್ನು ಹತ್ತಿರ ಕರೆದ ತಾನು ತಂದಿದ್ದ ಬಿಸ್ತುತ್ತು ಚಾಕಲೇಪಿಗಳನ್ನು ಹಂಚಿದ.

ಹುಡುಗರು ಒಳಕ್ಕೆ ಬಡಿಮುವು. ಅಲ್ಲಿ ಕಚ್ಚಾಟದ ಜಗಳನ ಮಾತು ಗಳು ಆರಂಭವಾದುವು.

ಮಾಧುವಿನ ಮನೇಯವರು ಅನುಕೂಲಸ್ಥರಲ್ಲ. ನಿಜ. ಆದರೂ-ಒಬ್ಬ ಅತಿಧಿಯನ್ನು ಮನೆಗೆ ಆಹ್ವಾನಿಸಿರುವಾಗ ಇನ್ನು ಸ್ವಲ್ಪ ಜೊಕ್ಕೆಟ ವಾಗಿರದವ್ಯು ಬಡತನವಂತೂ ಖಂಡಿತ ಇರಲಾರದು.

“ಮಾಧು-ನಿನ್ನೆ ನರಹರಿಯ ಮನೆಗೆ ಬಂದಿದ್ದನಂತೆ ಅಲ್ಲಿ ನಿನ್ನನ್ನು ನೋಡಿದೂದಾಗ ಹೇಳಿದ್ದು”

ಮೊನವನ್ನು ಮಾರಿದು ಮಾಧುವಿನ ತಂಡೆ ಹೇಳಿದರು

“ಹೌದು. ಮಾಧು ಬಂದಿದ್ದು. ಆನ್ನು ಬಂದು ಹೋದ ವೇಲೆ ಇನ್ನೂ ಕೆಲವರು ಗೆಳೆಯರು ಬಂದಿದ್ದರು”

ಮಾತು ಹಾಗೇ ಸಾಗಿತು. ಮಾಧು ಯಾಕೆ ಬರಲಿಲ್ಲವೆಂದು ಚಂಗ್ರು ಚಿಂತಿಸಿದ.

ನನ್ನನ್ನು ಬರುವಂತೆ ಕರೆದು ತಾನೇ ಹೋಗಬಿಡುವುದೆ? ಈ ಮುದುಕರ ಕ್ಕೆಲೀ ತಾನು ಎಷ್ಟು ಮಾತಾಡಬಹುದು? ಏನಾದರೂ ಸಾಮಾನು ತರಲಿಕ್ಕೆ ಹೋಗಿದ್ದಾನೋ ಏನೋ?

ಇದ್ದುದರಲ್ಲಿ ಸಣ್ಣ ಸಮಾಧಾನ.

ಕೊನೆಗೊಮ್ಮೆ ಮಾಧು ಕ್ಕೆ ಬೀಸಿಕೊಂಡು ಬಂದ. ಗೆಳೆಯನನ್ನು ನೋಡಿ ಆನಂದದಿಂದ ಮೈನರಿತು, ಮಾತಾಡುತ್ತು ಕುಳಿತೆ.

ಅತಿಧಿಯನ್ನು ಮಗನ ಸುಪರ್ದಿಗೆ ಬಿಟ್ಟು ಮಾಧುವಿನ ತಂಡೆ ಒಳಗೆ ಬ್ಲಿ

ನಡೆದರು

ಮಾತಿಸೊಡನೆ ಹೊತ್ತೂ ಉರುಳಿತು. ವೇಣು ಕೊಟ್ಟಿ ಇಡ್ಲಿ,
ಹಸಿವಿಗೆ ದಾರಿ ಕೊಟ್ಟಿ ತಾನು ಮರೆಯಾಯಿತು.

ಒಳಗಿನಿಂದ ಉಟ್ಟಿಕ್ಕೆ ಕರೆಯಬಹುದೆಂದು ಚಂದ್ರು ಶಾದ. ಶಾದು
ಬೀಸುತ್ತು ಗಡಿಯಾರ ಸೋಡಿಕೊಂಡ.

ಗಡಿಯಾರ ನಗುತ್ತಿರುವಂತೆ ತೋರಿತು. ಗಂಟೆ ಒಂದಾಗಿತ್ತು.

ಮಾಧುವಿನ ತಂಡೆ ಒಂದೆರಡು ಸಲ ಬಗ್ಗೆ ನೋಡಿದರು. ತಂಡೆ
ಮಗ ಕಣ್ಣನ್ನೆಯಲ್ಲೇ ಮಾತಾಡಿಕೊಂಡಂತೆ ತೋರಿತು

ಬಂದ ಅತಿಥಿ ಹೊರಡುವ ಯೋಚನೆಯೇ ಇಲ್ಲದೆ ಕುಳಿತಲ್ಲೇ ಬೇರು
ಬಿಟ್ಟರೆ?

ಮಾಧು ಇಕಳಿಸಿ ಮೈ ಮುರಿದ.

“ಕಾಫಿ ಮಾಡಿಸಲ್ಲೇ ಅಧವಾ ನಿನಗೆ ಚಾ ಅಭ್ಯಾಸವೇ ?”

ಎಂದು ವಿಚಾರಿಸಿದ

ನಾನು ಬಂದ ಕಾಡ್ಲೆ ಕಾಫಿ ಆಯ್ತು ಈಗೇಕೆ ಪುನಃ ? ಈಗ
ಕುಡಿದರೆ ಉಟ ಸೇರ್ನೋದಿಲ್ಲ

ಮಾಧುವಿಗೆ ಏನುತೋರಿತೋ ?

“ಬಂದೆ”

-ಎನ್ನುತ್ತ ಎದ್ದು ಒಳಗೆ ಹೋದ.

ಒಂದೆರಡು ನಿಮಿಷಗಳಲ್ಲಿ ಹೊರಗೆ ಬಂದು-

“ಹೇಗೂ ಹೊತ್ತಾಯ್ತು. ಇಲ್ಲೇ ಉಟಕ್ಕೆ ಏಳಯ್ಯ”

ಎಂದು ಅನುಮಾನಿಸುತ್ತೇ ಹೇಳಿದ.

ಹೊಟ್ಟಿ ಹಸಿದಿದ್ದ ಚಂದ್ರು ಅವನ ಅನುಮಾನವನ್ನು ಗಮನಿಸಲೇ
ಇಲ್ಲ.

“ಆದಕ್ಕೆ ಬಂದಿದೇನೆ. ಸಂಕೋಚವೇಕೆ ಮಾರಾಯು ”

ಎನ್ನುತ್ತ ಎದ್ದೇ ಬಿಟ್ಟು.

ಬಾಗಿಲಿನಲ್ಲೇ ನಿಂತಿದ್ದ ಮಾಧುವಿನ ತಂಡೆ—

“ಮಾಧೂ, ಬಂದು ಪಂಚಿ ಕೊಡೋ. ನವ್ಯನೇಲಿ ನೆಲದ ಮೇಲೇ

ಉಟ್ಟಿ” ಎಂದರು.

ಚಂದ್ರು ರೂಪಿಗೆ ಹೋಗಿ ಬಟ್ಟೆ ಬದಲಿಸಿಕೊಂಡು ಹೊರಗೆ ಬಂದಾಗ, ಒಬ್ಬ ಹುಡುಗಿ ಬಟ್ಟೆಲಲ್ಲಿ ಎಣ್ಣೆ ಹಿಡಿದು ಒಳಗೆ ಹೋದಳು.

ಅವಳು ಕ್ಯೇ ಮುಚ್ಚಿಕೊಂಡಿದ್ದರೂ. ಬಟ್ಟೆಲಲ್ಲಿದ್ದು ಎಣ್ಣೆ ಎಂದು ಕಾಣಿಸಿತು.

ಒಳಗೆ ರುಬುತ್ತಿದ್ದ ಸದ್ಗಿನ ಜೋತಿಗೆ ಸಂಡಿಗೆ ಕರಿಯತ್ತಿದ್ದ ವಾಸನೆಯೂ ಬಂತು.

ಚಂದ್ರು ನೀರು ಮನೆಗೆ ಹೋಗಿ ಕ್ಯೇಕಾಲ. ತೋಳಿದು ಬಂದು ಎಲೆಯು ಮುಂದೆ ಕುಳಿತ

ಎಡದಲ್ಲಿ ಮಾಥು ಬಲಗಡಿಗೆ ಅವನ ತಂಡೆ. ಎದುರು ಸಾಲಿನಲ್ಲಿ ಸಾಲಾಗಿ ಹಾಕಿದ್ದ ತಟ್ಟಿಗಳ ಮುಂದೆ ಹುಡುಗರು.

ಅತ್ಯೇ ಸೋನೆ ಸೊಂಟಿ ಕಟ್ಟೆ ಬಡಿಸಲು ನಿಂತಿದ್ದರು.

ಸಾಧಾರಣ ಉಟ್ಟಿ, ಆದರೆ ಅವರ ಅಭಿನೂನ ಆದರ ಸಾಧಾರಣ ವಾಗಿರಲಿಲ್ಲ. ಹೃದಯ ತುಂಬಿವಂತಿತ್ತು.

ಉಟ್ಟಿವಾದ ಮೇಲೆ ಚುಟ್ಟಿಕು ನಿದ್ರೆ ಮುಗಿಸಿ, ಚಂದ್ರು ಮನೆಯ ಕಡೆ ಹೊರಟಾಗ ಗಂಟೆ ನಾಲ್ಕಾಗಿತ್ತು.

ವೇಣಿ ಮುಂಬಾಗಿಲ್ಲಿನಲ್ಲೇ ನಿಂತಿದ್ದಳು. ನರಹರಿ ಗೇಟಿನಲ್ಲೇ ಕಾದಿದ್ದವನು-

“ಎಲ್ಲಿಗೆ ಹೋಗಿದ್ದೆಯವು ಚಂದ್ರು?”

- ಎಂದು ಕೂತೂಹಲದಿಂದ ವಿಚಾರಿಸಿದ.

“ಹೇಳಿರಲಿಲ್ಲವೇ? ನಾನು ಉಟ್ಟಿಕ್ಕೆ ಹೋಗುವುದಾಗಿ ಬೆಳಗ್ಗೆಯೇ ಹೇಳಿದ್ದ ನೇನವು. ನಾನು ಕೆಲವು ಸಲ ಮರೆಯೋದುಂಟು. ಆದರೆ ಇವತ್ತು ಖಂಡಿತ ಹೇಳಿದ್ದೆ. ಅಲ್ಲವೇ ಅತ್ಯಿಗೆ?”

“ಅವರು ಒಳಗೆ ಬರಲಿ ಜಾಗ ಬಿಡಿ. ಬೀದಿಯಲ್ಲೇ ನಿಶ್ಚಯಿಸಿ ಮಾತಾ ದಿದರೆ?”

ವೇಣಿ ಗಂಡನಿಗೆ ಹೇಳಿದಳು. ಅವಳು ನಗುತ್ತಿರುವಂತೆ ಚಂದ್ರುವಿಗೆ ತೋರಿತು.

“ನಾನು ವರೆತು ಬಿಟ್ಟು ನಿಮ್ಮನ್ನು ಕಾಯುವಂತೆ ಮಾಡಿದೇನೆ?”

- ಚಂದ್ರ ಆವಳ ನಗು ತುಂಬಿದ ಮುಖಿದ ಕಡೆ ನೋಡುತ್ತ ಹೇಳಿದ.

“ಇಲ್ಲ ನೀವು ಉಟಕ್ಕೆ ಹೋಗುವುದಾಗಿ ಹೇಳಿದ್ದಿರಿ. ಉಟ ಯಾರ ಮನೆಲಿಂದು ನೀವೂ ಹೇಳಲಿಲ್ಲ ನಾವೂ ಹೇಳಲಿಲ್ಲ”

- ವೇಣಿ ಕೇಳಿದಳು.

“ಹೋದಲ್ಲ? ನಾನು ಹೇಳಲು ಮರೆತುಬಿಟ್ಟು. ಸಿಜವಾಗಿ ಹೇಳಬೇಕಾದರೆ ನನಗೇ ಯಾರ ಮನೆಯಿಂದು ಸರಿಯಾಗಿ ನನಸಿರಲಿಲ್ಲ. ನಿನ್ನೆ ಎಷ್ಟೋ ಜನ ಸ್ವೇಹಿತರು ಬಂದಿದ್ದರು. ಅವರಲ್ಲ ಯಾರು ಕರೆದರೋ? ಪೇಟಿ ಕಡೆ ಹೋದ ಮೇಲೆ ಮಾಧು ಕರೆದಿರಬಹುದೆಂದು ತೋರಿತು, ಅವನ ಮನೆ ಅಲ್ಲಿಗೆ ಹತ್ತಿದ್ದ, ಸರಿ ಅಲ್ಲೋ ನುಗ್ಗಿದೆ.”

“ಒಳ್ಳೆಯ ಕೆಲಸ ಮಾಡಿದಿರಿ. ಉಟ ಆಯ್ದು ತಾನೇ?”

“ಓ..ಭೇಣಾಗಿ ಆಯ್ದು. ಸ್ವಲ್ಪ ಲೇಟಾಯ್ದು ಮಾಧು ಮನೆಲೇ ಇರಿಲ್ಲ. ಎಲ್ಲೋ ಹೋಗಿದ್ದವನು ನಾನು ಹೋದ ಎಷ್ಟೋ ಹೋತ್ತಿನ ಮೇಲೆ ಬಂದ. ಆದರೇನು? ಬಹಳ ವಿಶ್ವಾಸದ ಜನ ಮನೆಯಲ್ಲಿ ಉಟಮಾಡಿದಂತೇ ಇತ್ತು. ಎಲ್ಲೋ ಹೊರಗಡಿ ಉಟಕ್ಕೆ ಬಂದಿರುವೆನಂದು ಎನಿಸಲೇ ಇಲ್ಲ.”

“ಅದೇನೋ ಸರಿಹೋಯ್ದು. ಆದರೆ ನಿನ್ನ ಹುಡುಕಿಕೊಂಡು ಉರೆಲ್ಲಾ ಮೂರು ಸುತ್ತು ಸುತ್ತಿ ಒಂದೆ. ನೀನು ಮಾಧುವಿನ ಮನೆಗೆ ಹೋಗಿರಬಹುದೆಂದು ತೋರುಲೇ ಇಲ್ಲ”

- ನರಹರಿ ಹೇಳಿದ.

“ಅಂಥದೇನು ಆಗತ್ಯವಿತ್ತು? ಹೋಗೂ ಬರ್ತಿದ್ದೆ”

“ಆಗತ್ಯವಿದ್ದದರಿಂದಲೇ ಹುಡುಕಿದ್ದು. ನಾಗರಾಜ ನಿನ್ನ ಕರೆಯೋಕೆ ಬಂದಿದ್ದ ಒಂದು ಸಲವಲ್ಲ, ನಾಲ್ಕು ಸಲ”

“ಯಾಕೋ?”

- ಚಂದ್ರವಿಗೆ ಅಶ್ವಯ್ರ.

“ನಿನಗೆ ಉಟಕ್ಕೆ ಕರೆವ ತಪ್ಪಿಗೆ ಬೈತಣವ ಅಡಿಗೆ ಮಾಡಿಟ್ಟುಕೊಂಡು ನಿನಗಾಗಿ ಕಾದು ಕಾದು ಸಾಕಾಗಿ ಇಲ್ಲಿಗೆ ಹುಡುಕಿಕೊಂಡು ಬಂದ-‘ನಿಮ್ಮ ಮನೆಗೆ ಹೋದ’ ಎಂದೆ.”

“ನಾನು ಈ ಕಡೆ ಬಂದವೇಲೆ ನೀನು ಆಕಡೆ ಬಂದಿರಬಹುದೇನೋ ಎಂದುಕೊಂಡು ಪುನಃ ಮನೆಗೆ ಓಡಿದ. ಭಾಗಿಲಲ್ಲಿ ಮುಖ ಉಣಿಗಿಸಿಕೊಂಡು ನಿಂತಿದ್ದ ಅವನ ಹೆಂಡತಿ ಬಂದಿಲ್ಲವೆಂದು ತಲೆ ಅಲಾ ಡಿಸಿದಳಂತೆ ಪುನಃ ಬಂದ. ನಾವಿಬ್ಜರೂ ಉಂಟಿಲ್ಲ ಸುತ್ತಿಬಂದವು. ಅವನು ಸುಸ್ತುಗಿ ಮನೆಗೆ ಹೋದ ನಾನು ಗೇಟಿನಲ್ಲೇ ಉಳಿದೆ”

“ಆರ್ಥಿ-ಎಂಥ ಕೆಲಸವಾಯ್ತು.”

ಚಂದ್ರು ಪೆಚ್ಚುಗಿ ಹೇಳಿದ ನರಹರಿ ಸುಮೃದ್ಧಿದನ್ನು ನೋಡಿ—

“ನರಹರಿ .ಹಾಗಾದರೆ ನನಗೆ ಉಂಟಕ್ಕೆ ಕರೆದವನು ನಾಗರಾಜನೇ ?”

—ಎಂದು ಪ್ರಶ್ನಿಸಿದ.

“ಇರಬೇಕು”

ಚಂದ್ರು ಒಂದು ಕ್ರಾಣ ತಲೆ ಕೆರೆಯುತ್ತ ನಿಂತ. ಮಾಥು ಮನೇಯಲ್ಲಿ ಇರದಿದ್ದುದು, ತನ್ನನ್ನು ನೋಡಿ ಅವನಿಗಾದ ಆಶ್ಚರ್ಯ, ತಾನು ಉಂಟಕ್ಕೆ ಎದ್ದಾಗ ಅವಸರದಲ್ಲಿ ನೇರಮನೆಯಿಂದ ಎಣ್ಣೆ ತಂದು, ಸಂಡಿಗೆ ಕರೆಮ-ಜಟಿ ರುಬ್ಬಿ, ಮಾಡಿದ್ದ ಅನ್ನ ಹುಳಿಯೊಂದಿಗೆ ಬಡಿಸಿದ್ದು. ತಾನು ಎವ್ವು ಹೊತ್ತಾದರೂ ಏಳಿದಿದ್ದಾಗ ತಂಡೆ ಮಕ್ಕಳು ಕಣ್ಣಲ್ಲಿ ಮಾತಾಡಿದ್ದು .

ಎಲ್ಲಿದಕ್ಕಾಗಿ ಅಧರ ಹೊಳೆಯಿತು.

ಚಂದ್ರುವಿಗೆ ತನ್ನ ಮೇಲೆ ಸಿಟ್ಟು ಬಂತಃ. ತನ್ನ ಮರೆವಿಗೆ ಸಗ ಬೇಕೋ, ಕೋಪಗೊಳ್ಳಬೇಕೋ ತಿಳಿಯಲಿಲ್ಲ.

ತಟ್ಟನೆ ಎದ್ದು ನಿಂತ.

“ಎಲ್ಲಿಗೆ ಹೊರಟಿ ?” ನರಹರಿ ಕೃಷಿಡಿದು ಕೇಳಿದ.

“ಒಬ್ಬ ಗೆಳಿಯಾಗಿ ಹೊತ್ತುಲ್ಲದ ಹೊತ್ತಿನಲ್ಲಿ ಹೋಗಿ ತೊಂದರೆ ಹೊಟ್ಟೆ. ಅದೇನೋ ಕ್ರಮಾಹಂ. ನಾಗರಾಜನಿಗೆ ಕೊಟ್ಟ ತೊಂದರೆಯಾರೂ ಕ್ರಮಿಸುವಂತಹೆಡ್ಲ. ಗಂಡ ಹೆಂಡಿರು ನನಗಾಗಿ ಕಾದು ಎವ್ವು ಬೇಸರ ಗೊಂಡರೋ ? ಹೋಗಿ ಅವರನ್ನು ಕ್ರಮೆ ಕೇಳುವುದಕ್ಕೂ ನನಗೆ ಸಂಕೊಳಿಸಿ ಆದರೂ ಹೋಗ್ಗಿನ್ನಿ.”

“ಅಪ್ಪೇಕೆ ಅವಸರ ನಿಧಾನವಾಗಿ ಹೋಗುವೆಯಂತೆ”

“ತಪ್ಪಿ ತಿಳಿಯುವೆಡಿಲ್ಲವೇ ಅವನು”

“ತಿಳಿಯಲಾರನೆಂದೇ ನನ್ನು ಭಾವನ”

“ಹೇಗೆ ಹೇಳುವೇ ?”

“ಹೇಗೆಂದರೇ...?” ಅದು ಎಲ್ಲಿರೂ ಗೊತ್ತಿರುವ ಸತ್ಯ. ನಮ್ಮುಂಧನರು ಆ ಕೆಲಸ ಮಾಡಿದರೆ ಎಲ್ಲರೂ ಇವನಿಗೇನು ಬಂತು? ಅಂತಾರೆ. ದೊಡ್ಡ ಸ್ತೋಪೇಸರುಗಳೂ, ವಿಜ್ಞಾನಿಗಳೂ ಹಾಗೆ ವರೀಯುವುದು ಆವರ ಹಕ್ಕು ಅಲ್ಲವೇ?”

ಜಂದ್ರು ನಿಧಾನವಾಗಿ ನಕ್ಕೆ. ಗಂಟಿಕ್ಕೆದ ಮುಖ ಆತಂಕವನ್ನು ಕೆಳೆದುಕೊಂಡು ಸಡಿಲವಾಯ್ತು.

“ರಾತ್ರಿಗೇ ನಮ್ಮುಲ್ಲಿ ಓತಣವಿದೆ ಅದನ್ನು ಮರೆಯೋಡಿಲ್ಲ ತಾನೇ? ಚೆಳಗ್ಗೆ ಯೇರು ಹೊರಡೋನಾಗಿದ್ದೀ”

ನರಹರಿ ಕೆಣಕಿ ಕೇಳಿದ.

“ಮರೆಯೋಡೆಲ್ಲಿ ಬಂತು? ನೀನು ನನ್ನ ಬೆನ್ನು ಹಿಂದೇ ಇರ್ತೀಯಲ್ಲ ಮಾರಾಯ್ತು”

“ರಾತ್ರಿಗೆ ನಾಗರಾಜನ ಮನೆಯವರನ್ನು ಇಲ್ಲಿಗೇ ಉಟಿಕ್ಕೆ ಕರೆದಿದ್ದೇನೆ. ಆಗಲಾದರೂ ಎಲ್ಲಾ ಒಟ್ಟಿಗೆ ಸೇರಬಹುದು. ಮಧ್ಯಾಹ್ನ ನಿಮಗಾಗಿ ಮಾಡಿದ್ದ ತಿಂಡಿಯೆಲ್ಲ ಇಲ್ಲಿ ತರುವುದಾಗಿ ಹೇಳಿದಾಳೆ ಆಕೆ. ಸರಿತಾನೇ?”

ವೇಣಿಯ ಪ್ರಶ್ನೆಗೆ ಯಾರೂ ಉತ್ತರ ಕೊಡಲಿಲ್ಲ. ಅದಕ್ಕಿಂತ ಉತ್ತರವು ಪರಿಹಾರ ಸೂಚಿಸುವುದು ಅವರಿಗೂ ಸಾಧ್ಯವಿರಲಿಲ್ಲ.

ಉಪಕಾರಿ

ಬೀಳಿಗಿನ ಸೂರ್ಯ ಮೋಡಗಳ ಮರೀಯಿಂದ ಇಟುಕುವ ಮೊದಲೇ ನಾಗಸ್ವರದ ಮಧುರ ಆಲಾಪನೆ ಅಲೆಂಳೆಯಾಗಿ ಬೇದಿಗೆಲ್ಲ ಹೊಮ್ಮಿತು.

ನಿಗ್ರೀಯ ಅಪ್ಪುಗೆಯಿಂದ ಹೊರಬರುವ ಮೊದಲು ಹಾಸಿಗೆಯಲ್ಲಿ ಬೆಚ್ಚುಗೆ ಮಲಗಿರುವಾಗಲೇ, ತರಂಗತರಂಗವಾಗಿ ಕೇಳಿಸುವ ಅದನ್ನು ಆಲಿಸುವುದು ಬಹಳ ಸುಖ.

ಅರೆಗಣ್ಣ ಶೈದು ರಾಗದ ಸಂಖಾನಭವ ಮಾಡುತ್ತ ಹಗಲುಕನಸು ಹೆಣೆಯುವುದರಲ್ಲಿ ಎಂತಹ ಆನಂದವಿದೆ !

ನಿಜ ಆನಂದ ಇರುವುದು ಯಾರಿಗೆ ? ಯಾವ ಹೆಣೆಯೂ ಇಲ್ಲದ ನಿರಾತಂಕ ಜೀವಿಗಳಿಗೆ. ಆದರೆ ಮನೆಯಲ್ಲಿ ಮಂಗಳಕಾರ್ಯ ಏರ್ಫಡಿಸಿ ಆದರ ಮೊದಲ ಕಾರ್ಯಕ್ರಮ ಮಂಗಳವಾದ್ಯದಿಂದ ಆರಂಭವಾದಾಗ ಓಡಾಟದ ಗಡಿಬಿಡಿಯಲ್ಲಿ ಅದನ್ನು ಕೇಳುವುದಕ್ಕಾದರೂ ಬಿಡುವೆಲ್ಲ ? ಇನ್ನು ರಾಗವನ್ನು ಸವಿಯುವುದು ದೂರವೇ ಉಳಿಯತು. ಆದರೂ ಡೋಲಿನವನು ಉತ್ಸಾಹ ದಿಂದ ಬಡಿದಾಗ ಆ ಸದ್ಗುಣ ಎಲ್ಲಿರನ್ನೂ ಇಷ್ಟಲ್ಲಿ ತರುಬಿ ಎಚ್ಚರಿಸುತ್ತಿತ್ತು.

ಬೀಳಿಗಿನ ಹೊತ್ತು ಸಾಮಾನ್ಯವಾಗಿ ಬಾರಿಸುವ ‘ಬಿಲಹರಿ’ ರಾಗ ಹಿತ ವಾಗಿ ಹರಿದು ಬರುವಂತಿತ್ತು. ಕೇಳಲಿ ಬಿಡಲಿ ನಾಗಸ್ವರ ಮುಂದುವರೆದು ಒಳಗಿನಿಂದ ‘ಸಾಕು’ ಎಂಬ ಸೊಚನೆ ಬಂದಾಗ ತಟ್ಟಿನೆ ನಿಂತಿತು.

ಒಳಗೆ ತಿಂಡಿ ಕಾಣಿ ಸಮಾರಾಧನೆ, ಹುಡುಗರ ಗದ್ದಲ, ಮಂಕ್ಕಳ ಆಳು, ತಾಯಿಯರ ಗದರಿಕೆ ಇವೆಲ್ಲ ಮೇಳಿಗಳೊಡನೆ ಸಾಗಿತು

ಆತಿಧಿಗಳು ಬರಲು ಆರಂಭಿಸಿದರು. ಎರಡು ದಿನ ಮೊದಲೇ ನೆಂಟಿರೆಲ್ಲ ಬಂದಿದ್ದರೂ, ಇನ್ನೂ ಬರುವವರು ಇದ್ದರು ಆಗಾಗ ಗಾಡಿಗಳಲ್ಲಿ, ಕಾರಿನಲ್ಲಿ ಬಂದರು. ಆಳು ಮಂಕ್ಕಳು ಹಾಸಿಗೆ ಪೆಟ್ಟಿಗೆಳನ್ನು ಹೊತ್ತು ಒಳಗೆ ಸಾಗಿಸಿದರು. ಅವರಿಗೆ ಬಡುವೇ ಇಲ್ಲ.

ರಾಯರ ವಂಶೋದ್ಧಾರಕನ ಉಪನಯನ ಆಂದು. ಒಂದು ಮುಂಜಿಗೆ ಇವ್ವು ಸಡಗರವೇ ಎನಿಷಬಹುದು. ಆದರೆ ಸಂದರ್ಭ ಹಾಗಿತ್ತು. ಲಕ್ಷ್ಮೀ ತಾಂಡವವಾಡುತ್ತಿದ್ದ ಆ ಮನೆಯಲ್ಲಿ ನಡೆಯಲ್ಲಿದ್ದ ಮೊದಲ ದೊಡ್ಡ ಸಮಾರಂಭ, ಒಬ್ಬನೇ ವಾಗೆ. ಕಾಲಪೂ ಚೆನ್ನಾಗಿತ್ತು. ಎಲ್ಲ ಸಮೃದ್ಧಿ. ಒಡಾಡಿ ಸಲು ಕೈತುಂಬ ಹೌ, ಮನಸ್ಸಿನಲ್ಲಿ ಹೊರಣೊಸುವ ಉತ್ಸಾಹ. ಕೇಳಬೇಕೇ?

ಬಾಳಿಯ ಕಂಬ, ಮಾನಿನ ತೋರಣಗಳಿಂದ ಅಲಂಕರಿಸಿದ್ದ ಚಪ್ಪರದ ಮುಂದೆ ಒಂದು ಗಾಡಿ ನಿಂತಿತು ಅದರಿಂದ ಸುಕ್ಕುಗಟ್ಟಿದ್ದ ಕರಿಯ ಕಾಲುಗಳು ಹೊರಗೆ ಬಂದುವು. ನಡುಗುತ್ತ ಮೆಲ್ಲಗೆ ಕೆಳಕ್ಕೆ ಇಳಿದ ಹೆಂಗಸು ಕ್ಷೇತ್ರದಲ್ಲಿ ಕೊಟ್ಟಿರುತ್ತಾನ್ನು ಹಿಂಡೆ ಕುಳಿತ್ತಿದ್ದ ಗಂಡನನ್ನು ಇಳಿಸಲು ಒದ್ದಾಡಿಸಳು.

ಆದೇ ವೇಳಿಗೆ ಆಕಸ್ತಾಲ್ ಹೊರಗೆ ಬಂದ ರಾಯರು ತಟ್ಟಿನೇ ನಿಂತರು. ಬಂದವರು ಯಾರಿಂದ; ಅರ್ಕೆಣ ಅವರಿಗೆ ತಬ್ಬಿಬಾಯ್ತು. ಜೀರ್ಣವಾದ ದೇಹ ಅವೇ ಹೇಳಿಯದಾದ ಬಟ್ಟಿಗಳು. ಬಡತನನೇ ಮೂರ್ಕಿವೆತ್ತಿಂತಿದ್ದ ವೃದ್ಧ ದಂಪತ್ತಿಗಳು.

ಮರೆವು ಮುಸುಕಿದ್ದ ತಾಣದಲ್ಲಿ ನೆನಪಿನ ಸೆಚೇಮಿಂಚು ಬೆಳಗಿತು. ರಾಯರು ದಡದಡನೇ ಆರು ಮೆಟ್ಟಲುಗಳನ್ನೂ ಇಳಿದು ಗಾಡಿಯ ಬಳಗೆ ಹಾರಿದರು. ವೃದ್ಧರನ್ನು ಕ್ಷೇತ್ರದಲ್ಲಿದ್ದ ಕೋಲನ್ನು ಅವರಿಗೆ ಕೊಟ್ಟಿರು. ಎರಡು ತೋಳುಗಳನ್ನೂ ಇಬ್ಬರಿಗೂ ಅಸರಿಯಾಗಿ ಕೊಟ್ಟಿರುತ್ತಿದ್ದ ಮೆಟ್ಟಲು ಹತ್ತಲು ಸಹಕರಿಸಿದರು.

ಉದಾಸೀನವಾಗಿ ನೋಡುತ್ತೇ ನಿಂತಿದ್ದ ಆಳುಮಕ್ಕಳು ರಾಯರ ಮುತುವಜೀವಯನ್ನು ಗಮನಿಸಿ, ಬೇಗ ಬಂದು ಸಾಮಾನು ಹೊತ್ತರು ಗಾಡಿಯನ್ನು ನಿಂತುದನ್ನು ನೋಡಿ ರಾಯರು ಬಾಡಿಗೆ ಕೊಟ್ಟಿ ಕೆಲಸವಂತೆ ಹತ್ತಿರ ಇದ್ದ ಪರಿಗೆ ಹೇಳಿ ಮುಂದೆ ನಡೆದರು.

“ಅಮಾತ್ತಾ..ನೋಡು ಬಾ ಯಾರು ಬಂದಿದಾರೆ!”

ರಾಯರ ಕಂಚಿನ ಕಂಠ ಮನೆಯ ಉದ್ದೇಶ್ಯ ಅಪ್ಪಳಿಸಿ ಒಳಗೆ ಕೆಲಸದಲ್ಲಿದ್ದ ತಾಯಿ ಬೇಗ ಬರುವಂತೆ ಮಾಡಿತು.

ಹಜಾರದಲ್ಲಿದ್ದ ಕುಚಿರು ಮೇರೆ ಅವರಿಬ್ಬರನ್ನೂ ಕೂರಿಸಿ ಧೂಳು

ತುಂಬಿದ ಕಾಲುಗಳಿಗೆ ನಮಸ್ಕರಿಸಿ ಎದ್ದು ನಿಂತು ರಾಯರು ಹೇಳಿದರು,
“ದೊಡ್ಡ ಮ್ಮೆ, ನೀವು ಬಂದದ್ದು ಸಂತೋಷ, ನಮ್ಮೆಲ್ಲರ ಭಾಗ್ಯ.”
“ಮಗೂ... ಚೆನ್ನಾಗಿದೀಯ?”

ಮುಂದುಕರ ಕ್ಯಾಗಳು ಅಶೀವಾದ ಮಾಡುವಂತೆ ಮೇಲೆದ್ದುವು.

ಸೀತಮ್ಮೆ ಸರಸರನೆ ಬಂದವರು ಅಲ್ಲಿನ ನೋಟ ನೋಡಿ ಮರವಟ್ಟಂತೆ ನಿಂತುಬಿಟ್ಟರು. ಅವರ ಶಕ್ತಿ ಉತ್ತಾಹ ಎಲ್ಲ ಮರೆಯಾಗಿ ಆತಂಕ, ಗಾಬಿ ಮುಖದ ವೇಲೆ ನತಿಸಿತು.

ಇಷ್ಟ ಗೌರವ ಆದರಗಳಿಗೆ ಪಾತ್ರರಾದ ಬಂಧುಗಳನ್ನು ನೋಡುತ್ತ ಕೆಲಸದವರೀಲ್ಲ ಮಾಡುವ ಕೆಲಸವನ್ನೂ ಮರೆತು ನಿಂತರು. ನಿಂತವರ ನೋಟ ಧಾವಿಸಿ ಬಂದ ಯಜಮಾನಿಯತ್ತ ತಿರುಗಿದುವು.

ಇಡೀ ಮನೆ ತನ್ನ ಸುತ್ತ ತಿರುಗುತ್ತಿರುವಂತೆ ಸೀತಮ್ಮೆನಿಗೆ ಭಾಸ ವಾಯ್ತು. ಆದರೂ ಅಷ್ಟು ಜನರ ನೋಟ ತಮ್ಮತ್ತ ತಿರುಗಿದಾಗ ಆಕೆ ತಪ್ಪಣಿ ಚೇತರಿಸಿಕೊಂಡರು. ಮಗನ ಕಣ್ಣಿಗಳು ಯಾವುದೋ ಸಂದೇಶವನ್ನು ತಿಳಿಸಿದೆಯ್ತು. ಮುಖದ ತುಂಬ ನಗುವನ್ನು ತುಳುಕಿಸುತ್ತ ಮುಂದೆ ಬಂದು ಕೇಳಿದರು-

“ಅಕ್ಕ ಭಾವ, ನೀವು ದೊಡ್ಡ ಮನಸ್ಸು ಮಾಡಿ ಬಂದಿರ್ಲಿ. ಅಷ್ಟೇ ಸಾಕು. ಪ್ರಯಾಣ ಎಷ್ಟು ಆಯಾಸವಾಯೋ? ಏಳಿ, ಸ್ನಾನಮಾಡಿ ಘಲಾರ ಮಾಡುವಿರಂತೆ.”

ಮುಂದುಕಿರುವ್ವು ಕ್ಯಾಹಿಡಿನು ಒಳಗೆ ಕರೆದುಕೊಂಡು ಹೋಗುತ್ತಿದ್ದ ಸೀತಮ್ಮೆ ಹಿಂದಿರುಗಿ ಮಗನಿಗೆ ಹೇಳಿದರು :

“ಮಗೂ .ದೊಡ್ಡ ಪ್ರಾಪ್ತಿ ಉಪರಿಗೆಗೆ ಹತ್ತಲಾರರು. ಅವರಿಗೆ ಕೆಳಗಡೆ ರೂಪಿನಲ್ಲೇ ಬಿಡಾರಮಾಡಿಸು.

“ಆಗಲಮ್ಮೆ. ನಾನೂ ಹಾಗೇ ಯೋಚಿಸಿದ್ದೇ,”

ಮುಂದುಕಿ ಸುತ್ತಲೂ ನೋಡುತ್ತ ಬಂದೊಂದೇ ಹೆಚ್ಚೆ ಮುಂದಿಟ್ಟರು. ದೊಡ್ಡ ಮನೆ, ಮನೆತುಂಬ ಬಂಧುಮಿಶ್ರರು ಸೇರಿದ್ದಾರೆ. ಎಲ್ಲೆಲ್ಲಾ ಗಲಾಟೆ, ನಗು. ಕಣ್ಣಿ ಕೊರ್ಕಿಸುವ ವಸ್ತ್ರಾಭರಣಗಳನ್ನು ಧರಿಸಿರುವ ಜನ.

ಒಳಗಡೆ ತೊಟ್ಟಿಯ ಬಂದು ಮಾಲೆಯಲ್ಲಿ ಬಾಳೆ ಪಿಂಡಿಗಳು ರಾಶಿ

ರಾತ್ರಿಯಾಗಿ ಬಿಡ್ಡಿನೆ. ಉಗ್ರಾಣದ ತೇರೆದ ಬಾಗಿಲಿಂದ ಸಾಮಾನುಗಳು ಕಾಣಿಸುತ್ತಿವೆ. ಒಂದು ಕಡೆ ತೆಂಗಿನಕಾಯಿಗಳ ಗುಡ್ಡನೇ ಇದೆ.

ಅಲ್ಲಿಂದ ಮುಂದೆ ವಾಕ್ಯಾಲೆ ಇದೆಯೆಂದು ಆ ಕಡೆ ಹತ್ತಿರ ಬರುವ ಮೇದಲೇ ಆಡಿಗೆಯ ಫೋನು ಫೋನು ಮುಂದಾಗಿ ಸುಧ್ಯ ಕೊಡುವಂತಿದೆ.

ಎಡಭಾಗದ ಕೋಟಿಯಲ್ಲಿ ಭಕ್ತ್ಯಾ ತಯಾರಾಗುತ್ತಿದೆ. ದೊಡ್ಡ ದೊಡ್ಡ ಹೊಸ ಗೂಡೆಗಳಲ್ಲಿ ಚಿರೋಟಿ ವೇರಿಸಿ ಇಟ್ಟಿದ್ದಾರೆ. ಮುಂಡಿಯವರಿಗೆ ಟಿನಲು ಸುತ್ತಿದ್ದ ಅಡಿಗೆ ಮಾಡುವ ಜನ ಅಲ್ಲಿ ಲಾಲ್ ಓಡಾಡುತ್ತಿದ್ದಾರೆ. ದೊಡ್ಡ ದೊಡ್ಡ ಪಾತ್ರೀಗಳನ್ನು ಎಳೆಯುವ ಸದ್ಯ. ಒಲೆಯಿಂದ ಮೇಲೆ ಏಳುತ್ತಿರುವ ಕೆಂಪಿನ ಬೆಳಕು ಉಗಿಯುವ ಉರಿ. ಅದರೆದುರು ಬಗ್ಗೆ ತೊಳಿಸುತ್ತಿರುವ ಚಿವರು ತುಂಬಿದ ಮುಖ.

ಒಬ್ಬ ಭಟ್ಟರು ದೊಡ್ಡ ತಟ್ಟಿಯಲ್ಲಿ ಹೊಯ್ದಿದ್ದ ವೈಷ್ಯಸೂರುವಾಕೆನ್ನು ತುಂಡುತುಂಡಾಗಿ ಚಾಕುವಿನಿಂದ ಕತ್ತಲಿಸುತ್ತಿದ್ದಾರೆ

ಬಾಗಿನಕ್ಕೆಂದು ನಾಡಿರುವ ಉಂಡಿ ಚಕ್ಕುಲಿಗಳು ಒಂದು ಕೋಟಿ ಯನ್ನು ಪೂರ್ಣಿಯಾಗಿ ಆಕ್ರಮಿಸಿ ನೂಡಿದಂತಿದೆ.

ಮುದುಕಿಗೆ ಸ್ವಲ್ಪ ಹೆದರಿಕೆಯೇ ಆಯ್ದು. ಎಂದೂ ಹಳ್ಳಿಯನ್ನು ಚಿಟ್ಟು ಬಂದವರಲ್ಲ. ವೈಷ್ಯಸೂರಿನಲ್ಲಿ ಅರಮನೆ ಇರುವುದಾಗಿ ಕೇಳಿದ್ದರು, ಇದೇ ಇರಬಹುದೆ?

ತಿರುಗಿದತ್ತ ಲಪ್ಪಿತ್ಯ ನರ್ತನ.

ಈ ಜನ, ಈ ವೈಭವ, ಯಾರಿಗುಂಟು?

ಇದೆಲ್ಲವನ್ನೂ ದಾಟಿಕೂಂಡೇ ನೀರುಮನೆಗೆ ಹೋಗಬೇಕು. ಮುಂದೆ ಹೋಗಲು ಹೆಚ್ಚೆ ಏಳಲೇ ಒಳ್ಳದು. ಒಣಗಿದ ನಾಲಿಗೆಯನ್ನು ತುಟಿಗೆ ತಗುಲಿಸಿತ್ತು ಮುದುಕಿ ಕೇಳಿದರು.

“ಸೀತಾ ..ಇದು ಯಾರ ಮನೆಯೇ?”

“ಇದೇನಕ್ಕೆ ಹೀಗೆ ಕೇಳುಿರಿ? ನಿಮ್ಮದೇ ಮನೆ ಇದು. ನೀವು ಹಿರಯ ಸೋಸೆ. ಕೊನೆಗೆ ಬಂದವಳ್ಳಿನೇ ನಾನು?”

ಸೀತಾ ಅಣಕ್ಕಾಡುತ್ತಿಲ್ಲ ತಾನೇ? ಮುದುಕಿಗೆ ವಯಸ್ಸು ಗಿಡ್ಡರೂ ಕಣ್ಣಿನ ತೀಕ್ಕಣ ತೆಕ್ಕಿಮೆಯಾಗಿರಲಿಲ್ಲ. ಚುಚ್ಚಿನಂತೆ ಓರಗಿತ್ತಿಯನ್ನು ಸೋಡಿದರು.

ಸರಳವಾಗಿ ಮಾತಾಡಿದ್ದರು ಸೀತಮ್ಮು.

ಸ್ನಾನವಾದ ಮೇಲೆ ರೂಮಿಗೇ ತಿಂಡಿ ಕಾಫಿ ತಂದ ವಾಟಿ. ಎದುರು ಬದುರಿಗೆ ಹಾಕಿದ್ದ ಕರೀ ಮರದ ಮಂಚದ ಮೇಲೆ ಮಲಗಿ ವಿಶ್ರಾಂತಿ. ತಲೆಯಲ್ಲಿ ದೂರದೂರಕ್ಕೆ ಅಂಟಿಸಿದಂತಿದ್ದ ಬೆಳ್ಳಿಕೂದಲುಗಳನ್ನು ಬಾಚಿ ಹೇರಳು ಸಿಕ್ಕಿಸಿ, ದೊಡ್ಡದಾಗಿ ಕುಂಕುಮ ಇಟ್ಟುಕೊಂಡು ಸಿದ್ಧವಾಗುವ ಹೊತ್ತಿಗೆ ಸೀತಮ್ಮು ಬಂದು ಆಕೆಯನ್ನು ಹೊರಗಡೆ ಚಪ್ಪರಕ್ಕೆ ಕರೆದು ಕೊಂಡು ಹೊಡರು. ಹೆಂಗಸರ ಗುಂಪಿಗೆ ಪರಿಚಯ ಮಾಡಿಕೊಡುತ್ತ-

“ತವರು ನಮ್ಮ ಅಕ್ಕೆ. ಅಲ್ಲಿ ಕೂತಿರೋರು ನಮ್ಮ ಭಾವನವರು. ಹೆಚ್ಚಿನ್ನು ಬಿಟ್ಟು ಬಂದೋರೇ ಅಲ್ಲ. ವಟುವಿನ ಪುಣ್ಯ. ಅವನಿಗೆ ಆಶೀರ್ವಾದ ಮಾಡಲು ಅವ್ಯು ದೂರದಿಂದ ಬಂದಿದಾರೆ”-ಎಂದರು.

“ಬನ್ನಿ ಅಜಿ”ಷ್ಟ ಹೆಂಗಸರು ಸರಿದು ಗೋಡೆಯ ಅಂಚಿನಲ್ಲಿ ಅಕೆಗೆ ಜಾಗ ಮಾಡಿಕೊಟ್ಟಿರು.

ಹಸನೆಂಟೆಯು ಕಲಾಪವೆಲ್ಲ ಮುಗಿದು ಆರತಿಯಾದ ಮೇಲೆ ರಾಯರು ಮಜದಿ ಮತ್ತು ಮಗನೊಡನೆ ಬಂದು ವೃದ್ಧರಿಗೆ ನಮಸ್ಕರಿಸಿ ಆಶೀರ್ವಾದ ಬೇಡಿದರು.

ಅಡಿಯಿಂದ ಮುಡಿಯವರಿಗೆ ಅಲಂಕೃತಳಾಗಿದ್ದ ಸೋಸೆಯನ್ನು ತೋರಿಸಿ ಸೀತಮ್ಮು ಹೇಳಿದರು.

“ಅಕ್ಕೆ ನಿಮ್ಮ ಸೋಸೆಗೆ ಹರಸಿ.”

ಅಮೇಲೆ ಉಂಟಿದ ಸಡಗರ. ಬಂದವರಿಗೆಲ್ಲ ಚಪ್ಪರದಲ್ಲಿ ಸಾಲು ಸಾಲಾಗಿ ಎಲೆ ಹಾಕಿ ಬಡಿಸಿದರು. ಉಂಟ ಮುಗಿಸಿ ಎಲೆ ಅಡಿಕೆ ಜಗಿಯುತ್ತ ಮನೆಗಳಿಗೆ ಹೊರಟರು, ಜನ.

“ಬ್ರೀನಿ ಅಜ್ಞಿ. ನಮ್ಮ ಮನೆಗೂ ಬನ್ನಿ ಮನೆ ಹತ್ತಿರನೇ ಇದೆ. ಹಿರಿಯರ ಪಾದಧೂಳಿ ನಮ್ಮ ಮನೆಯಲ್ಲಾ ಬೀಳಲಿ”

-ಎಂದು ಕೆಲವರು ಮುಮುಕ್ಷುನ್ನು ಆಹಾರನಿಸಿವ್ಯಾ ಉಂಟು.

ಹೋಗಿ ಬರುತ್ತಿದ್ದ ಸೂರಾರು ಜನರಲ್ಲಿ ಒಬ್ಬರಾಗಿ ಯಾರ ಕಣ್ಣಿಗೂ ಬೀಳದೆ ಇರಬಹುದಾಗಿದ್ದ ಆ ದಂಪತ್ತಿಗಳು ರಾಯರ ಮನೆಯಲ್ಲಿ ದೊರೆತ ಅತಿ ಮರ್ಯಾದೆಯಿಂದ ಬಂದಿದ್ದವರೆಲ್ಲರ ಗಮನವನ್ನೂ ಸೆಳಿದರು.

ಚೆಪ್ಪವನ್ನು ಬೆಳಗಿದ್ದ ದೀಪಗಳು ಒಂದೊಂದಾಗಿ ಆರಿಮುವು. ಬೆಳಗಿನಿಂದ ಓಡಾಡಿ ಸುಸ್ತುಗಿದ್ದವರೆಲ್ಲ ಮುಲಗಲು ಹವಣಿಸುತ್ತಿದ್ದರು. ಕೆಲಸಮಾಡಿ ದಣಿದಿದ್ದವರೆಲ್ಲ ಅಲ್ಲಿಲ್ಲೇ ಜಾಗ ಹುಡುಕಿ ಸುರುಟಿಕೊಂಡರು. ದೊಡ್ಡ ಹಜಾರದಲ್ಲಿ ಮಿನುಗುತ್ತಿದ್ದ ಇರುಳು ದೀಪವನ್ನು ಬಿಟ್ಟೇ ಮನೆಯಲ್ಲಿ ಕತ್ತಲು ಆವರಿಸಿತ್ತು.

ಬೆಳಗಿನಿಂದ ಗಿಜಿಬಿಜಿ ಎಂದು ಗಮ್ಮ ಲದಲ್ಲಿದ್ದ ಮನೆ ಹೊನದ ತಳದಲ್ಲಿ ಅವಿಶುಕೊಂಡುತ್ತು.

ರಾಯರು ಹಾಸಿಗೆಯ ಮೇಲೆ ಮಲಗಿ ಮಗ್ಗುಲು ಬದಲಿಸುತ್ತಿದ್ದರು. ಈ ಸಮಾರಂಭಕ್ಕಾಗಿ ಒಂದು ತೀಂಗಳಿಂದ ಸಿದ್ಧತೆ ನಡೆದಿತ್ತು. ಪಟ್ಟಿಗಳನ್ನು ತಯಾರಿಸಿದ್ದೂ ತಯಾರಿಸಿದ್ದೇ! ಕರೆಯುವವರ ಪಟ್ಟಿ, ತರುವ ಸಾಮಾನು ಗಳ ಪಟ್ಟಿ, ಉದುಗೋರಿಗಳ ಪಟ್ಟಿ. ಒಂದೇ ಎರಡೇ?

ಬಂಧು-ಮಿತ್ರರಿಗೆ ಆಹ್ವಾನಪತ್ರಿಕೆಗಳನ್ನು ಕೆಳಸುವಾಗ ರಾಯರಿಗೆ ತಟ್ಟಿನೆ ತಮ್ಮ ದೊಡ್ಡಪ್ಪನ ನೆನವು ಬಂಶು. ಆವರು ಜಿಕ್ಕುವರಾಗಿದ್ದಾಗಲೇ ಅವರ ತಂದೆ ಶಂಸಾರದೊಂದಿಗೆ ಹಳ್ಳಿಯನ್ನು ತೊರೆದುಕೊಂಡು ಮೈಸೂರಿಗೆ ಬಂದಿದ್ದರು. ಆಗ ಬಂದದ್ದೇ. ಆವರು ಮತ್ತೆ ಹಳ್ಳಿಯ ಕಡೆ ಹೊಗಲಿಲ್ಲ. ಅಲ್ಲಿಂದಲೂ ಯಾರೂ ಇವರಲ್ಲಿಗೆ ಬಂದಿರಲಿಲ್ಲ. ಒಂದು ರೀತಿಯಲ್ಲಿ ಅಲ್ಲಿನ ಸಂಪರ್ಕ ತೊರೆದಂತೇ ಇತ್ತು.

ಆದರೂ ಮನೆಯಲ್ಲಿ ಆಗಾಗ ಆಡುತ್ತಿದ್ದ ಮಾತಿನಿಂದ ಹುಟ್ಟಿದ ಹಳ್ಳಿಯೂ, ಆಲ್ಲೇ ಉಳಿದ್ದ್ವಾ ದೊಡ್ಡಪ್ಪನೂ ಅವರ ನೆನಪಿನಿಂದ ಪೂರ್ಣ ಮಾಸಿರಲಿಲ್ಲ.

ಮನೆಯ ಹತ್ತಿರವೇ ಇಂದ್ರ ಶಾಲೆ. ಅಲ್ಲಿ ಹೊಂಗೆಯ ವರದ ನೇರಳನಲ್ಲಿ ಓರಿಗೆಯ ಹುಡುಗರೊಡನೆ ಆಟವಾಡುತ್ತಿದ್ದುದು

ಇವರ ಮನೆಗೆ ಹೊಂದಿಕೊಂಡಂತಿದ್ದ ದೊಡ್ಡಪ್ಪನ ಮನೆ. ಸಂಜೀಯ ವೇಳಿ ತನ್ನ ತಂದೆ ಅಣ್ಣಿನೊಡನೆ ಮಾತ್ರಾದುತ್ತ ಜಗಲಿಯಲ್ಲಿ ಕೂಡುತ್ತಿದ್ದುದು, ಇನ್ನೆಲ್ಲ ನೆನಪಿನ ಕ್ರಿಷ್ನಾದ ಮೇಲೆ ಅಲ್ಲಲ್ಲಿ ಹರುಕಃ ಮುರುಕಾಗಿ ಉಳಿದಿರುವ ಬಣ್ಣದ ಚಿತ್ರಗಳು.

ಶಾಯಿಲೆ ಎಂದು ಒಂದು ದಿನ ಅವರನ್ನು ಮೈಸೂರಿನ ಆಸ್ತಿಗೆ

ನೇರಿಸಿದ್ದರು. ನಿಜ-ಹೆಚ್ಚಿಯಲ್ಲಿ ಅವನ್ನು ದೊಡ್ಡ ಆಸ್ತಿತ್ವಯಾದರೂ ಎಲ್ಲಿತ್ತು?

ಖಾಯಿಲೆ ಗುಣವಾದ ಮೇಲೂ ಮತ್ತೆ ಹೆಚ್ಚಿಗೆ ಹಿಂದಿರುಗುವ ಪ್ರಸ್ತಾವ ಬರಲೇ ಇಲ್ಲ, ತಂದೆ ವ್ಯೇಸೂರಿನಲ್ಲೇ ಒಂದು ಕೆಲಸ ಹಿಡಿದು ಅಲ್ಲೇ ಉಳಿದು ಮಗನನ್ನು ಅಲ್ಲೇ ಶಾಲೆಗೆ ನೇರಿಸಿದರು.

ರಾಯರ ವಿದ್ಯಾಭ್ಯಾಸವೆಲ್ಲ ಅಲ್ಲೇ ನಡಿದು, ಮದುವೆಯಾಗಿ ಅಲ್ಲೇ ವಕೀಲ ವೃತ್ತಿಯಾ ಆರಂಭಿಸಿದರು. ಗೃಹಲಕ್ಷ್ಮೀಯೋಂದಿಗೆ ಧನಲಕ್ಷ್ಮೀಯಾ ಮನೆತುಂಬಿದಳು.

ಮೊದಮೊದಲು ಕಷ್ಟವಟ್ಟಿದ್ದರೂ ಮಗನ ಕಾಲಕ್ಕೆ ಸಿರಿ ತುಂಬಿ ಬಂದಾಗ ತಂದೆ ಹೇಳುವುದಿತ್ತು

“ಮಗೂ ಇದೆಲ್ಲಾ ನಮ್ಮೆ, ಶಿಶ್ರೀಗೆಯ ದಯ. ಇವತ್ತು ನಾವು ಸುಖ ವಾಗಿದ್ದರೆ ಅದಕ್ಕೆ ಕಾರಣ ಅವಳೇ! ಅವಳಿಂದಲೇ ಉರು ಬಟ್ಟಿದ್ದು. ಇಲ್ಲಿದಿದ್ದರೆ ಅಂಗ್ರೇ ಆಗಲ ಭೂಮಿಯನ್ನು ನೆಚ್ಚಿಕೊಂಡೇ ಇರಬೇಕಾಗಿತ್ತು”

ಅದೇಕೋ ಅಂದು ಆಹ್ವಾನ ಪತ್ರಗಳಿಗೆ ವಿಳಾಸ ಬೆಳಿಯುತ್ತಿದ್ದಾಗ ತಟ್ಟಿನೆ ತಂದೆ ಆದುತ್ತಿದ್ದ ಮಾತು, ಆದೆಂದನೆ ದೊಡ್ಡಪ್ಪನ ನೆನಪು ಸಹ ಬಂದು ಅವರ ಹೇಸರಿಗೆ ಒಂದು ಆಹ್ವಾನ ಪತ್ರಿಕೆ ಕಳಿಸಿಬಿಟ್ಟಿರು. ಆತ ಇರುವರೆ? ಎಂದು ಕೂಡ ಯೋಚಿಸಲಿಲ್ಲ. ತನ್ನ ತಂದೆ ತೀರಿಹೊಗಿ ಆರು ವರ್ಷಗಳಿಂದ ರೂ ಡೊಡ್ಡಪ್ಪ ಇರಬಹುದಲ್ಲ. ಅದೇನೋ ತಟ್ಟಿನೆ ಹೊಳೆದ ನೆನಪು ಅದು, ಆಹ್ವಾನ ಪತ್ರ ಕಳಿಸಿದ ಮೇಲೆ ಅದರ ನೆನಪೇ ಉಳಿಯಲಿಲ್ಲ ಕಳಿಸಿರುವ ವಿಷಯವನ್ನು ತಾಯಿಗೂ ಹೇಳಿರಲಿಲ್ಲ.

ಸ್ವಲ್ಪ ಪೂ ನಿರೀಕ್ಷಿಸದಿದ್ದ ಅವರನ್ನು ನೋಡಿದಾಗ ತಾಯಿಯ ಮುಖ ದಲ್ಲಿ ಕಾಣಿಸಿದ ಗಾಬರ ಕಳವಳಕ್ಕೆ ಕಾರಣ? ಆಶ್ಚರ್ಯ ಸಹೇಜ. ತಮಗೂ ಆಗಿತ್ತು. ಗಾಡಿಯಲ್ಲಿದ್ದವರ ಮುಖವಲ್ಲಿ ತಂದೆಯ ಹೋಲಿಕೆ ಇದ್ದುದರಿಂದ ಗುರುತಿಸಲು ಆಗಿತ್ತು.

ಅದರೂ ಅದರೂ...ಅಮ್ಮೆ ಯಾಕೆ ಬೆಚ್ಚಿದಳು? ಬೇರೆಯವರು ಗಮನಿಸದಿದ್ದರೂ ತಮಗೆ ಅದು ಕಾಣಿಸಿತ್ತು.

ಉತ್ತಾಪಕದ ಓಡಾಟಿದಲ್ಲಿದ್ದಾಗಲೂ ಆಗಾಗ ಕರೀ ನೆರಳೊಂದು ಅವರ

ಮುಖದ ಮೇಲೆ ಕಾಣಿಸಿ ಮತ್ತೆ ಮರೀಯಾಗುತ್ತಿತ್ತು.

* * *

ಇಡೀ ದಿನ ಕೆಲಸದಿಂದ ಬಳಲಿದ್ದರೂ ಸೀತಮ್ಮೆ ಕಣ್ಣ ಮುಚ್ಚು ಲಿಲ್ಲ. ಹಾಸಿಗೆಯಲ್ಲಿ ಹೊರಳುತ್ತಿದ್ದೇ ಅತೆ ಹಳೆಯ ನನಪುಗಳು ನುಗ್ಗಿ ಬಂದು ಅವರ ಎದೆಗೆ ಅಪ್ಪಳಿಸುತ್ತಿದ್ದವೇ. ಸಿದ್ದೇಯಂತೂ ಬರಲಾರೆನೆಂದು ಎಲೆಕ್ಕು ಮರೀಯಾಗಬಿಟ್ಟಿತ್ತು.

ಹೇಗೋ ರಾತ್ರೆಯನ್ನು ಕಳೆದು ಬೆಳಕಿನ ವೊಡಲ ಕಿರಣ ಇಂಜಿನೆಯೇ ಎದ್ದು ಬಿಟ್ಟಿರು.

ಮನೆಯ ಹಿಂಭಾಗದಲ್ಲಿದ್ದ ದೊಡ್ಡ ಬೇವಿನ ಮರ ನಾಲ್ಕು ಕಡೆಗೂ ರೆಂಬೆಗಳನ್ನು ಚಾಚಿ ನಿಂತಿತ್ತು. ಬೆಳಗನ ತಂಗಾಳ ಎಲೆಗಳ ನಡುವೆ ತೂರಿ ಕಚಗುಳ ಇಟ್ಟಾಗ ಎಲೆಗಳು ನಾಚಿ, ಬಳುಕಿ ತೂಗುವಂತಿತ್ತು. ಗಾಳಿಯನ್ನು ಅಟ್ಟಿಸಿಕೊಂಡು ಬಂದಂತೆ ಹಿಂದಿನಿಂದ ಎಳೆ ಬಿಸಿಲಿನ ಕಿರಣಗಳು ಎಲೆಗಳ ನಡುವೆ ತೂರಿ ಬರಲು ಪ್ರಯತ್ನಿಸುತ್ತಿತ್ತು.

ಬೇವಿನ ಮರದ ಕೆಳಗೆ ನೆಲ ಸ್ಪಷ್ಟವಾಗಿತ್ತು. ಅಲ್ಲಿ ಹುಡುಗರು ಆಡುತ್ತಿದ್ದು ದರಿಂದ ಹುಲ್ಲು ಕಿತ್ತು ನೆಲವನ್ನು ಸಮ ಮಾಡಿದ್ದರು. ಗಿಡದಿಂದ ಉದುರುತ್ತಿದ್ದ ಹೂವು ಯಾರ ಅಂಕಗೂ ಸಿಗದೆ ನೆಲದ ಮೇಲೆ ತನ್ನ ಸಾಮಾರಜ್ಞ ಸಾಫಿಸಿತ್ತು.

ಬೇವಿನ ಮರಕ್ಕೆ ಸ್ಪಷ್ಟ ದೂರದಲ್ಲಿ ಸೀತಮ್ಮೆ ತಾವೇ ಎದುರಿಗೆ ನಿಂತು ಆಳನ ಕೈಲಿ ಗುಂಡಿ ತೋಡಿಸುತ್ತಿದ್ದರು. ಆ ಕಡೆಗೆ ಬಂದ ರಾಯರು ಒಂದು ಕ್ಕಣ ನಿಂತು ನೋಡಿ ಆಶ್ಚರ್ಯದಿಂದ ಕೇಳಿದರು-

“ಯಾಕಮ್ಮೆ ಇದು? ಗಿಡ ಹಾಕಲು ಇವತ್ತು ನಿನಗೆ ಬಿಡುವಿದೆಯೇ? ನೆಂಟೆಲ್ಲ ಹೊರಡುತ್ತಿದ್ದಾರೆ.”

ಸೀತಮ್ಮೆ ಸಣ್ಣ ಗೆ ನಕ್ಕು-

“ಆಗತ್ಯವಾದ ಎಲ್ಲ ಕೆಲಸಗಳಿಗೂ ಬಿಡುವು ಮಾಡಿಕೊ ಬೇಕು”
ಎಂದರು.

ಅದೇ ಹೊತ್ತಿಗೆ ಮುಂಜಿಯಾದ ಹುಡುಗ ಅರಿಷಿನ ಅದ್ದಿದ್ದ ಹಂಚಿ

ಉಟ್ಟುಕೊಂಡು ಅಲ್ಲಿಗೆ ಒಡುತ್ತೇ ಬಂದ. ಬೆಳ್ಳಿ ಪಂಚಪಾತ್ರೀಯಲ್ಲಿದ್ದ ನೀರನ್ನು ತುಳಸಿಕಟ್ಟಿಗೆ ಸುರಿದ.

“ಶ್ರೀನಿಧಿ... ಇಲ್ಲಿ ಬಾ”

- ಸೀತಮ್ಮೆ ಕರೆದರು.

ಹುಡುಗ ಹತ್ತಿರ ಬಂದ.

“ನಿನಗೆ ಮುಂಜಿ ಆಯಿತು ಅಲ್ಲೋ?”

“ಆಯ್ತುಲ್ಲಿ ನಿನ್ನೆ!”

“ನೀನಿಗ ಬ್ರಹ್ಮಚಾರಿ. ಹೊತ್ತುವೇಳೆ ಇಲ್ಲದೆ ಸಿಕ್ಕಿದ್ದನ್ನು ತಿನ್ನು ಬಾರದು. ತಿಳಿತಾ? ಅಗ್ನಿಕಾರ್ಯ ಆದಮೇಲೆ ನಾನೇ ನಿನಗೆ ತಿಂಡಿ ಕೊಡ್ಡಿನಿ ಬೇರೆ ಏನೂ ತಗೋಬೇಡ. ಇನ್ನು ಎರಡು ದಿನ ನಿಯಮ. ಆಮೇಲೆ ಬೇಕಾದ್ದು ತಿನ್ನುವಿಯಂತೆ.”

“ಹಾಗೇ ಆಗಲಿ”

ಹುಡುಗ ಬಂದಂತೆ ಹಾರಿಹೋದ.

ಹೆಳ್ಳಿಯ ಎಲ್ಲಾ ಮುಜಂಗರವನ್ನು ಮರೆತು ವೃದ್ಧ ದಂಪತಿಗಳು ಕಾಯಾಗ ಎರಡು ದಿನ ಇದ್ದು ಉರಿಗೆ ಹೊರಟಿರು.

ಎಲ್ಲರಿಗಂತಲೂ ಭಾರಿಯಾದ ಉಡುಗೂರೆ ಆವರಿಗೆ ದೊರೆಯಿತು. ಗೇಣಂಜಿನ ಹೊಚ್ಚಿರೆ ಧರಿಸಿ ಮುದುಕಿ ಗಾಡಿ ಹತ್ತಿದರು. ಎರಡು ಬುಟ್ಟಿ ತುಂಬ ತಿಂಡಿಯನ್ನು ಸೀತಮ್ಮೆ ತಾನೇ ತಂದು ಗಾಡಿಯಲ್ಲಿ ಇಟ್ಟಿರು.

ಅವರನ್ನು ಬೀಕೊಳ್ಳಿದಲು ಇಡೀ ಸಂಸಾರವೇ ಮುಂಬಾಗಿಲಲ್ಲಿ ನೇರೆದಿದ್ದರು. ಗಾಡಿ ಚಲಿಸಿತು.

“ಬಹಳ ಆದ್ವಾರಿಯಾಗಿ ನಡೆಸಿದೆಯವು, ಸಂತೋಷವಾಯುತ್ತು”

ಮುದುಕಿ ಉಸುರಿದರು.

“ಎಲ್ಲಾ ನಿಮ್ಮ ದಯ, ಆಶೀರ್ವಾದ.”

ತಾಯಿ ಮಗ ಇಬ್ಬರೂ ಹೇಳಿದರು.

ಗಾಡಿ ನುರಿಯಾದ ಮೇಲೆ ಸೀತಮ್ಮೆ ತನ್ನ ಕೈಗಿಗೆ ಬಂದು ಹಾಸಿಗೆಯ ಮೇಲೆ ಉರುಳಿ ನಿಟ್ಟಿಸಿರು ಬಿಟ್ಟಿರು.

ಅವರ ಹಿಂದೆಯೇ ಒಳಗೆ ಬಂದ ರಾಯರು ತಾಯಿಯ ಹತ್ತಿರ ಕುಳತು

ಕೇಳಿದರು :

“ಬಹಳ ಆಯಾಸವಾಗಿರಬೇಕು ನಿನಗೆ, ಇಷ್ಟ ಜನ ಇದ್ದರೂ ನಿನಗೆ ಕೆಲಸ ಇದ್ದೇ ಇತ್ತು.”

“ಮಂದುವೆ ಮುಂಜಿ ಎಂದ ಮೇಲೆ ಇವೆಲ್ಲ ಇದ್ದದ್ದೆ. ಎರಡು ದಿನ ಸುಧಾರಿಸಿಕೊಂಡರೆ ಸರಿಹೋಗುತ್ತೆ.”

ಒಂದು ಕ್ಷಣ ವರ್ಷಾನ ಯಾವುದೋ ಮಾತನ್ನು ಕೇಳಬೇಕೆಂದು ಇಬ್ಬರೂ ಯೋಚಿಸುವಂತಿತ್ತು. ಕೊನೆಗೆ ಮಗನೇ ಭಾಯಿ ಬಿಡಬೇಕಾಯ್ತು.

“ಅವತ್ತು ದೊಡ್ಡಪ್ಪ ದೊಡ್ಡಮ್ಮು, ಬಂದಾಗ ನಿನಗೆ ಬಹಳ ಆಶ್ಚರ್ಯ ವಾಗಿರಬೇಕು ಅಲ್ಲೇ ?”

“ಹೊಂ ..ಅವರಿಗೆ ಹೇಗೆ ಗೊತ್ತಾಯ್ತೂ ?”

“ನಾನೇ ಒಂದು ಆಹ್ವಾನ ಪತ್ರ ಕಳಿಸಿದ್ದೆ. ಆಮೇಲೆ ಆ ವಿವರ ನಾನೂ ಮರೀತುಬಿಟ್ಟೀ. ನಿನಗೂ ಹೇಳಲಿಲ್ಲ. ಅಪ್ಪ ಇದ್ದಾಗ ‘ಅವರ ಉಪಕಾರದಿಂದಲೇ ನಾವು ಇಷ್ಟರಮಟ್ಟಿಗೆ ಇರ್ಲಾದು’-ಎನ್ನು ತ್ವರಿತ್ವ ಮನು ಉಪಕಾರವೋ ಅವರು ಹೇಳಲೇ ಇಲ್ಲ.”

“ಕೆಲವು ವಿಚಾರ ತಿಳಿದುಕೊಳ್ಳೋದಕ್ಕಿಂತ ಅಜ್ಞಾನದ ಮರೆಯಲ್ಲಿ ಇರ್ಲೇದೇ ವಾಸಿ. ಹುಡುಗನ ಮನಸ್ಸು ಕಹಿ ಮಾಡಬಾರ್ದು. ಕಾಲ ಬಂದಾಗ ಹೇಳಿದರಾಯ್ತು ಎಂದಿದ್ದರು.”

“ನಾನು ಈಗ ಹುಡುಗನಲ್ಲ, ಮಗನ ಮುಂಜಿ ಮಾಡುವಷ್ಟು ದೊಡ್ಡವ ನಾಗಿದೀನಿ ! ಇನ್ನೂ ಕಾಲ ಬಂದಿಲ್ಲ ಅಂತಿಯಾ ? ನಾನೂ ಅಂದಿನಿಂದ ನಿನ್ನ ಗಮನಿಸುತ್ತೇಲೇ ಇದ್ದೆ. ಏನೋ ಆತಂಕ. ಕಳಪಳ ನಿನ್ನ ಮೂಲದಲ್ಲಿ. ಉತ್ಸವದ ಸಮಯದಲ್ಲಿ ಅವರು ಬರುವಂತೆ ನಾಡಿ ನಿನ್ನ ಸಂತೋಷ ಭಂಗ ಮಾಡಬೇನೋ ಏನೋ ?”

“ಒಂದು ರೀತಿಲ್ಲಿ ಅವರು ಬಂದವ್ಯಾ ಒಳ್ಳೇಡಾಯ್ತು. ಏನೆಂದರೂ ಹಿರಿಯರು ...

“ಅಲ್ಲದೆ ಉಪಕಾರಿಗಳು ”

“ಹೊಂ ..ಉಪಕಾರಿಗಳು.”

“ಅದೇನು ಉಪಕಾರ ? ನನಗೂ ತಿಳಿದಿದ್ದರೆ ..”

ಸೀತಮ್ಮೆ ಸ್ವಲ್ಪ ಸಮಯ ಯೋಚಿಸುವಂತೆ ಕುಳಿತಿದ್ದು ನಂತರ ಹತ್ತಿರ ಯಾರೂ ಇಲ್ಲವೆಂದು ದೃಢನಾಡಿಕೊಂಡು ಮೆಲ್ಲಗೆ ಹೋಗಿದರು-

“ನಿಮ್ಮ ದೊಡ್ಡಮೈನಿಗೆ ಮಕ್ಕಳಿರಲಿಲ್ಲ. ಹಲವು ದೇವರಿಗೆ ಹರಕೆ ಹೊತ್ತಿರೂ ಆಗಲಿಲ್ಲ. ಅದೇ ವ್ಯಧಿಯಲ್ಲಿ-ಎನೇನೋ ಅಭಾವ ಮಾಡಿ ಕೊಂಡರಂತೆ.

ನನಗೆ ಒಂದು ಹೊಣ್ಣ ಮಗು ಆಯ್ದು, ಮನೇಲಿ ದಿಕ್ಕಿಲ್ಲ. ಸಹಾಯಕ್ಕೆಂದು ಒಬ್ಬರು ನೆಂಟಿರು ಬಂದಿದ್ದರು. ಆಕೆ ನಮ್ಮ ಅತ್ಯೇಗಿ ಏನೋ ಬಳಗ. ಆಗಾಗ ಬರ್ತಿದ್ದರಂತೆ. ಶಲ್ಲನ ವಿಷಯವೆಲ್ಲಾ ತಿಳಿದವರು ಅವರು. ಮಗು ಹೆಚ್ಚಿ ಪದು ದಿನವಾಗಿತ್ತು. ನಾನು ಬೆಳ್ಳಗೆ ಹೊದ್ದು ಮಲಗಿದ್ದೆ. ಆಕೆ ನನಗೆ ಎಲ್ಲ ಉಪಚಾರ ಮಾಡಿ ಸ್ವಾನಕ್ಕೆಂದು ಕೆರೆಗೆ ಹೋಗಿದರು. ಆ ಹೊತ್ತಿನಲ್ಲಿ ನಿಮ್ಮ ದೊಡ್ಡಮ್ಮೆ ಬಂದು ಮಾತಾಡಿಸಿದರು-

“ನಿದ್ರೆ ಮಾಡಿದಿಯಾ ಸೀತಾ?”

“ಬನ್ನಿ ಅಕ್ಕೆ.”

“ಮಗು ಏನಾಡಿದೆ?”

“ಇನ್ನೇನು ಕೆಲಸ ಅದಕ್ಕೆ. ನಿದ್ರೆ ಮಾಡಿದೆ.”

“ಎನ್ನು ಮುದ್ದಾಗಿದೆ ಮಗು! ಎತ್ತಿಕೊಳ್ಳೋಣ ಎಂತೆಂದೆ ಆಗ್ನಿದೆ.”

“ಆಗ ಮುಟ್ಟಿದರೆ ಸ್ವಾನ ಮಾಡಬೇಕಳ್ಳಿ!”

“ಮಾಡಿದರಾಯ್ದು”

-ಎನ್ನುತ್ತ ಆಕೆ ಒಳಗೆ ಬಂದರು. ಮಲಗಿದ್ದ ಮಗನ ಎತ್ತಿ ತೊಡೆಯ ಮೇಲೆ ಮಲಗಿಸಿಕೊಂಡರು.

“ಮಗು ಬಿಕ್ಕಳಿಸ್ತೂ ಇದೆ. ಗಂಟೆಲು ಒಣಗಿರಬೇಕು. ಸ್ವಲ್ಪ ಹರಳಿಣ್ಣೆ ಚೀಪಿಸಲೆ?”

-ಎಂದರು

ನಾನು ಹೂಂಗುಟ್ಟಿದೆ. ಕತ್ತಲು ಕೋಣೆ. ಸ್ವಲ್ಪ ಹೊತ್ತು ಹೊತ್ತಿದ್ದು ಆಕೆ ಹೋಗಿದರು. ಮಗು ಅತ್ತು ಗಲಾಟಿ ಮಾಡಲಿಲ್ಲ. ನಾನೂ ಹಾಯಾಗಿ ನಿದ್ರೆ ಮಾಡಬಿಟ್ಟೀ.

ಕೆರೆಗೆ ಹೋಗಿದ್ದಾಕೆ ಬಂದು ಅಡಿಗೆ ಉಟಿ ಮುಗಿಸಿ, ನಿನಗೂ

ಉಪಟಕ್ಕೆ ಹಾಕಿ, ಒಳಗನ ಕೆಲಸ ಮುಗಿಸಿ ನನ್ನ ಬಳಿ ಬಂದರು. ವೋರದಲ್ಲಿ ಮಲಗಿದ್ದ ಮಗು ಮೈಯೆಲ್ಲ ಹಸುರಾಗಿ ಆಸು ನೀಗಿತ್ತು.

ಆಕೆ “ಅಯ್ಯೋ” ಎಂದು ಕೆರುಚಿ ಯಾರು ಬಂದಿದ್ದರು ಎಂದು ಕೇಳಿದರು.

“ಯಾರು....? ನಮ್ಮ ಆಕ್ಕೆ ಬಂದು ಮಗು ಎತ್ತಿಕೊಂಡಿದ್ದರು” ಎಂದೆ ಗಾಬರಿಯಿಂದ.

“ಇನ್ನಲ್ಲಿಯ ಮಗು? ಪಾಪಿ ಮಗೂಗೆ ಎಣ್ಣೆಯಲ್ಲಿ ವಿವರಿಸಿ ಹಾಕಿದಾಳ್ಳಿ”

-ಎಂದರು.

ನಾನು ಬುದ್ಧಿ ಹೊದನಳಿಂತಾದೆ. ಅಂದಿನಿಂದ ನಾವು ಅವರ ಮನೆಗೆ ಹೋಗ್ಗಿರಲಿಲ್ಲ, ದೂರವಾಗೇ ಇದ್ದೆವು. ಕಾಲಕಳಿದಂತೆ ಆದು ಹಳೆಯ ನೇನವು. ಅವರ ನೇಲಿನ ಅನುಮಾನವೂ ಮಾಸಿತು.

“ಮಗುವಿಗೆ ಏನಾಗಿತ್ತೋ? ನಾವೇ ತಪ್ಪು ತಿಳಿದಿರಬಹುದು”

-ಎನ್ನ ವಂತಾಯ್ತು.

ಒಂದು ದಿನ ನೀನು ಶಾಲೆಗೆ ಹೋಗಿದ್ದಾಗ ಅಲ್ಲೋ ವಾಂತಿ ಆಯ್ತುಂತೆ. ಮನೆಗೆ ಹೊತ್ತು ತಂದರು. ಜ್ಞಾನವೇ ಇರಲಿಲ್ಲ. ಜೊತೆಯ ಹುಡುಗರನ್ನು ವಿಚಾರಿಸಿದಾಗ-

“ಒಬ್ಬ ಹೆಂಗಸು ಆಟದ ಬಿಡುವಿನಲ್ಲಿ ಬಂಸು ಹುರಿಹಿಟ್ಟು ಬೆಲ್ಲ ತಿನ್ನಲು ಕೂಟಿಳ್ಳು”

-ಎಂದರು. ಆ ಹೆಂಗಸು ನಿನ್ನ ದೊಡ್ಡಮೈನೆಂದು ಗೊತ್ತಾಯು.

ಈ ದಾಯಾದಿಗಳ ಹುತ್ತದಲ್ಲಿ ಇರೋದು ಸರಿಯಲ್ಲವೆಂದು ನಿರ್ಧರಿಸಿ ನಿನ್ನ ತಂಡೆ ಅದೇ ಮುಖಕ್ಕೆ ಗಾಡಿಯಲ್ಲಿ ನಿನ್ನನ್ನು ಹಾಕಿಕೊಂಡು ಇಲ್ಲಿನ ಆಸ್ತಿತ್ವಗೆ ತಂದರು. ದೇವರು ದೊಡ್ಡನನು. ಹಿರಿಯರ ಪುಣ್ಯ. ಮೂರು ದಿನದ ಪೇಠೆ ನೀನು ಮೊದಲಿನಂತಾದೆ. ಮತ್ತೆ ಹೆಚ್ಚಿಯ ಕಡೆ ಮುಖ ತಿರುಗಿಸಲಿಲ್ಲ. ಆದೂ ಒಟ್ಟಿಯದೇ ಆಯ್ತು. ಆ ಮಗು ಈಗ ಇದ್ದಿದ್ದರೆ.... ನಿನ್ನ ತಂಗಿ ನಿನಗೆ ಸೇರವಾಗಿ ನಿಲ್ಲಾತ್ಮಿದ್ದಳು. ಎಂತಹ ಮುದ್ರಾಗಿತ್ತು....ಎಂದರೇ....”

ಗಾಯ ಎಷ್ಟು ಹಳೆಯದಾದರೇನು? ಅದರ ಸೆನಪು ಆಕೆಯ ಕಣ್ಣಲ್ಲಿ ನೀರು ತರಿಸಿತು.

“ಆಮ್ಮ....ಗುಣೆ ತೋಡಿಸಿದೆಯಲ್ಲ ಯಾಕೆ?”

ರಾಯರ ವಕೇಲ ಬುದ್ಧಿಗೆ ಆ ಗುಣೆಗೂ ಈ ಕತೆಗೂ ಏನೋ ಗಂಟು ಇದೆ ಎಂದು ತೋರಿತ್ತು.

“ನೋಡಷ್ಟು-ನಿಮ್ಮ ದೊಡ್ಡಮ್ಮೆ, ಒಂದು ಬುಟ್ಟಿ ತುಂಬ ತಿಂಡಿ ತಂದಿದಾರೆ ಹುರಿಗಳು, ಪುಳ್ಳಂಗಾಯುಂಡೆ, ಗುಳುವಾವಟೆ ಎಲ್ಲ ಇದೆ. ಅದನ್ನು ಯಾರಿಗೆ ಕೊಡಲೂ ಧ್ವಯಂವಿಲ್ಲ, ತಿಪ್ಪೆಗೆ ಎಸೆಯಲೂ ಭಯ. ನಾಯಿಗಳು ಕಾಗೆಗಳು ತಿಂದರೆ? ವಾವ. ಅವೂ ಪ್ರಾಣಿಗಳು. ಅದರಿಂದ ಗುಣೆಯಲ್ಲಿ ಅವನ್ನೆಲ್ಲ ತುಂಬಿ ಮಣ್ಣ ಮುಚ್ಚಿದರೆ ನಿಶ್ಚಿಂತೆಯಾಗಿರುತ್ತೆ. ಈ ಮೂರು ದಿನದಿಂದ ಶ್ರೀನಿಧಿನೆ ನಿಧಿಯ ಹಾಗೇ ಕಾದೆ. ದೇವರು ದೊಡ್ಡವನು.”

“ದೇವರ ವಿವರು ನನಗೆ ಆಷ್ಟಾಗಿ ತೀಳಿಯದು, ಹತ್ತಾರಿಯನ್ನು “ಉಪಕಾರಿ” ಎನ್ನುತ್ತ ಉಪಕಾರ ಮಾಡಿದೆಯಲ್ಲ. ಆ ದೊಡ್ಡತನ ಮಾತ್ರ ಅರ್ಥವಾಗ್ತುದೆ.”

ರಾಯರು ಧ್ವನಿತೆಯಿಂದ ಹೊರಗೆ ಬಂದರು.

ಯೋವ ಮುನ್ನಾಚನೆಯೂ ಇಲ್ಲದೆ ಅನಿರೀಕ್ಷಿತವಾಗಿ ನರಸಿಂಹಯ್ಯ ಮನೆಂಬಿನೆ ಬಂದಾಗ ಮನೆಯವರಿಗೆ ಅಶ್ವ ಯರ್ಥದೊಂದಿಗೆ ಸಂತೋಷವೂ ಅಗಿತ್ತು. ಏಕೆಂದರೆ ನರಸಿಂಹಯ್ಯ ಮನೆಬಿಟ್ಟು ಹೊರಡುವುದೇ ಆಪರೂಪ.

“ನಂಜನಗೂಡಿಗೆ ದೇವರ ಸೇವೆಗೆ ಬಂದಿದ್ದೆ. ಹಾಗೇ ನಿಮ್ಮನ್ನೆಲ್ಲ ಸೋದೋಣವೆಂದು ಇಲ್ಲಿಗೂ ಬಂದೆ”

-ಯಾರೂ ಕೆಳವ ಮೋದಲೇ ಆವರು ತಾವು ಬಂದುದಕ್ಕೆ ವಿವರಣೆ ಕೊಟ್ಟಿರು. ಮನೆಯವರ ಅಂದರೆ ಗೆಳೆಯ ಆವನ ಹೆಂಡತಿ ಇಬ್ಬರ ಮಾತಿಗೆ ಕಟ್ಟಬಿದ್ದು ಒಂದು ದಿನ ಅಲ್ಲೇ ಉಳಿದರು.

“ನರಸಿಂಹಯ್ಯನಂದು ದೂರಾನ ಗೋತ್ರವೋ ಏನೋ?”

ಎಂದು ಆವರ ಪರಿಚಿತರು ಹಾಸ್ಯ ಮಾಡುವುದಿತ್ತು. ಹಾಗಿಂದ ಮಾತ್ರಕ್ಕೆ ಆವರಿಗೆ ಸ್ವೇಹಿತರ ಕೊರತೆ ಎಂದೂ ಇರಲಿಲ್ಲ.

ಕೋವ ಮೂಗಿನ ತುದಿಯಲ್ಲೇ ಇದ್ದರೂ ಮನ್ಸುಗೆ ತೋರಿದ್ದನ್ನು ಹಿಂದು ಮುಂದು ನೋಡಿ, ಮೂಳೆ ಕತ್ತಿದಂತೆ ತಟ್ಟಿನೆ ಎಮರಿಗೆ ಆಡಬಿಡು ತ್ರಿದ್ದರೂ ಆವರ ಹೃದಯ ಮಾತ್ರ ಶುಧ ಆವರಂಜಿ ಎಂದು ಎಲ್ಲಾರೂ ತಿಳಿದಿತ್ತು.

ಮಾತು ಎಷ್ಟು ಬರಬೋ ಖಂಡಿತವೋ ಹೃದಯ ಆಷ್ಟೇ ಮೃದು. ಅಲ್ಲದೆ ಆವರ ಮನ್ಸುನಲ್ಲಿ ಕ್ಷುರ್ ವಿಚಾರಕ್ಕೆ ಎಡೆಯೇ ಇಲ್ಲ.

ತತ್ವನಿಷ್ಟ ಜೀವನ ಆವರದ್ದು. ಎರಡು ವರ್ಷದ ಮಗನನ್ನು ಬಿಟ್ಟು ಹೆಂಡತಿ ತೋರಿಕೊಂಡರೂ ಮತ್ತೆ ಮದುವೆ ಆಗಲಿಲ್ಲ. ತಾಯಿಯ ಕೊರತೆ ತೋರಿದಂತೆ ಮಗನನ್ನು ಬೆಳೆಸಿ, ವಿದ್ಯೆ ಕಲಿಸಿ ದೊಡ್ಡವನನ್ನು ಮಾಡಿದರು.

ನರಸಿಂಹಯ್ಯ ಆ ಉಳಿಗೆ ಬಂದಿರುವುದು ತಿಳಿದ ಕೊಡಲೇ ಸ್ವೇಹಿತರ

ಹಿಂಡೇ ಅವರನ್ನು ನೋಡಲು ಧಾವಿಸಿಬಂದಿತು. ಪ್ರತಿಯೊಬ್ಬರೂ ತಮ್ಮ ಮನೆಗೇ ಬಂದು ಬಿಡಾರಮಾಡಬೇಕಿತ್ತೀಂದು ಆಕ್ಷೇಪಿಸುವವರೇ! ಹಾಗೆ ಬಂದವರಲ್ಲಿ ಮತ್ತು ಗೆಳೆಯನನ್ನು ತರಾಟಿಗೆ ತೆಗೆಮಂಡನರಲ್ಲಿ ಜನಾಧರನ ಪಂಡಿತರೂ ಒಬ್ಬರು

ಪಂಡಿತರು ಷೈದ್ಯ ಕಲಿತವರಲ್ಲಿ ಶಾಸ್ತ್ರ ಆಭಾಸ ಮಾಡಿದವರಲ್ಲಿ. ಆದರೂ ಉಂಟಾಗಿ ಎಲ್ಲರೂ ಅವರನ್ನು ಪಂಡಿತರೇ ಎಂದು ಕರೆಯುವುದು ರೂढಿ.

ತಂದೆಗಿಂತ ಎತ್ತರವಾಗಿ ಚೆಳೆದಿದ್ದ ವೇಣುಗೋಪಾಲನನ್ನು ನೋಡಿ ಪಂಡಿತರು-

“ಮಂಗ ಎವ್ವು ದೊಡ್ಡವನಾಗಿದಾನೆ. ಮಂದುವೇ ಮಾಡಲ್ಲವೇ ನರಸಿಂಹೆ?”

-ಎಂದರು ಸಲಿಗೆಯಿಂದ.

“ಹೂಂ . ಸರಿಯಾದ ಹೆಣ್ಣ ಬಂದರೆ ಮಾಡೇಕು”

ಮಂದುವೇಯ ಮಾತು ಬಂದ ಕೂಡಲೇ ವೇಣು ಹೊರಗೆ ಜಾರಿದ.

“ಹೆಣ್ಣ ಹುಡುಗಿರ ಹಾಗೆ ನಾಚೆಗ್ಗೆತಾನಲ್ಲಿಲ್ಲೋ ನಿನ್ನ ಮಂಗ ಈಂಹದ ಹೊಟ್ಟೀಲಿ ಮೊಲದ ಸ್ವಭಾವದ ಹುಡುಗ ಹೊಟ್ಟಿದಾನಲ್ಲ! ನನ್ನ ದೃಷ್ಟಿಲಿ ಬಂದು ಹುಡುಗಿ ಇದೆ. ಈಗ ನಿನ್ನ ಮಂಗನನ್ನು ನೋಡಿದ ಮೇಲೆ, ಆವನ್ನಿಗೆ ಸರಿಯಾದ ಜೊತೆ ಎಂದು ತೋರಿದೆ. ಬಹೇ ಉಳ್ಳೇ ಹುಡುಗಿ. ಶಾಂತ ಸ್ವಭಾವ, ನೋಡೊಕೊ ಲಕ್ಷ್ಯವಾಗಿದಾಳೆ”

“ಪರವಾಗಿಲ್ಲವೇ? ಉಳ್ಳೇ ಹುಡುಗಿನೇ ಆರಿಸಿದೀಯಲ್ಲ. ಇದೇ ಉರಿನವರೀನು?”

“ಇದೇ ಉರಿಲ್ಲವಾದರೂ, ಬಹೇ ದೂರವಿಲ್ಲ. ನಾಳಿ ನಾಗಪುನ್ನ ಇಲ್ಲಿಗೇ ಬರಮಾಡಿ, ಪರಿಚಯ ಮಾಡಿಕೊಡ್ಡೀನಿ ಮುಂದೆ ನೀವು ನೀವು ಮಾತಾಡಿ.”

ನರಸಿಂಹಯ್ಯನ ಹತ್ತಿರ ಟೊಳ್ಳುಮಾತಾಡುವ ಢ್ಯೆಯ ಆಶ್ರೀಯ: ಗೆಳೆಯರಾದ ಪಂಡಿತರಿಗೂ ಇರಲಿಲ್ಲ. ಅವರು ಮಾತುಕೊಟ್ಟೀಂತೆ ಮರುದಿನ ಚೆಳಗ್ಗೆ ಹುಡುಗಿಯ ತಂಡೆ ನಾಗಪುನನ್ನು ಕರೆದುಕೊಂಡು ಬಂದೇಬಿಟ್ಟಿರು.

ಸರಿ. ರೂಡಿಯಂತೆ ನೋವಲ ಹಂತದ ನಾತುಗಳು ಮುಗಿದ ವೇಲೆ ನಾಗಪ್ಪ ಅವರನ್ನು ಸಂಜೆ ತಮ್ಮ ಮನೆಗೆ ಭೋಜನಕ್ಕೆ ಬರಬೇಕೆಂದೂ ಅಹ್ವಾನಿಸಿದರು.

“ಬರೋದೇನೋ ಸರಿ. ಅದರೆ ಉಟ್ಟಿದ ನಾತು ಬೇಡ.”

ನರಸಿಂಹಯ್ಯ ಬೈತಣವನ್ನು ಒಪ್ಪಿಕೊಳ್ಳಲಿಲ್ಲ.

ನಾಗಪ್ಪ ಪಂಡಿತರ ಕಡೆ ನೋಡಿದರು. ಪಂಡಿತರಿಗೆ ಆ ನೋಟದ ಅರ್ಥವಾಯ್ತು. ಅವರು ಮಧ್ಯಸ್ಥಕೆ ವಹಿಸಿ-

“ನರಸಿಂಹ-ನಿನಗೆ ನಾಗಪ್ಪನ ಮನೆಯ ವಿಚಾರ ತಿಳಿದಿಲ್ಲ. ಅತಿಥಿ ಸತ್ಯಾರಕಕ್ಕೆ ಹೆಚ್ಚಾದ್ದು ಅವರ ಮನೆತನ ಅವರ ಆಸ್ತೇಕ್ಕೆ ಮನ್ನಿ ಸಿದರೆ ನಿನಗೂ ಭೂಷಣ, ಅವರಿಗೂ ಮಯಾರದೆ. ನನಗಂತೂ ತುಂಬಾ ಸಂತೋಷವಾಗುತ್ತೇ. ಒಪ್ಪಿಕೊ, ಇಲ್ಲವೆನ್ನಬೇಡ” ಎಂದರು.

ಗೆಳೆಯನ ಬಲವಂತಕ್ಕೆ ಮಣಿಮು ನರಸಿಂಹಯ್ಯ ಸಂಜೆ ಬರುವುದಾಗಿ ಒಪ್ಪಿಗೆ ಕೊಟ್ಟಿರು

* * *

ನಾಗಪ್ಪ ಇದ್ದುದು ಸಣ್ಣ ಉರು ಅಲ್ಲಿ ಎಲ್ಲಾ ಸಾಮಾನುಗಳು ಸಿಗುತ್ತಿರಲಿಲ್ಲ. ಇವನು ಬರಲು ಒಪ್ಪಿಗೆಕೊಟ್ಟಿ ಮೇಲೆ ನಾಗಪ್ಪ ಸೀದಾ ಮಾರ್ಕಿಟ್ಟಿಗೆ ಹೋಗಿ ಬೇಕಾಗಬಹುದಾದ ಸಾಮಾನುಗಳನ್ನೆಲ್ಲ ತೆಗೆದುಕೊಂಡೇ ಉರಿಗೆ ಹೋದರು.

ಅವರಿಗೆ ಹೀಗೆ ಎಷ್ಟೋ ಸಲ ಸಾಮಾನು ತಂದು ಅಭ್ಯಾಸವಿತ್ತುಗಿ ಏನುಬೇಕೆಂದು ಸುಲಭವಾಗಿ ಉಹಿಸಿದ್ದರು.

ನಾಗಪ್ಪ ಮನೆಗೆ ಹೋಗಿ ಸುದ್ದಿ ತಿಳಿಸಿದಾಗ ರಂಗಮ್ಮ ಹುಬ್ಬಿಗಂಟಿಕ್ಕೆ ಸಿದಿವಿಡಿ ಗುಟ್ಟಿದರೂ, ತಕ್ಕಣವೇ ಸಮಾಧಾನ ತಂದುಕೊಂಡು ಭಾವಿ ಬೀಗರನ್ನು ಸತ್ಯರಿಸಲು ತಯಾರಾದರು.

ಭಾರತಿಯ ಮದನೆ ಎಂದಿದ್ದರೂ ನೂಡಲೇಬೇಕಾದ ಕರ್ತವ್ಯ. ಅದು ತಪ್ಪಿದ್ದಲ್ಲ. ಬೆಳೆದ ಹುಡುಗೀನ ಮನೇಲಿ ಕೂರಿಸಿಕೊಂಡಿರೋದು ಏನು ಸುಖ? ಅವಳದೊಂದು ಹೋಕೆ ಕಡಿಮೆಯಾದರೆ, ಗಂಡು ಹುಡುಗರದ್ದು

ಯೋಚನೆಯಿಲ್ಲ. ಅಲ್ಲದೆ ಆವರು ಇನ್ನೂ ಚಿಕ್ಕವರು.

ನೇರೆಮನೆಯ ಮುದುಕಿಯನ್ನು ಅಡಿಗೆಗೆ ಗೊತ್ತುಮಾಡಿ ಸಕ್ಕರೆಬಟ್ಟಪ್ಪು ಮಾಡಲು ಕುಳಿತರು ರಂಗಮ್ಮೆ, ಭಾರತಿಯ ನೇರವು ಎಳ್ಳ ಕೆಲಸಕ್ಕೂ ಇದ್ದದ್ದೇ. ಕೆಲಸಕ್ಕೆ ಹೆದರುವ ಸೋಮಾರಿಯಲ್ಲ ಭಾರತಿ.

ರಂಗಮ್ಮೆನ ಅಚ್ಚುಮೆಚ್ಚಿನ ಭಕ್ತಿ ಸಕ್ಕರೆ ಒಬ್ಬಪ್ಪು ಆಕೆಗೆ ಚಿನ್ನೂ ಗಿ ಮಾಡಲು ಬರುತ್ತಿದ್ದು ದು ಅದೊಂದೇ ಅದನ್ನು ತಿಳಿದಿದ್ದ ನಾಗಪ್ಪ ಅದಕ್ಕೆ ಬೀಕಾಗುವ ಸಾಮಾನುಗಳನ್ನು ತಂದಿದ್ದರು.

ಕೆಲಸವನ್ನೆಲ್ಲ ಮುಗಿಸಿ ಭಾರತಿ ಸರಳವಾಗಿ ಅಲಂಕರಿಸಿಕೊಂಡಳು ಗಂಡುಹುಡುಗರೂ ನಾಗಪ್ಪನೂ ಸೇರಿ ಮನೆಯನ್ನು ಚೊಕ್ಕಟ ಮಾಡಿದರು.

ರಂಗಮ್ಮೆನ ಸ್ವಭಾವಕ್ಕೆ ಹೊಂದಿಕೊಂಡಂತೆ ಅವರ ಧ್ವನಿಯೂ ಗಂಡುಸು. ಮಾತಾಡಿದರೆ ಅವರ ಕಂಜಿನ ಕಂರ ಜಾಗಟ ಬಾರಿಸಿದಂತೆ ಬೀದಿಯ ಕೊನೆಗೂ ಕೇಳಿಸುತ್ತಿತ್ತು. ಅವರು ಒಳಗಡೆ ಕೆಲಸ ಮಾಡುತ್ತ ನಡುನಡುವೆ ಕುಳಿತಲ್ಲಿಂದಲೇ ಹುಡುಗರಿಗೆ ಏನಾದರೂ ಮಾಡುವಂತೆ ಹೇಳಿದಾಗ, ನೇರೆಚೋರೆಯವರೆಲ್ಲ ‘ಓ ಇವತ್ತು ರಂಗಮ್ಮೆನ ಮನೇಲಿ ಏನೋ ವಿಶೇಷ ಇರಬೇಕು’ – ಎಂದುಕೊಂಡರು.

ಪಂಡಿತರು ಜೂಲಿಗೆ ಸರಿಯಾಗ ಟ್ರಾಕ್ಕಿ ತಂದು ಮನೆಯ ಮುಂದೆ ಸಿಲ್ಲಿಸಿದರು. ತಂದೆ ಮಗನ ಜೂಲಿಗೆ ಸರಸಿಂಹಯ್ಯ ಇಳಿದುಕೊಂಡಿದ್ದ ಅವರ ಬಂಧುಗಳ ಮನೆಯ ಯಜಮಾನರು, ಯಜಮಾನಿತಿ, ಪಂಡಿತರ ಬಲವಂತಕ್ಕ ಕಾರು ಹತ್ತುಲೇ ಬೀಕಾಯ್ತು.

ನಾಗಪ್ಪ ಬಾಯ್ಯಂಬಿ ಉಪಚಾರ ಮಾಡಿ ಬಂದವರನ್ನು ಸ್ವಾಗತಿಸಿದರು.

ಎಲ್ಲಾ ಮಾಮೂಲಿನಂತೆ ನಡೆಯಿತು.

ಬಂದವರು ನಿಂಬೆಹೆಣ್ಣಿನ ಪಾನಕವನ್ನು ಸವಿಯುತ್ತಿದ್ದಾಗ, ಭಾರತಿಯನ್ನು ತೋರಿಸುವ ಕಾರ್ಯಕ್ರಮ.

ಭಾರತಿ ಲಕ್ಷ್ಮಣವಾದ ಹುಡುಗಿ, ವೇಳಿಗೋವಾಲ ಪೂರ್ವ ನೋಟಿಕ್ಕೆ ಸುಸ್ತು!

“ಒಂದು ಹಾಡು ಹೇಳಿ ತಾಯು.”

ಇವರ ಜೊತೆ ಬಂದಿದ್ದ ಹೆಂಗಸು ಕೇಳಿದರು.

ಹುಂಡುಗಿ ತನಗೆ ಬಂದ ಒಂದರೆಡು ಹಾಡುಗಳನ್ನು ಸಂಕೋಚಿಸಿದಿಂದಲೇ ಹೇಳಿ ಒಳಗೆ ಜಾರಿದಳು.

ಆಮಾತು ಈಮಾತು ಆಡ್ಡಿರುವಾಗ ಒಳಗಿನಿಂದ ‘ಉಣಿಟಕೆ ಸಿದ್ಧವಾಗಿದೆ’ ಎಂಬ ಸೂಚನೆ ಬಂತು.

ಪಂಡಿತರ ಬಲಾತ್ಮಾರಕ್ಕೆ ಒಸ್ಪಿಕೊಂಡಿದ್ದರೂ ನರಸಿಂಹಯ್ಯನಿಗೆ ಅಲ್ಲಿ ಉಟ ಮಾಡಲು ಇವ್ವನಿಲ್ಲ. ಇದು ಆನವಶ್ಯಕವಾದ ತೊಂದರೆ ಎಂದೇ ಅವರ ಮತ. ಆದರೆ ಮಾಡೇದೇನು? ಒಸ್ಪಿ ಬಂದುದಾಗಿದೆ.

“ಜನಾರ್ಥನ ನೀನು ನನ್ನ ದಾಖ್ಯಾತ್ಮಕ್ಕೆ ಗುರಿಮಾಡಿದೆ”

-ಎಂದು ಪಂಡಿತರ ಕಿವಿಯಲ್ಲಿ ಉಸ್ತುರಿದರು.

“ಇರಲಿ ಭಾರಯ್ಯ ನಿನ್ನುಂಥ ಆತಿಥಿಯನ್ನು ಸತ್ಯರಿಸುವ ಆವಕಾಶವನ್ನು ನಾಗಪ್ಪನಿಂದ ಕಸಿಯಬಾರದು”

ಎಂದು ಮೇಲ್ಲಗೆ ಹೇಳಿ ಕಣ್ಣ ಮಿಟ್ಟಿಕಿಸಿದರು.

“ಏಳಿ .. ಕಾಲು ತೊಳೆಮಕೊಳ್ಳು”

-ನಾಗಪ್ಪ ಒಗೆದ ಟಿನಲುಗಳನ್ನು ಮುಂದೆ ಒಡ್ಡಿದರು

ಸಾಲಾಗಿ ಹಾಕಿದ್ದ ಕುಡಿಬಾಳಿ ಎಲೆಯ ಮುಂದೆ ಎಲ್ಲರೂ ಕೂತರು ಧಳಧಳನೆ ಹೊಳೆತಿದ್ದ ಬಟ್ಟಲುಗಳಲ್ಲಿ ಕೇಸರಿ, ಯಾಲಕ್ಕೆ ಬೆರಸಿದ ನೀರು ಬಾಯಾರಿಕೆಗೆ ಆಹಾರನ ನೀಡಿತ್ತು.

ಒಳಗಡೆ ಏನೋ ಪಾತ್ರೆ ಉರುಳಿದ ಸದ್ದು.

“ಈ ಹಾಳು ಮುಂಡೆದನ್ನು ಎಲ್ಲಾರೂ ಹೊರಗೆ ಅಟ್ಟಿ”

ರಂಗಮ್ಮ ಗರ್ಜಿಸಿದರು

ಹೊರಗೆ ಎಲೆಯ ಮುಂದೆ ಕೂತಿದ್ದವರಿಗೆ ಗುಡುಗು ಸಿಡಿಲುಗಳ ಆಭರಿಟಿದ ನೆನಪು ಬಂತು.

ನರಸಿಂಹಯ್ಯ ಹುಬ್ಬೇರಿಸಿ ಪಂಡಿತರ ಮುಖ ನೋಡಿದರು. ಪಂಡಿತರು ಎದುರು ಗೋಡೆಯ ಮೇಲಿದ್ದ ವೆಂಕಟಿರವಣನ ಪಾದಗಳನ್ನು ದಿಟ್ಟಿಸಿದರು.

ನಾಗಪ್ಪ ಸ್ಥಿತಪ್ರಜ್ಞನಂತೆ ತಲೆ ತಗ್ಗಿಸಿ ಉಟ ಮಾಡುತ್ತಿದ್ದರೂ ನಡುನಡುವೆ ಪಕ್ಕದಲ್ಲಿದ್ದ ಆತಿಥಿಗಳಿಗೆ ಉಪಚಾರ ನಡೆದೇ ಇತ್ತು.

“ನಮ್ಮನೇ ಆಡುಗೆ ಖಾರನ್ನೇ ಎನ್ನೋ? ತುವ್ವ ಬಡಿಸು.”

-ನಾಗಪ್ಪ ಮಡದಿಗೆ ಹೇಳಿದರು.

“ಏನೂ ಬೇಡ. ಆಡುಗೆ ದಿವಿನಾಗಿದೆ. ಇಪ್ಪು ಖಾರ ಇರ್ದಿನ್ನರೆ ಆಡುಗೆ ಏನು ರುಚಿ?”

ವಂಡಿತರು ಬಾಯಿತುಂಬಾ ಹೊಗಳಿ, ನಾಲಗೆ ಚಪ್ಪರಿಸುತ್ತ ಮಾಡಿದ ಪದಾರ್ಥಗಳಿಗೆ ನಾಯಾಯ ದೊರಕಿಸುತ್ತಿದ್ದರು.

“ನೀವು ಬಹಳ ತೊಂದರೆವಟ್ಟಿರಿ. ಉಂಟ ತಿಂಡಿ ಮುಂದೆ ಇದ್ದೇ ಇದೆಯಲ್ಲ? ಸುಮ್ಮನೇ ನಿಮಗೆ ಶ್ರಮ. ನಮಗೂ ಸಂಕೋಚ.”

ನರಸಿಂಹಯ್ಯ ತಮ್ಮ ಆಭಿಪ್ರಾಯ ಹೇಳಿದರು.

“ತಾವು ಹಾಗೆ ಭಾವಿಸಬಾರವು. ನೀವು ಬಂದದ್ದೇ ನಮ್ಮ, ಭಾಗ್ಯ. ಶ್ರಮ ಎಂಧದು?”

ಅರ್ಥ ಉಂಟ ಮುಗಿದಿತ್ತು. ಆ ದಿನದ ಮುಖ್ಯವಾದ ಭಕ್ತ್ಯಾ ಸಕ್ಕರೆ ಒಬ್ಬಟನ್ನು ಒಂದು ದೊಡ್ಡ ತಟ್ಟೆಲಿ ಇಟ್ಟುಕೊಂಡು ರಂಗನ್ನ ಬಡಿಸಲು ತಂದರು. ಅದನ್ನು ಮಾಡುವುದರಲ್ಲಿ ನುರಿತ ಕ್ಷೇತ್ರದಲ್ಲಿ ಆವರಿಸು. ಆ ದಿನ ಬಾಕಿಲೆ ದೊಡ್ಡ ದಾಗಿದ್ದುದರಿಂದ ಒಬ್ಬಟ್ಟು ದೊಡ್ಡ ದಾಗಿದ್ದು ಒಳ್ಳೆ ಮಂಡಿಗೆ ಯಂತಿತ್ತು.

ಎಡ ಅಂಗ್ಸೆಲಿ ಭಾರವಾಗಿದ್ದ ತಟ್ಟೆ ಇತ್ತು. ಬಲಗ್ಸೆಲಿ ಎರಡು ಬಟ್ಟೆಲುಗಳು. ಹಾಲು, ಸಕ್ಕರೆಯದು. ಇದಕ್ಕಿಂದಂತೆ ರಂಗನ್ನ ಹಾವು ಮೆಟ್ಟಿದವರಂತೆ ಬೆಳ್ಳಿ ನೆಟ್ಟಿಗೆ ನಿಂತರು.

ಏನು? ಏನಿದು?

ಅವರ ಎರಡು ಕಾಲುಗಳ ನಡುವೆ ಬೆಕ್ಕು ನಿಂತಕೊಂಡು ಮೈಯ್ಯನ್ನು ಬಿಲ್ಲಿನಂತೆ ಬಗ್ಗಿಸಿ, ಬಾಯಿ ತೆರೆದು ಜೊರಾಗಿ ಆಕಳಿಸಿ-

“ಮ್ಯಾಂವಾ...” ಎಂದಿತು.

ಮನೆಯಲ್ಲಿ ಮುದ್ದಾದ ಮಕ್ಕಳಿದ್ದರೂ, ರಂಗನ್ನನ ಶ್ರೀತಿಯನ್ನು ಪಡೆಯುವ ಭಾಗ್ಯವಿದ್ದುದು ಆ ಬೆಕ್ಕಿಗೆ ಮಾತ್ರ.

“ಚೀಲೀ.. ಚೀಲೀ...” ಎನ್ನತ್ತೆ ಸದಾ ಅದನ್ನು ತೊಡೆಯ ಮೇಲ ವರಿಸಿಕೊಂಡು ಮುದ್ದಾದುತ್ತಿದ್ದರು, ಆಕೆ. ಅದು ಒಂದೊಂದು ಸಲ

ಬಾಯ್ಯಿಟ್ಟು “ಮಾಂವ್” ಎನ್ನತ್ತೆ ರಾಗ ಎಳೆದಾಗಲೂ ಅದಕ್ಕೆ ಒಂದೊಂದು ಹೊಸ ಅರ್ಥ ಕಲ್ಪಿಸುತ್ತಿದ್ದರು.

ಅಂದು ಕೆಲಸದ ಆತುರದಲ್ಲಿದ್ದ ರಂಗನ್ನಿಗೆ ಅದನ್ನು ಮುದ್ದು ಮಾಡಲು ಅವಕಾಶವೇ ಆಗಿರಲಿಲ್ಲ. ಒಲೆಯ ಹತ್ತಿರ ವೈ ಕಾಯಿಸಿ ಕೊಳ್ಳುತ್ತೆ ಮಲಗಿದ್ದ ಚೀಲಿ, ಒಡತಿ ತನಗೆ ಹಾಲು ಅನ್ನ ಇಡುವುದನ್ನು ಮರೆತು ಕೆಲಸದಲ್ಲಿ ವೈಮರೆತಿದ್ದಾಗ ಅವರನ್ನೇ ದಿಟ್ಟಿಸಿ ನೋಡುತ್ತಿದ್ದುದು, ಅವನು ಬಡಿಸಲು ಹೊರಗೆ ಬಂದಾಗ ಅವರನ್ನು ಅನುಸರಿಸಿ ಬಂದು, ಕಾಲುಗಳ ನಡವೆ ತೂರಿ, ತನ್ನ ಉಗುರುಗಳ ಪರಿಚಯವೂ ಒಂದಿವ್ವು ಆಗುವಂತೆ ಮಾಡಿತ್ತು.

ಮನೆಯ ಮಕ್ಕಳಿಗಂತ ಹೆಚ್ಚಾಗಿ ಹಾಲು ಮೊಸರುಗಳನ್ನು ಗಿಟ್ಟಿಸಿ ಕೊಳ್ಳುತ್ತಿದ್ದ ಚೀಲಿ ಚೆನ್ನಾಗಿ ಕೊಳ್ಳಿ ಬೆಳೆದು ಹುಲಿಯ ಮರಿಯಂತೆ ಆಗಿತ್ತು.

“ಚೀಲಿ” ಮುದ್ದುದರೂ ಅದರ ಉಗುರಿನ ಕಚಗುಳಿ ಮುದ್ದಿನ ಅನುಭವಕೊಡಲು ಸಾಧ್ಯವೇ? ಬೆಕ್ಕಿಗೂ ಯಜಮಾನಿಯಲ್ಲಿ ಪ್ರೀತಿಯಿತ್ತು. ಅದು ಬೇಕೆಂದು ಉಗರನ್ನು ಹೊರಕ್ಕೆ ಶೆಗೆದಿರಲಾರು. ಆಕಳಿಸಿ ವೈಮುರಿಯುವಾಗ ಉಗುರಿನ ಕೊಂಚ ಭಾಗ ತಾನಾಗಿ ಹೊರಗೆ ಕಾಣಿಸಿತ್ತು.

ಅದರೆ...ಆ ಸ್ವರ್ವದ ಅನುಭವ!

ರಂಗನ್ನ ಹೆದರಿ ತಟ್ಟಿಯನ್ನು ಎತ್ತಿ ಹಾಕದಿದ್ದುದು ಉಟ್ಟಿ ಮಾಡುತ್ತಿದ್ದವರ ಪುಣ್ಯ.

ಒಡತಿಯ ಅನಾದರ ಚೀಲಿಗೆ ಸಹಿಸಲಿಲ್ಲ. ಅದು ಮತ್ತೆ ಮತ್ತೆ ಬಾಯಲ್ಲಿ ಸಮ್ಮ ಹೊರಡಿಸುತ್ತು ತನ್ನ ಹಕ್ಕರು ಕಣ್ಣಿಗಳಲ್ಲಿ ದೃಷ್ಟಿ ಸೂಸುತ್ತು ಅವರನ್ನು ದಿಟ್ಟಿಸಿತು.

ಪಾಪ-ರಂಗನ್ನ ತಾನೇ ಏನು ಮಾಡಬೇಕು? ಎರಡು ಕ್ಯಾಗಳನೂ ಬಿಡುವಿಲ್ಲ. ಅಲ್ಲದೆ ಎಲ್ಲರ ಎದುರಿಗೆ ಕ್ಯಾಲಿದ್ದುದನ್ನು ಕೆಳಗಿಟ್ಟು ಅದನ್ನು ಮುಚ್ಚಿ ಮಾಡುವುದು ಸಾಧ್ಯವೇ?

ಮುಂಜಗರಕ್ಕೆ ಇಷ್ಟೇ ಸಾಲದು ಎನ್ನವಂತೆ “ಚೀಲಿ”ಯ ಉಗುರು

ಸೋಕಿದ ಕಡೆ ಉರಿ ಕಾಣಿಸಿ ರಂಗಮೃನ ಸಹನ ಕಲಿತು.

“ಈ ಮುಂದೇದನ್ನ ಹೊರಗೆ ಅಟ್ಟೆ ಬಾಗಿಲು ಹಾಕಿರೊ ಎಂದೆ ಒಬ್ಬರೂ ಕೀವಿಗೆ ಹಾಕಿಕೊಳ್ಳಲಿಲ್ಲ”

ನಾಟಕದಲ್ಲಿನ ಸ್ವಾಗತ ಭಾಷಣದಂತೆ ರಂಗನು ತಮ್ಮೆಲ್ಲೇ ಗೊಣಗಿ ಕೊಳ್ಳುತ್ತ ಕಾಲಿನಲ್ಲಿ “ಚೀಲಿ”ಯನ್ನು ತಳ್ಳಿದರು.

ಅವರು ಉದ್ದೇಶಿಸಿದುದಕ್ಕೆಂತ ಹೆಚ್ಚು ಕಷ್ಟ ಕಷ್ಟವು ಕಾಲಿಗೆ ಬಂದಿರುತ್ತದೆ. ಬೆಕ್ಕು ಒಂದು ಮಾರು ದೂರ ಎಸೆದಂತಾಗಿ ಮುಂದುಗಡೆ ಕೂತಿದ್ದ ಪಂಡಿತರ ಎಲೆಯನ್ನು ಸವರಿಕೊಂಡು ಅಪ್ಪು ದೂರ ಹೋಗಿಬಿಡ್ಡುದು, ಮತ್ತೆ ಎದ್ದು ತಲೆ ಕೊಡವಿಕೊಂಡು ಮುಂಗಾಲನ್ನು ನಾಲಿಗೆಗೆ ಸವರಿ ಆದರಿಂದ, ಮುಖ ಒರೆಸಿಕೊಂಡು ಓಡಿಹೋಯ್ತು.

ಒಂದ್ ಕ್ಷಣದಲ್ಲಿ ಇಷ್ಟೆಲ್ಲ ನಡೆದುಹೋಗಿ, ಮರುಕ್ಷಣ ವಾತಾವರಣ ಗಂಭೀರವಾಗಿ ರುದ್ರಪೂನ ನೆಲೆಸಿತು.

ದೊಡ್ಡವರ ಎದುರು ಸಾಲಿನಲ್ಲಿ ಉಂಟಕ್ಕೆ ಕುಳಿತಿದ್ದ ಹುಡುಗರಿಗೆ ಸಂದರ್ಭದ ಗಭೀರತೆಯ ಅರವು ಆಗಿರಲಿಕ್ಕಿಲ್ಲ. ಒತ್ತಿಬಂದ ನಗವನ್ನು ಹತ್ತಿಕ್ಕು ಲಾರದೆ ಜೋರಾಗಿ ನಕ್ಕುಬಿಟ್ಟುರು.

ನಗವನ್ನು ನಿಲ್ಲಿಸಲೆಂದು ನಾಗಪ್ರ ಕಣ್ಣನ್ನು ದೊಡ್ಡದಾಗಿ ಅರಳಿಸಿ ಸನ್ನೆ ಮಾಡಿದರು.

ಉಹಾಂ...ಆದರಿಂದ ಏನೂ ಉಪಯೋಗವಾಗಲಿಲ್ಲ. ಹುಡುಗರು ನಾಗಪ್ರನ ಕಡೆ ನೋಡಲೇ ಇಲ್ಲ. ಕಣ್ಣನ್ನು ಕಿರಿದುಗೊಳಿಸಿ ನಗುತ್ತಿದ್ದವರು ಕೊನೆಗೆ ಸುಸ್ಥಾಗಿ ಸುಮೃನಾದರು.

ಅಲ್ಲಿಗೆ ಉಂಟದ ನೋಗಸು ಮುಕ್ತಾಯವಾಯ್ತು. ಮುಂದೆ ಯಾರಿಗೂ ಉಂಟ ರುಚಿಸಲಿಲ್ಲ. ಪಂಡಿತರುತ್ತೂ ಬೆಕ್ಕಿನ ಮೈಸೋಕಿದ ಎಲೆಗೆ ಮತ್ತೆ ಕ್ಕೆ ಹಾಕಲೇ ಇಲ್ಲ ಲೋಟಕ್ಕೆ ಒಂದು ಸೌಟು ಮಜ್ಜಿಗೆ ಹಾಕಿಸಿಕೊಂಡು ಕುಡಿದು ಕ್ಕೆ ತೊಳೆಯಲು ಎದ್ದರು.

ನಾಗಪ್ರನ ಮುಖ ಕೆಪ್ಪಿಟ್ಟು. ಸಂಸಾರದಲ್ಲಿ ಸಣ್ಣ ಪುಟ್ಟ ಸೋಲುಗಳನ್ನು ಅಪ್ಪಿದ್ದರೂ, ಇಂಥ ಆವಮಾನ ಹಿಂದೆ ಎಂದೂ ಆಗಿರಲಿಲ್ಲ ಈ ದಿನದ ಸತ್ಯಾರಕ್ತಾಗಿ ಇದ್ದ ಪ್ರಲ್ಪ ಅವಧಿಯಲ್ಲೇ ಎಪ್ಪು ಸಿದ್ಧವಾಡಿದ್ದರೆ:

ಆತ್ಮಾ ಎಲ್ಲವೂ ಒಂದು ನಿವಿ.ಷದಲ್ಲಿ ಬಯಲಾಗಿ, ಅವರ ಶ್ರವ್ಯಾಮೇಲ್ಲ ನೀರಿನ ಹೋನೆ ಮಾಡಿದಂತೆ ಆಗಿತ್ತು.

ಇದೇಕೆ ಹೀಗಾಯ್ತು ? ಈ ಉತ್ಸಾಹಭಂಗ ಯಾವ ಪಾಪದ ಫೇನಡಿದು ಹೋದ ಈ ಅಪ್ರಿಯ ಘಟನೆಗಾಗಿ ಯಾರಿಗೆ ತಪ್ಪು ಹೊರಿಸಬಹುದ ಆ ಹುಡುಗಿಯ ಅರ್ಪಣೆ ಹೇಗಿದೆಯೋ ?

ನಾಗಪ್ಪನ ತಲೆ ಕಾದು ಕೆಂಡದಂತಾಯ್ತು.

ಮನದ ಉಮ್ಮೆಳಕ್ಕೆ ನಗುವಿನ ತೆರಿಹಾಕಿ ನಾಗಪ್ಪ ಎಲ್ಲರನ್ನೂ ಮುಂಂಗಡಿಯ ರೂಪಿಗೆ ಬರುವಂತೆ ಕರೆದರು

ಅಲ್ಲಿ ಹಾಸಿದ್ದ ಜನುಖಾನೆಯ ಮೇಲೆ ತಟ್ಟಿಗಳಲ್ಲಿ ಹಣ್ಣಾಗಳು, ಏ ಅಡಿಕೆ ಇಟ್ಟಿದ್ದರು. ಉದುಬತ್ತಿಯ ನವಿರಾದ ವಾಸನೆ ಆವರಣನನ್ನು ಒಗ್ಗೊಳಿಸಿತ್ತು.

ನರಸಿಂಹಯ್ಯ ಅದೊಂದನ್ನೂ ಗವನಿಸಲಿಲ್ಲ. ರೂಪಿಗೆ ಬಂದವ ಗೂಟಿದಲ್ಲದ್ದ ಕೋಟಿನ್ನೂ ಹೇಟಿವನ್ನೂ ಧರಿಸಿಕೊಂಡು ಪಂಡಿತರ ಕಡೆ ತಿರಿಗೊರಡಿದ್ದನ್ನು ?” - ಎಂದರು.

ಭಾರತಿ ಮತ್ತೊಮ್ಮೆ ಕಣ್ಣಿಗೆ ಬೀಳುವಳಿನೋ ಎಂಬ ನಿರೀಕ್ಷೆಯಿಂಛ ಬಳಿ ಬಾಗಿಲನ್ನು ನಿಟ್ಟಿಸುತ್ತಿದ್ದ ವೇಣು ತಂದೆಯ ದನಿ ಕೇಳಿ ತಟ್ಟಿನೆ ಎದನಿಂತ.

ನಾಗಪ್ಪ ತಟ್ಟಿಯಲ್ಲದ್ದ ವೀಳ್ಳಿವನ್ನು ಅವರ ಮುಂದೆ ಹಿಡಿದು “ಯಜಮಾನರೇ ನಮ್ಮೀದ ಏನಾದ್ದೂ ತಪ್ಪಾಗಿದ್ದರೆ ಮನಸ್ಸಿಗೆ ತೆಗೆದುಕೊಳ್ಳಲ್ಲಿ ಮೊಸಚೇಕು” - ಎಂದು ಕೇಳಿಕೊಂಡರು.

ನರಸಿಂಹಯ್ಯ ಒಂದು ಚೂರು ಅಡಿಕೆ ಬಾಯಿಗೆ ಎಸೆದುಕೊಂಡು “ನಮಸ್ಕಾರ ಬರ್ತೀವಿ. ತನುಗೆ ಬಹುತ್ತೆಂದರೆಯಾಯ್ತು” ಎನ್ನು ತ್ತಾನೆಡಿಗೆ ಧಾವಿಸಿದರು

ಇತ್ತು ಪಂಡಿತರು ವೇಣುವನ್ನು ಒಂದು ಪಕ್ಕಕ್ಕೆ ಕರೆಯು - “ಏನಯ್ಯಾ ಭಾರತಿ ನಿನಗೆ ಒಪ್ಪಿಗೆಯಾದಳೆ ?” ಎಂದು ಕೇಳಿದರು.

“ಇನ್ನೆಲ್ಲಿಯ ಭಾರತಿ ? ನನ್ನ ಒಪ್ಪಿಗೆಯಿಂದ ಏನು ಉಪಯೋಗ ? ವೇಣು ನಿಟ್ಟಿಸಿರುಬಿಟ್ಟು.

“ಇಲಿ ಹೇಳು.”

“ನಾನೇನೋ ಹುಡುಗಿನ ಮೆಚ್ಚಿದೆ. ಆದರೆ ಅಪ್ಪು...” ಅವರಾಗಲೇ ಒಂದೂ ಮಾತಾಡದೆ ಕಾರಿನಲ್ಲಿ ಮಂಡಿಸಿದಾರೆ.”

“ನಿನ್ನ ಒಪ್ಪಿಗೆ ಮುಖ್ಯ. ಉಳಿದುದನ್ನು ನನಗೆ ಬಿಡು. ಸರಸಿಂಹನ ದೊಡ್ಡ ತನದಲ್ಲಿ ನನಗೆ ಪೂರ್ಣ ವಿಶ್ವಾಸವಿದೆ”

ವಂಡಿತರು ಜೋಲುಮುಖ ಹಾಕಿಕೊಂಡು ನಿಂತಿದ್ದ ನಾಗಪ್ಪನ ಬೆನ್ನು ತಟ್ಟಿ “ಹೋಗಿ ಬರೋಣವೇ?” ಏನೂ ಯೋಚನೆ ಬೇಡ, ದೇವರಿದಾನೆ. ಸರಸಿಂಹಯ್ಯ ಶಾಗದ ಹಾಕ್ತಾರೆ” ಎಂದು ದೇಳಿ ವೇಣಾವಿ ನೋಡನೆ ಕಾರು ಹತ್ತಿದ್ದರು

* * *

ಕಾರು ಉಂಟಾಗಿ ಸಾಗಿದಂತೆ ತಣ್ಣಿಗೆ ಗಾಳಿ ಬೀಸಿ ಕಾದಿದ್ದ ತಲೆಗಳು ತಂಪಾದರೂ ಧಾರಿಯಲ್ಲಿ ಯಾರೂ ಮಾತಾಡಲಿಲ್ಲ. ಬಾಯಿಬಟ್ಟರೆ ಅಂಕೆ ತಪ್ಪಿ ಯಾವ ಮಾತು ಹೊರಗೆ ಬರುವುದೋ ಎಂದು ಹೆದರಿದಂತಿತ್ತು.

ಮನೆಗೆ ಬಂದಕೂಡಲೇ ವೇಣು ಸರಸರನೆ ಒಳಗೆ ನಡೆದ. ಸರಸಿಂಹಯ್ಯ ಅವರಣದಲ್ಲಿದ್ದ ಕೆಲ್ಲಿಹಾಸಿನ ವೇಲೆ ಉನ್ನೆಂದು ಕುಳಿತರು.

“ಜನಾದರ್ಶನ ಆ ಅನಿವೃತ್ತ ಪ್ರಾಣಿ ಎದರಿಗೆ ಬಂದರೇ ಒಟ್ಟಿಯ ಕೆಲಸಕ್ಕೆ ಹೊರಟೊರು ಶಕ್ತನ ಆಗಲಿಲ್ಲ ಅಂತಾರೆ. ಅಂಥದರಲ್ಲಿ ಅದು ನಮ್ಮ ಎತ್ತ ದಾಟಕೊಂಡು ಹಾರಿತಲ್ಲ? ಎಂತಹ ಅಭಾಸ!” ಎಂದರು.

“ಒಂದೊಮು ಸಲ ನಮ್ಮ ಕೈಮಿರಿ ಅಚಾತುಯರು ನಡೆದುಹೋಗುತ್ತೇ. ಮನೇಲಿ ಸಾಕಿರುವ ಪ್ರಾಣಿ ಅದು. ಅಲ್ಲದೆ ಅದು ನಮ್ಮ ದಾರಿಗೆ ಅಡ್ಡ ಬರಲಿಲ್ಲ” ಪಂಡಿತರು ಗಂಭೀರವಾಗಿ ಹೇಳಿದರು.

“ಹಾಗೋ ನಿನಗಾಗಿ ಅವನ್ನೂ ಒಪ್ಪಿಕೊಳ್ಳೋಣ. ಆದರೆ ನೀನೇ ಹೇಳಿದ ಹಾಗೆ ವೇಣು ಬಹೆಳ ಮೆದುಗ. ಆ ಹುಡುಗಿ ತಾಯಿಯಂತಾದರೆ ಅವನ ಗತಿ ಏನು? ಈಗ ನೇನಿಸಿಕೊಂಡರೂ ಮೈ ಜುಂ ಎನ್ನುತ್ತೆ. ತಾಯಿ ಯಂತೆ ಮಗಳು ಎತ್ತ ಗಾದೆಯೇ ಇದೆ.”

“ಅದು ನನಗೂ ಗೊತ್ತು. ಆದರೆ... ಭಾರತಿ ರಂಗಮ್ಮನ ಮಗಳಲ್ಲ!”

“ಅಂ.... ಏನು ಹಾಗೆಂದರೆ?”

“ಅವಳು ಮಲತಾಯಿ. ಆಕೆಯ ಹಿಡಿತದಿಂದ ಆ ಹುಡುಗಿನ ಪಾರು ಮಾಡಿದರೆ ದೇವರು ಮೆಚ್ಚುವ ಕೆಲಸ ಅದು. ವೇಣು ಅವಳನ್ನು ಮೆಚ್ಚಿದಾನೆ.”

“ಅದೇನೋ ಸರಿಹೋಯ್ತು. ಹುಡುಗಿ ಕಣ್ಣ ಮೂಗು ನೇರವಾಗಿ ಲಕ್ಷ್ಯಣವಾಗಿದಾಳೆ. ಪ್ರಯತ್ನ ಹುಡುಗ ಮೆಚ್ಚಿಕೊಂಡ. ಆದರೆ....ಏನೆಂದರೂ ಆ ತಾಯಿನ ನೇನಿಸಿಕೊಂಡರೆ...”

“ನಾನು ಹೇಳಿದೆನಲ್ಲ. ಆಗಲೇ. ಇರುವ ಸಿತಿ ಇದು. ಹುಡುಗಿ ತೀರಾ ಮೆಮುಗಿ. ನಾನು ಆಗಾಗ ಅವರ ಮನಗೆ ಹೋಗೋದುಂಟು. ವಿಷಯವೆಲ್ಲ ಗೊತ್ತು. ರಂಗಮ್ಮನ ದೊಡ್ಡ ಗಂಟು ಎಲ್ಲರಿಗೂ ಗೊತ್ತಿದೆ. ಎಲ್ಲಕ್ಕೂ ಅಶ್ಯಯದ ಸಂಗತಿ ಎಂದರೇ. ಆ ಬೆಕ್ಕು ಹಾರಿದಾಗ ನೀನು ತಟ್ಟನೆ ಏನು ಹೇಳುವೆಯೋ ಎಂದು ನನಗೆ ಹೆದರಿಕೆ ಆಗಿತ್ತು. ತೋರಿದ್ದನ್ನು ಆಡದೆ ಉಳಿಸಿಕೊಳ್ಳುವನಲ್ಲ ನೀನು.”

ನರಸಿಂಹಯ್ಯ ನಕ್ಕು ಹೇಳಿದರು-

“ನಿನ್ನ ಮಾತು ನಿಜ. ಹಾಗೆ ತೋರಿದ್ದನ್ನು ಅಡಿಬಿಡುವುದು ನನ್ನ ಜಾಯಮಾನಕ್ಕೇ ಬಂದುದು. ಅಡಿಯಾ ಬಿಡ್ಡಿದ್ದೆ. ಆದರೆ ಪಾಪ.... ಆ ನ್ಯಾಗಪ್ಪನವರ ಮುಖ ನನ್ನ ನಾಲಿಗೆಗೆ ಕಡಿವಾಣ ಹಾಕಿತು. ಇನ್ನು ಅಲ್ಲಿದ್ದರೇ ಏನಾದರೂ ಮಾತು ಬರಬಹುದೆಂದು ತಟ್ಟನೆ ಹೊರಟು ಬಿಟ್ಟಿ ಪಾಪ....ಪಾಪ...”

“ಅಂದರೇ . ?”

ನರಸಿಂಹಯ್ಯ ತಮ್ಮ ಬಕ್ಕ ತಲೆಯನ್ನು ನಿಧಾನವಾಗಿ ಸವರಿಕೊಂಡರು. ಹಣಿಯ ಮೇಲಿನ ನೇರ ಮರೆಯಾಗಿ ನಗುವಿಗೆ ಜಾಗಮಾಡಿಕೊಟ್ಟುತ್ತು.

“ಅಂದರೇ ...ಹುಡುಗಿನ ಒಪ್ಪಿಕೊಂಡಿದೇವೆ. ಅವರಿಗೆ ತಿಳಿಸಿಬಿಡು.”

ಅವಳ ಪ್ರೇಮ

ನೀಂಥವಾದ ಎರಡು ಜಡಿಗಳಲ್ಲಿ ಒಂದು ಭುಜವ ಮೇಲಿಂದ ಇಳಿದು ಬಂದು ನಡೆಯ ಉಬ್ಬಿನ ಮೇಲೆ ಹರಿದು, ಬಳ್ಳಕೆ ನಿಂತಿತ್ತು. ತನಗೆ ಆ ಸೌಭಾಗ್ಯ ಉಲ್ಲವಲ್ಲ ಎಂದೋ ಏನೋ ಇನ್ನೊಂದು ಜಡೆ ಮುನಿದು ಬೆಸ್ತಿನ ಆಶ್ರಯ ಪಡೆದು ಕಣ್ಣಿಗೆ ಮರೆಯಾಗಿತ್ತು.

ಜಡೆಯಿಂದ ತೂಗುವ ಕನಕಾಂಬರದ ದಂಡಿ ಕೆಂಪು ಕೆನ್ನೆಗೆ ಮತ್ತೆನ್ನು ಕೆಂಪು ಬಳಿಯಲು ಸಾಹಸ ಪಡುತ್ತಿತ್ತು.

ಹಣಿಯ ರಂಗಸ್ಥಳದ ಮೇಲೆ ಮುಂಗುರುಳು ನರ್ತನದ ಅಭ್ಯಾಸ ನಡೆಸಿತ್ತು. ದೊಡ್ಡದಾದ ಕಣ್ಣಗಳು ಮತ್ತೆನ್ನು, ದೊಡ್ಡದಾಗಿ ಕಾಣುವಂತೆ ಕಷ್ಟಿನ ಗರೆ ಎಳೆದಳು ಮನೋರಮು. ಕಣ್ಣಿಗೆ ಹೆಚ್ಚಿದ ಕಾಡಿಗೆ ಕ್ಕೆಬೆರಳಿಗೆ ಅಂಟಿತ್ತು. ಅದನ್ನು ರೀಪ್ಪೆಯ ಕೂದಲಿಗೆ ಸವರಿ ಪಟಪಟನೆ ಬಡಿದು ಅದರ ಪರಿಣಾಮವನನ್ನು ನೋಡಿ ಹಿಗ್ಗಿಸಿಂದ ನಗು ಮುಖದ ತುಂಬ ಅರಳಿತು. ಪುಟ್ಟಿ ಬಾಯಿ ವಕ್ರವಾಗಿ, ಅದನ್ನು ದಿಟ್ಟಿಸಿದ ಚೆಲುವೆ ನಕ್ಕಳು.

ಎದುರಿನ ಕನ್ನಡಿ ಹೆಮ್ಮೆಯಿಂದ ಆ ಚೆಲುವನನ್ನು ಪ್ರತಿಬಿಂಬಿಸಿತು.

ಹೆಚ್ಚು ಎನಿಸಿದ ಪ್ರಾಡರನ್ನು ಹತ್ತಿಯಿಂದ ಒರಸಿ ಕುಂಕುಮದ ತಿಲಕ ಇಟ್ಟಳು. ಕತ್ತನ್ನು ಎಡಕ್ಕೂ ಬಲಕ್ಕೂ ವಾಲಿಸಿ ಮುಖದ ಅಂದವನನ್ನು ತೂಗಿ ನೋಡಿದಳು.

“ಈ ಗುಲಾಬಿ ಸೀರೆಯಲ್ಲಿ ನೀನು ರತ್ನಯಂತೆ ಕಾಣಿಸುವೆ” – ಸತೀಶ ಹಿಂದೊಮ್ಮೆ ಹೇಳಿದ್ದು.

ಇಂದೂ ಅದೇ ಗುಲಾಬಿ ಸೀರೆ ಉಟ್ಟಿ, ಕರಿಯ ಸ್ವಾಟಿನ್ ರವಿಕೆ ಹಾಕಿಕೊಂಡಿದ್ದಳು. ಕಪ್ಪು ಹಿನ್ನಲೆಯಲ್ಲಿ ಎರಡು ಎಳೆಯ ಮುತ್ತಿನ ಶರ ಹೆಚ್ಚು ಸ್ಪೃಹವಾಗಿ ಕಾಣಿಸುತ್ತಿತ್ತು.

“ಎರಡು ದಶಕವನ್ನು ಕಳೆದ ಸವಿನನಷಿಗೆ !”

ಅವಳ ಇಪ್ಪತ್ತನೆಯ ಹುಟ್ಟುಹೆಬ್ಬದಂದು ಸತೀಶ ಅವಳಿಗೆ ಕೊಟ್ಟು ಉಡುಗೆರೆ ಆದು.

ಎಪ್ಪು ದಿನವಾಯ್ತು ? ಆಗಿದ್ದೀತು ಎರಡು ತಿಂಗಳು.

ಅಂದೂ ಹೀಗೇ ಕನ್ನಡಿಯ ಮುಂದೆ ನಿಂತಿದ್ದಾಗ ಹಿಂದಿನಿಂದ ಬಂದು ಕೊಡಳಿಗೆ ಸರ ತೊಡಿಸಿದ್ದ ಸತೀಶ.

ಆ ನೆನಪಿನಿಂದ ಕೆನ್ನೆ ರಂಗೇರಿತು.

ತುಂಟು ಹುಡುಗ ! ತನ್ನನ್ನು ರೇಗಿಸುವುದೆಂದರೆ ಅದೆಪ್ಪು ಆನೆಯೋ ? ರೇಗಿಸಿ ಅಳಿಸಿ ಮತ್ತೆ ನಗಿಸುವ ಆಟ

ಈ ಆಟ ಕೊನೆಯಿಲ್ಲದ ಆಟ. ಜೀವನದ ಉದ್ದೇಶ್ಯ ಹೀಗೆ ಆಟವಾಡುತ್ತ ದಾರಿ ಸನೆಯುವಂತಿದ್ದರೆ ?

ಇದ್ದಕ್ಕಿಂತಿ ಮನೋರಮಾ ಹುಟ್ಟಿ ಗಂಟಿಕ್ಕೆತು.

ಯಾವ ಬೇಸರವೋ..... ?

ಏನು ಮಾಡಿದಾರೆ ಇವರು ? ಈಗಲಾದರೂ ಬಂದು ತಾನು ಸಿಂಗರಿಸಿಕೊಂಡಿರೋದನ್ನು ನೋಡಬಾರದೆ ?

“ನಿಕೆ ಇಷ್ಟು ಶೃಂಗಾರ ? ಯಾವ ದಿಗ್ಗಜಯಕ್ಕೆ ಹೊರಟಿದಿ ?”

ಎಂದಕೇಳಿದರೆ ... ಆಗಲಾದರೂ.

ಧೂ... ಆಗಲೂ ನಾನಾಗಿ ಹೇಳಲ್ಲ. ಅವರೇ ಉಹಿಸಿ ನೆನ್ನನು ಮಾಡಿಕೊಳ್ಳಲಿ. ಈ ಗಂಡಸರೇ ಅಪ್ಪು, ಸ್ವಾಧಿಗಳು.

ನೋಡಿದ ಕೊಡಲೇ ಸಿಹಿತಿಂಡಿಯನ್ನು ಕಂಡ ಮನುವಿನಂತೆ ಓಡೋಡಿ ಬರಾತ್ರ. ಯಾರಾದರೂ ಇರುವರೇ ಎಂದೂ ಗಮನಿಸುವುದಿಲ್ಲ.

ಅದೊಂದು ದಿನ ಕರೆಗಂಟಿ ಕೇಳಿ ಬಾಗಿಲು ತೆಗೆಯಲು ಹೋದಾಗ ಕೊಸಲಿನ ಬಳಿಯೇ ನಿಂತು ಮುದ್ದಿಸಲಿಲ್ಲವೇ ?

“ಭೀ...ಭೀ...” ಎಂದಿತು ನಾಚಿಕೆ.

ಅಂದರೆ ಅವಳಿಗೆ ಮುದ್ದು ಬೇಡವೆಂದೆಲ್ಲ. ಅದಕ್ಕೆ ಹೊತ್ತು ವೇಳಿ ಇಲ್ಲವೇ ?

“ಕರೆಗಂಟಿ ಕೇಳಿಸಿಕೊಡು ಅಮೃತನೂ ಬಾಗಿಲು ತೆಗೆಯಲೆಂದು ಹಿಂದಿನಿಂದ ಬಂದುಬಿಟ್ಟಿರೆ ಏನು ಗತಿ. ನಿವಾಗಿ ಏನೂ ತಿಳಿಯಲ್ಲ.”

ಮುಖ ಕೆಂಪಗೆ ಮಾಡಿಕೊಂಡು ರೇಗಿದ್ದ ಈ ಮನೋರಮೆ.

“ಬರಲೇಳಿ. ಮಕ್ಕಳು ಆಟಾ ಆಡಿದಾರೆ ಅಂದುಕೋತಾರೆ !”

ಅವಳಿಗಂತ ಒಂದು ವೋಳ ಎತ್ತರವಾಗಿದ್ದ ಸತೀಶ ತಲೆ ಬಗ್ಗೆ ಸಿದ್ದಂತೆ ಉತ್ತರಕೆಣಪ್ಪೆ.

ಅವನನ್ನು ಆ ನಿಲುವಿನಲ್ಲಿ ಕಂಡಾಗ ಮನೋರಮಳಿಗೆ ಬಹೆಳ ಮೆಚ್ಚಿಗೆ. ಕೋವ ಹಾರಿ ಹೋಗುತ್ತಿತ್ತು, ತಲೆ ತಪ್ಪಿಸಿಕೊಂಡು.

ನಿಜವಾಗಿ ಏನು ಮಾಡಿರಬಹುದು ? ಅಥವಾ ಹೇಳಿದೆ ಹಾಗೇ ಹೊರಗೆ ಹೊರಟು ಹೋದರೋ ?

ಇಲ್ಲಿ ಇಲ್ಲಿ. ಅದೆಂದಿಗೂ ಸಾಧ್ಯವಿಲ್ಲ.

“ಸತೀಶ್ ” ಮನೋರಮೆ ರಾಗವಾಗಿ ಕೂಗಿದಳು. ಇನ್ನು ಅವಳಿಂದ ಸುಮ್ಮನಿರುವುದು ಆಗದಾಯ್ತು.

ಅವಳು ದಿನದಲ್ಲಿ ಎಷ್ಟೋ ಸಲ ಹಾಗೇ ಕರೆಯುವಳು. ಹಾಗೆ ಕರೆದಾಗಲ್ಲಿ ಮಾವಿನಮರದಲ್ಲಿ ಅವಿತ್ತಿದ್ದ ಕೋಗಿಲೆ ಕಳಗೆ ಬಂದು ಕೂತಿದೆಯೇನೋ ಎನಿಸುವುದು ಸತೀಶನಿಗೆ:

“ಗಂಡನನ್ನು ಹೆಸರು ಹಿಡಿದು ಕೂಗಬಾರದು. ನಮ್ಮ ಕಾಲದಲ್ಲಿ ಎಂತಹ ಸಮಯದಲ್ಲಿಂದ ಹೆಸರು ಹೇಳಿರಲಿಲ್ಲ ಹಾಗೆ ಹೇಳಲೇಬೇಕಾಗಿ ಬಂದರೆ ಬಂದ ಶಾಗದದ ನೇಲೆ ಬರಿದು ತೋರಿಸುತ್ತಿದ್ದೆ. ನುಡಿಗೆ ನೂರು ಸಲ ಮಕ್ಕಳನ್ನು ಕರೆಯೋಹಾಗೆ ಕೂಗ್ಗಿಯಲ್ಲೋ”

-ಎಂದು ವೆಕ್ಕು, ಹೇಳಿದರೂ, ಮಗಳ ಕೋಕಿಲ ಕಂರ ಕೇಳಿದಾಗ ಅವರ ತನ್ನ ಒವ್ವೆ ಲೇಕ್ಕಾಚಾರ ಎತ್ತಳೋ ?

ತಾಯಿಯ ಮಾತು ನೆನಪಿಗೆ ಬಂದಾಗ ಮನೋರಮೆ-

“ಡಾರ್ಲಿಂಗ್ ” ಎಂದು ಅಷ್ಟೋ ರಾಗವಾಗಿ ಕರೆದರೂ, ಅವನು ಎಮರಿಗೆ ಕಾಣಿಸದಿದ್ದಂತೆ ಅವನ ಹೆಸರು ತಾನೇ ತಾನಾಗಿ ನಾಲಿಗೆಯ ಮೇಲೆ ನಲಿಯುವುದು.

ಸತೀಶ ಬರಲಿಲ್ಲ. ಅವನಿಗೆ ಆ ಕರೆ ತಲುಪಲಿಲ್ಲನೋನೋ ?

ಮನೋರಮೆ ಎಂದೂ ತಾಳ್ಳಿಗೆ ಹೆಸರಾದವಳಿಲ್ಲ. ಏನೋ ಆಸೆಯಿಂದ ಯಾವುದೋ ನಿರ್ವಹಿಯಿಂದ, ಅಲುಕರಿಸಿಕೊಂಡು ಎವ್ವು ಹೊತ್ತು

ಕಾಯುವೆಡು?

ಮನೋರಮೆ ಸರ್ವರನೇ ಮೆಟ್ಟಿಲುಗಳನ್ನು ಇಳಿದು ಬಂದಳು.

ವೆಂಕಮ್ಮೆ ಕಾಲು ನೀಡಿಕೊಂಡು ಮಂಡಿಗೆ ತೈಲ ಹಚ್ಚಿ ನೀವುತ್ತಿದ್ದರು. ಮನೋರಮನನ್ನು ಬೆಳೆಸಿದ್ದೇ ಶ್ರದ್ಧೆಯಿಂದ ಆಕೆ ತನ್ನ ವಾಯುನೋವನ್ನೂ ಕಾಪಾಡಿಕೊಂಡು ಬಂದಿದ್ದರು.

ಆ ಮಂಡಿಗೆ ಎಷ್ಟು ತೈಲವೋ? ಎಷ್ಟು ಬಿಸಿ ನೀರು ಸುರಿದಿದ್ದರೋ? ಅವರಿಗೇ ಗೊತ್ತು!

“ಎಲ್ಲಮ್ಮೆ ಇವರು?” ಕೋಕಿಲ ಕಂರ ಕೋವಲತೆಯನ್ನು ಕಳೆದುಕೊಂಡು ಕರ್ಕಾಶವಾಗಿತ್ತು.

“ಯಾರು? .. ಸತೀಶನೇ?”

“ಇನ್ನಾರು ..ನನಗೆ ಇರ್ಲಾದು ಒಬ್ಬರೇ....”

ನಾಲಿಗೆ ಕಚ್ಚಿ ಮಾತು ತಡೆದಳು ಮನೋರಮು.

“ಇದೀಗ ಹೊರಗೆ ಹೋದ. ನಿನಗೆ ಹೇಳಲಿಲ್ಲವೇ?”

“ಹೇಳಿದ್ದರೆ ನಿನ್ನ ಯಾಕೆ ಕೇಳುದ್ದೇ” ಕಾಫಿ ಸುಡಿದು ಕಳಗೆ ಬಂದೋರು ಪುನಃ ಬರಲಿಲ್ಲ. ನಾನೂ ಕಾದೂ ಕಾದೂ ”

ವೆಂಕಮ್ಮೆ ಕಣ್ಣ ಅರಳಿಂ ಮಗಳ ಅಲಂಕಾರನನ್ನು ನೋಡಿವರು. ಎಲ್ಲಿಗೋ ಹೋಗುವ ಎಣಿಕೆ ಇತ್ತೀನೋ? ಆದರೆ ಇದೇಕೆ ಸತೀಶ ಅವಳಿಗೆ ಹೇಳಿದೆ ಹೇಳಿದ.

“ಅಮಾತ್ತಾ .. ಬಾಗಿಲು ಹಾಕಿಕೊಳ್ಳಿ” ಎಂದು ಹೇಳಿದ.

“ಹೂಂ.... ಹೇಳಿದೆ ಏನು ಮಾಡ್ತಾರೆ? ನಾನೂ ಜೊತೆಗೆ ಬರ್ತೀ ಎಂದು ಹೆಚರಿಕೊಂಡರೆನೋ?”

“ಎಲಾ ದರೂ ಹೋಗಬೇಕಿತ್ತೆ ಮನೂ?”

-ತಾಯಿ ಅನುಕಂಪದಿಂದಲೇ ಕೇಳಿದರು.

“ಸಿರೆ ಕೊಳ್ಳಬೇಕಿತ್ತು. ಮಾಕರ್ಚೂ ಕಡೆ ಹೋಗೋಣ ಎಂದಿದ್ದರು ಹೊನ್ನೆ.”

“ಬಟ್ಟಿಗೆ ಅದೆಮ್ಮು ದುಡ್ಡ ಹಾಕ್ಕಿಯೇ ಮನೂ? ಎರಡು ಪಟ್ಟಿಗೆ ಹಿಡಿಸದಮ್ಮು ಸಿರೆ ಇಡೆ. ಮತ್ತೆ ಸಿರೆ ಯಾಕೆ? ಅವನೂ ಹಾಗೇ ನಿನ

ಕುಟೀತಕ್ಕೆ ತಾಳ ಹಾಕ್ತಾನೆ”-ಆಕಿಗೆ ಸ್ವಲ್ಪ ಬೇಸರೆ, ಪ್ರೀತಿಯ ಮಗಳಾದರೆ ಏನು? ಯಾವುದಕ್ಕೂ ಮಿತಿ ಇರಬೇಕು.

“ನಮ್ಮ ವಾದುವೆ ಅಗಿ ಇನ್ನತಿಗೆ ಎಡು ವಷ ಆಯ್ದು. ನಿನಗೆ ಗೊತ್ತಿಲ್ಲವೋ?”

“ಗೊತ್ತಿಲ್ಲದೆ ಏನು? ಎಳ್ಳೋಗಿದಾನೆ. ಬರಾನೆ ಬಿಡು.”

ಎಷ್ಟು ಹಗುರವಾಗಿ ಹೇಳುತ್ತಳೆ ಅಮ್ಮ? ತಾನು ಅವರನ್ನು ಎಷ್ಟುಂದು ಪ್ರೀತಿಸುತ್ತೇನೆ ಅನ್ನೊದು ಅವಳಿಗೇನು ಗೊತ್ತು?

“ನಾನು ಅವರನ್ನು ತುಂಬಾ ಪ್ರೀತಿಸ್ತೀನಿ ಅಮ್ಮ. ಅವರು ಸ್ವಲ್ಪ ಉದಾಸಿಸ್ತ ಮೂಡಿದರೂ ಸಹಿಸಲ್ಪಿ.”

ಕಣ್ಣಲ್ಲಿ ನೀರು ತುಂಬಿತು. ನುಳೆ ಹಸಿಯ ನಡುವೆ ಬಿಸಿಲು ತೂರಿ ಬಂದಂತೆ ಒಂದು ಸಣ್ಣ ಆಸೆ ನುಸುಳಿತು.

ನನಗೆ ಏನಾದೂ ಉಡುಗೊರೆ ತರಲು ಹೋಗಿದ್ದಾರು.

ಯೋಚನೆ ಹಿತವಾಗಿತ್ತು. ಕಣ್ಣಿರು ಮರಿಯಾಗಿ ಮತ್ತೆ ನಗು ವ್ಯಾಪಿಸಿತು.

ಮನೋರಮು ಸುಪ್ರೀತಳಾಗಿ ಒಂದು ಶಾದಂಬರಿ ಹಿಡಿನುಕೊಂಡು ಸತೀಶನಿಗೆ ಕಾಯುತ್ತು ಕುಳಿತಳು

“ಮನೂ ಗಂಡನ್ನು ಅದೆಷ್ಟು ಪ್ರೀತಿಸ್ತಳೆ”-ಮಗಳು ಹೇಳಿದ ಮಾತನ್ನೇ ಸೆನೆಯುತ್ತು. ತಾಯಿಯ ಆಂತಃಕರಣ ಹಿಗ್ಗಿತು. ಮಗಳನ್ನು ಮೆಲ್ಲಿಗೆ ರೂಗಿ ಅವಳು ಓದಿಸಲ್ಪಿ ಮುಳುಗಿ ಉತ್ತರ ಕೊಡದಿದ್ದಾಗ ಆಕೆ ಮತ್ತೆ ಮಂಡಿಯ ಕಡೆ ಗಮನ ಹರಿಸಿದರು.

* * *

“ಕಾಲುನೋವೆ ಹೇಗಿವೆ ಅಜ್ಞಿ?”

ಒಳಗೆ ಬರುತ್ತುಲೇ ಕಲ್ಪಾಣಿ ವಿಚಾರಿಸಿದಳು

“ಈ. ನೀನೂ? ಬಾಮ್ಮ ಕಾಲು ನೋವನ್ನು ಏನು ಕೇಲ್ತಿ?”

ಸಾನು ಇರೋವರೆಗೂ ಅದೂ ಇರ್ತೆ”

ಇವರ ಮನೆಯ ಹಿಂಭಾಗದಲ್ಲಿದ್ದ ಒಂದು ಸಣ್ಣ ಕೋಣೆಯಲ್ಲಿ

ಕಲ್ಯಾಣಿ ಅವಳ ಗಂಡ ಸಂಸಾರ ಹೊಡಿನ್ನರು. ಒಂದು ಸಲ ಏನೋ ಖಾಯಿಲೆ ಆಗಿ ಮಾರುತಿಯ ಒಂದು ಕಾಲು ಎಳೆಮಕೊಂಡಿತ್ತು. ಅಂದಿನಿಂದ ಸಂಸಾರ ತೂಗಿಸುವ ಹೋಟಿ ಕಲ್ಯಾಣ ಯದೆ.

“ಏನು ಮಾಡಿದ್ದ ನಿನ್ನ ಮಾರುತಿರಾಯಿ ?”

“ಮಾಡೋದೇನು ಹೋಗೆಸೋಪ್ಪು ಅಗೀತಾ ಕೂತಿದ್ದರು. ಆ ಕ್ಯಾಗೆ ಏನಾದರೂ ಕೆಲಸ ಚೇಕಲ್ಲ ? ಇಲ್ಲ ನಶ್ಯ ತೀಡೋದು”

ಕಲ್ಯಾಣಿ ನಗುತ್ತುಲೇ ಆ ಮಾತು ಹೇಳಿದಳು. ಮಕ್ಕಳು ಕೆಟ್ಟಿ ಚೇಷ್ಟೆ ಮಾಡಿದಾಗ ಕೋಪ ಬಂದರೂ ಆ ಚೇಷ್ಟೆಯಲ್ಲಿ ಸಂತೋಷವನ್ನು ಅನುಭವ ಸುವ ತಾಯಿಯ ನುಡಿಯಂತಿತ್ತು.

“ಕಲ್ಯಾಣಿ ಹೇಗೂ ಸಿಂತಿದ್ದಿ ಒಂದು ಕೆಲ್ಲ ಮಾಡ್ತಿಯ ?”

“ಹೇಳಿ, ಅದಕ್ಕೆನು”

“ಆ ಹತ್ತಿ ಬುಟ್ಟಿ ಕೊಡು. ಮಾತಾಡತ್ತ ಒಂದಿಪ್ಪು ಹೂಬತ್ತಿ ಹೊಸಿತ್ತಿನಿ. ಹಾಗೇ ಒಂದು ಪೂತ್ತೀಲಿ ನೀರು ತಾ. ಕ್ಯಾ ಜಿಡ್ಡಾಗಿದೆ.”

“ಮನೋರಮಾ ಎಲ್ಲಿ ?”

“ಏನೋ ಓದ್ದಾ ಕೂತಿದಾಳಿ. ಹೊತ್ತು ಕಳೀಬೇಕಲ್ಲ !”

ಕಲ್ಯಾಣಿ ಮನೋರಮು ಸುಮಾರು ಒಂದೇ ವಯಸ್ಸಿನವರು. ಮನೋರಮಳಿಗೆ ತಾನು ದೊಡ್ಡ ಮನುಷ್ಯ ಶೆಂಬ ಹೆನ್ನೆ ಇರಲಿಲ್ಲ. ಕಲ್ಯಾಣಿ ಎದುರಿಗೆ ಸಿಕ್ಕಾಗಲೆಲ್ಲ ಬಾಯಿತುಂಬಾ ಮಾತಾಡಿಸುವನಳು.

ಮನೋರಮ ಹೂವು ಕೊಯ್ಯಲೆಂದು ಬಂದಾಗ ನಲ್ಲಿಯ ಹತ್ತಿರ ಕೆಲಸ ಮಲ್ಲಿಗೆ, ಜಾಜಿ ಬಳ್ಳಗಳನ್ನು ಅದಕ್ಕೆ ಹಬ್ಬಿಸಿದ್ದರು. ಅದರ ಮಗ್ಗಲಿಗೇ ಕನ ಕಾಂಬರದ ಗಿಡಗಳು.

ಮನೋರಮ ಹೂವು ಕೊಯ್ಯಲೆಂದು ಬಂದಾಗ ನಲ್ಲಿಯ ಹತ್ತಿರ ಕೆಲಸ ಮಾಡುವ ಕಲ್ಯಾಣಿ ಸಿಕ್ಕಾವಳು

ಇಬ್ಬರೂ ಎಷ್ಟೋ ಹೊತ್ತು ಮಾತಿನಲ್ಲಿ ಕಳೆಯವರು.

ಒಂದು ದಿನ ಹೀಗೆ ಹೂವು ಬಿಡಿಸುತ್ತಿದ್ದಾಗ ಕಲ್ಯಾಣಿಯ ಮನೆಯಿಂದ ಕಾಗಾಟ, ರಪರಪ ಹೊಡಿದ ಸದ್ಗು ಕೇಳಿಸಿತು. ಮನೋರಮ ಬೆಳ್ಳಿದಳು

ಕಲ್ಯಾಣಿ ಓಡುತ್ತ ಹೊರಗೆ ಬಂದಳು. ವಾರುತಿ ಸೌದೆ ತುಂಡು ಹಿಡಿದುಕೊಂಡು ಅವಳನ್ನು ಹೊಡಿಯಲು ಅಟ್ಟಿಸಿಕೊಂಡು ಬರುತ್ತಿದ್ದು. ಕ್ಯೇಲಿ ಹೊಡಿಮು ಸಾಕಾಗಿ ಸೌದೆ ತುಂಡನ್ನು ತಂದಂತಿತ್ತು.

ಕೆದರಿದ ಕೂಡಲು, ಸಡಿಲವಾಗುತ್ತಿದ್ದ ಪಂಚೆ, ಮುಖಿದ ಮೇಲೆ ಕೋಪದ ಹುಜ್ಜು ಕಳೆ. ಓಡುತ್ತ ಬಂದವನು ಮನೋರಮೆಯನ್ನು ನೋಡಿ ಸೌದಿಯನ್ನು ಒಂದು ಪಕ್ಕಾಕ್ಕೆ ಎಸೆದು-

“ಕತ್ತೀ ಮುಂದೆ ಮತ್ತೀ ಮನೆಗೆ ಬಾ ಮಾಡ್ತೀನಿ”

ಎಂದು ಜೋರಾಗಿ ಕಿರುಚಿದ.

ಬಾಗಿಲನ್ನು ಧಡಾರನೆ ಹುಜ್ಜು ಆಗುಣಿ ಹಾಕಿದ.

ಕಲ್ಯಾಣಿ ನಡುಗುತ್ತಿದ್ದಳು ವಾರುತಿಯ ನಾಲ್ಕು ಬೆರಳ್ಗೆಳೂ ಅವಳ ಕೆನ್ನೆಯ ಮೇಲೆ ಅಚ್ಚು ಒತ್ತಿದ್ದುವೆ

“ಕಲ್ಯಾಣಿ ..ಏನಾಯ್ತು? ವಾರುತಿಗೆ ಸಮುದ್ರ ದಾಟಿದ ಆವೇಶ ಬಂದಿದೆಯಲ್ಲ”

-ಎಂದು ಅವಳ ಕ್ಯಾಹಿಡಿಮು ಸಂತ್ಯೇಸಿದಳು, ಮನೋರಮು.

ಕಲ್ಯಾಣಿ ಕಣ್ಣೀರು ಪರಿಸಿದಳು. ಅವಳಿಗೆ ಈ ಹೊಡಿತ ಬೃಗಳು ಹೊಸದಲ್ಲ. ದಿನಾ ಇದ್ದದ್ದು. ಆದೆ ಮನೋರಮಾ ಎದುರಿಗೆ ಈ ಪ್ರಸಂಗ ನಡೆದಾಗ ನಾಚಿಕೆಯಿಂದ ತಲೆ ತಗ್ಗಿಸುವಂತಾಗಿತ್ತು.

“ನಾನು ಸಾಯಬೇಕು ಮನೋರಮು. ಆಗೇ ನನಗೆ ಮುಕ್ಕೆ”

ಕಲ್ಯಾಣಿ ಆಳುವಿನ ನಡುವೆ ಬಿಕ್ಕಿದಳು.

ಮನೋರಮು ಅವಳನ್ನು ಹತ್ತಿರದ ಚಪ್ಪರದ ಬಳಿಗೆ ಕರೆದೊಯ್ದು, ತಾನೂ ಹತ್ತಿರ ಕುಲಿತು ಎಷ್ಟೋ ಸ್ವಾಂಶನದ ವಾತು ವೇಳಿದಳು.

ಕಲ್ಯಾಣಿಗಿಂತ ಹೆಚ್ಚುಗಿ ಅವಳೀ ನಡುಗುವಂತಿತ್ತು

ಅಬ್ಬಿ .ಆ ಪರುವತ್ತನೆ, ಅವಾಚ್ಯ ಬೃಗಳು ಒಬ್ಬ ಗಂಡಸು ತನ್ನ ಹೆಂಡತಿಗೆ ಹೀಗೆ ಅನ್ನಬಹುವೆಂದು ಅವಳಿಂದ ಯೋಚಿಸಲೂ ಆಗಮು.

ಬರಿಯ ಚಿನ್ನು, ರನ್ನು, ಡಾರ್ಲಿಂಗ್ ಇವುಗಳಲ್ಲೇ ಅವಳ ಪ್ರಪಂಚ ನಡೆದಿತ್ತು. ಹೆಂಡತಿನೆ ಹೊಡಿಯೋದು? ಅದರಲ್ಲಿಂದ ತನ್ನನ್ನು ಕೂರಿಸಿ, ಹೊರಗೆ ದುಡಿದು ತಂದುಹಾಕಿ ಮಕ್ಕಳನ್ನು ಸಾಕುವಂತೆ ಸಾಕುತ್ತಿರುವ ಹೆಂಡತಿನೆ?

ಭೀ.. ಭೀ ಮನೋರವನುಳಗೆ ತಲೆ ತಿರುಗಿತು. ಅವಳ ಆತಂಕ ನೋಡಿ ಕಲ್ಪಾಣಿಯೇ ಧೈಯರು ಹೇಳಿದಳು

“ಈ ನೋಟ ಮರೆತು ಬಿಡಿ. ನಿನ್ನ, ಕಣ್ಣಿಗೆ ಬೀಳಬಾರದಿತ್ತು. ಅಮೃತಿನಿಗೂ ಹೇಳ್ಣಿದಿ. ಏನೋ ಬ್ರಹ್ಮಾಂತ ಒಂದು ದಾನ ದಸ್ತಿಕೆ ಕೊಡ್ದಾರೆ. ಅವರ ಮನಸ್ಸು ದೋಸಿದರೆ ಆದ್ದೂ ನಿಂತು ಹೋಗುತ್ತೇ.”

“ವರೀಯೋದೇ..? ಎಂದಿಗೂ ಸಾಧ್ಯವಿಲ್ಲ. ಈ ವಶಾನ ನೀನಾಗುವ ಹೊತ್ತಿಗೆ ಸಾಕ್ಷಾ ಇದಿ...”

“ಸಾಕ್ಷಿ ಏನು ಮಾಡಿಲ್ಲ? ಅವನು ನನ್ನ ಗಂಡ”

“ಅದೇನೋ..ನಿನ್ನ ಮಾತೇ ಅರ್ಥವಾಗಿಲ್ಲ ಹಾಳಾಗಿ ಹೋಗಿ. ಈಗ ನನ್ನ ಜೊತೆ ಒಂದು ಹಾಯಾಗಿ ನಮ್ಮನೇಲಿ ಮಲಗಬಿಡು ಅವನು ಒಂದು ‘ತಪ್ಯಾಯ್ತ’ ಎಂದು ಕ್ರಮೆ ಕೇಳಬವರಿಗೆ ಹೋಗೇಬೇಡು. ನನ್ನ ಹೇತು ಸ್ವಲ್ಪ ಬಿಗಿಯಾಗಿದೋದನ್ನು ಕಲಿ.”

ಅಲ್ಲಿಗೆ ಈ ಮಾತು ಮುಗಿದಿತ್ತು. ಕಲ್ಪಾಣಿ ಕಲಿತಳೋಬಿಟ್ಟಿಳೋ? ಮಾರುತಿಯ ನಡತೆಯಲ್ಲಿ ಸ್ವಲ್ಪವೂ ಬದಲಾವಣೆ ಆಗಲಿಲ್ಲ. ಮನೇಯಲ್ಲಿ ದಿನಾ ರಗಳೆ ರಂಪ ಇದ್ದದ್ದೆ.

ಮನೋರವ ಹೇಳಿದಿನ್ನರೂ ವೆಕರ್ಮನಿಗೆ ಎಲ್ಲ ಗೊತ್ತು

ಆಕೆಗೇನು ಕಣ್ಣಿ, ಕೆವಿ ಇಲ್ಲನೇ?

ಅದರೂ ಪ್ರಪಂಚವನ್ನು ಕಂಡಿನ್ನು ಇವರು ಮನೋರವನು ಚೇಸರ ಪಡಲಿಲ್ಲ.

ಕಲ್ಪಾಣಿ ಬಂದಾಗ ಏನಾವರೂ ತಿಂಡಿ ಇದ್ದರೆ ಕೊಡುವರು. ಒಗ್ಗರಣಿಗೆ ಸಾಸುವೆ ಇಲ್ಲದಾಗ, ಮತ್ತೀನಾದರೂ ಸಣ್ಣ ಪ್ರಟ್ಟ ಸಾಮಾನು ಬೇಕಾದರೆ ಕೊಡುವುದಲ್ಲದೆ

“ಏನಾದ್ದೂ ಬೇಕಾರೆ ಬಾನ್ನು; ಸಂಕೋಚ ಪಟ್ಟುಬೇಡ ಆ ಎಡವಟ್ಟು ಗಂಡನ್ನು ಕಟ್ಟಿಕೊಂಡು ನೀನಾಗುವ ಹೊತ್ತಿಗೆ ಏಗ್ಗಿದ್ದಿ. ಪಾವ.. ಪಾವ..”

-ಎನ್ನುವರು.

ವೆಕರ್ಮನಿಗೆ ಹೊಬತ್ತಿ ಹೊಸಿಯಲು ಆರಂಭಿಸಿದಾಗ ಕಲ್ಪಾಣಿಯೂ

ಜೊತೆಗೆ ಕ್ಯೇಹಾಕಿದಳು. ಮಾತು ನಡೆದಿದ್ದೀಂತೆ ಹತ್ತಿಯ ರಾತೆ ಶರಗಿತು.

ಉಟ್ಟಿದ್ದು ಮನೋರಮೆ ಕೊಟ್ಟಿ ಸುನಾರಾಗಿ ಹಳೆಯದಾಗಿದ್ದ ಸೀರೆ ಚಪ್ಪರದ ಕೆಳಗೆ ಉದುರಿದ್ದ ಹೊಸ್ತಗಳನ್ನು ಅರಿಸಿ ಕಟ್ಟಿದ್ದ ದಂಡ ಮಾಡಿ ಯಲ್ಲಿ ಒಪ್ಪವಾಗಿ ಕುಳಿತ್ತೆತ್ತು.

ಬಾಯಿ ತುಂಬ ಅವನದೇ ಮಾತು. ಕೆಟ್ಟಿದರಲ್ಲಿ ಒಳಿತನ್ನು ಹುಡುಕುವ ಚವಲ, ಕಲ್ಯಾಣಿಗೆ.

“ಅವರು ನಿಜವಾಗಿ ಕೆಟ್ಟಿವರಲ್ಲ. ಕಾಲು ಹೀಗಾದ ಮೇಲೆ ಕೊವ ಹೆಚ್ಚಾಗಿದೆ. ಯಾರ ಮೇಲೆ ತೋರಿಸಬೇಕು ಹೇಳಿ?”

ವೇಕಮ್ಮೆ ಅವನನ್ನು ಏನೋಂ ಹೇಳಿದಾಗ ಕಲ್ಯಾಣ ಹೇಳಿದ ಸಮಾಧಾನ ಅದು

“ಹೋಗ್ಗಿ ಬಿಡು ನಿನ್ನ ಗಂಡನ್ನಾಂದರೆ ನಿನ್ನ ಮುಖ ಚಿಕ್ಕದಾಗುತ್ತೆ. ಹೇಗೋ ಜೆನ್ನಾಗಿರಿ. ಅದ್ದೆ ನಿನ್ನ ಹೊಡೆದು ಬಡಿದು ವಾಡೋದನ್ನು ಬಿಟ್ಟು ಸರಿ. ಅವು ಸಾಕು.”

ವೆಂಕಮ್ಮೆ ಕುಂಟುತ್ತು ಒಳಗೆ ಹೋದವರು, ಬಂದು ತಟ್ಟಿಯಲ್ಲಿ ನಾಲ್ಕು ಕೊಡುಬಳಿ ಇಟ್ಟಿ ಕಲ್ಯಾಣಿಗೆ ಕೂಟ್ಟಿನು.

“ಅಜ್ಞಿ... ನನಗೆ ಹೇಳಿದ್ದರೆ ನಾನೇ ಒಳಗಿನಿಂದ ತ್ರೈದ್ದೆ. ಸುಮ್ಮನೆ ಒದ್ದಾಡೆನ್ನಂದು ನೀನೇ ಎದ್ದಿರಲ್ಲ

ಬಂದು ಚೂರು ಕೊಡುಬಳಿ ಮುರಿದು ಬಾಯಿಗೆ ಹಾಕಿಕೊಂಡು ಉಳಿದುದನ್ನು ಅಲ್ಲೇ ಬಿಡ್ಡಿಸ್ತ್ವ ಶಾಗವದಲ್ಲಿ ಸುತ್ತಿಕೊಂಡು ಎದ್ದು ನಿಂತಳು ಕಲ್ಯಾಣಿ.

“ತುಂಬಾ ಜೆನ್ನಾಗಿದೆ. ಬಾಯಿಗೆ ಹಾಕಿಕೊಡರೆ ಶರಗಿಮೋಗುತ್ತೆ. ಕೊಡುಬಳಿ ನೀವು ಮಾಡೋ ಹಾಗೆ ಯಾರೂ ಮಾಡಲ್ಲ”-

ಬಾಯಿತುಂಬ ಬಂತು ಹೊಗಳಿಕೆ.

“ಕೊಟ್ಟಿಮೋದೆ ಸ್ವಲ್ಪಿ. ಅದನ್ನು ಇಲ್ಲೇ ತಿನ್ನು. ಮನೆಗೆ ಹೋದರೆ ನಿಂಗೇನು ಉಳಿಯುತ್ತೆ”

“ಇಲ್ಲ ಅಜ್ಞಿ, ಇಬ್ಬರಿಗೂ ಆಗುತ್ತೆ ಅವರಿಗೆ ಕೊಡುಬಳಿ ಅಂತರೆ ತುಂಬ ಇವ್ವು”

ಕುಂಕುನು ಇಟ್ಟಿಕೊಂಡು ಕೆಲ್ಲಾಗೆ ಹೊರಟು ಹೋದಳು.

ಈ ಹುಡುಗಿಗೆ ಆ ಗಂಡನ ಮೇಲೆ ಎನ್ನು ಸ್ವಿತಿ ಎಂದುಕೊಂಡರು ವೆಂಕನ್ನು. ಅವನ ಯಾವ ತಪ್ಪು ಆದರಲ್ಲಿ ಕೊಟ್ಟಿಹೋದರೆ ಆಶ್ಚರ್ಯವಿಲ್ಲ... ಎನಿಸಿತು.

ಕಾದಂಬರಿ ಮುಗಿಸಿ ಮನೋರಮು ಒಳಗೆ ಬಂದಳು.

“ಯಾರು ನಾತಾಡಿದ್ದದ್ದು ? ಕೆಲ್ಲಾಗೆ ಬಂದಿದ್ದ ಲೇ ?”

- ಎಂದು ಕೇಳಿದಳು.

“ಹೊಂ...”

ಏನೋ ಯೋಚಿಸುತ್ತಿದ್ದ ವೆಂಕನ್ನು ಚುಟ್ಟಿಕಾಗಿ ಉತ್ತರ ಕೊಟ್ಟಿರು. ಅದೇ ವೇಳೆಗೆ ಕರೆಗಂಟಿ ಬಾರಿಸಿತು.

ಮನೋರಮು ಹಾರಿಕೊಗಿ ಬಾಗಿಲು ತೆಗೆದಳು. ಸತೀಶ ಬರಗ್ಗೆಲಿ ನಿಂತಿದ್ದ. ಅವನು ಉಡುಗೂರೆ ತಂದಿರಲಿಲ್ಲ. ಅವನಿಗೆ ತಮ್ಮ ಮಂದುನೆಯ ದಿನ ನೆನಪಿನಿಂದ ಜಾರಿಹೋಗಿತ್ತು.

ನೆನಪು ಜಾರಿದ್ದರೂ ಮುಖದಲ್ಲಿನ ನಗೆ ಸ್ವಿರವಾಗಿತ್ತು.

“ನನಗಾಗಿ ಕಾಯಿತ್ತಿದ್ದೆಯ ಚಿನ್ನ ? ಎಲೊಲ್ಲಿ ಅವಸರಗಲ್ಲಿ ನಿಂತಿದ್ದ ಹಾಗೇ ಹೊರಟುಬಿಟ್ಟೇ.”

ಸತೀಶ ಹತ್ತಿರ ಬುದ್ದ. ಮಂಡದಿ ಹೋಹಕವಾಗಿ ಕಂಡಳು. ಅವಳು ಹೊರಗೆ ಹೊಗಲು ತಯಾರಾಗಿ ಕಾಯುತ್ತಿದ್ದ ಲೆಂಡು ಅವನಿಗೆ ತೊರಲೇ ಇಲ್ಲ.

ಸರ್ನೆ ಎರಡು ಹೆಚ್ಚೆ ಹಿಂದಕ್ಕೆ ಕಾರಿದ ಮನೋರಮು ತಾಯಿಯ ದಟ್ಟಿರ ಬಂದು-

“ಅಮ್ಮೆ . ನಿನ್ನ ಅಳಿಯ ಬಂದಿದಾರೆ. ಅವರಿಗೆ ಏನು ಬೇಕೋ ಬಡಿಸು. ನನಗೆ ತಲೆನೋಯಿತ್ತುದೆ. ಮಲಕ್ಕೋತೇನೇ”

- ಎಂದು ಮನೋರಮು ಮಹಡಿಯತ್ತು ನಡೆದಳು.

ರತ್ನ ವಿಲಾಸ

ಒಂದು ದಿನ ಸಗಳಿಂದ ಖಾಲಿ ಇವೆ ಆ ಸಣ್ಣ ಮನೆಯಲ್ಲಿ ಜನರ ಓಡಾಟ ವನ್ನು ನೋಡಿ, ಬೀದಿಯಲ್ಲಿ ಓಡಾಡುತ್ತಿದ್ದವರು ಕೂತೂಹಲದಿಂದ ಒಂದು ಕ್ಷೇತ್ರ ನಿಂತುಕೊಂಡು ನೋಡಿ ಮುಂದೆ ಹೋಗುತ್ತಿದ್ದರು. ಮನೆಯ ಮಾಲೀಕ ಜನಾರ್ಥನಯ್ಯ ತಾನೇ ಎದುರಿಗೆ ನಿಂತುಕೊಂಡು, ಅಳುಗಳಿಂದ ಮನೆಯನ್ನು ಚೊಕ್ಕೆ ಟಿಪ್ಪಾಡಿಸುತ್ತಿದ್ದು. ಜೊತೆಗೆ ಸಣ್ಣ, ಬಣ್ಣ, ರಿಪೇರಿ ಕೆಲಸಗಳೂ ಆಗುತ್ತಿದ್ದವು.

ಏಳೆಂಟು ತಿಂಗಳುಗಳಿಂದ ಖಾಲಿಬಂದ್ದ ಭಾಡಿಗೆಗೆ ನೋನ್ನೆ ಬಿಡ್ಡಿದ್ದ ರಿಂದ, ಜನಾರ್ಥನಯ್ಯ ಕುಗ್ಗಿಹೋಗಿದ್ದು. ಅದಕ್ಕೆ ಶಾರಣನಾಗಿದ್ದು, ಆ ಮನೆಯಲ್ಲೇ ಸತ್ತಿದ್ದ ಮುದುಕನನ್ನೂ ಶಪಿಸುತ್ತಿದ್ದು.

ಅವನ ಕೋಪಕ್ಕೆ ಕಾರಣವಿಶ್ಲೇಷಣೆ

ಮುದುಕ ಹೋದ ಪೇಠೆ ಯಾರೂ ಆ ಮನೆಗೆ ಭಾಡಿಗೆಗೆ ಬುದಿರಲಿಲ್ಲ ಹೊರಗಿನವರು ಒಬ್ಬಿಬ್ಬರು ಬಂದು ಕೇಳಿ ಹೋದವರು ಪುನಃ ಮುಖ ತೋರಿಸದೆ ಹೊರಟುಹೋಗಿ ಬೇರೇ ಮನ ವಿಚಾರಿಸುತ್ತಿದ್ದರು ಬಂದವರಿಗೆ ಯಾರಾದರೂ ಮುದುಕನ ಸಾವಿನ ವಿಚಾರ ತೀಳಿಸಿ ಹೆದರಿಸುತ್ತಿದ್ದರು.

ಪರಿಸ್ಥಿತಿ ಹೀಗಿರುವಾಗ ಯಾರೋ ದೂರದ ಉಂಟಾಗಿ ಬಂದು ಆ ಮನೆಯನ್ನು ಕೇಳಿದಾಗ ಜನಾರ್ಥನಯ್ಯನಿಗೆ ಸಂತೋಷವಾಗಿತ್ತು. ಅಲ್ಲದೆ ಬಂದವರು ಚೌಕಾಶಿ ಮಾಡದೆ ಬಂದೇ ಮಾತಿನಲ್ಲಿ ಅವನು ಕೇಳಿದ ಭಾಡಿಗೆ ಒಸ್ಪಿದ್ದಿಂದ, ಅವನು ಉತ್ತಮ ಹದಿಂದ ಸ್ವಲ್ಪ ಧಾರಳವಾಗಿಯೇ ದುಡ್ಡ ಖಚಿತವಾಡಿ ರಿಪೇರಿ ಮಾಡಿಸುತ್ತಿದ್ದು.

ಬರುವವರು ಯಾರೆಂದು ಒಬ್ಬಿರುತ್ತಾರೆ ಗೊತ್ತಿಲ್ಲ. ಚಾಡಿ ಹೇಳಿ ಓಡಿಸಲು ತಯಾರಾಗಿದ್ದ ನೆರಿಹೋರೆಯವರಿಗೆ ಸ್ವಲ್ಪ ನಿರಾಶೆಯೇ ಆಯ್ದು.

ಕೆಲಸವೆಲ್ಲ ಮುಗಿದ ಮೇಲೆ ಬಂದು ದಿನ ಗಾಡಿಯಲ್ಲಿ ಸ್ವಲ್ಪ ಸಾಮಾನು ಕಾಕಿಂಣಂಡು ಅವರು ಬಂದರು.

ಹೆಚ್ಚು ಜನನೇನೂ ಇಲ್ಲ. ತಂದೆ ಮತ್ತು ಮಗಳು, ಇಬ್ಬರೇ.

ಬಂದವರನ್ನು ನೋಡಲು ಆಸಕ್ತಿಯಿಂದ ಸುಳಿದಾಡುತ್ತಿದ್ದ ಜನ ಬಂದವರ ತೀರಾ ಸಾಧಾರಣವಾದ ಉಡುವನ್ನೂ, ಅವರು ತಂದಿದ್ದ ಹರಕು ಮುರುಕು ಸಾಮಾನುಗಳನ್ನೂ ನೋಡಿ, ಬೇಸರದಿಂದ “ಇಷ್ಟೇನೇ?” ಎಂದು ಕೊಂಡು ತಮ್ಮ ದಾರಿ ಹಿಡಿದರು.

ಎಂದು ಮೂರು ದಿನಗಳಲ್ಲಿ ವಾಸಯಲ್ಲೇ ಒಂದು ಸಣ್ಣ ಅಂಗಡಿ ಪುರುಖಾರ್ಥಿ. ಹೆಪ್ಪರನೇಂಟೆಂದ ಸೂಜಿದಾರದವರಿಗೆ ಎಲ್ಲ ಸಾಮಾನುಗಳೂ ಇಡ್ಡುವು ನೇರೆಯಲ್ಲಿ ಸಮೀಕ್ಷಾನದಲ್ಲಿ ಸಾಮಾನುಗಳು ಸಿಗ್ರಾವೆನೆಂದಾಗ ಮೇಲೆ ‘ಇಷ್ಟೇನೇ’ ಎಂದು ಇಂಡು ರೂಗಿಡ್ಡ ಜನ ಕೂಡ ಅಲ್ಲಿಗೆ ಬರುವಂತಾಯ್ತು.

ವ್ಯಾಪಾರಕ್ಕೆ ಒಮ್ಮೆ ಕೆಲವರು ಬಂದರೆ, ಕುಲೀತು ಹರಬೀ ಕೈಚ್ಚುಲ. ಹಲವರು ಬರುತ್ತಿದ್ದರು. ಯಾವ ಉದ್ದೇಶಗೂ ಇಲ್ಲದೆ ಹಿರಿಯರ. ಮಾಡಿಟ್ಟು ಆಸ್ತಿಯನ್ನು ಕೂತು ಉಣಿತ್ತಿದ್ದ ಗುಂಡಯ್ಯನಂತಹ ದಿನರ ಹೆಚ್ಚು ಭಾಗವನ್ನು ಇವರ ಅಂಗಡಿಯಲ್ಲೇ ಕಳೆಯುತ್ತಿದ್ದ. ಅವನಿಂದ ರಾಮಚಂದ್ರಯ್ಯನಿಗೆ ಉರಿನವರ ಪರಿಚಯವಾದುದರ ಜೊತೆಗೆ ಗಿರಾರೆಗಳು ಇಲ್ಲದಿದ್ದಾಗ ಮಾತ್ರಾದಲು ಜೊತೆ ಸಿಕ್ಕಂತಾಗಿತ್ತು ಅಲ್ಲಿರ ವ್ಯಾಪಾರದಲ್ಲಿ ಆವರಿಗೆ ಗುಂಡಯ್ಯನಿಂದ ಆದ ಸಹಾಯ ಅಷ್ಟಿಪ್ಪಲ್ಲ.

ಸಿಗರೀಟ್ ಕೊಳ್ಳಲೆಂದು ಆವರ ಅಂಗಡಿಗೆ ಮೊದಲು ಸಲ ಬಂಬ ಗುಂಡಯ್ಯ ಸ್ವಲ್ಪ ಮೊತ್ತಿನಲ್ಲೇ ರಾಮಚಂದ್ರಯ್ಯ ವ್ಯಾಪಾರಕ್ಕೆ ಹೊಸಿ ರೆಂದು ತಿಳಿದುಕೊಂಡ ಬಂದಾಟೆ ಸಾಣ್ಯವನ್ನು ಹಿಡಿದುಕೊಂಡ ಸಕ್ಕರೆ ಕೇಳಲು ಬಂದ ಹುಡುಗಿಗೆ, ಸ್ವಲ್ಪವೂ ಹಿಂದು ಮುಂದು ನೋಡೆ ಅಧ್ಯಾಪಾವಿನವ್ಯೂ ಸಕ್ಕರೆ ಹಾಟ್ಟಾಗ, ಗುಂಡಯ್ಯ ಆಶ್ಚರ್ಯದಿಂಚಿ ಹುಗಿಗೆ ಬೆರಳು ಹಚ್ಚಿಕೊಂಡ. ಆ ಹುಡುಗಿ ಜೊಗುವವರಿಗೆ ಸುಮ್ಮನೀಡ್ದು,

“ಸ್ವಾಮಿ ತಮ್ಮಾರು ಯಾವುದು? ಎಲ್ಲಿಂದ ದಯವಾಡಿಸಿದೀರಿ?

ಎಂದು ಕೇಳಿದ.

“ಭೀಮಾವರನ ಹತ್ತಿರ ಇದ್ದೆವು”

ಎಂದರು ರಾಮಚಂದ್ರಯ್ಯ.

ಸಿಗರೆಟ್‌ ಕೊಳ್ಳಲು ಬಂದವನಿಗೆ ಸಮ್ಮ ಪರಿಚಯವೇಕೆ ಎನಿಸಿದರೂ, ಮೊದಲಿನನೇ ಉರಿಸನರ ಬಳಿ ಒರಟಾಗಿ ಮಾತಾಡಿದರೆ ತಮ್ಮ ವ್ಯಾವರಕ್ಕೆ ಹಾನಿ ಎಂದುಕೊಂಡು ನಗುತ್ತಲೇ ಉತ್ತರಕೊಟ್ಟಿರು

ಆವರ ನಗು ಗುಂಡಯ್ಯನಿಗೆ ಆಹ್ವಾನಕೊಟ್ಟುಂತಾಯ್ತು ಅನು ಸಿಗರೆಟ್ ಪಚ್ಚಿಕೊಂಡು ಸೇದುತ್ತ ಆರಾಮವಾಗಿ ಅಲ್ಲೇ ಮಾತಿಗೆ ಕುಳಿತ

“ಇಷ್ಟುದೂರ ಬಂದಿರಲ್ಲ”

“ಮನೋಪ್ಪ ಮನೆಯಾಕೆ ಜೊದೆಮೋಲೆ ಅಲ್ಲಿನ ಜೀವನವೇ ಜೀಸರ ವಾಯ್ತು. ಇದ್ದ ಕಲಸವನ್ನಾ ಬಿಟ್ಟು ಬಂದ್ದಿಟ್ಟು ಹುಡುಗಿಗೆ ತಾಯಿ ಯಂತೂ ಇಲ್ಲ, ಅಚ್ಚಿಯ ಮನೆಯವರಾದರೂ ಹತ್ತಿರ ಇರಲಿ ಎನಿಸಿತು. ಅವರೆಲ್ಲ ಈ ರಡಿಯವರೆ”

“ಅಲ್ಲಿ ಸಕ್ಕರೆ ಕಾಶ್ಯಾಫನೆ ಇಟ್ಟಿದ್ದಿರೇನು ?”

“ಇಲ್ಲಿರಲ್ಲ ! ಹಾಗೇಕೆ ಕೇಳುತ್ತಿರಿ ?”

“ಒಂದಾಣಿಗೆ ಅಧರವಾವು ಸಕ್ಕರೆ ಕೊಟ್ಟಿರಲ್ಲ ? ಅದಕ್ಕೆ ಕೇಳ್ಣಿ”

ರಾಮಚಂದ್ರಯ್ಯ ಸ್ವಲ್ಪ ಹೆಚ್ಚಾದರು, ತಾನು ಮಾಡಿದ ವಾಪಾರ ಸರಿಯಾಗಲಿಲ್ಲ ಎನಿಸಿತು ನಗುವಿನಲ್ಲಿ ತಪ್ಪನ್ನು ಮರೆಸಿತ್ತು,

“ನೋಡಿ, ಅಂಗಡಿ ಅರಂಭಿಸಿದಾಗ ನ್ಯಾಯವಾಗಿ ಉರಿವರನ್ನು ಕರೆದು ಸಿಹಿ ಹಂಚಬೇಕು ದೇವರು ನನಗೆ ಅಷ್ಟು ಅನುಕೂಲ ಕೊಟ್ಟಿಲ್ಲ ಅದರಿಂದ ಮೊದಲಿನ ಹೊಣ್ಣ ಮಗು ಸಕ್ಕರೆ ಕೊಳ್ಳಲು ಬಂದಾಗ ಸ್ವಲ್ಪ ಹೆಚ್ಚಾಗಿ ಕೊಟ್ಟಿ ಅಷ್ಟೇ”

“ನೀವು ಅಲ್ಲೂ ಅಂಗಡಿ ಇಟ್ಟಿದ್ದಿರ ?”

“ಇಲ್ಲ. ಯಾರ ಬಳಿಯೋ ಕೆಲಸಕ್ಕಿದ್ದೆ. ಈಗ ಪುನಃ ಇನ್ನೊಬ್ಬರ ದ್ವೀಕಿಂಗೆ ಕೆಲಸ ಮಾಡುವ ವಿನಿಸ್ತಿಲ್ಲ. ಅನಕ್ಕೇ ಕೂತಕಡೆ ನಾಲ್ಕು ಕಾಮ ಸಂಪಾದಿಸಲು ಇಚ್ಚೆ ಸರಿಯೆಂದು ಅಂಗಡಿ ಹಾಕುವ ಯೋಚನೆ ಮಾಡಿನ್ನು.”

ನಾನು ಕೆಲಸಕ್ಕೆಂದು ಹೊರಗೆ ಹೋದರೆ ಮನೆಯಲ್ಲಿ ಹುಡುಗಿ ಒಬ್ಬಳೇ
ಆಗ್ನಾಳೇ”

“ಇವ್ವು ಜಾಗ ಸಾಕೇ ?”

“ಸಾಕು ಮನೆಯ ಹಿಂದಿಗಡೆ ಎರಡು ರೂಪಿನಲ್ಲಿ ವಾಸ. ಇಣ್ಣ
ಅಂಗಡಿ, ನಮ್ಮಿಬ್ಬರಿಗೆ ಎವ್ವಾಗಬೇಕು ?”

ಆಷ್ಟು ರಲ್ಲಿ ಒಬ್ಬ ಹುಡುಗ ಬಂದು,

“ತೋಗರೀಚೇಳಿ ರೂಪಾಯಿಗೆ ಎವ್ವು ಸೇರು ?”

-ಎಂದು ವಿಚಾರಿಸಿದ.

ರಾಮಚಂದ್ರಯ್ಯ ವೇಜಿನ ದ್ವಾರಾಯನ್ನು ತಿಗೆದು, ಪದಾರ್ಥಗೇ
ಬೆಲೆಯನ್ನು ಗುರುತುಹಾಕಿಕೊಂಡ್ದ ಪುಸ್ತಕಕ್ಕಾಗಿ ಹುಡುಕಿದರು ಅದ.
ಎಲ್ಲಾ ಕಾಣಿಸಲಿಲ್ಲ. ಸಾಮಾನುಸಾಗಿಸುವ ಗಡಿಬಿಡಿಯಲ್ಲಿ ಅದು ಯಾವ ಸಂದಿ
ನಲ್ಲೋ ಸೇರಿಹೋಗಿತ್ತು.

“ಹೋತ್ತಾಯ್ಯ. . ಬೆಲೆ ಹೇಳಿ ಸ್ವಾಮಿ”

ಹುಡುಗ ಆವಸರಮಾಡಿದ

“ತಾಳು ಮಗು, ನೋಡಿ ಹೇಳಿನೇ”

ಪುನಃ ಎಲ್ಲಕಡೆಯೂ ನೋಡಿದಾದ್ದಾಯ್ಯ. ಪುಸ್ತಕ ಸಿಕ್ಕಲಿಲ್ಲ. ಬೇಜಾ
ರಾಗಿ ರಾಮಚಂದ್ರಯ್ಯ ‘ನಾಗೂ’ ಎಂದು ಮಗಳನ್ನು ಕೂಗಿದರು.
ಒಳಗೆ ಏನೋಕೆಲಸ ಮಾಡಿದ್ದ ಹುಡುಗಿ ಕೈ ಒರಸಿಕೊಳ್ಳುತ್ತ ಬಂದು;
“ಎನಣ್ಣ ? ” ಎಂದಳು.

“ಸಾಮಾನಿನ ಬೆಲೆ ಗುರ್ತು ಹಾಕಿತ್ತಲ್ಲ ? ಆ ಪುಸ್ತಕ ಎಲ್ಲಿ ಮಗು ? ”

“ವೇಜಿನಲ್ಲೋ ಇತ್ತು”

“ಇಲ್ಲವಿಲ್ಲಮ್ಮ. ಅಲ್ಲಿದ್ದರೆ ನಿನ್ನೇಕೆ ಕೂಗಿದ್ದೇ ? ”

“ಒಳಗೆ ನನ್ನ ಪುಸ್ತಕಗಳ ಜೊತೆ ಏನಾದರೂ ಸೇರಿದೆಯೋ ಏನೋ
ನೋಡಿತ್ತೋನಿ ” ಎಂದು ಚಕ್ಕನೆ ನಾಗು ಒಳಗೆ ಹೋದಳು.

“ಹೋತ್ತಾಯ್ಯ. ಬೆಳೆ ಇದೆಯೋ ಇಲ್ಲೋ ? ”

ಎಂದು ಹುಡುಗ ಎಚ್ಚರಿಕೆ ಕೊಟ್ಟಿ. ರಾಮಚಂದ್ರಯ್ಯನ ಹುಡುಕಾಟ
ನಡದೇ ಇತ್ತು. ಸಾಮಾನುಗಳಿಲ್ಲ ಸರಿಯಾಗಿ ವ್ಯವಸ್ಥೆಯಾಗುವ ಮೊದಲೇ

ಅಂಗಡಿಯ ಬಾಗಿಲು ತೆರೆಯಬಾರದಿತ್ತು ಎನಿಸಿತು.

ಅವರ ತೊಳಳಾಟ ನೋಡಲಾರದೆ ಗುಂಡಯ್ಯ,

“ಬೇಕೆ ರೂಪಾಯಿಗೆ ಒಂದು ಶೇರು. ಎಷ್ಟು ಬೇಕೆಪ್ಪೆ ? ” ಎಂದ.

“ಒಂದು ರೂಪಾಯಿಗೆ ಒಂದು ಸೇರೀ ? ಮೇಟೀಲಿ ಹದಿನ್ಯೆದು ಆಣಿಗೆ ಒಂದು ನೇರು ಕೊಡ್ಡಾರೆ”

“ಕೊಡ್ಡಾರೆ ನಿಜ. ಅದರೆ ಇದು ‘ಅಮರಾವತಿ’ ಬೇಕೆ. ಎಲ್ಲಾ ಒಂದು ರೂಪಾಯಿಗೆ ಕಡಿಮೆ ಇಲ್ಲ. ಬೇಕಾಗೇ ವಿಚಾರಿಸಿ ರೊಂದು ಬಾ. ಅಲ್ಲದೆ ಪೇಟಿ ಇಲ್ಲಿದೆಯೆ ? ಅವುದೂ ಹೋಗಬೇಡ್ಡೆ ? ”

ಎಂದು ಗುಂಡಯ್ಯ ರಾಮಚಂದ್ರಯ್ಯನವರ ಪರವಾಗಿ ತಾನೇ ಮಾತಾಡಿದ

“ಹೋಗಿ ಅರ್ಥನೇರು ಕೊಡಿ”

ರಾಮಚಂದ್ರಯ್ಯ ನೇರು ಪಾವುಗಳಾಗಿ ಹುಡುಕುತ್ತಿರುವಾಗಲೇ ಗುಂಡಯ್ಯ ಎದ್ದು ಚೀಲದ ಸಂದಿನಿಂದ ಪಾಪು ತೆಗೆದು ಬೇಕೆ ಅಳಿದುಕೊಟ್ಟಿದ್ದು ತೆಗೆದುಕೊಂಡು ರಾಮಚಂದ್ರಯ್ಯನಿಗೆ ಕೊಟ್ಟಿ. ಅವರಿಗೆ ಬಹಳ ಸಂತೋಷವಾಯ್ತು.

“ಬಹಳ ಉಪಕಾರವಾಯ್ತು. ತಮ್ಮ ಹೆಸರೇನೋ ? ” ಎಂದರು

“ನನ್ನ ಹೆಸರು ಗುಂಡಯ್ಯ”

“ಹೀಗೆ ಬ್ರಿರೀ ಸ್ವಾಮಿ, ನಾನೂ ಈ ಕಸುಬಿಗೆ ಹೊಸಬಿ”

“ಆಗ್ಗ ಅದಕ್ಕೇನಂತೆ ? ನನಗೂ ಹೊತ್ತು ಕಳೆಯಲು ಒಂದು ದಾರಿ”

ಇಷ್ಟು ಹೇಳಿ ಗುಂಡಯ್ಯ ನಗುತ್ತಾ ಹೂರಟಿಪ್ಪಹೋದ.

ಹೀಗೇ ಒಂದೆರಡುವಾರ ಕಳೆಯುವುದರೊಳಗೆ ಗುಂಡಯ್ಯನ ಜೊತೆಯಲ್ಲಿ ಕುಳಿತು, ರಾಮಚಂದ್ರಯ್ಯ ವ್ಯಾಪಾರದ ಅನೇಕ ಜಾಣತನಗಳನ್ನು ಕಲಿತರು. ಗುಂಡಯ್ಯನೂ ಸ್ವತಃ ವ್ಯಾಪಾರಿಯಲ್ಲವಾದರೂ, ಅಂಗಡಿಗಳಲ್ಲಿ ಹರಟಿಗೆ ಕುಳಿತು ಕೆಲವು ವಿವರಗಳನ್ನು ತಿಳಿದುಕೊಂಡಿದ್ದು. ದಿನಗಳು ಕಳಿದಂತೆ ಅವರಿಬ್ಬರ ನಡುವೆ ಸ್ವೇಹವೂ ಬೆಳೆಯುತ್ತಾ ಬಂತು. ದಿನದಿನಕ್ಕೆ ಅಂಗಡಿಗೆ ಬರುವ ಗಿರಾಕಿಗಳೂ ಹೆಚ್ಚಿದರು.

ಅಷ್ಟು ಸಣ್ಣ ಅಂಗಡಿಯಲ್ಲಿ ಎಲ್ಲ ಸಾಮಾನೂ ಸಿಕ್ಕುವುದು ಕೆಲವರಿಗೆ

ಅಶ್ವಯ್ಯ. ಯಾರು ಯಾವ ಸಾಮಾನು ಕೇಳಿದ್ದೂ ರಾಮಚಂದ್ರಯ್ಯ ಶಿಲ್ಪ ಎನ್ನುತ್ತಿರಲಿಲ್ಲ

“ನಾಳೆ ಬಸ್ತಿ, ಸಾಮಾನು ಬರುವುದಿದೆ”

ಎನ್ನುತ್ತಿದ್ದರು ನಾಳೆಯ ಹೊತ್ತಿಗೆ ಆ ಸಾಮಾನು ಗಿರಾಕಿಗೆ ನಿಕ್ಕುತ್ತಿತ್ತು.

ದಿನವ ಹೆಚ್ಚು ಭಾಗನನ್ನು ಗುಂಡಯ್ಯ ಅಂಗಡಿಯಲ್ಲಿ ಕಳೆದರೂ, ಮನೆಯ ಒಳಗೆ ಅವರ ಜೀವನ ಹೇಗಿದೆ ಎಂದು ಅವನಿಗೆ ಗೊತ್ತಿರಲಿಲ್ಲ. ವ್ಯಾಪಾರ ದಿನದಿನಕ್ಕೆ ಹೆಚ್ಚುತ್ತಿದ್ದರೂ ತಂದೆ ಮಗಳ ಬಡತನದ ಉಡುಪಿನಲ್ಲಿ ಬದಲಾವಣೆ ಇರಲಿಲ್ಲ. ರಾಮಚಂದ್ರಯ್ಯ ಉರಿಗೆ ಒಂದ ದಿನ ಹಾಕಿ ಕೊಂಡಿದ್ದ ಬಣ್ಣಮಾಸಿದ ಹಳೆಯ ಕೋಟಿನಲ್ಲೇ ಕಾಲಕಳೆಯುತ್ತಿದ್ದರು

ಒಂದು ದಿನ ಸಂಜೀ ಇದ್ದ ಕ್ಕಿಂಡಂತೆ ಹೊಡ್ಡಿನಳಿ ಷುರುವಾಯ್ತು. ಗಂಟೆ ಎಂಟಾದರೂ ಮಳೆ ನಿಲ್ಲಿವ ಸೂಚನೆ ತೋರಲಿಲ್ಲ. ತಂದ ಮಗಳನ್ನು ಕೂಗಿ, “ನಾಗು ಖಹಳ ಭಳಿ. ಎರಡು ಬಟ್ಟೆ ಲು ಕಾಫಿ ಮಾಡ್ರೀಯಾ?”

-ಎಂದರು.

ಹತ್ತು ನಿಮಿಷಗಳಲ್ಲಿ ನಾಗು ‘ಕಾಫಿ ಆಗಿದೆ’ ಎಂದು ಹೇಳಿದಳು.

“ಬಸ್ತಿ ಗುಂಡಯ್ಯ; ಒಳಗೆ ಹೋಗಿ ಕಾಫಿ ತಗೋಳಿಂಣ”

-ಎಂದು ಹೇಳಿ ಎದ್ದರು

ಗುಂಡಯ್ಯಸುಗೆ ಕಾಫಿ ಕುಡಿಯುವ ಆತರವಿಲ್ಲದಿದ್ದರೂ, ಒಳಗೆ ಹೋಗಿ ಮನೆ ಸೋಡುವ ಕುತ್ತಾಡೆಲವಿತ್ತು. ಆದರಿಂದ ಎರಡನೆಯು ನಲ ಹೇಳಿ ಕೊಳ್ಳಿದೆ ಒಳಗೆ ಹೋದ.

ಒಳಗಡೆ ಹಜಾರದಲ್ಲಿ ಒಂದು ಚಿಕ್ಕ ಮೇಜು ಹಾಕಿತ್ತು. ಅದರ ಎರಡು ಕಡೆಗೂ ಮಡಿಸುವ ಕುಚೀಗಳು. ಮೇಜಿನ ಮೇಲೆ ಒಂದೆರಡು ಇಂಗಿ ಪುಸ್ತಕಗಳು. ಚಮಚದ ರಟ್ಟಿಹಾಕಿದ್ದ ಪುಸ್ತಕದ ಮೇಲೆ ಚಿನ್ಹ ದಂತೆ ಹೊಳೆಯುವ ಅಕ್ಷರಗಳು.

ಗುಂಡಯ್ಯ ಒಂದು ಪುಸ್ತಕ ಚ್ಯಾಗೆ ತೆಗೆದುಕೊಂಡ, ಭಾಗವಾಗಿತ್ತು. ಅದನ್ನು ಹಾಗೇ ಕೆಳಗಿಟ್ಟು,

“ಇವ್ವ ದೊಡ್ಡ ಪುಸ್ತಕ ಯಾರು ಓದೋರು?”

-ಎಂದು ಆಕ್ಷಯರ್ಥಿದಿಂದ ಕೇಳಿದ.

“ನಾಗೂನೇ ಒಡ್ಡಾಳೆ ಅವಳು ಅಲ್ಲಿದ್ದಾಗ ಕಾಲೇಜಿನಲ್ಲಿ ಕಲೀ ತಿದ್ದುಳು”

ನಾಗು ಎರಡು ಬಟ್ಟೆಲಿನಲ್ಲಿ ಕಾಫಿ ತಂದಳು. ಬೆಳ್ಗಾಗೆ ಬೆಳಗಿದ್ದ ಕಂಚಿನ ಲೋಟಿ, ಅವಳ ಚ್ಯಾಲಿಡ್ ಬಂದು ತೆಳನೆಯ ಚಿನ್ನದ ಬಳೆಯೊಂದಿಗೆ ಸ್ವಧಿಸುವಂತೆ ಹೊಳೆಯುತ್ತಿತ್ತು.

ಆ ಬಡತನದಲ್ಲಾ ಎಂತಹ ಆಚ್ಚು ಕಟ್ಟು! ಮನೆಯಲ್ಲಿ ಹುಡುಕಬೇಕೆಂದರೂ ಒಂದು ಧೂಳಿನ ಕಣ ಸಿಕ್ಕುವಂತಿರಲಿಲ್ಲ ಎಲ್ಲವೂ ಆಚ್ಚು ಕಟ್ಟಾಗಿ ಪರಿಷ್ವಾರವಾಗಿದ್ದು, ಸಿರಿವಂತಿಕೆಗೂ ಮೀರಿದ ಸರಳ ಸೌಂದರ್ಯದಿಂದ ಕೂಡಿತ್ತು ಗುಂದಯ್ಯ ಕಾಫಿ ಲೋಟವನ್ನು ತುಟ್ಟಿಗೆ ಹಚ್ಚಿ ವ್ಯೇ ಮಡತಂತೆ ಕುಳಿತ್ತಿದ್ದೀರ್ಘ

ರಾಮುಚಂದ್ರಯ್ಯ ತಮ್ಮ ಲೋಟವನ್ನು ಬರಿಮು ಮಾಡಿ,

“ಇನ್ನು ಮ್ಯಾ ಕಾಫಿ ತರಿಸಲಿ?”

“ಬೇಡಿ ಸ್ತುಮಿ, ಎಂತಹ ಸೊಗಸಾದ ಕಾಫಿ! ನನ್ನ ಜನ್ಮದಲ್ಲಿ ಕುಡಿದಿರಲಿಲ್ಲ. ನಾನೂ ತಕ್ಕುಮಟ್ಟಿಗೆ ಸ್ಥಿತವಂತನೇ. ನನ್ನ ಮನೆಲಿ ಏನಿಲ್ಲ ವೆಂದರೂ ತಿಂಗಳಿಗೆ ಕಾಫಿಗೇ ಸೂರು ರೂಪಾಯಿಯ ಮೇಲೆ ಖಚಾಗುತ್ತೇ. ಆದರೂ ಇಂತಹ ಕಾಫಿ ಕುಡಿದಿಲ್ಲ. ನೀವು ತರಿಸುವ ವೃಡಿ ನಮಗೂ ಕೂಡಿ”

“ಆಗ್ನಿ . ಆದಕ್ಕೆನೆಂತೆ?”

ರಾಮುಚಂದ್ರಯ್ಯ ಮುಗ್ಜುಗೆಯಿಂದ ಹೇಳಿದರು.

“ನಾಳ ನನ್ನ ಮನಯವಳನ್ನು ಕುಸ್ತೇನೇ ಅವಳಿಗೂ ಈ ಕಾಫಿಯ ರಚಿ ತೋರಿಸವ್ಯೇ.”

-ಎಂದು ಗುಂದಯ್ಯ ನಾಗೂಗೆ ಹೇಳಿದ. ನಾಗು ನಕ್ಕಳಷ್ಟೆ, ಉತ್ತರ ಕೊಡಲಿಲ್ಲ

ಮಳೆ ಜೋರಾಗುತ್ತ ಬಂತು. ದೆಳೆಯ ಮನೆ ಅಲ್ಲಲ್ಲಿ ಸೊರಲು ಮೊದಲಾಯ್ದು.

“ಅಣ್ಣಿ ...ಅಡಿಗೆ ಮನೆಯಲ್ಲಿ ನೀರು ತುಂಬಿದೆ”

ನಾಗು ಬಳಗಿಸಿಂದ ದೂರು ತಂದಳು

“ಮಳೆ ಸ್ವಲ್ಪಲಿ, ನೀರನ್ನು ತುಂಬಿ ಸೊರಗೆ ಹಾಕೋಣ”

- ಎಂದು ತಂದೆ ಸಮಾಧಾನದಿಂದ ಉತ್ತರ ಕೊಟ್ಟರು.

“ಮುಲಗೋ ಜಾಗದಲ್ಲೇಲ್ಲ ನೀರು ಸೋರಿ, ಬಟ್ಟೆಯೆಲ್ಲ ಒದ್ದೆಯಾಗಿದ್ದು”

ಎಂದಾಗ ನಾಗುವಿನ ಧ್ವನಿಯಲ್ಲಿ ಆಳು ಬೆರಿತಿತ್ತು ಈ ಸ್ಥಿತಿಯಲ್ಲಿ ರಾತ್ರಿ ಕಳೆಯುವುದು ಹೇಗೆ? ಎಂಬ ಕೆಳವಳಿತ್ತು.

“ಪನಾಡ್ರೂ ಮಾಡೋಣ ಮಗು”

ತಂದೆ ಧ್ವನಿ ಹೇಳಿದರು.

ಸ್ವಲ್ಪ ಹೊತ್ತಿನಲ್ಲಿ ಗುಂಡಯ್ಯನ ಮನೆಯಾ ಆಳು ಗಾಡಿ ತೆಗೆದು ಕೊಂಡು ಬಂದ ಗುಂಡಯ್ಯ ಹೊರಟು ನಿಂತವನು ಸುತ್ತಲೂ ನೋಡಿ.

“ಯಜಮಾನೈ. ಈ ಹೊತ್ತು ಇಲ್ಲಿ ಮಲಗಲು ಸಾಧ್ಯವಿಲ್ಲ. ನಾಗಮ್ಮು ನನ್ನೂ ಕರೆದುಕೊಂಡು ನಮ್ಮು ಮನೆಗೇ ಬಿನ್ನಿ. ಅಲ್ಲೇ ಮಲಗುವಿರಂತೆ. ಬೆಳಗ್ಗೆ ಜನಾರ್ಥನಯ್ಯಿನಿಗೆ ಹೇಳಿ ಏನಾಡ್ರೂ ಮಾಡಿಸೋಣ. ಶಾವೇನೂ ಸಂಕೋಚ ಪಡಬೇಡಿ”

- ಎಂದು ಹೇಳಿಕೊಂಡು.

“ಬೇಡಿಪ್ಪ, ಏಕೆ ಇಲ್ಲದ ತೊಂದರೆ? ಬಟ್ಟೀಲಿ ಬರಸಿಬಿಟ್ಟರೆ ಆರುತ್ತೇ. ಕರೆದಿರಲ್ಲ, ಅಪ್ಪೇ ಸಂತೋಷ. ನೀವು ಹೊರಡಿ ಹೊತ್ತಾಯ್ತು.”

ಗುಂಡಯ್ಯ ಹೊರಟುಹೋದ. ನಾಗು ತಂದೆಯ ಹತ್ತಿರ ಬಂದು,

“ಯಾವ ತಪ್ಪಿಗಾಗಿ ಈ ಶಿಕ್ಷೆ ಅಣಾಣಾ?”

ಎಂದಳು. ಆವಳ ಕಣ್ಣಿನಲ್ಲಿ ನೀರು ತುಂಬಿ ಧ್ವನಿ ಭಾರವಾಗಿತ್ತು.

“ಇದು ಶಿಕ್ಷೆಯಲ್ಲ ಮುಂದಿನ ಸುಖಕ್ಕೆ ಸೋಪಾನ ಮಗು”

ಎಂದು ಹೇಳಿ ತಲೆ ಸವರಿದರು.

* * *

ಬೆಳಗ್ಗೆ ಗುಂಡಯ್ಯ ಎಡುವನೇ ರಾಮಚಂದ್ರಯ್ಯನವರ ಮನೆಗೆ ಬಂದ, ಬಾಗಿಲಿಗೆ ಬೀಗ ಹಾಕಿತ್ತು.

“ಎಲ್ಲ ಹೋದರೋ ಮುದುಕ? ನಾನು ಅಪ್ಪು ಕರೆದರೂ ಬರಲಿಲ್ಲ. ಮನೆಯಲ್ಲ ಸೋರಿ ನೀರು ನಿಂತಿತ್ತು. ಬೇಜಾರಾಗಿ ಎಲೊಳ್ಳು ಹೋಗಿದಾರೆ”

ಎಂದುಕೊಂಡು ಸ್ವಲ್ಪ ಹೊತ್ತು ಮುಚ್ಚಿದ್ದ ಬಾಗಿಲು ನೋಡುತ್ತು

ನಿಂತಿದ್ದು ತಿರುಗಿ ಹೊರಟು ರೋಡೆ.

ಮನೆಯಲ್ಲೂ ಅನನಿಗೆ ಅವರದೇ ಯೋಚನೆ ಅನ್ನಿಗೇ ತಿಳಿಯದಂತೆ ಅವರ ಬಗೆಗೆ ಅವನಲ್ಲಿ ಬಂದು ರಿತಿಯಾದ ಆತ್ಮೀಯತೆ ಬೆಳಿದ್ದು ಬಂದಿತ್ತು ಅವರ ನಡೆ ನುಡಿ ಎಲ್ಲವರಲ್ಲಿ ಒಮ್ಮೆ ಬಗೆಯ ದೊಡ್ಡ ಸ್ಥಿರ ಕಾರಣವಾಗಿತ್ತು. ಅವನು ಬೆಂಬೆಯುತ್ತಿದ್ದ ಇತರ ಜನಗಳಿಗಂತ ಬೇರೆಯಾಗಿದ್ದರು ಅವರು ಅನೇ ಆ ಶಕ್ಷಣಣಿಗೆ ಕಾರಣವಿರಬಹುದು.

ಮದ್ದಾಯಾಜ್ಞೆ ಅವರ ಮನಗೆ ಹೋಗಬೇಕೆಂದು ಗುಂಡಯ್ಯ ಯೋಚಿಸು ಶ್ರೀರಂಗಲೇ ಶ್ರೀನಾಥ ಅವನನ್ನು ಹುಡುಕಿಕೊಂಡು ಬಂದ

“ಬಾರಯ್ಯ ದೊರೆ, ಯಾವಾಗ ಬಂದೆ?”

“ರಾತ್ರಿ ಬಂದೆ, ಈಗ ಸುನಃ ಬೆಂಗಳೂರಿಗೆ ಹೊರಟಿದ್ದೇನೆ. ಅಷ್ಟರಲ್ಲಿ ಬಂಂತ್ತು ಲಿನ್ನೆ ನೋಡಬೇಕೆಂದು ಬಂದೆ”

“ಸಂತೋಷಾಪ್ಯ, ಅಪ್ಪು ವಿಶ್ವಾಸ ಇಟ್ಟಿದೀಯಲ್ಲ ಓದಿ ದೊಡ್ಡ ಪರಿಕ್ಷೇ ಮಾಡಿದೆ, ಲಕ್ಷ್ಮಾಧಿಕಾರಿಯಾಗ್ತಿದೀಯೆ ಅನರೂ ನಮ್ಮನ್ನು ಮರೆತಿಲ್ಲವಲ್ಲ! ಇದೇನು ಇಷ್ಟ್ವ ಅವಸರ? ನಿನ್ನ ರಾತ್ರಿ ಬಂದು ಈಗ ಹೊರಬೇದಿಯೇ? ಬಂದು ತಿಂಗಳು ಇರ್ತಾನೆ ಎಂತ ನಿನ್ನ ಅಪ್ಪ ಹೇಳಿದ್ದರು”

“ಇವರಿಂದೇ ಬಂದಿದೇನೆ, ಅಮ್ಮಿನಿಗೆ ಹುಣಾರಿಲ್ಲ. ಡಾಕ್ಟರು ಯಾವುದೋ ಬೈಪಧಿ ಬೇಕೆಂದು ಹೇಳಿದಾರೆ. ಇಲ್ಲಿ ಸಿಕ್ಕುಲಿಲ್ಲ. ಅದನ್ನು ತರಬೇಕೆಂದು ಇಷ್ಟ್ವ ಬೇಗ ಬೆಂಗಳೂರಿಗೆ ಹೊರಟಿದೇನೆ”

“ಲೂಪ ಬೈಪಧಿ ಹೇಳು ನಮ್ಮ ಶಯ್ಯನವರ ಅಂಗಡಿಲಿ ಸಿಕ್ಕಿದರೂ ಸಿಕ್ಕುಬಹುದು ಕಳೆದವಾರ ಯಾರಿಗೋ ತರಿಸಿಕೊಟ್ಟಿದ್ದರು”

“ಯಾವುದಪ್ಪ ಈ ಹೊಸ ಅಂಗಡಿ? ನಾನು ನೋಡೇ ಇಲ್ಲ”

“ನೀನು ನೋಡಲು ಕಾರಣವಿಲ್ಲ. ಅವರು ಈಗ ಹೊಸದಾಗಿ ಬಂದಿದಾರೆ. ಮನೇಲೇ ಬಂದು ಹೊಸ ಅಂಗಡಿ ತೆರೆದಿದಾರೆ. ಏನು ಬೇಕಾದರೂ ಅಲ್ಲಿ ಸಿಕ್ಕುತ್ತೇ”

“ಹಾಗಾದ್ದೆ ನೋಡೋಣ ನಡಿ ಬೈಪಧಿ ಇಲ್ಲೇ ಸಿಕ್ಕಿಬಟ್ಟರೆ ಬೆಂಗಳೂರಿಗೆ ಹೋಗೋದು ತಕ್ಕುತ್ತೇ”

ಇಬ್ಬರೂ ರಾಮಚಂದ್ರಯ್ಯನವರ ವಸಯತ್ತ ನಡೆದರು. ದಾರಿಲಿ

ಗುಂಡಯ್ಯ,

“ನಿನ್ನ ಮೆದುವೆಯ ವಿಚಾರ ಏನಾಯ್ತು ?” ಎಂದೆ

“ಇನ್ನೂ ಒಂದೂ ನಿಶ್ಚಯವಿಲ್ಲ. ಅಪ್ಪ ಮಾತ್ರ ಅದೇ ಆಗಬೇಕೆಂದು ಮನಸ್ಸು ಮಾಡಿಬಿಟ್ಟಿದಾರೆ”

“ಮಾಡದೆ ಉಂಟಿ ? ಲಕ್ಷ್ಮೀಂತರರೂಪಾಯಿ ಆಸ್ತಿ ಬರುವಾಗ ! ಮನೆಗೆ ಬರುವ ಲಕ್ಷ್ಮೀಯಸ್ಸು ಯಾರು ಬೇಡ ಎಂತಾರೆ ? ನಿನ್ನ ಓದಿಗಾಗಿ ಅವರೆನು ಸ್ವಲ್ಪ ಸಾಲಮಾಡಿರುವರೇ ?”

“ಅದೆಲ್ಲ ಸರಿ, ಆದರೆ ನನಗೇ ಏಕೋ ಮನಸ್ಸಿಲ್ಲ. ಗುಂಡಣ್ಣ”

“ಯಾಕೋ ನಿನಗೇನು ರೋಗ ? ಕನ್ನೆ ಚೆನ್ನಾಗಿಲ್ಲವೇ ?”

“ನಾನು ನೋಡಿದ್ದರೆ ತಾನೇ ನಿನಗೆ ಹೇಳಿಂದು ?”

“ಹಡುಗಿನ ನೋಡದ ಮೆದುವೆ ಆಗ್ನೀಯೆನು ?”

“ಹಾಗೇನಿಲ್ಲ ಅಮ್ಮ ಹಡುಗಿನ ಮೆದುವೆ ಲೆ ನಾವೆಲ್ಲ ಒಂದು ದಿನ ಅವರ ಮನೆಗೆ ದೋಗುವುದೆಂದು ತೀವ್ರಾನವಾಗಿದೆ ಆದರೆ ನನಗೇ ಇಷ್ಟವಿಲ್ಲದಿರುವಾಗ ಹಡುಗಿನ ನೋಡನ ನಾಟಕ ಏಕ ? ಎಂತ ಯೋಚಿಸ್ತಿದೇನೆ”

“ನಿನಗೇಕೆ ಇಷ್ಟವಿಲ್ಲ ಕೇಳಬಹುದೆ ?”

“ಸ್ವಲ್ಪ, ಯೋಚನೆ ಮಾಡು ಗುಂಡಣ್ಣ. ಜಮಿನಾಡರ ಹಿರಣ್ಯ ಯ್ಯಾನವರು ತಮ್ಮ ಒಬ್ಬ ಶೇ ಮಾರ್ಗನ್ನು ನಮ್ಮುಂಥವರ ಮನೆಗೆ ಕೇಳಬೇಕಾದರೆ ಅರಲ್ಲಿ ಏನೋ ಉದ್ದೇಶವಿರಬೇಕು ನಾವು ಯಾವರಿತಿಯಲ್ಲೂ ಅವರ ವಟ್ಟಕ್ಕೆ ಬರಲಾರೆನು”

“ನಿನು ವಿದ್ಯಾವಂತ. ನಿನ್ನ ರ್ಯಾಂಕೆಗಳು ನೀನು ಬುದ್ಧಿವಂತನೆಂದು ಸಾರಿ ನಾರಿ ಹೇಳುತ್ತಿನೆ”

“ಶ್ರೀಮಂತ ವರ್ಗದಲ್ಲಾ ಬುದ್ಧಿ ಇರುವವರೂ, ವಿದ್ಯೆಗಳಿಗಿದವರೂ ಅನೇಕರಿದ್ದಾರೆ ನನ್ನ ಮೇಲೇಕೆ ಅವರ ದೃಷ್ಟಿ ಬಿತ್ತು ?”

“ಯಾರೋ ಜೊಯಿಸರು ನಿನ್ನ ಜಾತಕ ಬಹಳ ಚೆನ್ನಾಗಿದೆ ಅವರ ಮಗಳಿಗೆ ಅಪ್ಪು ಉತ್ತಮವಾದ, ಹೊಂದಿಕೆಯಾಗುವ ಜಾತಕ ಚೇರಿ ಸಿಗಲಾರದು ಎಂದು ಕೇಳಬಿಟ್ಟಿದಾರೆ. ಹಿರಣ್ಯ ಯ್ಯಾನವರಿಗೆ ಜಾತಕದಲ್ಲಿ ಬಹಳ ನುಬಿಕೆ”

“ಇದೆಲ್ಲ ನಿನಗೆ ಹೇಗೆ ಗೊತ್ತು ?”

“ಹೇಗೆಂದರೆ ? ಎಲ್ಲಿರ್ಗಳ ಗೊತ್ತು ನಿನ್ನ ಫಾದುವೆಯ ವಿಷಯ ಈಗ ಉಂಟಾಗಿದ್ದು ಎಲ್ಲರ ಮನೆನ್ನಾಗಿದೆ ರಾಮಚಂದ್ರರ್ಯಾನರ ಅಂಗಡಿಗೆ ಬರುವವರೂಡನೆ ಕೇಳಿ ನನಗೂ ಗೊತ್ತು”

“ಹಾಗಾದರೆ ಹಡುಗಿಯ ವಿಷಯವೂ ಗೊತ್ತಿರಬೇಕಿಲ್ಲ ”

“ಹಾಗೆಂದರೇನೋ ?”

“ಹುಡುಗಿ ಚೆನ್ನಾಗಿಲ್ಲವಂತೆ. ಸಾಕಷ್ಟು ತಪ್ಪಿಯೂ ಬೆಳೆದಿಲ್ಲ. ಎಂದು ನನ್ನ ಸ್ನೇಹಿತ ಹೇಳಿದ ”

“ನೋಡು. ಇದರಲ್ಲಿ ಬೇರೆಯವರ ಮಾತನ್ನು ಪೂರ್ವಿ ನಂಬಬಾರದು. ದೇವರು ನನುಗೆ ಕಣ್ಣಿ, ಬುದ್ಧಿ ಕೊಟ್ಟಿರ್ಗೋದು ಏಕೆ ? ನಿನ್ನ ಸ್ನೇಹಿತ ನಿನಗೆ ಅವೃಷ್ಟಿ ಒಲಿಯಾವುದು ಸಹಿತಾರದೆ ಹೇಳಿರಬಹುದು ಹಾಗೇನಾದರೂ ಇದ್ದಲ್ಲಿ ಇಷ್ಟು ಜನರ ಪೈಕಿ ಯಾರ ಬಾಯಿಯಲ್ಲಾದರೂ ಬರ್ತಿತ್ತು. ಇಂತಹ ಸುದ್ದಿಗಳನ್ನು ಮುಚ್ಚಿಡೋದು ಸಾಧ್ಯವೇ ?”

“ನಿನಗೆ ಅವರ ಪರಿಚಯವಿದೆಯೆ ಗುಂಡಣ್ಣಿ ”

“ಇಲ್ಲವ್ವು, ಕೇಳಬಲ್ಲೇ. ಬಹಳ ದೊಡ್ಡ ಮನುಷ್ಯರು. ಅಂದರೆ ಬರಿಯ ದುಡ್ಡಿನಲ್ಲ ಮಾತ್ರ ಅಲ್ಲ ಗುಣದಿಂದಲೂ ಅವರಿಗೆ ಸಮಾನರಿಲ್ಲ ಎಂದು ಹೇಳ್ತಾರೆ, ಜನ ಆದರೇನು ? ಅವರಿಗೆ ಹೃದಯದ ಖಾಯಿಲೆ. ಯಾವ ಗಳಿಗೆ ಏನೋ ? ಈದಕ್ಕೇ ಮಂಗಳಿಗೆ ಮದುವೆ ಮಾಡುವ ಆತ್ಮ ”

“ಹಾಗಾದ್ದೀ. ನಾನು ಅಲ್ಲಿಗೆ ಹೋಗಿ ಹುಡುಗಿಯನ್ನು ನೋಡೋದೇ ವಾಸಿ ಅಂತಿಯಾ ”

“ಹೂಂ .. ನನ್ನ ಅಭಿಪ್ರಾಯ ಅದೆ ಮನಸ್ಸಿನಲ್ಲಿ ಯಾವ ಬೇಜಾರೂ ಇಟ್ಟಿಕೊಳ್ಳಬೇಕೋಗು ಆಮೇಲೆ ಮುಂದಿನ ಮಾತ್ರ. ಬೇಕಾದ್ದೆ ನಾನೂ ಜೂತೆಗೆ ಬರ್ತಿನಿ. ಇನ್ನೊಂದು ವಿಷಯ ಕೇಳಿದನಲ್ಲ ನಿಜವೇ ?”

“ಯಾವುದು ?”

“ಮದುವೆಯಾದ ಕೂಡ್ಲಿ ನಿನು ಅಮೇರಿಕೆಗೆ ಹೋಗುವೆಯಂತಲ್ಲ ?”

“ಆ ಆಸೆ ನನಗೆ ಮೂದಲಿನಿಂದಲೂ ಇದೆ ನನ್ನ ವಿದ್ಯೇನ ಅಲ್ಲಿ ಮುಂದುವರೆಸಬೇಕೆಂದು ಎಂದಿನಿಂದಲೋ ನಿನಗೆ ಹೇಳಿದ್ದೆ ”

“ಹಾಗಾಡೈ ಈ ಸಂಬಂಧದಲ್ಲಿ ಅದೇ ದೊಡ್ಡ ಆಕರ್ಷಣಿ ಅಲ್ಲೇ ?”

ಶ್ರೀನಾಥ ಮುಗ್ನಾಗೆ ನಕ್ಷೆ ಸುಮೃದ್ಧಾದ. ಆ ವೇಳೆಗೆ ರಾಮಚಂದ್ರ ಯ್ಯಾನವರ ಮನೆ ಸಿಕ್ಕಿತ್ತು ಗುಂಡಯ್ಯ ಇದನ್ನು ಶ್ರೀನಾಥನಿಗೆ ತೋರಿಸುತ್ತೇ,

ಇದೇ ರಾಮಚಂದ್ರಯ್ಯನವರ ಅಂಗಡಿ. ಯಾಕೋ ಬಾಗಿಲು ತೆಗೆದಿಲ್ಲ. ಬೆಳಗ್ಗೆ ಬಂದಾಗ ಬೀಗಾನೇ ಹಾಕಿತ್ತು ಈಗ ಒಳಗಿರಬಹುದು ” ಎಂದು

“ಇಷ್ಟ ಸಣ್ಣ ಮನೆಲಿ ಅಂಗಡಿ ಇಟ್ಟಿದ್ದಾರೆಯೇ ? ನನಗೇನೋ ಇಲ್ಲಿ ಕೈಪದಿ ಸಿಕ್ಕುವುದು ಅನುಮಾನ ನನ್ನ ಸುಮೃನೆ ಇಷ್ಟ ದೂರ ಕರೆದುಕೊಂಡು ಬಂದೆ ”

“ನೋದೊಣ ಬಾಪ್ಪಾ ಈಗಲೇ ಕೈಪದಿ ಸಿಕ್ಕುಲ್ಲ ಎಂಬ ಸಿದ್ಧಾಂತ ಮಾಡ್ಡೀಡ ”

ಬಾಗಿಲಿಗೆ ಒಳಗಿನಿಂದ ಇಗನೆ ಹಾಕಿತ್ತು ಗುಂಡಯ್ಯ ಬಾಗಿಲು ಬಡಿದು ‘ರಾಮಚಂದ್ರಯ್ಯ ’ ಎಂದು ಕೊಗಿನ

ಎಡು ಮಾರು ಸಲ ಕೊಗಿದ ಮೇಲೆ ನಾಗು ಒಳಗಿನಿಂದ ಬಂದಳು. ಸಿದ್ರಿಮಾಡಿ ಎದ್ದಿದ್ದ ಆಲಫ್ಫಾನನ್ನು ಸೂಚಿಸುವ ಮುಖ. ಕೆದರಿದೆಂತಿದ್ದ ಮುಂಗರಳು ಅವಳು ಉಟ್ಟಿದ್ದ ಕರಿಯ ಮಡಿಸಿರೆ ಯಾವ ರೀತಿಯಲ್ಲಿ ಅವಳ ಜೆಲುವನನ್ನು ಮುಚ್ಚಿಡಲಾರದೆ ನಾಚಿ ಮುದುರಿದಂತಿತ್ತು. ಬೆಳಗಿನಿಂದ ಎಷ್ಟು ಜನ ಹೀಗೆ ಬಾಗಿಲು ತಟ್ಟಿ ಕೊಗಿದರೋ ? ಬೇಸರ ಅವಳ ಮುಖದ ಮೇಲೆ ಕಾಣಿಸುತ್ತಿತ್ತು.

‘ರಾಮಚಂದ್ರಯ್ಯ ಇಲ್ಲವೇ ?’ ಗಂಡಣ್ಣ ಪ್ರಶ್ನಿಸಿದ

“ಇದಾರೆ ಒಳಗೆ ಮಳಗಿದಾರ ”

ನಾಗು ಬಾಗಿಲು ತೆಗೆಯುತ್ತೆ ಹೇಳಿದಳು

“ಹುಣಾದಿಲ್ಲನೇ ?”

“ಇಲ್ಲ ಬೆಳಗಿನಿಂದ ಅವರು ಎದ್ದೇ ಇಲ್ಲ. ರಾತ್ರಿ ಮಳೀಲಿ ನೆನೆದದ್ದು ವಿರೋಧವಾಯ್ತು ”

“ನಾನು ಮನೆಗೆ ಬರಬಂತೆ ಕರೆದೆ, ಅವರು ಒವ್ವಲಿಲ್ಲ.”

ಇವರ ಮಾತು ನಡೆದಿದ್ದಾಗ ಶ್ರೀನಾಥ ಸಭ್ಯತೆಯನ್ನೂ ಮರೆತು.

ನಾಗುವನ್ನು ಸೋಡಿವ. ಅವನು ಮರೆತದ್ದು ಸಭ್ಯತೆ ಬಂದೇ ಅಲ್ಲ, ತಾನು

ಬಂದಿರುವುದು ತಾಯಿಯ ಓವಡಿಗಾಗಿ ಎಂಬುದನ್ನು ಮರೀತಿದ್ದು.

ಆವನ ನೋಟಿವ ತೀಕ್ಷ್ಣತೆ ನಾಗಳನ ತಿವಿದಂತಾರ್ಥ್ಯ. ನಿದ್ದೇಯ ಮಜ್ಜಿಸಿಂದ ಹೊರಗೆ ಬಂದು, ಹೊದಲ ಬಾರಿಗೆ ಗುಂಡಯ್ಯನ ಹಿಂಬಾಗದಲ್ಲಿ ಸಿಂಶಿದ್ದ ಶ್ರೀನಾಥನನ್ನು ಗಮನಿಸಿದಳು. ಒಂದು ಕೈಣ ಅವಳ ನೋಟಿ ಅವನ ಮುಖದಲ್ಲಿ ನೇಟಿತು ವರುಕ್ಕಣಿದಲ್ಲಿ, ಯಾರೋ ಹೊಸಬರು ಬಂದಿರು ವಾಗ ತಾನು ಹೀಗೆ ಹೊರಗೆ ಬಂದೆನಿಲ್ಲ ಎನಿಸಿ, ಸಾರ್ಥಕವಾಯ್ತು. ಸರಗು ಸರಿ ಮಾಡಿಕೊಳ್ಳುತ್ತೆ ಗುಂಡಯ್ಯಸಿಗೆ,

‘ಒಳಗೆ ಬಂಸ್ತು’

ಎಂದು ರೆಡೆದು ಸರ್ವನ ಒಳಕ್ಕೆ ಹೋದಳು.

ರಾಮಚಂದ್ರಯ್ಯ ಚಾವೆಯ ಮೇಲೆ ಕಂಬಳ ಹೊದ್ದ ವರಲಗಿಸ್ತುವರು ಇವರನ್ನು ನೋಡಿ ‘ಬಂಸ್ತು ಬಂಸ್ತು’ ಎಂದು ಸ್ವಾಗತಿಸಿದರು.

“ನಿನಾಯ್ತು ? ರಾತ್ರಿ ಹಂತಾರಾಗಿದ್ದಿರಲ್ಲ ?”

ಗುಂಡಯ್ಯ ಚಾವೆಯ ಮೇಲೆ ಅವರಹತ್ತಿರ ಕುಲಿತುಕೊಳ್ಳುತ್ತೆ ಕೇಳಿದೆ. ಶ್ರೀನಾಥ ಸ್ವಲ್ಪ ದೂರದಲ್ಲಿ ಎದೆಯ ಮೇಲೆ ಕ್ಷೇತ್ರದಲ್ಲಿ ನಿಂತಿದ್ದು

“ಎಸ್ತೋ ಸ್ವಲ್ಪ ಬ್ರಾಹ್ಮ, ಉಮ್ಮೆ, ಅಷ್ಟೇ. ಈ ಶೀತ ನನಗೆ ಆಗಲ್ಲ ಪಯಸ್ಸಾಯ್ತು, ಸ್ವಲ್ಪ ಘಟ್ಟ ಕಡಿಮೆ ಆದರೆ ಅದೇ ಆಗಾಧವಾಗಿ ಇಡ್ಡಿ. ಇನರು ಯಾರೋ ಗೂತ್ತಾಗಲಿಲ್ಲ”

“ತವನು ನನ್ನ ನೈಹಿತ ಶ್ರೀನಾಥ, ಮೇಷ್ಟ್ರಿ ಶ್ರೀಕಂರಯ್ಯನವರ ಮಗ”

“ನಮಶ್ವಾರ, ಕೂತ್ತೊಳ್ಳೀವ್ಯ ನಾಗೂ ಇನ್ನೊಂದು ಚಾವೆ ತಗೊಂದು ಬಾಮ್ಮು; ಇವೆನೇ ಶ್ರೀಕಂರಯ್ಯನವರ ಮಕ್ಕಳು ? ಒಂದೆರಡು ದಿನದಲ್ಲಿ ಬರ್ತುರೆ ಎಂತ ಯಾರೋ ಹೇಳಿದರು. ನನ್ನ ಪರಿಚಯವಾದದ್ದು ಸಂತೋಷ. ಆಕಸ್ಯಾ ಬಡವರ ಸುಸೆಗೆ ಬಂದಿರಿ”

ರಾಮಚಂದ್ರಯ್ಯ ಉಪಚಾರಕ್ಕೆ ಆ ಮಾತು ಆಡಿರಲಿಲ್ಲ. ಶ್ರೀನಾಥ ನನ್ನ ನೋಡಿ ಅನಂದಿಂದ ಅವರ ಮೂವಿ ಅರಳಿತ್ತು.

ನಾಗು ಒಳಗಿನಿಂದ ಒಂದು ಚಾವೆ ತಂದು ಹೊಸಿದಳು. ಶ್ರೀನಾಥ ಅದರ ಮೇಲೆ ಸ್ವಲ್ಪ ದೂರದಲ್ಲಿ ಕುಲಿತುಕೊಂಡು ತನ್ನ ಸುತ್ತು ಕಣ್ಣಿರಳಿಸಿ

ನೋಡಿನ ನಾಗು ತಂದೆಯ ಬಳಿ ಇದ್ದ ಲೋಟಿವನ್ನು ಎತ್ತಿಕೊಂಡು ಒಳಗೆ ಹೊರಡುವುದರಲ್ಲಿದ್ದಳು. ನಾಗುವಿನ ಕ್ಷೇತ್ರ ನೋಡಿದೊಡನೆಯೇ ಗುಂಡಯ್ಯನಿಗೆ ಹಿಂದಿನ ರಾತ್ರಿ ಕುಡಿದ್ದ ಕಾಫಿಯ ಸೇವಾಗಿ ಬಾಯಲ್ಲಿ ನೀರೂರಿತು.

“ತಾಯಿ ನಾಗನ್ನು ರಾತ್ರಿ ಎಂಥಾ ಸೋಗಸಾದ ಕಾಫಿಕೊಟ್ಟೇ ! ಇನ್ನೂ ನಾಲಿಗೆ ರುಚಿ ಹೋಗಿಲ್ಲ. ರಾಮಚಂದ್ರಯ್ಯ ನಿಜವಾಗಿ ಪುಣ್ಯ ವಂತರು ಬೇಕೆನಿಸಿದಾಗ ನಿನ್ನ ಕ್ಷೇತ್ರ ಅಂಥ ಕಾಫಿ ..”

ರಾಮಚಂದ್ರಯ್ಯನಿಗೆ ಆ ಪೀರಿಕೆ ಅರ್ಥವಾಯ್ತು. ಮಗಳ ಕಡೆ ನೋಡಿ,

“ಹಜಾಲಿದ್ದರೆ ಎರಡು ಬಟ್ಟುಲು ಕಾಫಿ ಮಾಡ್ತೀಯ ?”

-ಎಂದು ನೆಗುತ್ತೇ ಕೋಳಿದರು.

ಅವರ ತಾಪತ್ರಯ ಏನೋ ? ಈ ಗುಂಡಣ್ಣ ಶುದ್ಧ ಒರಟೆ. ಎಂದು ಕೊಂಡ ಶ್ರೀನಾಥ, ರಾಮಚಂದ್ರಯ್ಯನಿಗೆ,

“ಬೇಡ . ಬೇಡ. ಈಗೇಕೆ ಕಾಫಿ ? ಸುಮ್ಮನೆ ತೊಂದರೆ” ಎಂದ.

“ಸಧ್ಯ ನೀನು ಸುಮ್ಮಿರು ಮಾರಾಯ. ನನಗೂ ಕಾಫಿ ಇಲ್ಲದಂತೆ ಮಾಡ್ಯಿದೆ ಇನ್ನತ್ತು ನಾಗನ್ನನ ಕ್ಷೇತ್ರ ರುಚಿನೋದು ನಾಳೆ ನಿನ್ನ ಈ ವೇದಾಂತ ಎಲ್ಲಿ ಒಡುತ್ತೋ?”

“ಇರಲಿ ಬಿಡಿ. ಹೇಗೂ ನನಗೂ ಬೇಕಾಗಿತ್ತು. ನಿಮ್ಮ ಜೊತೆ ನನಗೂ ಆಗುತ್ತು.”

-ಎಂದು ರಾಮಚಂದ್ರಯ್ಯ ಉಪಾಯವಾಗಿ ಹೇಳಿದರು.

“ನೋಡಿ ...ರಾತ್ರೆಯೆಲ್ಲ ನನಗೆ ಸರಿಯಾಗಿ ನಿದ್ರೆ ಬರಲಿಲ್ಲ. ಮನೆ ಯೆಲ್ಲ ಸೋರಿಸಿಂತಿತ್ತು. ನೀವಿಬ್ಬರೂ ಎಷ್ಟು ಪಾಡು ಪಡುವಿಂಳೇ ? ಎಂದು ಯೋಚನಯಾಯ್ತು.”

“ಅದು ನಿಮ್ಮ ವಿಶ್ವಾಸ”

“ಬೇಳಗ್ಗೆ ಎದ್ದವನೇ ಜನಾರ್ಥನಯ್ಯನ ಮನೆಗೆ ಹೋಗಿ, ಜಗಳವಾಡಿ ಬಂದೆ. ಶುದ್ಧ ಜಾಗ್ ಅವನು, ಬಾಡಿಗೆ ಮಾತ್ರ ಬೇಕು, ಅವರ ಅನುಕೂಲ ನೋಡಬೇದವೇ ? ಈಗ ಬರೊದಾಗಿ ಹೇಳಿದಾನೆ”

“ಪಾಪ...ಅವರು ತಾನೇ ಏನು ಮಾಡ್ತಾರೆ? ನಾವು ಬರೋದಕ್ಕೆ ಮುಂಚೆ ಎಲ್ಲ ರಿಪೇರಿ ಮಾಡ್ತಿದ್ದರಂತೆ”

“ಸುಮ್ಮನೆ ಮೇಲೆ ಮೇಲೆ ಕ್ಯೆ ಅಡಿಸಿ ಬಿಟ್ಟರೆ ಆಯ್ತೆ? ಅವನು ಸರಿಯಾಗಿ ಕಾಸುಬಿಳ್ಳಿ ಕೆಲಸ ಮಾಡಿದ್ದರೆ ಪಾನೆ ಹೀಗಿರ್ತತ್ತೆ?”

“ನಾವು ಕೊಡೋ ದುಡ್ಡಿಗೆ ಇನ್ನು ಯಾವ ಅರಮನೆ ಸಿಕ್ಕಿತ್ತು”

“ಒಕ್ಕೀಯ ತರ್ಕ ನಿಮ್ಮದು, ಹಾಗೇಂತ ಮಳೆಯ ನೀಡೆಲ್ಲ ಮನೆಯ ಒಳಗೇ ಬೀಳ್ಳಿದ್ದರೆ ಹೇಗೆ ಸ್ವಾಮಿ? ವೇತ್ತಿಗಿದ್ದರೆ ಈ ಕಾಲದಲ್ಲಿ ಯಾವುದೂ ನಡೆಯಲ್ಲ ಬಾಯಿ ಮಾಡಿದರೆ ಬದುಕಬಹುದು”

ರಾಮಚಂದ್ರಯ್ಯನ ಮುಖದಲ್ಲಿ ನಗು ಕಾಣಿಸಿತು. ಕೂಡಲೇ ಕೆಮ್ಮು ಷರುವಾಗಿ ಮುಖ ಮುದುರಿ ನಗು ಅಲ್ಲೇ ಮರೆಯಾಯಿತ್ತು ಅವರು ಕೆಮ್ಮುವ ರಿತಿ ಸೂಡಿ ಗುಂಡಯ್ಯನಿಗೆ ಹೆದರಿಕಯಾಯ್ತು ಎಲ್ಲ ಉಸಿರು ಸಿಕ್ಕಿಕೊಳ್ಳುವುದೋ ಎನ್ನುವಂತೆ ಅವರು ಒಂದೇಸನು ಕೆಮ್ಮುತ್ತಿದ್ದರು.

ಒಂದು ತಟ್ಟಿಯಲ್ಲಿ ಕಾಫಿ ಬಿಟ್ಟುಲ. ಗಳಿನ್ನು ಇಟ್ಟುಕೊಂಡು ಬರ್ತಿದ್ದ ನಾಗು, ತಟ್ಟಿಯನ್ನು ಮೇஜಿನ ಮೇಲಿಟ್ಟು, ಬೇಗ ತಂದೆಯ ಬಳಗೆ ಓಡಿ ಬಂದಳು ಅವರನ್ನು ಮೇಲಿಗೆ ಎಬ್ಬಿಸಿ ಕೂರಿಸಿ, ಬೆನ್ನು ಸವರುತ್ತ,

“ರಾಮಾ! ” ಎಂದಳು.

“ಹೆದರ್ಬೀಡ ನ.ಗು, ರಾಮ ಎಂದಿಗೂ ಕ್ಯಾಬಿಡೋದಿಲ್ಲ”

ಕೆಮ್ಮಿನ ನಡುವೆಯೇ ತಂದೆ ಮಂಗಳಿಗೆ ಧ್ಯೇಯ ರೇಳಿದರು

“ಅಣಿ..ಡಾಕ್ಟರನ್ನು ಕರೆಸೋಣ”

“ಡಾಕ್ಟರೇ? ಅವರು ಸುಮ್ಮನೆ ಬರ್ತಾರೆಯೇ? ಸಂಜೆಯ ಹೊತ್ತಿಗೆ ಜ್ವರ ಬಿಟ್ಟಿದ್ದರೆ ನಾನೇ ಷಾಪಿನವರಿಗೆ ಹೋದರಾಯ್ತು”

ಶ್ರೀನಾಥನಿಗೆ ತಾನು ಬಂದುದು ಹೈವಧಿಗಾಗಿ ಎಂದು ತಟ್ಟಿನೆನ್ನವಾಯ್ತು. ಗುಂಡಯ್ಯನ ಗಮನವೆಲ್ಲ ಕಾಫಿಯ ಕಡೆಗೇ ಇತ್ತು. ತಂದಿರುವ ಕಾಫಿ ಕೂಡದೆ ಈ ಹುಡುಗಿ ಹೀಗೆ ಕೂತು ಬಿಟ್ಟುಳ್ಳ ಕಾಫಿ ಅರಿವರೆ ಏನು ಜೆನ್ನು? ಎಂದು ತನ್ನುಷ್ಟುಕ್ಕೆ ಯೋಚಿಸುತ್ತಿದ್ದ.

ತಂದೆ ಕಷ್ಟಪಡುವುದನ್ನು ನೋಡಿ ನಾಗುವಿಗೆ ಕಣ್ಣಿ ರು ಬಂದಿತ್ತು. ತಲೆ ತಗ್ಗಿಸಿ ಕುಳಿತು ಅವರ ಬೆನ್ನು ಸವರ್ತತ್ತಿದ್ದಳು.

ಕೇಮ್ಮು ಕಡಿಮೆ ಆಯತ್ತ, ರಾಮಚಂದ್ರಯ್ಯ ಸ್ವಲ್ಪ ಸುದಾರಿಸಿಕೊಂಡು
“ಕಾಫಿ ಅರಿ ಹೋಗುತ್ತಲ್ಲ ನಾಗು” ಎಂದು ಎಚ್ಚರಿಸಿದರು.

ನಾಗು ಎದ್ದು ಎಲ್ಲಿರುತ್ತಾ ಕಾಫಿ ಕೊಟ್ಟಿಳು ಕಾಫಿ ಕುಡಿದ ಮೇಲೆ
ಶ್ರೀನಾಥನಿಗೆ ಗುಂಡಯ್ಯನ ಹೋಗಳಿಕೆ ಸತ್ಯ ಎನಿಸಿತು. ರಾಮಚಂದ್ರಯ್ಯ
ನವರ ಬಡತನದಲ್ಲಿ ಈ ಮಗಳು ಎತಹ ‘ಭಾಗ್ಯ’ ಎಂದುಕೊಂಡ

“ಬೆಳಗ್ಗೆ ನಾನು ಎದ್ದುವನೇ ಇಲ್ಲಗೆ ಬಂದಿದ್ದು, ಮನಸ್ಸು ಸಿಲ್ಲಲಿಲ್ಲ ಆದರೆ
ಬಾಗಿಲಿಗೆ ಬೀಗ ಹಾಕಿತ್ತು.”

ಗಂಡಯ್ಯ ಮೆಲ್ಲಗೆ ಮಾತು ತೆಗೆದ, ಆಯ್ಯನವರು ಆಪ್ಪು ಬೇಗ ಎಲ್ಲಿ
ಹೋಗಿದ್ದರೆಂದು ತಿಳಿಯುವ ಕುತ್ತಾವಲೆ ಅವಸಿಗೆ

“ಬೆಳಗ್ಗೆನೇ .. ? ಈ ಆಗ ಶಿರಗಾಡೋಣವೆಂದು ಸ್ವಲ್ಪ ದೂರ
ಹೋಗಿದ್ದೆ - ನಾಗುವಿಗೆ ಇಡೀ ರಾತ್ರಿ ನಿದೆ ಇಲ್ಲ. ನೀರು ಸೋರದೇ ಇಡ್ಡ
ಒಂದು ಮೂಲೇಲೀ ಕುಳಿತೇ ರಾತ್ರೆ ಕಳೆದಿದ್ದೆವು. ನೆಲ ಆರಿದನೆಲೆ ಬೆಳಗಿನ
ರ್ಯಾವದಲ್ಲಿ ಹುಡುಗಿ ಆಗತಾನೇ ಕಣ್ಣು ಮುಚ್ಚಿದ್ದಳು. ಆವಕ್ಕನ್ನು ಏಜ್ಞ
ಸೂದು ಎಕೆ ಎಂತ ಹೋರಿಸಿಂದ ಬಾಗಿಲು ಹಾಕಿಕೊಂಡು ಹೋಗಿದ್ದೆ.
ಆಗಲೇ ನೀವು ಬಂದಿರಬೇಕು”

“ಒಂದು ದಿನ್ನ ತಿರಗಾಡೋದನ್ನು ಬಿಡಲಾರಿರಾ? ಬೆಳಗ್ಗೆಯೂ ತೂಕುರು
ಮಳೆ ಇದ್ದೇ ಇತ್ತು”

“ಎನು ಮಾಡೋದು ಸ್ವಾವಿ, ಬರೆ ದಿನದ ಅಭ್ಯಾಸ. ಬಿಡೋದು
ಕವ್ಯ. ಅಲ್ಲಂದ ಬಂದವನೇ ಮಲಗಬಿಟ್ಟೆ. ಆ ಹುಡುಗಿಗೆ ಬೆಳಗಿಸಿಂದ ಒಂದು
ಫೋಲಿಗೆಯೂ ಬಿಡುವಿಲ್ಲ. ಯಾರಾದರೂ ಸಾಮಾನಿಗಾಗಿ ಬರ್ತಾನೇ ಇದಾರೆ.
ಒಂದ ಗಿರಾಕೇನ ಕಳಿಸಬಿಟ್ಟರೆ ವಾಸ್ತವಾರ ನಡೆಬೇಕಳ್ಳ?”

ಶ್ರೀನಾಥನಿಗೆ ಮತ್ತೊಮ್ಮೆ ಬೈಷಣಿಯ ನೆನಪಾಯತ್ತ. ತನ್ನ ಜೀಬಿಸಿಂದ
ಜೀಟೆ ತೆಗೆದು,

“ಈ ಬೈಷಣಿ ನಿಮ್ಮಲ್ಲಿದೆಯಿ? ” ಎಂದು ಕೇಳಿದ.

ರಾಮಚಂದ್ರಯ್ಯ ಆದನ್ನು ನೋಡಿಕೊಂಡು,

“ಇಂಬೇಕು, ಕಳೆದವಾರ ತರಿಸಿದ್ದೆ, ಅವರಲ್ಲಿ ಇನ್ನೂ ಒಂದೆರಡು
ಬಾಟಿಲ್ಲ ಇರಬೇಕು.” ಎಂದು ಹೇಳಿ, ‘ನಾಗೂ’ ಎಂದು ಮಗಳನ್ನು
ಕೊಗಿದರು

“ ಏನಣ್ಣ ಕರೆದದ್ದು ? ”

“ ಈ ಬೈವಿಧಿ ಇದೆಯೇ ನೋಡಮ್ಮು ? ”

ನಾಗು ಚೀಟಿ ಕ್ಯೂಗೆ ತೆಗೆದುಕೊಂಡು ನೋಡಿ ‘ ಇದೆ ’ ಎಂದಳು

“ ತಂದು ಕೊಡಮ್ಮು ”

ನಾಗು ಅಂಗಡಿಯಂತಿದ್ದ ಮನೆಯ ಭಾಗಕ್ಕೆ ಹೋಗಿ, ಬಿರುವಿನಿಂದ ಒಂದು ಶೀಫೆ ತಂದಳು. ರಾಮಚಂದ್ರಯ್ಯ ಅದನ್ನು ತಿರುಗಿಸಿ ನೋಡಿ ಶ್ರೀನಾಥನಿಗೆ ಕೊಟ್ಟು, ಮಗಳನ್ನು

“ಇನ್ನೂ ಎಷ್ಟುದೆಯನ್ನು ? ”

-ಎಂದು ಕೇಳಿದರು.

“ಇನ್ನು ಒಂದು ಶೀಫೆ ಇದೆ ”

“ಚೆಲೆ ಎನ್ನು ? ”

-ಶ್ರೀನಾಥ ಕೇಳಿದ

“ಅದರ ಮೇಲೇ ಬರೆದಿದೆ ನೋಡಿ ”

-ನಾಗು ಹೇಳಿದಳು.

“ಆರೂ ಕಾಲು ; ನನ್ನ ಹತ್ತಿರ ಎರಡು ರಾಘಾಯಿ ಮಾತ್ರ ಇದೆ. ಬಾಕಿ ನಾಳೆ ತಂದುಕೊಟ್ಟರೆ ಆದಿತೀ ? ”

“ಅಯ್ಯೋ ಅದಕ್ಕೇನಂತಿ ಬಿಡಿ. ದುದ್ದು ಎಲ್ಲ ಹೋಗುತ್ತೆ ? ”

-ಎಂದು ರಾಮಚಂದ್ರಯ್ಯ ಹೇಳಿದರು.

“ನಿಮ್ಮಲ್ಲಿ ಬೈವಿಧಿ ಸಿಕ್ಕುದ್ದು ಬಹೆ ಅನುಕೂಲವಾಯ್ತು. ಇಲ್ಲದಿದ್ದರೆ ನಾನು ಬೆಂಗಳೂರಿಗೆ ಓಡಬೇಕಾಗಿತ್ತು. ಖಚ್ಚಾ ಉಳಿತು ; ಶ್ರಮವೂ ತಪ್ಪಿತು. ಇನ್ನೊಂದು ಬಾಟಲ್ ಕಾಗೇ ಇಟ್ಟರಿ, ನಾಳೆ ಬರುವಾಗ ಡಾಕ್ಟರನ್ನು ಕೇಳಿಕೊಂಡು ಬಂದು ಅದನ್ನೂ ತಗೋತೆನೇ. ಆಮೇಲೆ ಪುನಃ ಬೇಕಾದರೆ ? ”

“ನೀವೇನೂ ಯೋಚಿಸ್ತೇಡಿ, ಏನ್ನು ಬೇಕಾದ್ದು ತಂಂಬಿ ಕೊಡ್ದೀನಿ ”

-ರಾಮಚಂದ್ರಯ್ಯ ಹೇಳಿದರು.

“ಇನ್ನು ಹೌರಹೋಣವೆ ಗುಂಡಣ್ಣ ? ಪಾಪ.... ಅವರು ಸ್ವಲ್ಪ ವಿಶ್ವಾಂತಿ ಪಡೆಯಲಿ.”

ಶ್ರೀನಾಥ ಎದ್ದುನಿಂತ. ರಾಮಚಂದ್ರಯ್ಯನಿಗೆ ಕೈ ಮುಗಿದು, ಒಳ ಬಾಗಲಿನಲ್ಲಿ ನಿಂತಿದ್ದ ನಾಗುವಿಗೂ ಕೈ ಜೋಡಿಸಿ ಹೊರಟಿ. ಗುಂಡಯ್ಯ ಅವನನ್ನು ಹಿಂಬಾಲಿಸಿ ಬಂದವನು,

“ನೋಡು ಶ್ರೀನಾಥ..ನೀನು ಎಷಾದರೂ ಓದಿದೋನು ಅದಕ್ಕೇ ಬರುವಾಗ ಆ ಹುಡುಗಿಗೂ ಕೈ ಮುಗಿದು ಬಂದೆ. ನಾನು ದಿನಾ ಬರ್ತಿದ್ದರೂ ನನಗೆ ಅದು ತೋರಿರಲಿಲ್ಲ ಆ ಹುಡುಗಿ ‘ಇವನೆಲ್ಲೋ ಹಳ್ಳಿಯ ಗುಗ್ಗ ಎಂದು ಕೊಂಡಿರಾತ್ಮಳೆ’ ಎಂದ

“ಅವರೂ ಹಳ್ಳಿಯವರೇ”

“ಇಲ್ಲವ್ವ ಅವರಿನ್ನೂ ಮೊನ್ನೆ ಮೊನ್ನೆ ಬಂದವರು ಭಿಮಾವರದ ಕಡೆಯವರಂತೆ ಹುಡುಗಿ ಇಲ್ಲಿಗೆ ಬರುವವರಿಗೆ ಕಾಲೇಜಿನಲ್ಲಿ ಕಲೀತ್ತಿದ್ದ ಖಂತೆ”

“ನನಗೂ ಹಾಗೇ ತೋರಿತು ಕೇವಲ ಅಪ್ಪನಿಗೆ ಆನ್ನ ಬೇಯಿಸಿ ಹಾ ಕುತ್ತ ಕುಳಿತಿರುವ ಹುಡುಗಿಯಲ್ಲ ಎಂದು ನೋಡಿದ ಕೂಡಲೇ ಗೊತ್ತಾಯ್ತು ಬಹೆಳ ಚುರುಕಾಗಿದಾಳೆ ಹುಡುಗಿ, ಬೂದಿ ಮುಚ್ಚಿದ ಕೆಂಡವಂತೆ ಎಂದು ಯಾರಿಗಾದರೂ ಎಷಿತು. ಅಲ್ಲದೆ ಬಹೆಳ ಲಕ್ಷ್ಯಾಂಶವಾಗಿ...”

“ಹೋ..ಹೋ....ನಿದಾನ ಮಗು. ವರ್ಣನೆಗೇ ಮೊದಲು ಮಾಡಿದೆ ಯಾಲ್ಲ, ನಿಮ್ಮ ಅಪ್ಪ ನಿನಗೆ ಲಗ್ಗಿದ ಏಪಾಡು ಮಾಡ್ತಿದಾರೆ ಅನ್ನೋದು ಮರಿತು ಹೋಯ್ತೆ? ಅಲ್ಲದೆ ರಾಮಚಂದ್ರಯ್ಯ ಬಹೆಳ ಬಡವರು ನಿಮ್ಮ ತಂಡೆ ಅವರನ್ನು ಕಣ್ಣಿತ್ತಿ ನೊಡಲಿಕ್ಕೇ ಇಲ್ಲ.”

“ನೀನು ಇಲ್ಲದ ಅಧರ ಮಾಡಬೇಡ ಗುಂಡಣ್ಣ, ಚೆನ್ನಾಗಿರ್ದೆನ್ನೆ ಚೆನ್ನಾಗಿದೆ ಎಂದರೆ ತಪ್ಪೇ?”

“ಮಾರದ ಮೆಚ್ಚಿಕೆಯಾದರೆ ಬಾಧಕವಿಲ್ಲ.”

* * *

ಜೈವಧಿಯ ದುಡ್ಡನ್ನು ಜೀಬಿಗೆ ಹಾಕಿಕೊಂಡು, ಶ್ರೀನಾಥ ಮಾರನೇ ದಿನ ರಾಮಚಂದ್ರಯ್ಯನ ಮನೆಗೆ ಹೊರಟಿ. ಗುಂಡಯ್ಯನ ಮನೆಯ ಮುಂದೆ ಬಂದಾಗ ಅವನ ಹೆಂಡತಿ ಬಾಗಿಲಲ್ಲೇ ನಿಂತಿದ್ದ ಳು.

“ಗುಂಡಣ್ಣ ಇಲ್ಲವೇ?” ಶ್ರೀನಾಥ ಕೇಳಿದ.

“ಇಲ್ಲ. ಈಗ ಸ್ವಲ್ಪ ಹೊತ್ತಿನಲ್ಲಿ ಹೋರಗೆ ಹೋದರು” ಎಂದಳು.

ಶ್ರೀನಾಥ ಬಂದಾಗ ಅಂಗಡಿಯ ಬಾಗಿಲು ತೆಗೆದಿತ್ತು ನಾಗು ಅಲ್ಲಿ ಬಂದಿನ್ನ ಹುಡುಗಿಗೆ ಏನೋ ಸಾಮಾನನ್ನು ಪೋಟ್ಟು ಕಟ್ಟಿ ಕೊಡುತ್ತಿದ್ದ ವಳು ಅವನನ್ನು ನೋಡಿ ಸನುನಕ್ಕು ‘ಬಿನ್ನ’ ಎಂದಳು.

ಶ್ರೀನಾಥ ಒಳಗೆ ಬಂದು ಅಲ್ಲಿದ್ದ ಜಾಯಿಕಾಯು ಮರವ ಪೆಟ್ಟಿಗೆಯ ಮೇಲೆ ಕೆಳಿತುಕೊಂಡ ಸಾರೂಪ್ಯ ತೆಗೆದುಕೊಂಡು ಹುಡುಗಿ ಹೋರಟು ಹೋದಳು ಶ್ರೀನಾಥ ಜೀಬಿನಿಂದ ದೂರ್ದೂ ತೆಗೆದು ಅವಳ ಮುಂದಿಟ್ಟು.

“ನಿಮ್ಮ ತಂದೆಯವರು ಹೋಗಿದಾರೆ?”

— ಎಂದು ನಿಚಾರಿಸಿದ.

“ಇವತ್ತು ಸ್ವಲ್ಪ ವಾಸಿ, ಜ್ವರ ಕಡಿಮೆಯಾಗಿದೆ. ಅದರೆ ಇನ್ನೂ ಕೆಮ್ಮು, ನಿಂತಿಲ್ಲ. ಅದರದ್ದೇ ತೊಂದರೆ, ಒಂದುಸಲ ಕೆಮ್ಮು, ಬಂದರೆ ಸುದಾರಿಸಿ ಕೊಳ್ಳೋಕೆ ಒಂದು ಫೂಂಟಿ ಬೇಕು”

“ಸಾರುಂಕಾಲ ಡಾಕ್ಟರ ಹತ್ತಿರ ಹೋಗಿದ್ದರೆ?”

“ಇಲ್ಲ. ಅವರಿಗೆ ಏಳಿಕ್ಕೇ ಆಗಲಿಲ್ಲ. ನಾನೇ ಹೋಗಿ ಓವಧಿ ತಂದೆ”

“ಇವತ್ತೂ ಹೋಗೇ ಇಂದ್ರಿಯಿಗೆ ಇಲ್ಲ”

“ಹೊಂ. ಈಗ ಹೋಗ್ಗೇನೇ”

“ನೀವು ತಪ್ಪ ತಿಳಿಯದಿದ್ದರೆ ನಾನು ಒಂದು ಮಾತು ಹೇಳ್ತೀನಿ”

“ಹೇಳಿ.. ಅದಕ್ಕುನ್ನು?”

“ನೀವು ಓವಧಿಗೆ ಹೋದರೆ ಇಲ್ಲಿ ಅವರ ಹತ್ತಿರ ಯಾರು ಇರ್ತಾರೆ?”

“ಯಾರೂ ಇಲ್ಲ, ಬಾಗಿಲು ಮುಂದೆ ಮಾಡ್ದೋಂದು ಹೋಗ್ಗೇನಿ ಅಕಸ್ಮಾತ್ ಗುಂಡಯ್ಯನವರು ಬಂದರೆ ಅವರು ಅಣ್ಣಿನ ಹತ್ತಿರ ಇರ್ತಾರೆ”

“ಆ ಚೀಟಿ ಕೊಟ್ಟರಿ ನಾನು ಹೋಗಿ ಓವಧಿ ತಂದುಕೊಂಡೀನಿ.”

“ಬೇಡ ಸುಮ್ಮನೆ ನಿವಾಗಿ ತೊಂದರೆ”

“ತೊಂದರೆಯೇನಿಲ್ಲ, ನಾನು ಹೇಗೂ ಅಲ್ಲಗೇ ಹೋರಟಿಮೇನೇ ನಮ್ಮ ತಾಯಿಗೆ ಓವಧಿ ತರಬೇಕು. ಜೊತೇಲಿ ಇದನ್ನು ತಂದರಾಯು”

“ನಿಮ್ಮ ತಾಯಿಯವರಿಗೆ ಹುಷಾರಿಲ್ಲವೆ?”

“ಇಲ್ಲ. ಅವರಿಗೆಂದೇ ರಾತ್ರಿ ಛೋವಧಿ ತೆಗೆದುಕೊಂಡದ್ದು. ಎರಡು ಹೊತ್ತು ತೆಗೆದುಕೊಂಡಿದಕ್ಕೇ ಆವರಿಗೆ ಎನ್ನೇಂದು ಅನುಕೂಲವಾಗಿದೆ. ನಿಮ್ಮ ಹತ್ತಿರ ಇರ್ಲೋದನ್ನೂ ನೆನಗೇ ಕೊಟ್ಟಿದೆ. ಅದಕ್ಕೂ ಸೇರಿಸಿ ದುಡ್ಡ ತಂದಿದೇನೆ”

ನಾಗು ದುಡ್ಡ ತೆಗೆದುಕೊಂಡು ಒಳಗಿಟ್ಟು ಛೋವಧಿ ತಂದುಕೊಟ್ಟಿಳು. ಶ್ರೀನಾಥ ರಾಮಚಂದ್ರರ್ಯಾಜನ ಛೋವಧಿ ಚೀಟಿಯನ್ನು ತೆಗೆದುಕೊಂಡು ಡಾಕ್ಟರ ಹಾಸಿಗೆ ಹೋದೆ.

ಮಾರನೇದಿನ ನಾಗು ತಂದೆಗಾಗಿ ಸ್ವೇಚ್ಛೆ ಹೆಣೆಯುತ್ತ ಕುಳಿತ್ತಿದ್ದೇಳು. ನಡುನಡುವೆ ತಲೆ ಎತ್ತಿ ತಂದೆಯೊಡನೆ ಮಾತಾಡುತ್ತಿದ್ದೇಳು. ಆಗ ಇದ್ದ ಕ್ಕಿಂತಿಂತಿ ಶ್ರೀನಾಥ ಬಂದು ಬಾಗಿಲು ತಟ್ಟಿದ. ನಾಗು ಬಾಗಿಲು ತೆಗೆದಾಗ ಅವನೊಡನೆ ಡಾಕ್ಟರೂ ಇದ್ದರು. ಅವಳಿಗೆ ಸ್ವಲ್ಪ ಆಶ್ಚರ್ಯವಾದರೂ, ಅದನ್ನು ತೋರಿಸಿ ಕೊಳ್ಳುವೆ ಎಂದಿನಂತೆ ನಗುಮುಖದಿಂದ,

“ಬನ್ನಿ” ಎಂದು ಒಳಗೆ ಕರೆದುಕೊಂಡು ಹೋದಳು.

ರಾಮಚಂದ್ರರ್ಯಾಜ ಹಾಸಿಗೆ ಸುರುಳಿಗೆ ಉರಗಿಕೊಂಡು ಕುಳಿತ್ತಿದ್ದರು. ಡಾಕ್ಟರನ್ನು ನೋಡಿದಕೊಡಲೆ ಶ್ರೀನಾಥ ಅವರನ್ನು ಕರೆದುಕೊಂಡು ಬಂದಿರ ಬೇಕೆಂದು ತೋರಿತು.

“ಹೇಗಿದ್ದೀರಿ?”

ಡಾಕ್ಟರು ವಿಚಾರಿಸಿದರು.

“ಇಲ್ಲಿ ಬಿಟ್ಟಿದೆ. ಆದರೂ ಬಹಳ ನಿತ್ಯಾಳ ಎದ್ದು ನಿಲ್ಲಿವುದೇ ಸಾಧ್ಯವಿಲ್ಲ. ಎಲ್ಲ ಹೊರೆಯನ್ನು ಮುಡುಗಿಯ ಹೆಗೆಲ ವೇಲೆ ಹಾಕಿ ಬಿಟ್ಟು, ಹಾಸಿಗೆಗೇ ಗಂಟು ಬಿಡ್ಡಿದೇನೆ”

“ಒಂದು ಇಂಜಿನ್ ತಗೋತೀರಾ?”

ತಂದೆ ಮಾರ್ಗ ಮುಖ ನೋಡಿದರು.

“ಅಗತ್ಯವಿದ್ದರೆ ಕೊಡಿ, ಅವೇನೂ ಬೇಡ ಎನ್ನಲ್ಲಿ”

ಎಂದು ಅವರ ಪರವಾಗ ಶ್ರೀನಾಥ ತಾನೇ ಉತ್ತರ ಕೊಟ್ಟಿ. ತಂದೆಯಾಗಲೀ ಮುಗಳಾಗಲೀ ಬಾಯಿಬಿಡಲು ಅವಕಾಶವಿಲ್ಲೇ ಕೊಡಲಿಲ್ಲ.

ಡಾಕ್ಟರು ಇಂಜಿನ್ ಚುಟ್ಟಿ, ಚೀಟಿಯಲ್ಲಿ ಒಂದು ಟಾನಿಕ್ಕಿನ ಹೆಸರು ಬರೆದುಕೊಟ್ಟಿ,

“ನೀವೇ ಛಿಷಧಿಗಳನ್ನು ತಂಸುವಿರಂತೆ, ನಿಮ್ಮಲ್ಲಿ ಇದು ಇದ್ದರೆ ತಗೊಳ್ಳು” ಎಂದರು

ಶ್ರೀನಾಥ ಡಾಕ್ಟರನ್ನು ಬಾಗಿಲುವರೆಗೆ ಕೆಳಸಿ ಹಿಂದಕ್ಕೆ ಒಂದೆ ರಾಮಚಂದ್ರಯ್ಯ ಕೈನಿಡಿ ಅವನನ್ನು ಹತ್ತಿರ ಕೂರಿಸಿಕೊಂಡರು.

“ಏಕೆ ಇಷ್ಟೆಲ್ಲ ತೊಂದರೆ ತಗೊತ್ತಿರಿ ಶ್ರೀನಾಥ ? ಡಾಕ್ಟರನ್ನು ಕರೆಯ ದಿದ್ದರೂ ನಡಿತ್ತಿತ್ತು” ಎಂದರು.

“ತೊಂದರೆ ಏನಿಲ್ಲ, ನಿಮ್ಮ ತಾಯಿನ ನೋಡಲು ಬಂದಿದ್ದರು. ಹಾಗೇ ಇಲ್ಲಿಗೂ ಕರೆದುಕೊಂಡು ಬಂದೆ. ಮನುಷ್ಯರು ಒಬ್ಬಿರ್ಗೊಬ್ಬರು ಸರವಾಗ ದಿದ್ದರೆ ಹೇಗೆ...?”

“ಹಾಗಲ್ಲ .ಅವರು ಮನೆಗೆ ಬಂದರೆ ಕೈತುಂಬ ಫೀಸು ಕೊಡಬೇಕು. ನವ್ವು ಸ್ಥಿತಿ ನಿಮಗೇ ಗೊತ್ತಿ ಇದೆ.”

“ಅದನ್ನು ನಿಮ್ಮ, ಕೈಲಿ ಕೊಡಿಸುವುದಿಲ್ಲ.”

“ಅದು ನನಗೆ ಗೊತ್ತು, ಅದಕ್ಕೇ ಹೇಳುದೋದು ನಿಮ್ಮ, ತಂದೆ ಏನೆಂದಾರು ?”

“ನಾನು ದುಡ್ಡಿಗಾಗಿ ಅವರನ್ನು ಕೆಳಲ್ಲ ನನಗೆ ಮುಂಬಯಿಯಿಂದ ಕೆಲಸಕ್ಕೆ ಆರ್ಥರ್ ಬಂದಿದೆ”

“ಕೆಲಸವಾಯ್ತೇ ? ಬಹು ಸಂತೋಷ. ದೇವರು ನಿಮ್ಮನ್ನು ಕಾಪಾಡಲಿ. ನೀವು ಅಲ್ಲಿಗೆ ಯಾವಾಗ ಹೊರಡಿತ್ತೀರಿ ?”

“ಇನ್ನೂ ಹತ್ತು ಹನ್ನೆರಡು ದಿವಸ ಅವಕಾಶವಿದೆ”

ನಾಗು ಮೂರು ಬಟ್ಟಲಿನಲ್ಲಿ ಕಾಫಿ ತಂಡಳು. ಈ ದಿನ ತಂದೆ ಹೇಳಲೆಂದು ಕಾಯಲಿಲ್ಲ. ಅವರಬ್ಬಿಗೂ ಕೊಟ್ಟು ತಾನೂ ಕುಡಿದಳು. ಕಾಫಿಯನ್ನು ಸವಿಯುತ್ತು ಶ್ರೀನಾಥ,

“ಗುಂಡಣ್ಣ ಯಾಕೋ ಬರಲಿಲ್ಲ, ಅವನಿಗೆ ನಿಮ್ಮ ಮನೆ ಕಾಫಿ ಎಂದರೆ ಬಹು ಮೆಚ್ಚಿಗೆ” ಎಂದ

“ಯಾಕೋ ಅವರು ಮೂರುದಿನದಿಂದ ಬಂದಿಲ್ಲ ಉರಿನಲ್ಲಿದಾರೋ ಇಲ್ಲವೋ ? ಅವರು ಇದ್ದರೆ ನಾಗೂಗೆ ಸ್ವಲ್ಪ ಅನ್ಕೂಲವಾಗಿತ್ತು. ಅವಳಿಗೆ ನನ್ನ ಸೇವೆಯೇ ಶಾಕಾಗಿದೆ. ಅಂಗಡಿಯ ಹೊರೆಯಾದರೂ ತಖ್ತಿತ್ತಿತ್ತು”

“ನಾನು ಬೇಕಾದ್ದೆ ಆ ಕೆಲಸ ಮಾಡಬ್ಲೇ”

“ಲಕ್ಷ್ಮಣವಾಯ್ತು, ನಿನ್ನುಂತಹ ಓದಿರೋರನ್ನು ಅಂಗಡಿ ಮುಂದೆ ಕೂರಿಸಲೇ ಸೋಡಿದವರು ಏನೆಂದಾರು?”

“ಅಂಗಡಿಮುಂದೇಕೇ ಕೂತಿರೀಕು? ಯಾರಾದರೂ ಬಂದಾಗ ಸಾನೂನು ಕೊಟ್ಟಿಬಿಟ್ಟು, ನಿನ್ನ ಹತ್ತಿರವೇ ಮಾತಾಡಿರೋದು”

ಆ ಮಾತಿಗೆ ತಂದೆ ಮಗಳು ಇಬ್ಬರೂ ನಕ್ಕರು

ರಾಮುಚಾರ್ಯ ಯ್ಯಾ ನಿದಾನವಾಗಿ ಜೀತೆರಿಸಿಕೊಳ್ಳುತ್ತಿದ್ದರು, ಆ ಅವಧಿಯಲ್ಲಿ ಶ್ರೀನಾಥ ದಿನವೂ ಅಲ್ಲಿಗೆ ಬರ್ತಿದ್ದು. ತಂದೆ ಮಗಳ ಸಹವಾಸದಲ್ಲಿ ಅವನಿಗೆ ದಿನ ರಳಿದುನೇ ಗೊತ್ತಾಗುತ್ತಿರಲ್ಲಿ. ಹುಡುಗರಿಬ್ಬರೂ ನಗುತ್ತೆ ಮಾತಾಡತ್ತಿನ್ನದೆ ಆದನ್ನು ಸೇರುತ್ತೆ ರಾಮಂದ್ರಯ್ಯ,

“ನರಳುತ್ತ ಮಲಗಿರುವುದರಲ್ಲಿ ಸುಖವಿದೆ”

ಎಂಂಕೊಳ್ಳುತ್ತೇಲಿದ್ದರು

ಶ್ರೀನಾಥ ಹೊರಡುವ ದಿನ ಹತ್ತಿರವಾದಂತೆ ಪನೆಯಲ್ಲಿ ಅವನ ಪ್ರಯಾಣಕ್ಕೆ ಸಿದ್ಧತೆ ನಡೆಯುತ್ತಿತ್ತು. ಅವನ ತಾಯಿ ಹಂಡಾರಾಗಿ ಈಗ ಓಡಾಡತ್ತಿದ್ದರು ತಂದೆ ಅವನಿಗೆ ಹೇಳಿದರು,

“ಹಿರಣ್ಯ ಯ್ಯಾನವರು ಕಾಗನ ಬರೆದಿದಾರೆ ಅವರ ಮನೆಗೆ ನಾವು ಎಂದು ಹೋಗೋಣ? ನಿನು ಹೊರಡುವುದರಲ್ಲಿ ಒಂದು ನಿಶ್ಚಯವಾಗಿ ಬಿಟ್ಟಿರೆ, ಒಂದೆರಡು ತಿಂಗಳು ಬಿಟ್ಟು ನಿನಗೆ ರಜೆ ಸಿಕ್ಕಿದಾಗ ಲಗ್ನಮಾಡಬಹುದು”

“ಈಗಲೇ ಅಲ್ಲಿಗೆ ಹೋಗೋದು ನನಗೆ ಇಷ್ಟವಿಲ್ಲ”

ಮಗ ನುಡಿದ.

“ಅವರನ್ನು ಕಾಯಿಸೋದು ಚೆನ್ನಾಗಿರಲ್ಲ”

“ಅವರಿಗೆ ಅಪ್ಪು ಆತುರವಾದರೆ ಬೇರೆ ಕಡೆ ಸೋಡಿಕೊಳ್ಳಲಿ”

“ನರಡು ಕಾಸು ಸಂಪಾದಿಸುವ ಹಾಗಾಯ್ತೇಂದು ಈಗ ಅಪ್ಪು ಜಂಭವಾಡಬಾರದಪ್ಪ. ಅವರಿಗೆ ಅಂದಿನಿಂದಲೂ ಬರುವುದಾಗಿ ಹೇಳಿ ಬಿಟ್ಟು ಈಗ ರೋಗವೇ ಇದ್ದರೆ ಏನೆಂದುಕೊಂಡಾರೆ?”

“ಅದಕ್ಕೆ ನಾನು ಮೊಜಿಯ? ನನಗೆ ಆ ಸಂಬಂಧ ಇಷ್ಟವಿಲ್ಲ ದೊಡ್ಡ ವರ ಸಹವಾಸ ನನುಗೆ ಬೇಡ. ನನ್ನ ಅಂತಸ್ಸಿಗೆ ತಕ್ಕಂತೆ ಯಾವುದಾದ್ದೂ..”

“ಅಯ್ಯೇ ..ನಾನು ಹೇಳಲಿಲ್ಲೋ” ಎರಡು ಹೊತ್ತೂ ಆ ಮುದುಕನ ಅಂಗಡಿಲಿ ಆವನ ಮಗಳೊಡನೆ ಚಕ್ಕಂದ ಆಡ್ತೂ ಕೂತಿರ್ತಾನೆ, ಎಂತ ನೇರೆ ಹೊರೆಯವೆಲ್ಲ ಹೇಳಿದರು ನಾನು ನಂಬಿರಲಿಲ್ಲ, ನನ್ನ ಮಗ ಅಂಥನನ್ನ ಎಂದು ದಬಾಯಿಸಬಿಟ್ಟೇ. ಮನೆಗೆ ಬಹೋ ಲ್ಯಾಂಡ್ ಬಿಟ್ಟಬಿಟ್ಟು, ಯಾವುದೋ ಹುಡುಗೀನ ... ಈ ಪಾಪಿಗೆ ಅಂಥ ಉದ್ದ್ಯಷ್ಟ ಎಲ್ಲಿ ಬರಬೇಕು”

ಮುಂದೆ ಮಾತಾಡಲಾರದೆ ಆಕ್ ಗಳಗಳನೆ ಅತ್ತಬಟ್ಟಿರು.

“ನೀನು ಸುಮಿತ್ರೇ . ಮಗೂ ಒಂದು ಸಲ ಅಲ್ಲಿಗೆ ಹೋಗಿ ಬರೋಣಾ ಹುಡುಗಿ ಸಿನಗೆ ಒಪ್ಪಿಗೆಯಾಗದಿದ್ದರೆ, ನಿನ್ನ ಬಲವಂತ ವಾಡಭ್ರಾತ್ರಿ”

ಶ್ರೀನಾಥನಿಗೆ ಏನು ಹೇಳಬೇಕೋ ಗೂತ್ತಾಗಲಿಲ್ಲ. ಅಪ್ಪುರಲ್ಲಿ ಗುಂಡಯನ್ನು ಅಲ್ಲಿಗೆ ಬಂದ. ‘ಬದುಕಿದೆ’ ಎಂದುಕೊಂಡು ಶ್ರೀನಾಥ ಹೂರಗೆ ಜಾರಿದ

“ಗುಂಡಣ್ಣ ಒಳಗೆ ಬಾಪ್ಪ. ನೀನಾದ್ದೂ ಇವನಿಗೆ ಬುದ್ಧಿ ಹೇಳು”
ತಾಯಿ ಕೂಗಿದರು.

“ಹೂರಗೆ ತಿರುಗಾಡಿಕೊಂಡು ಬರೋವಾಗ ಬರ್ತಾನೆ ಆವ್ಯಾ”

ಶ್ರೀನಾಥ ಅಲ್ಲಂದಲೇ ಕೂಗಿ ಗುಂಡಯನ್ನೊಡನೆ ಬೀದಿಗಳಿದ.

“ಏನೋ ಇದು ಆವಾತರ ?”ದಾರಿ ತುಳಯುತ್ತೆ ಗುಂಡಯನ್ನು ಕೇಳಿದ.

“ಹಿಂಣ್ಣಿ ಯ್ಯಾನವರ ಮನೆಗೆ ಹುಡುಗಿ ನೋಡಲು ಹೋಗ್ಗೇ ಕೆಂತೆ”

“ಹೋಗು ನಿನಗೆ ಒಪ್ಪಿಗೆ ಆಗದಿದ್ದೆ ಆಗಲ್ಲ ಎಂದು ಹೇಳಿದು ಅದಕ್ಕೇಕೆ ಇಪ್ಪು ರಾದಾಧಿಂತೆ”

“ನನಗೆ ವ ನಸ್ಸಿಲ್ಲ, ಹಾಗೆಲ್ಲಾ ಸಮ್ಮನೆ ಹೋಗಬಾರ್ದು. ಕಂಡವರ ಮನೆಯ ಹೆಣ್ಣು ಮಕ್ಕೆ ಕೇಂದರೆ ಅಪ್ಪು ಆಗ್ಗೆ ವೇ ?”

“ನಿನಗೆ ಬುದ್ಧಿ ಇಲ್ಲ”

ಇಬ್ಬರೂ ರಾಮಚಂದ್ರಯನ್ನ ಮನೆಯ ಹತ್ತಿರ ಬಂದರು. ಬಾಗಿಲಿಗೆ ಬೀಗ ಹಾಕಿತ್ತು.

“ಅರೇ ..ಎಲ್ಲಿ ಹೋದೇಲ್ಲೋ ಅಯ್ಯನೋರು?” - ಗುಂಡಯನ್ನಿಗೆ ಆಶ್ಚರ್ಯ

“ಅವಡೆಲ್ಲಿ ಹೋಗ್ತಾರೆ ? ಇಲ್ಲೇ ಎಲ್ಲಾ ದೂ ತಿರುಗಾಡಲು ಹೋಗಿ ದಾಧರು. ನೀನೆಲ್ಲಿ ಹೋಗಿದ್ದೆ ಮಹರಾಯ ? ನನ್ನ ಸೋಡಿ ಎಪ್ಪು ದಿನ ವಾಯ್ತು ? ರಾಮಚಂದ್ರಯನ್ನ ದಿನವೂ ಜಾಳಿಸಿಕೊತೆದ್ದು”

“ನೀನು...? ದಿನ ಇಲ್ಲಿಗೆ ಬರ್ತಿದ್ದೆಯ?”

“ಇನ್ನೇನು ಮಾಡೋದು? ಅತ ಹಾಸಿಗೆ ಹಿಡಿದು ಮಲಗಿ ಬಿಟ್ಟರು. ಮನೇಲಿ ನಾಗು ಒಬ್ಬಳ್ಳಿ”

“ಓಹೋ...ಆಗ್ಲೇ ‘ನಾಗು’ ಎನ್ನುವವ್ಯು ಸಲಿಗೆ ಬಂದುಬಿಟ್ಟಿದೆ”

ಶ್ರೀನಾಥ ನಕ್ಕು ಬಿಟ್ಟು.

“ನೀನು ಹೇಳಿದೆ ಕೇಳಿದೆ ಎಲ್ಲಿ ಹೋಗಿದ್ದೆ?” ಎಂದು ಮಾತು ಬದಲಿಸಿದ

“ಚೆಂಗಳೂರಿನಲ್ಲಿ ಸ್ವಲ್ಪ ಕೆಲಸವಿತ್ತು. ನಿಂತ ಫೋರ್ಮೇಲಿ ಹೊರಟ್ಟಿ ಬಿಟ್ಟು. ಯಾರಿಗೂ ತಿಳಿಸಕ್ಕೂ ಆಗ್ಗಿಲ್ಲ. ಅರ್ಥಾನ್ನೋರು ಈಗ ಹುಷಾರಾಗಿ ದಾರೆ ತಾನೇ?”

ಶ್ರೀನಾಥ ಬಾಯಿ ಬಿಡುವ ಮೋದಲೇ ಮನೆಯ ಮುಂದೆ ದೊಡ್ಡದಾದ ಕಾರು ಬಂದು ನಿಂತಿತು. ನಾಗು ನೊದಲು ಇಳಿದವರು ಕ್ಕೆಹಿಡಿದು ತಂದೆ ಯನ್ನು ಇಚ್ಛಿಕೊಂಡಳು. ಅವಳು ಅದೇ ಹಳೆಯ ನೂಲಿನ ಸೀರೆ ಉಟ್ಟಿದ್ದರೂ, ರಾಣಿಗೆ ಒಪ್ಪುವ ರೀವಿ ಅವಳು ಕಾರಿನಿಂದ ಇಳಿದಾಗ ಕಾಣಿಸಿತು.

ರಾಮಚಂದ್ರರ್ಯಾ ಮೆಲ್ಲಿಗೆ ನಡೆಯುತ್ತ ಹೆತ್ತಿರ ಬಂದರು. ಕಾರು ಹೊರಟ್ಟಿ ಹೋಯ್ಯಾ.

“ಶ್ರೀನಾಥ ಎವ್ಯು ಹೂತ್ತಾಯ್ಯು ಬಂದು? ಎಲ್ಲಿ ಹೋಗಿದ್ದಿರಿ ಗುಂಡಯ್ಯು?”

ಎಂ, ಇಬ್ಬರನ್ನೂ ಒಬ್ಬಿಗೆ ಮಾತಾಡಿಸಿದರು.

ನಾಗು ಬೀಗ ತೆಗೆದಳು, ಎಲ್ಲರೂ ಒಳಗೆ ಹೋದರು. ಅವರಿಬ್ಬರ ಕಣ್ಣನಲ್ಲಿ ಕಾಣಿಸುತ್ತಿದ್ದ ಪ್ರಶ್ನೆ ಗಮನಿಸಿ ರಾಮಚಂದ್ರರ್ಯಾ ತಾವೇ ಹೇಳಿದರು;

“ಹುರಣ್ಣ ಯ್ಯಾನವರು ಹೇಳಿಕಳಿಸಿದ್ದರು, ಅಲ್ಲಿಗೆ ಹೋಗಿದ್ದೇವು”

“ಅವರು ತಮೆಗೆ ಗೊತ್ತಿ?”

ಗುಂಡಯ್ಯ ಅತುರದಿಂದ ಕೇಳಿದ.

“ಗೊತ್ತಿಲ್ಲದೆ ಏನು? ಜೀನಾನ್ನಿಗಿ ಗೊತ್ತು. ಮಗಳ ಮದುವೆ ವಾಡಲು ಓಡಾಡಿದ್ದಾರೆ. ನನಗೆ ಹುಷಾರಿಲ್ಲವೆಂದು ಗೂತ್ತಾಯ್ಯಂತೆ. ಶಾರು ಕಳಿಸಿದರು.”

“ಅವರ ಮಗಳ ಹೇಗರೆನು ?”

“ನಾಗರತ್ನ, ರತ್ನ ..ರತ್ನನ್ ಎಂದೆಲ್ಲ ಕರೀತಾರೆ”

“ಹೇಗಿದಾಳಿ ಸ್ವಾಮಿ ಹುಡುಗಿ ?”

ಗುಂಡಯ್ಯನಿಗೆ ಕುತ್ತಳೆಲವನ್ನು ತಡೆಯುವ ಅಭ್ಯಾಸವೇ ಇರಲಿಲ್ಲ.
ರಾಮಚಂಗ್ರಯ್ಯ ನಕ್ಕು ಕೇಳಿದರು,

“ಗುಂಡಯ್ಯ, ಏನು ಸಮಾಚಾರ? ಹುಡುಗಿಯ ವಿಷಯಕ್ಕೆ ಇವ್ವು
ಆಸಕ್ತಿ?”

“ನನ್ನ ಸ್ವೇಹಿತರೊಬ್ಬರಿಗೆ ಆ ಹುಡುಗಿನ ಕೇಳಿದ್ದರು. ಅದಕ್ಕೆ ಕೇಳಿ
ಅಪ್ಪೆ. ದೊಡ್ಡವರ ಮನೆ ಹುಡುಗಿ ಚೆನ್ನಾಗಿಯೇ ಇರಬೇಕು”

“ನೋಡಿ, ಅದನ್ನು ನಾನು ಹೇಳಿಂದು ಕಷ್ಟ. ಹೆಣ್ಣು ಮಕ್ಕಳ ರೂಪ
ನೋಡುವರ ದೃಷ್ಟಿನ ಅವಲಂಬಿಸಿದೆ. ನನಗೆ ನಾಗು ಬೇರೆ ಅಲ್ಲ. ರತ್ನ ಬೇರೆ
ಅಲ್ಲ. ನಮ್ಮ ಮಕ್ಕಳ ಹೇಗಿದ್ದರೂ ಚೆಂದ. ಈಗ ಯಾರಾದರೂ ನನ್ನ,
‘ನಿಮ್ಮ ಹುಡುಗಿ ಹೇಗಿದಾಳಿ?’ ಎಂದು ಕೇಳಿವೆ .. ‘ನಮ್ಮ ಹುಡುಗಿಯವು
ಲಕ್ಷಣವಾಗಿರೋರನ್ನು ಬೇರೆ ನೋಡಿಲ್ಲ’ ಎಂದೇ ಹೇಳಬೇಕಾಗುತ್ತೇ ಪ್ರೇಮ
ಕುರಡು ಎಂದು ಕೇಳಿಲ್ಲವೇ? ನಿನ್ನ ಏನಂತಿರಿ ಶ್ರೀನಾಥಾ....?”

ಶ್ರೀನಾಥಾ ನಕ್ಕು ಬಿಟ್ಟು. ಇಂತಹ ಮಾತುಗಳಿಗೆ ಉತ್ತರ ಹೇಳುವುದ
ಕ್ಕಿಂತ, ವರೋನವಾಗಿರುವುದೇ ಕ್ಷೇಮ ಎಂದು ಅವನು ತಿಳಿದಿದ್ದ.

ನಾಗು ಒಳಗಡೆ ತಟ್ಟಿ ಬಟ್ಟಿಲುಗಳ ಸದ್ಯ ಮಾಡುತ್ತಿದ್ದ್ಯಳು. ಅದನ್ನು
ಕೇಳಿಯೇ ಗುಂಡಯ್ಯನ ಮುಖ ಅರಳಿತು. ಸ್ವಲ್ಪ ಹೊತ್ತಿನಲ್ಲಿ ಕಾಫಿ ಬಂತು.
ನಾಗು ಒಂದು ಬಟ್ಟಿಲನ್ನು ಗುಂಡಯ್ಯನಿಗೆ ಕೂಡುತ್ತ,

“ಕಾಫಿ ಕುಡಿಯುವಾಗಲೀಲ್ಲ ನಿಮ್ಮ ನೆನಪಾಗುತ್ತಿತು.” ಎಂದಳು

“ನಾನಿಲ್ಲದಿದ್ದ ರೆನು? ಶ್ರೀನಾಥ ಇಂದ್ರನಲ್ಲಿ

“ನಿಮ್ಮ ಸ್ವೇಹಿತರಿಗೆ ನಿಮ್ಮಪ್ಪ ಕಾಫಿಯ ಹಂಬಲವಿಲ್ಲ, ಅವರೆಂದೂ
ನನ್ನ ಕಾಫಿ ಮೆಚ್ಚಿಕೊಂಡಿಲ್ಲ”

“ಅವನ ಹಂಬಲ ಬೇರೆ ಇರಬಹುದು. ಹಾಗೇ ಮೆಚ್ಚಿಗೆಯೂ ಬೇರೆಯೇ
ಇರಬಹುದು.”

ಅಲ್ಲಿಗೆ ಬಂದಾಗಿನಿಂದ ಅವರ ಕಣ್ಣಗಳ ಮೂಕ ಸಂಭಾಷಣೆಯನ್ನು

ಗಮನಿಸಿದ್ದ ಗುಂಡಯ್ಯ ಹೇಳಿದ. ಮತ್ತೆ ರಾಮಚಂದ್ರಯನನ್ನು ಉದ್ದೇಶಿಸಿ,

“ಪೂರಾ ಮಲಗಿದ್ದಿರಂತೆ, ಶ್ರೀನಾಥ ಹೇಳಿದ. ನಾನು ಯಾವುದೋ ತರಲೆ ವ್ಯಾಜ್ಯ ಕಟ್ಟಿಕೊಂಡು ಬೆಂಗಳೂರಿಗೆ ಹೋಗಿಬಿಟ್ಟೇ. ಎನ್ನು ತೊಂದರೆ ಯಾರ್ತಾ ಸಿನುಗೇ?” ಎಂದ.

“ತೊಂದರೆ ಏನೋ ಆಯ್ದು. ನಿಮ್ಮನ್ನು ನೆನೆಸದೆ ಇದ್ದ ದಿನವೇ ಇಲ್ಲ. ನಿಮ್ಮ ಸ್ನೇಹಿತರನ್ನು ಪರಿಚಯ ಮಾಡಿಕೊಟ್ಟಿದ್ದು ಬಹೆಚ ಉಪಕಾರ ವಾಯ್ದು. ಅವರು ಆ ಹೋತ್ತಿನಲ್ಲಿ ಮಾಡಿದ ಸಹಾಯ ಈ ಜನ್ಮದಲ್ಲಿ ಮರೀಯುವಂತಿಲ್ಲ”

ರಾಮಚಂದ್ರಯ್ಯ ಸರಳವಾಗಿ ಮಾತಾಡಿದ್ದು.

“ಉಪಕಾರ ಮಾಡುವವರೆಲ್ಲ ಕೇವಲ ನಿಸ್ತಾರ್ಥ ಬುದ್ಧಿಯಿಂದಲೇ ಮಾಡ್ತಾರೆಂದು ಹೇಳಲಿಕಾಂತಾಗಲ್ಲ. ಅಲ್ಲದೆ ಏನುವ್ಯಾರಿಗೆ ಕೃತಜ್ಞತೆಯನ್ನು ತೋರಿಸಕೊಳ್ಳಲು ಹಲವು ದಾಂಗಳವೇ”

ಗುಂಡಯ್ಯ ಅರ್ಥಗಭಿತವಾಗಿ ನುಡಿದ. ಆದನ್ನು ಕೇಳಿದ ನಾಗುವಿನ ಕೇನ್ನೆಗಳು ಗುಲಾಬಿಯಂತಾದುವು.

ಶ್ರೀನಾಥ ಅವನನ್ನು ತಿವಿದು ಎಬ್ಬಿಸಿ,

“ಗುಂಡಣ್ಣ ಹೊರಡಿಂಣಿ”

—ಎಂದು ಅವಸರಪಡಿಸಿದ.

ಗೆತೆಯರಿಬ್ಬರೂ ಹೊರಟಿರು. ಸ್ವಲ್ಪದೂರ ಹೋದನೇಲೆ ಶ್ರೀನಾಥ,

“ಗುಂಡಣ್ಣ, ಅನ್ನ ನಿನ್ನ ನೋಡಬೇಕೆನ್ನು ತಿದ್ದರು. ಈಗ ನಮ್ಮ ಮನೆಗೇ ಹೋಗೋಣ. ನೀನು ಹೆಚ್ಚೆ ಕಾಕೀರು, ಏದು ನಿಮಿಷದಲ್ಲಿ ಬಂದು ಬಿಡ್ಡಿನೀ. ರಾಮಚಂದ್ರಯ್ಯನವಂಗೆ ಬೈವಧಿ ಕಡೆದು ಸ್ವಲ್ಪ ಚಿಲ್ಲರೆ ಕೊಡ ಬೇಕಾಗತ್ತು, ಮರೆತೇ ಬಿಟ್ಟಿದ್ದೇ”

ಎಂದು ಗುಂಡಯ್ಯನ ಹತ್ತಿರ ಹೇಳಿ, ಅವನೆ ಉತ್ತರಕಾಂಗಿ ಕಾಯದೆ ಶ್ರೀನಾಥ ಹಿಂದಿರುಗಿ ರಾಮಚಂದ್ರಯ್ಯನವರ ಮನೆಗೆ ಬಂದ. ಅವನ ಹೆಚ್ಚೆಯ ಸದ್ಯ ಕೇಳಿ ಅವರು ತಲೆ ತಿರುಗಿಸಿ ನೋಡಿದರು.

“ಏನು ಶ್ರೀನಾಥ ವುನೇಃ ಬಂದಿರಲ್ಲ. ಏನಾದರೂ ಹೇಳುವುದಿತ್ತೇ?”

“ನಿನ್ನೆ ನಿಮ್ಮಾಡನೆ ಪ್ರಸ್ತಾಪ ಮಾಡಿದ್ದೆನಲ್ಲಿ ಆ ವಿಷಯ, ಯೋಚನೆ

ಮಾಡಿದಿರ ? ನಾಗೂನ ಕೇಳಿ ಇವತ್ತು ಉತ್ತರ ಕೊಡುವುದಾಗಿ ಹೇಳಿದ್ದಿರಿ. ಗುಂಡಣ್ಣನ ಎದುರಿಗೆ ಕೇಳಲು ಸಂಕೋಚವಾಯ್ತು. ಅಲ್ಲದೆ ನಮ್ಮ ತಂಡೆ ಯಂತೆ ಅವನೂ ಹಿರಣ್ಯ ಯ್ಯಾನವರ ಪಕ್ಷವಾತಿಯೆ !”

ರಾಮಚಂದ್ರಯ್ಯ ಏನೋ ಯೋಚಿಸುತ್ತೆ ಒಂದುಕ್ಕಣ ಸುಮ್ಮನಿದ್ದರು. ನಾಗು ಹೆಣಿಗೆ ಸಾಮಾನು ಎತ್ತಿಕೊಂಡು ಒಳಗೆ ಹೋಗುತ್ತ ಶ್ರೀನಾಥನ ಕಡೆಗೆ ನಗುವಿನ ಸವ್ಯೋಕ್ಹನಾಸ್ತ್ರ ಬೀರಿದೆಳು. ಅದರಿಂದ ಶ್ರೀನಾಥ ಎಚ್ಚಿತ್ತು ಕೊಳ್ಳುವ ಮೊದಲೇ ರಾಮಚಂದ್ರಯ್ಯ ಹೇಳಿದರು,

“ನಿಮಗೆ ಮಗಳನ್ನ ಕೊಡಲು ನನಗೆ ಬಹಳ ಸಂತೋಷ. ಈ ಮುಪ್ಪಿ ನಲ್ಲಿ ನಿಮ್ಮುಂತಹ ಮಗ ದೊರೆತದ್ದು ನನ್ನ ಭಾಗ್ಯ. ಆದರೆ ನಿಮ್ಮ ಹಿರಿಯರು ಇದಕ್ಕೆ ವಿರೋಧವಾಗಿದಾರೆ. ಕೊನೆಯವರಿಗೆ ಅವರಿಂದ ದೂರವಾಗಬೇಕಾಗ ಬಹುದು ನಿವ್ಯ ಇದರ ಯೋಚನೆ ಮಾಡಿರುವರಾ?”

“ಮಾಡಿದೇನೆ. ಅವರು ಕೊನೆಯವರಿಗೆ ದೂರವಾಗಬುದಿಲ್ಲ. ಹಿರಣ್ಯ ಯ್ಯಾನವರ ಅಸ್ತಿ ಅವರನ್ನ ಮರುಳುಗೊಳಿಸಿದೆಯೇ ಹೊರತು, ನಿಮ್ಮ ಮೇಲೆ ಅವರಿಗೆ ದ್ವೈಷವಿಲ್ಲ ಅಸ್ತಿ ಸಿಗುವುದಿಲ್ಲವೆಂದು ಖಂಡಿತವಾದ ಮೇಲೆ ಸರಿ ಹೋಗ್ತಾರೆ ನಾವೂ ನಿಮ್ಮಂತೆ ಬಡವರೆ”

“ನಿನ್ನವ್ಯ ಕಾಗಿದ್ದರೆ ನನ್ನ ಅಭ್ಯಂತರವೇನಿಲ್ಲ”

“ನಾಗು ಏನೆಂದೆಳು ?”

“ಅವಳನ್ನೇ ಕೇಳಿ”

“ಇನ್ನೊಂದು ಮಾತು, ನಿಮಗೆ ಈಗಲೇ ತಿಳಿಸೋದು ಒಳ್ಳೆಯದು.”

“ಹೇಳಿ, ಅದಕ್ಕೇಕೆ ಸಂಕೋಚ ?”

“ನನ್ನ ಮದುವೆಯಾದರೂ ನಾಗು ಇನ್ನೂ ಕೆಲವು ದಿವಸ ಬಡತನದ ಬಾಳನ್ನ ಅನುಭವಿಸಬೇಕು. ತಂಡೆನನ್ನ ಓದಿಗಾಗಿ ಬಹಳ ಸಾಲ ಮಾಡಿದಾರೆ. ಅಲ್ಲದೆ ಸಂಸಾರವೂ ದೊಡ್ಡದು. ಅದು ತೀರುವವರಿಗೆ ನನ್ನ ಸಂಬಳವೆಲ್ಲ ನನ್ನ ದು ಎಂದು ನಾನು ಹೇಳಿಕೊಳ್ಳುವಂತಿಲ್ಲ. ಅವಳಿಗೆ ಅದು ಒಸ್ಪಿಗೆಯೆ ?”

“ನಾಣಿಯವಾದುದಕ್ಕೆ ಎಲ್ಲರೂ ಒಪ್ಪಬೇಕು”

“ನಿಮಗೆ ನಾಗುವನ್ನ ಬಿಟ್ಟರೆ ಬೇರೆ ಯಾರೂ ಇಲ್ಲ ನಿಮ್ಮಂದ ಅವಳನ್ನ ಅಗಲಿಸುವವು ಕೂರಿಯಲ್ಲ ನಾನು. ಮುಂಬಯಿಗೆ ಹೋಗಿ

ಮನೆ ನೋಡಿ ಕಾಗದ ಹಾಕ್ತೇನೇ. ಮುಗಳೊಡನೆ ಅಲ್ಲಿಗೆ ಬಂದು ನಮ್ಮೊಡನ ಇರಬೇಕು. ಮದುವೆಯ ಶಾಸ್ತ್ರವೂ ಅಲ್ಲೇ ಆಗಲಿ. ತಂದೆಗೆ ಎದುರಾಗಿ ಸಿಂತು ಇಲ್ಲಿ ಮದುವೆಯಾಗುವುದು ಸಾಧ್ಯವಿಲ್ಲ”

ರಾಮಚಂದ್ರಯ್ಯನ ಕಣ್ಣನಲ್ಲಿ ನೀರು ಉಕ್ಕಿತು. ನಡುಗುವ ಕೈಗಳಿಂದ ಅವನ ತಲೆ ಸವರಿದರು. ನಾ ತಾಡಲು ಸಾಧ್ಯವಾಗಲಿಲ್ಲ

ಅವನನ್ನು ಕೆಳಿಸಲು ನಾಗು ಬಾಗಿಲನರಿಗೆ ಬಂದಳು. ಶ್ರೀನಾಥ ಅವಳ ಕ್ಯೇ ಹಿಡಿದುಕೊಂಡು,

“ನಾಗು...ನಾನು ನಿನಗೆ ಒಸ್ಪಿಗೆ ಆಯ್ತೇ? ನಿಮ್ಮ ತಂದೆ ನಿನ್ನೇ ಕೇಳುವಂತೆ ಹೇಳಿದಾರೆ” ಎಂದ.

ನಾಗು ಕೊರಳು ಕೊಂಕಿಸಿ ನಕ್ಕೆಳು. ಆ ನಗುವಿನಲ್ಲಿ ಶ್ರೀನಾಥನ ನೂರು ಪ್ರಶ್ನೆಗಳಿಗೆ ಉತ್ತರ ಸಿಕ್ಕಿತು.

“ಸಾಧ್ಯವಾದರೆ ಹೊರಡುವುದಕ್ಕೆ ಮುಂಚೆ ಇನ್ನೊಂದು ಸಲ ಬರ್ತೀನಿ. ಇಲ್ಲದಿಷ್ಟ ರೆ ಪುನಃ ಮುಂಬಯಿಯಲ್ಲೇ ಭೇಟಿ. ಉಳಿದ ವಿಚಾರವೆಲ್ಲ ನಿಮ್ಮ ತಂದೇನೇ ಹೇಳ್ತಾರೆ”

ಶ್ರೀನಾಥ ಹೊರಟು ಬೇಗೆ ಬೇಗ ನಡೆಯುತ್ತ ಮನಸೆಗೆ ಬಂದ. ಅಲ್ಲಿ ಬಂದು ಚಿಕ್ಕ ಶಭಯೇ ಸೇರಿತ್ತು. ಮನೆಯವರ ಧ್ವನಿಯನ್ನು ವೀರಿಗುಂಡಯ್ಯನ ಧ್ವನಿ ಜೋರಾಗಿ ಕೇಳಿಸುತ್ತಿತ್ತು.

“ಬಂದಯೂ ಮಾರಾಯ, ಎವ್ವು ಕಾಷಿಂದು ನಿನಗೆ.”

“ಮಗೂ...ಗುಂಡಣ್ಣನೂ ನನ್ನೊಂತೆಯೇ ಹೇಳ್ತಾನೆ. ಯಾವ ದೃಷ್ಟಿಯಿಂದ ನೋಡಿದರೂ ನಿನು ಹಿರಣ್ಯಯ್ಯನವರ ಮನಸೆಗೆ ಹೋಗುವುದೇ ಸರಿ ಎಂತ ನಾವೆಲ್ಲ ತೀವ್ರಾನಿಸಿದ್ದೇವೆ”

— ತಂದೆ ಹೇಳಿದರು.

“ನನ್ನ ಮಾತು ತೆಗಿಬೇಡ, ನಾನು ಎಷ್ಟಾದರೂ ನಿನ್ನ ತಾಯಿ. ನಾನು ಹೇಳುವುದೆಲ್ಲ ನಿನ್ನ ಹಿತಕ್ಕೇ....”

— ಎಂದರು ತಾಯಿ.

“ನನ್ನದೂ ಅದೇ! ಅಭಿಪ್ರಾಯ”

— ಗುಂಡಯ್ಯ ದ್ವಿಗೂಡಿಸಿದ.

ಶ್ರೀನಾಥನಿಗೆ ಎಲ್ಲಿಗಾದರೂ ಓಡಿಹೋಗಬೇಕೆನಿಸಿತು. ಅದರೆ ಸಂದರ್ಭ
ಓಡುವಂತಹುದಲ್ಲ, ಮುಖಕೊಟ್ಟು ಎದುರಿಸಬೇಕಾದದ್ದು.

“ಗುಂಡಣ್ಣ, ಇಷ್ಟವಿಲ್ಲದಿವ್ವರೂ ಹೋಗಲೇಬೇಕೆಂದು ನೀನೂ
ಹೇಳ್ತಿಯು?”

“ಹೋಗೋದರಲ್ಲಿ ತಪ್ಪೇನಿಲ್ಲ”

“ಹುಡುಗಿ ನನಗೆ ಒಪ್ಪಿಗೆಯಾಗದಿದ್ದರೆ?”

“ನಿನ್ನ ಬಲವಂತ ಮಾಡುವುದಿಲ್ಲವೇಂದು ನಿನ್ನೆಯೇ ಹೇಳಿದಿನಲ್ಲ!”

-ಎಂದುಷ್ಟತಂದೆ ಭರವಸೆಕೊಟ್ಟರು.

ಅಲ್ಲಿ ಹೋಗಿ ನೋಡಿದ ವೇಲೆ ಒಷ್ಟುವಸೇಂದು ಎಲ್ಲರಿಗೂ ದೂರದ ಅಸೆ.

“ಹಾಗಾದರೆ ಸರಿ, ನಿಮ್ಮೆಲ್ಲರ ಮಾತಿಗೆ ನಾನು ಹೊರತ್ತಲ್ಲ.”

ಗುಂಡಯ್ಯ ಹೊರಟು ನಿಂತ. ಶ್ರೀನಾಥ ಸ್ನೇಹಿತರ ಅವನೊಡನೆ
ನಡಿದ. ದಾರೀಲಿ ಅವನು ತಟ್ಟನೆ,

“ಗುಂಡಣ್ಣ, ನಾನು ನಾಗೂನ ಮದುವೆಯಾಗಬೇಕೆಂದು ನಿಶ್ಚಯಿಸಿ
ದೇನೆ” ಎಂದ.

“ಯಾವಾಗಿದಿಂದ?”

ಕತ್ತುಲಲ್ಲಿ ಅವನ ಧ್ವನಿ ಗಡುಸಾಗಿತ್ತು.

“ಆವಳನ್ನು ನೋಡಿದ ದಿನದಿಂದ”

“ಆಮೆರಿಕಕ್ಕೆ ಹೋಗಬೇಕೆಂದು ಕನಸುಕಾಣ್ಡಿದ್ದೆ?”

“ಹೌದು, ಈಗಲೂ ಆಸೆ ಇದೆ. ಅದರೆ ಅದಕ್ಕಾಗಿ ಬೇಡದ ಹುಡುಗಿ
ಯನ್ನು ಮದುವೆಯಾಗಲು ಸಿದ್ಧವಾಗಿಲ್ಲ”

“ಮತ್ತೆ? ಅವರ ಮನೆಗೆ ಬರಲು ಒಪ್ಪಿದೆಯಲ್ಲ?”

“ನಿಮ್ಮೆಲ್ಲರ ಬಲವಂತಕ್ಕೆ ಒಪ್ಪಿದೇನೆ. ಅದರೆ ಅದರಲ್ಲೇನೂ ವೋಸ
ವಿಲ್ಲ. ನನ್ನ ಇಷ್ಟ ಮೊದಲೇ ತಿಳಿಸಿಬಿಡ್ಡೇನೆ”

“ಏನೋಪ್ಪ ನಿನ್ನ ರೀತಿ ಅಧರವೇ ಆಗಲ್ಲ. ನಾವೆಲ್ಲ ದಡ್ಡರು”

* * *

ಹಿರಣ್ಯ ಯ್ಯಾನವರ ಮನೆಯಲ್ಲಿ ಬರಲಿರುವ ಚಿಗರ ಸ್ವಾಗತಕ್ಕೆ ಎಲ್ಲ

ಸಿದ್ಧತೀಯಾ ನಡೆದಿತ್ತು. ಜರ್ವಿಸ್‌ನ್ನಾರರ ದೊಡ್ಡ ಸ್ಟಿಕೆಗೆ ಒಮ್ಮೆವಂತೆ ಎಲ್ಲವೂ ಏಷಾಡಾಗಿತ್ತು. ದೊಡ್ಡ ಮನೆಯನ್ನು ನೋಡುವವರ ಕಣ್ಣ ಕುಕ್ಕೆವಂತೆ ಅಲಂಕರಿಸಿದ್ದರು. ಆಳುಕಾಳುಗಳು ಕೂಡಾ ಹೊಸ ಬಟ್ಟಿಗಳನ್ನು ಹಾಕಿ ಕೊಂಡು ಉತ್ತರ್ವಹಿಸಿದ ಓಡಾಡುತ್ತಿದ್ದರು ಸೋಫಾ, ಕೆಚ್‌ಗೆಳುವ ಅಲಂಕೃತವಾಗಿದ್ದ ಹಾಲಿನಲ್ಲಿ ಉದುಬತ್ತಿಯ ವಾಸನೆ ಹರಡಿತ್ತು.

ಹಿರಣ್ಯ ಯ್ಯಾನವರು ಸಂಧಾರಿಸಿದನೇ, ಗೀತಾ ಪಾರಾಯಣವನ್ನು ಮುಗಿಸಿಕೊಂಡು ಅಲ್ಲಿಗೆ ಬಂದರು. ಆಳು ರಾಮ ಆ ದಿನದ ಟಿಪಾಲನ್ನು ತಂದು ಮುಂದಿಟ್ಟು.

ಕಾಗದಗಳನ್ನು ನೋಡಿದ ಮೇಲೆ ಹಿರಣ್ಯ ಯ್ಯಾನವರು,

‘ರತ್ನಾ....’ ಎಂದು ಮಗಳನ್ನು ಕೂಗಿರು.

‘ಬಂದೇ ...’ ಎನ್ನತ್ತೆ ರತ್ನ ಒಳಗಿಸಿಂದ ಬಂದಳು.

ರತ್ನ ಯಾವಾಗಲೂ ಅಲಂಕಾರ ಸ್ವಿಯೆ. ಲಕ್ಷ್ಮಿಧಿಶ್ವರನ ಒಬ್ಬಳೇ ಮಗಳಿಗೆ ಒಮ್ಮೆವಂತೆ ಇರುತ್ತಿದ್ದಳು ಈ ದಿನ ಅವಳ ಅಲಂಕಾರ ಕಣ್ಣ ಕೊರ್ಕೆಸುವಂತಿತ್ತು. ಅವಳು ಬಂದೊಡನೆ ಮನೆ ಬೆಳಕಾದಂತಾಯ್ತು,

“ಈ ಕಾಗದ ನೋಡು ತಾಯಿ”

“ಯಾರದ್ದು ?”

“ಶ್ರೀನಾಥ ಬಂದಿದಾನೆ”

ರತ್ನ ಕಾಗದ ತೆಗೆದುಕೊಂಡು ನೋಡಿದಳು.

“ಪೂಜ್ಯರಾದ ಹಿರಣ್ಯ ಯ್ಯಾನರಿಗೆ ನನ್ನಸ್ವಾರಗಳು. ತಮ್ಮ ಮತ್ತು ನನ್ನ ಹಿರಿಯರ ಅವೇಕ್ಕೆಯಂತೆ ನಾನು ತಮ್ಮ ಮನಸೆಗೆ ತಮ್ಮ ಮಗಳನ್ನು ನೋಡಲು ಬರಲಿದ್ದೇನೆ. ಆದರೆ ನನಗೆ ಈ ಮದುವೆ ಇಷ್ಟವಿಲ್ಲ. ಕೇವಲ ದೊಡ್ಡವರ ಬಲವಂತಕ್ಕೆ ಬರುವೆನಷ್ಟೇ. ಕಣ್ಣ ಮಗಳ ಅವಹೇಳನ ನನಗೆ ಸಹಿಸದು ನನಗೂ ಆಕ್ಕತಂಗಿಯಿರಿದಾರೆ. ನಾನು ಬಂದು ಅನಂತರ ಮದುವೆ ಒಲ್ಲೆ ನೌದು ಹೇಳಿದ ಮಾತ್ರಕ್ಕೆ ತಮ್ಮ ಹುಡ್ಗಿಯ ವೃತ್ತಿತ್ವಕ್ಕೆ ಕುಂದಿಲ್ಲ. ನನಗೆ ಆ ಉದ್ದೇಶವೇ ಇಲ್ಲ. ಬೇರೆ ಹುಡುಗಿಯಲ್ಲಿ ನನ್ನ ಮನಸ್ಸು ಸೇರಿ ಯಾಗಿದೆ. ದೊಡ್ಡವರಾದ ನಿಮ್ಮಲ್ಲಿಗೆ ಇನ್ನೇಕ ಅತಿಧಿ ಅಭಾವಗತರು ಬರುತ್ತಿರುತ್ತಾರೆ ನಿಮ್ಮ ‘ರತ್ನ ವಿಲಾಸ’ ಅತಿಧಿ ಸತ್ಯಾರಕೆ ಹೇಸರುವಾಸಿಯಾಗಿದೆ. ಇದು ಅಂತಹುದೆ ಬಂದು ಸಂಭರ್ಣ, ಬರುವ ಅನೇಕರಲ್ಲಿ ಇವರೂ ಒಬ್ಬರು

ಎಂತೆ ತಿಳಿಯಬೇಕ್ಕಲ್ಲದೆ, ಅದಕ್ಕೆಂತ ಹೆಚ್ಚು ಮಹತ್ವಕೊಡಬಾರದು ಈ ವಿವರ ತಮ್ಮಲ್ಲೇ ಇರಲಿ, ನಮ್ಮ ತಂದೆಯವರ ಮನಸ್ಸು ನೋರಿಯಿಸಲು ನನಗೆ ಇಷ್ಟವಿಲ್ಲ. ನಿಮ್ಮ ಭಾವನೆಗಳಿಗೂ ಆದೇ ಗೌರವ ಕೊಡಲು ಇಷ್ಟ ...”

ತಮ್ಮವೇ,

ಶ್ರೀನಾಥ

ಕಾಗದ ಓದಿ ಮುಗಿಸಿದಂತೆ ರತ್ನನ್ ಮುಖದಲ್ಲಿ ಮುಗುಳುನಗೆ ಲಾಷ್ಯ ವಾಡಿತು. ಮಗಳ ಭಾವವನನ್ನು ಗ್ರಹಿಸಿ ಹಿರಣ್ಯ ಯ್ಯಾನವರು ಮೆಚ್ಚಿಗೆಯಿಂದ, “ಬಹು ದೊಡ್ಡ ಮನುಷ್ಯ .” ಎಂದರು.

“ಬೀಗರನ್ನು ಕರೀತಂದ ಹಿರಣ್ಯ ಯ್ಯಾನವರ ಕಾರು ಮನೆಯ ಮುಂದೆ ನಿಂತಿತ್ತು. ಬಾಗಿಲಲ್ಲಿ ನಿಂತಿದ್ದ ಅವರ ಮ್ಯಾನೇಜರು ಅವರನ್ನು ಮರ್ಯಾದೆಯಿಂದ ಇದಿರುಗೊಂಡು ಒಳಕ್ಕೆ ಕರೆದುಕೊಂಡು ಬಂದ.

ಅವರ ಮನೆಯನ್ನು ನೋಡಿಯೇ ಬಂದವರು ಬೆರಗಾದರು. ಮನೆಯ ವೇಭವವನನ್ನು ನೋಡಿದ ಬೀಗತ್ತಿ ಮನಸ್ಸಿನಲ್ಲಿ,

“ಹುಡುಗನ ತಲೆಯಲ್ಲಿ ಮೂರುಕಾಸಿನ ಬುದ್ಧಿ ಯಾದರೂ ಇದ್ದರೆ ಈ ಸಂಬಂಧ ಬಿಡಲ್ಲ” ಎಂದುಕೊಂಡರು.

ಗುಂಡಯ್ಯ ಸ್ನೇಹಿತನ ಅಧ್ಯಾಪಕನನ್ನು ನನೆದು ಹಿಗ್ಗಿದ. ಶ್ರೀನಾಥ ಏನಾದರೂ ಹೇಳಿರಲಿ, ಈ ಬಲೆಯಿಂದ ಪಾರಾಗುವುದು ಸುಲಭವಲ್ಲ ಎಂದು ಕೊಂಡೆ.

ಶ್ರೀಕಂರಯ್ಯನವರು ರೀವಿಯಿಂದ ಗಂಭೀರವಾಗಿ ನಡೆಯುತ್ತು, ತಾವು ಗಂಡಿನ ತಂದೆ ಎಂದು ಎಲ್ಲರಿಗೂ ನೆನಪು ಕೊಡುವಂತೆ ಬರ್ತಿದ್ದರು.

ಹಾಲಿನಲ್ಲಿ ಬಾಗಿಲಿನ ಪಕ್ಕಕ್ಕೆ ಇದ್ದ ಸೋಫಾದಲ್ಲಿ ಕುಳಿತಿದ್ದ ಹಿರಣ್ಯ ಯ್ಯಾನವರು ಇವರನ್ನು ನೋಡಿದೊಡನೆ ಎದ್ದು ಕ್ಷೇ ಮುಗಿಯುತ್ತ ಮುಂದೆ ಬಂದರು. ಅವರ ಸರಳವಾದ ಉದುಪ್ರ ಬಂದವರನ್ನು ನಾಚಿಸು ವಂತಿತ್ತು. ಎಲ್ಲರ ಹಿಂದಿನಿಂದ ನಿರಾಸಕ್ಕಿರಿಯಿಂದ ಬರುತ್ತಿದ್ದ ಶ್ರೀನಾಥ ಮನೆಯ ಯಜಮಾನರನ್ನು ನೋಡಿ ಬೆಳ್ಳಿಬಿಡ್.

ಅವನ ಮಗ್ಗಲಲ್ಲಿ ಬರ್ತಿದ್ದ ಗುಂಡಯ್ಯನ ತೆರೆದ ಬಾಯನ್ನು ಹಿರಣ್ಯ ಕಣ್ಣನ್ನೆಯಿಂದ ಸುಮ್ಮನಾಗಿಸಿದರು.

“ದಯವೂಡಿಸಬೇಕು” ಎಂದು ಸ್ವಾಗತಿಸಿದರು ನಗುತ್ತೆ.

ಬೀಗಿತ್ತಿಯನ್ನು ನೋಡಿ, “ನನ್ನ ಮನೆಲಿ ತಮ್ಮನ್ನು ಬರಮಾಡಿ ಕೊಳ್ಳಲು ಯಜಮಾನಿತಿ ಇಲ್ಲ, ಹೈಮಿಸಬೇಕು” ಎನ್ನುತ್ತೆ.

“ರತ್ನಾ...ಅವರನ್ನು ಒಳಗೆ ಕರಿ. ಈಗ ನಿನೇ ಅವರನ್ನು ನೋಡಿ ಕೊಳ್ಳಬೇಕು” ಎಂದರು.

ಹಕ್ಕದ ರೂಪಿನಿಂದ ರತ್ನ ಬಂದಳು. ತಾನು ಸ್ವಾಗತಿಸಬೇಕಾಗಿದ್ದ ಯಜಮಾನಿಯನ್ನು ನೋಡುವ ಮೊದಲು, ಅವಳ ನೋಟ ಶ್ರೀನಾಥನನ್ನು ಅರಿಸಿ ಓಡಿತ್ತು ಅವನ ಮುಖದಲ್ಲಿ ಆಶ್ಚರ್ಯವನಾಗಲೀ, ಸಂತೋಷವನಾಗಲೀ ಗುರುತಿಸಬಹುದೆಂದು ಅವಳು ನಿರೀಕ್ಷಿಸಿದ್ದರೆ, ಅವಳಿಗೆ ನಿರಾಶೆಯಾಗಿರಬೇಕು. ಶ್ರೀನಾಥ ಅವಳ ಕಡೆ ನೋಡುತ್ತಿರಲಿಲ್ಲ, ಗೋಡೆಯನೇಲಿದ್ದ ಯಾವುದೂ ದೇವರ ಪರವನ್ನು ಆಸಕ್ತಿಯಿಂದ ನೋಡುತ್ತಿದ್ದು.

ಒಳಗಿನ ತೊಟ್ಟಿಯಲ್ಲಿ ಬೀಗರಿಗೆ ಉಂಟದ ಏರಾಡಿತ್ತು. ಅಲ್ಲಿ ಮನೆಯ ನೆಂಟಿರಲ್ಲ ನೇರಿದ್ದರು. ಶ್ರೀನಾಥನ ತಾಯಿಯನ್ನು ಆಲ್ಲಿ ಕೂರಿಸಿ, ರತ್ನ ತನ್ನ ರೂಪಿಗೆ ಬಂದಳು. ಪರವನ್ನು ನೋಡುತ್ತಿದ್ದ ಶ್ರೀನಾಥ ಅವಳನ್ನು ಹಿಂಬಾಲಿಸಿ ಒಳಗೆ ಹೋದ.

“ಬಡವನನ್ನು ಆಟವಾಡಿಸಬೇಕೆಂದು ಆಸೆಯಾಯ್ತು ನಾಗು?”

ಅವಳು ಮಾತಾಡಲು ಬಾಯಿ ತೆರೆಯುವ ಮೊದಲೇ ಶ್ರೀನಾಥ ಕೇಳಿದ.

“ನಾನು ಈ ವಿನಯದಲ್ಲಿ ನಿರಪರಾಧಿ. ಎಲ್ಲವೂ ತಂದೆಯನರದ್ದೆ ಅಲೋಚನೆ. ನಿನ್ನೆ ಮೊನ್ನೆಯವರೆಗೂ ನನಗೆ....”

ಮಾತು ಮುಗಿಯುವ ಮೊದಲು ಹಿರಣ್ಯ ಯ್ಯಾನವರು ಒಳಗೆ ಬಂದರು. ಹಿಂದಿನಂತೆ ಆದೇ ವಿಶ್ವಾಸದಿಂದ,

“ಶ್ರೀನಾಥ . ನಿನು ತವ್ವಿ ತಿಳಿಯಬಾರದು. ನಿಮ್ಮ ಮುಂದಿನ ಸುಖದ ದೃಷ್ಟಿಯಿಂದ ನಾನೇ ಆ ರಿತಿ ಮಾಡಿದ್ದು. ನಿನ್ನ ಪ್ರೇಮ ಇಲ್ಲಿನ ಕ್ಷುದ್ರ ಸುಖಸಾಧನಗಳನ್ನು ವಿರಿ, ಅಮರವಾಗಿರಬೇಕೆಂದೇ ನನ್ನ ಹಾರ್ಷಿಕೆ. ಅದರ ಸಾಧನೆಗಾಗಿ ನಾನೂ ಬಹೇಳ ಕವ್ವಪಡಬೇಕಾಯ್ತು ನ.ಗೂ ಎಂದರು.

ಶ್ರೀನಾಥನ ಕಣ್ಣಗಳಲ್ಲಿ ಕಂಬನಿ ವಿನುಗಿತು. ಸಾಯಂಕಾಲ ಉಂಟ ಉಪಚಾರವೆಲ್ಲಾ ಮುಗಿದು, ಬೀಗರು ಹೋರಟಾಗ ಗುಂಡಯ್ಯ, ಹಿರಣ್ಯ ಯ್ಯಾ

ನವರು ಒಬ್ಬರೇ ಇದ್ದ ಸಮಯ ನಾಧಿಸಿ,

“ಎಂಥ ಆಟ ಕಟ್ಟಬಟ್ಟಿ ಯಜನಾನೈ, ನನಗೂ ಗೊತ್ತಾಗಲಿಲ್ಲ”
ಎಂದ.

“ಗುಂಡಯ್ಯ ಅದರಿಂದ ನಷ್ಟವೇನೂ ಆಗಲಿಲ್ಲ. ನಿನ್ನುಂಥ ಸ್ನೇಹಿತರು
ಸಿಕ್ಕೊಡು ಸುಲಭವೇ? ನೀವೇ ಯೋಚನೆನಾಡಿ. ನಾನು ಖಾಯಿಲೆ
ಮನವ್ಯ. ರತ್ನನ ಭವಿಷ್ಯ ಭದ್ರವಾಗಿರಬೇಕೆಂದು ನನ್ನ ಇಷ್ಟ. ಅಲ್ಲದೆ ರತ್ನ
ಬಹಳ ಜಾಣಿ. ಅವಳ ರೂಪ, ಗುಣ ಎಲ್ಲವನ್ನೂ ನನ್ನ ಆಸ್ತಿಯ ಪೋದೆ
ಮುಚ್ಚಿ ಬಿಟ್ಟಿತ್ತು. ಆ ಪೋದೆಯ ಹೊರಗೆ ತನ್ನ ಶಕ್ತಿಯಿಂದಲೇ ಅವಳು ತನಗೆ
ಒಮ್ಮನ ವರನನ್ನು ಸಂಪಾದಿಸಲಿ ಎಂದು ಅನೆಯಿತ್ತು. ನಿನ್ನುಂತಹ ಸ್ನೇಹಿತರ
ನೆರವಿನಿಂದ ಆದು ಸಾಧ್ಯವಾಯ್ತು”

ಎಂದು ಹೇಳಿ ನಗುತ್ತು ಎಲ್ಲರನ್ನೂ ಬೀಳೊಳ್ಳಿಟ್ಟರು.

ಒಲುವೆಯ ಸುಳಿಯಲ್ಲಿ

“ಯಾರು ಬೇಕಾಗತ್ತು?”

“ಡಾಕ್ಟರ ಮನೆ ಇದೇನೇ ?”

“ಹೋದು— ಇದೇ ಯಾರನ್ನು ನೇರೆಡಬೇಕು ?”

“ಡಾಕ್ಟರನ್ನು ಸ್ಪಷ್ಟ ಕಾಣಬೇಕಿತ್ತು.”

“ಅವರನ್ನು ಕಾಣಬೇಕಾದರೆ ಅಸ್ಪತ್ರಿಗೆ ಹೋಗಬೇಕು. ಇಲ್ಲಿ ಬಂದರೆ ?

“ಅಸ್ಪತ್ರಿಗೇ ಹೋಗಿದ್ದೆವಪ್ಪ. ಮನೆಗೆ ಇದೇತಾನೇ ಹೋದರು ಎಂದರು ಅದರಿಂದ ಮನೆ ಹುಮಕಿಕೊಂಡು ಬಂದೇ.”

“ಅವರು ಇವ್ನು ಹೊತ್ತಿನಲ್ಲಿ ಯಾರನ್ನು ನೋಡಲ್ಲ. ಉಬಟಮಾರು ಮಲಗಿದಾರಿ. ನಾಳೆ ಬೇಗ ಅಸ್ಪತ್ರಿಗೆ ಹೋಗಿ”

“ನಾವು ಎಷ್ಟು ದೂರದಿಂದ ಬಂದಿದೇರೆ ಗೊತ್ತೇ ?”

ಮುದುಕರ ದ್ವೈನಿಯಲ್ಲಿ ಅಯಾಸದ ಜೊತೆಗೆ ದೈನ್ಯವೂ ಇಣಬೇತ್ತು.

“ಸಿಜವಾಗಿ ? ಎಲ್ಲಿಂದ ಬರ್ತಿದಿರಿ ?”

—ಹುಡುಗ ನಗುತ್ತ ಕೇಳಿದ, ಮುದುಕರ ದೈನ್ಯ ಅವನಲ್ಲ ಹಾಸ್ಯವನ್ನು ಮಾತ್ರ ಎಚ್ಚರಿಸಿದಂತೆ ಕಾಣಿಸಿತು.

“ದೂರದ ಪಾತು ಹೇಳಿದಿರಿ. ಡಾಕ್ಟರನ್ನು ನೇರೆಡಲು ನೂರಾರ ವ್ಯುತಿಗಳ ದೂರದ ಉರಿನಿಂದ ಜನ ಬರ್ತಿ. ಅದು ನಿಮಗೆ ಗೊತ್ತೆಂಬೇ ?

ಹುಡುಗ ಪುನಃ ಕೇಳಿದ.

“ಅದೆಲ್ಲ ನನಗೇನು ಗೊತ್ತು ? ನಮ್ಮ ಕಷ್ಟ ನಮಗೆ ಡಾಕ್ಟರಿ ತೊಂದರೆ ಕೊಡೊದು ಬೇಡ. ಪಾಪ, ಅಯಾಸವಾಗಿರುತ್ತೇ ಮಲಗಿರಲಿ. ಇವರದ ಕೆಳಗೆ ಕೂಡಿದ್ದ ಅವರು ಎದ್ದ ಮೇಲೆ ಪುನಃ ಬರ್ತಿನಿ. ಬಾಗಿಲು ಹಾರ ಕೊಳ್ಳಬ್ಬ. ಬಾ ತಾಯಿ ಹೋಗೋಣ ”

ಈ ಮಾತುಗಳೆಲ್ಲ ಕನಸಿನಲ್ಲಿ ಕೇಳಿದಂತೆ ಕೇಳಿಸಿದುವು. ಉಬಟಮಾರು

ರಾವಿಗೆ ಬಂದಾಗ ಎರಡು ಗಂಟೆ. ಕುಚೀರ್ಯ ಬೆನ್ನಿಗೆ ಒರಗಿ ಪತ್ರಿಕೆ ನೋಡು ತಿದ್ದಂತೆ, ಪತ್ರಿಕೆ ಜಾರಿ ಕೆಳಗೆ ಬಿತ್ತು.

ಕಣ್ಣ ಬಿಟ್ಟು ಕೆಳಗೆ ಬಿದ್ದಿದ್ದ ಪತ್ರಿಕೆಯನ್ನು ಕೈಗೆ ಎತ್ತಿಕೊಂಡಾಗ ಹೊರಗೆ ನಾತನಾಡಿದ್ದು ಕೇಳಿಸಿತು.

ಹಾಗದರೆ ನಾನು ಈನರಿಗೆ ಕೇಳಿಸಿಕೊಂಡ ಮಾತುಗಳು ಇಲ್ಲ. ಕನಸಲ್ಲ

“ರಾಜಾ” ಎಂದು ಕೂಗಿದೆ, ಪತ್ರಿಕೆಯಲ್ಲಿದ್ದ ಲೇಖನದ ಮೇಲೆ ಕಣ್ಣ ಓಡಿಸುತ್ತೆ

“ಕೂಗಿದಿರಾ ನಾವ ?”

“ಯಾರು ಬಂದಿರೋರು ?”

“ಕೊನೆಗೂ ಅವರು ಗಲಾಟಿ ನಾಡಿ ಎಬ್ಬಿಸಿಬಿಟ್ಟಿರು. ನಾನು ಎಷ್ಟೋ ಹೇಳಿದೆ, ನಮ್ಮ ಜನಕ್ಕೆ ಬುದ್ಧಿ ಬರಬೇಕಾದರೆ ...”

“ನಾನು ಮಲಗಿರಲಿಲ್ಲ. ಪತ್ರಿಕೆ ನೋಡ್ತಿದ್ದೆ. ಯಾರು ಅವರು ?”

“ಯಾರೋ ಗೂತ್ತಿಲ್ಲ. ಒಬ್ಬರು ಮುದುಕರು, ಒಬ್ಬ ಹುಡುಗಿನೆ ಕರಕೊಂಡು ಬಂದಿದಾರೆ. ಅಸ್ವತ್ತಿಗೆ ಹೋಗುವಂತೆ ಹೇಳಿದೆ.”

“ಹೋದರೋ ಇಲ್ಲವೋ ?”

“ಹೋಗಿಲ್ಲ ಎವ್ವ ಹೊತ್ತಾದರೂ ನಿಮ್ಮನ್ನು ನೋಡಿಯೇ ಹೋಗಬೇಕೆಂದು ಹಟ್ಟಿತೋಟ್ಟು ಬಂದಿರುವಂತಿದೆ.”

“ಹಾಗೇನು ? ರೋಗಿಷನ್ನು ನೋಡುವ ರಾವಿನಲ್ಲಿ ಕೂರಿಸು. ಅವರ ತೊಂದರೆ ಎಂತಹುದೋ ?”

ವರಟನ್ನು ತಗುಲಿಸಿಕೊಂಡು ಕಾಪಿನ ಮೇಲೆ ಬಾಜಣಿಗೆಯನ್ನು ಆಡಿಸಿ ಹೊರಗೆ ಬಂದಾಗ, ಕುಚೀರ್ಯ ಮೇಲೆ ಕೂಡಿದ್ದ ಮುದುಕರು ರುಗ್ಗನೆ ಎದ್ದು ಕೈ ಜೋಡಿಸಿದರು.

ಅವರಿಗೆ ಪ್ರತಿವಂದನೆ ನಾಡಿ—

“ಕುಳತುಕೊಳ್ಳಿ— ಏನು ಬಂದಿದ್ದು ?”

-ಎಂದು ಕೇಳಿ ಕುತೂಹಲದಿಂದ ಅವರ ಕಡೆ ನೋಡಿದೆ.

ಅವರು ಉಟ್ಟಿದ್ದ ತೀರಾ ಸಾಧಾರಣವಾದ ಉಡುಪು ಅವರ ಬಡತನ

ವನ್ನು ಸಾರಿ ಹೇಳುವಂತಿದ್ದರೆ, ಅವರ ಸಾತ್ತಿಕ ತೇಜಸ್ಸು, ಪಾಂಡಿತ್ಯ ಇವು ಗಳನ್ನು ಅವರ ಮುಖದ ದೈನ್ಯ ಮರೀ ಮಾಚಲು ಆಸಮಧಾವಾಗಿತ್ತು.

ದಾರಂಡ್ಯ, ರೋಗ— ಇವರೆಡೂ ಸಾಮಾನ್ಯ ಮನುಷ್ಯ ಎದುರಿಸಲೇ ಬೇಕಾದ ಎರಡು ಶತ್ತುಗಳು.

ತು ಹೊರಾಟ ದಿನವೂ ನಡೆದದ್ದೇ. ನನ್ನ ಬಳಿ ಬರುವ ರೋಗಿಗಳಲ್ಲಿ ಅನೇಕರು ಅಂತಹವರೆ. ರೋಗಿಗಳು, ರೋಗ, ಅದನ್ನು ಅನುಭವಿಸುವವರ ತೊಂದರೆ, ಯಾವುದೂ ನನಗೆ ಹೊಸದಲ್ಲಿ.

ನಿತ್ಯ ನೋಟಿ. ಆದರೂ

ಇವರನ್ನು ನೋಡದೆ ಹಿಂದಕ್ಕೆ ಕಳುಹಿಸದೆ, ನೋಡಿದ್ದು ಒಳ್ಳೆಯ ದಾಯಿತು. ವಯಸ್ಸುದ ಮುದುಕರು. ಜೊತೆಗೆ ಹುಡುಗಿ. ಬಿಸಿಲಿನಲ್ಲಿ ನಡೆದು ಬಂದಿದ್ದಾರು.

ಆದರೂ ಕೇಳಿದೆ —

“ಏನಾಗಿದೆ ಹುಡುಗಿಗೆ? ಅಸ್ವತ್ತಿಗೇ ಬಂದಿದ್ದರೆ ಚೆನ್ನಾಗಿತ್ತು.”

“ಸಾಮಾ ಬೆಳಿಗೆ ಏಳು ಗಂಟಿಗೆ ಮನೆ ಬಿಟ್ಟುವರು ಮೊದಲು ಅಸ್ವತ್ತಿಗೇ ಹೋದೆವು. ತಾವು ಸಿಕ್ಕಲಿಲ್ಲ. ಅಪರೇವನ್ ಇದೆ ತು ದಿನ ಅವರು ಸಿಗುವುದು ಕವ್ಯ ಎಂದರು. ಹಾಗೂ ಶಾದೆವು. ಆ ಮೇಲೆ ಮನಗೆ ಹೋದರು ಎಂದರು. ಹುಡುಗಿಗೆ ಕಣ್ಣ ನೋವು ಬಂದು ನಾಲ್ಕು ತಿಂಗಳಾಯ್ತು.”

“ಮತ್ತೆ?” ಈಗ ತೋರಿಸಲು ಬಾಕಿದೀರಿ?”

“ಆಗಿನಿಂದಲೂ ಇಲ್ಲಿ ಇಲ್ಲಿ ತೋರಿಸಿದೆವು. ಮೊದಲು ಮನೇಲೇ ತಿಳಿದ ಜೀಷಧಿ ಮಾಡಿದೆವು ಏನೂ ಪ್ರಯೋಜನವಾಗಲಿಲ್ಲ. ದಿನ ದಿನಕ್ಕೆ ಹೆಚ್ಚೆ ಆಯ್ತು. ಎಲ್ಲರೂ ‘ಸರಿಯಾದವರಿಗೆ ತೋರಿಸಿ’ ಇಲ್ಲದಿದ್ದರೆ ಕಣ್ಣೇ ಹೋದಿತು, ಅಂತ ಹೆದರಿಸಿದರು. ಹೆಣ್ಣು ಹುಡುಗಿ ಸಾಮಾ. ಹಾಗೇನಾಡರೂ ಆದರೆ ಗತಿ ಎಂದುಕೊಂಡು ನಿಮ್ಮ ಹತ್ತಿರ ಬಂದೆ. ಬಡವರನ್ನು ಶಾಪಾಡಬೇಕು” ಎಂದರು.

“ಬಾಮ್ಮು ಈ ಕಡೆ, ನೋಡಿಬೋಣ” ಎಂದೆ.

ಹುಡುಗಿ ಬಾಗಿಲ ಹಿಂದೆ ನಿಂತಿದ್ದ ವಳು ಲಜ್ಜೆಯಿಂದ ಹತ್ತಿರ ಬಂದಳು. ಕಿಟಕಿಯ ಹತ್ತಿರ ಹೋಗಿ ತಲೆ ಹಿಡಿದೆತ್ತಿ ನೋಡಿದೆ.

ನನಗೆ ಮುದುಕರ ಮೇಲೆ ವಿಪರೀತ ಸಿಟ್ಟು ಬಂತು. ಎಂತಹೆ ಜನರು? ರೋಗ ವಿಾರುವವರಿಗೂ ಡಾಕ್ಟರ ಬಳಿಗೆ ಬರುವ ಯೋಚನೆಯನ್ನೇ ಮಾಡುವುದಿಲ್ಲ.

ಇವರಿಗೆ ಏನು ಹೇಳಲಿ ಎಂದು ಯೋಚಿಸುತ್ತಿದ್ದೆ.

ಕಾತರದಿಂದ ನನ್ನ ನ್ನೇ ನೋಡುತ್ತಿದ್ದ ಮುದುಕರು.

“ಸ್ವಾಮಿ ಕಣ್ಣ ಬರುವ ಸಂಭವವಿಲ್ಲವೇ? ಎಂದು ಕೇಳಿದರು.

ಹುಡುಗಿ ಅರಿಶಿನದ ಉಟ್ಟಿಯಿಂದ ಕಣ್ಣ ಒರಿಸಿಕೊಳ್ಳುತ್ತೇ ನಿಂತಿದ್ದವಳು, ಅರಳಿದ ಕಣ್ಣ ಗಳಿಂದ ನನ್ನ ಕಡೆ ನೋಡಿದಳು

ಬಂದೇ ಸಲಕ್ಕು ನಿರಾಶಿಯಾಗುವಂತೆ ಮಾತಾಡಿ ಹುಡುಗಿಯನ್ನು ನಿರಾಶಿಗೊಳಿಸಲು ಮನಸ್ಸು ಬರಲಿಲ್ಲ.

“ನೀವು ಬಹಳ ತಡವಾಗಿ ನನ್ನ ಬಳಿ ಬಂದಿರಿ. ಆದರೂ ಇನ್ನೂ ಅಸೆಯಿದೆ ನನ್ನ ಕೈಲಾದ ಪ್ರಯತ್ನ ಮಾಡ್ತೇನೆ. ಇದರ ಮೇಲೆ ದೇವರ ಇಚ್ಛಿ ಇದ್ದಂತೆ ಆಗಲ್ಲಿ”

-ಎಂದು ಹೇಳಿ ಬೈವಡಿ ಹಾಕಿದೆ.

“ನಾಳೆ ಆಸ್ತಿತ್ವಿಗೆ ಕರೆದುಕೊಂಡು ಬಸ್ತಿ ಮರಿಬೇಡಿ. ಪ್ರತಿ ದಿನವೂ ಬಂದು ಬೈವಡಿ ಹಾಕಿಸಿಕೊಬೇಕು”

-ಎಂದು ಹೇಳಿದೆ.

“ಸ್ವಾಮಿ, ಆಸ್ತಿತ್ವಿಗೇ ಬರಬೇಕೆ?”

“ಹೌದು. ಬೆಳಿಗ್ಗೆ ಕರೆದುಕೊಂಡು ಬಸ್ತಿ”

“ನೋಡಿ ಆಸ್ತಿತ್ವಿ ನಮ್ಮ ಮನೆಗೆ ಬಹಳ ದೂರ. ಗಾಡಿಯಲ್ಲಿ ಬರಲು ಅನುಕೂಲವಿಲ್ಲ. ಹುಡುಗಿನ ಕೈಹಿಡಿದುಕೊಂಡು ನಡೆಸಿಕೊಂಡು ಬರೋದು ಬಹಳ ಪ್ರಯಾಸ. ತಾವು ಅನಾಧಿ ಮೇಲೆ ದಯೆಯಿಟ್ಟು ಮನೆಗೇ ಬರಬುದಕ್ಕೆ ಅವಕಾಶ ಕೊಟ್ಟಿರೆ ನಮಗೆ ಎಷ್ಟೋ ಉಪಕಾರ ವಾದಂತೆ. ತಮಗೂ ಪುಣ್ಯ ಬರುತ್ತೇ”

-ಎಂದು ಕೇಳಿಕೊಂಡರು.

ನನಗೆ ಪುಣ್ಯ ಬೇಕಾಗಿರಲಿಲ್ಲ. ಹುಡುಗಿಯ ಕಡೆ ತಿರುಗಿದೆ. ನಾನು ಏನು ಹೇಳಬೇನೋ ಎಂಬ ಶಂಕೆಯಿಂದ ಅವಳು ಬಂದು ತರಹ ಮುಖ

ಮಾಡಿಕೊಂಡು ನಿಂತಿದ್ದ ಇಲ್ಲ. ಹೆಚ್ಚು ಯೋಚಿಸದೆ-

“ಪರವಾಗಿಲ್ಲ. ನಾಳೆಯಿಂದ ಇದೇ ಹೊತ್ತಿಗೆ ಇಲ್ಲಿಗೇ ಬಣ್ಣಿ” ಎಂದೆ.

ಕೋಲಾರಿಕೊಂಡು ಮುದುಕರು ಹೊರಟಿರು. ಹುಡುಗಿ ಅವರನ್ನು ಹಿಂಬಾಲಿಸಿಕೊಂಡು. ಹೋಗುವ ಮೊದಲು ನನ್ನ ಹೈದರ್ಯದಲ್ಲಿ ಬಿರುಗಾಳಿ-ಯನ್ನಬ್ಬಿಸಿದ್ದ ಇಲ್ಲ. ಹುಡುಗಿ.

ಒಳಗೆ ಹೋಗಿ ಹಾಸಿಗೆಯ ಮೇಲೆ ಉರುಳಿಕೊಂಡೆ. ಮನಸ್ಸು ಏನೋ ಒಂದು ಬಗೆಯಾಗಿತ್ತು. ನನ್ನ ವೃತ್ತಿಯಲ್ಲಿ, ಕಷ್ಟದಲ್ಲಿರುವವರನ್ನು ಎಷ್ಟೋ ಜನರನ್ನು ನೋಡಿದ್ದೀ. ಆದರೆ ಎಂದೂ ಈ ಬಗೆಯ ಕಳವಳಕ್ಕೆ ಗುರಿಯಾಗಿರಲಿಲ್ಲ. ಈ ದಿನ ನೋಡಿದ ಮುದುಕರ ಸ್ಥಿತಿ ಹೈದರ್ಯವನ್ನು ಮುಟ್ಟುವಂತಿತ್ತು. ಅಲ್ಲದೆ ಆ ಹುಡುಗಿಯ ಎಳೆಯ ಮುಖ, ಸರಳವಾದ ನೋಟ ಅಂತಹುದೇ ಮತ್ತೊಂದು ಮುಖದ ನೇಪನ್ನು ತಂದಿತು. ಎದೆ ಯಲ್ಲಿ ಮರೆಯಾಗಿದ್ದ ನೋವು ಭುಗ್ಗೆಂದು ಮೇಲೆದ್ದಿತು.

ನನ್ನ ಇಂದಿರಾ ಹೀಗೇ ಇರಲಿಲ್ಲವೇ? ದೊಡ್ಡವಳಾಗಿದ್ದರೂ ಇದೇ ಸರಳತೆ; ಬಾಲೆಯ ಮುಗ್ಡತೆ ಮುಖದ ಮೇಲೆ. ತನ್ನ ನಗುವಿನಿಂದ ನನ್ನ ಬಾಳನ್ನು ಬೆಳಗುತ್ತಿದ್ದ ಇಲ್ಲ.

ಕೊಟ್ಟು ಕಿತ್ತುಕೊಳ್ಳುವುದು ವಿಧಿಯ ಆಟವೋ? ಅವಳು ಹೋದಾಗಿ ನಿಂದ ಮನಸ್ಸು, ಮನೆ ಎಲ್ಲವೂ ಶಾಂತವಾಗಿತ್ತು. ಆ ಅಂಥಕಾರದಲ್ಲಿ ಇಂದು ಒಮ್ಮೆ ಮಿಂಚು ಸುಳಿದಂತಾಗಿ ಹಿಂದಿನ ನೇನಪೆಲ್ಲ ಮರುಕಳಿಸಿತು.

ಇಂದರೆಯೋಡನೆ ಸುಖವಾಗಿದ್ದ ಕಾಲ ಎಷ್ಟು ಚೆನ್ನಾಗಿತ್ತು? ಬೆಳಗಾಗೆದ್ದ ಹೂದೋಟಕ್ಕೆ ಹೋಗಿ ಆಗ ತಾನೇ ಆರಳದ ಗುಲಾಬಿಯನ್ನು ನೋಡಿದಂತಾಗುತ್ತಿತ್ತು. ಅವಳನ್ನು ನೋಡಿದರೆ, ಅದೇ ಕೋನೆಲತೆ, ಅದೇ ಪ್ರವೃತ್ತಿ.

ನೆವು ನುಗ್ಗಿ ಬರುವಾಗ ಬರೀ ಸಿಹಿ ನೆನಪೇ ಬರುವುದಿಲ್ಲವಲ್ಲ! ತಾಯಿಯಾಗಲಿದ್ದ ಇಂದರೆಯನ್ನು ತೊರಿಸವರು ಬಂದು ಕರೆದುಕೊಂಡು ಹೋದರು.

ಅಲ್ಲಿಗೆ ಹೊರಡುವ ದಿನಸ ಇದೇ ಮಂಚದ ಮೇಲೆ ಕುಳಿತು ಎಷ್ಟು ಮಾತಾಡಿದರೂ ತೀರದು. ನನ್ನ ಯೋಗ್ಯಕ್ಕೇಮೆ ಸರಿಯಾಗಿ ನೋಡಿಕೊಳ್ಳು

ವಂತೆ ಎನ್ನು ಹೇಳಿದಳು?

ರ್ಯಾಲು ಹೊರಟಾಗ ಕಿಟಕಿಯಲ್ಲಿ ಮುಖ ಹೊರಗೆ ಹಾಕಿ ಕೈಬಿಸು
ತ್ತಿದ್ದಾಗ ಅವಳನ್ನು ನೋಡಿದ್ದೇ ಕೊನೆ.

ಇಂದಿರ ಪುನಃ ಬರಲಿಲ್ಲ.

ಅವಳ ಸಾವಿನ ವಾತೀಯನ್ನು ಹೊತ್ತು ತಂತ ಬಂದಿತ್ತು.

ಮುಲಗಿದ್ದಂತೆ ಕಣ್ಣ ಮಸಕಾಯಿತು. ಅಡಿಗೆಯನನು ಶಾಫಿ
ತಂದಿಟ್ಟು ಸದ್ದು ಮಾಡಿದಾಗ ಕಣ್ಣ ಒರೆಸಿಕೊಂಡು ಎದ್ದೆ.

* * *

ಹೊರಗೆ ಹೊರಟು ಕಾರಿನ ಬಾಗಿಲು ಹಾಕುವುದರಲ್ಲಿದ್ದಾಗ ರಾಜ
ಹತ್ತಿರ ಬಂದು,

“ನೀವು ಬರುವುದು ಬಹು ಹೊತ್ತಾಗುವುದೇ ಮಾವ?”

-ಎಂದು ವಿಚಾರಿಸಿದ.

“ಅಧ್ರ ಗಂಟೆ ಆಗಬಹುದು. ಯಾಕೆ?”

“ರಾಮಣ್ಣನವರು ಓವಧಿಗೆ ಬರುವ ಹೊತ್ತು. ಅದಕ್ಕೆ ಕೇಳಿದೆ.”

“ಬಂದರೆ ಸ್ಪೃಲ್ಪ ಹೊತ್ತು ಕುಳಿತಿರುವಂತೆ ಹೇಳು. ಸ್ಪೃಲ್ಪ ಹೆಚ್ಚು ಕಡಿಮೆ
ಬಂದುಬಿಡ್ಡೀನೆ. ಇವರನ್ನು ಕೆಲವು ದಿನಗಳ ಹಿಂದೆ ಇಲ್ಲಿ ಕೂರಗೊಡದೆ ಹೊರಗೆ
ಕಳಿಸಲು ಯೋಚಿಸಿದ್ದೆ. ಈಗ ಕಾಯುವರಲ್ಲಾ ಎಂಬ ಅನುತಾಪ! ನೆನಸಿದೆಯೆ?
ನಿನಗೆ....”

ನಗುವನ್ನು ತಡೆದುಕೊಂಡು ಕೇಳಿದೆ.

“ಹೌದು ಮಾವ-ನೆನಸಿದೆ, ಅದನ್ನು ಮರೆಯುವುದು ಸಾಧ್ಯವಿಲ್ಲ”
ರಾಜ ಕೆಂಪು ಮುಖಿದಿಂದ ಹೇಳಿದ.

ಒಂದು ಗಂಟೆಯ ಮೇಲೆ ನಾನು ಮನೆಗೆ ಹಿಂದಿರುಗಿದಾಗ ರಾಮಣ್ಣ
ನವರು ಕೋಲನ್ನು ಮೂಲೆಯಲ್ಲಿಟ್ಟು ಆರಾಮವಾಗಿ ಕುಚ್ಚಿಯ ಮೇಲೆ
ಮಂಡಿಸಿದ್ದರು. ಅವರ ಮುಂದೆ ಪತ್ರಿಕೆ, ನೂಸಪತ್ರಿಕೆಗಳ ರಾಶಿಯನ್ನೇ
ಸುರಿದ್ದ ರಾಜ. ಸ್ಪೃಲ್ಪ ದೂರದಲ್ಲಿ ಕುಳಿದ್ದ ಹುಡುಗಿಯೊಡನೆ ರಾಜ
ಹರಟ್ಟಿತ್ತಿದ್ದ.

“ನಮಸ್ಕಾರ ದೇವರು”

“ನಮಸ್ಕಾರ, ಕಾಯಬೇಕಾಯ್ತು ನೀನು. ಬಂದು ಬಹೆ ಹೊತ್ತಾಯ್ತು?”

“ಸ್ವಲ್ಪ ಹೊತ್ತಾಯ್ತು. ತಮ್ಮ ಕೆಲಸದ ನಡುವೆ ನಮಗಾಗಿ ಇವು ಒದ್ದಾಡ್ತಿರಲ್ಲ, ಅಷ್ಟೇ ಸಾಕು. ಕಾದರೆ ನಷ್ಟವಿಲ್ಲ.”

“ಹೇಗಿದೆ ಈಗ?”

“ಎಷ್ಟೇ ಉತ್ತಮ, ತಾನೇ ಕಣ್ಣಬಿಟ್ಟು ಓಡಾಡ್ತಾಳೆ. ಭಾಧೆ ಕಡಿಮೆಯಾಗಿದೆ. ಕಣ್ಣನಲ್ಲಿ ನೀರು ಸುರಿಯುವುದೂ ನಿಂತಿದೆ.”

“ಸರಿ. ಇನ್ನೂ ಬಂದು ತಿಂಗಳಾದರೂ ಚಿಕಿತ್ಸೆ ನಡೆಯಬೇಕು. ಸ್ವಲ್ಪ ಗುಣವಾಯಿತೆಂದು ಬಿಟ್ಟು ಬಿಡಬಾರದು.”

“ಅಬ್ಜು-ಇನ್ನೂ ಒಂದು ತಿಂಗಳು?”

ಮುದುಕರು ಬೆಚ್ಚಿದರು. ಪುನಃ ನಿಟ್ಟಿಸಿರು ಬಿಟ್ಟು-

“ಮಾಡೋದೆನು? ಇವೆಲ್ಲಾ ಬರುವುದೇ ಗ್ರಹಚಾರಕ್ಕೆ. ಬಂದದ್ದನ್ನ ಅನುಭವಿಸಲೇಬೇಕು” ಎಂದರು.

“ಯಾಕೆ? ನಿಮಗೆ ಬರುವುದು ಕಷ್ಟವಾಗುವುದೇ?”

“ಅಡೆಲ್ಲಾ ಏನೆಂದು ಹೇಳಲಿ ಸ್ವಾನಿ. ನನ್ನ ಸಂಸಾರದ ಕಷ್ಟ ತೋಡಿಕೊಂಡು ತಮ್ಮ ಮನಸ್ಸಿಗೆ ಬೇಸರ ತರುವುದು ಬೇಡ. ನಾನು ಒಬ್ಬಂಟಿಗ, ಮುಸ್ತಿನಲ್ಲಿ ವೊವ್ವುಕ್ಕುಳನ್ನು ಕಟ್ಟಿಕೊಂಡು....”

ಗಂಟೆಲು ಕಟ್ಟಿದಂತಾಗಿ ಮುದುಕರ ಮಾತು ಅಲ್ಲಿಗೇ ನಿಂತಿತು.

“ನಿನುಗೆ ಬಿಡುವಿಲ್ಲದಿದ್ದರೆ ನೀವೇ ಏಕೆ ಬರಬೇಕು? ಹುಡುಗಿ ಕಣ್ಣಬಿಟ್ಟು ನಡೆಯಬಲ್ಲಜೆಂದು ಹೇಳಿದಿರಲ್ಲ. ಅವಕೇ ಬರಲಿ, ಬೈಷಧಿ ಹಾಕಿ ಕಳಸುತ್ತೇನೆ, ನೀವು ಬರಬೇಕಾದ ಅಗತ್ಯವಿಲ್ಲ.”

ಮುದುಕರು ಅದಕ್ಕೆ ಒಸ್ಪಿದರು.

ಮನಸ್ಸಿನಲ್ಲಿ ಹರಸಿರಲಾಬಹುದೆಂದು ಅವರ ಮುಖ ನೋಡಿದಾಗ ತೋರಿತು.

ಒಂದು ದಿನ ಅನ್ವಯೆಯಂದ ಬಂದಾಗ ಹುಡುಗಿ ಆಗಲೆ ಬಂದು ಬಿಗಡಿ ಕುಳಿತ್ತದ್ದಳು. ಮುಂದುಗಡಿ ಹಾಲಿನಲ್ಲಿ ಹಿಂದಿನ ದಿನ ಗುಣವಾಗಿ

ಮನೆಗೆ ಹೋದ ರೋಗಿಯ ಕಡೆಯವರು ಹೂವು ಹೆಣ್ಣುಗಳನ್ನು ತಂದಿಟ್ಟು ಕೊಂಡು ನನಗಾಗಿ ಕಾದಿದ್ದರು.

ಅದನ್ನು ತೆಗೆದುಕೊಂಡು ಒಳಗೆ ಹೋದಾಗ ಹುಡುಗಿ ಅಲ್ಲಿದ್ದ ಇಂದಿರಳ ದೊಡ್ಡ ಭಾವಚಿತ್ರವನ್ನು ನೋಡುತ್ತಿದ್ದಳು. ಕೈಲಿದ್ದ ಹಾರವನ್ನು ಭಾವ ಚಿತ್ರಕ್ಕೆ ಹಾಕಿ ಹುಡುಗಿ ಕಡೆ ತಿರುಗಿದೆ.

ಅವಳು ನಸುನಕ್ಕು—

“ಅವರಿಗೆ ಹೂವು ಇಷ್ಟವೇ?” ಎಂದಳು.

ನಾನು ಹೌದೆಂದು ತಲೆ ಅಲ್ಲಾಡಿಸಿದೆ. ಓವಂಟಿ ಹಾಕಿದ ಮೇಲೆ ಹೊರಟಿಳು.

“ಇವತ್ತು ರಾಮಣ್ಣನವರು ಬರಲಿಲ್ಲವೇ?”

“ಇಲ್ಲ. ನಾನೊಬ್ಬಳೇ ಬಂದೆ”

“ಜೋತಿಗೆ ಯಾರನಾನ್ನಾದರೂ ಕಳಿಸಲೆ”

“ಬೇಡ—ನಾನೇ ಹೋಗ್ನೀನಿ”

“ಓವಂಟಿ ಹಾಕಿದ್ದ ಉರಿಯುತ್ತಿರಬಹುದು. ಕಣ್ಣ ಬಿಡುವುದಕ್ಕೆ ಅಗುವುದೇ? ಸಲ್ಪ ಹೊತ್ತು ಕೂತಿರವ್ಯು”

ಹುಡುಗಿ ಹೊರಟಿದ್ದ ವಳು ಪುನಃ ಕುಳಿತಳು. ನಾನು ತಟ್ಟಿಯಲ್ಲಿದ್ದ ಒಂದು ಸೇಬಿನ ಹೆಣ್ಣುನ್ನು ಅವಳಿಗೆ ಕೊಡುತ್ತು ‘ನಿನ್ನ ಹೆಸರೇನಮ್ಮು?’ ಎಂದು ವಿಚಾರಿಸಿದೆ.

“ಸೀತೆ ..”

“ರಾಮಣ್ಣನವರು ನಿನಗೆ ಏನಾಗಬೇಕು?”

“ಅಜ್ಞ ಅಗಬೇಕು.”

“ನಿನ್ನ ತಾಯಿ ತಂದೆ ಎಲ್ಲಿದ್ದಾರೆ?”

“ನನಗೆ ತಾಯಿ ತಂದೆ ಯಾರೂ ಇಲ್ಲ. ಅದ್ದರಿಂದಲೇ ಅಜ್ಞನ ಮನೇಲಿರೋದು”

ಹುಡುಗಿ ಸಲೀಸಲಾಗಿ ಹೇಳಿದೆ. ಆ ಪ್ರಶ್ನೆ ಕೇಳಬಾರದಿತ್ತೇನೋ ಎನ್ನಿಸಿತು. ವೊತು ಮರೆಸಲು—

“ಹೆಣ್ಣು ತಿನ್ನಮ್ಮು” ಎಂದೆ.

“ಮನೇಲಿ ಅಜ್ಞ ನಿಗೂ ಕೊಟ್ಟು ತಿನ್ನಿನಿ.”

“ಹಾಗಾದರೆ ಇನ್ನೊಂದು. ಹೆಚ್ಚು ಕೊಡ್ಡಿನಿ. ಒಂದು ನಿನಗೆ ಇನ್ನೊಂದು ಅಜ್ಞ ನಿಗೇ. ಸರಿಯೇ”?

ಹುಡುಗಿ ಎಡು ಕೈಲೂ ಹೆಚ್ಚು ಹಿಡಿದು ನಗುತ್ತೆ ಓಡಿ ಹೋದಳು.

* * *

ಸೀತಳ ಒಂದು ಕೆಟ್ಟು ಚೆನ್ನಾಗಿ ವಾಸಿಯಾಯಿತು. ಇನ್ನೊಂದು ನಿಧಾನವಾಗಿ ಸರಿಹೋಗಬಹುದೆಂಬ ಭರವಸೆ ಬಂದಿತ್ತು.

ದಿನ ಕಳೆದೆಂತೆ ಅವಳ ಸಂಕೋಚ ಕಡಿಮೆಯಾಯಿತು. ಪ್ರತಿದಿನವೂ ಬರುತ್ತಿದ್ದರಿಂದ ಮಾತಿನಲ್ಲಿ ಸಲಿಗೆಯಿತ್ತು. ನನ್ನೊಡನೆ ಮಾತ್ರವಲ್ಲ, ರಾಜನೊಡನೆಯೂ ತಡೆಯಿಲ್ಲದೆ ಹರಟ್ಟಿದ್ದಳು. ರಾಜನೇ ಉತ್ತಾಹದಿಂದ ಮುಂದಾಗಿ ಅವಳನ್ನು ಮಾತಿಗೆ ಎಳೆಯುತ್ತಿದ್ದನೆಂದರೂ ತಪ್ಪಾಗಲಾರದು.

ಸೀತ ಮೊದಲಿನಂತೆ ಬೈಷಧಿ ಹಾಕಿಸಿಕೊಂಡು ತಪ್ಪಣ ಹೊರಡುತ್ತಿರುತ್ತಿಲ್ಲ. ಎಷ್ಟೋ ಹೊತ್ತು ಮಾತನಾಡುತ್ತೆ ಕುಳಿತಿರುತ್ತಿದ್ದಳು.

ನಮಗೂ ಅವಳ ಮಾತು ನಗೆ. ಮುಗ್ಧ ಕುಶಾಕಲ ಸ್ವಿಯವಾಗಿ, ಮನಸ್ಸಿಗೆ ಹಿತವಾಗಿರುತ್ತಿತ್ತು.

ಮನೆಗೆ ಬಂದೊಡನೆಯೇ ಅವಳನ್ನು ನೋಡುವುದು ಮಾತನಾಡಿಸುವುದು ರೂಧಿಯಾಗಿಬಿಟ್ಟಿತು. ರಾಮಣ್ಣ ನವರು ನನ್ನಲ್ಲಿ ಕೃತಜ್ಞತೆಯಿಂದ ಹುಡುಗಿಯ ಮುಂದೆ ನನ್ನನ್ನು ಹೊಗಳಿಗೆ ನನ್ನಲ್ಲಿ ಗೌರವ ಅತ್ಯೇಯತೆ ಸ್ನೇಹ ಎಲ್ಲವೂ ಬೆಳೆದಿಕ್ಕು.

ಕೆಟ್ಟು ವಾಸಿಯಾಗಿ ಸೀತ ಬಾರದಿದ್ದರೆ ಹೇಗೆ ?

ಆ ಯೋಚನೆ ಹಿತವಾಗಿರಲಿಲ್ಲ.

ಒಂದು ದಿನ ಇದ್ದ ಕ್ಷೇದ್ಧಂತೆ ಇಂದಿರಳ ವೀಣೆ ಹೊರಗೆ ಬಂದಿತ್ತು. ರಾಜ ಬಟ್ಟೆಯಿಂದ ಧೂಳು ಒರಸುತ್ತಿದ್ದು.

“ಇದೇಕೆ ಇಲ್ಲಿಗೆ ಬಂತು ?”

ರಾಜನನ್ನು ಕೇಳಿದೆ,

“ಇದರ ಮೇಲೆಲ್ಲ ಜಿರಲೆ ಓಡಾಡುತ್ತಿತ್ತು. ಹೊಮೆಸ್ತೆ ಬಟ್ಟೆ ಒಗೆ

ಯಕ್ಕೆ ಕೊಟ್ಟಿ. ಹಾಗೆ ಒರೆಸೋಣವೆಂದು ಹೊರಗೆ ತಂಡೆ”

ವೀಣೆಯ ಏಳು ತಂತಿಗಳಿಂದಲೂ ಒಟ್ಟಿಗೇ ನೆನಪಿನ ನಾದ ಅಲೆ ಅಲೆ ಯಾಗಿ ಎದ್ದಿತು. ನನ್ನ ನೋವನ್ನು ಗಮನಿಸಿದ ರಾಜ ವೆಚ್ಚು ಮುಖದಿಂದ ವೀಣೆ ಎತ್ತಿಕೊಂಡು ತಟ್ಟಿನೆ ಒಳಗೆ ಹೊದೆ.

ಸಿತೆ ಗಾಬರಿಯಿಂದ ಒಂದುಸಲ ನನ್ನ ಕಡೆಗೂ ಒಂದುಸಲ ವೀಣೆಯ ಕಡೆಗೂ ನೋಡಿದಳು. ಅವಳಿಗೆ ಏನು ಅರ್ಥವಾಯಿತೋ ಕಣ್ಣಲ್ಲಿ ನೀರು ಕಾಣಿಸಿತು.

ನಾನು ನಗಲು ಪ್ರಯತ್ನ ಪಟ್ಟಿ.

“ಸಿತಾ, ನಿನು ಬರೀ ಮಾತಿನ ಮಲ್ಲಿ ಎಲ್ಲಿ ಒಂದು ಹಾಡು ಹೇಳು ನೋಡೋಣ ”

“ನಂಗಿ ಹಾಡು ಬರಲ್ಲ. ಅಜ್ಞ ಶೋಲ್ಲಕ ಕಲಿಸಿದಾರೆ”

“ಅದನ್ನೇ ಹೇಳೋದು”

“ಅದನ್ನೇನು ಹೇಳೋದು? ವೀಣೆಯಲ್ಲ ಸಿಟೀಲಲ್ಲ”

“ವೀಣೆ ಕಲಿತುಕೊತ್ತಿಯಾ? ನಿನಗೆ ಇಷ್ಟವೇ?”

“ವೀಣೆ ..! ಯಾರು ಕಲಿಸೋರು ?”

“ನಿನ್ನ ಗಂಡ ಹೇಳಿಸುತ್ತಾನೆ”

‘‘ಗಂಡ’ ಎಂಬ ಮಾತು ಕಿವಿಗೆ ಬಿಂದ್ದೇ ತಡ; ಸರಿಗಿನಲ್ಲಿ ಮುಖ ಮುಚ್ಚಿಕೊಂಡು ಒಂದೇ ಓಟ ಮನೆಗೆ.

‘‘ಹೇಳು ಮಕ್ಕಳ ಸ್ವಭಾವವೇ ಹೀಗೆ. ಮೊದಲು ಎಲ್ಲಾ ಇಲ್ಲಿದ ನಾಚಿಕೆ. ಆಮೇಲೆ ಅಷ್ಟ ಸಲಿಗೆ ಎಲ್ಲಿಂದ ಬರುವುದೋ?’ ಎಂದುಕೊಂಡೆ. ನಗು ಬಂತು.

“ಏನಯ್ಯಾ — ಕುಳಿತುಕೊಂಡೇ ಸುಖಸ್ವಪ್ನ ಕಾಣ್ತಿರುವಂತಿದೆ” ಎನ್ನುತ್ತ ನನ್ನ ಗೆಳೀಯ ನರಹರಿ ಒಳಗೆ ಬಂದ.

“ಬಾರಯ್ಯ. ಬಹಳ ದಿನವಾಯ್ತು ನೋಡಿ. ನಿನು ಉರಿನಲ್ಲಿಲ್ಲ ವೇನೋ ಎಂದುಕೊಂಡೆ”

“ಉರಲ್ಲಿಲ್ಲದೆ ನಾನೆಲ್ಲ ರೋಗಲಿ ? ಏನೋ ತಾಪತ್ಯ. ಈ ಕಡೆ ಬರಕ್ಕೇ ಆಗಲಿಲ್ಲ.”

“ಹುಮಾರಾಗಿದೀ ತಾನೇ? ಡಾಕ್ಟರ ನೇನವು ಬಂತಲ್ಲ.”

“ಹಾಗೇನಿಲ್ಲ, ಡಾಕ್ಟರ ಮನೆಗಲ್ಲ ಗಳಿಯನನ್ನು ನೋಡಲು ಬಂದೆ”

“ಹಾಗೋ? ಸಂತೋಷ. ನಿಧಾನವಾಗಿ ಒಂದು ಗಳಿಗೆ ಮಾತಾ ದೋಷ”

ನರಹರಿಯನ್ನು ನೋಡಿದ ರಾಜ ಅಡಿಗೆಯವೀಗೆ ಹೇಳಿ ಕಾಫಿ ಮಾಡಿ ಸಿದ. ಕಾಫಿಯೊಡನೆ ಮಾತೂ ಸಾಗಿತ್ತು.

ಸಿಗರೆಟೆನ ಹೊಗೆ ರೂಪನನ್ನು ತುಂಬಿದಂತೆ ಮಾತಿನ ಸದ್ಯ ಕಡಿಮೆ ಯಾಗಿ ವೌನ ನೆಲಿಸಿತು.

“ಎಲಾ ದರೂ ಹೊರಗೆ ಹೋಗೋಣ ಬರ್ತ್ಯೀಯ? ಬೇರೆ ಏನಾದರೂ ಕೆಲಸವಿದೆಯೆ?”

-ಗಳಿಯನನ್ನು ಪ್ರಶ್ನಿಸಿದೆ.

“ಹೋಗೋಣ ನಡಿ” ನರಹರಿ ಎದ್ದುನಿಂತ.

ಕಾರಿನಲ್ಲಿ ಕಾರಂಜಿ ಕೆರಿಯವರೆಗೆ ಹೋಗಿ ಅಲ್ಲಿ ಇಳಿದು ನಡೆಯುತ್ತ ಹೊರಟಿವು. ಸೂರ್ಯ ಮರಿಯಾಗಿದ್ದರೂ ಕತ್ತಲು ಕವಿರಲಿಲ್ಲ. ಕುಳಿತು ಕೊಳ್ಳಲು ಹಾಕಿದ್ದ ಬೆಂಚಿನ ವೇಲು ಭಾಗಕ್ಕೆ ಹಬ್ಬಿಸಿದ್ದ ಬಳ್ಳಿಯಲ್ಲಿ ಕೆಂಪು ಹೂಗಳು ಗೊಂಚಲು ಗೊಂಚಲಾಗಿ ಅರಳಿ ಸಿಂತಿತ್ತು.

ಸ್ವಲ್ಪ ದೂರದಲ್ಲಿ ಚಾಮುಂಡಿ ಬೆಟ್ಟೆ ಇಂಬಿಲಿಗೆ ವ್ಯೇ ಒಡ್ಡಿ ನಿಂತಿತ್ತು. ಬಂಡಿಗಲ್ಲಿಗಳ ನಡುವೆ ಹಸರು ಹೊಳಪು. ಚೆಲುವಿನ ಬಲೆ ಹರಡಿತ್ತು.

ಅದನ್ನು ನೋಡುತ್ತ ನನಗೆ ತಟ್ಟಿನೆ ಸೀತನ ನೇನವಾಯ್ತು ಅವಳು ಈಗ ನಮೋಡನೆ ಇಸ್ತರಿ ಎಷ್ಟು ಚೆನ್ನು!

ಅದು ಹೇಗೆ ಸಾಧ್ಯ?

ಈಗೇನೋ ಕಟ್ಟಿನ ನಿಮಿತ್ತ ಬರ್ತ್ಯಾದಾಳೆ. ಆ ಚಿಕ್ಕ ಹುಡುಗಿ ನನ್ನ ಮನಸ್ಸೆನ್ನು ಹೇಗೆ ತುಂಬಿದಾಳಿಂದು ಯೋಚಿಸಿದಾಗ ನನಗೆ ಆಶ್ಚರ್ಯವಾಯ್ತು.

ಸೈಮದ ಬಳ್ಳಿ ಎಲ್ಲಿ ಎಲ್ಲಿ ಹೇಗೆ ಹುಟ್ಟಿವುದೆಂದು ಹೇಳಲು ಸಾಧ್ಯವಿಲ್ಲ. ಅದರ ಪ್ರಜ್ಞ ನಮಗೆ ಬರುವ ವೇಳಿಗೆ ಅದು ಹಬ್ಬಿ ಹ್ಯಾದಯವನ್ನೆಲ್ಲ

ಆಕ್ರಮಿಸಿರುತ್ತೇ.

“ನನು ಯೋಚಿಸುತ್ತಿದ್ದಿ ?”

ನನ್ನ ಹೌನವನ್ನು ಗಮನಿಸಿ ಗಳಿಯ ಕೇಳಿದ.

“ನನ್ನ ಬಳಗೆ ಚೈವಧಿಗಾಗಿ ಬಂದು ಹುಡುಗಿ ಬ್ರಿಡ್‌ಡ್ರ್ಯಾಫ್. ಅವಳ ನೇನಪ್ತಿ ಬಂತು. ಅವಳು ಬಂದದಿನ ಆ ಹುಡುಗಿಗೆ ಕಣ್ಣು ಬರುವುದಿಲ್ಲ ಎಂದು ಈಂಡಿದ್ದೇ.”

“ಆ ವಿವರ ನನಗೂ ತಿಳಿಯಿತು.”

“ತಿಳಿಯಿತೆ? ಹೇಗೆ?”

“ರಾಮಣ್ಣನವರು ನನಗೆ ಬಂಧುಗಳು, ನೀನು ಮುತುವಚ್ಚಿವಹಿನಿ ನೋಡಿಕೊಂಡೆದ್ದರಿಂದ ಸರಿಹೋಯ್ಯು, ಬಂದು ವೇಳಿ ದ್ವೇಚ್ಯಾ ಬೇರೆಯಾಗಿ, ಆ ಹುಡುಗಿಗೆ ಕಣ್ಣು ಬರದೆ ಹೊಗಿದ್ದರೆ ತಂದೆ-ತಾಯಿ ಇಲ್ಲದ ಕುರುಡು ಹುಡುಗಿಯನ್ನು ಕಟ್ಟಿಕೊಂಡು ಆ ಮುದುಕರು ಎಷ್ಟು ಪಾಡುವದ ಬೇಕಾಗಿತ್ತು ಅವರಿಗೆ ನಿನ್ನನ್ನು ಹೊಗಳಿದ್ದರೂ, ತೃಪ್ತಿಯಿಲ್ಲ. ದೇವರೆಂದೇ ತಿಳಿದಿದಾರೆ”

“ಹೌದೆ. ನಾನು ಅವರ ಕಷ್ಟವನ್ನು ತಿಳಿಯಬಲ್ಲೇ. ಗುಣವಾಗಲೆಂದೇ ಎಲ್ಲ ರೋಗಿಗಳಿಗೂ ಚಿಕಿತ್ಸೆ, ಮಾಡುತ್ತೇನೆ. ಆದರೆ ಎಂದೂ ಈ ಬಗೆಯ ಕಾರಣಕ್ಕೆ ಗುರಿಯಾಗಿಲ್ಲ. ಸಿತೆನಿಗೆ ಚಿಕಿತ್ಸೆ ಮಾಡಲು ಆರಂಭಿಸಿದಂದಿನಿಂದ ‘ದೇವರೇ ಆ ಹುಡುಗಿಗೆ ಕಣ್ಣು ಕೊಡು’ ಎಂದು ಪ್ರಾರ್ಥಿಸುತ್ತಿದ್ದೇ. ನನ್ನ ಶ್ರಮ ಸಾರ್ಥಕವಾಯ್ಯು.”

“ನಿನ್ನ ಕರ್ತವ್ಯ ನೀನು ಮಾಡಿದೆ. ಮುಂದಿನ ಹೊಣೆ ನಿನ್ನದಲ್ಲ ಅಲ್ಲವೇ?”

“ಬರಿಯ ಕರ್ತವ್ಯವೆಲ್ಲ. ಸಿತೆ ನನ್ನ ಬರಿದಾದ ಬಾಳನ್ನು ತುಂಬಿದಾಳೆ. ಅವಳಿಗೆ ಒಳ್ಳೆಯದಾಗಲೆಂದು ಆಂತರ್ಧಿಂದ ಆಶಿಸಿದೆ.”

“ನೀನು ಸಿತೆನನ್ನ ಪ್ರೀತಿಸುತ್ತೀರು?”

“ಪುನಃ ಕೇಳಿಯಲ್ಲ. ನಿನಗೆ ಅರ್ಥವಾಗಲಿಲ್ಲವೇ?”

“ಹಾಗಿದ್ದರೆ ಅದಕ್ಕೇಕೆ ಚಿಂತೆ? ನಿನಗೆ ಇಷ್ಟವಿದ್ದರೆ ಹೇಳು. ರಾಮಣ್ಣನವರಿಗೆ ಹೇಳಿ ನಿನಗೆ ಮದುವೆ ಮಾಡಿಸುತ್ತೀನೆ.”

ನಾನು ಜೋರಾಗಿ ನಕ್ಕೆ.

ನರಹರಿ ಪೆಚ್ಚಾಗಿ ನನ್ನ ಕಡೆ ನೋಡಿದ.

“ಸೀತಿ ಪ್ರದರ್ಶನಕ್ಕೆ ಮುಮವೆಯಾಗುವುದೊಂದೆ ದಾರಿಯೆ ?”

“ಕ್ರಮಿಸು. ನಿನ್ನ ಮನಸ್ಸು ಗೊತ್ತಾಗಲಿಲ್ಲ. ನಿನ್ನ ಇಟ್ಟ ಏನು ?”

“ಇಂದಿರಾ ಹೋದಾಗಿಸಿಂದ ನನ್ನ ಬಾಳು ಹಾಳಾಗಿತ್ತು. ಸೀತ ತನ್ನ ಮನುತೆಯಿಂದ ಅದಕ್ಕೆ ಚೈತನ್ಯ ತುಂಬಿದ್ದಾಳೆ. ನನ್ನ ಆಕ್ಷನ ಮಗ ರಾಜ ನಿನಗೆ ಗೊತ್ತಲ್ಲ.”

“ನಮಗೆ ಕಾಫಿ ತರಿಸಿ ಕೊಟ್ಟಿನಲ್ಲ ಅವನು ತಾನೆ ?”

“ಹೌದು. ಆವಸಿಗೂ ಯಾರಾ ಇಲ್ಲ. ಸೀತನಿಗೆ ಆವನೊಡನೆ ಮದುವೆ ಮಾಡಿ, ಆ ಮಕ್ಕಳ ಸುಖದಲ್ಲಿ ನಾನು ಸಂತೋಷವನನ್ನು ಕಾಣಬೇಕೆಂದಿದ್ದೇನೇ. ಸೀತನನ್ನು ನನಗೆ ಮಗಳಾಗಿ ಕೊಡುವಂತೆ ರಾಮಣ ನವರಿಗೆ ಹೇಳು.”

ನರಹರಿ ಒಸ್ಪಿಕೊಂಡ.

ಸಂತೋಷದಿಂದ ಅವನ ಮೂಲ ಅರಳಿತ್ತು

* * *

ರಾಜನ ವಥುವಾಗಿ ಸೀತನನ್ನು ಮನೆ ತುಂಬಿನಳು ಎಳೆತನದಲ್ಲೇ ನನ್ನಲ್ಲಿ ಅವಳು ತೋರಿಸಿದ ಮನುತೆ ದಿನ ಕಳೆದಂತೆ ತಾಯಿಯ ಪ್ರೇಮದಂತೆ ನನ್ನನ್ನು ಶುತ್ತುವರೆದಿತ್ತು. ಸೀತ ತನ್ನ ಪ್ರೇಮದಿಂದ ನನ್ನನ್ನೂ ರಾಜ ನನ್ನೂ ಬಂಧಿಸಿದ್ದೆಳು.

ತುಗ ನನಗೆ ಮನೆಗೆ ಬರಲು ಬೇಸರವಿಲ್ಲ. ಬಂದ ಕೂಡಲೇ ಪುಟ್ಟಿ ಇಂದಿರ ತಾಯಿಯ ಕೈಯಿಂದ ಜಾಗ ನನ್ನ ಬಳಿಗೆ ಬರುತ್ತಾಳೆ. ಅವಳ ನಗು ಬಾಗಿಲಿನಲ್ಲೇ ನನಗೆ ಸ್ವಾಗತವನ್ನು ತೋರಿ, ಮನೆಯನ್ನೂಲ್ಲಿ ತುಂಬಿರುವಂತೆ ಭಾಸವಾಗುತ್ತೆ.

ಹೆವಳೆದಂತಹ ತಂಟಿಗಳನ್ನು ಒಂದಾಗಿಸುತ್ತು —

“ಮಾ...ಮಾ...ಮಾವ”

ಎಂದು ತೊದಲಿದಾಗ ನಾನು ನನ್ನ ಶ್ರಮವೆಲ್ಲವನ್ನು ಮರೈತು, ಅದನ್ನು ನೋಡುತ್ತೆ ನಿಲ್ಲಿತ್ತೇನೇ.

ಮಾರ್ಗದರ್ಶಿ

ಸುರೇಶ ಮತ್ತೊಮ್ಮೆ ಗಡಿಯಾರ ಸೋಡಿದ.

ಅದು ಹತ್ತನೇಮು ಸಲ.

ಅವನ ಬೇಸರವನ್ನು ಲೆಕ್ಕಿಸದೆ ಗಡಿಯಾರದ ಮುಳ್ಳು ಮುಂದೆ
ಹೋಗುತ್ತತ್ತು. ಜೀಬಿನಿಂದ ಕ್ಕೆ ವಸ್ತು ತೆಗಿದು, ಬೆವರುತ್ತಿದ್ದ ಹಣೆಯನ್ನು
ಉರೆಸಿದ. ಕತ್ತಿನ ಸುತ್ತಲೂ ವಸ್ತುವನ್ನು ಆಡಿಸಿದ. ಬಿಸಿಲು ನಿದಾನವಾಗಿ
ಕಡಿಮೆಯಾಗುತ್ತತ್ತು.

“ಏನು ರೋಗಪೋ ಆ ಬಸ್ತಿಗೆ? ಅದು ಸುಯಾದ ಹೋತ್ತಿಗೆ ಬಂದಿ
ದ್ದರೆ, ಈ ವೇಳಿಗೆ ರತ್ನಾ ಮನೆಯಲ್ಲಿ ಆರಾಮವಾಗಿ ಕಾಫಿ ಕುಡಿಯುತ್ತು
ಮಕ್ಕಳೊಂದಿಗೆ ಅಟವಾಡುತ್ತು ಇರಬಹುದಾಗಿತ್ತು.

ಎಂತಹ ಮುದ್ದು ಮಕ್ಕಳು?

ಅವನಿಗೆ ಮಕ್ಕಳಿಂದರೆ ಪ್ರಾಣ. ‘ಮಾವ... ಮಾವ’ ಎನ್ನುತ್ತ ಯಾವಾ
ಗಲೂ ಅವನಿಗೇ ಗಂಟು ಬೀಳುತ್ತಿದ್ದವು. ಅವನ ಬಳಿ ಸಲಿಗೆ ಹೆಚ್ಚು.

“ನನ್ನ ಸಾವಾನು ಮುಟ್ಟಬೆಡ್ಡೋ” ಎಂದು ಗದರಿಸಿದರೂ, ಮುಟ್ಟು
ದರೆ ಮಾವ ದಂಡಿಸುವುದಿಲ್ಲವೆಂದು ಮಕ್ಕಳಿಗೆ ಗೊತ್ತು.

ಅಲ್ಲದೆ ಅವನ ಬಳಿ ಬಿಸ್ತುತ್ತು, ಪೆಪ್ಪರಮೆಂಟು, ಟಾಫಿ ಎಲ್ಲ ಇರುತ್ತು.
ಮಕ್ಕಳಿಗೆ ಸ್ತ್ರಿಯವಾದುದೆಲ್ಲ ಇದ್ದಮೇಲೆ ಸಲಿಗೆಯಲ್ಲದೆ ಮತ್ತೇನು?
ರಜಕ್ಕೆಂದು ಮಾವ ಉಂಗಿ ಬಂದವೇಲೆ ಮಕ್ಕಳ ಬದ್ದಕು ವಣರಂಜಿತ
ವಾದಂತಿ ರತ್ನಾ ಲಿಗೆ ತೋರಿತು.

ಬಾಣಂತನಕ್ಕೆಂದು ತವರಿಗೆ ಬಂದಿದ್ದ ರತ್ನಾ ಹೇಳುವುದಿತ್ತು,

“ಸುರೇಶ-ನೀನು ಬಂದಮೇಲೆ ಮಕ್ಕಳ ಮುಖ ಗೆಲುವಾಯ್ದು
ಕಣೋ. ಇಲ್ಲಿ ಅವರಿಗೆ ಯಾರದ್ದೂ ಹೆಚ್ಚು ಸಲಿಗೆ ಇಲ್ಲ ನನ್ನೇ ಎಲ್ಲಾ
ದಕ್ಕು ಪೀಡಿಸ್ತೂ ಇದ್ದರು.”

“ನನಗೂ ಅವ್ಯೇ. ಇವರ ಜೊತೆ ಅಟಿದಲ್ಲಿ ಹೊತ್ತು ಹೋದದ್ದೇ ಗೊತ್ತಾಗಲ್ಲ” ಎಂದಿದ್ದೆ.

ಆ ಮಾತಿಗೆ ಒಂದು ವರ್ಷವಾಯ್ತು. ಈಗ ಮತ್ತೆ ಬೇಸಿಗೆ ರಜ ಬಂದು, ಸುರೇಶ ಮತ್ತೆ ಉಂಗಿಗೆ ಬಂದಿದಾನೆ.

ಈಗ ಪ್ರಟ್ಟಿ ಜಾನಕಿ ಹೇಗಿದಾಳೋ?

ಆಗ ಎರಡು ತಿಂಗಳ ಮಂಗು, ತೊಟ್ಟಿಲಲ್ಲಿ ಮಾಲಿಗ ಶೈಕಾಲು ಬಡಿಯುತ್ತ ಆಡವಾಡುತ್ತಿತ್ತು. ಈಗ ಮನೆತುಂಬ ಓಡಾಡುತ್ತಿರಬಹುದು.

ತೊಟ್ಟಿಲು ತೂಗುತ್ತ ರತ್ನ ಹಾಡು ಹೇಳುತ್ತಿದ್ದರೆ ಕೇಳುವುದಕ್ಕೆ ಏನು ಸೊಗಸು? ಮಂಗುವಿನ ಮೇಲಿನ ಮನುತೆ ಹಾಡಿನೊಡನೆ ಹೊನಲಾಗಿಹರಿಯುತ್ತಿತ್ತು.

“ಯಾಕಳುವೆ ಎಲೆಕಂದ ಬೇಕಾದ್ದು ನಿನಗೀವೇ

ನಾಲ್ಕೆಮ್ಮೆ ಕರೆದ ನೊರೆಹಾಲು ..”

“ನಮ್ಮ ಮನೇಲಿ ನಾಲ್ಕೆಮ್ಮೆ, ಎಲ್ಲಿ ಬರಬೇಕು? ಹಾಲಿನ ಬೋರನ್ನು ಗೂಡೇಲಿ ಬಟ್ಟಿ ಮುಚ್ಚಿಕೊಂಡು “ಹಾಲು” ಎಂದು ತರುವ ನೀರೇ ನಮಗೆ ಪಾವನ್.”

ಎಂದು ಸುರೇಶ ಅಕ್ಕನಿಗೆ ಹೇಳುತ್ತಿದ್ದೆ.

“ಇಲ್ಲಿನ ಹಾಲು ದೇವರಿಗೇ ಸ್ತ್ರೀತಿ. ನಾನು ನಮ್ಮ ಮನೆ ಎಮ್ಮೆನೆ ಜ್ಞಾಪಿಸಿಕೊತ್ತಿದ್ದೆ.”

“ಹಾಗಾದ್ದೆ ಲೀಖ್ಟ್ ತಪ್ಪಾಯಲ್ಲ ಎಂಟು ಎನ್ನೆ ಎಂದು ಹೇಳು” ಸುರೇಶನಿಗೆ ಅಕ್ಕನ ಮನೆಯಲ್ಲಿರುವ ಎಮ್ಮೆಗಳ ಸಂಖ್ಯೆ ಗೊತ್ತು.

“ಅದೂ ತಪ್ಪಿ, ನಿನು ನೊಡಿದ ಈಚಿಗೆ ಇನ್ನೂ ಎರಡು ಹನುಹೆಚ್ಚುಗಿದೆ” ರತ್ನ ಹೇಳಿದಳು

ಸುರೇಶನಿಗೆ ಬಾಯಲ್ಲಿ ನೀರೂರಿತು. ಹಾಲು, ಮೊಸರು, ಬೆಣ್ಣೆ ತುಪ್ಪ, ಈ ನಡವೆಯಂತೂ ಅವೆಲ್ಲ ಕನಸಾಗಿದೆ.

ಮೈಸೂರು ಪಟ್ಟಣದ ಸೌಕರ್ಯಕ್ಕೂ, ಹೆಳ್ಳಿಯ ಸೌಖ್ಯಕ್ಕೂ ಹೊರತಾಗಿದೆ. ಮುಂಬಯಿಯಲ್ಲಿ ಸುರೇಶನಿಗೆ ಒಳ್ಳಿಯ ಹಾಲು ಸಿಕ್ಕುತ್ತಿತ್ತು. ಹಾಲಿನ ಬಳತಿನ ಮುಂದೆ ನೀಂತರೆ, ಬೆಳ್ಗಿನ ಸೀಸೆಯಲ್ಲಿ ಮಂದಗೆ ಮಜ್ಜಿಗೆ

ಯಂತೆ ಕಾಣುತ್ತಿದ್ದ ಹಾಲು ದೊರೆಯುತ್ತಿತ್ತು.

ಅದು ಸಿದ್ಧವಾಗಿ ಬರುತ್ತಿದ್ದ ಆರೆ ಮಿಲ್ನ ಕಾಲೋನಿಯೋ?....
ಅದೊಂದು ಸೈರ ಸಮುದ್ರ.

ಹೆಚ್ಚಿಯಲ್ಲಿದ್ದ ರಕ್ತಳ ಮನೆಯಲ್ಲಿ ಎಲ್ಲವೂ ಸಮೃದ್ಧಿಯೇ, ಅವಳ
ಮಾನನವನ್ನು ದೊಡ್ಡ ಕುಳ, ಹೊಲ, ಗಡ್ಡೆ, ತೋಟ, ವ್ಯಾಪಾರ, ಲೇವಾ
ದೇವಿ, ಎಲ್ಲವೂ ಇದ್ದಿವು.

ಯಾವುದಕ್ಕೂ ಅಭಾವವಿಲ್ಲ.

ಅದರೂ ಅವೆಲ್ಲವನ್ನೂ ಬಿಟ್ಟು ರತ್ನ ಮೈಸೂರಿಗೇ ಬರಬೇಕಾಯ್ತು.
ಅಲ್ಲಿನ ಡಾಕ್ಟರು ಅವಳು ಮೈಸೂರಿಗೆ ಹೋಗುವುದೇ ಒಳತೆಂದು ಅಭಿವೃತ್ಯ
ಪಟ್ಟಿದ್ದರು.

ಬೇಗ ಬೇಗ ಮುಕ್ಕಳು, ಮೈಯಲ್ಲಿ ರಕ್ತವಿಲ್ಲ. ದೊಡ್ಡ ಮನೆ ಜವಾಬ್ದಾರಿ.
ವಿಶ್ವಾಂತಿಯಾ ಕಡಿಮೆ. ಇದೆಲ್ಲ ಸೇರಿ ಹೆರಿಗೆಯ ಸಮಯದಲ್ಲಿ. ತಾಯಿಯ
ಸನಿಹ, ವೈದ್ಯಕೀಯ ಸೌಲಭ್ಯ ಎರಡನ್ನೂ ಬಯಸಿ ಮೈಸೂರಿಗೆ ಬಂದಿದ್ದಳು.
“ಸುರೇಶ- ಮುಂದಿನ ಸಲ ರಜಕ್ಕೆ ಬಂದಾಗ ಖಂಡಿತ ನವ್ಯಾರಿಗೆ
ಬರಬೇಕು”

-ಎಂದು ಬಲವಂತವಾಗಿ ಆಹ್ವಾನ ಕೊಟ್ಟಿದ್ದಳು.

“ನಮ್ಮ ಅತ್ಯೇಯವರ ಕೈಲಿ ನೀನು ಉಟ್ಟಮಾಡಬೇಕು. ದೊಸೆ
ಕೊಟ್ಟಿರೆ ಜೊತೆಗೆ ಬೇಲದಕಾರ್ಯ ಗಾತ್ರ ಬೆಣ್ಣೆ ಹಾಕದಿದ್ದರೆ ಅವರಿಗೆ ತೈಪ್ಪಿ
ಇಲ್ಲ. ಮನೆಗೆ ಅತಿಧಿಗಳು ಬಂದರೆ ಸಾಕು, ಅವರಿಗೆ ಎನ್ನು ಉಪಚಾರ
ಮಾಡಿದರೂ ಸಾಲದು. ದಿನಕ್ಕೆ ಒಂದು ಬಗೆಯ ಉಟ್ಟ, ಒಂದು ಬಗೆಯು
ತಿಂಡಿ”

-ಎಂದು ಆನೆಯನ್ನೂ ತೋರಿಸಿದ್ದಳು.

“ಆಮೇಲೆ ನನ್ನ ಗತಿ ಏನು? ಮುಂಬಯಿಗೆ ಹೋಗುವ ಹೊತ್ತಿಗೆ
ಹದಿಸ್ಯೇದು ಪೌಂಡು ಉದಿಚಿಟ್ಟರೆ?”

“ನಿನೂ ಭಯವಿಲ್ಲ, ಒಂದು ವಾರದ ಹೊತ್ತಿಗೆ ಗಾಳಿ ಹೋದ
ಬೆಲುವಿನಂತೆ ಅಗ್ನಿಯ”

-ಎಂದು ಹಾಸ್ಯ ಮಾಡಿದ್ದಳು ರತ್ನ.

ಇನ್ನೂ ಎಷ್ಟು ಹೊತ್ತು ಕಾಯುವುದು ?

ರೈಲಿಸಿಂದ ಇಳಿದು ನಿಲುಮನೆಯಲ್ಲಿ ವಿಚಾರಿಸಿದಾಗ ಮಾಸ್ತರರು-
“ಹಾಶನದಿಂದ ಬರೋ ಬಸ್ತು ಇನ್ನು ಅರ್ಥಫೌಂಟೇಲಿ ಬಂದು ಬಿಡುತ್ತೆ”
ಎಂದು ಹೇಳಿದ್ದರು.

ನೀಲಿಯ ವಸ್ತು ಧರಿಸಿದ್ದ ಪೋಟೆರು,

“ಆ ಮರದ ಹತ್ತಿರ ನಿಂತಿರಿ, ಬಸ್ತು ಅಲ್ಲೇ ನಿಲ್ಲೋದು”
-ಎಂದು ಕ್ಯೇ ತೋರಿಸಿದ್ದ.

ಸುರೇಶ ಸೂಟ್ ಕೇಸ್ ಹಿಡಿದು ಆಗಿನಿಂದ ಅಲ್ಲೇ ನಿಂತಿದ್ದ. ಹಾಗೆ
ನಿಂತು ಬಂದು ಫಂಟೆಯ ಮೇಲಾಗಿತು. ನಿಂತು ಬೇಸರವಾದಾಗ ಮರದ
ಚೊಡ್ಡೆಯನ್ನು ಕ್ಯೇ ವಸ್ತುದಿಂದ ಬರೆಸಿ ಅದರ ಮೇಲೆ ಕುಳಿತದ್ದೂ ಆಯ್ದು.

ಮತ್ತೆಹ್ತೆಮ್ಮೆ ಹೋಗಿ ಮಾಸ್ತರನ್ನೇ ವಿಚಾರಿಸಿದರೆ ಹೇಗೆ ? ಬೇರೆ
ಬಸ್ತು ಯಾವುದಾರೂ ಬರುವುದುಂಟಿ ? ಎಂದು ತಿಳಿದಿತು.

ಸುರೇಶ ಧಟ್ಟನೆ ಎದ್ದು ನಿಂತ.

ಅದರೆ ತಾನು ಆ ಕಡೆ ಹೋದಾಗ ಈ ಕಡೆ ಬಸ್ತು ಬಂದು ಬಿಟ್ಟರೆ ?
ಅಪ್ಪು ಹೊತ್ತಿಸಿಂವ ಕಾದವ್ಯ ವ್ಯಧವಾಗುವುದಿಲ್ಲವೆ ?

ಸ್ವಲ್ಪ ದೂರದಲ್ಲಿ ನಿಲುಮನೆಯ ಹೆಂಚು ಕಾಣಿಸಿತು. ಅದೊಂದು ಸಣ್ಣ
ನಿಲ್ಲಾಣವಾದ್ದರಿಂದ ಎಲ್ಲ ರೈಲುಗಳೂ ಅಲ್ಲಿ ನಿಲ್ಲುತ್ತಿರಲಿಲ್ಲ ಓಡಾಡುವ
ಜನಗಳೂ ಕಿಂತ್ತಿ. ಇವನ ಜೊತೆ ರೈಲಿಸಿಂದ ಇಳಿದ ಒಬ್ಬಿಬ್ಬರು ಕಾಲುಹಾದಿ
ಯಿಂದ ತಮ್ಮ ಹೆಳ್ಳಿಯ ಕಡೆ ಹೋರಟು ಹೋಗಿದ್ದರು.

ಅವರನ್ನಾದರೂ ವಿಚಾರಿಸಿದರೆ ಚೆನ್ನಾಗಿತ್ತು. ಈಗ ಇಲ್ಲಿ ಕೇಳೋಣ
ವೆಂದರೂ ಯಾರೂ ಇಲ್ಲ.

ರತ್ನ ಈ ಕೊಂಪೆಯಲ್ಲಿ ಏಕಾದರೂ ಇದಾಳೋ ?

ಇದೆತಹ ಯೋಚನೆ ? ಅವರ ಆಸ್ತಿ, ಮನೆ ಎಲ್ಲಾ ಇರೋದು ಇಲ್ಲ.
ಇಲ್ಲಿರುವುದರಿಂದಲೇ ಆ ಸೌಖ್ಯ ಸಮೃದ್ಧಿ !

ಸುರೇಶನಿಗೆ ನಗು ಬಂತು.

ಗಡಿಯಾರದಂತೆ ಒಂದೇ ರೀತಿ ನಡೆಯುವ ಮುಂಬಯಿಯ ಜೀವನವೆಲ್ಲ ?
ಇದೆಲ್ಲ ?

ಅಲ್ಲಿ ಪ್ರತಿ ನಿಮಿಷಕ್ಕೂ ಬೆಲೆ. ಇಲ್ಲಿ ಒಂದೆರಡುಫಂಟಿ ವ್ಯತ್ಯಾಸ ವಾದರೂ ಯಾರೂ ಲಕ್ಷ್ಯಸುವುದಿಲ್ಲ.

ಸ್ವಲ್ಪ ಮುಂಚೆ ಎತ್ತಿನ ಗಾಡಿಯೊಂದು ಬಂದಾಗ ಸುರೇಶ -

ಬಸ್ಸು ಎಪ್ಪು ಹೊತ್ತಿಗೆ ಬರುತ್ತೇ”

ಎಂದು ಆತಂಕದಿಂದ ಕೇಳಿದ್ದ.

“ಇನ್ನೇನು ಬದ್ದೋದು. ಎಹ್ವೋ ಸಲ ಬಸ್ಸು ನಮ್ಮರತಾವ ಬರೋವಾಗಿ, ದೀಪ ಹಾಕಿರ್ತಾರೆ. ಇನ್ನೂ ಬಿಸಿಲ್ಲೆತೆ”

ಎಂದು ನಿರಾತಂಕವಾಗಿ ಹೇಳಿ ಮುಂದೆ ಸಾಗಿದ್ದ. ಸುರೇಶನ ಆತುರ ನೋಡಿ ನಕ್ಕಿರಲೂ ಬಹುದು

ಹೊತ್ತು ನಿರಾನವಾಗಿ ಉರುಳುತ್ತು.

ಸಂಚೆ ಬಿಸಿಲೀನಲ್ಲಿ ಹೊನ್ನಿನ ಕಾಂತಿ ತಕ್ಕಿದು ಮಿರುಗುತ್ತಿದ್ದ ಎಲೆಗಳು ನುತ್ತಿ ಹಸುರಾಗಿ ಕಾಣಿಸಿದುವು.

ಜೇಬಿನಿಂದ ಸಿಗರೇಟು ತೆಗೆದು ಬಾಯಿಗಟ್ಟು, ನಿರಾನವಾಗಿ ಅದರ ಹೊಗೆಯನ್ನು ದಿಟ್ಟಿಸಿದ ತನ್ನ ಮುಂದೆ ಸಾಲಾಗಿ ಹರಿಯುತ್ತಿದ್ದ ಕಟ್ಟಿರುವೆ ಗಳ ಸಾಲನ್ನು ಸುರೇಶ ನಿರಾಸಕ್ತಿಯಿಂದ ನೋಡಿನ.

ಆಗಿನಿಂದ ಒಂದೇಸಮು ಓಡಾಡುತ್ತಿವೆ. ಎಲ್ಲಿಗೋ ಇವುಗಳ ಪಯಣ? ಮಧ್ಯ ಮಧ್ಯ ಒಂದನ್ನೊಂದು ಸಂಧಿಸಿದಾಗ ಮುತ್ತಿಟ್ಟು ಮುಂದೆ ಸಾಗುತ್ತಿದ್ದ್ವಾಗಿ.

ಇದು ಯಾವ ನಿಯಮವೋ?

ದೂರದಲ್ಲಿ ಬಸ್ಸು ಬರುವ ಸದ್ದು. ಸುರೇಶ ಎಲ್ಲ ಯೋಚನೆಗಳನ್ನೂ ಕೊಡವಿ ತಟ್ಟಿನೆ ಎದ್ದನಿಂತ. ಮೈಮೇಲೆ ಉದುರಿದ್ದ ಕನ ಕಡ್ಡಿಗಳನ್ನು ರುಂಡಿಸಿ ರಸ್ತೆಯ ಪಕ್ಕಕ್ಕೆ ಬಂದ.

ಸದ್ದ ಹೆತ್ತಿರ ಬರುತ್ತಿತ್ತು.

ಮೈಯೆಲ್ಲ ಕಣ್ಣಾಗಿ ರಸ್ತೆಯ ಉದ್ದೇಶೂ ಬಗ್ಗಿ ನೋಡಿವ. ಸ್ವಲ್ಪ ಹೊತ್ತಿನಲ್ಲಿ ಬಸ್ಸಿನ ಕೆಂಪು ಮೂರಿ ಕಾಣಿಸಿತು.

ಆದರೆ....ಬಂದದ್ದು ಬಸ್ಸಿಲ್ಲ, ಸೌದೆ ತುಂಬಿದ ಲಾರಿ.

ತನ್ನನ್ನು ಮುತ್ತಿದ ನಿರಾಸಯನ್ನು ಬದಿಗೊತ್ತಿ ಸುರೇಶ ರಸ್ತೆಯ

ಮಹ್ಯಕ್ಕೆ ಬಂದು ಎರಡು ಕೈಗಳನ್ನೂ ಅಡ್ಡವಾಗಿ ಹಿಡಿದು, ನಿಲ್ಲಿಸುವಂತೆ ಜೋರಾಗಿ ಕೂಗಿದ.

ರಸ್ತೀಯ ಪಕ್ಕದಲ್ಲಿ ನಿಂತು ಕೈ ನೀಡಿದರೆ ಲಾರಿ ನಿಲ್ಲುವುದೆಂದು ಯಾವ ಭರವಸೆ? ಆ ವೇಲೆ ಇಡೀ ರಾತ್ರಿ ಇಲ್ಲೋ ಕಳೆಯಬೇಕಾದರೆ?

ಕರ್ಮಿಂದು ಬೇಕಿನ ಸದ್ಗು ಮಾಡುತ್ತು ಲಾರಿ ನಿಂತಿತು.

“ಯಾರ್ಥಿ ಅದು” .. ಮೈಮೇಲೆ ... ಎಚ್ಚರ....”

ಲಾರಿ ತ್ರೈನರು ಧಟ್ಟನೆ ನಾಲಿಗೊ ಬ್ರೇಕು ಹಾಕಿದ.

ಕೈಲಿ ಪೆಟ್ಟಿಗೆ ಹಿಡಿದು ಸುರೇಶ ಹತ್ತಿರ ಬಂದ. ತ್ರೈನರು ಗದರಿಸಿದ್ದನ್ನು ಗಮನಿಸುವ ಸ್ಥಿತಿಯಲ್ಲಿಲ್ಲ ಅವನು.

“ಹಾಸನದಿಂದ ಬರೋ ಬಸ್ಸು ಯಾವಾಗ ಬರುತ್ತೆ? ಅದಕ್ಕಾಗಿ ಎಪ್ಪು ಹೊತ್ತಿನಿಂದ ನಿಂತಿದ್ದೇನಿ ಎನ್ನೋ ದೇವ ಮರೆತು ಹೋಗಿದೆ. ಜೀವವಾನವೇಲ್ಲಾ ಹೀಗೇ ನಿಂತಿದ್ದನೇನೋ ಎನಿಸಿಬಿಟ್ಟಿದೆ” ಸುರೇಶ ಹೇಳಿದ.

ತ್ರೈನರ್ ಮಂದವಾಗಿ ನಕ್ಕೆ. ವಾವ-ಪಟ್ಟಣದ ಹುಡುಗ. ಈ ಹೆಚ್ಚಿಗಾಡಿನ ಅನುಭವ ಅವನಿಗೆ ಏನು ಗೊತ್ತು?

“ಬಸ್ಸು ಕೆಟ್ಟು ನಿಂತಿರಬಹುದು. ಇಲ್ಲದಿದ್ದರೆ ಈ ಹೊತ್ತಿಗೆ ಬರ್ತಿತ್ತು, ನೀವು ಎಲ್ಲಿಗೆ ಹೋಗಬೇಕು?”

ಮಾತಿನೊಂದಿಗೆ ಬೇಡಿ ಕಚ್ಚಿ ಕಡ್ಡಿ ಗೀರಿದ ಅವನು.

“ರಂಗನ ಪಾಳ್ಯಕ್ಕೆ”

“ನಾವು ಆ ಕಡೆ ಹೋಗ್ಗಲ್ಲ, ಇಲ್ಲದಿದ್ದೆ ನಿಮ್ಮನ್ನೂ ಕರೀತಿದ್ದೆ”

“ಆ ಕಡೆ ಹೋಗದಿದ್ದರೆ ಬೇಡ. ನೀವು ಎಲ್ಲಿಗೆ ಹೋಗುವಿರೋ ಆ ದಾರೀಲಿ ಬಂದು ಉರು ಸಿಕ್ಕಿದರೆ ಇಳಿಸಿಬಿಡಿ. ನಾಳೆ ನೋಡಿಕೂಳೋಣ”

“ಬನ್ನಿ ಸಾಮಾನಿ, ಪೆಟ್ಟಿಗೆ ಕೊಡಿ”

ತ್ರೈನರ್ ಪಕ್ಕದಲ್ಲಿ ಕೂತಿದ್ದ ಹುಡುಗ ಪಕ್ಕಕ್ಕೆ ಸರಿದು ಜಾಗಮಾಡಿ ಕೊಟ್ಟು. ಅವನಿಗೆ ವಂದನೆ ಸಲ್ಲಿಸುತ್ತು ಸುರೇಶ ಲಾರಿ ಹತ್ತಿದ.

ಎಣಿಯ ವಾಸನೆಯನ್ನು ಹರಡಿ ಲಾರಿ ಹೋರಬಿತು. ಸುರೇಶ ನಿರಾತಂ ವಾಗಿ ಉಸಿರಾಡಿದ.

“ಎಲ್ಲಿಂದ ಬರ್ತಿದಿರಿ?”

ಬೀಡಿಯಾನ್ನು ಎಸೆಮೆ ತ್ರೈವರ್‌ ವಿಚಾರಿಸಿದ.

“ವೈ ಸೂರಿನಿಂದ”

“ಪಾಳ್ಯದಲ್ಲಿ ಯಾರಿದಾರೆ?”

“ನಮ್ಮು, ಅಕ್ಕು ಇದಾರೆ ನಾನು ಮುಂಬಿಯಿಯಲ್ಲಿ ಓದಿದೇನೆ. ರಜಕ್ಕೆ ಬಂದಿದ್ದೆ. ಹಾಗೇ ಅಕ್ಕನನ್ನು ಮಕ್ಕಳನ್ನೂ ನೋಡೋಣವೆಂದು ಬಂಡೆ, ನಾನು ಬ್ರ್ತೀನಿ ಎಂತ ಕಾಗದಾನೂ ಹಾಕಿದ್ದೆ. ಬರಲಿಲ್ಲ ಎಂತ ಅವರೆಬ್ಲ ಕಾದಿರಾತ್ಮೋ ಏನೋ?”

“ನಮ್ಮು ಬಸ್ಸು ಕೆಟ್ಟಿಕ್ಕುಹೊಗಿ ನಿಂತೆಗ್ಗೆ ಜೋಡು ಇದೇ ಮೊದಲ್ಲಿ. ಅವರೆಲ್ಲ ನಮ್ಮು ಬಸ್ಸಿನ ವಿಚಾರ ಗೊತ್ತು”

“ಅಣ್ಣಾ... ಆ ತೋಟದತಾವ ಇಳಿದ್ದಷ್ಟು ಕಾಲ್ಪಾರೀಲಿ ಓದ್ದೆ ರಂಗನ ಪಾಳ್ಯ ಹೆತ್ತಿರ ಅಲ್ಲ?”

ಸುರೇಶನ ಪಕ್ಕದಲ್ಲಿ ಕೂತಿದ್ದ ಹುಡುಗ ತ್ರೈವರಿಗೆ ಹೇಳಿದ.

“ಹೌದು. ನಂಗೆ ಅದು ಮರ್ತೀ ಹೋಗಿತ್ತು. ಹಾಗಾಡ್ಲಿರ ಸ್ವಾಮಿ ಆ ತೋಟದ ಒಳಗೆ ಕಾಲ್ಪಾರಿ ಇವೆ. ತೋಟ ದಾಟಿದ ಮೇಲೆ ಬಯಲು ದೂರವೇನಿಲ್ಲ, ಸುಖವಾಗಿ ನಡೆದು ಹೋಗ್ಗುಹುದು”

ತ್ರೈವರ್ ಅನುಮೋದಿಸಿದ

ಸುರೇಶನಿಗೂ ಆದೇ ವಾಸಿ ಎನಿಸಿತು. ಕಾಣದ ಯಾವ ಉಂಗಿಗೋ ಹೊಗಿ, ಅಲ್ಲಿ ರಾತ್ರಿ ಕಳೆದು, ಬೆಳಗ್ಗೆ ವುನಃ ಬಸ್ಸು ಹುಡುಕಿಕೊಂಡು ಹೋಗುವುದಕ್ಕಿಂತ, ಈಗ ಹೋಗುವುದೇ ಒಳ್ಳೆಯದು. ಸ್ವಲ್ಪ ದೂರ ನಡೆದರಾಯ್ತು. ಹೇಗೂ ಇನ್ನೂ ಪೂರ್ತಿ ಕತ್ತಲಾಗಿಲ್ಲ ಎಂದುಕೊಂಡ”

ಸುರೇಶ ಜೀಬಿಸಿಂದ ಎರಡು ರೂಪಾಯಿ ತೆಗೆದು ತ್ರೈವರಿಗೆ ಕೊಟ್ಟು -

“ತುಂಬಾ ಉಪಕಾರವಾಯ್ತು” ಎಂದು ವಂದಿಸಿದ.

ಲಾರಿ ಧೂಳು ಎಬ್ಬಿಸುತ್ತು ಮುಂದೆ ಹೋಯ್ಯು, ಸುರೇಶ ಒಂದು ಕ್ಷೇತ್ರ ಪೆಟ್ಟಿಗೆ ಹಿಡಿದುಕೊಂಡು ತೋಟದೊಳಗೆ ಶೂರಿನ.

ಅಲ್ಲಿ ತೆಂಗು ಅಡಿಕೆ ಮರಗಳ ನಡುವೆ ಕತ್ತಲಾಗೇ ಇತ್ತು. ಎಡ ಬಲ ನೋಡಿದೆ ಕಾಲುದಾರಿಯನ್ನೇ ಅನುಸರಿಸಿ ನಡೆದ.

ತೋಟವನ್ನು ದಾಟಿ ಬಯಲಿಗೆ ಬಂದಮೇಲೆ ಅವನ ಮನಸ್ಸು ಹಗುರ

ವಾಯ್ತು. ಅಲ್ಲಿ ಇನ್ನೂ .ಬೆಳಕಿತ್ತು. ಸಂಜೀವು ತಂಗಾಳ ರೋಯ್ಯನೆ ಚಿಸುತ್ತಿತ್ತು.

ಸುರೇಶ ಉತ್ತಮಹಡಿಂದ ಬೇಗ ಬೇಗ ನಡೆದ ಅವನು ಸ್ವಲ್ಪ ದೂರ ನಡೆದಿರಬಹುದು, ಅಲ್ಲಿ ದಾರಿ ಎರಡಾಗಿ ಕವಲೊಡಿತ್ತು.

ಮುಂದೆ ಯಾವ ಕಡೆ ಹೋಗಬೇಕು ?

ಸುರೇಶ ಒಂದು ಹೈಕ್ಕಿ ಯೋಚಿಸಿತ್ತು ನಿಂತ. ತಾನು ಹಿಡಿಯುವುದು ತನ್ನ ದಾರಿಯಾದರೆ ? ವುನಃ ಹಿಂದಕ್ಕೆ ಇಲ್ಲಯವರೆಗೆ ಬರಬೇಕ್ಕಾಗಿ.

ಯಾರಾದರೂ ಸಿಕ್ಕಿರೆ ಕೇಳಬಹುದು.

ಸುರೇಶ ಸುತ್ತಲೂ ನೋಡಿದ. ದೂರದಲ್ಲಿ ಮರದ ಕೆಳಗೆ ಯಾರೋ ಕೋಲೂರಿಕೊಂಡು ನಿಂತಿರುವಂತೆ ತೋರಿತು.

“ನಮಸ್ಕಾರ ಗೌಡರೆ”

ಸುರೇಶ ಹತ್ತಿರ ಹೋಗಿ ಕ್ಷಮುಗಿದ.

ಗೌಡ ಸುಮ್ಮನೆ ನಕ್ಕೆ, ಕ್ಕೆ ಮುಗಿಯಲಿಲ್ಲ.

“ರಂಗನ ಪಾಳ್ಯಕ್ಕೆ ಯಾವ ಕಡೆ ಹೋಗ್ಗೇಕು ?”

ಮನ್ನು ಲಿಗೆ ತಿರುಗಿ ಗೌಡ ಎಡಗಡೆ ರಸ್ತೆಯ ಕಡೆ ಕ್ಷೇತ್ರದಿಂದ ತೋರಿಸಿದ.

“ಇಲ್ಲಿಂದ ಎಷ್ಟು ದೂರ ಆಗುತ್ತೀ ?”

ಸುರೇಶ ಪ್ರಶ್ನಿಸಿದ

“ಹತ್ತಿರವೇ ಇದೆ. ನಾನು ದಿನಾ ತಿರಗೋ ದಾರಿ ಅದು. ತುಂಬಾ ಹತ್ತಿರ. ಕೂಗಳತೆ ಇದ್ದಿತ್ತು.”

“ಹಾಗಾದೆ ..ನೀವೂ ಅಲ್ಲಿಗೆ ಬರ್ತೀರ ?”

ಸುರೇಶ ಲವಲನಿಕೆಯಿಂದ ಕೇಳಿದ. ಜೊತೆಗೆ ಒಬ್ಬ ಪ್ರಯಾಣಿಕ ಸಿಕ್ಕಬಹುದೆಂಬ ಯೋಚನೆ ಹಿತವಾಗಿತ್ತು. ಅಲ್ಲಿದೆ ಮಾತಾದುತ್ತ ನಡೆದರೆ ಆಯಾಸವೂ ಕಾಣಿಸೋದಿಲ್ಲ.”

“ಇಲ್ಲ ...ನಾನು ಬರಲ್ಲ. ಯಾಕೆ ಬರಲಿ ? ನಾನು ಬರೋದು ಅವಳಿಗೆ ಇಷ್ಟವಿಲ್ಲ.”

“ನೀವು ಬರೋದು ಯಾರಿಗೆ ಇಷ್ಟವಿಲ್ಲ ?”

ಸುರೇಶ ಕುತ್ತಾಹೆಲದಿಂದ ಕೇಳಿದ.

“ಇನ್ನಾಗಿಗೆ....” ನನ್ನ ಎಂತ್ರಿ ಸಂಚಿಗೆ. ಅವಕ್ಕಿ ನನಗಿಂತ ..
ನನಗಿಂತ ...”

“ಗೌಡನ ಮಾತು ತಡವಂಸಿತು.

ಇದೇನೋ ಮನೆಯ ಜಗತ್, ಕೆದಕದೆ ಇರ್ಲಾದೆವಾಸಿ ಎಂದುಕೊಂಡು
ಸುರೇಶ ನಾಲ್ಕು ಹೆಚ್ಚೆ ಮುಂದಿಟ್ಟು.

“ಸ್ವಾಮಿ ..ವಸಿ ಬನ್ನಿ”

ಗೌಡ ಹಿಂದಿನಿಂದ ಕೂಗಿದ. ಸುರೇಶ ಹತ್ತಿರ ಬಂದು,

“ನನು ...? ಬರ್ತಿರಾ ?” ಎಂದೆ.

ಗೌಡ ಮನಸ್ಸು ಬದಲಿಸಿರಬಹುದೆಂದು ಅವನಿಗೆ ಚಪಲ.

“ಅವಕ್ಕು ಹಿಂಗೆ ಮಾಡೊಬ್ಬಿದಾ ? ಗೆಳೆಯನ್ನು ಕೂಡೊಬ್ಬಿಂಡು ನನ್ನೇಲೆ
ದ್ವೀಷಾ ಸಾಧಿಸೊಬ್ಬಿದಾ ?”

ಕುರುಚಲು ಗಡ್ಡದಿಂದ ತುಂಬಿದ ಉಟ್ಟಿ ಕೆನ್ನೆಯ ಮೇಲೆ ನೀರು
ಹರಿಮು ಬಂದಂತೆ ಸುರೇಶನಿಗೆ ತೋರಿತು.

“ನೀವು ನಂಜೀನ ನೋಡಿಲ್ಲ, ಬಲೆ ಚೆಂದಾಗವ್ಯೇ.”

ಗೌಡ ಸ್ವಲ್ಪ ಹೆಮ್ಮೆಯಿಂದಲೇ ಹೇಳಿದ.

ಸುರೇಶನಿಗೆ ಅವನನ್ನು ನೋಡಿ ಅಯ್ಯೋ ಪಾಪ ಎನಿಸಿತು. ಹೆಚ್ಚಿನ
ಮುಂದೆ ಗಂಡಸು ಕೆಲವು ಸಲ ಎವ್ವು ಆಸಹಾಯನಾಗುತ್ತಾನೆ ಎನಿಸಿತು.

ಚೇಡಿದ್ದರೆ ಬದ್ದು ಬರಬಾರದೆ? ಅದಕ್ಕೇಕೆ ಅವ್ಯು ಚಿಂತೆ? ಅವನಿಗೆ
ಧಟ್ಟನೆ ಒಂದು ಯೋಚನೆ ಬಂತು.

“ಗೌಡರೇ . ..ನಿಮಗೆ ಪಾಳ್ಯದ ಸಾಹುಕಾರರು ಗೊತ್ತು ತಾನೆ?”

ಎಂದು ಪ್ರಶ್ನಿಸಿದ.

“ಗೊತ್ತು” ಎನ್ನ ವಂತೆ ಗೌಡ ತಲೆ ಅಲ್ಲಾಡಿಸಿದ.

“ಹಾಗಾದರೆ ನನ್ನ ಜೊತೆ ಬನ್ನಿ. ಅವರ ಸೊಸೆ ನನ್ನ ಆಕ್ಷ. ನಾನು
ಅಲ್ಲಿಗೇ ಹೋಗ್ನಿಡೇನೆ. ಉಣಿನಲ್ಲಿ ಎಲ್ಲ ಅವರ ಮಾತಿಗೆ ಬೆಲೆ ಕೊಡುವರೆಂದು
ಕೇಳಿದೇನೆ. ನಾನೂ ಅವರಿಗೆ ಹೇಳ್ತೇನಿ. ಪಂಚಾಯ್ತು ಮಾಡಿಸಿದರಾಯ್ತು.
ಹೆಚ್ಚೀಲಿ ಅಡೆಲ್ಲ ಉಂಟಿಲ್ಲ ?”

“ಉಂಟು...ಉಂಟು. ಏಲ್ಲಾ ಉಂಟು. ಆದರೆ...ಈಗ ಆದರಿಂದ

ಏನೂ ಪ್ರಯೋಜನವಿಲ್ಲ. ಸುಮೃದ್ಧಿ ಗಳಾಟಿ. ಇನ್ನೂ ಮೊದಲೇ ಆ ಕೆಲ್ವ
ಮಾಡಿದ್ದೀ...”

“ಮೊದಲು ಮಾಡಿದ್ದೀ ಚೆನ್ನಾಗಿತ್ತು ನಿಜ. ಹಾಗೆಂತೆ ಏನೂ ಮಾಡನೆ
ಇರೋದು ಸರಿಯೇ ?”

“ಸರಿಯಲ್ಲ ತನ್ನ ಅದು ನಂಗೂ ಗೊತ್ತು. ಆದರೆ ನಾನೇನು
ಮಾಡ್ಲಿ? ನಾನು ಇಲ್ಲಿಂದ ಮುಂದಕ್ಕೆ ಕಾಲು ಶೀಳುವಂತೆಯೇ ಇಲ್ಲ”

“ಏನು ಹಾಗಿಂದರೆ? ನಿಮೇಕೆ ಬರಲಾರಿ?”

“ನಾನು ಬರಬಾರದೆಂದೇ ಆವರಿಬ್ಬರೂ ನೇರಿಂ ನನ್ನ ಇಲ್ಲ ಹೊಳಿದಾರೆ?

“ಹೊಳಿದಾರೆ....? ಎಲ್ಲಿ ಹೇಗೆ ?”

ಸುರೀಶನ ಧ್ವನಿ ನಡುಗಿತು. ಭಳಿಗೆ ಎಂಬಂತೆ ದೇಹ ಕಂಪಿಸಿತು.

“ಹೇಗೆ ಎಂದರೆ? ಮಣಿನಲ್ಲಿ ಹೊಡದ್ದು. ಆಮೇಲೆ...ಆಮೇಲೆ
ಹೊತ್ತು ತಂದು ಹಾಕಿದ್ದು”

ಗೌಡ ಜೋರಾಗಿ ನಕ್ಕೆ. ಆ ನಗು ಸುತ್ತಲೂ ಹೆತ್ತು ಕಂರಗಳಿಂದ
ಎಂಬಂತೆ ಹೊಳೆಲು ಕೊಟ್ಟಿತು.

ಆದನ್ನು ಕೇಳಲು ಸುರೀಶ ನಿಲ್ಲಲಿಲ್ಲ. ತಾನು ಹೋಗುತ್ತಿರುವ ದಾರಿ
ಯಾವುದು ಎಂಬಾದನ್ನೂ ಗಮನಿಸಬೇ, ಒಂದೇ ಉಂರಿಗೆ ಓಡಿದ. ಅವನು
ಕಣ್ಣಿಗೆ ಕಾಣಿಸದಷ್ಟು ದೂರ ಓಡಿದ ಮೇಲೂ ಹಿಂದಿನಿಂದ ಶೀಳ್ಯ ಹಾಕುವ
ಕೀರಲು ಧ್ವನಿ ಅವನನ್ನು ಆಟ್ಟಿ ಬರುತ್ತಿತ್ತು.

ತಾರ್

ರೂಮಸ್ವಾಮಿಗೆ ರಚಾದಲ್ಲಿ ಮದ್ವಾಸಿಗೆ ಹೋಗಬೇಕೆಂದು ಆಸಿ
ಕ್ರಿಸ್ತಮಾಸ ಸೀಸನ್ ಮದ್ವಾಸಿನಲ್ಲಿ ಬಹೇಳ ಜೆನಾನ್ ಗಿರುತ್ತೆ. ‘ಪಾರ್ನ್-
ಫೇರ್’ನ್ನು ನೋಡುವುದಕ್ಕುಂತೂ ಎರಡು ಕಣ್ಣು ಸಾಲದೂ. “ಆ ಮನೆಗಳೋ,
ಅಂಗಡಿಗಳೋ ನೋಡುವುದಕ್ಕೆ ಒಂದು ಜೆನ್” ಎಂದು ಯಾರೋ ಹೇಳಬಿಟ್ಟ
ದ್ವರ್ಗ. ಹೋಗಲೋ ಬೇಡವೋ ಎಂದು ಯಾಚನೆ ವಾಡುತ್ತಿರುವಾಗ, ಅಂತು
ಒಂದು ಶಾಗದ ತಂದುಕೊಟ್ಟಿ. ಶಾಗವ ಚಂದ್ರಶೀಲರನದು. ಚಂದ್ರಶೀಲರ
ರಾಮಸ್ವಾಮಿಗೆ ಹಳೆ ಸ್ನೇಹಿತ. ರಚಾದಲ್ಲಿ ಖಂಡಿತ ತಮ್ಮ ಉರಿಗೆ ಬರಬೇ
ಕಂಡೂ, ಹ್ಯಾ, ಬಡನ್ ನುನೆ ಎಂದು ಉದಾಸೀನ ವಾಡಕೂಡವೆಂದೂ,
ಮನಸ್ಕರಿಗುವ ಹಾಗೆ ಬರೆವಿದ್ದು.

ರಾಮಸ್ವಾಮಿಗೆ ಆಶ್ಚರ್ಯವಾಯಿತು. ಹಾಸ್ಯಲಿಗೆ ಹೋದರೆ ಒಂದು
ಲೋಟಿ ಕಾಫಿ ಕೊಡುವುದೇ ಕಷ್ಟವಾಗಿತ್ತು. ಅಂಥವನು ಉರಿಗೆ ಬಾ
ಂದು ಬರಿಯಬೇಕಾದರೆ ಏನೋ ಉದ್ದೇಶವಿರಬೇಕು. ಉದ್ದೇಶವೇನಾದರೂ
ಇಲ್ಲಿ, ಈಗ ಇಲ್ಲಿಗೆ ಹೋಗಲೋ, ಅಲ್ಲಿಗೆ ಹೋಗಲೋ, ಒಂದು ಕಡೆ
ಮದ್ವಾಸು—ದೊಡ್ಡ ಪಟ್ಟಣ. ನೋಡತಕ್ಕ ಸ್ಥಳ. ಜೊತೆಗೆ ಸಮುದ್ರ—
ತಾನು ಎಂದೂ ನೋಡಿದ್ದ ಸಮುದ್ರ. ಅದರ ವಿಚಾರವಾಗಿ ಬಹೇ ಕೇಳಿದ್ದು.
ದೂರದಿಂದ ನೋಡಿದರೆ ಸಮುದ್ರ ರಾಜ ನೀಲಾಂಬರವನ್ನು ಟ್ರೈಕೊಂಡು
ನಲಿಯುತ್ತಿದ್ದಾನೋ ಎನ್ನು ನ ಹಾಗೆ ಕಾಣುತ್ತೆ. ಸೂರ್ಯ ಹುಟ್ಟಿವಾಗ
ಅರುಣನ ಕಿರಣಗಳು ನೀರಿನಮೇಲೆ ಬಿದ್ದರೆ ಏನು ಸೋಗಸು ನೋಡುವುದಕ್ಕೆ!
ಆ ಪರಾತಾಕಾರವಾದ ಅಲೆಗಳು: ದಡದಲ್ಲಿ ಹೋಗಿ ನಿಂತುಕೊಂಡರೆ ಅವು
ನಮ್ಮ ಕಾಲಮೇಲೆ ಉರುಳಕೊಂಡು ಹೋಗುವಾಗ ಎಷ್ಟು ಜೆನಾನ್ ಗಿರುತ್ತೋ!
ಇನ್ನು ಆ ನ.ರಜೋ, ನೋಡುತ್ತಿದ್ದ ಹಾಗೆ ಬಿದ್ದ ಉರುಳಾಡಲೇ, ಅನ್ನು ನ
ಹಾಗೆ ಆಗುತ್ತೆ. ಅಲ್ಲಿ ಕುಳಿತು ಸವ.ಾದ್ ನೋಡುತ್ತಿದ್ದರೆ ಹೊತ್ತು ಹೋದದ್ದೇ!

ಗೋತ್ತುಗುವೆದಿಲ್ಲ ಇದನ್ನೇಲ್ಲ ಕೇಳಿಡಾಗಿನಿಂದ ತಾನೂ ಬಂದು ಸಲಹೋಗಿ ಆ ಸುಖವನ್ನೆಲ್ಲಾ ಆಸುಭವಿಸಿಯೇ ಬರಬೇಕೆಂದು ಇಷ್ಟು. ಆದರೆ ಹೆಚ್ಚುಯೋಚನೆ ಬರುತ್ತಿದ್ದ ಹಾಗೆ, ಮದರಾಸಿನಲ್ಲಿ ಗ.ರುತು ಕಂಡನರು ಯಾರೂ ಇಲ್ಲ; ಆಧನಾ ಒಬ್ಬಿಬ್ಬರು ಇದ್ದರೂ ಆ ಮಹಾಪಟ್ಟಣದಲ್ಲಿ, ಎಲ್ಲಿ ಹುಡುಕೊದು? ಏನು ಸಮ್ಮ, ಉರೆ! ಯಾರಾದರೂ ಒಬ್ಬರು ದೊಡ್ಡ ಮನುಷ್ಯರ ಹೆಸರನ್ನು ಹೇಳಿದರೆ ಒಬ್ಬ ಹುಡುಗನಾದರೂ ಅವರ ಮನೆ ತೋರಿಸಿ ಬಿಡುತ್ತಾನೆ ಅಲ್ಲಿ ಇಂಥವರೆವ್ಯಾ ಜನಪೋ? ಅದಲ್ಲದೆ ಅಲ್ಲೇನು ಚಂದುವಿನಂಥ ಸ್ನೇಹಿತರ ಮನೆಯುಂಟಿ?

ಕೂನೆಗೆ ಹೆಚ್ಚಿಗೇ ಹೋಗಬೇಕೆಂದು ನಿರ್ಧರವಾಯಿತು. ಬದುಕಿದ್ದರೆ ಮದರಾಸಿಗೆ ಮುಂದಿನ ಸಲಹೋಗೋಣ ಎಂದುಕೊಂಡ ನಾಳೆಯಿಂದ ರಜ. ಚೆಳಗ್ಗೆ ರೈಲಿಗೆ ಹೋಗುವುದೇ ವಾಸಿ ಮಧ್ಯಾನ್ತರದ ಹೊತ್ತಿಗ ಉಂಟಿಗೆ ಸೇರಬಹುದು ಎಂದುಕೊಂಡ ಸರಿ ನಧ್ಯಾನ್ತ ವೆಲ್ಲಾ ಬಟ್ಟೆಬರೆ ಕಟ್ಟುನ ಸಡಗರವೇ ಸಡಗರ. ಬಟ್ಟಿ, ಕನ್ನಡಿ, ಬಾಜಣಿಗೆ, ಹೇರೊಆಯಿಲ್‌ ಸೋಪ್ರೆ, ಕೌರದಕತ್ತಿ, ಟೊಲ್‌ಪೋಡ್‌ ಇದೆಲ್ಲದರ ಜೊತೆಗೆ ತನ್ನ ಹೊಸ ಕಾಣುರಾ—ಇಲ್ಲಿ ನಾಗ್ಯಾಚುರಲ್‌ ಸೀನರಿ ಫೋಟೋ ಶೇಗೆಯುದ್ದಾ. ಇಷ್ಟೆಲ್ಲಾ ಆಗುವ ಹೊತ್ತಿಗೆ ಸಾಯಂಕಾಲವಾಯಿತು. ಇನ್ನು ಹಾಸಿಗೆ ಕಟ್ಟುವುದೊಂದೇ ಬಾಕಿ; ಚೆಳಗ್ಗ ಹೊತ್ತಿಗೆ ಮುಂಚೆ ಎದ್ದು ಕಟ್ಟಿಕೊಳ್ಳುವುದು ಇನನ ಸಡಗರವನ್ನೆಲ್ಲಾ ನೋಡುತ್ತಿದ್ದ ಇನನ ತಾಯಿ ಉಳಿಗಿನಿಂದ ಬಂದು “ಎಲ್ಲೋ ಪ್ರಯಾಣ ಅನ್ನ ವಹಾಗಿದೆಯಲ್ಲ?” ಎಂದು ಕೇಳಿದರು

“ಚಂದು ರಜದಲ್ಲಿ ತಮಾ೜ಿಗೆ ಬಾ ಎಂದು ಕಾಗದ ಬರೆದಿದ್ದಾನೆ. ನನಗೂ ಇಲ್ಲೇ ಇದ್ದ ಬೇಜಾರು. ಹೋಗೋಣ ಎಂತ ಇದೀನಿ. ಹೋಗಲೇ ನಮ್ಮು?”

ತಾಯಿಗೆ ನಗು ಬಂತು. ಎಂಥ ಪ್ರಶ್ನೆ? ಎಲೆ ಮುಂದೆ ಕೂತುಕೊಂಡು ಅನ್ನ ಕಲಸಿ, ತತ್ತನ್ನ ತುಟಿವರಿಗೆ ತೆಗೆದುಕೊಂಡು ಹೋಗಿ, ‘ಉಟಿ ಪೂಡಲೇ?’ ಎಂದು ಹೇಳಿದಹಾಗೆ. ಈಗಿನ ಕಾಲದ ಹುಡುಗರೇ ಹೀಗೇ ಎಂದುಕೊಂಡು. ‘ಯಾವ ಚಂದಪೋ, ರಾಮು?’ ಎಂದರು.

“ಸೀನು ಸೋಡಿಲ್‌ನೇನಮ್ಮು, ಅವನು ಈ ಉರಿನಲ್ಲಿದ್ದಾಗ ದಿನಾಗಲೂ

ಸಾಮಂಕಾಲ “ವಾಲಿಬಾಲ್”ಗೆ ಹೋಗುವಾಗ ನನ್ನನ್ನು ಕರೆದುಕೊಂಡು ಹೋಗಲು ಬರುತ್ತಿರಲಿಲ್ಲವೇ” ನೀನೇ ಅರನಿಗೆ ನನ್ನ ಜೊತೆಯಲ್ಲಿ ಎಷ್ಟೇ ದಿನಸ ಕಾಫಿ ಕೊಟ್ಟಿದ್ದಿ. ನೀನು ಅನ್ನತ್ತಿರಲಿಲ್ಲವೇನವ್ಯಾ “ಒಳ್ಳೆ ಸ್ನೇಹಿತನ್ನು ಸಂಪಾದಿಸಿದ್ದಿಕೆಣೂ, ಎಷ್ಟು ವಿಶ್ವಾಸವೇ ಅವನಿಗೆ” ಎಂದು, ಆಗಲೇ ಮರೆತುಬಿಟ್ಟಿರೂ”

“ಯಾರು ಕುಳ್ಳಿಗೆ, ಬಟ್ಟ ಮುಖದ ಹುಡುಗೆ ಬರುತ್ತಿದ್ದೆನಲ್ಲ, ಅನನು ತಾನೇ!”

“ಅದೆಲ್ಲಾ ನನಗೆ ತಿಳಿಯುವುದಿಲ್ಲ ಆ ವರ್ಣನೆಯೆಲ್ಲಾ ನಿನುಗೇ ಸರಿ!”

“ಸರಿ ಸರಿ, ಈಗ ಗೊತ್ತಾಯಿತು ರತ್ನದಂಧ ಹುಡುಗ. ಅಗತ್ಯವಾಗಿ ಹೋಗು. ಆದರೆ ಸ್ವಲ್ಪ ಮುಂಚಿತವಾಗಿ ಹೇಳಬಾರದಾಗಿತ್ತೇ? ಮರ್ಕಳಿರುವ ಮನೆ ಬರೀ ಕ್ಷಯಲ್ಲಿ ಹೋಗುವುದೇ, ಏನಾದೂ ತಿಂಡಿ ವಾಡಿ ಕೊಡುತ್ತಿದ್ದ ಹೋಗಲಿ, ಆಂಗಡಿಯಿಂದ ಸ್ವಲ್ಪ ಕಿತ್ತಲೆಹಣ್ಣು, ನೇಬಿನ ಹಣ್ಣು, ಕೋಸುಗೆದ್ದೆ, ಮಕ್ಕಳಿಗೆ ಬಿಷ್ಟುತ್ತು, ಪೆಸ್ತರಮೆಂಟು ಇದನ್ನಾದರೂ ತೆಗೆದುಕೊಂಡು ಹೋಗು”

ಎವ್ವಾಗಲೀ. ನನಗಿಂತ ನಮ್ಮನ್ನನೇ ವಾಸಿ, ನಾನು ಎಷ್ಟೇ ಬುದ್ದಿವಂತನೆಂದುಕೊಂಡಿದ್ದರೂ, ಅವರ ಅನುಭವ ನನಗೆಲ್ಲಿ ಬರಬೇಕು ಎಂದುಕೊಂಡು “ಆನ್ನು ನಾನು ಹೋಗುವುದಕ್ಕೆ ಅಣ್ಣ ಒಸ್ಕುತ್ತಾರೆಯೆ?” ಎಂದು ಕೇಳಿದ.

“ನಿನಗೇಕೆ ಯೋಚನೆ, ಆ ಭಾರ ನನಗಿರಲಿ.” ಎಂದರು

* * *

ಬಿಳಗೆ ಹೊತ್ತಿಗೆ ಮುಂಚೆ ತಿಂಡಿ ಕಾಫಿ ತೆಗೆದುಕೊಂಡು ಪ್ರೀತಿಗೆ ಹೊರಟೆ. ಟ್ರಿಂಕೆ, ಹಾಸಿಗೆ, ಜೊತೆಗೆ ತಾಯಿ ಹೇಳಿದ ಬುಟ್ಟಿ, ಬಂದು. ರೈಲು ಹೋಗುತ್ತಿರುವಾಗ ದಾರಿಯುದ್ದಕ್ಕೂ ನಾನಾ ಯೋಚನೆ ಬಾಯಿ ಕುರುತೇ ಚಂಪಾಗೆ. ಕಾಗದ ಬರೆದಿದ್ದರೆ ರೈಲ್‌ಲ್ಯು ಸ್ನೇಹಣ್ಣಿಗೆ ಬರುತ್ತಿದ್ದ ಈಗ ತಾನೇ ಏನು? ಯಾರನ್ನಾದರೂ ವಿಚಾರಿಸೋದು? ಎಂದುಕೊಂಡೆ ಅನ್ನುಹೊತ್ತಿಗೆ ಮದ್ದಾರು ಬಂತು. ಹೊಟ್ಟಿಯೂ ಜುರಜುರ ಆನ್ನು ತ್ತಿತ್ತು. ಸ್ವಲ್ಪ ಘಲಾಹಾರವೂ ಆಯಿತು. ರೈಲು ಶ್ರೀರಂಗಪಟ್ಟಿಕ್ಕೆ ಬರುವ

ಹೊತ್ತಿಗೆ ಗಗ ಘಂಟೆ ಆಗಿತ್ತು. ಇಲ್ಲದು ಅತಿತ್ತ ನೋಡಿದ. “ಕೂಲಿ” ಎಂದು ಕೂಗಿದ. ಒಬ್ಬ ಹುಡಗ ಓಡಿಬಂದು ಸಾಮಾನು ತೆಗೆದುಕೊಂಡ. ಟಿಕೆಟ್‌ಪ್ರೈ ಕೊಟ್ಟು ಮುಂದವಕ್ಕೆ ಹೋಗುತ್ತಿರುವಾಗ ಕೂಲಿ ಆಜು, “ಯಾರ ಮನೆಗೆ ಹೋಗಬೇಕು ಸ್ವಾಮಿ?” ಎಂದು ಕೇಳಿದ.

“ಯಾರ ಮನೆಗೂ ಇಲ್ಲಿಸ್ಟು, ಇಲ್ಲಿ ನಮ್ಮವರು ಯಾರೂ ಇಲ್ಲ” ಎಂದು ರಾಮು ಹೇಳಿದ.

ಹುಡುಗ ಒಳ್ಳೀ ಚುರುಕಾಗಿದ್ದ ಕೂಡಲೇ “ಹೋಳೀ ತಾವಕ್ಕೆ ಹೋಗಬೇಕೇ” ಎಂದ. ಎಲ್ಲರಂತೆ ಅವನೂ ಸ್ವಾನಕ್ಕೆ ಬಂದಿರಬಹುದೆಂದು ಹುಡುಗನ ಉಳಿ!

ರಾಮು ಹೋಳಿಗೆ ಹೋಗಬೇಕೆಂದು ಉದ್ದೇಶಿಸಿರಲಿಲ್ಲ ಆದರೂ ಅವನು ಹೇಳುತ್ತಿಲೂ “ಹೂ” ಎಂದ. ನದಿಗೆ ಹೋಗಿ ನೋಡುತ್ತಲೇ ಬಹು ಸಂತೋಷವಾಯಿತು ಎಲ್ಲಿ ಕೆಂಪಾಂಬುಧಿ ಕೆರೆ, ಎಲ್ಲಿ ಕಾವೇರಿ! ಎಪ್ಪು, ಸ್ವಚ್ಛವಾಗಿ ಹರಿಯುವ ತಿಳಿನಿರು, ಪುಣ್ಯಕಟ್ಟುಕೊಳ್ಳಬೇಕೆಂಬ ಆವೇಕ್ಕೆ ಯಿಂದಿದ್ದರೂ, ಇಂಥ ನದಿ ಇನ್ನೆಲ್ಲಿ ತರೋಣ? ಬೆಂಗಳೂರಿನಲ್ಲಿ ಕೂಳಿದವ್ಯಲೆ ನಿರು ಸುರಿದುಕೊಳ್ಳುವುದು ಇದ್ದೇಇದೆ ಬಂದಾಗ ಎಲ್ಲವನೂ ಅನುಭವಿಸಿ ನೋಡಿಯೇ ಬಿಡಬೇಕು, ಎಂದುಕೊಂಡು ಸ್ವಾನಕ್ಕೆ ಇಲ್ಲದ ಹುಡುಗ ಸಾಮಾನು ಇಟ್ಟುಕೊಂಡು ವೆಟ್ಟಿಮೇಲೆ ಕೂತಿದ್ದ. ಈಜಬೇಕೆಂದು ಆಸೆ ರಾಮುಗೆ. ಆದರೆ ಇತ್ತು ತಾನು ಈಜುತ್ತಿರುವಾಗ ಅತ್ತ ಹುಡುಗ ಸಾಮಾನಿನೋಡನೆ ಪರಾರಿಯಾದರೆ ಯಾರನ್ನು ಕೇಳಬುದು? ಅದೆಲ್ಲಿ ತಂಟೆ ಎಂದುಕೊಂಡು ವೇಲಕ್ಕೆ ಬಂದು ಬಟ್ಟಿ ಬರೆ ಹಾಕಿಕೊಂಡು ಹೋಗುತ್ತಾ ದಾರಿಯಲ್ಲಿ ಹುಡುಗನ್ನು ನಿನ್ನ ಹೆಸರೇನೋ?” ಎಂದು ಕೇಳಿದ.

“ನನ್ನ ಹೆಸರು ಮನ್, ಬುದ್ದಿ”

“ಲೋ, ಮನಿ. ರಾಂಪುರ ಇಲ್ಲಿಗೆ ಎಷ್ಟು ದೂರವೋ?”

“ಮೂರು ಮೈಲಿ ಆಗಬಹುದು ಸ್ವಾಮಿ. ನಿಮ್ಮಂಥವರು ಒಂದು ಘಂಟೆ ಹೊತ್ತಿನಲ್ಲಿ ಇಲ್ಲಿಗೆ ಹೋಗಬಹುದು.”

ಹಾಗೇ ಯೋಚನೆ ಮಾಡಿದ. ಈಗಾಗಲೇ ಹನ್ನೆರಡು ಘಂಟೆ. ಹೊಟ್ಟಿ ಒಂದು ಕಡೆ ತಾಳ ಹಾಕುತ್ತಿದೆ. ವಿಪರೀತ ಬಿಸಿಲು. ಈಗ

ಹೋಗುವುದಕ್ಕೆ ಅತಲೂ ಇಲ್ಲೋ ಎಲ್ಲಾ ದರೂ ಹೋಟಿಲು ಇದ್ದರೆ ಉಟ್ಟಿ
ಮಾಡಿಕೊಂಡು ಉ ಘಂಟೆನೇಲೆ ಬಿಸಿಲು ತಂಪಿಸಿಕೊಂಡು ಹೋಗಬಹುದು.
ಅಷ್ಟರಲ್ಲಿ ಈ ಉರನ್ನೂ ಸ್ವಲ್ಪ ನೋಡಬಹುದು ಎಂದುಕೊಂಡು, “ಮರಿ,
ಇಲ್ಲಿ ಉಟ್ಟಿದ ಹೋಟಿಲು ಇದೆಯೇನೋ?” ಎಂದು ಕೇಳಿದ.

“ಇದೇ ಬಾಧ್ಯ, ನೀವು ದೇವರ ಗುಡಿಗೆ ಹೋಗುವುದಿಲ್ಲವೇ? ರಂಗ
ನಾಥನನ್ನು ನೋಡುವುದಕ್ಕೆ”

“ಇದು ಬೇರೆ ಇದೆಯೋ, ಅದನ್ನೂ ನೋಡಿಕೊಂಡು ಹೋಗೋಣ.
ಎಂದುಕೊಂಡು ಅಲ್ಲಿಗೆ ಹೋದ ದೇವರ ದರ್ಶನವೂ ಆಯಿತು. ಏನು
ಅಜಾನುಬಾಹು ರಂಗನಾಥ! ಆ ಉದ್ದೇಶ್ಯ ಈ ಉದ್ದೇಶ್ಯ ಏಕವಾಗಿ
ಮಲಗಬಿಟ್ಟಿದ್ದಾನೆ! ರಾಮುಗೆ ದೇವರನ್ನು ನೋಡುತ್ತೋ ಒಂದೇ
ಯೋಚನೆ ಈ ದೇವರಿಗೆ ಪಂಚ ನಲ್ಲಿಂದ ತರುತ್ತಾರೆ ಆಂತ! ಇಷ್ಟಕ್ಕೂ
ರಂಗನಾಥನಿಗೇನು ಶ್ರೀಮಂತ. ಸ್ವಂತವಾಗಿ ಒಂದು ಮಂಗಳವನ್ನೇ ಇಟ್ಟಿರ
ಬಹುದು. ಹೇಗೆ ಶ್ರೀಮಂತ ಎಂದು ಕೇಳುತ್ತೋ ಕೇಳಿ ಹೇಳುತ್ತೋನೇ—
ಅವನು ಪೂಜಾರೀನ “ಅದೇನು ಸಾಮಾನ್ಯ ತಲೆಕೆಳಗಿರೋದು” ಎಂದು ಕೇಳಿದ.
ಅದಕ್ಕೆ ಅವನು “ಕೊಳಗ ಸಾಮಾನ್ಯ. ಒಂದಾನೊಂದುಕಾಲದಲ್ಲಿ ರಂಗನಾಥ,
ತನ್ನ ದುಡ್ಡ ಎಷ್ಟುದೆ ಎಂದು ನೋಡಲು ಕೊಳಗದಲ್ಲಿ ಅಳೆಯುತ್ತಿದ್ದು. ಆಳದು
ಆಳದು ಸಾಕಾಯಿತು ಅದರೂ ದುಡ್ಡ ಬೇರೇ ಮುಗಿಯಲ್ಲ. ಕೊನೆಗೆ
ಬೇಜಾರಾಗಿ ಆ ಕೊಳಗವನ್ನೇ ತಲೆದಸಿಗಿಟ್ಟಿಕೊಂಡು ಮಲಗಿ ಬಿಟ್ಟು”
ಎಂದು ಹೇಳಿದ.

“ಈ ಕಾಲದಲ್ಲಿ ಕೊಳಗದಲ್ಲಿ ಅಳೆಯುವವನ್ನು ಧಾನ್ಯ ಸಿಕ್ಕುವುದೇ
ಕಷ್ಟವಾಗಿರಲಾಗಿ, ದುಡ್ಡನ್ನು ಅಳೆಯಬೇಕಾದರೆ ಶ್ರೀಮಂತನಲ್ಲವೇ?”

ಅಂತೂ ದೇವರ ದರ್ಶನ ಮಾಡಿಕೊಂಡು, ಮರಿ ತೋರಿಸಿದ ಹೋಟಿಲಿಗೆ
ಹೋದ. ಅಡಿಗೆ ಹೇಗಿತ್ತೇಂದು ಕೇಳಬೇಡಿ. ಹೊಟ್ಟಿ ಚೆನ್ನಾಗಿ ಕಾದಿದ್ದರಿಂದ
ಅದೇ ಅಮೃತವಾಗಿತ್ತು. ಉಟ್ಟ ಮಾಡಿ ಸ್ವಲ್ಪ ಸುದಾರಿಸಿಕೊಂಡು ಉರು
ನೋಡುವುದಕ್ಕೆ ಹೋದ. “ಶ್ರೀರಂಗಪಟ್ಟಿ ಒಳೆ ವೈಭವವಾದ ಪಟ್ಟಣ.
ಸೌಭಾಗ್ಯ ಲಕ್ಷ್ಮಿ ತಾಂಡವಾಡುತ್ತಾಳೆ” ಎಂದು ಅವರ ಅಜ್ಞ ಹೇಳುತ್ತಿದ್ದರಂತೆ.
ಶ್ರೀರಂಗಪಟ್ಟಿ ಮೇರಿತ್ತಿದ್ದ ದನ್ನು ಅವರಜ್ಞ ಬಲ್ಲರು. ಈಗೇನಿದೆ ಅಲ್ಲಿ, ಎಲ್ಲಿ

ನೋಡಿದರೂ ಮುರುಕುಗೋಡೆ। ಒಂದು ತೊಟ್ಟವನ್ನು ಮಾತ್ರ ಇದು “ಟಿಫ್‌ಸುಲ್ತಾನರು ಬೇಸಿಗೆಯಲ್ಲಿ ಇರುತ್ತಿದ್ದುದು” ಎಂದು ಮರಿ ತೋರಿಸಿದೆ. ಅದೇನೋ ಜೆನ್ನಾಗಿತ್ತು. ನೋಡಿಕೊಂಡು ರಾಂಪುರದ ಕಡೆಗೆ ಹೊರಟೆ. ಒಳ್ಳೆ ಸುಖಿಯಾದ ಶಿವ್ಯ ಸಿಕ್ಕಿದ್ದರಿಂದ ದಾರಿಯಲ್ಲಿ ಬೇಜಾರೀ ಆಗಲಿಲ್ಲ. ಹುಡುಗ ಹೇಳುತ್ತಿದ್ದ ಉರಿನ ವಿಚಾರವಾದ ಹಳೇ ಕಧಿಗಳನ್ನು ಕೇಳುತ್ತೇ ಜಿ ಘಂಟೆ ಹೊತ್ತಿಗೆ ಹಳ್ಳಿಗೆ ತಲುಪಿದೆ.

* * *

ಇನ್ನು ಚಂದು ಮನೆಯನ್ನು ಕಂಡುಹಿಡಿಯುವುದು ಹೇಗೆ, ಎಂದುಕೊಂಡು ಮಾಂದೆ ಹೋಗುತ್ತಿರುವಾಗ ಚಂಮನೇ ಎಮರಿಗೆ ಬಂದ. ಅಕ್ಸಾತ್ತೊ ಎದುರಿಗೆ ಬಂದ ರಾಮುವನ್ನು ನೋಡಿ, ಅವನಿಗೆ ಮಾತೇ ಹೋರಿದು. ಕೂಡಲೇ ಸಂತೋಷದಿಂದ “ರಾಮು ಕೊನೆಗೆ ಹೊಡ್ಡಿ ಮನನ್ನು ಮಾಡಿ ಬಂದುಬಿಟ್ಟಿಯಾ ನನಗೇಕೆ ಕಾಗದ ಬರೆಯಲಿಲ್ಲ” ಎಂದಿಷ್ಟೇ ಕೇಳಿ ಆದರದಿಂದ ಅವನ ಕ್ಯಾಹಿಡಿದುಕೊಂಡು.

“ನಾನು ಹೊರಡುವವರಿಗೂ ಯಾವುದನ್ನಾ ಸೆಟಿಲಾ ಮಾಡಿರಲಿಲ್ಲ. ಖಂಡಿತವಾದ ಕೂಡಲೇ ಈಶಾರಪ್ರಿಯ ಬಂದೆ. ಅದರಿಂದ ಕಾಗದ ಬರೆಯಲಾಗಲಿಲ್ಲ”

ಇಬ್ಬರೂ ಮನೆಯ ಕಡೆ ಹೋರಿರು. ಮನೆಯ ಜಗಲೆಯವೇಲೆ ಚಂದೂ ತಂಡೆ ಯಾರ ಕ್ಯಾಲೋ ಮಾತಾಡುತ್ತಾ ಕುಳಿತ್ತಿದ್ದರು. ಚಂದು ಅವರಿಗೆ “ಅಪ್ಪಾ, ಇನರೆ ರಾಮಸ್ವಾಮಿ, ನಾನು ರಜದಲ್ಲಿ ಬಸ್ತಿ ಎಂದು ಬರೆದ್ದುದು ಇವರಿಗೇನೇ,” ಎಂದು ಹೇಳಿದ

ಅವರು ಆದರದಿಂದ. “ಬಾಪ್ಪ, ನೀನು ಬಂದದ್ದು ಬಹಳ ಸಂತೋಷ. ಹೀಗೆ ಕೂತ್ತುಕೋ ಎಂದು ಚಾವೆ ಕಡೆ ಕ್ಯಾರೆಸಿದರು.

ರಾಮು ಸಂಕೋಚದಿಂದ ಹೋಗಿ ಒಂದು ಕಡೆ ಕುಳಿತುಕೊಂಡು. ಇನನ ಸಾಮಾನನ್ನು ತೆಗೆಸಿಕೊಂಡು ಚಂದು ಒಳಗೆ ಹೋದ. ಸಾಮಾನ್ಯವಾಗಿ ಹಳ್ಳಿಯ ಮನೆಗಳಲ್ಲಿ ಕೊರಡಿಗಳು ಹೇಳ್ಬುಗಿರುವುದಿಲ್ಲ. ಚಂದು ಮನೆಯಲ್ಲಿ ಇದ್ದುದು ಎರಡು ಕೊರಡಿ. ಒಂದರಲ್ಲಿ ಅನನ ತಂಡ ಕಾಗದ

ಪತ್ರ ಏನೇನೋ ಒಟ್ಟುಕೊಂಡಿದ್ದರು ಇನ್ನೊಂದರಲ್ಲಿ ಸಾಮಾನು. ಇವನು ಬರುವುದು ಗೂತ್ತಿದ್ದರೆ ಮುಂಚೆಯೇ ಎಲ್ಲವನ್ನೂ ಸಿದ್ಧಮಾಡಿರುತ್ತಿದ್ದು. ಪಾಪ! ಅವನೇನು ಬಲ್ಲ. ಬೇಗ ಬೇಗ ಸಾಮಾನೆಲ್ಲವನ್ನು ತೆಗೆಸಿ ಕಸೆ ಗುಡಿಸುತ್ತಿದ್ದು.

ಜಂದು ತಂದೆ ರಾಮು ಕ್ಯಾಲಿ ಮಾತಾಡುತ್ತೆ “ನಿನ್ನ ವಿಚಾರದಲ್ಲಿ ಬಸೆಳ ಕೇಳಿದ್ದೇನಪ್ಪು ನನ್ನ ಜಂದುಗೆ ನಿನು ಇದ್ದುದು ಸ್ವಜನಗಳನ್ನು ಬಿಟ್ಟಿದ್ದೀನಿ ಅನ್ನವಹಾಗೆ ಇಲಿಲ್ಲವಂತೆ,”

“ನಾನೇನು ಮಾಡುತ್ತಿದ್ದು ಸಾರ್. ಅವನ ವಿಶ್ವಾಸ ಆಷ್ಟರ ಮಟ್ಟಿಗೆ ಇದೆ. ಏನಾದರೂ ಸ್ವಲ್ಪ ಮಾಡಿರೂ ಬೆಟ್ಟುದ ಹಾಗೆ ಭಾವಿಸುತ್ತಾನೆ.”

“ಹಾಗೆಯೇ ಇರಬೇಕು ಕಣಪ್ಪು. ತಾಯಿತಂದೆಗಳನ್ನು ಬಿಟ್ಟು ಪರಸ್ಯ ಇದ್ದಿರುವವರಿಗೆ ನಿಮ್ಮಂತಹವರೇ ದಿಕ್ಕು. ದೇವರು ಸನ್ನಿನ್ನ ಸಾವಿರಾರು ಕಾಲ ಚೆನ್ನಾಗಿಟ್ಟಿರಲಿ” ಎಂದರು.

ಇವರು ಹೀಗೆ ಮಾತಾಡುತ್ತಿರುವಾಗ, ಹುಡುಗರೆಬ್ಬ ಒಳಗಿಸಿಂದ ಬಂದು ಬಾಗಿಲ ಸಂದಿನಿಂದ ಇರೆಕಿ ಸೋಡುತ್ತಿದ್ದವು ಹುಡುಗರಿಗೆ ಬಂದಿರುವವರನ್ನು ನೋಡಬೇಕೆಂದು ಆಸಿ ಆದರೆ ಈಚೆಗೆ ಬಂದು ಸೋಡಲು ಧೈಯರು ಸಾಲದು. ಇದನ್ನು ತಿಳಿಮು ಚಂದು ತಂದೆ, “ಬನ್ನೋ ಈಚೆಗೆ ಭಾವ ಬಂದಿದ್ದಾರೆ ಬನ್ನಿ” ಎಂದು ಕರೆದರು. ಆದರೂ ಹುಡುಗರು ಬರಲಿಟ್ಟ ಬಂದು ಹೆಚ್ಚೆ ಮುಂದಿಟ್ಟು ತಲೆಯನ್ನು ಮಾತ್ರ ಹೊರಗಡೆ ಬಗ್ಗಿ ಸಿದರು. ಆರಲ್ಲಿ ಒಂದು ಜಿಕ್ಕೆ ಹುಡುಗನು ಮಾತ್ರ ಹೊರಗಿ ಬಂದು “ಭಾವ ಭಾವ” ಎಂದು ಕೊಗಿ ಘಟ್ಟಿಯಾಗಿ ನಕ್ಕುಬಿಟ್ಟುತ್ತಾನೆ ಅದನ್ನು ನೋಡಿ ಉಳಿದವರೂ ಘೋಳಿಂದು ನಕ್ಕುಬಿಟ್ಟಿರು.

ರಾಮೂಗೆ ಅವರು ತನ್ನನ್ನು ಏಕೆ ‘ಭಾವ’ ಅಂದರು ಅನ್ನೊಂದು ಗೊತ್ತಾಗಲಿಲ್ಲ ಆಗಲೇ ಅವನ ಮನಸ್ಸಿನಲ್ಲಿ ಏನೇನೋ ಯೋಚನೆ ಡೆಳ್ಳಿಯವರು. ಯಾರಾದರೂ ಮನೆಗೆ ಬಂದರೆ. ಅವರನ್ನು ವಯೋನುಗುಣವಾಗಿ ಅಜ್ಞ, ಮಾವ, ಭಾವ ಎಂದು ಹೇಳುತ್ತಾರೆ ಅನ್ನೊಂದು ಅವನಿಗೆ ತಿಳಿಮುದು. ಆದರೆ ಹುಡುಗರೆಲ್ಲ ನಕ್ಕಿದ್ದನ್ನು ನೋಡಿ ಅವನಿಗೆ ತುಂಬ ನಾಚಿಕೆಯಾಯಿತು. ಅಷ್ಟರಲ್ಲಿ ಜಂದು ಬಂದು ಒಳಕ್ಕೆ ಕರದುಕೊಂಡು ಹೊದೆ ಚಿಕ್ಕಿನನೆ

ಯಲ್ಲಿ ಚಾಪೆಯ ಮೇಲೆ ಕುಳಿತು ಇಬ್ಬರೂ ಮಾತಾಡುತ್ತಿದ್ದರು. ಕಾಫಿ ಬಂತು. ಕುಡಿಯುತ್ತಾ ಇರುವಾಗ ರಾಮು, ಬಂದು, “ಕೆಲಸ ನೋಡಿ: ತೀದ್ದಿಯಾ?” ಎಂದು ಕೇಳಿದ.

“ನೋಡುತ್ತಿದ್ದೇನಷ್ಟು. ಮೂರು ನಾಲ್ಕು ಶಾಸುಭೋಗತನೆ. ನಮ್ಮ ತಂದೆ ಒಬ್ಬರ ಕೈಯಲ್ಲಿ ಲಾಗುತ್ತೆ? ಇಷ್ಟು ದಿನವೂ ನಮ್ಮ ಚಿಕ್ಕಪ್ಪ ನೋಡಿ ಕೊಳ್ಳುತ್ತಿದ್ದರು. ಅವರು ಹೋದಮೇಲೆ ಆದಕ್ಕೇ ನನ್ನನ್ನ ಓದುಬಿಡಿಗೆ ಹಿಂದಕ್ಕೆ ಕರೆಸಿದ್ದ....ತಾಳು. ನಮ್ಮ ತಾಯಿ ಕೂಗು ಹಾಗಿದೆ. ಕೇಂದ್ರ ಕೊಂಡು ಬರ್ತೀನಿ”

ರಾಮು “ಸ್ವಲ್ಪ ನಿಂತುಕೊ” ಎಂದು ಹೇಳಿ ಬುಟ್ಟಿಯಲ್ಲಿದ್ದ ಪೆಪ್ಪು ಮೆಂಟ್‌ ಬಿಸ್ಕಿಟ್‌ನ್ನು ಕ್ಷೇಗೆ, ತೆಗೆದುಕೊಂಡು ಬುಟ್ಟಿಯನ್ನು ಚಂದು ಕ್ಷೇಗೆ ತೂಟ್‌. ಅವನು ಒಳಗೆ ಜೋಗುತ್ತಲೂ ಪುನಃ ಹುಡುಗಿಲ್ಲ ಬಂದ ಬಾಗಿಲಲ್ಲಿ ನಿಂತುಕೊಂಡರು. ಅವರ ಕಣ್ಣಿಲ್ಲ ರಾಮುವಿನ ಕ್ಷೇಲಿದ್ದ ಪೆಪ್ಪರಮೆಂಟ್‌ನ ಮೇಲೆ ಅವರಲ್ಲಿ ಎಲ್ಲರಿಗಿಂತಲೂ ಚಿಕ್ಕವನು ಕಿಟ್ಟಿ ಅವನೇ ಅವರೆಲ್ಲರ ಮುಂದಾಳು. ರಾಮು, “ಬಾ. ಕೊಡುತ್ತೀನಿ.” ಎಂದ ಪೆಪ್ಪರಮೆಂಟ್‌ ತೋರಿಸಿಗ. ಹುಡುಗ ವೆಲ್ಲಗೆ ಅಂಜುತ್ತುಂಜುತ್ತು ಹೋಗಿ ಕ್ಷೇನೀಡಿದ. ಕ್ಷೇಗೆ ಬಂದಿದ್ದೇ ತಡ ಓಡಿ ಹೋಗಿ ಜೊತೆಯವರಿಗೆಲ್ಲರಿಗೂ ತೋರಿಸಿದ. ಕೊಡಲೇ ಹುಡುಗರ ನಾಚಿಕೆಯಲ್ಲಾ ಎಲ್ಲಿ ಹೋಯಿತೊ ‘ನಂಗೆ ಭಾವ, ನಂಗೆ ಭಾವ’ ಎಂದು ಎಲ್ಲಾ ಬಟ್ಟಿಗೆ ಬಂದು ಸಾತ್ತಾ ನಿಂತ ಬಟ್ಟಿವು.

“ಕುಳಿತುಕೊಳ್ಳ ಕೊಡುತ್ತೀನೆ” ಎಂದು ಹೇಳಿ ಹಂಚುವುದಕ್ಕೆ ಸುರ ಮಾಡಿ, “ನೀವು ಇಷ್ಟೇ ಜನವೇ ಇರ್ಣೋದು” ಎಂದು ಕೇಳಿದ.

ಎಲ್ಲ ಸುಮ್ಮನಿದ್ದರು. ಕಿಟ್ಟಿ ಮಾತ್ರ, “ಆಕ್ಕ ಒಬ್ಬಳಿದ್ದಾಳೆ” ಎಂದು ಹೇಳಿದ ಗಿಯಾ ಎಲ್ಲರಂತೆ ಬಂದು ತನ್ನ ಪಾಲನ್ನು ತೆಗೆದುಕೊಂಡು ಹೋಗುವಳಿಂದ ಬಂದು ಪಾಲನ್ನು ಮಾತ್ರ ತನ್ನ ಹೆತ್ತಿರ ಇಟ್ಟಿಕೊಂಡ.

“ಕಾಲು ತೋಳಿದುಕೊ. ಏಳು” ಎಂದು ಚಂದು ಹೇಳಿದ, ಒಳಗೆ ಜೋಡರೆ ಸಾಲಿಗೆ ಎರಡು ನ. ಕೆ. ಎರಡು ಬಾಳಿ ಎಲೆ.

ರಾಮು ನಿರೀಕ್ಷಿಸಿದ್ದೇಂತೆ ಅವರೆಕಾಯಿ ಹೇಳಿ ಬಹೆಳ ಚೆನ್ನಾಗಿತ್ತು. ರಾಮುಗೆ ಚಂದು ಹಿಂದೆ ಹೇಳಿದ್ದುದು ಜಾಪಕರ್ಕೆ ಬಂತು. “ಚಂದು ನಿನು. ಅವತ್ತು ಹ ಸ್ವಲ್ಪಿನಲ್ಲಿ ಹೇಳಿದ್ದೆಯಲ್ಲಾ. ಹಾಗೇ ಇದೆಯವು ನಿಮ್ಮಾರ್ಥ ಅವರೆಕಾಯಿ ಹೇಳಿ” ಎಂದು ಹೇಳಿದ.

“ಇದು ಅಷ್ಟೇನೂ ಚೆನ್ನಾಗಿಲ್ಲ ಬೆಳಗ್ಗೆ ಕುಯ್ದಿದ್ದುದ್ದು. ಸೋಗಡಿಲ್ಲಾ ಹೋಗಿಬಿಟ್ಟಿದೆ. ಸುಮ್ಮನಿರು ನಾಳೇ ಬೆಳಗ್ಗೆ ನಾನೇ ಹೋಗಿ ಹೊಲದಿಂದ ತರುತ್ತೇನೇ” ಎಂದು ಹೇಳಿದ

ಒಳಗಿನಿಂದ “ತಾರೆ, ತಾರೆ” ಎಂದು ಚಂದು ತಾಯಿ ಕೂಗಿದರು. ರಾಮುಗೆ ಕೂಗಿದ್ದು ಯಾರನ್ನು ಎಂದು ಗೊತ್ತಾಗಲಿಲ್ಲ. ಅವನ ಮನಸ್ಸಿನಲ್ಲಿ “ತಾರೆ” ಎಂದರೆ ಹೆಸರಿರಲಾರದು. ಈ ಹೆಚ್ಚಿಯಲ್ಲಿ ಅಂಥ ಹೆಸರಿಲ್ಲಿ ಬರಬೇಕು. “ತಾರೆ” ಎಂದರೆ “ವನಸ್ಪತಿ ಕೊಡೆ” ಎಂದು ಕೇಳಿರಬಹುದು ಅಂದು ಕೊಂಡು ಕತ್ತಲ್ಪ ಬಗ್ಗೆ ಸಿಕೊಂಡು ಉಟ್ಟವಾಡುತ್ತಿದ್ದು.

ಕತ್ತಲಾಗಿದ್ದ ಹಿಂದಣ ತೊಟ್ಟೆಯಿಂದ ಹುಡುಗಿಯೊಬ್ಬಳು ಈಚೆಗೆ ಬಂದಳು. ಹುಡುಗಿ ಅಥದರೆ ಆಡುವ ಹುಡುಗಿಯಲ್ಲ. ಆಗ ತಾನೇ ಬಾಲ್ಯದ ಹೊಸ್ತಿಲನ್ನು ದಾಟಿತ್ತಿರುವ ಹುಡುಗಿ. ಬಹು ಮೆಲ್ಲಿಗೆ ಬಂದಳು. ಕೊನಗೆ ಒಂದು ನೆರಿಯೂ ಶಬ್ದವಾಗಲಿಲ್ಲ. ಅವಳು ಬಂದದ್ದು ರಾಮುಗೆ ಗೊತ್ತಾಗಿಲಿಲ್ಲ. ಅದರೆ ಅವಳು ಮುಂದಕ್ಕೆ ಹೋಗಲು, ಅವನ ಎಲೆ ಮೇಲೆ ನೆರಳು ಬಿತ್ತು. ಆಗ ಕತ್ತಿತ್ತಿ ನೋಡಿದ “ತಾರೆ” ಹೂರಟು ಹೋಗಿದ್ದಳು. ಆದರೆ ಹಿಂದುಗಡೆ ನಲಿದಾಡುತ್ತಿದ್ದ ಅವಳ ಉದ್ದ್ವಾದ ಜಡಿ ನಾತ್ರ ಕಟ್ಟಿಗೆ ಬಿತ್ತು.

ಆಗ ಗೊತ್ತಾಯಿತು ಅವನಿಗೆ, “ತಾರೆ” ಎಂದರೆ “ಕೊಡೆ” ಎಂದಲ್ಲ, ಒಬ್ಬಳು ಹುಡುಗಿಯ ಹೆಸರು ಎಂದು.

* * *

ಬೆಳಗ್ಗೆ ಚಂದು ಹೊಲಕ್ಕೆ ಹೂರಟು ಹೋದ. “ನಾನೂ ಬರ್ತುತ್ತೇನೆ” ಎಂದು ರಾಮು ಹೇಳಿದ್ದಕ್ಕೆ, ಅವನು “ಬೇಡ ಅಲ್ಲಿ ದಾರಿ ಚೆನ್ನಾಗಿಲ್ಲ ನಿನಗೆ ನಿನ್ನೆಯಲ್ಲಾ ಅರ್ಥಾಸವಾಗಿದೆ. ನಾನು ಬೇಗ ಬಂದು ಬಿಡ್ಡೇನೆ.

ಆ ಮೇಲೆ ಇಚ್ಛಾರೂ ಎಲ್ಲಿಯಾದರೂ ಹೋಗೋಣ.” ಎಂದು ಹೇಳಿದ. ರಾಮು ತಂಡೆ ಅವನು ಏಳುವ ಹೊತ್ತಿಗೇ ಎಮ್ಮೆ ಹೆಳ್ಳಿಯ ಕಡೆ ಹೊರಟ್ಟೆ ಹೋಗಿದ್ದರು ಹುಡುಗರೆಲ್ಲಾ ಸ್ವಾಲಿಗ ಹೋಗಿದ್ದರು. ಒಬ್ಬನೇ ಕೂತು ಕೂತು ಬೇಜಾರಾಯಿತೆ. ವಾಸೇಯ ಹಿಂದೆ ದೊಡ್ಡ ಹಿತ್ತಿಲು. ಜಂದು ತಾಯಿ ಅಡಿಗೆ ಮನೆಯಲ್ಲಿ ಏನೋ ಮಾಡುತ್ತಿದ್ದರು. ಕ್ಯಾನೂರಾ ತೆಗೆದು ಕೊಂಡು ಅಲ್ಲಿಗೆ ಹೊರಟೆ. ಯಾರೂ ಇರಲಿಲ್ಲ ಹಿತ್ತಿಲಿನಲ್ಲಿ ತುಂಬ ಹೂ ಗಿಡಗಳೂ, ತರಕಾರಿ ಗಿಡಗಳೂ ಇದ್ದವು. ಅಲ್ಲೇ ಸುತ್ತಾಡುತ್ತಾ ಇರುವಾಗ, ಒಂದು ಕಡೆ ಸ್ವಲ್ಪ ಶಬ್ದವಾಯಿತು ತಿರುಗಿನೋಡಿದ ಹುಡುಗಿ ಯೋಬ್ಬಳು ರಾಟೀಯಲ್ಲಿ ನೂಲು ತೆಗೆಯುತ್ತೆ ಕುಳಿತಿದ್ದಳು. ಒಂದು ಘೋಗೆ ದಿಗ್ಭೂತೆಹಿಡಿದವನಂತೆ ನಿಂತು ಬಟ್ಟೆ. ರಾಷ್ಟ್ರಾಭಿವಾನ ದೇವತೆಯೇ ಹೀಗೆ ಬಂದಿರಬಹುದೆ ಎಂದುಕೊಂಡ ಮರುಕ್ಷಣದಲ್ಲಿಯೇ ಇರಲಾರದೆಂದು ತೋರಿತು. ಚೆನ್ನಾಗಿ ನೋಡಿದ. ಹುಡುಗಿಯ ಮುಖ ಪೂರ್ತಿಕಾಣು ತೀರಲಿಲ್ಲ ಒಂದು ಕೆನ್ನೆ ಮಾತ್ರ ಕಾಣುತ್ತಿತ್ತು. ಅದರೆ ಚೆನ್ನಿನ ಮೇಲೆ ನಲಿಯುತ್ತಿದ್ದ ಆ ನಿಡುಗುರುಳೇ, ಅವಳ ಗುರುತು ಮಾಡಿ ಕೊಟ್ಟಿತು ಕೂಡಲೇ ಇವಳು ತಾರೆ ಎಂದು ತಿಳಿದುಕೊಂಡ. ಅವನು ನಿಂತಿದ್ದುದು ಭಾವಿಯಕಟ್ಟೆ ಹಂಡಿ. ನೋಡುತ್ತಾ ಮನಸ್ಸಿನಲ್ಲಿ, ಇಷ್ಟಿಲ್ಲದೆ ಕವಿಗಳು “ಉರಗನೇಣಿ” ಮುಂತಾಗಿ ವರ್ಣಿಸಿದ್ದಾರೆಯೆ ಎಂದು ಭಾವಿಸಿದ ನೂಲು ವಾಗ “ಅವಳ ಮುಖದಲ್ಲಿ ದೇಶಾಭಿಮಾನ ಉಕ್ಕುತ್ತಿತ್ತು. ಪೂರ್ಣೋ ತೆಗೆದುಕೊಳ್ಳಲೇ ಎಂದು ಯೋಚಿಸಿದ. ಮುಖ ಪೂರ್ತಿ ಕಾಣುತ್ತಿಲ್ಲನಲ್ಲ ಕಾಣದಿದ್ದರೆ ತಾನೇ ಏನು? ರವಿಮಂಫ ಕೂಡ ತಾರೆಯ ಮುಖದ ಪಕ್ಕದ ನೋಟವನ್ನೇ ಚಿತ್ರಿಸಿದ್ದಾನೆ. ನಾನೇಕೆ ತೆಗೆಯುಬಾರವು” ಅಂದುಕೊಂಡು, ಪೂರ್ಣೋ ತೆಗೆದ ಅವೃತ್ತಿಲ್ಲ ತನ್ನನ್ನು ಯಾರಾದರೂ ನೋಡಿಯಾರೆಂದು ಭಯವಾಯಿತು. ಸದ್ವಿಲ್ಲದೆ ಬಂದ ದಾರಿಯಿಂದ ಹೊರಟ್ಟೆಹೋದ.

ಸಾಯಂಕಾಲ ಇಚ್ಛಾರೂ ತಿರುಗುವುದಕ್ಕೆ ಹೊರಟಿರು. ರಾಮು ಯೋಚಿಸಿದ್ದಂತೆಯೇ ಆಯಿತು, ದಾರಿಯುದ್ದಕ್ಕೂ ಹೊಲದಿಂದ ಹಿಂದಕ್ಕೆ ಬರುತ್ತಿದ್ದ ರೈತರೆಲ್ಲ ಅಶ್ವಯರ್ಥದಿಂದ ಮಾಗಿನ ಮೇಲೆ ಬೆರಳಟ್ಟೆಕೊಂಡು

ಇವನನ್ನು ನೋಡುತ್ತಿದ್ದರು. ಸುತ್ತಗಡ್ಡೆ, ಎಲ್ಲಿ ನೋಡಿದರೂ ಆನಂದದಿಂದ ಓಡಾಡುತ್ತಿರುವ ರೈತರ ವಕ್ಕಳು. ಸುತ್ತಾಡಿಕೊಂಡು ಕರೆಹತ್ತಿರ ಬರುವ ಹೊತ್ತಿಗೆ ಸೂರ್ಯ ಆಗತಾನೆ ಮನಗೆ ಹೊರಡಲು ಅನುವಾಗುತ್ತಿದ್ದ. ಕರೆಯ ಪಾಶ್ಚಾದಲ್ಲಿ ಉದ್ದಕ್ಕೂ ಹೊಂಗಿ ವರ. ವರದ ಕೆಳಗೆ ಕುಳತು ಸಂಧ್ಯೆಯ ಅಪುರ್ವ ಲಾವಣ್ಯವನ್ನು ನೋಡುತ್ತರುವಾಗ, ರಾಮು ಮನಸ್ಸಿನಲ್ಲಿ, “ಇದೇ ಇಷ್ಟ ರಸ್ವವಾಗಿದೆಯೆಲ್ಲ, ಮದ್ವಾಸಿನ ಸಮದ್ವಿ ಇನ್ನು ಹೇಗಿರುತ್ತೋ” ಎಂದು ಭಾವಿಸುತ್ತಿದ್ದ. ಹೆಚ್ಚಿಯ ಹೆಂಗಸರೀಲ್ಲರೂ ಒಬ್ಬಬ್ಬಾಗಿ ಕರೆಗೆ ಬಂದು ಹೋಗುತ್ತಿದ್ದರು. ಹುಡುಗಿಯರೀಲ್ಲರೂ ಹೆಚ್ಚಿ ಮಾಳಿಗುವ ನೀರಿನಲ್ಲಿ ಕಾಲನ್ನಿಟ್ಟು, ನೀರು ತುಂಬಿ, ನೀರಿನಿಂದ ಅಧ್ಯ ವೇಲಕ್ಕೆತ್ತಿದ ಕೊಡಗಳನ್ನು ಎರಡು ಶ್ವಗಳಲ್ಲಿಯೂ ಹಿಡಿದುಕೊಂಡು ಮಾತ ನಾಡುತ್ತಿದ್ದರು. ಎಲ್ಲರ ಮುಖದಲ್ಲಿಯೂ ನಗುವಿನ ಲಹರಿ, ಸೂರ್ಯನ ಹೊಂಬಣಿದ ಕಿರಣಗಳು ಮುಖಿದ ಮೇಲೆ ಬಿಸ್ತು, ಆ ನಗುವಿಗೆ ಇಷ್ಟಷ್ಟು ಶೋಭಿಯನ್ನುಂಟುಮಾಡುತ್ತಿತ್ತು. ಕ್ರಮವಾಗಿ ಕತ್ತಲಾಯಿತು. ರಾಮು ಚಂದು ಮನಗೆ ಹೊರಟಿರು. ದಾರಿಯಾದ್ದಕ್ಕೂ ಎಷ್ಟೋ ಮಾತ್ರ. ಹೊದ ಲಿಲ್ಲ, ಕೊನೆಯಿಲ್ಲ.

ಮಧ್ಯಾಹ್ನ ಜಿಕ್ಕೆಮನೆಯಲ್ಲಿ ರಾಮು ಒಬ್ಬನೇ ಕುಳಿತ್ತಿದ್ದ. ಚಂದು ತಮ್ಮ ಆವತ್ತು ಮೇಸ್ತು ಹೊಡಿದರೆ ದು ಅಳುತ್ತಿದ್ದ. “ಮೇಸ್ತರಿಗೆ ಹೇಳಿ ಬರ್ತಿನಿ” ಎಂದು ಚಂದು ತಮ್ಮನೋಡನೆ ಸ್ವಾಲಿಗೆ ಹೋಗಿದ್ದ. ಇದೇ ಸಮಯವೆಂದು ರಾಮು, ತಾನು ಹಿಂದಿನ ದಿನ ತೆಗೆದಿದ್ದ ಪೋಟೋವನ್ನು ಡೆನಲಪ್ಪ ಮಾಡಿ ತೆಗೆದಿದ್ದ ಪೃತಿಯನ್ನು ತಿರುಗಿಸಿ ನೋಡುತ್ತಿದ್ದ. ಬಲು ಮುದ್ದಾಗಿತ್ತು. ಈ ತಾರೆಯ ಮುಂದೆ ರವಿವರ್ಮನ ಪತ ಯಾತಕ್ಕೆ? ತಾನು ಕ್ಷಾಮುರಾ ತೆಗೆದುಕೊಂಡ್ದ್ದ ಈಗಲೀಗ ಸಾಧಕವಾಯಿತು ಎಂದು ತನ್ನ ಜಾಣತನಕ್ಕೆ ತಾನೇ ತಲೆಕೂಗುತ್ತಿದ್ದ. ಬಾಗಿಲ ಸಂದಿನಲ್ಲಿ ತಾರೆ ಮೆಲ್ಲಿಗೆ ಇಣಿಕಿ ನೋಡಿದಳು. ಅದು ಅವನಿಗೆ ಗೊತ್ತಾಗಲಿಲ್ಲ. ಅಣ್ಣನ ಸ್ವೇಹಿತನ ಕ್ಷೇಲಿ ತನ್ನ ಪೋಟೋವನ್ನು ನೋಡಿ ತಾರೆಗೆ ಬಹಳ ನಾಷಿಕೆಯಾಯಿತು. ಕೂಡಲೇ ಒಡಿಹೋದಳು. ಸ್ವಲ್ಪ ಶಬ್ದವಾಯಿತು. ರಾಮು ಫುಬರಿಯಿಂದ ಪೋಟೋ ಪೆಟ್ಟಿಗೆ ಒಳಗಿಟ್ಟು ತಿರುಗಿ ನೋಡಿದ. ಚಂದು ತಿಂಡಿ ಹಿಡಿದು

ಕೊಂಡು ಬರುತ್ತಿದ್ದು.

“ನನಯಾಗ್ಯ, ಚಂದು ಗಾಂಧಿ ಜಳವಳಿ ನಿಮ್ಮಾಗ್ರಿಗೂ ಬಂದು ಬಿಟ್ಟಿದೆ. ನಮ್ಮ ಬೆಂಗಳೂರಿಗೇ ಸರಿ ಅಂತಿದೆ”

“ಆಯೋ ಅದೇನು ಹೇಳಿ, ನನ್ನ ತಂಗಿ, ಸರೋಜಿನೀ ಅಪರಾಹತಾರ ವಾಗಿ ಬಿಟ್ಟಿದ್ದಾಳೆ. ಯಾವಾಗಲೂ, ಜರಕವಾಯಿತು ಅವಳಾಯಿತು. ಯಾರಾದೂ ನಿದೇಶಿ ಮಾತು ಎತ್ತಿದರೆ ದೊಡ್ಡ ಲೆಕ್ಕರನ್ನೇ ಕೊಟ್ಟಿಬಿಡು ತಾಳಿ.”

“ಹಾಗಾದರೆ ನನಗೆ ಬೇಕಾದರೂ ಲೆಕ್ಕರ್ ಕೊಡುತ್ತಾಳೆ ಅನ್ನು! ನಾನೂ ಕೇಳಬೇಕಲ್ಲ. ಅದಿರಲಿ, ಎಲ್ಲಿ ನಿನ್ನ ತಂಗಿ ಯಾರು? ಎಲ್ಲೂ ಒಡಾಡಿದ್ದೇ ಶಾಣವುದಿಲ್ಲ ಅವತ್ತ ನಿಮ್ಮ ಕಿಟ್ಟಿಗೆ ಪೆಪುರಮೆಂಟು ಕೊಡುವಾಗ ಅಕ್ಕ ಒಬ್ಬಿಂದಿಂದ ಎಂದು ಹೇಳಿದ್ದು. ಅವಳಿಗೆ ಕೊಡಬೇಕೆಂದಿದ್ದ್ದ್ದು, ನನ್ನ ಹತ್ತಿರದಲ್ಲೇ ಇದೆ.”

“ಈಮ್ಮನಿರು ಕೊಡವಿಯಂತೆ.” ಎಂದು ಹೇಳಿ “ತಾರಾ, ಶಾಫಿ ತೆಗೆದು ಕೊಂಡು ಬಾರೆ” ಎಂದು ಕೂಗಿದೆ.

ರಾಮುಗೆ ಎದೆ ದರಡನ ಅನ್ನತ್ತಿತ್ತು. ಇಷ್ಟಕ್ಕೂ ತಾರೆಯೇನು ಹುಲಿಯೆ? ತಾರೆ ತಟ್ಟಿಯಲ್ಲಿ ಎರಡು ಬಟ್ಟಲು ಶಾಫಿ ಇಟ್ಟಿಕೊಂಡು ಒಳಕ್ಕೆ ಬಂದು ಮುಂದಿಟ್ಟಿ, ಹೊರಟಿಕೊಗ್ಗುತ್ತಿದ್ದಳು. “ತಾರಾ, ನಿಂತುಕೋ, ರಾಮು ನಿನಗೆ ಪೆಪುರಮೆಂಟು ಕೊಡುತ್ತಾನಂತೆ,” ಎಂದು ಚಂದು ಹೇಳಿದ

ತಾರೆ ನಿಂತುಕೊಂಡಳು. ರಾಮು ಜೀಬಿಗೆ ಕ್ಯೆ ಹಾಕಿ ಬಿಸ್ತುತ್ತನ್ನಾ. ಒಂದು ಪಾಕೆಟ್ ಶಾಕೊಲೇಟ್‌ಪನ್ನು ಕ್ಯೆಗೆ ತೆಗೆದುಕೊಂಡ. ತಾರೆ ಕ್ಯೆ ನಿಂಡಿದಳು. ಕ್ಯೆ ನಡುಗುತ್ತಿತ್ತು. ಅದನ್ನು ಅನಳ ಕ್ಯೆಗೆ ಹಾಕುವ ಹೊತ್ತಿಗೆ, ರಾಮುಗೆ ವ್ಯೋಯ್ಯಲ್ಲಾ ಬೆವಶು ಹೊಗಿತ್ತು. ಶಾಮುಂಡಿ ಬಿಟ್ಟಿ ಕಡಿದ ಹಾಗೆ! ಇವರಿಬ್ಬರ ಷಿಥಿಯನ್ನು ಕಂಡು, ಹಿಡಿಸಲಾರದಪ್ಪು, ನಗು ಚಂದುಗೆ. ಅದರೂ ಏನೂ ಶಾಣದವನಂತೆ, “ತಾರಾ, ಆದರ ಮೇಲೆ, ಏನು ಬರೆದಿದೆ, ಗೊತ್ತಿದೆಯೆ?” ಎಂದ.

“ಏನು, ಬರೆದಿದೆ?”

“ಅವನ್ನೇ ಕೇಳಿ?”

“ಉಹೂ,”

“ಯಾಕೆ, ಅವನೇನು ನಿನ್ನ ಗಂಡನೇ, ನಾಚಿಕೊಳ್ಳುವುದಕ್ಕೆ.”

“ಧೂ ಹೋಗಪ್ಪ.”

“ನೋಡು, ತಿನ್ನಬೀಕೆಂದು ಇಷ್ಟುವಿದ್ದರೆ, ಕೇಳು. ಇಲ್ಲದೆ ಹಾಗೇ ತಿಂದೆಯೋ ಖಂಡಿತ ನಿನ್ನ ಜಾತಿ ಹೋಯಿತಾ.”

ತಾರೆಗೆ ಉಭಯ ಸಂಕೆಟ. ಹುಡುಗಿ; ತಿನ್ನ ಬೀಂಕೆಂದು ಆಸೆ ಒಂದು ಕಡೆ ಮತ್ತೊಂದು ಕಡೆ, ಕೇಳದೆ ತಿಂದರೆ ಜಾತಿ ಹೋಗುತ್ತೇಂಬ ಭಯ. ಪಾಪ! ಏನು ಹಾಡ್ತಾಳಿ! ನಿವಾರಣವಿಲ್ಲದೆ ರಾಮು ಕಡೆಗೆ ತಿರುಗೆ ಮೆಲ್ಲಿಗೆ, “ಇದರ ಮೇಲೆ ಏನು ಬರೆದಿದೆ?” ಎಂದು ಕೇಳಿದಳು.

ರಾಮು ಮನಸ್ಸಿನಲ್ಲಿಯೇ ಸ್ನೇಹಿತನ ಜಾಣಕರನಕ್ಕೆ ಮೆಚ್ಚಿದ. ಸ್ವಲ್ಪ ನಕ್ಕು ‘Made in England’ ಎಂದು ಬರೆದಿದೆ’ ಎಂದ.

“ಏನು, ಇಂಗ್ಲಿಂಡಿನಲ್ಲಿ ಮಾಡಿದ್ದೇ, ಹಾಗಾದರೆ, ನನಗೆ ಬೇಡ.”

“ಯಾಕೆ?”

“ಅದಕ್ಕಿಂತಲೂ ನಮ್ಮ ರಾಗಿ ರೊಟ್ಟಿ, ಎಷ್ಟೂ ವಾಸಿ ಆ ವಿದೇಶಿ ವಸ್ತುವನ್ನು ತಿನ್ನದಿದ್ದರೆ ಪ್ರಾಣ ಹೋಗುತ್ತದೆಯೇ?”

ರಾಮು ಸ್ವಲ್ಪ ಅಪ್ರತಿಭಾನಾದ. ಅವನು ಬೆಂಗಳೂರಿನಲ್ಲಿ ಎಷ್ಟೂ ಜನರ ಉದ್ದುದ್ದ ಭಾವಣಗಳನ್ನು ಕೇಳಿದ್ದ. ಆದರೆ ಯಾವಾಗಲೂ ಹೀಗೆ ಆಗಿರಲಿಲ್ಲ ಕತ್ತಲ್ತು ನೋಡಿದೆ. ತಾರೆಯ ಮುಖದ ಮೇಲೆ ಈಗ ನಾಚಿಕೆ ಇರಲಿಲ್ಲ ಕೇವಲ ಸ್ವಾಭಿನಾನವೂ ಒಂದು ಬಗೆಯ ದರ್ಶನೂ ಕಾಣುತ್ತತ್ತು. ರಾಮು ಬೆಂಗಳೂರಿನಲ್ಲಿ ಅನೇಕ ಹುಡುಗಿಯರನ್ನು ನೋಡಿದ್ದ. ನಾನಾ ತರಹ ಸಿಲ್ಕು ಸಿರೆಗಳನ್ನು ಟ್ರಿಕ್, ಸೊಟ್ಟೆ ಬ್ಯಾಂಟೆಗಳನ್ನು ತೆಗೆದು ಬೂಝು ರಿಬ್ಬನ್ ಸಿಂದ ಶೋಭಿತರಾಗಿದ್ದ ಅವರನ್ನು ನೋಡಿ, ಎಷ್ಟು ಚೆನ್ನಾಗಿ ದ್ವಾರೆ ಅಂದುಕೊಂಡಿದ್ದೆ. ಆದರೆ ಈಗ ಸಾಧಾರಣವಾದೊಂದು ಕರಿಯ ಪೂನಾ ಸಿರೆಯನ್ನು ಟ್ರಿಕ್ ಸ್ವಾಭಾವಿಕವಾದ ಸೌಂದರ್ಯದಿಂದೊಷ್ಟುತ್ತದ್ದ ತಾರೆಯ ಮುಂದೆ ಅವರೆಲ್ಲರ ಸೌಂದರ್ಯವು ಅಲ್ಲವಾಗಿ ಕಂಡು ಬಂದಿತು. ಹೆಚ್ಚಿಯಲ್ಲಿ ಪರತಂತ್ರವಲ್ಲಿರುವ ಹುಡುಗಿಗೇ ಅಷ್ಟು ದೇಶಾಭಿನಾನವಿರುವಾಗ, ತನ್ನಂತಹನನು ಮನಸ್ಸು ಮಾಡಿದರೆ ಏನನ್ನು ತಾನೇ ಮಾಡಲು ಅಸಾಧ್ಯ

ಎಂದುಕೊಂಡ. ಸ್ವಲ್ಪ ನಾಚಿಕೆಯೂ ಆಯಿತು. ಕೂಡಲೇ

“ಇನ್ನು ಮೇರೆ ನಾನು ಪರದೇಶಿ ಸಾಮಾನನ್ನು ತರಿಸುವುದಿಲ್ಲ,” ಎಂದ.

“ಹಾಗಾದರೆ ಬಟ್ಟಿಗೆಕೆ ಇಷ್ಟೋಂದು ದುಡ್ಡ ಹಾಕಿದಿರಿ ?”

“ಆದು ಹಿಂದೆ ತಿಳಿಯದೆ ಮಾಡಿದ್ದು. ಈಗಿರುವುದನ್ನು ಸುಧುವುದಿಲ್ಲ. ಮುಂದೆ ತರಿಸುವುದಿಲ್ಲ ಈಗ ನಿನಗೆ ಕೊಟ್ಟಿರುವುದನ್ನು ತಿಂದುಬಿಡು. ಇನ್ನು ಎಂದಿಗೂ ನಾನು ಚಾಕೋಲೇಟ್ ತರುವುದಿಲ್ಲ. ನೀನು ತಿಂದರೆ ನನಗೆ ಸಮಾದಾನ ”

ಕೊನೆಯ ವಾತನ್ನು ಸ್ವಲ್ಪ ಡ್ರೆಸ್ಯೂದಿಂದಲೇ ಹೇಳಿದ ತಾರೆಯ ಮನಸ್ಸು ಕರಿಗಳೋಯಿತು. ನಾನು ಅಪ್ಪಿ ಖಂಡಿತವಾಗಿ ವಾತಾಡಬಾರ ದಾಗಿತ್ತೀಂದುಕೊಂಡಳು. ಕೂಡಲೇ .ನಗುಮುಖದಿಂದ ಅದನ್ನು ಬಾಯಿಗೆ ಹಾಕಿಕೊಂಡಳು. ರಾಮುವೂ ನಕ್ಕ. ಸ್ವಲ್ಪ ನಾಚಿಕೆಯಾಯಿತು. ಹಿಂತಿರುಗಿ ನೋಡೆದೆ ಓಡಿಹೋದಳು.

* * *

ರಾಮು ಉರಿಗೆಬಂದುಬಟ್ಟಿ. ಆದರೆ ಮನಸ್ಸು ಮೊದಲಿನಂತೆ ಇತಲಿಲ್ಲ. ಕೂತರೆ ನಿಂತರೆ ಹಳ್ಳಿ, ಹಳ್ಳಿಯೊಳಗಿನ ತಾರೆ ಕಣ್ಣಿಗೆ ಕಟ್ಟಿನಂತಿತ್ತು ಒಂದು ದಿನ ಬಟ್ಟಿ ಹೂಲಿಸಲು ಅಂಗಡಿಗೆ ಹೋದ. ಅಲ್ಲಿ ಒಂದು ಖದ್ದರ್ ಸಿರೆ ಇತ್ತು. ಕೂಡಲೇ ತಾರೆ ಜ್ಞಾಪಕ ಬಂತು. ಅದನ್ನು ಕೊಂಡುಕೊಂಡು ಹೇಸ್ತು ಅಫ್ಫಿಸಿಗೆ ಹೋಗಿ ಚಂದು ಹೇಸರಿಗೆ ಕೆಳುಹಿಸಿದ. ಶಾಗದದಲ್ಲಿ “..ನಿನ್ನ ತಂಗಿಯ ದೇಶಾಭಿಮಾನ ನೋಡಿ ತುಂಬ ಸಂತೋಷವಾಯಿತು. ಆದರಿಂದ ಅವಳಿಗೆ ನನ್ನ ಜ್ಞಾಪಕಾರ್ಥವಾಗಿ ಕಳುಹಿಸಿದ್ದೇನೇ ಮತ್ತು ನಾನೂ ಈಗ ಖಾದಿಯನ್ನೇ ಉಪಯೋಗಿಸುತ್ತಿದ್ದೇನೆಂದು ತಿಳಿಸು” ಎಂದು ಬರೆವಿದ್ದು.

ಹದಿನ್ಯೇದು ದಿನವಾದರೂ ಚಂದುವಿನಿಂದ ಜವಾಬೇ ಇಲ್ಲ. ರಾಮುಗೆ ಚಿಂತಿಗೆ ಕಾರಣವಾಯಿತು. ತಾನು ಸಿರೆ ಕಳಸಿದ್ದೀರಿಂದ ಅವರಿಗೆ ಆಸಮುಧಾನ ವಾಯಿತೋ ಏನೂ, ಎಂದುಕೊಂಡ. ಅಂತೂ ಎರಡು ಹೂತಕ್ಕ ಹೇಸ್ತು ನೋಡುವುದೇ ಕೆಲಸ. ಕೊನೆಗೆ ಒಂದು ದಿನ ಶಾಗದ ಬಂತು. ಆದರೆ ತನಗೆ ಬಂದಿರಲಿಲ್ಲ. ತಂದೆಯವರಿಗೆ. ಶಾಗದ ಬರೆದಿದ್ದವನು ತಾನು.

ಜವಾಬು ತಂದೆಗೆ. ಸ್ರಲ್ಪ ಆಶ್ಚರ್ಯವಾಯಿತು! ಅವರ ಮೇಜಿನಮೇಲಿಟ್ಟು ಹೊರಟಿಹೋದೆ.

ಮುಧಾಂತ್ಸು ಅವರ ತಂಡಿ ಕಾಫಿ ಕ್ರಿಯುವುದಕ್ಕೆ ಒಳಗೆ ಹೋಗಿದ್ದರು. ಆ ಸಮಯ ಸಾಧಿಸಿ ಮೆಲ್ಲಿಗೆ ರೂಪಿಗೆ ಹೋಗಿ ನೋಡಿದೆ. ಕಾಗದ ಚಂದು ತಂದೆಯದು. ತಾರೆಯನ್ನು ತನಗೆ ಕೊಡುವ ವಿಚಾರವಾಗಿ ಬರೆದಿದ್ದರು. ಹೆಚ್ಚಿ ಶ್ಯಾಸನಭೋಗರ ವಂಗಳು, ನಿಜವಾಗಿ ನಮ್ಮೆ ತಂಡ ಒಪ್ಪುವರೆ? ಅಂದು ಕೊಂಡ. ಅಷ್ಟರಲ್ಲಿ ಅವನ ದೃಷ್ಟಿ ಅಥವ್ ಬರೆದಿದ್ದ ಮತ್ತೊಂದು ಕಾಗದದ ಮೇಲೆ ಬಿತ್ತು. ಅದು ತಮ್ಮ ತಂಡ ಬರೆಯುತ್ತಿದ್ದ ಜವಾಬು. “ಈ ಕಾಲ ದಲ್ಲಿ ಮಂದುವೆ ವಿಚಾರದಲ್ಲಿ, ತಂದೆತಾಯಿಗಳ ಜವಾಬ್ದಾರ ಕರ್ಮಿ ಮುಖ್ಯ ಹೆಡುಗರು ಇಷ್ಟಪಡಬೇಕು. ಮಂಗನನ್ನು ವಿಚಾರಿಸಿ ಯಾವುದಕ್ಕೂ ಬರೆಯುತ್ತೀನೆ” ಎಂದು ಬರೆದಿದ್ದರು. ರಾಮೂಗಿ ಸಂತೋಷದಿಂದ ಕಣ್ಣಿನಲ್ಲಿ ನೀರು ಬಂತು. ತಂಡ ಬಂದಾರೆಂಬ ಭಯದಿಂದ ಕಾಗದನನ್ನು ಸರಿಯಾಗಿಟ್ಟು ಬೇಗ ಹೊರಗೆ ಹೊರಟಿಹೋದೆ.

ಮಂದುವೆಯ ದಿನ ರಾಮು ಚಂದುನನ್ನು,

“ಏನೋ ಚಂದು, ಎಪ್ಪು ಆಟ ಹೂಡಿದೆಯೋ ಇದಕ್ಕೆ. ರಜದಲ್ಲಿ ಕಾಗದ ಬರದಿದ್ದೆ ಯಾಲ್ಲಿ ಆಗಲೇ ನನಗೆ ಅನುಮಾನ. ಸುನ್ನನೇ ನಿಮ್ಮ ತಂಡ ಈ ವಿಚಾರವಾಗಿ ಕಾಗದ ಬರೆದಿದ್ದರೆ ಆಗುತ್ತಿರಲಿಲ್ಲವೇ?”

“ನಿಜವಾಗಿ ಹೆಳು, ಈಗ ಸುನ್ನನೇ ಅನ್ನತ್ತಿ. ಈಗ ನಡೆದಂತೆ ಒಂದೂ ನಡೆಯದೆ, ‘ಏಕದಮ್’ ನಾವು ಪ್ರಸ್ತಾಪ ಮಾಡಿದ್ದೆ, ಹೆಚ್ಚಿ ಹೆಡುಗಿ ಎಂದು ಒಪ್ಪತ್ತಿದ್ದೇಯಾ?”

ರಾಮು ಏನೂ ಕೇಳಲಿಲ್ಲ. ಸ್ವಲ್ಪ ನಕ್ಕಬಿಟ್ಟು. ಮನಸ್ಸಿನಲ್ಲಿ ‘ಅದೇನೋ ಸರಿ, ನಾನು ಇಲ್ಲಿಗೆ ಬಂದು ತಾರೆಯನ್ನು ನೋಡಿದೆ ಇದ್ದಿದ್ದರೆ ಸಂದರ್ಭ ಹೇಗಾಗುತ್ತಿತ್ತೋ’. ಅಂತೂ ಚಂದು ಜಾಣತನದಿಂದ ನನಗೆ ಅನುಕೂಲವೇ ಆಯತು. ಮನವೇಸಿದ ಹೆಂಡತಿ ಸಿಕ್ಕಿದಳು ಎಂದುಕೊಂಡ.

ಕೆಂಪು ಹೂವು

ಎದುರಿಗೆ ಬಟ್ಟೆಲಿನಲ್ಲಿ ಹೊಗೆ ಹಾಯುವ ಕಾಫಿ। ಹೊಗೆ ಮೇಲೇರಿ ಮೂಗಿಗೆ ವಾಸನೆ ಬಡಿತಿದೆ ಅದನ್ನು ಹೀರಲು ನಾಲಿಗೆ ತಪಕಿಸುತ್ತಿದೆ.

ಅದರೂ ವಸುಮತಿಗೆ ಅದರ ಪರಿಪಯೇ ಇಲ್ಲ. ಗರ ಬಡಿದವಳಂತೆ ಏನೋ ಸೇನೆಯುತ್ತೂ ಕೂತುಬಿಟ್ಟಿದ್ದಾಳೆ.

“ವಸೂ ... ಕಾಫಿ ಅರಹೋಗುತ್ತೇ.” ತಾಯಿ ಕೂಗಿದರು.

“ಚಿನ್ನು ಇರಬೇಕು.” ತಂಗಿ ಉಂಟಿಸಿದಳು.

“ಇಲ್ಲಮ್ಮು.. ಅವಳಿಗೆ ಇನ್ನೂ ನಿದ್ರೆ ಪೂರ್ತಿ ಅಗಿಲ್ಲ. ಕನಸು ಕಾಣ್ಣಿದಾಳೆ.”

ಅಣ್ಣಿ ರೇಗಿಸಿದ.

“ಹೌದಣ್ಣಿ ... ನಿನ್ನ ಮಾತು ನಿಜ. ಅದರೆ ಕನಸು ಕಾಣ್ಣಿಲ್ಲ ನಾನು. ಸ್ವಲ್ಪ ಹೊತ್ತಿಗೆ ಮುಂಚೆ ಎಂಥ ಕನಸು ಬಿತ್ತು ಅಂತ ಅದನ್ನೇ ಜ್ಞಾಪಿಸಿ ಕೋತಿದ್ದೆ.”

“ಏನಮ್ಮು ಅಂಥದು ? ಹೇಳಿ.

ಎಲ್ಲರಿಗೂ ಕೇಳಿವ ಆತುರ.

“ಸ್ವಲ್ಪ ಮುಂಚೆ ಎಂದೆಯಾ ?”

ಅಜ್ಞ ಕಿವಿ ನಿಮಿರಿಸಿ ಕೇಳಿದರು.

“ಹೊಂ ... ಕನಸಿನ ನಡುವೆಯೇ ತಟ್ಟಿನೆ ಎಚ್ಚರವಾಯ್ತು.”

“ಮುಂಜಾವನ ಕನಸು ನಿಜವಾಗುತ್ತೇ ಅಂಶಾರೆ. ಏನು ಕಂಡೆಯೇ ಮೆಗು ?”

ಅಜ್ಞ ಆಸಕ್ತಿಯಿಂದ ಕೇಳಿದರು.

“ಒಬ್ಬ ಹೆಂಗಸು ಬಂದಿದ್ದಳು. .”

“ಕನಸಿನಲ್ಲೇ ?”

“ಹೊಂ... ಇನ್ನೀ ನು ?”

“ಅವರು ಹೇಳಲಿ. ಮಧ್ಯ ಮಾತಾಡಬೇಡಿ.”

ತಾಯಿ ಎಚ್ಚರಿಕೆ ಕೊಟ್ಟರು. ಅವರಿಗೂ ಕುತೂಹಲ.

“ಹೆಂಗಸು ಎಂದೆಯಲ್ಲಿ, ಮತ್ತೊಮ್ಮೆ ತಾನೆ ?”

ಅಜ್ಞಯ ಪ್ರಶ್ನೆಯಲ್ಲಿ ಆಶೆತಿತ್ತು.

“ಹೂ... ಹಿರಿಯ ಮತ್ತೊಮ್ಮೆ. ಸೆರಿತ ತಲೆಗೂಡಲು. ಹಣೆಯಲ್ಲಿ ಕಾಸಿನ ಅಗಲದ ಕುಂಕುಮ. ನಗು ಮುಖ....”

“ಬಹಳ ಒಕ್ಕೆಯದು. ಈಗಿರೆ ಮಗನಂತಹ ಗಂಡ ಸಿಗ್ಗಾನೆ.”

“ಹೋಗಜ್ಞ, ನಿಮಗೆ ಅದೇ ಮಾತು. ಏನು ಹೇಳಿದರೂ ಅದಕ್ಕೇ ಗಂಟು ಹಾಕ್ಕಿರಿ.”

“ಬ್ರಹ್ಮ ಎಂದೋ ಗಂಟು ಹಾಕಿಬಿಟ್ಟುಂಬಾನೆ. ನಾನು ಎಷ್ಟರವರು ? ಒಕ್ಕೆ ಯದಾಗಲಿ ಎಂತನುಡಿತ್ತೀನಿ ಅಪ್ಪೆ.”

“ಯಾರೋ ದೇವತಿಗಳು ಸದಾ ‘ಅಸ್ತಿ... ಅಸ್ತಿ’ ಅಂತ ಹೇಳಿತ್ತಾನೆ ಇರ್ತಾರೆ ಅಲ್ಲೇ ? ನೀವೇ ಹೇಳಿದ್ದಿರಿ.”

“ಹೋಗೋ ಮುರುವಾ ! ನನ್ನ ಮಾತು ನಿಮಗೆಲಾಲ್ಲ ಹಾಸ್ಯ. ಆ ಮತ್ತೊಮ್ಮೆ ಏನಾದರೂ ಹೇಳಿದಳೇ ನಾನು ?”

“ಇಲ್ಲ....ಮಾತಾಡಲೇ ಇಲ್ಲ. ಕೈಲಿ ಒಂದು ಕೆಂಪು ಹೂವಿತ್ತು. ಅದನ್ನು ನನಗೆ ಕೊಟ್ಟಳು.”

“ನಿಜವಾಗಿ....?”

“ನೀನು ತಗೆಂದಿದೆಯ ?”

“ಗುಲಾಬಿ ಹೂವೇನು ?”

ಲಾಲ್ಲಿ ಒಟ್ಟೊಟ್ಟಿಗೆ ಮಾತಾಡಿದರು. ಕೆಲವರು ಅಣಕದಿಂದ ; ಕೆಲವರು ಅಸ್ತೀಯಿಂದ.

“ಸ್ವಲ್ಪ ಸುಮೃನಿರಿ, ಹೀಗೆ ಗಲಾಟಿನಾಡಕ್ಕೆ ಇದು ಸಂತೆಯೇ ? ಒಬ್ಬಬ್ರಾಗಿ ಮಾತಾಡಿ.”

ತಾಯಿಯ ಸೆಲಹೆ.

“ನನಗೇನೋ ಅದು ಒಕ್ಕೆಯದೆಂದೇ ತೋರ್ತಿದೆ. ಮುಂಜಾನೆಯ ಇಲ್ಲ

ಕನಸು ನಿಜವಾಗುತ್ತೆ. ಹಿರಿಯ ಮುತ್ತೆಯದೆ ಲಕ್ಷ್ಮಣವಾಗಿ ಹೂವು ಕೊಟ್ಟು
ಮೇಲೆ ಖಂಡಿತವಾಗಿ ಒಳ್ಳೆಯದಾಗುತ್ತೆ. ಸಾಕ್ಷಾತ್ ಲಕ್ಷ್ಮಿ ದ್ಯುನೀಡಿ
ಪ್ರಸಾದ ಕೊಟ್ಟು ದಾಳಿ.”

ಅಜ್ಞ ನಂಬಿಕೆಯಿಂದ ಖಚಿತವಾಗಿ ನುಡಿದರು.

“ಈ.. ಅಪ್ಪ ಲಾಟೆ ಪ್ರಿಕೆಟ್‌ಟಿ ಕೊಂಡಿದಾರೆ. ಲಕ್ಷ್ಮಿ ಪ್ರಸಾದ ಕೊಟ್ಟು
ಮೇಲೆ ಬಹುಮಾನ ಬರೋದು ಖಂಡಿತ.”

ವಸುಮತಿಯ ಅಣ್ಣ ಶುಭಶಕ್ತಿನ ಹೇಳಿದ ಕೊಡಲೇ ಎಲ್ಲರ ಮನಸ್ಸೂ
ಖಾಟಿರ ಪ್ರಿಕೆಟ್‌ಟಿನತ್ತ ಹಾರಿತು. ನಿಜ.... ತಂಡೆ ಪ್ರಿಕೆಟ್‌ಟಿ ತಂದುದನ್ನು
ಎಲ್ಲರೂ ಮೋಡಿದ್ದರು.

ಟಟ್ಟಿಗೆ ಹತ್ತು ಪ್ರಿಕೆಟ್‌ಟಿ ।

“ನಿಮ್ಮೆಲ್ಲರ ಹೆಸರಿಗೂ ಒಂದೊಂದು ಇಡ್ಡಿಂದಿನಿ”

ಎಂದು ಅವರು ಆ ದಿನ ಹೇಳಿದಾಗ ಯಾರಿಗೂ ಏನೂ ಅನಿಸಿರಲಿಲ್ಲ^{ಇವತ್ತು} ಕನಸಿನಿಂದಾಗಿ ಒಮ್ಮೆಂದೊಮ್ಮೆ ಅದಕ್ಕೆ ಮಹತ್ವ ಬಂದುಬಿಟ್ಟಿದೆ

“ಅಪ್ಪನನ್ನು ಕೇಳಿ ನಾವೆಲ್ಲ ನಮ್ಮ ನಮ್ಮ ಪ್ರಿಕೆಟ್‌ಟಿ ನಮ್ಮ ಹತ್ತಿರವೇ
ಇಟ್ಟಿಕೊಳ್ಳೋಣ”

ವಸುಮತಿ ದೂರಾಲೋಚನೆಯಿಂದ ಹೇಳಿದಳು.

“ಅದೂ ಸರಿಯೇ. ವಸು ಜುಗಿ. ಅಕಸ್ಮಾತ್ ಅವಳ ಪ್ರಿಕೆಟ್‌ಟಿಗೆ
ಬಹುಮಾನ ಬಂದರೆ ಒಬ್ಬರಿಗೂ ಒಂದು ಘ್ಯೆಸ ಸಹ ಕೊಡಲ್ಲ ಅವಳಾ.”

ಅಣ್ಣ ರೇಗಿದ.

“ನಿನೆ ಕಣಿನ ಮೊನ್ಮುಗನೇನೋ? ಮಹಾ ಧಾರಾಳ. ನಾನೇನು:
ಎಲ್ಲರೂ ಅಪ್ಪೇ. ನಿಮಗೆ ಬಂದರೆ ನಿವ್ರೂ ಕೊಡಲ್ಲ. ಬೇಕಾದರೆ ನಾನು
ಬರೆದಿದ್ದೀನಿ”

“ನನಗೆ ಬಂದರೆ ಎಲ್ಲರಿಗೂ ಸಮವಾಗಿ ಹಂಚಿ ಬಿಡ್ಡಿಂದಿನಿ. ಅಷ್ಟು
ದುಡ್ಡು ಒಬ್ಬಳಿಗೇ ಏಕೆ?”

ತಂಗಿಯ ಔದಾರ್ಥ.

“ಮೊದಲನೇ ಬಹುಮಾನ ಎಷ್ಟೋ?”

ತಾಯಿಯ ಕುತೂಹಲ ಚಿಗುರಿತು.

“ಎಷ್ಟೇ? ಹತ್ತು ಲಕ್ಷ್ಯ ರೂಪಾಯಿ. ಒಂದೇ ಗಂಟೆನಲ್ಲಿ ಹತ್ತುಲಕ್ಷ್ಯ ಬರೋದೆಂದರೆ ಯೋಚಿಸೋದಕ್ಕಾಗಿ ಸಾಧ್ಯವಿಲ್ಲ !”

“ಹತ್ತು ಲಕ್ಷ್ಯ ! !”-

ಅಜ್ಞಯ ಕೆವಿ ಚುರುಕಾಯಿತೆ. ಮೆದುಳೂ ಲವಲವಿಕೆಯಿಂದ ಕೆಲಸ ಮಾಡಿತು. ಜಡತ್ವ, ವೈರಾಗ್ಯ, ವೇದಾಂತ ಎಲ್ಲವನ್ನೂ ಒಂದೇ ಸಲಕ್ಕು ರುಂದಿಸಿ ಬಿಟ್ಟುತ್ತಿರು. ಹದಿನೆಂಟಿರ ಹುಡುಗಿಯ ಉತ್ಸಾಹದಿಂದ ಆರ್ಕ ಹೇಳಿದರು,

“ನೀವೆಲ್ಲಾ ಕಚ್ಚಾಡ್ತಿರಿ. ನಿಮಗೆ ಯಾರಿಗೂ ಬೇಡ. ಎಲ್ಲಾ ಟಿಕೇಟೊ ನಾನೇ ಇಟ್ಟುಕಾಂದರೆ ಹೇಗೆ? ನನಗೆ ಏನಾಗಬೇಕು? ಬಂದ ದ್ವನ್ನು ಜಗತ್ಪಿಲ್ಲದಂತೆ ಎಲ್ಲಿರಿಗೂ ಹಂಚಿಬಿಡ್ತಿಂದಿ.

“ನಿಮಗೆ ಸ್ವಲ್ಪವೂ ಬೇಡವೇ?”

“ನನಗೇಕೋಣಿ? ಸಿರೆ ಒಡನೆ ಏನು ಬೇಕಾಗಿದೆ? ಒಪ್ಪತ್ತು ನೀವೇ ಹಿಟ್ಟು ಹಾಕ್ತೆದಿರಿ”

ಅಜ್ಞ ಬಾಯಲ್ಲಿ ಹಾಗೆ ಹೇಳಿದರೂ, ಅವರ ಮನಸ್ಸು ಬದರಿ, ಶಾಶಿ, ರಾಮೇಶ್ವರ ಎಂದೆಲ್ಲ ಯಾತ್ರೆಯ ಬೆನ್ನು ಹತ್ತಿತ್ತು.

ಎನ್ನ ವರ್ಣಗಳ ಆಸೆ ಅದು!

ತಾಯಿಯಂತೂ ನೂತನ ಶಕ್ತಿಯನ್ನೇ ಕಳೆದುಕೊಂಡು ಮೂಗಿಯಂತೆ ಕೂತುಬಿಟ್ಟಿರು. ಅತ್ಯುಯ ಆಸೆ ನೋಡಿ ಅವರ ಸುಷ್ಟು ಆಕಾಂಕ್ಷೆಗಳೂ ಹುಚ್ಚಿದ್ದು ಕುಣಿದುವು.

ಸಾಯಲಿರುವ ಮುದುಕಿಗೇ ಅಪ್ಪು ಆಸೆ ಇರಬೇಕಾದರೆ, ತುಂಬು ಸಂಸಾರದ ಯಜಮಾನಿ, ನಡುವಯಸ್ಸಿನ ಆಕೆಯ ಆಸೆಗೆ ಲೆಕ್ಕು ಯಾರು ಹೇಳಬೇಕು?

ಬಯಸಿ ಬಯಸಿ, ಬಯಕಯಾಗಿಯೇ ಉಳಿದಿದ್ದದೆಷ್ಟೌ?

ಅವರಮ್ಮನೇನೋ ವರಲಹ್ಮಾತ್, ಎಂದೇ ನಾಮಕರಣ ಮಾಡಿದ್ದರೂ, ಲಹ್ಮಾತ್ ಅವರಿಂದ ದೂರವೇ ಇದ್ದಳು.

ಹೆನರು ದೊಡ್ಡದೆಂದೋ ಆಥವಾ ಮುದ್ದಿಗಾಗಿಯೋ ಲಹ್ಮಾತ್, ಹೋಗಿ ಮನೆಯವರೆಲ್ಲಾ ಅಜ್ಞ ಎಂದೇ ಕೂಗುತ್ತಿದ್ದರು. ಹೊರಗಿನವಂಗೆ ಆಕೆ

ಅಚ್ಚುಮ್ಮುಳ್ಳಿ ವರಲಪ್ಪೆಯಂತೂ ಅಲ್ಲ.

ಹೆಸರಿಗೆ ತಕ್ಕುಂತೆ ನಿಜವಾಗಿ ಸಿರಿವಂತೆಯಾಗಿ ಕೇಳಿದವರಿಗೆ ಕೈಲಾ ದಷ್ಟು ವರ ಕೊಡುವಂತಿದ್ದರೆ?

ಎಂತಹ ಸುಂದರವಾದ ಭಾವನೆ? ಗುಲಾಬಿಯ ಸೊಬಗನ್ನೂ ಪರಿವರ್ತನೆಯನ್ನೂ ಹೊತ್ತು, ಹೃದಯದ ತುಂಬ ಹರಿದಾಡಿ, ಎಳೆನಗು ನುಖಿದ ಮೇಲೆ ನಲಿಯಿತು.

ಈ ವೇಳಿಗೆ ಪ್ರತಿಯೊಬ್ಬರೂ ಬಹುಮಾನ ತಮಗೇ ಕಟ್ಟಿಟ್ಟಿ ಬುತ್ತಿ ಎಂದು ಖಾತ್ರಿ ಮಾಡಿಕೊಂಡು, ಆದನ್ನು ಖಚಿತ ವಾಡುವ ಬಗೆಗೆ ಚಚೆ ಅರಂಭಿಸಿದ್ದರು.

ಮನಸ್ಸಿನಲ್ಲಿ ಪುಟ್ಟಿದು ಏಳುತ್ತಿದ್ದ ಸಾವಿರ ಆಲೋಚನೆಗಳಲ್ಲಿ ಒಂದೆರಡು ವೂತ್ತ, ಹೇಳಿಬಹುದು.

“ನಾನ್ಯಂತೂ ವೋದಲು ಕಾಲೇಜಿಗೆ ಶರಣ ಹೊಡೆದು, ಆಶಾಮವಾಗಿ ಮನೇಲಿರ್ತ್ತಿರುವೀನಿ.”

ಓದಲಾರದೆ ಮುಗ್ಗಿರಿಸುತ್ತಿದ್ದ ವಿದ್ಯಾರ್ಥಿ ತನ್ನ ಆಂತರ್ಯದ ಬಯಕೆ ತೋಡಿಕೊಂಡ.

“ಮುರಾಳಿ... ಕಾಲೇಜು ಬಿಟ್ಟು ಏನು ಮಾಡ್ತಾನಂತೆ? ಮಣ್ಣ ಹೊರಾತ್ತನೇನು? ಕೇಳಿ ನಿನ್ನ ಮುಪುತ್ತನ್ನು.”

ಬಜ್ಜಲಿಗೆ ಹೋಗಲೆಂದು ತಟ್ಟಿನೆ ಪ್ರತ್ಯೇಕೂರಾದ ಮನೆಯ ಯಜ ಮಾನರು ಮಾತಿನ ಹಿನ್ನೆಲೆ ತಿಳಿಯದೆ ಕೊನೆಯ ಮಾತು ಕೇಳಿಸಿಕೊಂಡವರು ಪಂಚಿ ಮುದುರಿಕೊಂಡು ಅವಸರವಾಗಿ ಹೋಗುತ್ತ ಒದರಿ ಕೇಳಿದರು.

“ಹಿಂದು, ಮುಂದು, ಒಂದೂ ತಿಳಿದೆ ಪಾಪ ಆ ಮಗೂ ಮೇಲೆ ಯಾಕೆ ಹಾರಾಡ್ತಿರಿ?”

ಅಚ್ಚುಮ್ಮುಳ್ಳಿ ಯಾವಾಗಲೂ ಮಗನ ಹಕ್ಕು.

“ಕಾಲೇಜು ಬಿಟ್ಟು ಮಗೂ ಅಮ್ಮನ ಮುಂದೆ ಕೂತರೆ ನನ್ನ ಗತಿ ಏನೇ? ನಮ್ಮಮ್ಮೆನ ಮಗೂ ವಿಷಯಕ್ಕೂ ಸ್ವಲ್ಪ ಸಹಾನುಭವಿ ಇರಲಿ ಮಾರಾಯ್ತು.”

ತಂದೆಯ ಮಾತಿಗೆ ಎಲ್ಲರೂ ಫೈಷ್ಟೀಂದು ನಕ್ಕಾಗ ಆತನಿಗೆ ಸ್ವಲ್ಪ,

ಸೆಚ್ಚು ಯ್ಯಾ. ಯಾವುದೋ ಚಚೆ ನಡೀತಿದೆ, ಅದರ ಪರಿಣಾಮ ಆ ಮಾತು ಎಂದೂ ತೋರಿತು. ಕಾಲು ಒರೆಸಿಕೊಳ್ಳುತ್ತಾ ಎಲ್ಲರ ಮುಂದೆ ಸೀತು ಕೇಳಿದರು.

“ನಿನು ಸಮಾಜಾರ ? ಎಲ್ಲಾ ಖುಷಿಯಾಗಿದೀರಿ. ನನಗೂ ಹೇಳಿ.”

ಒಬ್ಬರ ಮುಖ ಒಬ್ಬರು ನೋಡಿದರು. ತಟ್ಟನೆ ಯಾರೂ ಬಾಯಿ ಬಿಡಲಿಲ್ಲ. ಮುದುಕಿಯೇ ಮುಂದಾಗಿ ಹೇಳಿದರು.

“ಅದೆಂಥದೋ ಲಾಟಿರಿಯಂತಲ್ಲ. ಹತ್ತು ಲಕ್ಷ್ಯ ರೂಪಾಯಿ ಬರುತ್ತಂತೆ. ಬಂದ ನೇಲೆ ಓದು ಯಾಕೆ ಅಂತ ಹೇಳಿದಾನೆ.”

“ಹೀಗೋ ಸಮಾಜಾರ ? ಹೀಕಿಟ್ಟು ಕೊಂಡ ಮಾತ್ರಕ್ಕೇ ಬಹುಮಾನ ಬಂದಂತಾಯ್ತು ? ಕೊಂಡುಕೊಂಡಿರುವ ಲಕ್ಷ್ಯಂತರ ಜನಗಳ ವೈಕಿ ನಾವೂ ಒಬ್ಬರು.”

“ಹಾಗಲ್ಲವಸುಮತೀಗೆ ಕನಸಿನಲ್ಲಿ ಮುತ್ತೇಂದ ಹೊನ್ನೆ ಕೊಟ್ಟಿ ಇಂತೆ, ಕೆಂಪು ಹೊನ್ನೆ .ತಾವರೆಯೇ ಇರಬೇಕು.”

“ತಾವರೆಯೋ ಗುಲಾಬಿಯೋ ”

“ಯಾವುದಾದರೇನು ? ಮುತ್ತೇಂದ ಹೊವಿನ ಪ್ರಸಾದ ಕೊಟ್ಟಿದ್ದು ಮುಖ್ಯ. ಅದ್ವಷ್ಟ ಯಾರು ಕಂಡಿದ್ದಾರೆ ? ನವುಗೇ ಬರಬಹುದು.”

ಅಚ್ಚುನ್ನು, ಭರವಸೆಯಿಂದ ನುಡಿದರು.

“ಹೆಡುಗರ ಮಾತು ಕೇಳಿ ನಿನಗೂ ಬುದ್ಧಿ ಕೆಟ್ಟಿತೋ ಅಂತಿನಿ. ನವುಗೇ ಬಹುಮಾನ ಬರೋದುಂಟಿ ? ನಮ್ಮ ಅದ್ವಷ್ಟ ಗೊತ್ತೇ ಇದೆ. ಬೆನರು ಹರಿಸಿ ದುಡಿದ ದುಡ್ಡೆ ಎಷ್ಟೋ ನೇಳಿ ಕ್ಕೆ ಹತ್ತಲ್ಲ, ಅಂಥದರಲ್ಲಿ ಈ ಕನ್ನಡ ಯೋಳಿನ ಕಲ್ಲುಸಕ್ಕರೆ ನೋಡಿ ಬಾಯಿ ಚಪ್ಪರಿಸಿದರೆ ಆಯ್ದು. ಭ್ರಮೆ.... ಬರೀ ಭ್ರಮೆ !”

“ಇಟ್ಟು ಹೇಳೋರು ಟೆಕೆಟ್ಟು ಕೊಳ್ಳದೆ ಇರಬಹುದಿತ್ತು. ಎಂಟೋ ಹತ್ತೋ ತಂದಿದೀರಿ ?”

“ಇದು ಯಾವ ಜಾಜುಬಿ ? ಸಾವಿರಗಟ್ಟಿಲೇ ಕೊಂಡು ಅದ್ವಷ್ಟ ಪರೀಕ್ಷೆಸ್ತಾರೆ. ಇರಲಿ ಅಂತ ಕೊಂಡೆ. ಬಂದರೆ ಸಂತೋಷ ; ಬಾರದಿದ್ದರೆ ಮುಳುಗಿ ಹೋಗಲ್ಲ.”

“ಅದ್ವಷ್ಟ ಬರುವಾಗ ಕೇಳಿ ಬರಲ್ಲ. ಅದ್ವಷ್ಟ ಲಹ್ತಿ ಹಿಂದಿನಿಂದ ಬಂದು ಭೂಜ ಅಲುಗಿಸುತ್ತಾಲೆ. ನಾವು ಅಟ್ಟಿಸಿಕೊಂಡು ಹೋದರೆ ಸಿಗಲ್ಲ.”

“ಪರವಾಗಿಲ್ಲ, ಬಹಳ ದೂರ ನಡೆದಿದೆ ಚಚೆಂ. ಸಧ್ಯ ಯಾರೂ ತಲೆ ಕಡಿಸಿಕೊಳ್ಳಿ ಬೇಡಿ”

“ಅಪ್ಪ... ಟಿಕೀಟು ತಂದಿರೋದು ಯಾರಿಗೆ ?”

“ಎಲ್ಲರಿಗೂ....!”

“ಹಾಗಾದರೆ .. ಈಗಲೇ ಎಲ್ಲರಿಗೂ ಒಂದೂಂದು ಕೊಟ್ಟಿಬಿಡಿ. ಹಣ ಬಂದ ಮೇಲೆ ...”

“ಸಾಕು ಮುಚ್ಚು ಬಾಯಿ ಅತಿಯಾಯಿತು ಹರಟಿ ಇನ್ನಿಗೆ ಟಿಕೀಟು ಕೊಡಬೇಕಂತೆ ಬಹುಮಾನ ಬಂದರೆ ನಿಮಗೇ ಆಗುತ್ತೆ. ನಾನು ತಲೆಮೇಲೆ ಹಾಕಿಕೊಳ್ಳಲ್ಲ ”

ಗೊಣಗೊಣ ಎಂತ ಲೊಟಗುತ್ತಲೇ ಯಜಮಾನರು ಬಂದಂತೆ ಹೊರಟುಹೊಡರು.

ಅಬ್ಜಿ ..ಹಣವೇ ! ಅದರ ಶಕ್ತಿಗೆ ಮಿತಿಯಂಟಿ ? ನಯಸ್ವಾದ ಮುದುಕಿ, ವಯಸ್ವಾಗದ ಎಳೆಯರು ಒಟ್ಟಿಗೆ ಕುಣಿತಿದಾರೆ ಎಂದು ಕೊಂಡರು. ಅದರೇನು ? ಸಮಚಿತ್ತ ಉಳಿವನೆಂದುಕೊಂಡಿದ್ದ ಆತ ಸಹ ಆ ಹುಚ್ಚಿನಿಂದ ಹೋರಗೆ ಇರಲು ಆಗಲಿಲ್ಲ. ಲಹ್ತಿಯ ಕಾಲಿನ ಗಜ್ಜೆಯ ನಾದಕ್ಕು ಹೃದಯವೂ ತಾಳಿನಿಕ್ಕುತ್ತಿತ್ತು.

ಮಂಗಳ ಮುದುವೆ, ಮಂಗನ ಓದು, ಹೆಂಡತಿ ಆಗಾಗ ಕೇಳಿತ್ತಿದ್ದ ನೂರು ಸಣ್ಣ ಪುಟ್ಟ, ಆಸೆಗಳ ಪೂರ್ವಿಕೆ, ಬಾಡಿಗೆ ಮನೆ ಬೇಸರ ಬಂದು ತಮ್ಮದೇ ಆದ ಸ್ವೀಂತ ಮನೆಯನ್ನು ಮಾಡಿಕೊಳ್ಳುವ ಹಂಬಲ-ವಲ್ಲಾ ಆದೀತು.

ಎನ್ನೆಲ್ಲ ಆಸೆಗಳು ! ಎನ್ನೆಲ್ಲ ಬಯಕೆಗಳು !

ಎಲ್ಲ ಪೂರ್ವಿಮನ ಕಾಲ ಬಂದರೆ ? ಸಾಲ ಸೋಲಗಳ ಚಂತೆಯಲ್ಲಿದೆ ತುಂಬಿದ ಬದುಕು !

ತಂದೆ ಟಿಕೀಟಿನ್ನು ತಮ್ಮ ವರಕ್ಕೆ ಕೊಡುವುದಿಲ್ಲವೆಂದು ಖಂಡಿತವಾದ ಮೇಲೆ ಉಳಿದವರ ಬಯಕೆ ಭುಗಿಲ್ಲಿಂದು ಮೇಲೆದ್ದಿತ್ತು.

ತಾವುಗಳೇ ಏಕೆ ಬೇರೆ ಟಿಕೀಟು ಕೊಳ್ಳಬಾರದು ? ಹುಡುಗರು

ತಾಯಿಯ ಬಳ ಇದ್ದ ಪ್ರತಿಗಾಸುಗಳ ಬೋಕ್ಕು ಸಕ್ಕೆ ಕ್ಕೆ ನೀಡಿದ್ದು.

ಮುದುಕಿ ಸಹ ಹತ್ತಿಯ ಬುಟ್ಟು ಬುಡ ಮೇಲು ಮಾಡಿ ಕಾಸು ಕೊಂಡಿ
ಸಿವರು.

ಇಪ್ಪು ಉತ್ತಾಹಕ್ಕೂ ಕಾರಣ ?

ಮುತ್ತೆಷ್ಟುದೇ ಕನಸಿನಲ್ಲಿ ಕೊಟ್ಟು ಕೆಂಪು ಹೂವಿನ ವರ ನುಂಜಾವಿನ
ಕನಸಿನಲ್ಲಿ ಇದ್ದ ನಂಬಿಕೆ !

ಹಾಗಿಲ್ಲದಿದ್ದರೆ ಈವರೆಗಿನ ಎಷ್ಟೂ ಸಲದ ಕೊಟ್ಟುವಿಕೆಯೌತಿ ಇದೂ
ಯಾರ ಗಮನಕ್ಕೂ ಬರದೆ ಕಳೆದುಹೋಗುತ್ತೇನೋ ?

* * *

ಕರ್ನವರದ ಮಂಟಪದೊಳಗೆ ಲಕ್ಷ್ಮೀಯ ಪರ. ಸಾಲಾಗಿ ಹಾಕಿರುವ
ಹೂವಿನ ಹಾರಗಳು. ಮುಂಭಾಗದಲ್ಲಿ ಕಂಬದ ಹತ್ತು ಕುಡಿಗಳಲ್ಲಾ ದಿವೆ
ಬೆಳಗುತ್ತಿದೆ ಗಂಥದ ಕಡ್ಡಿ ಉರಿದು ಹೋಗೆಯಾಗಿ ಸುವಾಸನೆ ಪಸರಿಸಿ
ಕೃತಾರ್ಥವಾಗಿದೆ. ತಟ್ಟಿಯ ತುಂಬ ಹಣ್ಣುಗಳು ಸ್ವೇಚ್ಛೆಗೆ ಕ್ಕೆ !

ಲಕ್ಷ್ಮೀಪೂಜೆ ಆದಮೇಲೆ ಸುವಾಸಿನೀ ಪೂಜೆ. ಸಾಲಾಗಿ ಸುಮಂಗಲಿ
ಯರು ಮಂಡಿಸಿದ್ದಾರೆ ಅವರಿಗೆಲ್ಲ ಕ್ಕೆತುಂಬ ಅರಿತಿನ, ಕುಂಕುಮ, ಹೂವು,
ಹಣ್ಣು ಕೊಡಬೇಕು ಒಬ್ಬಿಬ್ಬಿರಿಗೂ ಒಂದೊಂದು ತಟ್ಟಿ ಕೋಶುಂಬರಿ,
ರಸಾಯನ ತೆಂಗಿನಕಾಯಿ ! ಏನೆಲ್ಲ ಕೊಡಬಹುದು ?

ಹೌದು, ಕೊಡಲೇಬೇಕು. ಕೊಟ್ಟಿದ್ದು ಎಲ್ಲಿ ಹೋಗತ್ತೆ ?

“ಕೊಟ್ಟಿದ್ದು ತನಗೆ, ಮುಚ್ಚಿಟ್ಟಿದು ಪರಿಗೆ”

—ಅಂತ ಯಾವನೋ ಸ್ವಾತಾತ್ಮ ಹೇಳಿಯೇ ಇದಾನಲ್ಲಿ !

“ವರಲಕ್ಷ್ಮೀ, ಬಾಮ್ಮ, ತಾಯಿ.”

ಅತ್ತೆ ಬಾಯಿತುಂಬ ಸೊನೆಯನ್ನು ಕರೆದಾಗ ಹಗಲುಗನಸು ಕಾಲು
ತ್ತಿದ್ದ ಅಚ್ಚನ್ನು ಎಚ್ಚರಿಗೊಂಡರು.

ನಿಜವಾಗಿ ಎಂತಹ ಕ್ಲ್ಯಾನೆ ಆದು ?

‘ಅಚ್ಚೇ’ ಎನ್ನುತ್ತಿದೆ ಅತ್ತೆ ಈಗ ಬಾಯಿ ತುಂಬ ‘ವರಲಕ್ಷ್ಮೀ ಬಾಮ್ಮ’
ಎದು ದಿನಪಲ್ಲಿ ಹತ್ತಾರು ಸಲ ಕೊಗುತ್ತಾರೆ :

ವನೋ ಯಾರಿಗೆ ಗೊತ್ತು?

ಕವರ್ ಧನು ಕೂಡಿಬಂದು ವಾಸ್ತು ದೇವತೆಗಳು “ಅಸ್ತು” ಎಂದು ಬಿಟ್ಟರೆ?

ನೀಡಿದ ಕರದಿಂದ ಹೊ ಸುರಿಯುತ್ತೆ ಲಹ್ತಿ ಬಲಗಾಲಿಟ್ಟು ಮನಗೆ ಬಂದರೆ...? ಅಮೇಲೆ ಯಾತರ ಕೊರತೆ?

ಮುದುಕಿಯ ಜಪಲನಗು ತರಿಸುವಂತಿದ್ದ ರೂ ಸೋಸಿಗೂ ಆ ಯೋಚನೆ ಹಿತವಾಗಿಯೇ ಇತ್ತು.

ಶಾಲೇಜು ಬಿಡುವುದಲ್ಲದೆ, ಸೋಗಸಾದ ಸ್ಥಾಪಿರು ಕೊಂಡು ರೀವಿ ಯಿಂದ ಬೀದಿಯಲ್ಲಿ ಓಡಾಡುವ ಕನಸು ಶಾಣತ್ತಿದ್ದ ಕುನೂರ ಕಂರಿರವ!

ತನ್ನ ಯೋಚನೆಯನ್ನು ತಂಗಿಗೆ ಹೇಳಿದಾಗ ಆನಳು-

“ಅಯ್ಯೋ ಚೆಪ್ಪೆ, ಇಷ್ಟೇ ನಿನಗೆ ತಿಳಯೋದು? ನೊದಲ ಬಹುಮಾನದ ಹಿಂದುಮುಂದಿನದಕ್ಕೆ ಮೋಟ್ರೋ ಸೈಕಲ್ ಬಹುಮಾನ ಇದೆ. ಅದೂ ನಮಗೇ ಬರಬಹುದು.”

ಎಂದು ತನ್ನ ಜಾಣತನೆ ಪ್ರದರ್ಶಿಸಿದಳು.

“ಅದೂ ನಿಜ. ಎರಡೂ ಬಂದರೆ ಏನು ಮಾಡೋದು?”

“ಅದೇನು ಮಹಾ? ಒಂದನ್ನು ಮಾರೋದು.”

“ಭೀ.... ಭೀ... ಮಾರೋದು ಬೇಡ, ನಿನ್ನ ಗಂಡನಿಗೆ ಒಂದನ್ನು ಕೊಡೋಣ.”

ಓ..ಎಂತಹ ಸುಂದರ ಕಲ್ಪನೆ. ಅದು ತರುತ್ತಿದ್ದ ಸುಖ, ಅದಕ್ಕೆ ಹೋಲಿಕೆಯುಂಟಿ?

* * *

“ಭಾಗ್ಯದ ಲಹ್ತಿ ಬಾರವ್ಯು||

ನಮ್ಮವ್ಯಾನಿ..ಸೌಭಾಗ್ಯದ ಲಹ್ತಿ ಬಾರವ್ಯು

ಹೆಚ್ಚೆಯ ಮೇಲೆ ಹೆಚ್ಚೆಯನಿಕ್ಕುತ್ತ

ಗೆಚ್ಚೆಯ ಕಾಲನು....”

ದಾಸವರ್ಯರ ದಾಡನ್ನು ಅಚ್ಚುಮ್ಮು ಕೆಳದನಿಯಲ್ಲಿ ಹಾಡುತ್ತಿದ್ದರು

ಆಕೆಗೆ ಆ ಹಾಡು ಎಂದೂ ಸ್ತಿರ್ಯನೇ ಯಾವಾಗಲಾದರೂ, ಹಬ್ಬಿದೆರಿ ದಿನಗಳಲ್ಲಿ, ಶುಕ್ರವಾರ, ಸುಂಗಥಾರಗಳಲ್ಲಿ ಪೂಜೆ ಆದ ಮೇಲೆ ಅದನ್ನು ಹೇಳುವುದಿತ್ತು.

ಅದರಿಂದ ಹಾಡು ಈಗ ಸದಾ ನಾಲಗೆಯ ವೇಲೆ ನಲಿತಿದೆ. ಅದಕ್ಕೆ ಹೊತ್ತು ವೇಳೆಗಳ ಅಗತ್ಯವಿಲ್ಲ ಕೆಳದನಿಯಲ್ಲಿ ಹಾಡುತ್ತ ಅನಂದದಿಂದ ಮೈಮರೆಯತ್ತಾರೆ ಅಚ್ಚುನ್ನು!

ಆಕೆ ಹೆಣೆಯುವ ಸುಂದರ ಕಲ್ಪನೆಗಳಿಗೆ ಕೊನೆಯೇ ಇಲ್ಲ. ಮನಸ್ಸಿನಲ್ಲಿ ಮಂಡಿಗೆ ಮಾಡುವ ಹೆಚ್ಚು ಸಾಹಸ ಆಕೆಯದ,

ಸಂತೋಷದ ಸಂಭರುವ ದಿನಗಳು ಅವು ಪ್ರತಿಯೊಬ್ಬರೂ ತಮ್ಮದೇ ಆದ ಸೊಗಳಿನ ಸುಂದರ ಪ್ರವಂಚದಲ್ಲಿ ವಿಹರಿಸುತ್ತಿದ್ದಾರೆ. ಅಲ್ಲಿ ಅಡಿ ಮಾಡೋರು ಯಾರು?

ವಿಶ್ವತ್ತ ಸುಳಿದಾಡುತ್ತಿದ್ದ ಆವರಣದಂತಿತ್ತು ಮನೆ ನುಟ್ಟಿದರೆ ಭಳಕು ಹೊಡೆಯುವುದೇನೋ ಎನ್ನುವಷ್ಟು ಉದ್ದಿಗ್ನಿ ಪರಿಸಿತಿ. ಗಂಟೆಗಳನ್ನು, ದಿನಗಳನ್ನು ಎಣಿಸುತ್ತ ನಿದ್ರೆಯಲ್ಲಿ ನಡೆಯುವಂತಿದ್ದರು ಆವರು ಹೇಗೋ ದಿನಗಳು ಉರುಳಿ ಅವೃಷ್ಟಿ ಪರೀಕ್ಷೆಯ ದಿನ ಬಂದೇಬಿಟ್ಟು. ಟಕ್ಕಿಟ್ಟು ಕೂಂಡವರ ಎದೆಯ ಮಿಡಿತ ಅನುಭವಿಸಿದವರಿಗೇ ಗೊತ್ತು.

ಕೊನಗೆ ಫಲಿತಾಂಶ ಹೊರಬಿತ್ತು.

ಅತುರದಿಂದ ಕಾದಿದ್ದ ಲಕ್ಷ ಲಕ್ಷ ಕಟ್ಟುಗಳಿಗೆ ಕಾಣಿಸುವಂತೆ ಪತ್ತಿಕೆಗಳು ವಿಜಯದ ಮುದ್ರೆ ಹೊತ್ತ ನಂಬರುಗಳನ್ನು ಪ್ರಕಟಿಸಿ ತಮ್ಮ ಪಾಲಿನ ಕರ್ತವ್ಯವನ್ನು ನಿರ್ವಹಿಸಿದುವು.

ಗೆಲುವಿನ ಸಾಧಕತೆಯಿಂದ ಕುಣಿದಾಡಿದವರು ಕೆಲವರಾದರೆ ಸಪ್ಪೆ ಮೋರಿ ಹಾಕಿದವರು ಲೆಕ್ಕಿವಿಲ್ಲದಮ್ಮೆ

ಆ ಜನರ ಪಾಲಿಗೆ ದೀಪಾವಳಿಯ ದೊಡ್ಡ ಬಹುಮಾನ, ಹೂ ಬಾಣ ದಂತೆ ಅರ್ಜೈಣ ಬೆಳಕಿನ ಆಸೆ ತೋರಿಸಿ ಉದುರಿ ಇಲ್ಲವಾಗಿತ್ತು. ಆ ಲೆಕ್ಕಿವಿಲ್ಲದ ಸಂಖ್ಯೆಯಲ್ಲಿ ವಸುಮತಿಯ ಮನೆಯವರೂ ಸೇರಿಹೋದರು.

ವಸುಮತಿಯ ಪ್ರಸಾದ ಸ್ವೀಕಾರದ ಕನಸು ನನಸಾಗಿಯೇ ಉಳಿಯಿತು.

“ಇನಕ್ಕೆಲ್ಲ ಅರ್ಥವಿಲ್ಲ. ಮನಸ್ಸಿನ ಹಂಬಲವನ್ನೇ ಕನಸು ಪ್ರತಿಬಿಂಬಿ

ಸುತ್ತೆ”

ಎಂದು ಕೊಂಡದ್ದ್ಯು ಅಯ್ಯು.

ನೀರಿಸ್ತೇಯ ಉಸಿರು ತುಂಬಿಕೊಂಡು ಬಣ್ಣ ಬಣ್ಣ ಚಿಮ್ಮಿಸಿ ಹಾರಾಡು ಶ್ರೀದ್ವ ಹೈದರಾಗಳೀಲ್ ಒಮ್ಮೆಗೆ ಉಸಿರು ಕಳೆದುಕೊಂಡು ಚಪ್ಪಟೆಯಾದಂತೆ ತೋರಿತು.

ಒಂದೆರಡು ದಿನ ಯಾರ ಮುಖದಲ್ಲಿ ಗೆಲುವಿಲ್ಲ. ಬರೀ ಸಪ್ಪೆ ವೇರೀ. ಎರಡು ದಿನ ಮಾತ್ರ. ಮತ್ತೆ ಕೊಳ್ಳುವ ಉತ್ಸಾಹ ಮತ್ತೊಮ್ಮೆ ಅವೃಷ್ಟಿ ದೊಡನೆ ಸೆಣಸುವ ತಯಾರಿ !

ಅಚ್ಚೆನ್ನ ಮತ್ತೆ ಉತ್ಸಾಹಿತರಾಗಲಿಲ್ಲ

ಮುಂಜಾವಿನಲ್ಲಿ ಹೊ ಬಿಡಿಸುತ್ತಿರುವಾಗ ಆಕೆ ಕೆಳದನಿಯಲ್ಲಿ—

“ತಿರುಕನೊರ್ವನೊರ ಮುಂದೆ, ಮುರುಕು ಧರ್ಮಶಾಲೆಯಲ್ಲಿ . .”

ಪದ್ಯವನ್ನು ಹೇಳುತ್ತಿದುದು ಹುಡುಗರ ಕಿವಿಗೆ ಬಿತ್ತು. ಆಕೆ ಚಿಕ್ಕಂದಿ ನಲ್ಲಿ ಶಾಲೆಯಲ್ಲಿ ಕಲಿತದು ಇಂದು ಆಕೆಸ್ತಾತ್ ನನೆಪಿನಲ್ಲಿ ನುಗ್ಗಿ ಬಂದಿತ್ತು.

ನಿರೀಕ್ಷೆ

ಅಷಾಥನಾಸದ ಮಳೆ ಚಿಟ್ಟ ಚಿಟ್ಟ ಎಂದು ನೋಗುತ್ತೇ ಇತ್ತು. ರಾತ್ರಿ ಎಲ್ಲ ಮಳೆ ಸುರಿದು ಗಡವಂಗಳೆಲ್ಲ ನೆನೆದು ನಿಂತಿದ್ದವು ಮನೆಯ ಸುತ್ತು ನೆಲವೆಲ್ಲ ಕೆಸರು. ಕಾಲಿಟ್ಟುರೆ ನೆಲದಲ್ಲಿ ಹೊತು ಹೋಗುನಂತೆ ಕೆಂಜ ಕೊಚ ವೆನ್ನು ತ್ತಿತ್ತು ನೆಲ

ನೋಡೆಗಳ ಮರೆಯಿಂದ ಒಮ್ಮೆ ಇಣಕಿದ ಸೂರ್ಯ ಮತ್ತೆ ಮರೆಯಾದ. ಅಳ್ತಿದ್ದ ಮಗು ಮತ್ತೆ ಮತ್ತೆ ಜ್ಞಾಪಿಸಿಕೊಂಡು ಸಣ್ಣ ರಾಗ ಎಳೆಯುವಂತೆ ನಳಿ ಬಿಟ್ಟು ಬಿಟ್ಟು ಬರುತ್ತಲೇ ಇತ್ತು. ಈ ಮಳೆಯಲ್ಲಿ ಹೊರಗೆ ಹೋಗುವು ದಾದರೂ ಹೇಗೆ ಎಂದು ಯೋಚಿಸುತ್ತಿರುವಾಗಲೇ ಸಿಟ್ಟಿ ಬಷ್ಟು ಗಡಗಡನೆ ಸದ್ದು ನಾಡುತ್ತ ಮನೆಯ ಮುಂದೆ ಹಾದು ಹೋಯ್ಯು.

ಮಳೆಯಿಂದು ಯಾವ ಕೆಲಸ ನಿಂತೀತು? ಕೊಡೆಗಳನ್ನು ಹಿಡಿದು ಹಂಚಿ ಎತ್ತಿ ನೇಲೆ ಕಟ್ಟಿ ಜನ ಓಡಾಡುತ್ತಿದ್ದರು. ಭಾನುವಾರವಾದ್ದರಿಂದ ಯಂತ್ರಗಳ ಜೊತೆ ದುಡಿಯುವ ಜನ ಫ್ಯಾಕ್ಟರಿಯ ಬಸ್ಟುಗಳಲ್ಲಿ ಹಿಂಡು ಹಿಂಡಾಗಿ ಹೋಗುವ ದೃಶ್ಯ ಮಾತ್ರ ಇರಲಿಲ್ಲ.

ರಘು ಬಸ್ಟುನಲ್ಲಿ ಹೋಗುತ್ತಿರಲಿಲ್ಲ. ಅವನು ಕೆಲಸಕ್ಕೆ ಹೋಗುತ್ತಿದ್ದ ಫ್ಯಾಕ್ಟರಿಯಲ್ಲಿ ಬಸ್ಟು ಏಪಾಡಿರಲಿಲ್ಲವಾಗಿ ಅವನು ಬೆಳಗಿನ ಆರೂವರೆಗೆ ಮನೆಬಿಟ್ಟು ಸ್ನೇಕಲಿನ ಮೇಲೆ ಕುಳಿತು ದಾರಿ ಸವೆಸುತ್ತಿದ್ದು.

ಈದಿನ ಎಂತಹ ಆರಾಮ! ಎಚ್ಚರವಾದರೂ ಏಳುವ ವಾಸ್ತವಿಕ್ಕಿಲ್ಲ. ಕತ್ತಿನನರಿಗೆ ರಗ್ಗು ಹೊದ್ದು ಮಗ್ಗುಲು ಬದಲಿಸುತ್ತು, ಕಿಟಕಿಯಿಂದ ಮಳೆ ಸುರಿಯುವುದನ್ನು ನೋಡುತ್ತ ಮಲಗಿರುವುದರಲ್ಲಿ ಎಂತಹ ಸುಖವಿದೆ ಎಂದು ಇನತ್ತಿನವರಿಗೂ ಅವನಿಗೆ ತೋರಿರಲಿಲ್ಲ. ಬೆಳ್ಳುಗೆ ಹೊಮ್ಮೆ ಮಲಗಿ ಹೂರಗಿನ ಬದುಕನ್ನು ದೂರದಿಂದ ದಿಟ್ಟಿಸುವುದು, ಉರುಳುವ ಕಾರ್ಯ ಚಕ್ರದ ಕಿರುಗಾಲಿ ಯಾಗಿ ಉಗುಳಾವಗಕ್ಕಿಂತ ತೀರಾ ಬಿನ ವಾದುದು.

ತಣ್ಣಿ ಬಿಟ್ಟುಕೊಂಡು ಕನಸುಕಾಳುವವನಂತೆ ಮಲಗಿದ್ದ ಮಗನನ್ನು ತಾಯಿ ನಾಲ್ಕುನೇಯ ಸಲ ಹೊರಗೆ ಬಂದು ಬಗ್ಗನೋಡಿದರು. ದಿನವೂ ಏದು ಗಂಟೆಗೆ ಎಮ್ಮು ಸ್ವಾನಕ್ಕೆ ಸೀರು ಕಾಣಿ, ಕಾಣಿ ಮಾಡಿ ಮಗನಿಗೆ ಕೊಡುತ್ತಿದ್ದ ಅಭ್ಯಾಸ. ಭಾನುವಾರವೂ ಬೇಗನೇ ಎಚ್ಚರವಾಗಿತ್ತು. ಹೊರಗಿನ ಭಳಿ ಬೇರೆ. ಮಗನ ಜೊತೆ ಕಾಣಿ ಕುಡಿಯಬೇಕನ್ನು ವರ ಪಲ ಕಾಡಿದರೂ ಭಳಿ ಯದೇ ಮೇಲುಗ್ಗೆ ಆಗಿ ಕಾಣಿ ಕುಡಿದರು ಆಕೆ.

ಪಾಪ ಮಲಗರಲಿ ಹುಡುಗ, ವಾರಕ್ಕೆ ಒಂದು ದಿನ ತಾನೇ! ಮಹಿಯಾಗಲಿ, ಚಿಸಿಲಾಗಲಿ, ದಿನಾ ಓಡುವುದು ಇವ್ವದ್ದೇ!

ಎಂದೂಂಡು ಮನೆಗೆಲಸಕ್ಕೆ ಮನಸ್ಸು ಕೊಟ್ಟಿರು

ಮನೆತಾನೇ ಎಂಥಷು? ಅಂಗ್ಗೆ ಅಗಲದ ಅಡಿಗೆ ಮನೆ. ಉದ್ದನೆಯವರು ಕಾಲುನೀಡಿ ಮಲಗಲು ಕಷ್ಟವೇಸಿಸಬಹುದಾದ ರೂಪು. ಆದಕ್ಕೆ ಹೊಂದಿಕೊಂಡಂತೆ, ಎರಡು ಮಡಿಸುವ ಕುಚಿಗಳಿಂದ ಅಲಂಕೃತವಾದ ಒಂದು ಪುಟ್ಟು ವರಾಂಡ, ಇಷ್ಟೆ. ಇದಕ್ಕೇ ತಿಂಗಳಾದರೆ ಅರವತ್ತು ರೂಪಾಯಿ ಎಣಿಸಬೇಕು! ಈ ಇಡೀ ಮನೆ ಹಾಕಿದರೂ ಹೆಳ್ಳಿಯಲ್ಲಿದ್ದ ಅವರ ಮನೆಯ ಒಂದು ತೊಟ್ಟಿಗೆ ಸಮನಾಗಲಾರದು.

ಅಂತಹ ಎರಡು ತೊಟ್ಟಿಗಳಿಂದ ಮನೆಯನ್ನು ಹತ್ತು ರೂಪಾಯಿ ಬಾಡಿಗೆಗೆ ಕೊಟ್ಟು ಬಂದಿದ್ದರು ಅವರು-ಬಾಡಿಗೆಗಿಂತ ಮನಯಲ್ಲಿ ದೀಪಹಚ್ಚಿಕೊಂಡು ಜನ ಓಡಾಡಿಕೊಂಡಿರಲಿ ಎಂಬ ಆನೆಯಿಂದ

ಅಷ್ಟ ದೊಡ್ಡ ಮನ ಇಲ್ಲಿರುತ್ತಿದ್ದರೆ? ಈ ಬೆಂಗಳಾರು ವಹಿನೆಲ್ಲಿ ಸಾವಿರವಾದರೂ ಬಾಡಿಗೆ ಬರುತ್ತಿತ್ತೇನೂ? ಅಷ್ಟ ಆದಾಯವಿದ್ದೇ ನೂರಿನ್ನೂರು ಬರುವ ಕೆಲಸಕ್ಕಾಗಿ ಈ ಹುಡುಗ ಪರದಾಡಬೇಕಾಗಿತ್ತೇ?

ಜಾನಕಮ್ಮೆ ಕನಸು ಕಾಳುತ್ತಿದ್ದ ವರು— “ಅಮ್ಮಾ ಕಾಣಿ ಕೊಡ್ಡಿಯೆ”

— ಎಂದು ರಘು ಕೂಗಿದಾಗ ಎಚ್ಚಿತ್ತು ಲಗಬಗೆಯಿಂದ ಕಾಣಿ ಬಿಸಿ ಮಾಡಿ ತಂದರು.

ರಘು ಸ್ವಾನ ಮುಗಿಸಿ, ಬಟ್ಟಿಧರಿಸಿ ಹೊರಗೆ ಹೊರಡಲು ಅನುವಾದ. ಅವನ ಅವಸರವನ್ನು ಗಮನಿಸಿದ ತಾಯಿ,

“ವಾರದಲ್ಲಿ ಒಂದು ದಿನವಾದರೂ ಹಾಯಾಗಿ ಮನೇಲಿರಬಾರದೆ? ದಿನ ಹೊರಗೆ ಹೋಗೋದು ಇಡೀ ಇದೆ”—ಎಂದರು.

“ನನ್ನ ಸೈಹಿತ ಕಾರ್ಯಾತ್ಮಕಾನೆ. ಅವನಿಗೆ ಬರೋದಾಗಿ ಹೇಳಿದ್ದೆ. ಮನೇಲಿದ್ದು ಮಾಡೋದು ತಾನೇ ಏನು?”

“ಇದ್ದರೆ ಏನಾದರೂ ಮಾಡಬಹುದು ನಲ್ಲಿ ಮಾರು ದಿನದಿಂದ ಒಂದೇನವು ಸುರೀತಿದೆ. ವಾಪರೋ ಎಂಥಡೆಣ್ಣೀ ಹಾಕ್ಕಿನಿ ಎಂದೆ. ಸುಮ್ಮನೆ ಪದ್ದಾಗತ್ತಲ್ಲ ಎಂತ ಆದರ ಮೇಲೆ ಬಟ್ಟೆ ಹಾಕಿಬಟ್ಟಿದೇನೆ. ಬಟ್ಟೆ ವರದಿ ಹಾಕೋ ಗಳು ಕಿತ್ತುಹೋಗಿದೆ. ಏಣಿಯ ಮೇಲೆ ನಿಂತು ಕಟ್ಟುಕ್ಕೆ ನನ್ನ ಕೈಲಿ ಆಗಲ್ಲ”

“ಅಷ್ಟೇತಾನೇ? ಅದು ಎಷ್ಟು ಹೊತ್ತು? ಮನೆಗೆ ಬಂದಮೇಲೆ ಇದು ನಿಮಿಷದಲ್ಲಿ ಮಾಡಿಲ್ಲಿನಿ”

ರಘು ಚಪ್ಪಲಿ ಮೆಟ್ಟೆ ಹೋರಟಿ ಪಸರ್ ಇದೆಯೆ ಎಂದು ಜೀಬು ವ.ಟ್ಟೆ ಸೋಡಿಕೊಂಡ.

“ಲೂಟಿಕ್ಕೆ ಹೊತ್ತು ಮಾಡೋಽ್ಮೇ ಬೇಡ, ಬೇಗ ಬಂದಿಬು”

ಮೆಟ್ಟೆಲು ಇಂತುತ್ತಿದ್ದ ಮಗನ ಹಿಂದಿನಿಂದ ಹೋಗಿ ಕೂಗಿ ಹೇಳಿ ದರು ತಾಯಿ.

“ಹೂಂ ಹೂಂ .. ಬರ್ತ್ತೀನಿ!”

ಆನು ಹೋಗುವುದನ್ನೇ ನೋಡುತ್ತಾ ನಿಂತಿದ್ದ ಜಾನಕಮ್ಮು, ಆನು ಆ ಬೀದಿಯನ್ನು ದಾಟಿದ ಮೇಲೆ ನಿದಾನವಾಗಿ ಒಳಗೆ ಬಂದರು. ಈಳಗೇ ಮಣಿಯನ್ನು ತಂದಿಟ್ಟಿಕೊಂಡು, ತರಕಾರಿ ಹೆಚ್ಚೆಲು ಆರಂಭಿಸಿದರು.

ಮಂಗಳಾ ಏನು ಕೆಲಸ ಮಾಡಿದಾಳೋ? ಬೇಳಗಿನಿಂದ ಈಕಡಿ ಬಂದೇ ಇಲ್ಲ”

—ಎಂದುಹೋಳುವೆ ಹೊತ್ತಿಗೆ ಸರಿಯಾಗಿ ಶೇಂದ ಬಾಗಿಲಲ್ಲಿ ಮಂಗಳಾ ಕಾಣಿಸಿಕೊಂಡಳು.

ಮಂಗಳಾ ನೇರಿನೆಯವಳು. ಈ ಮನೆಗೆ ಅಂಬಿಸಿದಂತೇ ಇತ್ತು ಆ ಮನೆ, ಬಾಡಿಗೆ ಕೊಡುವುದಕಾಗಿ ಒಂದೇ ಮನೆಯನ್ನು ನಡುವೆ ಗೋಡೆ ಹಾಕಿ, ಒಂದು ಅಡಿಗೆಮನೆ, ನೀರು ಕಾಯಿಸಲು ಒಂದು ಬಟ್ಟೆಲುಮನೆ

ಹೊಂದಿಸಿ ಎರಡು ಭಾಗ ಮಾಡಿದ್ದರು.

“ಜಾನಕಮ್ಮೆ, ಆಗಲೇ ಅಡಿಗಿಯ ತಯಾರಿ ನಡೆಸಿದ್ದಾರೆ”

-ಮಂಗಳಾ ಒಳಗೆ ಬರುತ್ತ ನುಡಿದಳು.

“ಬಾಮ್ಮೆ ಕೂತೋ ಆಗಬೇಕಲ್ಲ ಕೆಲಸ, ಬಂದೊಂದಾಗಿ ವೋದಲಿ ನಂತೆ ಬೇಗ ಬೇಗ ಮಾಡಲು ಅಗಲ್ಲ.”

ಜಾನಕಮ್ಮೆ ತಮ್ಮ ಕೈಲಾಗದುದನ್ನು ಹೇಳಿಕೊಂಡರು. ಮಂಗಳಾ ಹುರುಳೀಕಾಯಿಯ ನಾರನ್ನು ಬಿಡಿಸಲು ಕ್ಯಾ ಹಾಕಿದಳು

“ಇರಲಿ ಬಿಡು. ನಿನ್ನ ಮನ ಕೆಲಸವೇ ಸಾಕಾಗಿರುತ್ತೇ”

“ಚೆನ್ನಾಗಿ ಹೇಳ್ತೇರಿ ನನ್ನ ಕ್ಯಾ ಸಮೇಯುವುದಿಲ್ಲ”

“ನಾನು ಎಷ್ಟೇ ಸಲ ಆದೇ ಯೋಚ್ಚೆ ಮಾಡ್ತೇನಿ.”

“ಏನು ಯೋಚನೆ?”

“ಮಗಳಿಗಂತ ಹೆಚ್ಚಾಗಿ ಈ ಮಂಗಳಾ ಇಲ್ಲದಿದ್ದರೆ ನನ್ನ ಗತಿ ಏನಾಗುತ್ತು? ಹೊಸ ಉಂರು. ಪರಿಚಯದವರೆಲ್ಲ ಎಲ್ಲೆಲ್ಲೋ ಇದಾರೆ. ಹತ್ತಿರ ಇರ್ಮೇರಂತೂ ದೇವರೇ ಗತಿ. ಕೆಲವರಿಗೆ ಭಾಷೆಬರಲ್ಲ. ಬಂದವರಿಗೆ ಸೇರಿಯ ವರನ್ನ ಮಾತಾಡಿಸಿ ಕಷ್ಟ ಸುಖ ಕೇಳುವ ಆಸಕ್ತಿ ಇಲ್ಲ.”

“ಪಟ್ಟಿಣಿವಾಸದ ರೀತಿಯೇ ಹಾಗೆ. ಅವರವರದೇ ಅವರಿಗೆ ಸಾಕು ಚೇರಿಯವರತ್ತ ಮನಸ್ಸು ಕೊಡಲು ಆಸಕ್ತಿಯೂ ಇಲ್ಲ ಅವಕಾಶವೂ ಇಲ್ಲ”

ಮಂಗಳಾ ನಕ್ಕಳು. ಮಕ್ಕಳಂತಹ ಮುಗ್ಗೆ ಮನಸ್ಸಿನ ಮಂಗಳಾ ನಕ್ಕಾಗ ಪುಟ್ಟಿ ಮುಡುಗಿಯಂತೆ ಕಾಣಿಸುತ್ತಿದ್ದಳು. ಅವಳಿಗೂ ಗೊತ್ತು-ತಾನು ದಿನಕ್ಕೂ ಹತ್ತು ಸಲ ಹೋಗಿ ನೋಡಿದ್ದರೆ ಜಾನಕಮ್ಮೆನಿಗೆ ನಡೆಯುವುದಿಲ್ಲವೆಂದು ಘ್ರಾಷ್ಟೆಯಲ್ಲಿ ಕೆಲಸದಲ್ಲಿದ್ದ ರಥು ಬೆಳಗ್ಗೆ ಕೆಲಸಕ್ಕೆ ಹೋದರೆ ಬರುವುದು ಸಂಜೆ, ಈ ನಡುವೆ ಏನಾದರೂ ಬೇಕಾದರೆ ಆಕೆ ಏನು ಮಾಡಬೇಕು? ವಯಸ್ಸಿನೊಡನೆ ಅಂಟಿಬಂದ ವಾಯುರೋಗದ ಶಾಟಬೇರೆ!

ಬಂದೊಂದುಸಲ ಅವರ ಕಷ್ಟ ನೋಡಲಾರದೆ ಮಂಗಳಾ ಕೇಳುವುದಿತ್ತು—

“ಜಾನಕಮ್ಮೆ, ಭದ್ರಾವತೀಲಿ ಹಾಯಾಗಿ ದೊಡ್ಡ ಮಗನ ಮನೇಲಿ ಇರಬಾರದೆ? ಅಥವಾ ಶಿವಮೋಗ್ಗೇಲಿ ಎರಡನೇ ಮಗನ ವಾನೆ...”

“ನೋಡಮ್ಮು—ಅವರಿಗೆಲ್ಲ ಮದುವೇ ಆಗಿ ಹೆಂಡಿರಿಂದ ಬಂದಿದಾರೆ, ಅವರ ಯೋಗಕ್ಕೊನ್ನೇನು ಸೋಡಿಕೋತಾರೆ. ನಾನಿಲ್ಲದಿದ್ದರೂ ತೊಂದರೆಯಿಲ್ಲ. ಈ ರಥು ವೊದಲಿಂದ ಸೂಕ್ಷ್ಮ ಪ್ರಕೃತಿಯವ. ಹೋಟಿಲಿನ ಉಟ್ಟಿ ತಿಂಡಿ ಒಂದೇ ಸಮು ತಿಂಡರೆ ಖಾಯಿಲೇ ಮಲಗಿಬಿಡುತ್ತಾನೆ. ಅದಕ್ಕಾಗಿ ಇಲ್ಲಿ ಬಂದು ಈ ಮಹಡಿ ಮೇಲಿನ ರೂಪಿನಲ್ಲಿ ಒದ್ದಾಡಿವಿನಿ. ಹತ್ತಿಲಾರೆ, ಇಳಿಲಾರೆ, ಅದರೂ ವಿಧಿಯಲ್ಲ. ಇವನಿಗೊಂದು ಹುಡುಗಿ ಗಂಟ್ಟಿಹಾಕಿ ಬಿಟ್ಟಿರೆ ನನ್ನ ಜೊಣ ತೀರಿತು. ಅಮೇಲೆ ನಾನು ಎಲ್ಲಿದ್ದರೂ ಸರಿ.”

“ಮಾತಾಡಾಡ್ತು ಎಲ್ಲಾ ಹುರುಳೀಕಾಯಿ ಮುರಿದು ಬಿಟ್ಟೆ. ಹೆಚ್ಚು ಗುತ್ತಿತ್ತೋ ಏನೋ? ಪಾತ್ರೀಲಿ ಹಾಕಿ ಮುಚ್ಚಿಟ್ಟಿರೆ ನಾಳೆಗೆ ಆಗುತ್ತೇ.”

“ನಿನಿಲ್ಲ ಬಿಡು. ಎಲ್ಲ ತರಕಾರಿನೂ ಹಾಕಿ ಕೂಟು ಮಾಡ್ತೇನಿ. ರಥುಗೆ ಕೂಟಿಂದರೆ ಇನ್ನು. ವಾರಕ್ಕೆ ಒಂದು ದಿನ ಮನೇಲಿ ಉಟ್ಟಿ. ಅವರ ಘ್ಯಾಕ್ಷರೀಲೂ ಉಟ್ಟಿ ಇಂದ್ರಾಗಿರುತ್ತಂತೆ. ಅದರೂ ..”

“ಆದರೂ ನಿಂವು ಮಾಡಿದ ಹಾಗೆ ಹೇಗಿರುತ್ತೇ ಹೇಳಿ?”

ಮಂಗಳಾ ನಗುತ್ತಲೇ ಮನೆಗೆ ನಡೆದಳು. ಪ್ರಾಯದ ಹುಡುಗಿ ತಟ್ಟ ಪಟನೆ ಒಡಾಡಿ ಅಡಿಗೆ ಮುಗಿಸಿ, ಗಂಡನಿಗೆ ಬಡಿಸಿ, ತಾನೂ ಉಟ್ಟ ಮಾಡಿ ಕೊಂಡು, ಹೊರಗೆ ಹೊರಡಲು ಸಿಧ್ಧವಾಗಿ ಮತ್ತೆ ಜಾನಕಮ್ಮನ ಮನೆಯ ಭಾಗಿಲಲ್ಲಿ ಇಂತಾಕಿ,

“ಜಾನಕಮ್ಮ, ಹೊರಗೆ ಹೊರಟಿದೇನೆ. ನಿಮಗೆ ಏನಾದರೂ ಅಂಗಡಿಯಿಂದ ತರುವುದಿತ್ತೆ.”—ಎಂದಳು.

ಒಳಗಿನಿಂದ ಉತ್ತರ ಬರಲಿಲ್ಲ.

‘ಉಟ್ಟ ಮಾಡಿ ತಾಯಿ ಮಗ ಮಲಗಿಬಿಟ್ಟಿರಬಹುದು’

—ಎಂದುಕೊಂಡು ಚಪ್ಪಲಿಯನ್ನು ಕಳಚಿ ಒಳಗೆ ಬಂದವಳು ತಟ್ಟನೇ ನಿಂತುಬಿಟ್ಟಿಳು.

ರಥು ಮನೆಗೆ ಬಂದಂತಿರಲಿಲ್ಲ. ಮಾಡಿದ ಅಡಿಗೆಯನ್ನೇಲ್ಲ ಒಲೆಯ ಮೇಲೆ ಮುಚ್ಚಿಟ್ಟು ಜಾನಕಮ್ಮ ತೋಳನ್ನೇ ದಿಂಬಿನಂತೆ ಇಟ್ಟಿಕೊಂಡು ನೆಲದ ಮೇಲೆ ಮಲಗಿದ್ದರು.

ಹೆಚ್ಚಿಯ ಸದ್ಗು ಕೇಳಿ ಆಕೆ,

—“ಯಾರು ? ರಘು ? ಯಾಕಿಷ್ವಾ ಹೋತ್ತು”

ಎಂದರು ಕಣ್ಣಿ ಜೀ ಕೊಳ್ಳುತ್ತೆ.

“ನಾನು, ಜಾನಕಿನ್ನು, ರಘು ಇನ್ನೂ ಬಂದಿಲ್ಲವೇ”

“ಮಂಗಳಾನೇ ? ಬು, ತಾಯಿ.”

“ಉಟಿ ಆಯ್ತು ~”

—ಮಂಗಳಾ ಅನುನಾಸಿಷ್ಟತ್ತಲೇ ಕೇಳಿದಳು ಎಡು ಚಾಪೆ ಹಾಸಿ, ಇಬ್ಬರಿಗೆ ಉಟಿಕ್ಕೆ ಆಣಿಮಾಡಿದ್ದುದು ಕಾಣಿಸಿತು

“ಇನ್ನೂ ಇಲ್ಲ ರಘು ಬರ್ತನೇನೋ ಎತ ಕಾಯಾ ಇದ್ದೇ. ಹಾಗೇ ನಿದ್ದೆ ಬಂದುಬಿಟ್ಟಿದೆ”

ಮಂಗಳಾ ತನ್ನ ಕೈಲಿದ್ದ ಗಡಿಯಾರನನ್ನು ಸೋಡಿವಳು ಗಂಟೆ ಒಂದೂವರಿಯಾಗಿತ್ತು. ದಿನವೂ ಹತ್ತಾಲ್ಕಿನರಿಯ ಹೆಡ್ಡಿಗೆ ಜಾನಕಿನ್ನು, ಉಟಿ ಮಾಡುತ್ತಿದ್ದುದು ಆನಳಿಗೆ ಗೊತ್ತು ಹಸಿದು ಸುಸ್ತಾಗಿ ಮಲಗಿ ಬಿಟ್ಟಿದಾರೆ ಪ್ರಾಣಿ ! ಹುಡುಗ ಎಲ್ಲಿ ಆಲೆಯಕ್ಕೆ ಹೋಗಿದಾನೋ ?

ಅವಳಿಗೆ ‘ಆಯೋ’ ಏನಿಸಿತು.

“ಸಾರ್ಥಕವಾಯ್ತು ಗಂಟೆ ಎಷ್ಟು ಗೊತ್ತೆ ? ಒಂದೂವರಿ ಆಗದೆ. ಹೊರಗಿ ಹೋಗಿರೋರು ಏನಾದರೂ ತೀಂದುಕೊಂಡು ಬಂನು ಗಳಿಗೆ ಹೆಚ್ಚು ಕಡಿಮೆ ಬರ್ತಾರೆ. ಭಾನುವಾರ ರಜಾ ಇರೋದರಿಂದ ಸ್ನೇಹಿತರೆಲ್ಲ ಸೇರ್ತಾರೆ ಹಾಗೇಂತ ನೀವು ಉಟಾನ್ನಾ ಮಾಡ್ದಿ ಹಸಿದುಕೊಂಡು ಕೂತಿರೋದು ಯಾವ ನ್ಯಾಯ ? ಏಳಿ, ಉಟಿಮಾಡಿ. ನಾನು ಮಾತಾಡ್ತಾ ಕೂತಿರ್ತೇನೇ”

“ಉಟಿದ ಹೋತ್ತು ಏರಿ ಹಸಿವೆ ಮುಚ್ಚಿ ಹೋಗಿದೆ.”

“ಪರವಾಗಿಲ್ಲ. ಎಲೆಯ ಮುಂದೆ ಕೂತರೆ ಸೇರಿದಷ್ಟು ತಿನ್ನೊಂದು.”

ಹೊರಗೆ ಮಳಿ ಮತ್ತೆ ಆರಂಭವಾಯ್ತು. ಅದರ ಸದ್ದು ಆಲಿಸುವಂತೆ ಜಾನಕಿನ್ನು ಸುಮೃಸಿದ್ದವರು ತಟ್ಟಿನೆ-

“ರಘು ಬರಲಿ ಎಂದು ಇಷ್ಟು ಹೋತ್ತು ಕಾದೆ. ಇನ್ನೇನು ಬಂದಾನು. ಈಗ ಉಟಿ ಮಾಡಿರೆ ಇಷ್ಟು ಕಾದಂಡ್ಲಿ ವ್ಯಧಿ. ಆಗಲೇ ಉಂಡಿದ್ದರೆ”

“ಅದೇ ನಾನು ಹೇಳುರೋದು. ನಯಸ್ವಾದ ಮೇಲೆ ಹೋತ್ತು

ಹೊತ್ತಿಗೆ ಸರಿಯಾಗಿ ಆಹಾರ ತಗೋಬೇಕು. ನೀವು ಉಟಿವಾಡಿ ಅವನು ಒಂದಮೇಲೆ ಬಡಿಸಬಹುದಿತ್ತು.”

“ನೋಡನ್ನು—ವಾರದಲ್ಲಿ ಒಂದು ದಿನ ಅವನು ಮನೇಲಿರೋದು. ಬೆಳಗ್ಗೆ ಅವನು ಫ್ರಾಕ್ಪರೀಲೇ ಉಟಿ ವಾಡ್ತಾನೆ. ರಾತ್ರಿ ಮನೆಯ ಉಟಿ ನಾನು ರಾತ್ರಿ ಉಟಿ ವಾಡಲ್ಲ. ಹೆಗಲು ಒಬ್ಬಳೇ ಕೂತು ಹೊಬ್ಬೆ ತುಂಬಿಸಿ ಕೊಳ್ಳೋದು ಇದ್ದೇ ಇದೆ. ಒಂದು ದಿನ ಅವನ ಜೊತೆ ಮಾತಾಡ್ತಾ ನಿದಾನ ವಾಗಿ ಉಟಿವಾಡೋಣವೆಂದು ಆನೆ. ಅವಸ್ಥಿಗೆ ಇಷ್ಟವಾದ ಅಡಿಗೆಗಳನ್ನೆಲ್ಲಾ ಮಾಡಿ ಅವನನ್ನು ಒಟ್ಟು ನಾನೇ ಮೊದಲು ತಿನ್ನಲು ಮಂಸ್ಯ ಬರಲ್ಲ ಕಣೇ!”

“ನಿನೋಮ್ಮು, ನಿಮ್ಮ ಮಾತು ನನಗೆ ಅರ್ಥವಾಗಲ್ಲ. ಮೊದಲು ಉಟಿ ಮಾಡಿದರೆ ತಪ್ಪೇನು? ಆನೇಲೆ ಅವನೂ ತಿನ್ನಲ್ಲವೇ?”

“ನಿಜ, ಮಂಗಳಾ. ಈಗ ನಿನಗೆ ಅರ್ಥವಾಗಲ್ಲ. ನಾಳೆ ನಿನಗೇಂಬಿ ಮಂಗ ಆದಾಗ ಅರ್ಥವಾಗುತ್ತದೆ ಎಲ್ಲಾರೂ ಹೊರಟಿರೋ ಹಾಗಿದೆ ನೀನು?”

ಆ ಮಾತು ಮುಂದುವರಿಸುವ ಇಷ್ಟವಿಲ್ಲದೆ ಜಾನಕಮ್ಮು ಮಾತು ಬದಲಿಸಿದರೂ.

“ಹೊಂ .ಮುಲ್ಲೆ ಶ್ರೀರಕ್ಕೆ ಹೋಗಬೇಕು. ನಮ್ಮ ಕ್ಕೆ ಹೇಳಿಕಳಿಸಿದ್ದಳೂ ಇವತ್ತು ಇವರ ಸ್ನೇಹಿತರೆಲ್ಲ ಇಸ್ನೇಚಿನಾಟಿಕ್ಕೆ ನಮ್ಮ ಮನೇಲಿ ಸೇರಿತ್ತಾ ರಂತಿ. ಅವರ ಅಟ ಮುಗಿಯುವವರಿಗೆ ನಾನು ಹೊರಗೆ ಬರಕ್ಕೂ ಆಗಲ್ಲ ಅದಕ್ಕೇ ಎರಡು ಫ್ಲಾಸ್ಸಿನ ತುಂಬ ಕಾಫಿ ಮಾಡಿಟ್ಟು ಹೊರಟಿದೇನೆ. ಬರುವಾಗ ಮಾರ್ಕಟ್ಟಿಗೆ ಹೋಗ್ಗಿನಿ. ಹಾಗೇ ನಿಮಗೆ ಏನಾದರೂ ಬೇಕೇ ಕೆಳೋಣವೆಂದು ಬಂದೆ”

“ಸಾಮಾನೆಲ್ಲ ಇದೆ ಏನೂ ತರಬೇಕಾಗಲ್ಲ.”

“ಹಾಗಾದೆ.. ನೀವು ಉಟಿವಾಡಲ್ಲ ಅನ್ನಿ. ಬರಲೇ ನಾನು?”

ಮಂಗಳಾ ಹೊರಟಿವಳು ಒಮ್ಮೆ ಹಿಂತಿರುಗಿ ನೋಡಿದಳು. ಜಾನಕಮ್ಮು ಮತ್ತೆ ಅಡ್ಡಾಗುತ್ತಿದ್ದುದು ಕಾಣಿಸಿತು.

‘ಪಾವ.... ಪಾವ’ ಎಂದುಹೊಂಡೇ ಮುಂದೆ ಸಡೆದಳು.

ಹುಡುಗಂಗೆ ದೊಡ್ಡವರ ಭಾವನೆ ಅರ್ಥವಾಗಲ್ಲ, ದೊಡ್ಡವರಾದ ಹುಡುಗರ ಸಭಾವ ಅರಿಯಬಾರದೆ?

ಮಂಗಳಾ ಬಸ್ಸಿಗಾಗಿ ಕಾದಳು. ಬಸ್ಸಿಗಳೇನೋ ಒಂದರೆ ಹಿಂಡೆ ಒಂದು ಒಂದರೂ ಅವಳಿಗೆ ಬೇಕಾದ್ದು ಸಿಕ್ಕಲಿಲ್ಲ. ಕೊನೆಗೊಮ್ಮೆ ಒಂದದ್ದು ಭೃತ್ಯಾಗಿತ್ತಾಗಿ ಅವನು ನಿಲ್ಲಿಸಲೇ ಇಲ್ಲ. ಆ ವೇಳೆಗೆ ಮಾರ್ಕೆಟ್‌ಪ್ರೈಸ್‌ಹೋಗುವ ಬಸ್ಸಿ ಬಂತು. ಮಂಗಳಾ ಅದಕ್ಕೇ ಹತ್ತಿದಳು. ಅಲ್ಲಿಯ ಕೆಲಸ ಮುಗಿಸಿಕೊಂಡೇ ಮಲ್ಲೆಶ್ವರಕ್ಕೆ ಹೋದರೆ, ಬರುವಾಗ ಸೀದಾ ಬಂದಃ ಬಿಡಬಹುದು; ಅದೂ ಒಳ್ಳೆಯದೆ

ಮಾರ್ಕೆಟ್‌ನಲ್ಲಿ ಸಾಮಾನು ಕೊಂಡು ಹೊರಗೆ ಬಂದಾಗ ಎದುರಿಗೆ ರಫು ಕಾಣಿಸಿದ ಇಬ್ಬರು ಸ್ನೇಹಿತರ ಜೊತೆ ಮಾತಾಡುತ್ತಿದ್ದವನು: ಅವಳನ್ನು ನೋಡಿ ಪರಿಚಯದ ನಗೆ ಬೀರಿದ. ಏನೋ ಹೇಳುವಂತೆ ಎರಡಃ ಹೆಚ್ಚೆ ಮುಂದೆ ಬಂದ.

“ಮಾರ್ಕೆಟ್‌ಗೆ ಬಂದಿದ್ದರ ?”-ಎಂದ.

“ಹೋಂ ...”

-ಎಂದವಳು ಕಾಣ್ತಾನೆ ಇದೆಯಲ್ಲ ಎಂದುಕೊಂಡಳು, ಮನಸ್ಸಿನಲ್ಲಿ ಸ್ನೇಹಿತರಿಬ್ಬರೂ ದೂರ ಇದ್ದುದನ್ನು ನೋಡಿ ರಫು-

“ಮನೆಗೆ ಹೊರಟಿದಿರ ?”

-ಎಂದು ಕೇಳಿದ ಸಣ್ಣ ದ್ವಿಯಲ್ಲಿ

“ಯಾಕೆ ?”

“ನಾನು ಸಿಕ್ಕಿರಿಗೆ ಹೊರಟಿದೇನೆ. ಅವ್ಯಾಸಿಗೆ ತಿಳಿಸಿಬಿಡಿ. ಯಾಕೆಳಾ ಬರಲಿಲ್ಲ ಎಂತ ಸುಮ್ಮನೆ ಆತಂಕ ಪಡ್ಡಿರ್ತಾಳಿ.”

“ನಾನು ಮಲ್ಲೆಶ್ವರಕ್ಕೆ ಹೊರಟಿದೇನೆ. ಈಗ ತಾನೆ ಮನೆಯಿಂದ ಬಂದೆ”

ಮಂಗಳಾ ಸೂಕ್ತವಾಗಿ ಅವನ ಮುಖವನ್ನು ನೋಡುತ್ತು ಹೇಳಿದಳು ಒಂದು ಕ್ರಾಂತಿ ಅವನು ವೆಚ್ಚುದಂತೆ ಕಾಣಿಸಿತು. ಮೋಡದ ಸಂದಿನಿಂದ ತಾರೆ ಬಂದ ಬೆಳಕಿನ ಕಿರಣದಂತೆ ಮತ್ತೆ ಉತ್ತಮ ಇಂತಲ್ಲಿಗೆ ಇಂತಲ್ಲಿಗೆ.

“ಪರವಾಗಿಲ್ಲ. ನೀವೇನೂ ಚಿಂತಿಸಬೇಡಿ. ಆಮ್ಮನಿಗೆ ನನ್ನ ಸ್ವಭಾವ ಹೊಸದೆ ? ನಿದಾನವಾಗಿ ನೀವು ಮನೆಗೆ ಹೋದಮೇಲೆ ತಿಳಿಸಿದರೂ ಸಾಕು. ಅವರಿಗೆ ನಾನು ಮನೆಗೆ ಬರದಿದ್ದರ !”

ರಘು ಹೊರಡುವವನಂತೆ ಆ ಕಡೆ ತಿರುಗಿದ.

ಮಂಗಳಿಗೆ ಸಿಟ್ಟು, ಉಕ್ಕೆ ಬಂತು.

ಎಂತಹ ಮನವ್ಯ ! ಅವನೇನೂ ತೀರಾ ಚಿಕ್ಕೆ ಹುಡಗನೆ ? ಅವರನ್ನು, ಮಂದುವೆ ಮಾಡಲು ಯೋಚಿಸುತ್ತಿದ್ದಾರೆ. ಒಂದು ವೇಳೆ ಅವನಿಗೆ ಮಂದುವೆ ಯಾಗಿದ್ದ ಅವನ ಮಂದದಿ ಮನೆಯಲ್ಲಿ ಹಸಿದು ಇವನಿಗಾಗಿ ಕಾಯುವಳಿಂದು ಗೊತ್ತಿದ್ದರೆ, ಇವನು ಮನೆಯ ನೆನವೇ ಇಲ್ಲದೆ ಹೀಗೆ ತಿರುಗುವುದು ಸಾಧ್ಯ ವಿಶ್ಲೇಷಣೆ ?

ತಾಯಿಯ ಪಟ್ಟಿಕ್ಕೆ ಏರದಿದ್ದರೂ ಮಂಗಳಿಯ ಹೆಗರುಳು ವಿಡು ಕಿತ್ತು. ಮಗನ ಒರುವಿಗಾಗಿ ಕಾಯುತ್ತ ನೆಲದಮೇಲೆ ಮಂದುರಿ ಮಂಗಳಿ ಜಾನಕಮ್ಮನ್ ಚಿತ್ರ ಮನದೆದುರು ನಿಂತಿತು.

“ರಘು....ಇಲ್ಲಿ ಸ್ವಲ್ಪ ಬಸ್ಯಿ” -

ತನ್ನ ಅಸಮಾಧಾನವನ್ನು ಶೋರಿಸದೆ ಮಂಗಳಾ ನಯವಾಗಿ ಕರೆದಳು.

“ಏನು ...?”

ರಘು ತಿರುಗಿ ಬಂದ.

“ನಿಮ್ಮದು .. ಉಂಟೆ ಆಗಿದೆಯೇ ?” ಎಂದಳು.

“ಉಂಟೆ ಮಾಡಿಲ್ಲ ; ಆದರೆ ಪಟ್ಟಾಗಿ ತಿಂಡಿ ಆಗಿದೆ ಉಂಟೆ ಮಾಡಲು ಸಾಧ್ಯವಿಲ್ಲದವ್ಯ ಹೊಟ್ಟೆ ಭಾರವಾಗಿದೆ.”

“ನಿಮ್ಮ ಉಂಟಿಕ್ಕೆ ಬರಲ್ಲವೆಂದು ನಿಮ್ಮ ತಾಯಿಗೆ ಗೊತ್ತೆ ?”

“ನಾನು ಹೇಳಿರಲಿಲ್ಲ. ಉಂಟಿಕ್ಕೆ ಬರ್ತ್ತೆನಿ ಎಂದೇ ಹೇಳಿದ್ದೆ, ಹೊತ್ತು ವೀರಿತಿಂದು ಅಮ್ಮ ತಿಳಿದುಕೊತ್ತಾಳೆ.”

“ಹಾಗಂತಿರ ? ಅವರು ನಿಮುಗಾಗಿ ಕಾದಿದ್ದರೆ ? ಅವರಿಗೆ ನಿರಾಶೆಯಾಗದೆ ?”

“ನಿಮಗೇ ಗೊತ್ತು. ಇವತ್ತು ರಜ. ಸ್ನೇಹಿತರಿಗೆ ಮಾರ್ಪಿನಿಗೆ ಬರೊದಾಗಿ ಮಾತು ಕೊಟ್ಟಿದೇನೆ.”

“ಅವರಿಗೂ ಉಂಟಿಕ್ಕೆ ಬರೊದಾಗಿ ಮಾತು ಕೊಟ್ಟಿದ್ದಿರಿ.”

ಮಂಗಳಾ ನಯವಾಗಿ ಹೇಳಿದರೂ ಆ ಮಾತಿನ ಚುರುಕು ರಘುವಿನ

ಎಡಿಗೆ ಬಿಸಿ ಮುಕ್ಕೆಸಿತು.

“ನೋಡಿ-ದಾರಿಲಿ ನಿಂತು ಈ ಮಾತು ಹೇಳಿದ್ದು ನನಗೆ ಸೇರಿದ್ದಲ್ಲ. ಅದರೂ ಹೇಳಿರಲು ಮನಸ್ಸು ಒಪ್ಪಲ್ಲ ಜಾನಕಮ್ಮು ಉಟಮಾಡಿಲ್ಲ ನಿಮಗೆ ಇಪ್ಪವಾದ ಆಡಿಗೆ ಮಾಡಿಟ್ಟುಕೊಂಡು, ಸಿಮ್ಮು ದಾರಿಕಾಯುತ್ತ ಹಾಸಿದು ನೆಲದ ಮೇಲೆ ಮಲಗಿದ್ದರು ನಾನು ಬರುವಾಗ ನಾನೂ ಎಷ್ಟೋ ಹೇಳಿದೆ ಅವರು ಉಣಲು ಒಪ್ಪಲ್ಲ. ಅಲ್ಲೋಡಿ-ಮಲೀಶ್ವರದ ಬಸ್ಸು ಬಂತು. ನಾನು ಹೋಗ್ಗಿನಿ ನಿಮ್ಮ ಜೊತೆ ಒಪ್ಪೆತ್ತು ಮಾತಾಡ್ತಾ ಉಟಮಾಡಬೇಕೆಂದು ಆಕೆ ವಾರವೆಲ್ಲಾ ಚಾತಕ ಪಕ್ಕಿಯಂತೆ ನಿರೀಕ್ಷಿಸುತ್ತಾ ಇರ್ತಾರೆ. ಆದರೆ ಅದನ್ನು ಬಾಯಲ್ಲಿ ಹೇಳಲ್ಲ ನಿವೇ ಅಧ್ಯಮಾಡಿಕೊಂಡರ ಸಾಕು. ಆ ಜೀನಕ್ಕೆ ಎಷ್ಟು ತೃಪ್ತಿ. ನಾನು ಹೀಗೆ ಹೇಳ್ತೇನಿ ಎಂತ ತಪ್ಪು ತಿಳಿಬೇಡಿ. ಸಿನಿಮಾ ಸಂಜೀಗೆ ಹೋದರೂ ಆದಿತ್ಯ. ದಿನಕ್ಕೆ ಮೂರು ಆಟ ಇಡೆಯಲ್ಲ! ಸನ್ನ ಮನಸ್ಸಿನ ಸಮಾಧಾನಕ್ಕಾಗಿ...”

ಮಾತು ಮುಗಿಯುವ ಮೋದಲೇ ಮಂಗಳಾ ಬಸ್ಸು ಹತ್ತಿದಳು. ಬಸ್ಸು ಮುಂದೆ ಹೊರಟಿತು. ಅಕ್ಕನ ಮನೆಯ ಹತ್ತಿರ ಬಂದರೂ ಮಂಗಳಿಗೆ ಏನೋ ಚಿಂತೆ.

ರಘು ಮನೆಗೆ ಹೋದನೇಂದೇ ಅಧ್ಯವಾ... ?

ಉಪಕಾರಸ್ವರಣೆ

“ಗುಹಚಾರ ಆನ್ನೋದು ಇವಕ್ಕೂ, ರಜಾದಲ್ಲಿ ನಾಲ್ಕು ದಿವಸ ಅಕ್ಕನ ಮನೇಲಿ ಹಾಯಾಗಿ ಒಡಾಡಿಕೊಂಡು ಇರೋಣವೆಂದು ಆ ಹುಡುಗ ಬಂದರೆ ಹೀಗಾಗಬೇಕೆ ?”

ಗುಂಡೂರಾಯರು ಮನಗೆ ಬಂದ ಕೂಡ್ಲಿ ಅವರ ಧರ್ಮಪತ್ನಿ ಶಾರದಮ್ಮ ವರದಿ ಮಾಡಿದರು

“ಎನಾಯ್ತೂ ಏ ?” ರಾಯರು ಬೇಸರದಿಂದಲೇ ಈಳಿದರು. ಅವರದು ಉರುರು ತಿರುಗುವ ಕಲನ, ತಿಂಗಳಲ್ಲಿ ಹದಿಸ್ತುಮ ದಿವಸಗಳು ಸುತ್ತುಬೇಕು. ಕೆಲಸದ ಮೇಲೆ ನಾಲ್ಕು ದಿನಗಳಿಂದ ಹೂರಗೆ ಇಷ್ಟವರು, ಆಗ ತಾನೇ ವಾಪಸಾಗಿದ್ದರು

ಸಾಮಾನು ಹೊತ್ತ ಆಳು ಹಿಂದಿನಿಂದ ಬರುತ್ತಿದ್ದು. ಒಳಗೆ ಕಾಲಿಟ್ಟು ಒಡನೆಯೇ ಗ್ರಹಚಾರದ ಸುದ್ದಿ ಎದುರಾದರೆ ಯಾರಿಗೆ ತಾನೇ ಬೇಸರವಿಲ್ಲ !

ಗಂಡನ ಬೇಸತ್ತು ಮುಖ ನೂಡಿದ ಮೇಲೆ ಶಾರದಮ್ಮನಿಗೆ ತಾವು ಆ ಸುದ್ದಿ ಆಗಲೇ ತಿಳಿಸಬಾರದಾಗಿತ್ತು ಎನಿಸಿ ತುಟಿ ಕಚ್ಚಿದರು.

ಅದರೇನು ? ಮಾತು ಹೊರಬಂದು ತನ್ನ ಕೆಲಸ ಮಾಡಿತ್ತು. ತಮ್ಮ ತಪ್ಪನ್ನು ತಿಂಡಿಕೊಳ್ಳುತ್ತು—

“ಇಲ್ಲಿ ಬಿಡಿ, ಅಂತಹುದೇನಿಲ್ಲ. ವೊದಲು ಸ್ವಲ್ಪ ಕಾಫಿ ತಗೋಳಿ....”

“ಅಯ್ತುಲ್ಲಿ, ಅದೇನು ಹೇಳಿಬಿಡು. ಏನಾಯ್ತು ರಮೇಶನಿಗೆ !”

ರಾಯರು ಕೊಳ್ಳು ಕಳಚಿ ಗೂಟಿಕ್ಕೆ ಹಾಕುತ್ತ ಪ್ರತ್ಯೇಸಿದರು

“ನೀರು ಮನೇಲಿ ಜಾರಿಬಿದ್ದ ಕಾಲಿಗೆ ಪೆಟ್ಟಾಗಿದೆ.”

ಶಾರದಮ್ಮ ಸಂಕ್ಷೇಪವಾಗಿ ಹೇಳಿದರು.

ಇನ್ನಾರ್ಥಿಗಾದರೂ ಆಗಿದ್ದರೆ “ಅಷ್ಟೇ ತಾನೇ ?” ಎಂದು ಹೇಳು

ಶ್ರೀದ್ವರೇನೋ? ಆದರೆ ಹೆಂಡತಿಯ ತಮ್ಮ ರಚಾದಿನಗಳನ್ನು ತಮ್ಮೊಡನೆ ಕಳೆಯಲೆಂದು ಅಪರೂಪಕ್ಕೆ ಬಂದಿರುವ ಅತಿಥಿ! ಅವನ ವಿಚಾರ ಹಾಗೆ ಲಫುವಾಗಿ ಮಾತಾಡಿದರೆ ಅಮ್ಮನವರು ಏನೆಂದುಕೊಂಡಾರು?

ಅದಗಂದಲೇ ಆತಂಕವನ್ನು ತೋರಿಸುತ್ತು—“ಎನು? ಕಾಲಿಗೆ ತುಂಬಾ ಪೆಟ್ಟುಗಿದಯೆ? ಡಾಕ್ಟರಿಗೆ ಹೇಳಿ ಕಳಸಬೇಕಾಗಿತ್ತು?”—ಎಂದರು

“ಡಾಕ್ಟರು ಬಂದು ನೋಡಿದರು. ಘಾಯವೇನೂ ಆಗಿಲ್ಲ. ಮೂಲಿಗೆ ಪೆಟ್ಟುಗಿ, ಕಾಲು ಬಾತಿದೆ. ಓಡಾಡಲು ಆಗಲ್ಲ ಬಂದುವಾರ ವಿಶ್ವಾಂತಿ ತೆಗೆದುಕೊಳ್ಳಲಿ ಎಂದು ಹೇಳಿದಾರೆ.”

ಆಳು ಸಾಮಾನ್ಯಗಳನ್ನು ತಂದು ಒಳಗಿಟ್ಟು

“ಹಾಸಿಗೆ ಬಿಳ್ಳಿ ಬಿಸಿಲಿಗೆ ಹಾಕು”

—ಶಾರದಮ್ಮ, ಹೇಳಿದರು.

“ಹಾಸಿಗೆ ಬಿಳ್ಳೊಂದು ಬೇಡ. ಪುನಃ ಮಧ್ಯಾಹ್ನ ಹೊರಡಬೇಕು”—ರಾಯರು ಪ್ರಯಾಣದ ವಿಷಯ ತಿಳಿಸಿದರು.

“ಇನ್ನೂ ಈಗ ಬಂದಿದೀರಿ? ಪುನಃ ಹೊರಡಬೇಕೆ?”

“ಹೊಂ-ಕೆಲಸ ಇನ್ನೂ ಮುಗಿದಿಲ್ಲ. ಇನ್ನೂ ಒಂದುವಾರ ಆಗ ಬಹುದು. ಇವತ್ತು ಸ್ವಲ್ಪ ವಿರಾಮವಿತ್ತು. ಒಂದು ಸಲ ನೋಡಿ ಹೊಗೋಣವೆಂದು ಬಂದೆ. ಇಲ್ಲಿ ರಮೇಶನಿಗೆ ಹೀಗಾಗಿದೆ ಆದರಿಂದಲೇ ಏನೋ? ನಿನ್ನೆಯಿಂದ ನುನೆಯ ಕಡೆಯೇ ಮನಸ್ಸು. ಬಂದವ್ಯದ್ದ ಸರಿ ಹೊಯ್ದು. ಎಲ್ಲಿ ರಮೇಶ?”

“ರೂಮಿನಲ್ಲಿ ಮಲಗಿದಾನೆ”

“ಎನ್ಯಾ ದೊರೆ ಹೇಗಿದ್ದಿ? ಕಾಲು ಹೇಗಿದೆ?”

—ರಾಯರು ರೂಮಿಗೆ ಹೋಗಿ ಆತ್ಮೀಯವಾಗಿ ರಮೇಶನನ್ನು ವಿಚಾರಿಸಿದರು.

ರಮೇಶ ಕಾಲೇಜಿನಲ್ಲಿ ಓದುತ್ತಿದ್ದ ವಿದ್ಯಾರ್ಥಿ. ಭಾವನೆಂದರೆ ಅವನಿಗೆ ಬಹಳ ಕೆಂಪಲ.

“ಎನಿಲ್ಲ. ಪೆಟ್ಟೇನೂ ಹೆಚ್ಚುಗಿಲ್ಲ. ಕಾಲು ಜಾರಿದಾಗ ಕಟ್ಟಿಗೆ ಮಂಡಿ ತಗರಿದೆ ಅಷ್ಟೆ. ಒಂದೆರಡು ದಿನವಲ್ಲಿ ಸರಿ ಹೋಗಬಹುದು. ನಿನ್ನು

ಉರು ನೋಡೋಣವೆಂದು ಬಂದರೆ, ಹೀಗೆ ಮನೇಲಿ ಮಲಗರು ವಂತಾಯ್ತಲ್ಲ! ಆದಕ್ಕೇ ಬೇಜಾರು.”

“ಆಗೋಡೆಲ್ಲಾ ಒಳ್ಳೆಯದಕ್ಕೇ ಎಂತ ಇಟ್ಟಿಂದಿಲ್ಲಿ ಎಂದಾದರೂ ಹೀಗೆ ವಿರಾಮವಾಗಿ ಇರ್ತೀಯ? ಸದಾ ಶಾಲೇಜು—ಶ್ರೀಕೃಷ್ಣ, ಅದು ಇದು ಎಂತ ಮನೇನೇ ಸೇರಿಂಳಿಲ್ಲ. ಈಗ ನಿದಾನವಾಗಿ ಅಕ್ಕನ ಜೊತೆ ದರಬಿ ಹೊಡಿ”

ಮಧ್ಯಾಹ್ನದವರಿಗೆ ಮನೇಲಿದ್ದ ರಾಯರು ಸಂಜೀಯ ರ್ಯಾಲಿಗೆ ಹೊರ ಪೆರು. ಹೊರದುವಾಗ ಶಾರದಮ್ಮನಿಗೆ—

“ರಮೇಶನ್ನು ಒಬ್ಬನನ್ನೇ ಒಟ್ಟು ಹರಿಕಥಿಗೆ ಹೊರಟು ಬಿಡಬೇಡ. ದಾಸರು ಇಲ್ಲಿಗೆ ಬರಾತ್ತನೇ ಇರಾತ್ತರೆ. ಇನ್ನೊಂದು ಸಲ ಕೇಳಿದುಂಟು”

ಎಂದು ಎಚ್ಚರಿಸಿದರು.

ಒಂದು ವಾರದಿಂದ ಉಂನಲ್ಲಿ ಹರಿಕಥಿ, ಬೆಂಗಳೂರಿನಿಂದ ಬಂದಿದ್ದ ದಾಸರು ರಾಮಾಯಣವನ್ನು ಹರಿಕಥಿಯ ರೂಪದಲ್ಲಿ ಜನರಿಗೆ ಶ್ರವಣ ಮಾಡಿಸುತ್ತಿದ್ದರು. ಅವರಿಗೆ ಒಳ್ಳೆಯ ಕಂರವಿತ್ತು. ಜೊತೆಗೆ ಹೇಳಿ.ನುವನ್ನು, ಜನರಿಗೆ ಹಿಡಿಸುವಂತೆ ಚೆನ್ನಾಗಿ ಹೇಳುವ ಕಲೆಯೂ ಸಾಧಿಸಿತ್ತು. ಜನರ ಭಾಯಲ್ಲಿ ಅದೇ ವಾತು. ಸಂಜೀಯಾಯಿತೆಂದರೆ ಎಲ್ಲರೂ ಅಲ್ಲಿಗೆ ನಡೆಯುತ್ತಿದ್ದರು. ಗಂಡಸರು, ಹೆಂಗಸರು, ಮಕ್ಕಳು ಎಲ್ಲರಿಗೂ ಅದೇ ಗೀಳು.

ಶಾರದಮ್ಮ, ದಿನವೂ ಹೋಗುತ್ತಿದ್ದವರು ಇಂದು ಮನೆಯಲ್ಲೇ ಉಳಿದಾಗ ರಮೇಶನೇ ಕೇಳಿದ:

“ಅಕ್ಕಾ-ನೀನು ಹೋಗೋಡಿಲ್ಲವೇ? ಹೊತ್ತಾಯ್ತಲ್ಲ.”

“ಇಲ್ಲವು. ನಿನ್ನ ಒಬ್ಬನನ್ನೇ ಬಿಟ್ಟು ಹೀಗೆ ಹೋಗೋದು ಬೇಜಾರಾಗಲ್ಲವೇ ನಿನಗೆ? ನಿಮ್ಮ ಭಾವನಾದರೂ ಇದ್ದಿದ್ದರೆ ಹೋಗಬಹುದಿತ್ತು.”

“ಇದು ಒಳ್ಳೆ ಚೆನ್ನಾಯ್ತು. ನನಗಾಗಿ ನೀನು ಹೋಗದೆ ಇರೋದೇ? ಓದೋದಕ್ಕೆ ಪುಸ್ತಕ ಇದ್ದರೆ ನನಗೆ ಸ್ವಲ್ಪವೂ ಬೇಜಾರಿಲ್ಲ. ನೀನು ನಿಶ್ಚಯಿತಾಗಿ ಹೋಗು. ನಾನು ಆಧಿ ಓದಿರೋ ಕತೆ ನೀನು ಬರೋ ಹೊತ್ತಿಗೆ ಮುಗಿಸಿರ್ತೇನೇ.”

“ನಿಜವಾಗಿ ನಿನಗೆ ಬೇಜಾರಿಲ್ಲವೆ? ಅಥವಾ ಅಕ್ಕೆ ಹೋಗೋಡನ್ನು ಯಾಕೆ ತಪ್ಪಿಸಲಿ? ಎಂತ ಹೇಳ್ತಿದೀಯೋ?”

“ನಿನ್ನ ಹತ್ತಿರ ನನಗೆ ಸಂಕೋಚನೆ? ಹಾಗೇನಾದರೂ ಇದ್ದರೆ ನಾನೇ ಹೇಳ್ತಿದ್ದೆ”

ಶಾರದಮ್ಮನಿಗೆ ನಿಜವಾಗಿ ಹೋಗುವ ಮನಸ್ಸಿತ್ತು ಹಿಂದಿನ ದಿನ ಒಳ್ಳೆ ಸ್ವಾರಸ್ಯವಾದ ಭಾಗದಲ್ಲಿ ಕತೆ ನಿಂತತ್ತು ಆದರೆ ತನ್ನನನ್ನು ಒಂಟಿ ಯಾಗಿ ಬಿಟ್ಟು ಹೋಗಲಾರದೇ ಅನುಮಾನಿಸುತ್ತಿದ್ದರು ಅವರ ಜೊತೆಯನ ರೀಳು ಆಗಲೇ ಹೊರಟಿದ್ದರು. ಹೇಗೂ-ಹೋಗು ಎಂದು ಅವನೇ ಹೇಳ್ತಿರುವಾಗ ಹೋಗಿಬಿಡಲೇ? ಎಂದು ಮನಸ್ಸು ಎಣಿಸುತ್ತಿತ್ತು.

ಅದನ್ನು ಗ್ರಹಿಸಿದ ರಮೇಶ ಪ್ರಣಃ—

“ನೀನು ಸುಮ್ಮನೆ ಹೊರಡಕ್ಕೆ. ಅನ್ಯಾಯವಾಗಿ ಉಡನೂಡಿಕೊಳ್ಳುವುದು ಬೇಡ ಇಪ್ಪಕ್ಕೂ ನಾನೇನು ಚಿಕ್ಕ ಹುಡುಗನೇ? ಹೇಗೂ ಬಾಗಿಲಲ್ಲಿ ಆಳು ಕೂತಿರ್ತಾನೆ. ಜೊತೆಗೆ ಪುಸ್ತಕ ಇದೆ. ನನಗೆ ಸ್ವಲ್ಪವೂ ಬೇಸರವಿಲ್ಲ. ನೀನು ಧ್ಯೇಯವಾಗಿ ಹೊರಡು,”

—ಎಂದು ಒತ್ತಾಯವಾಗಿ ಹೇಳಿದ.

“ನಿನಗೆ ಏನಾದರೂ ಬೇಕಾದರೆ? ಓಡಾಡುವುದಕ್ಕೇ ಆಗಲ್ಲ ”

“ನನಗೆ ಸಧ್ಯಕ್ಕೆ ಏನೂ ಬೇಡ, ಒಂದು ವೇಳಿ ಬೇಕಾದರೆ ಬಾಗಿಲಿನಲ್ಲಿ ಆಳು ಇಡಾನಲ್ಲ. ಕೂಗ್ರೇನೇ”

“ಹಾಗಾದರೆ ಹೋಗಿಬರಲೆ?”

“ಓಹೋ....ಧಾರಾಳವಾಗಿ ಹೋಗಿ ಬಾ.”

ಶಾರದಮ್ಮ ಒಂದು ಕಡೆಯಿಂದ ಮನಸೆಗೆ ಬೀಗ ಹಾಕಿದರು. ಬೀಗದಕ್ಕೆ ರಮೇಶನ ಹತ್ತಿರ ಇಟ್ಟು, ಒಂದು ತಟ್ಟೆಯಲ್ಲಿ ಹುರಿಗಾಳು, ಚೊಂಬಿನಲ್ಲಿ ನೀರು ತಂದು, ಮಂಜದ ಹಕ್ಕೆದಲ್ಲಿ ಇಟ್ಟರು

“ಓದುವಾಗ ಹಾಗೇ ಬಾಯಿಗೆ ಹಾಕಿಹೋ” ಎಂದು ತಮ್ಮನಿಗೆ ಹೇಳಿ, ಆಳಗೆ—

“ಇಲ್ಲೇ ಇರು, ಎಲ್ಲಾ ಹೋಗಬೇಡ. ರಮೇಶಪ್ಪ ಕೂಗಿದರೆ ಕೇಳಿಸೋ ಹಾಗೆ ಹತ್ತಿರ ಇರು ನಿಡ್ದೆನಾಡಬೇಡ. ನಾನು ಬೀಗ ಬಂದು ಬಿಡ್ಡಿಸಿ”

-ಎಂದು ಹೇಳಿ, ಹೊರಟಿರು ಶಾರದಮ್ಮು.

“ಹೊಂಸ್ತೆವ್ವ” ಎಂದ ಆಳು. ಬೇಗ ಎಂದರೂ ಇನ್ನು ಎರಡು ಗಂಟೆಯಾಗುವುದೆಂದು ಅವನಿಗೆ ಗೊತ್ತು.

ರಮೇಶ ಹಾಸಿಗೆಯ ಮೇಲೆ ಕಾಲು ನೀಡಿಕೊಂಡು, ಬೆನ್ನಿಗೆ ದಪ್ಪ ವಾದ ಸುರುಳಿದಿಂಬು ಇಟ್ಟಿಕೊಂಡು ಓದುವ ಭಂಗಿಯಲ್ಲಿ ಕುಳಿತ್ತಿದ್ದ ಮಂಚದ ಮಗ್ಗುಲಿಗೆ ಕಿಟಕಿ. ಇನ ಮಾತಾಡಿಕೊಂಡು ಹೋಗುತ್ತಿರುವುದು ಕಾಣಿಸ್ತಿತ್ತು.

ಬರಬರುತ್ತ ಓಡಾಟಿ ಕಡಿಮೆಯಾಯ್ತು. ಮಾತಿನ ಸದ್ಗೂ ಕೇಳಿಸಲಿಲ್ಲ. ಯಾರೋ ಒಬ್ಬಿಬ್ಬರು ಮೌನವಾಗಿ ತಮ್ಮ, ಮನೆಗಳಿಗೆ ಹೊರಟಿಸ್ತರು.

ರಮೇಶ ಪ್ರಸ್ತುತವನ್ನು ತೆಗೆದುಕೊಂಡು ಗುರುತು ಮಾಡಿಕ್ಕೊಂಡು ಜಾಗದಿಂದ ಓದಲು ಅರಂಭಿಸಿದ.

ಹಾಗೆ ಎಷ್ಟು ಹೊತ್ತು ಕೆಳೆಯಿತ್ತೂ ..

ಇದ್ದಕ್ಕೆದ್ದಂತೆ ಜೊರಾಗಿ ಗಾಳಿ ಬೀಸಿದಂತಾಗಿ ರಮೇಶನಿಗೆ ಭಳಿಯಾಯ್ತು ಕಾಲ ಬಳಿ ಇದ್ದ ರಗ್ಗನ್ನು ತೆಗೆದುಕೊಂಡು ಎದೆಯವರಿಗೆ ಎಳೆದುಕೊಂಡೆ. ಕಿಟಕಿಯನ್ನು ಮುಚ್ಚೊಣವೆಂದುಕೊಂಡು ಆ ಕಡೆ ತಿರುಗಿದ.

ಹಾಲು ಚೆಲ್ಲಿದಂತೆ ಬೆಳದಿಂಗಳು ಹೊರಗೆಲ್ಲ ಹರಿದಿತ್ತು. ಆ ನಿಜನ ವಾದ ಬೀದಿ ಮೌನವಾಗಿ ಹಾಲಿನಲ್ಲಿ ಸ್ತಾನಮಾಡುತ್ತಿರುವಂತೆ ಭಾಸ ವಾಯ್ತು

ನೀಲಿಯ ಆಕಾಶದಲ್ಲಿ ಚಂದ್ರ ನಗುತ್ತಿಲಿದ್ದು.

ರಮೇಶ ಓದುವುದನ್ನು ಮರಿತು ಮುಗ್ಗನಂತೆ ಅದನ್ನು ನೋಡುತ್ತಿದ್ದೆ.

ಕಿರಾಮೋಡಗಳು ಒಂದನ್ನೂಂದು ಅಟ್ಟಿಕೊಂಡು ಕಣ್ಣ ಮುಚ್ಚಾಲೆ ಆಡುತ್ತಿದ್ದವು.

ನ್ಯಾತುಗಳು ಕಣ್ಣ ಮಿಟಿಕಿಸಿ ಚಂದ್ರನನ್ನು ಅಟ್ಟಕ್ಕೆ ಕರೆಯುತ್ತಿದ್ದವು.

ಎಂತಹ ಸುಂದರ ದೃಶ್ಯ! ಎಷ್ಟು ನೋಡಿದರೂ ದಣೆಯದ ನೋಟ, ರಮೇಶ ನ್ಯೂನುರಿತು ನೋಡುತ್ತಿದ್ದು.

ಇನ್ನೆಡ್ಡುಂತೆ ಇರುಳಿನ ಹೌನವನ್ನು ಸೀಳಿಕೊಂಡು ಟೆಕ್ಕಾ...ಕುಟ್ಟಾ..
ಎಂದು ಸಣ್ಣ ಸದ್ಯೋಂದು ಕೇಳಿಸಿತು.

ಯಾರೋ ಕೋಲು ಉರಿಕೊಂಡು ನಿದಾನವಾಗಿ ನಡೆಯುವ ಸದ್ಯು.
ಹೆಚ್ಚೆಯ ಸದ್ಯು ಕೇಳಿಸದಿದ್ದರೂ ಕೋಲನ್ನು ಎತ್ತಿ ಮುಂದಿಡುವಾಗ ಆಗುವ
ಸದ್ಯು.

ಬರಬರುತ್ತ ಸದ್ಯು ಹೆಚ್ಚು ಸ್ವಷ್ಟವಾಗಿ ಕೇಳಿಸಿತು. ಯಾರೋ ಈ
ಕಡೆಗೇ ಬರುವಂತಿದೆ.

ಹಟ್ಟಾತ್ತನೆ ಸದ್ಯು ನಿಂತಿತು.

ರಮೇಶ ಕಿಟಕಿಯ ಕಡೆಗೆ ನೋಡುತ್ತಿದ್ದ ವನ್ನು ಯಾಂತ್ರಿಕವಾಗಿ ಕತ್ತು
ಹೊರಳಿಸಿ ಈ ಕಡೆ ತಿರುಗಿದ.

ಜೀಳದಿಂಗಳನವ್ಯೇ ಶುಭ್ರವಾದ ಬಟ್ಟಿ ಧರಿಸಿದ್ದ ವರ್ಣಬ್ರಹ್ಮ ಬಾಗಿಲನ್ನು
ಹಿಡಿದುಕೊಂಡು ನಿಂತಿದ್ದರು. ರಮೇಶ ಈ ಕಡೆ ತಿರುಗಿದುನ್ನು ನೋಡಿ-

“ಶಾರದಮ್ಮು ಇಲ್ಲವೇ ?” ಎಂದು ವಿಚಾರಿಸಿದರು.

“ಇಲ್ಲ, ಹರಿಕಥೆಗೆ ಹೋಗಿದ್ದರೇ ..”

ರಮೇಶ ಸ್ವಲ್ಪ ಉದಾಸಿನದಿಂದಲೇ ಉತ್ತರ ಕೊಟ್ಟು. ಹೊರಗಿನಿಂದ
ಬಂದವರು ಸೀದಾ ಇಲ್ಲಿಯವರಿಗೆ ಬಂದದ್ದು ಅವನಿಗೆ ಹಿಡಿಸಲಿಲ್ಲ

“ಬರೋದು ಹೊತ್ತಾಗಬಹುದೇ ?”

“ಆದಿತ್ಯ. ಕತ್ತಿ ಮುಗಿಯಬೇಕ್ಕಾ. ಏನಾಗಬೇಕಿತ್ತು ?”

“ಅವರನ್ನು ನೋಡಬೇಕಾಗಿತ್ತು.”

“ನಾಳೆ ನೋಡಿದರೆ ಆಗದೆ ? ಪಾಪ ಎಪ್ಪು ಹೊತ್ತೆಂದು ಕಾಯುವಿರಿ ?”

“ಇಲ್ಲ ; ಇಂದೇ ನೋಡಬೇಕು. ನಾಳೆ ಬರುವಂತಿಲ್ಲ. ಬಹೆಳ ದೂರ
ದಿಂದ ಬಂದಿದ್ದೇನೇ.”

“ನೀವು ಇರೋದು ಎಲ್ಲಿ ?”

ರಮೇಶ ಸ್ವಲ್ಪ ಕುತೂಹಲದಿಂದ ಕೇಳಿದ.

“ನದಿಯಾಚೆ ಆರಳಿ ಮರದ ಹತ್ತಿರ. ನೋಡಲು ಹತ್ತಿರವೇನಿಸಿದರೂ
ಬರುವಾಗ ಕಷ್ಟವಾಗುತ್ತೆ.”

“ಅವರು ಬರೋವರೆಗೂ ಕಾಯುವುದಾದರೆ ಅಲ್ಲಿ ಕುಚೆಯ ಮೇಲೆ

ಕೂಡಿ, ನಿಂತೆ ಇರುವಿರಲ್ಲ.”

“ಇಲ್ಲ ನನಗೆ ಇದೇ ಸುಖಿ. ಕುಚೀಯಲ್ಲಿ ಕೂತದ್ದು ಮರೆತೇ ಹೋಗಿದೆ !”

ಕೈಲಿಂದ್ದ ಕೋಲನ್ನು ಭಾಗಿಲಿನ ಮಂಳರಿಗಿ ಒರಗಿಸಿ ಗೊಡೆಗೆ ಒರಗಿ ಕೊಂಡು ನಿಂತರು ಅತ.

ನಿಂತಿದ್ದರೆ ನಿಂತಿರಲಿ, ಎಂದುಕೊಂಡು ರಮೇಶ ಓದಲು ಪುಸ್ತಕ ಎತ್ತಿ ಕೊಂಡನನು ಹಾಗೇ ಕೇಳಿದ-

“ನಿಮ್ಮ ಹೆಸರು ?”

“ಸದಾನಂದ ”

ರಮೇಶ ಓದಲು ಪ್ರಯತ್ನಪಟ್ಟರೂ ಆಗಲಿಲ್ಲ. ಅತ ಅಲ್ಲ ನಿಂತಿರುವುದು ಮನಸ್ಸಿಗೆ ಮಂಜಗರವಾಗಿ ತೋರಿತು. ಮೊದಲಿನಂತೆ ನಿಮ್ಮಿಂತೆಯಿಂದ ಓದುವುದು ಸಾಧ್ಯವಾಗದೆ, ಪುಸ್ತಕ ಮಡಚಿ ಪಕ್ಕದ ಮೇஜಿನ ಮೇಲಿಟ್ಟು. ಹಾಗೇ ತಟ್ಟಿಯಲ್ಲಿದ್ದ ಹುರಿಗಾಳಿನಿಂದ ಒಂದು ಕಡಲೇಕಾಯಿ ಬೀಜ ಆರಿಸಿ ಬಾಯಿಗೆ ಹಾಕಿಕೊಂಡ

ಸದಾನಂದ ಅವನ ಕಡೆ ನೋಡಿ ನಷ್ಟ ನಕ್ಕು ಕೇಳಿದ-

“ನಾನು ಇಲ್ಲಿರೋದರಿಂದ ನಿಮಗೆ ತೊಂದರೆಯೆ ?”

“ಭೇ.. ಭೇ... ಹಾಗೇನಿಲ್ಲ. ಓದಿ ಬೇಸರವಾಯ್ತು. ಅದರಿಂದ ಪುಸ್ತಕ ತೆಗೆದಿಟ್ಟೇ, ಅಷ್ಟೇ?”

“ಶಾರದಮ್ಮು ಒಕ್ಕೇ ಮಹಾತಾಯಿ. ಆಕೆ ನೂಡಿದ ಉಪಕಾರ ಮರೆಯೋ ಹಾಗಿಲ್ಲ. ಅದಕ್ಕೇ ಅವರನ್ನು ನೋಡಬೇಕೆನಿಸಿತು....ಬಂದೆ.”

“ಏನು ಉಪಕಾರವಾಯ್ತು ಅವರಿಂದ ?”

“ಹೇಳಲೇ ? ಬೇಜಾರುಪಡೋದಿಲ್ಲವೇ ?”

“ಬೇಜಾರೇಕೆ ? ನಾನೂ ಒಬ್ಬನೇ ಇದೇನೆ. ಹೇಳಿ, ಅದನ್ನಾದರೂ ಕೇಳೋಣ.”

“ನನಗೆ ಹೊಟ್ಟಿನೋವು ಬರ್ತಿತ್ತು. ಹೊಟ್ಟಿ ನೋವೆಂದರೆ ಅಂತಿಂಥಕೆದಲ್ಲ. ತಡೆಯಕ್ಕೇ ಅಗ್ನಿರಲಿಲ್ಲ.”

“ಷೈವಧಿ ತಗೋಳ್ಜುಲಿಲ್ಲವೇ ?”

“ಬೇಕಾದವ್ಯು ತಗೊಂಡಿ. ಕೈಲಿದ್ದ ಕಾಸೆಲ್ಲಾ ಅಸ್ತ್ರೀಗೆ-ಡಾಕ್ಟರ್ ಓವಣಿಗೆ ಖಚಾರ್ಯು. ಆದ್ದರಿಂದ ಗುಣವಾಗಲಿಲ್ಲ.”

“ಅಮೇಲೆ...?”

“ಮೈಸೂರಿಗೆ ಹೋಗಿ ದೊಡ್ಡ ಡಾಕ್ಟರಿಗೆ ತೋರಿಸಿದೆ. ಅವ ಅಪರೀಶನ್ ಮಾಡಬೇಕು. ಇಲ್ಲೇ ಬಂದಿರು ಎಂದು ಹೇಳಿದರು”

“ಅಪರೀಶನ್ ಮಾಡಿಸಿಕೊಂಡಿರಿ?”

“ಇಲ್ಲ. ನಾನೋಬ್ಬ ಪರದೇತಿ. ನನ್ನವರಿನ್ನವರೇ ಇಲ್ಲ ಅ ಹೋಗಿ ಏನಾದರೂ ಆದರೆ ಯಾರು ಕೇಳಿರು...?”

“ಹಾಗೆಂದು ರೋಗಕ್ಕೆ ಚಿಕಿತ್ಸೆ ನಾಡಿಸದೆ ಇರೋದೆ?”

“ಹಾಗೇ ಬಿಡಲಿಲ್ಲ. ಇಲ್ಲಿನ ಡಾಕ್ಟರ ಹತ್ತಿರವೇ ಓವಣಿ ತಗೊತ್ತಿದ್ದ ನನಗೊಬ್ಬ ದೂರದ ನೆಂಟ ಮಂಗಳೂರಿನಲ್ಲಿದಾನೆ. ಅವನಿಗೆ ಕಾಗದ ಬರೆ ಅವನು ಬಂದನೇಲೆ ಮೈಸೂರಿಗೆ ಹೋಗೋಣವೆಂದುಕೊಂಡು ಕಾಡೆ.”

“ಆದೂ ಶಿಂಯಿ”

“ಆ ಕವ್ಯಕಾಲದಲ್ಲಿ ಮಹಾತಾಯಿ ನಮ್ಮನ್ನು ಹಸಿದು ಬಂದಾಗ ಅ ಇಟ್ಟರು.” ಕೈಲಿ ಕಾಸಿಲ್ಲದಾಗ ಓವಣಿಗೆ ದುಡ್ಡ ಕೊಟ್ಟಿರು. ನಮ್ಮ ಆ ಅವರಿಗೆ ಸ್ನೇಹಿತರು, ಎಂದಾದರೂ ಆಕ್ಷನ್‌ಹೊಂದಿಗೆ ಬರ್ತಿದ್ದೆ ಅದೇ ಗುರಿ ಮೇಲೆ ಅವ್ಯಾ ಉಪಕಾರ ಯಾರು ಮಾಡ್ತಾರೆ? ಆ ವಿಶ್ವಾಸದ ಖುಣ ನಾ ತೀರಿಸುವ ಹಾಗೇ ಇಲ್ಲ.”

ಆತ ಸ್ವಲ್ಪ ಶಮ್ಮಸಿದ್ದ ಪುನಃ ಹೇಳಿದರು.

“ಒಂದು ದಿನ ರಾತ್ರಿ ಹೋಟ್ಟಿಶಾಲೆ ವಿವರಿತವಾಯ್ತು. ಮನೆ ತುಂ ಹೊರಳಾಡಿದೆ. ನಿನು ಎನ್ನವರಿಲ್ಲ. ನನ್ನಂತಹ ಪಾಪಿ ಬದುಕಿದೆ. ತಾನೇ ಎನು ಪ್ರಯೋಜನ? ಎನಿಸಿ ದುಃಖವಾಯ್ತು. ಎದ್ದು ಹೊರಗೆ ಬಂಡ ಅಂದೂ ಇನತ್ತಿನಂತೆಯೇ ಬೆಳದಿಂಗಳು ಹರಡಿತ್ತು. ನದಿಯ ಕಡೆಯಿಂ ತಂಗಾಳಿ ಬೀಸುತ್ತಿತ್ತು....”

“ಬೋರಾ—ವಲಿಗಿಟ್ಟಿಯೇನೋ? ನಾನು ನೊದಲ್ಲೇ ಹೇಳಿದ್ದೇ ವಲಗಿಬೇಡಕ್ಕೊಂಡಿರು...ಎಂತೆ”

ಶಾರದಮ್ಮ ಮೇಟ್ಟೆಲು ಹತ್ತಿ ಬರಿತ್ತೆ ಕೂಗಿದರು.

“ಈ-ಅಕ್ಕೆ ಬಂದಳು. ಇವತ್ತು ಬೇಗನೇ ಬಂದಿಟ್ಟೆಡಾಳೆ. ನೀವೇ ಹೆಚ್ಚು ಕಾಯಬೇಕಾಗಿಲ್ಲ ”

ರಮೇಶ ಸಂತೋಷದಿಂದ ಕೂಗಿದೆ.

“ಹೌದು ... ಬಂದಿರುವಂತಿದೆ”

- ಎನ್ನುತ್ತ ಅತ ಬೀದಿಯ ಬಾಗಿಲ ಕಡೆಗೆ ನಿದಾನವಾಗಿ ನಡೆದರು.

ಕೈಲಿ ಪ್ರಸಾದದ ಕುಂಕಮವನ್ನೂ ಹೊನನ್ನೂ ಹಿಡಿದು ಶಾರದಮ್ಮ ಲಿಲ್ಲ ತಾನೇ .. ಒಳಗೆ ಬಂದರು.

“ರಮೇಶ ಆ ಚೋರನ್ನ ನೋಡು, ಮಲಗಬಟ್ಟಿದ್ದಾನೆ ಬೇಜಾರಾಗ ಒಬ್ಬನೇ ಇರ್ಲೋದೆಂದರೆ ?”

“ಇಲ್ಲ ಅಕ್ಕೆ ಒಬ್ಬನೇ ಇರಲಿಲ್ಲ. ಅದು ಯಾರೋ ನಿನ್ನ ಸೋಡೋಕೆ ಬಂದಿದ್ದರು. ಇನ್ನು ಹೊತ್ತು ಮಾತಾಡಿದ್ದರು. ಈಗ ತಾನೇ ಹೊರಗೆ ಹೊರಟುಹೊಡರು. ನಿನಗೆ ಸಿಕ್ಕುಲಿಲ್ಲವೇ”

“ಇಲ್ಲ ... ಯಾರಂತೆ ? ಹೆಸರು ಹೇಳಿದರೆ ?”

“ಕೇಳಿದೆ. ಸದಾನಂದ ಅಂತೆ. ನಿನ್ನ ಬಾಯಿತುಂಬ ಹೊಗಳಿರು. ಅವರ ಕೈಲಿ ಮಾತಾಡ್ತು ಹೊತ್ತು ಹೊರದ್ದೇ ಗೊತ್ತುಗಲಿಲ್ಲ.”

“ಯಾರು .. ? ಸದಾನಂದ ಬಂದಿದ್ದನೆ ? ನಿನ್ನ ಹತ್ತಿರ ಮಾತಾಡಿದ್ದನೇ ?”

“ಹೊಂ ... ಇಮವರಿಗೂ ಇದ್ದರು. ನೀನು ಬಂದಾಗ ನಿನ್ನ ಸೋಡೋಕೇ ಆ ಕಡೆ ಬಂದರು ...”

“ನನು ಮಾತಾಡಿದ್ದ ಅವನು ?”

“ಹೊಟ್ಟಿನೋವಿತ್ತಂತೆ. ನೀನು ಅವನಿಗೆ ಹಸಿದಾಗ ಅನ್ನ ಕೊಟ್ಟು....”

“ತರಲಿ ಬಿಡು. ಗೊತ್ತುಯ್ತು. ಪ್ರಸಾದ ತಗೋಽ.”

ಕತ್ತಲಿನಲ್ಲಿ ಶಾರದಮ್ಮನ ವುಖ ಬಿಳಿಕೊಂಡುದು ರಮೇಶನಿಗೆ ಕಾಣಿಸಲಿಲ್ಲ. ತಲೆಯಿಂದ ಕಾಲಿನವರಿಗೆ ಬೆನತಿದ್ದರು ಅವರು.

ನಡುಗುವ ಕೈಗಳಿಂದ ತಾವು ತಂದಿದ್ದ ಪ್ರಸಾದದ ಕುಂಕಮವನ್ನು ಹಣಿಗೆ ಹೆಚ್ಚಿ ಕೊಬ್ಬಿರಿ ಸಕ್ಕರೆಯನ್ನು ಅವನ ಕೈಗೆ ಹಾಕಿದರು.

ನಡುಗುನ ಕ್ಯೆಗಳಿಂದ ಹಾಕಿದ ಪ್ರಸಾದದ ಕೊಬ್ಬಿಂ ಸಕ್ಕರೆ ಅಥವ ಕ್ಕೆಂತ ಜೆಚ್ಚಾಗಿ ನೇಲಕ್ಕೆ ಬಿತ್ತು.

“ಭಳಿಯೇ ಅಕ್ಕೆ. ನಡುಗುತ್ತಿದೀಯಲ್ಲ! ನೀನು ಕೊಟ್ಟಿ ಸಕ್ಕರೆ ನೇಲಕ್ಕೆ ಬಿತ್ತು.” ರಮೇಶ ನಗಂತ್ರ ಹೇಳಿದ

“ಹೊಂ..ಯಾಕೋ ಭಳಿ ಅಗ್ನಿದೆ. ನೀನು....ಹುಷಾರಾಗಿದೇ ತಾನೇ ರಮೇಶ....”

-ಆಕೆ ಕಳವಳದಿಂದ ಕೇಳಿದರೆ.. ಬಾಯಿಯಲ್ಲಿ ಮೆಲ್ಲಿಗೆ ಮಂತ್ರ ಪರನ ನೆಡೆದಿತ್ತು.

“ಇಲ್ಲದೆ ಏನು? ಭೇಷಾಗಿದ್ದಿನಿ. ಆತ ಎಲ್ಲಿ ಹೋದರು” ನಿನ್ನ ನೋಡಲೆಂದೇ ಬಂದಿದ್ದರು ..”

“ನೀನು...ನಿದ್ರೆ ಮಾಡ್ತಿದ್ದೆಯ ರಮೇಶ? ಕನಸೇನಾದರೂ ಬಿತ್ತೆ .”

“ಇಲ್ಲಮ್ಮೆ...ನಿದ್ರೆಯೂ ಇಲ್ಲ ಎಂಥದೂ ಇಲ್ಲ. ಆಗಿನಿಂದ ಎಚ್ಚರ ವಾಗೇ ಇದ್ದಿನಿ. ಆತ..ನಿನಗೆ ಎದುರಿಗೇ ಈಕ್ಕೆರಚೆಕಲ್ಲ? ಇಮ್ಮೆ ಬೇಗ ಎಲ್ಲಿ ಹೋಗಿರಬಹುದು?”

“ಎಲ್ಲೋ! ಇಲ್ಲೋ! ಹೋಗಿದ್ದಾರು ಬರ್ತಾರೆ ಬಿಡು.”

“ಬರ್ತಾರೆಂದೇ ಕಾಣುತ್ತೇ. ಆವರ ಕೋಲು ಇಲ್ಲೋ ಇದೆ.”

“ಎಲೊಳ್ಳೋ?” -ಹಾವು ಮೆಟ್ಟಿದವರಂತೆ ಹಾರಿ ಶಾರದಮ್ಮೆ ದೂರ ಸರಿಯ ನಿಂತರು.

ಸದಾನಂದ ನೀರಿಗೆ ಹಾರಿ ಸತ್ತು ಮೂರು ವರ್ಷಗಳಾಗಿತ್ತು.

ಬೀಂಗಿ ಬಂದ ಗಾಳಿ

ಬೀಂಗಿನಿಂದ ತಾಯಮ್ಮನ ಮನಸ್ಸಿಗೆ ಸಮಾಧಾನವಿರಲಿಲ್ಲ. ಅಫೀಸಿಗೆ ಹೊರಟಿದ್ದ ಗಿರಿಶ ಒಂದು ಕಾಲು ಹೊರಗಿಟ್ಟಿದ್ದವನು ತಟ್ಟಿನೆ ನಿಂತು-
“ಅಮ್ಮ, ನನಗೆ ಮರಿತೇ ಹೋಗಿಕ್ಕು. ಇವತ್ತು ಸಂಚೆ ಸುಂದರು ಬರ್ತಾನಂತೆ”

ಎಂದು ಹೇಳಿದವನೇ ಮತ್ತೊಂದು ಕಾಲನ್ನೂ ಹೊರಗಿಟ್ಟು.

ದೇವರ ಸ್ತೋತ್ರ ಹೇಳಿಕೊಳ್ಳುತ್ತ ಹೊವಿನ ಮಾಲೆ ಹೆಣಿಯುತ್ತಿದ್ದ ತಾಯಮ್ಮನ ಕಿವಿ ಚುರುಕಾಯ್ತು. ವಾಯಾವಿನಿಂದಾಗಿ ಮಂಡಿ ಹಿಡಿದಂತಿ ರುವುದನ್ನು ಮರೆತು ತಟ್ಟಿನೆ ಎದ್ದು ನಿಂತರು. ಬೇಗ ಬೇಗ ಮುಂದೆ ಹೋಗಿ, “ಗಿರಿ... ಏನೆಂದೆ. ” ಎಂದು ಕೇಳಿದರು.

ಗಿರಿಶ ನಿಂತ. ಗರಿಗೆದರಿ ನಿಂತ ತಾಯಿಯ ಕುತೂಹಲವನ್ನು ತಣಿಷದೆ ಅವನು ಮುಂದೆ ಅಡಿಯಿಡುವಂತಿಲ್ಲ. ಗಡಿಯಾರ ನೋಡಿಕೊಳ್ಳುತ್ತೇ, ‘ಈ ಹೊರಡುವ ಅವಸರದಲ್ಲಿ ಸುದ್ದಿ-ಏಕಾದರೂ ಹೇಳಿದಿನೋ?’ - ಎಂದುಕೊಂಡು,

“ಸುಂದರು ಬರ್ತಾನಂತೆ” ಎಂದ ಮತ್ತೊಮ್ಮೆ.

“ನಿಜವಾಗಿ ಸುಂದರು ಬರ್ತಾನೆಯೆ? ” ತಾಯಮ್ಮನ ಮುಖ ಹಿಗಿ ನಿಂದ ಅರಳಿತು. ಉಕ್ಕಿಬಂದ ಉತ್ಪಾಹದಲ್ಲಿ ಪೃಶ್ನಿಗಳು ನಾನು ತಾನೆಂದು ಮುಂಭ್ರ ನುಗ್ಗಿ ಬಂದರೂ ಕೇಳಲು ಅವಕಾಶವೆಲ್ಲ?

“ಕಾಗದ ಬಂತೇ?” - ಎಂದರು.

“ಕಾಗದ ಬಲ್ಲಿಲ್ಲ. ಉಂಟಿನಿಂದ ಯಾರೋ ಬಂದಿದ್ದರು. ಅವರು ದಾರೀಲಿ ಸಿಕ್ಕಿ ಹೇಳಿದರು. ಹೊತ್ತಾಯ್ದುಮ್ಮೆ ಬಸ್ಸಿಗೆ... ಸಂಚೆ ಬಂದ ಮೇಲೆ ಮಾತಾಡೋಣ.”

ಗಿರಿ ಸರಸರನೆ ಹೊರಟ್ಟಿಹೋದ. ಹೃದಯ ತುಂಬಿ ಹೊರಬಂದ ಭಾವನೆಗಳನ್ನು ಯಾರ ಮುಂದಾದರೂ ಆಡಿ ತೋರಿಸಿದ್ದರೇ ಮನಸ್ಸಿಗೆಲ್ಲಿ

ಸಮಾಧಾನ ?

ತಾಯವ್ಯನ್ನಿಗೆ ಮರೆತಿದ್ದ ಮಂಡಿ ನೋವು ತಟ್ಟಿನೆ ಕಾಂಸಿಕೊಂಡು, ನಿಲ್ಲವುದು ಕಷ್ಟವಾಯಿತು. ಗೋಡೆ ಹಿಡಿದುಕೊಂಡು “ಹಾ...” ಎಂದು ಜೋರಾಗಿ ನರಳಿದರು.

ಒಳಗೆ ಕೆಲಸ ನೂಡುತ್ತಿದ್ದ ಅಹಲಾಗ್ಯ ಗಾಬರಿಯಿಂದ ಓಡಿ ಬಂದು, “ನಾಯ್ತು ಅತ್ಯೇ ?” ಎನ್ನುತ್ತ ಹತ್ತಿರ ಒಂದೆಳು.

“ಗಿರಿ ಆಫೀಸಿಗೆ ಹೋದ, ಬಾಗಿಲು ಹಾಕೋಣವೆಂದು ಬಂನೆ. ಯಾಕೋ ಮಂಡಿ ರಳಕ್ಕೆ ಎಂದ ಹಾಗಾಯ್ತು.”

“ನೀವೇಕೆ ಬಂದಿರಿ ? ನನ್ನ ಕೊಗಿದ್ದರೆ ಬ್ರಿಡ್”

ಅತ್ಯೇಯನ್ನು ಕೈ ಹಿಡಿದು ಒಳಗೆ ಕರೆತರುತ್ತ ಅಹಲಾಗ್ಯ ಆಕ್ರೋಸಿಸುವಂತೆ ಹೇಳಿದಳು.

“ಮಂಡಿಗೆ ತೈಲ ಉಜ್ಜವಲೆ ?”

“ಹೂಂ ...”

ಅತ್ಯೇಯನ್ನು ಮಂಚದ ಮೇಲೆ ಕೂರಿಸಿ ಎಡಗ್ಗೆಲಿ ತೈಲದ ಶೀಶೆಹಿಡಿ ದಂತೆ ಬಲಗ್ಗೆಬೆರಳುಗಳು ಮಂಡಿಯನ್ನು ನೀವುತ್ತಿದ್ದಾಗ ತಾಯವ್ಯನ್ನಿಗೆ ಹಿತ ವೆಸಿಸಿತು. ಅಭಿಮಾನ ತುಂಬಿದ ಕಣ್ಣಾಗಳಿಂದ ಸೈನೆಯನ್ನು ದಿಟ್ಟಿಸಿದರು.

ಎಂತಹ ಜೆಲುವೆ ಅಹಲಾಗ್ಯ !

ಸ್ವಾನ ಮಾಡಿ ಒದ್ದೆಯಾಗಿದ್ದ ಕೂರಲನ್ನು ಆರಲೆಂದು ತುದಿಗೆ ಗಂಟು ಹಾಕಿಬಿಟ್ಟಿದ್ದಳು. ಅವಳು ಬಗ್ಗೆ ಎಣ್ಣೆಯನ್ನು ಉಜ್ಜವಲ್ತಿದ್ದಾಗ ಕರಿಯ ತೆರೆ ಹಾಕಿದಂತೆ ಕಾಣಿತ್ತಿದ್ದ ಹಿನ್ನೆಲೆಯಲ್ಲಿ ಬಿಳಿಯ ಮುಖ ಮತ್ತು ಪ್ರಸ್ತು ಸುಂದರವಾಗಿ ಕಾಣಿತ್ತತ್ತು. ತುಂಬಿದ ಕೆನ್ನೆ, ಪುಟ್ಟಿದಾಗಿ, ಮಾಟಿವಾಗಿದ್ದ ಬಾಯಿ, ಕಾಡಿಗೆಯಲ್ಲಿ ಸಣ್ಣಾಗೆ ಕೊರೆದಂತಿದ್ದ ಹುಬ್ಬಿಗಳು ನಡುವೆ ಕಾಣಿಸುತ್ತಿದ್ದ ಕುಂಕುನುದ ಬೊಟ್ಟು.

ಗಿರಿ ಈ ಹುಡುಗಿಗೆ ಮರುಖಾದದ್ದು ಆಕ್ಷಯವೇನಲ್ಲ. ಸಿರಿವಂತರ ಮನೆಯ ಹೆಣ್ಣಾಗಳನ್ನೆಲ್ಲ ಒಂದೇ ಮಾತಿನಿಂದ ತೀರಸ್ಯಂಸಿದ್ದ ಗಿರಿ ಇವಳಿಗೆ ಒಲಿದು ಮಂದುವೆಯಾಗಿದ್ದ.

ಬಹುಶಃ ಅವಳೂ ಅನನಂತ ಸಿರಿವಂತಳಾಗಿದ್ದ ಗಂಡನನ್ನು ಅರಿಸಿ

కొళ్ళవ అవకాశ ఇద్దిద్దరి ఆవళు గిరియిన్న ఒప్పుత్తిద్ద లే ? ఆవళ ముందే గిరి యాన లేఖ్య క్రూ ఇల్ల తాయిమ్మనన్న హిందే ఎష్టోఏ సల కాడిద్ద ఈ ప్రత్యే ఇందూ మత్తే కాణిసికోండితు.

ఆహల్య తండె తాయిమ్మనిగి దూరద సంబంధ. తాయియిల్లద హెణ్ణు హుడుగియ జవాబ్లురి ఎప్పు దినస హొత్తారు ? క్షే తుంబా సంవాదిసువ గండిగి రాపిన ఆగక్కువేసు ? ఇద్దరి చెన్ను-సువణ్ణ పుష్పక్కు సువాసనే బందంతే. ఇల్లదిద్దరి ఆడిందు కుండల్ల ఎందు నిధరిసి హిగ్గిసిందలే మగళన్న ధారి ఎరెద్దరు. కలిత హుడుగి ఆహల్య, విద్యేయ జోతిగి వినయతీలే.

“సుందరు బర్తానంతే” కుణిదు కుప్పులిసుత్త బంద ఉత్సాహ మాతాగి హోరచంతు.

“సుందరు ? యారత్తే ఆవరు?”

“నన్న తవరిన బెళకు ఆవను. వంతక్కే ఒబ్బనే వాగి. దొడ్డ మనే, దొడ్డ ఆస్తి, మనే బిట్టు బందద్దే ఇల్ల ఈగ ఆవను యావాగ బర్తానోఎ యాకే బర్తానోఎ ? ఒందూ సరియాగి హేళదే కారి బిట్టు గిరి.”

“బంద మేలే గొత్తుగుత్తే బిడి.”

“ఎంతకి హుడుగ అంతి ? ఆవన హేసిగి తక్కుంతే ఇదానే. గుణపోఎ....? చిన్న ఓర్క ఒండే ఎరడే యావుదు హేళలి ?”

“కాగేను ?....” ఆహల్య కోరళు కోంకిసి హుబ్బు మేలేరిసి కేళిదళు. నగు ఆవళ తాటిగళింద హరిదు బరలు తవకిసుత్తిత్తు.

కాస్యమాడుత్తిరువళేనోఎ ఎనిసితు ఆ నగు నోఎడి. ఆదరీ ఆదన్నెల్ల లశ్చిసదే మాతాడుత్తిద్దరు.

“ఇన్న స్వాన మాడిబిడి. ఆడిగి ఆరిహోగుత్తే. నీరూ ఆరి హోగుత్తేనోఎ, ఆగలే హండెయింద తోడుత్తిద్దాగ నీపు నరళద్దు కేళ ఓడిబందే.”

బినిరిన స్వాన. మత్తే సొత్త వార. ఆదు యావాగలూ

ಇದ್ದದ್ದೆ, ಕೂತಾಗ ನಿಂತಾಗ ಕುರುಕುವ ಆಭ್ಯಾಸ, ಕಟ್ಟಿದ ಹೊನ್ನಾಲೆ ರಾಮಕೃಷ್ಣ ಪರಮಹಂಸರ ಪರವನ್ನು ಅಲಂಕರಿಸಿತು.

ಮಾಡಿದ ಅಡಿಗೆಯನ್ನು ಮಧ್ಯ ಇಟ್ಟುಕೊಂಡು ಅತ್ಯೇ ಸೋನೆ ಉಬ್ಬಕ್ಕೆ ಕುಳಿತ್ತರು. ತುತ್ತಿಗೊಮ್ಮೆ, ಸುಂದರುವಿನ ಮಾತ್ರ.

“ರಾತ್ರಿಗೆ ಏನಾದರೀಂದು ರುಚಿ ಕಟ್ಟಾದ ಆಡಿಗೆ ಮಾಡು. ಸುಂದರು ಗಿರಿಯಂತಲ್ಲ. ರುಚಿಯಾಗಿದ್ದ ಮನಸ್ಸಿಗೆ ಸೋಗಸಿದರೆ ಬಾಯಿ ತುಂಬ ಹೊಗಳಕೊಂಡು ಹೊಟ್ಟೆ ತುಂಬ ತಿನ್ನುವ. ನಿನ್ನ ಗಂಡ ತಿನ್ನು ಲಾಲಾರ, ಹೊಗಳೋದಂತೂ ಕಂಡೇ ಇಲ್ಲ !”

“ನಿಮ್ಮ ಮಗನಲ್ಲವೇ ಅತ್ಯೇ ?” ಅವರು ತಿಂದರೆ ಸಾಕು ಎಂತ ನೀವು ಉಪಚಾರ ಮಾಡಿ ತಿನ್ನಿಸಿ, ಅದೇ ಭಾಗ್ಯ ಎನ್ನುತ್ತಿದ್ದಿರಂತೆ. ಅವರಿಗೆ ಹೋಗಳಕ್ಕೆ ಅವಕಾಶವಾದರೂ ಇದ್ದಿದ್ದರೇ....?”

ಅಹಲ್ಯೆ ಕುಲುಕುಲು ನಕ್ಕಳು.

“ಆಲ್ಯೇ ಹುಡುಗಿ. ನಾನೇನೋ ತಪ್ಪುಮಾಡಿದೆ. ತಂಡೆ ಇಲ್ಲದ ಹುಡುಗ, ಇರೋದು ಒಂದು ಮಗು ಅದನ್ನು ಬೆಳೆಸೋದು ಬಿಟ್ಟು ನನಗೆ ತಾನೇ ಬೇರೆ ಕೆಲಸ ಏನಿತ್ತು. ಕೂತ ಕಡೆಗೆ ಕೂಳಿಟ್ಟು ಉಪಚಾರ ಮಾಡಿದೆ ಅಂದರೆ ಕಲಿತನಳಾದ ನೀನೂ ಅದನ್ನೇ ಹತ್ತೆಪ್ಪು ಹಾರುಪಿನಿಂದ ಮುಂದು ವರೆಸಿಕೊಂಡು ಬಂದೆ. ವೇಜಿನ ಮೇಲಿರೋ ಜೊಂಬಿನಿಂದ ಲೋಟಿಕ್ಕೆ ಸೀರು ಸುರಿದುಕೊಳ್ಳಲಾರ ‘ಅಹಲ್ಯಾ ಸೀರು’ ಎಂತ ಕೂಗಾತ್ರನೇ.”

ಮಗನ ಸೋನ್ಹಾರಿತನವನ್ನು ಹೆಮ್ಮೆ, ಎನ್ನುವಂತೆ ಹೇಳಿದರು, ತಾಯಮ್ಮು; ಉಬ್ಬ ಮುಗಿದ ಮೇಲೆ ಚುಟ್ಟುಕು ನಿಡ್ರೆ. ಬಾಗಿಲುಗಳನ್ನು ಭದ್ರಪಡಿಸಿ ಅಹಲ್ಯಾ ಪತ್ರಿಕೆ ಓದುತ್ತ ಕೂತಳು. ಅತ್ಯೇ ಆಗಲೇ ಮುಸುಕು ಬೀರಿ ಗೊರಕೆ ಎಳೆಯುತ್ತಿದ್ದರು.

‘ಸುಂದರು ಬರುವ ಕನಸು ಕಾಣುತ್ತಿರುವರೇನೋ’ ಎನಿಸಿತು ಅಹಲ್ಯಾಗಳಿಗೆ.

ಅತ್ಯೇಯ ಹೈದರಿಯನ್ನು ಸೇಳಿದಿರುವ ಈ ಸುಂದರು ಹೇಗಿರಬಹುದು ? ನೋಡಲು ಚೆನ್ನಾಗಿರುವರೆಂದು ಮಾತ್ರ ಈ ಬಗೆಯ ಆಭಿಮಾನ ತಾಳುವುದು ಸಾಧ್ಯವಿಲ್ಲ. ತಮ್ಮ ಪ್ರಾಣಕ್ಕೆಂತ ಹೆಚ್ಚೆಂದು ತಿಳಿದಿರುವ ಮಗನಿಗೆ ಹೋಲಿಸಿ

ಅವರ ಹೆಚ್ಚಿಳವನ್ನು ಅಳೆಯಬೇಕಾದರೆ ?....'

ಅಂತಲ್ಲಾ ಪತ್ರಿಕೆ ಓದುವುದನ್ನು ನಿಲ್ಲಿಸಿ ಸಮ್ಮನೆ ಆಪ್ರಗಳನ್ನು ದಿಟ್ಟಿಸುತ್ತಿದ್ದಂತೆ ಹಾಗೇ ಕಣ್ಣ ಮುಚ್ಚಿದಳು. ಮತ್ತೆ ಎಚ್ಚರವಾದಾಗಿ ಚಿಸಿಲು ಇಳನುವಿವಾಗುತ್ತಿತ್ತು. ಎದ್ದು ಮೇಲಿ ತೊಳಿದು ತಿಂಡಿ ಕಾಫಿ ತಯಾರಿಸಿ ಆತ್ಮೀಗೆ ಕೊಟ್ಟು ತಾನು ತಲೆ ಬಾಚಿಕೊಂಡು ಗಂಡ ಬರುವುದನ್ನು ಕಾದಳು.

"ಗಿರಿ ಬರುವುದು ಹೊತ್ತಾಗುತ್ತೆ ಯಾಕೋ ಬೇಜಾರು. ಏನಾ ದರೂ ಓದುವೆಯೇನು ?" ಆತ್ಮೀ ಕೇಳಿದರು.

"ಹೊಂ ಯಾವ ಪುಸ್ತಕ ತರಲಿ ?"

"ನಿನ್ನೆ ಓದುತ್ತಿದ್ದೆಯಲ್ಲ ರಾಮಕೃಷ್ಣ ಪರಮಹಂಸರ ಚರಿತ್ರೆ ಅದನ್ನೇ ಓದು".

ಆ ಪುಸ್ತಕ ಅಲ್ಲೇ ಇತ್ತು. ಅತ್ತೆ ಅದನ್ನೇ ಕೇಳುವರೆಂದು ಆಹಲ್ಯೆಗೆ ತಿಳಿದದ್ದೆ. ಪರಮಹಂಸರ ಮತ್ತು ಶಾರದಾದೇವಿಯ ಜೀವನ ಚರಿತ್ರೆಯನ್ನು ಎಷ್ಟು ಕೇಳಿದರೂ ತ್ವರಿತ್ಯಾಯಿಲ್ಲ ಆಕೆಗೆ. ಅವರೇ ಏಕೆ ? ಆಹಲ್ಯುಗೂ ಅವೈ. ದಿನ ಕಳಿದಂತೆ ದಾಸೀಕೆಶ್ವರಕ್ಕೆ ಹೋಗಿ, ಅಲ್ಲಿನ ದೇವಾಲಯ ಭಗವಾನರು ಇರುತ್ತಿದ್ದ ಜಾಗ-ಎಲ್ಲವನ್ನೂ ನೋಡುವ ಅವೇಕ್ಷೆ ಬೆಳೆದಿತ್ತು.

ಅದರೆ ತಾಯಮ್ಮನದೇ ಸಮಸ್ಯೆ. ಮಂಡಿಯ ಬಾಧೆಯಿಂದ ಹತ್ತು ವುದು ಇಳಿಯುವುದು ಅವರಿಂದಾಗದು. ಆವರನ್ನು ಕರೆದುಕೊಂಡು ಹೋಗು ವಂತಿಲ್ಲ. ಬಿಟ್ಟು ಹೋಗುವಂತೆಯೂ ಇಲ್ಲ ಅಸೆಉಸಿಯಾಗಿಯೇ ಉಳಿದಿತ್ತು.

ಓದಿದ್ದ ಮುಗಿದ ಮೇಲೆ ಇಬ್ಬರ ಮುಖದ ನೇಲೂ ಧನ್ಯತೆ ಕಾಣುತ್ತು. ಓದುತ್ತಿದ್ದ ಜಾಗಕ್ಕೆ ಗುರುತಿಟ್ಟು ಆಹಲ್ಯೆ ಎದ್ದು ಲು.

ಗಿರಿಶೆ ಬರುವ ಹೊತ್ತಿಗೆ ಎಲ್ಲ ಸಿದ್ಧವಾಗಿರಬೇಕು. ಕೃಗೆ ಎಟ್ಟಿಕು ವಂತಿರಬೇಕು. ಕಣ್ಣಿದುರಿಗೇ ಇದ್ದರೂ ಬಗ್ಗಿ ಶೆಗೆದುಕೊಳ್ಳಲಾರ !

ಗಿರಿಶೆ ಬಂದ. ಮುಖ ತೊಳಿದು ತಾಯಿಯ ಹತ್ತಿರ ಕುಳಿತ. ತಿಂಡಿ ಅಲ್ಲಿಗೇ ಬಂತು.

"ಅಮಾತ್ತ ನಿನಗೆ ?"

"ನನಗೆ ಆಗಲೇ ಆಯ್ತು. ಆಹಲ್ಯೆ ಬಿಡಬೇಕಲ್ಲ ?"

ಹೊಟ್ಟಿ ತುಂಬಿದ ಕೂಡಲೆ ತಾಯಿ ಮಗ ಬರಲಿರುವ ಸುಂದರು ವಿಚಾರ ಮಾತಿಗೆ ಆರಂಭಿಸಿದರು.

ಅಹಲ್ಯಾ ಕೈಚೀಲಗಳೊಂದಿಗೆ ಪರ್ನ ಹಿಡಿದು ಬಂದಳು.

“ಅತ್ಯೇ ..ಮಾಕೆಚ್ಚಿಗೆ ಹೋಗಿ ತರಕಾರಿ ತರ್ತೀನಿ. ಹಾಗೇ ಮನೆಗೆ ಸ್ವಲ್ಪ ಸಾಮಾನು ತರುವುದಿದೆ. ನಿಷ್ಠೆ ಮಾತಾಡ್ತಿರಿ ನಾನು ಬೇಗ ಬಂದು ಬಿಡ್ಡೀನಿ”

ಕಾಲಿಗೆ ಚಪ್ಪಲಿ ಮೆಟ್ಟಿ ಚಟ್ಟಚಟ್ಟನೆ ನಡೆದಳು ಅಹಲ್ಯಾ. ಬೇಗ ಬರುವುದಾಗಿ ಹೇಳಿದ್ದರೂ, ಅವಳು ಮನೆಗೆ ಬರುವ ಮೆಳೆಗೆ ದೀಪಗಳು ಹತ್ತಿದ್ದವು ಮನೆಗೆ ಅತಿಧಿ ಬರುವವನಿದ್ದುದರಿಂದ ಸಾಮಾನುಗೂ ದಿನಕ್ಕೆಂತ ಹೆಚ್ಚಿಯೇ ಇದ್ದವು ಬಸ್ಸು ಹಿಡಿದು ಬರುವಾಗ ಹೊತ್ತು ಜಾರಿತ್ತು.

ಹೊಟ್ಟಿ ತುಂಬಿ ದಪ್ಪವಾಗಿದ್ದ ಮೂರು ಕೈಚೀಲಗಳನ್ನು ಹೊತ್ತು ಅಹಲ್ಯಾ ಒಳಗೆ ಕಾಲಿರಿಸಿದಾಗ ಮಾತು-ನಗು ಅವಳನ್ನು ಎದುರುಗೊಂಡವು ಎದುರಿಗೆ ಹೋಸ ನೋಟಿಪ್ರೋಂದು ಅವಳಿಗಾಗಿ ಕಾಡಿತ್ತು.

ಬಾಗಿಲಿಗೆ ಇಡಿರಾಗಿ ಹಾಕಿದ್ದ ಸೋಫಾದ ವೇಲೆ ತಾಯಿ ಮಗ ಇಬ್ಬರ ನಡುವೆ ಸುಂದರು ಪ್ರತಿಸ್ಕಿರ್ತಿನಾಗಿದ್ದ. ಎಡಕ್ಕೊಮ್ಮೆ ಬಲಕ್ಕೊಮ್ಮೆ ಶಿರುಗಿ ನೋಡುತ್ತು ಇಬ್ಬರೊಡನೆಯೂ ಏಕಾಲದಲ್ಲಿ ಸಂಭಾವಣೆ ನಡೆಸಿದ್ದು. ಅಗಾಗ ಕೈ ತಿರುಗಿಸುತ್ತ ಹಾನಭಾವಗಳೊಡನೆ ಉತ್ಸಾಹದಿಂದ ಮಾತಾಡುತ್ತಿದ್ದು. ಅವನ ಕಂಚಿನ ಕಂರ ಬೀದಿಗೆ ಕೇಳಿಸಿತ್ತು.

ತಾಯು ಮಗ ಇಬ್ಬರೂ ಮಂತ್ರ ಮಂಗ್ರ ರಂತಿ ಅವನ ಮಾತು ಕೆಳುತ್ತು ಮೌನ ಪ್ರೇಕ್ಷಕರಾಗಿ ಕುಳಿತ್ತಿದ್ದರು.

ಕೈಲಿದ್ದ ಭಾರವನ್ನು ಮರಿತು ಅರೆ ಕ್ರಿಣ ನಿಂತಲ್ಲಿ ನಿಂತಳು ಅಹಲ್ಯಾ ಬಾಗಿಲ ಚೌಕಟ್ಟಿಗೆ ಕೀರೀಸಿದ ಸುಂದರ ಚಿತ್ರದಂತೆ.

ಅವಳನ್ನು ಮೊದಲು ಗಮನಿಸಿದವನು ಸುಂದರು. ಮಾತಾಡುತ್ತಿದ್ದ ವನು ತಟ್ಟನೆ ಮಾತು ನಿಲ್ಲಿಸಿದಾಗ ಇವರೂ ಆ ಕಡೆ ಶಿರುಗಿ ನೋಡಿದರು.

“ನನ್ನ ಸೋಸೆ ಕಹೋ.. ಸುಂದರು. ನೀನು ಅವಳನ್ನು ನೋಡಿಯೇ ಇಲ್ಲ. ಸೋಸೆ ಎನ್ನೊಡಕ್ಕೆಂತ ಮಗಳು ಎಂದರೇ ಹೆಚ್ಚು ಒಪ್ಪುತ್ತೇ. ಯಾವ ಮಗಳೂ ಹೆತ್ತ ತಾಯಿಗೆ ಇದಕ್ಕೆಂತ ಹೆಚ್ಚು ಚೆನ್ನಾಗಿ ನೋಡಿಕೊಳ್ಳಲಾರಳು.

ನಿಜ ಹೇಳಬೇಕಾದರೆ ಅವಳು ಮಗಳೂ ಅಲ್ಲ, ಸೊಸೆಯೂ ಅಲ್ಲ. ನನ್ನ ತಾಯಿ ಅವಳು. ಕ್ಯು ಕೂಸಿನಂತೆ ನನ್ನ ಜೋಪಾನ ಮಾಡಿದಾಳೆ.”

ತುಂಬಿಬಂದ ಘ್ರನಿಯಿಂದ ತಾಯನ್ನು ಹೇಳಿದರು. ಅವರ ಮಾತು ಮುಗಿಯುವುದ್ದೊಳಗೆ ಸುಂದರು ಒಂದು ಹಾಡನಲ್ಲಿ ಬಾಗಿಲ ಬಳಿ ಒಂದು ಕ್ಯು ನೀಡಿ, ಅಹಲೈಯ ಕ್ಯುಲಿದ್ದ ಭಾರದ ಚೀಲವನ್ನು ಕಸಿದುಕೊಂಡು - “ಅಶ್ರೀಗೆ, ನಿಮಗೆ ಹೊರೆಯಾಗಲು ಇನ್ನೊಂದು ದೊಡ್ಡ ಕೂಸು ನಿಮ್ಮ ಮನೆಗೆ ಬಂದಿದೆ”

- ಎಂದು ಹೇಳಿ ನಕ್ಕೆ.

“ನನು ಭಾರ ಈ ಚೀಲ! ಇದನ್ನು ಅಲ್ಲಿಂದ ಹೇಗೆ ತಂದಿರಿ? ಮಾರ್ಕಟ್‌ಗೆ ನೀನೂ ಜೊತೆಗೆ ಹೋಗಬಾರದಿತ್ತೇನೋ ಗಿರಿ?...”

“ನನಗೆ ಅಭ್ಯಾಸವೇ ಇಲ್ಲ. ಅವಳವೇ ಎಲ್ಲ ಕೆಲಸ”

ಗಿರಿಶ ಹಗುರವಾಗಿ ಉತ್ತರಿಸಿದ.

“ನಿಜ-ಅನ್ನನ ಮುದ್ದಿನ ಮುಗ. ಕಷ್ಟಪಟ್ಟು ಅಭ್ಯಾಸವಿಲ್ಲ ಅಲ್ಲಿಗೆ ಹೋಗಿದ್ದರೇನು? ಈ ಮಾರು ಚೀಲ ಎತ್ತಿ ಒಳಗಿಡು ನೋಡಿನೀ!”

ಸುಂದರುವಿನ ಸವಾಲನ್ನು ಎದುರಿಸುವಂತೆ ಗಿರಿಶ ಮನಸ್ಸಿಲ್ಲದೆ ಎದ್ದು ಒಂದು ‘ಇಲ್ಲಿ ಕೂಡು ನೋಡುವಾ’ ಎನ್ನುತ್ತ ಹೆಂಡತಿಯ ಕ್ಯೆಲಿ ಉಳಿದಿದ್ದು ಎರಡು ಚೀಲಕ್ಕೂ ಕ್ಯೆ ಹಾಕಿದ.

“ಇಲ್ಲಿ ಬಿಡಿ. ಅಲ್ಲಿಂದಲೇ ತಂದಿದೇನೇ ಓಳಗೆ ಇಡಲಾರನೇ?”

ಅಹಲ್ಯಾ ಹಿಡಿತ ಬಿಗಿ ಮಾಡಿದಳು. ಈ ಪರೀಕ್ಷೆ ಅವಳಿಗೆ ಇಷ್ಟ ವಾಗಲಿಲ್ಲ.

ಆದರೆ ಕೆಣಕಿಸಿಕೊಂಡು ಮೇಲಿದ್ದ ಆಭಿಮಾನ ಸುಮ್ಮನಿರಗೊಡಲಿಲ್ಲ. ಗಿರಿಶ ತನ್ನ ಬಲವನ್ನೆಲ್ಲ ಬಿಟ್ಟು ಜೋರಾಗಿ ಎಳಿದಾಗ ಆಹಲ್ಯಾ ಕ್ಯೆ ಬಿಡಲೇ ಬೇಕಾಯ್ತು. ಅವಳ ಹಿಡಿತ ಸಡಿಲವಾದ ಕೂಡಲೇ ಚೀಲದೊಂದಿಗೆ ಗಿರಿಶ ಅಷ್ಟ ದೂರ ಹೋಗಿ ಬಿಡ್ಡವನು ಕ್ಯೆ ಮೇಲೆ ಭಾರ ಉರಿ ತಲೆಗೆ ಹೆಚ್ಚಾಗು ವುದನ್ನು ತಪ್ಪಿಸಿಕೊಂಡ. ಚೀಲದ ಒಡಲಿನಲ್ಲಿ ತುಂಬಿಕೊಂಡಿದ್ದ ಸಾಮಾನು ಗಳಿಲ್ಲ ದಿಕ್ಕುಗೆಟ್ಟಿಂತೆ ಮನೆ ತುಂಬ ಬಿಮ್ಮ ಉರುಳಾಡಿದುವು.

ಸುಂದರು ಜೋರಾಗಿ ನಕ್ಕೆ, ತಾಯನ್ನನಿಗೂ ನಗು ಬಂದರೂ ಆಕೆ ಆತಂಕವನ್ನೇ ಮುಂದೆ ಮಾಡಿ,

ಆಯ್ವೋ-ಏನಾಯ್ತಪ್ಪ....? ನೀನೇಕೆ ಈ ಹಾಳು ಕೆಲಸಕ್ಕೆಲ್ಲಕ್ಕೆ ಹಾಕಲು ಹೋದೆ” ಎಂದರು.

ಸುಂದರನ ನಗು ಗಂಟಲ್ಲೋ ನಿಂತು ಒತ್ತಿತು ಅಹಲ್ಯೆ ಒಂದು ನೋಟದಿಂದ ಎಲ್ಲರನ್ನೂ ಅಳೆಯವಂತೆ ನೋಡಿ, ಮೇಲಕ್ಕೇಳಲು ಪ್ರಯತ್ನಿಸುತ್ತಿದ್ದ ಗಿರಿಶನ ಬಳಗೆ ಹೋಗಿ ತೋಳು ಹಿಡಿದು ಎಬ್ಬಿಸಿದಳು. ಅವನ ಕಣ್ಣಲ್ಲಿ ಕಣ್ಣಿಟ್ಟ ನೋಡಿ, ‘ವೆಟ್ಟಾಯ್ತು?’ ಎಂದಳು.

ಗಿರಿಶ ಉತ್ತರ ಕೊಡದೆ ಮಗವಿನಂತೆ ಅಸಹಾಯಕತೆಯಿಂದ ತನ್ನ ಮೌಳಕ್ಕೆ ತೋರಿಸಿದ. ಅಹಲ್ಯೆ ಒಳಗೆ ಓಡಿದವರು ಮರುಕ್ಕಣದಲ್ಲಿ ಹತ್ತಿ, ಡೆಟ್ಟಾಲ್ ಹಿಡಿದು ಬಂದು ಆದನ್ನೂ ಒರಸಿ “ಏನೂ ಆಗಲ್ಲ. ಏಳಿ. ಉಟ ಮಾಡಿ ಮಲಗಿಬಿಟ್ಟಿರೆ ಸರಿಹೋಗುತ್ತೆ” ಎಂದು ಹೇಳಿ ಮತ್ತೆ ಒಳ ಹೋಗಿ ನೋಪಿನಲ್ಲಿ ಕೈ ತೋಳಿದು ಬಂದು ಕೆಳಗೆ ಬಿದ್ದಿದ್ದ ಸಾಮಾನುಗಳನ್ನೂ ಎತ್ತಲು ಅರಂಭಿಸಿದಳು. ಈರುಳ್ಳಿ, ಆಲೂಗಡ್ಡೆ ಮೊದಲಾದ ಉರುಳುವಂತಹವು ಕುಚೆ ಮೇಜುಗಳ ಅಡಿಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು.

ಅವಳು ಬಗ್ಗೆ ಒಂದೊಂದಾಗಿ ಎತ್ತಿ ಚೀಲಕ್ಕೆ ಹಾಕುತ್ತಿದಾಗ ಮೌನ ಸಾಮಾಜಿಕ ಸಾಫಿತವಾದಂತಿತ್ತು. ಆದನ್ನೂ ಸಹಿಸಲಾರದಿಯೋ ಏನೋ ಸುಂದರು ತಾನೂ ತಟ್ಟಿನೆ ಎನ್ನ ಮಂಡಿಯೂರಿ ಅರಿಸಲು ಬಗ್ಗೆ ದ.

“ಇರಲಿ ಬಿಡಿ. ನಾನು ತೆಗೆದಿತ್ತಿನಿ, ನಿವ್ವ ಹೊರಗಿನಿಂದ ಬಂದವರು ಕೈ ಕಾಲು ಸಹ ತೋಳಿದಿಲ್ಲ.” ಅಹಲ್ಯೆ ಕೈ ಆಡ್ಡಗಟ್ಟಿ ಖಚಿತವಾಗಿ ಹೇಳಿದಳು.

ಬಟ್ಟೆ ಬದಲಿಸಿ ಎಲ್ಲರೂ ಉಟಕ್ಕೆ ಕುಳಿತಾಗ ವಾತಾವರಣ ಗಂಭೀರವಾಗಿತ್ತು. ಮಾತು ಬರದೇನೋ ಎನ್ನ ವಂತೆ ಮೌನದಲ್ಲೋ ಎಲ್ಲರೂ ಉಟ ಸಾಗಿಸುತ್ತಿದ್ದರು.

ಸಂದರ್ಭವನ್ನೂ ಹಗುರ ಮಾಡಲು ಅಹಲ್ಯೆಯೇ ನೇರವಿಗೆ ಬರಬೇಕಾಯ್ತು. ಅವಳು ಏನು ನಡೆಯದಿದ್ದಂತೆ ನಗು ನಗುತ್ತಲೇ ಉಪಚರಿಸಬಡಿಸಿದಳು.

“ಅಡಿಗೆ ಏನಾಗಿದೆ! ಯಾರೂ ಸರಿಯಾಗಿ ಉಟ ಮಾಡಿಲ್ಲ?” ಎಂದಾಗ ಸುಂದರು ಚೀತರಿಸಿಕೊಂಡು-

“ಅಡಿಗಿಗೇನು ಸೊಗಣಾಗಿದೆ ಎಲ್ಲವೂ ಚೆನ್ನಾಗಿರುವುದರಿಂದ ಯಾವು ದನ್ನು ಹೆಚ್ಚುಗಿ ತಿನ್ನಬೇಕೋ ತಿಳಿದಾಗಿದೆ”-ಎಂದ.

ಉಟ್ಟಿ ಮುಗಿದ ಕೂಡಲೇ ತಾಯಿಮ್ಮೆ ಮಲಗಿಬಿಟ್ಟಿರು. ಸುಂದರ ನೊಡನೆ ಮತ್ತೆನ್ನು ಹರಪಿ ಗಿರಿಶ ಮಲಗಲೆಂದು ಹೊರಟಿನನು ಹೆಂಡತಿ ಯನ್ನು ಕೂಗಿದ ದಿನದ ಕೊನೆಯ ಹಂತದ ಕೆಲಸಗಳನ್ನು ಮುಗಿಸುವುದರಲ್ಲಿದ್ದ ಅಹಲ್ಯೆ ತಟ್ಟಿನೆ ಹೋರಗೆ ಬಂದಳು. ಅವಳು ನಡೆದಾಗ ಸ್ವಲ್ಪವೂ ಸಪ್ಪಳವಾಗಲಿಲ್ಲ ನೀರಿನ ಮೇಲೆ ತೇಲಿ ಬಂದಂತೆ ತುದಿಗಾಲಿನಲ್ಲಿ ನಡೆದು ಬಂದಿದ್ದಳು.

“ಸುಂದರೂಗೆ ಹಾಸಿಗೆ ಸಿದ್ಧವಾಗಿದೆಯೇನು? ಎಂದ.

“ಹೂಂ... ಸಿಮ್ಮೆ ಪಕ್ಕದ ರೂಮಿನಲ್ಲಿ ಎಲ್ಲಾ ಸಿದ್ಧವಾಗಿದೆ”

“ಇರಲಿ ಬಿಡಯ್ಯಾ. ನನಗೆ ಹಾಸಿಗೆ ಏಕೆ ಸಿದ್ಧ ವಾಡಬೇಕು. ನಾನೇ ಉರುಳಿಸಿಕೊತ್ತೇನೇ” ಸುಂದರು ಗಡಬಡಿಸಿ ಎದ್ದು.

“ಇಲ್ಲಿ ನೀರಿನ ಚೊಂಬು ಇದೆ. ಬಜ್ಜುಲೈನ ದೀಪದ ಸ್ವಿಚ್ ಇಲ್ಲಿದೆ ಇನ್ನೇನಾದರೂ ಬೇಕಾದರೆ ಕೂಗಿ.”

ಅಹಲ್ಯೆ ಸರಳವಾಗಿ ವಿವರಿಸಿದಳು.

ನೀರಿನ ಪಾತ್ರೆ ತಿಗೆದುಕೊಂಡು ಸುಂದರು ತನಗಾಗಿ ಸಿದ್ಧಪಡಿಸಿದ್ದು ಕೊಣಿಗೆ ಹೊಡೆದ. ಅಲ್ಲಿನ ಅಚ್ಚುಕಟ್ಟಿ ನೋಡಿ ಭೂಮಿಷ್ಟನಂತೆ ನಿಂತು ಬಿಟ್ಟು. ನಾಲ್ಕುರು ಆಳುಗಳು ಇರುವ ಮನೆಯಲ್ಲಿ ಸಹ ಈ ಶಿಸ್ತು, ಓರಣ ಇರಲಾರದೇನೋ? ಅಹಲ್ಯೆ ಒಬ್ಬಳೇ ಈ ಎಲ್ಲ ಹೊಣಿಯನ್ನು ನಿರ್ವಹಿ ಸುತ್ತಿದಾಳೆ ಎಂದರೆ ನಂಬುವುದೇ ಕಷ್ಟ.

ಆದರೆ ಕಣ್ಣಿದುರಿಗೆ ಕಾಣಿಸುತ್ತಿರುವ ಸತ್ಯವನ್ನು ನಂಬದೆ ಇರಲು ಹೇಗೆ ಸಾಧ್ಯ? ಗಾಳಿಗೆ ಬಳುಕುವಂತಿರುವ ಆ ದೇಹದಲ್ಲಿ ಎಂತಹ ನಿರ್ವಹಣ ಶಕ್ತಿ ಅಡಗಿದೆ. ಶದಾ ನಗು ತುಂಬಿರುವ ಆ ಮುಗ್ಧ ಮುಖದ ಮರೆಯಲ್ಲಿ ಎಂತಹ ದೃಢ ಮನಸ್ಸು ಇರಬಹುದು. ಒಮ್ಮೆ ಅವಳು ಕ್ಯೇ ನೀಡಿ ‘ನೀವು ಈ ಕೆಲಸಕ್ಕೆ ಬರಬೇಡಿ’ ಎಂದು ಹೇಳಿದಾಗ ಏಟು ತಿಂದ ಮಗುವಿಂತೆ ಪೆಚ್ಚುಗಿ ತನ್ನ ಕೊಳೆಯಾದ ಕ್ಯೇ ಕಾಲುಗಳನ್ನು ನೋಡಿಕೊಂಡಿರಲಿಲ್ಲವೇ?

ಈ ಎಲ್ಲ ಗೊಂದಲದಲ್ಲಿ ನಿದ್ರೆ ಕೆಳ್ಳನಂತೆ ಅವನ ಬಳ ಸುಳಯದಿದ್ದಾಗಿ

ಸುಂದರು ವಾಗ್ಗಲು ಬದಲಿಸಿ ಹಾಸಿಗೆಯಲ್ಲಿ ಹೊರಳಾಡುತ್ತಿದ್ದು.

ಇದ್ದಕ್ಕಿದೆಂತೆ ಯಾರೋ ಸಣ್ಣ ದ್ವ್ಯಾನಿಯಲ್ಲಿ ಚೀರಿದ ಸದ್ದ ರಾತ್ರಿಯ ವ್ಯಾನದಲ್ಲಿ ಇವ್ಯಾದಿಯಾಗಿ ಕೇಳಿಸಿ, ಸುಂದರು ಗಾಬರಿಯಿಂದಹೊರಗೆ ಬಂದ.

ಗಿರೀಶನ ರೂಮಿನಲ್ಲಿ ದೀಪ ಉರಿಯುತ್ತಿತ್ತು. ತಲೆ ಕೆದರಿ ಅಸ್ತವ್ಯಾಸ್ತ ವಾಗಿದ್ದ ಗಿರೀಶ ತರಗೆಲೆಯಂತೆ ನಡುಗುತ್ತು ರೂಮಿನಿಂದ ಹೊರಗೆ ಬಂದು ಹಾಲಿನಲ್ಲಿದ್ದ ಕುಚೀರ್ಯಾಲ್ಲಿ ಕುಸಿದ.

ಸುಂದರು ಆವನನ್ನು ಹಿಡಿದು ಅಲಾಗಿಸಿ, “ಗಿರಿ...ಗಿರಿ...ಎನಾಯ್ಯು” ಎಂದು ಕೇಳಿದ.

ಗಿರೀಶನಿಗೆ ಮಾತಾಡುವ ಶಕ್ತಿ ಉಡುಗಿ ಹೋದೆಂತಿತ್ತು.

“ಮು...ಮು...ಮು—” ಎಂದ ಬಹಳ ಕವ್ಯದಿಂದ, ಮಾತು ಕಲೀ ಶಿರುವ ಮಂಗುವಿನ ಹಾಗೆ.

ಇಷ್ಟೇಲ್ಲಿ ಗದ್ದಲ ಗಲಾಟಿ ಆಗುತ್ತಿರುವಾಗ ತಾಯನ್ನು ಮಲಗಿರಲು ಸಾಧ್ಯವೇ? ಆಕೆ ಕಣ್ಣ ಹೊಸಕೆಕೊಳ್ಳುತ್ತು ಎದ್ದು ಬಂದು ದೀಪ ಹಚ್ಚಿಸಿ.

“ಎನು....ಎನಾಯ್ಯು?” ಎಂದು ಗಲಾಟಿ ಮಾಡಿದರು.

ಸುಂದರುವಿಗೆ ಹಿಂದುಮುಂದು ಒಂದೂ ಗೊತ್ತಾಗಲಿಲ್ಲ. ದಪ್ಪ ಮುಖದ ಪಾಸ್ಪಿಕ್ ಚೊಂಬೆಯಂತೆ ಕಣ್ಣ ಹೊರಳಿಸಿ ನೋಡುತ್ತ ನಿಂತೆ.

ಅವ್ಯಾರಲ್ಲಿ ಅಹಲ್ಯೆ ಒಂದು ಕೈಲಿ ಸೌದೇ ತುಂಡು ಹಿಡಿದುಕೊಂಡು ತುದಿಗಾಲಿನಲ್ಲಿ ಸರಸರನೆ ನಡೆದು ಬಂದಳು. ರೂಮಿನ ಬಾಗಿಲಿಗೆ ಅಡ್ಡ ವಾಗಿ ನಿಂತಿದ್ದ ಸುಂದರುವನ್ನು ಉದ್ದೇಶಿಸಿ.

“ದಾರಿ ಬಿಡಿ ದಯವಿಟ್ಟು” ಎಂದಳು.

“ಎನಾಗಿದೆ ಅತ್ತಿಗೆ ಹೇಳಬಾರೆ? ಯಾಕಿವ್ಯಾ ಗದ್ದಲ?”

ಸುಂದರು ಕಾತರದಿಂದ ಕೇಳಿದ.

“ಎನಿಲ್ಲ...ಅಲೊಲಂದು ಮಂಡರಗಪ್ಪೆ ಬಂದಿದೆ.”

“ಒಂದು ಕವ್ಯ ಬಂದರೆ ಇವ್ಯಾ ಗದ್ದಲವೇ? ಪುಸ್...”

“ಮಂಡರಗಪ್ಪೆ ಎಂದರೆ ಬಹಳ ದೊಡ್ಡ ಚೇಳು. ಅದು ಕಡಿದರೆ ಬದುಕೊಡೆ ಇಲ್ಲ.”

ತಾಯನ್ನು ವಿನರಣಿ ಕೊಟ್ಟಿರು. ಹೆದಂಕೆಯಿಂದ ಹೆಲ್ಲಿಗಳು ಕಟ್ಟ

ಕಟಿನೇ ಒಂದಕ್ಕೊಳ್ಳಂದು ತಗಲಿ ಸದ್ಯ ಮಾಡುತ್ತಿದ್ದರಿಂದ ಅವರಾಡಿದ ಮಾತ್ರ ಸರಿಯಾಗಿ ಅಥವಾಗದಿದ್ದರೂ, ಅಹಲ್ಯಾ ಸೌದೇತುಂಡಿನಿಂದ ಮಂಚದ ಕೆಳಗೆ ಅಶ್ರಯ ಪಡೆಯಲು ಯಶ್ವಿ ಸುತ್ತಿದ್ದ ಪ್ರಾಣಿಗೆ ಬಡಿಯು ತ್ತಿದ್ದ ಸದ್ಯ ಕೇಳಿ ತಾನೂ ಮೂಲೆಯಲ್ಲಿದ್ದ ಬೂಟ್ಟಿನ್ನು ಎತ್ತಿಕೊಂಡು ಒಳಗೆ ನುಗ್ಗಿದ್ದ.

“ನೀವು ಈ ಕಡೆ ಬಿನ್ನಿ..”

“ಯಾಕೆ ಈ ಪ್ರಾಣೀನ ಹೊಡೆಯೋಕೆ ಇಬ್ಬರು ಬೇಕೇ ?”

ಅಹಲ್ಯಾ ಮತ್ತೆ ಬಡಿದರೂ ಮಂಚದ ಕೆಳಗೆ ಕತ್ತಲಾಗಿದ್ದರಿಂದ ಏಟು ತಗಲದೆ ಆದು ಕೊಂಡಿ ಎತ್ತಿಕೊಂಡು ಸರಸರನೆ ಕೊಣೆಯ ಇನ್ನೊಂದು ಮೂಲೆಗೆ ಒಂದು ಸುಂದರು ಬೂಟ್ಟಿನ್ನು ಎತ್ತಿ ಜೋರಾಗಿ ಒಂದು ಸಲ ಹೊಡಿದ ಕೂಡಲೇ ಆದು ಸತ್ತಿತು.

ಅಲ್ಲಿ ಬಿಡ್ಡಿದ್ದ ಒಂದು ಕಾಗದವನ್ನು ಎಳೆದುಕೊಂಡು, ಸೌದೆ ತುದಿಯಿಂದ ಅದನ್ನು ಕಾಗದದ ಮೇಲಕ್ಕೆ ತಳ್ಳಿ, ಕಾಗದವನ್ನು ಹಿಡಿದುಕೊಂಡು ಹೊರಗೆ ಹೊರಟಿಳು ಅಹಲ್ಯಾ.

ನಡಗುತ್ತಿದ್ದ ಗಿರಿಶೆ ಒಮ್ಮೆಗೇ ಸೆಟಿದು ಎದೆ ಉಬ್ಬಿಸಿ ನಿಂತು,

ಅಹಲ್ಯಾ...ಅದನ್ನು ದೂರ ಎಸಿ, ಆ ಸೌದೆಯನ್ನು ಹೊರಕ್ಕೆ ಹಾಕಿಬಿಡು. ಪುನಃ ಒಳಗೆ ತರಬೇಡ” ಎಂದು ಅಪ್ಪಣಿ ಮಾಡಿದ.

“ನೀವು ಹೋಗಿ ಮಲಗಿ” ಎಂದವೈ ಹೇಳಿದಳು ಅಹಲ್ಯಾ.

ಮತ್ತೆ ಖದು ನಿಮಿಷಗಳ್ಲಿ ದಿವೆ ಆರಿಸಿ ಎಲ್ಲರೂ ನಿದ್ರಿಸಲು ಪ್ರಯತ್ನಪಟ್ಟಿರು.

ಮಾರನೆಯ ದಿನದಿಂದ ಸುಂದರುವಿಗೆ ಉರು ಶೈಲೀರಿಂದ ಸಂಭ್ರಮ. ಗಿರಿಶ ಆಫೀಸಿಗೆ ಎರಡು ದಿನಸ ರಜ ಹಾಕಿ ಮನೆಯಲ್ಲೇ ಉಳಿದ.

“ನೀವೂ ಬಿನ್ನಿ ಅತ್ತಿಗೆ” ಸುಂದರು ಕರೆದ.

“ಮನೆಲಿ ಅತ್ತೆ ಒಬ್ಬರೇ ಇರ್ತಾರೆ. ನೀವು ಹೋಗಿ ಬಿನ್ನಿ. ನಾನು ಇಲ್ಲೇ ಇರೋಳು. ಎಂದಾದ್ದೂ ನೋಡಿದರಾಯ್ತು” ಸಿದ್ಧ ಪಡಿಸಿದ ಉತ್ತರ ಘರಾಗೆವಾಗಿ ಬಂತು.

“ನನ್ನ ಕಾಟ ಇದ್ದಿದ್ದೇ. ಸೀನು ನೋಡೋದು ಯಾವಾಗ ? ಹೋಗಿ ಅಂ.

ಬಾ ಅಹಲಾಯಿ. ಕೆಲಸದ ಹುಡುಗಿಗೆ ನೀನು ಬಡೋವರೆಗೆ ನನ್ನ ಸಂಗಡ ಇರುವಂತೆ ಹೇಳ್ತಿನಿ. ಕೊಗಿರೆ 'ಆಂ' ಅನ್ಮೋಕ್ಕೆ ಇದ್ದರೆ ಸಾಕು." ತಾಯನ್ನು ಸೋಸಿಗೆ ಬಲವಂತ ಹಾಕಿದರು.

"ಹಾಗೇ ಮಾಡು. ಅವ್ಯಾಹೇಳ್ತಿದಾಳಿಲ್ಲ. ಗಿರೀಶ ಉದಾರವಾಗಿ ಸವ್ಯಾತ್ಮಿಗಿದ.

"ಇರಲಿ ಬಿಡಿ ಎಂದಾದರೂ ಹೋಗೋಣ ಬೆಟ್ಟಿ, ಬೃಂದಾವನ ಎಲ್ಲಿ ಓಡಿ ಸೋಡಿತು ?"

"ಕರೀವರೆ ಬರಬೇಕಪ್ಪ. ಮಕ್ಕಳಂತೆ ವೊಂಡುತನ ಮಾಡತೀರು ಒಮ್ಮೊಮ್ಮೆನ್ನು ನೀನು" ಗಿರೀಶ ಟೋಕೆ ಮಾಡಿದ

"ನಿನ್ನಲ್ಲಿ ಅದೇ ತೋದರೆಯೆಂದು ನನಗೆ ತೋತಿರ್ದೆ. ನನೇಲಿ ಬಂದು ಮಗು ಇದ್ದಿದ್ದರೆ. ?" ಸುಂದರು ಸೆಲಹೆ ಮಾಡಿದ

"ಯಾಕೋ...?" ಈ ಎರಡು ಮಕ್ಕಳನ್ನು ಸೋಡಿಕೊಳ್ಳೋದೇ ಸಾಕಾಗಿದೆ ನನಗೆ" ಅಹಲಾಯಿ ನಗುತ್ತೆಲ್ಲೇ ಹೇಳಿದಳು.

"ಅದೂ ನಿಜವೇನ್ನು. ಗಿರೀಶ ಯಾವ ಮಗೂವಿಗೂ ಕಡಿಮೆ ಇಲ್ಲಿ ನೀನು ಬೆಳಗಿನಿಂದ ಅತ್ಯಿಗೇನ ಎಪ್ಪು ಸೆಲ ಕೆಲಸಕ್ಕಾಗಿ ಕಾಗಿರುವೆಯೆಂದು ನೆನಪಿದೆಯ ನಿನಗೆ ?" ಸುಂದರು ಭೇದಿಸಿದ.

"ನೆನಪಿಲ್ಲ. ಅದೆಲ್ಲ ಯಾರು ಲೆಖ್ಚಿ ಇಡ್ಡಾರೆ ? ಅಂತೂ ಅವಳಿಲ್ಲದೆ ಬಂದು ಫೌಗಿನ ನಡೆಯಲ್ಲ. ಹೊರಡುವ ಹೊತ್ತಿನಲ್ಲಿ ಪೆನ್ನು, ಕಚ್ಚೆಪು, ಪಸು ಬಂದೂ ಸಿಗಲ್ಲ !"

"ಎಲ್ಲಾ ಎದುರಿಗೇ ಕಾಣಬಂತೆ ಇಟ್ಟಿರ್ತಿನಿ "

"ಅದರಿಂದಲೇ ಸಿಗಲ್ಲ ಎದುರಿಗಿರೋದನ್ನು ಕ್ಷೇಗೆತ್ತಿಕೊಟ್ಟರೇ ಅವನಿಗೆ ಸಮಾಧಾನ. ಅಲ್ಲೇಸೋ ಗಿರಿ ?"

ಎಲ್ಲರೂ ನಕ್ಕಿರು

"ನನ್ನ ಮಗೂನ ಯಾಕ ಗೋಳು ಹೊಯ್ದುಕೊತ್ತಿರಿ "

ಎನ್ನುತ್ತ ತಾಯನ್ನೂನೂ ನಗುವಿನಲ್ಲಿ ಭಾಗಿಯಾದರು.

ನಗು ನಗುತ್ತ ತುಂಬದ ಉತ್ಸಾಹದಿಂದ ಮುಖವರೂ ಮನೆಯಿಂದ ಹೊರಟಿರು. ತಾಯನ್ನು ಕಾಳೆಕ್ಕಿದುಕೊಂಡು ಮುಂಬಾಗಿಲವರೆಗೆ ಬ

ఉచ్చబీసి బీళోళ్ళపైరు. హుడుగరు కణ్ణరేయాగువవరేగూ నింతిష్టు నిదానవాగి ఒళగె బందరు.

శాముండి బెట్టదల్లి సంజీ హేగిరుత్తుడే? ఎందరే, అదన్న నోడియే ఆనందిశబీకల్లచే మాత్రగళింద హేదరే కృష్ణయూగ లారదు బేసరవన్ను కచేయున, సంతసవన్ను ఇమ్మడిసున సమోళ్లహక శక్తి ఆ తాణక్కుడే.

దేవియ సాన్నిధ్యదల్లి భావుకరు వ్యు మరితారు. విద్యుద్ధిహ గళింద బెళగిద్దు గుడియల్లి ఫంటానాద మోళగిదాగ వ్యునవిరేళ్లత్తుడే సుందరు బందు సల దేవియన్ను కణ్ణంబువంతే నోడి కణ్ణముళ్లే నింత. ఊజ్ఞకరు మంగళారతి బెళగిదాగలూ కణ్ణు బిడలిల్ల ఫంటి జాగటిగళు బడిదాగలూ కణ్ణేవే ఆలుగిసలిల్ల

ఆహలాయ ఆతంక ఆశ్చయగళింద ఆవనన్ను దిట్టిసిదఱు హోత్తాయ్యెందు గిరిశ ఆవనన్ను హోరడిసికోండు బరబేళాయ్యు. బాడిగెయ కారు దీపద బెళకన్ను రస్తేయ మేలే తారుత్త వేగవాగి బెట్టపన్ను ఇలియుత్తిరువాగ ఎల్లెల్లు తేరీహోగుత్తిరువ అనుభవ వాయ్యు.

“ఇల్లి ఎల్లాదరూ స్పుల్చ హోత్తు నింతరే హేగే?”

- సుందరు గిరిశనన్ను కేళిద.

“ఓ ఆదక్కేను? ధారాళవాగి నిల్చెల్లిణ. ఆ తిరువినల్లి నింతరే ఇదీ వ్యుషారు దీపమాలే ధరిసిరువుదన్ను కాణబహుదు”

కారు నింతతు. మూనరూ అల్లిద్దు కల్లు బెంచిన మేలే హత్తి నింతరు. ఆపరూపన దృశ్యవన్ను మోదల బారిగె నోడిద ఆహలాయ ముగ్గు మగ వినంతి కణ్ణురళిసి నోడుత్తిద్దుళు.

“ఒకో .ఎష్టు సుందర! ” సుందరు ఉద్దరిసిద.

“నిన్నష్టు సుందర ఎన్నువియ? ” గిరిశన ధ్వని శాంతవాగత్తు, శక్తులల్లి ఆవన ముఖి కాణిసుత్తిరల్లిల్ల.

“నాను సుందరనే? యారు హేళిచోరు? ”

ಸುಂದರು ಹೆಗುತ್ತು ಹೆಗುರವಾಗಿ ಕೇಳಿದ.

“ಯಾರೂ ಹೇಳಲಿಲ್ಲ. ದೇವಸ್ಥಾನದಲ್ಲಿದ್ದ ಹೆಗಡರು ದೇವಿಯಷ್ಟು ಮರೆತು ನಿನ್ನೇ ನೋಡಿದ್ದರು.”

“ಹಾಸ್ಯ ಮಾಡಬೇಡ ಮಾರಾಯ. ಅತ್ಯಿಗೆ ಏನೇಂಹುಕೆಂಧಾರು?”

“ಬೇಕಾದರೆ ನಿನ್ನ ಅತ್ಯಿಗೆಯನ್ನೇ ಕೇಳಿ”

ಅತ್ಯಿಗೆ ಅಲ್ಲರಲಿಲ್ಲ. ಸರಸರನೆ ಕಾರಿನೆಡೆಗಿ ಧಾವಿಶುತ್ತಿದ್ದ ಜು.

“ನಾಲ್ನು ಭಜಗಳುಳ್ಳ, ದೈತ್ಯ ಸಂಹಾರಿಕೆ ದೇವಿಯನ್ನು ನೋಡದೆ ಕೆಣ್ಣ ಮುಚ್ಚಿ ನಿಂತಿದೆಯಲ್ಲ ಈ ಹಳ್ಳಿ ಗಮಾರ, ಎಂದುಕೊಂಡು ನೋಡಿರಿಕ್ಕಾ ಸಾಕು” ಕಾರು ಹತ್ತುತ್ತು ಸುಂದರು ಹೇಳಿದ.

“ಇಡಿ ಬಂದುಬೆಟ್ಟೀ ನೀನು? ನೋಡಿದಷ್ಟೂ ಮತ್ತೊಮ್ಮೆ ನೋಡುವ ಬಯಕೆಯನ್ನು ಜಿಮ್ಮೆಸುವ ನೋಟಿ ಅದು. ನಾವೇನು ದಿನಾ ಒರಲ್ಲ!”

ಗಿರೀಶ ಹೆಂಡತಿಯನ್ನು ಆಕ್ಷೇಪಿಸಿದ.

“ವಿದರೀತ ಗಾಳಿ. ಭಣಿ ತಡೆಯಕ್ಕೇ ಆಗಲಿಲ್ಲ. ಅದಕ್ಕೆ ಬಂದೆ. ನೀವಿಬುರೂ ಅಲ್ಲೇ ಇರಬಹುದಿತ್ತು.”

“ಶಾಲು ತಂದಿದ್ದರೆ ..ಆಧವಾ ಸ್ವೇಚ್ಛರ್ತ್ರ”

“ಅದು ಬೇಕಾಗಬಹುದೆಂದು ತೊರೆಲಿಲ್ಲ”

“ನೀನು ಎಂದಾದೂ ಅವರವೂ ತೂರಗೆ ಕರೆತಂದಿದ್ದರೆ, ಹೊರಗೆ ಬರುವಾಗ ಏನು ತರಬೇಕೆಂದು ಅವರಿಗೆ ಶಿಳೀತಿತ್ತು.”

ಸುಂದರು ಹೇಳಿ ನಡೆಯಲಿದ್ದ ವಾಗ್ಾಂಡಕ್ಕೆ ತಡೆ ರಾಕಿದ.

ಉಂಟಕ್ಕೆ ಕುಳಿತಾಗ ಆವಳ ನಡಿಗೆಯಲ್ಲಿ ಇದ್ದ ಅಲಸ್ಯವನ್ನು ಗಮನಿಸಿದ ತಾಯವ್ಯ, “ಆಯಸವಾಯ್ತೆ? ತುಂಬ ಸುತ್ತಿದಿರ?”

-ಎಂದು ಸೋಸೆಯನ್ನು ಕೇಳಿದರು

“ಇಲ್ಲ ಅತ್ಯಿ”

“ಯಾಕೋ ಮುಖವೆಲ್ಲ ಸ್ವೇಯಾಗಿದೆ. ಶಿರುಗಿ ಅಭ್ಯಾಸವಿಲ್ಲ ಹನ್ನೆಡೆ ತಪ್ಪು, ಬಲವಂತಮಾಗಿ ಅಷ್ಟಿದೆ.”

“ಸರಿ ಹೋಗುತ್ತೆ ಬಿಡನ್ನು. ನಿಫಳ ಹೇಗೆ ಕುತ್ತುಗಾಳಿ ಮಾಡಿಯೇ ಅವಳಿಗೆ ಏನೂ ತಡೆಯಲ್ಲ” ಗಿರೀಶ ನುಡಿದ.

“ನೀನು ಮಾಡಲ್ಪವೇಶೋ? ನನಗೆ ಮಾತ್ರ ಅನ್ಯೇಹಣಿ.”

“ಅದಕ್ಕೇಕೆ ಜಗತ್? ಯಾರೂ ಹೆಚ್ಚುಗಾರಿಕೆ ಮಾಡಬೇಕಾಗೈ. ಸುಂದರವಾದ ಹೊವು ಇರುವುದು ತಲೆಯ ಮೇಲೆ ಮುಡಿಯಕ್ಕೆ ಕಾನೇ?”
ಸುಂದರು ತೀಣ್ಯ ಕೆಲಟ್ಟಿಂತೆ ನೊತ್ತಾಡಿ.

ಒಳಗೆ ಏನೋ ವಾತ್ರೆ ಧೋಪ್ಯನೇ ಬಿಂದು ಸದ್ವಾದಾಗ ಐಲ್ಲರ ಸಂಗ್ರಹ
ತಟ್ಟಿನೆ ನಿಂತಿತು.

“ಅಹಲಾಯಿ ..ಎನಾಯ್ತು?” ಗಿರೀಶ ಕೀರುಳಿದ.

“ಎನೂ ಇಲ್ಲ. ಪಾತ್ರಿ ಕೈ ಜಾರಿತು. ಅದಕ್ಕೇಕೆ ಇಷ್ಟು ಗಾಬರಿ! ಸಂದ್ಯು
ಉಂಟದ ವುದ್ದೆ ಎದ್ದು ಬರಬೇಡಿ. ನನ್ನೇನೂ ಆಗಿಲ್ಲ.”

ಕೂತ ಜಾಗದಿಂದ ಏಳಿಲಾರದೆ ತಾಯಮ್ಮೆ ಚಡವಡಿಸುತ್ತಿದ್ದರು.
ಸುಂದರು ಏನೂ ಆಗದವನಂತೆ ನಿಧಾನವಾಗಿ ತುತ್ತು ಇಳಿಸುತ್ತಿದ್ದು.

* * *

ಮಾರನೆಯ ಮಧ್ಯಾಹ್ನ ಎಲ್ಲರೂ ಒಟ್ಟಿಗೆ ಮಾತಾಡುತ್ತ ಕುಳಿತಿದ್ದಾಗ
ಅಹಲಾಯಿ,

“ಅತ್ಯೇ.. .ನಾನೊಂದು ಮಾತು ಕೇಳ್ತೇನಿ. ನೀವು ಬೇಸರಿಸಬಾರದು. ಅಂ”
ಎಂದು ಅತ್ಯೇಯ ಕಡೆ ನೋಡಿಕೊಳ್ಳು.

“ಎನು ಬೇಕಾದೂ ಕೇಳು. ಸಂಕೋಚ ಏಕೆ?”

“ನಾನು ಎರಡು ದಿನ ಕೋಲಾರಕ್ಕ ಹೋಗಲು?”

ಸಿಡಿಮುದ್ದು ಆಸ್ತಿಷ್ಟಿಂಬಿವಾದಂತೆ ತೋರಿತು. ತಾಯಿ ಮಗ ಇಬ್ಬರಿಗೂ
ಕವಿದು ಬಂದ ಮೌನವನ್ನು ಅತ್ಯ ಸರಿಸಿ,

“ಕೋಲಾರಕ್ಕ....? ಏಕೆ...?” ಎಂದರು ಅತ್ಯೇ.

“ಅಲ್ಲಿ ನನ್ನ ಸೋದರತ್ತೆ ಇದಾರೆ. ಸುಮಾರು ಪರ್ಫರ್ಮಾಂಡ ಕರೀತಿದಾರೆ.
ಮದುವೆಯಾಗಿ ಇಲ್ಲಿಗೆ ಬಂದು ಸೇರಿದ ಮೇಲೆ ಎಂಥೂ ಹೊರಗೆ ಹೋಗಲ್ಲ.”

ಆ ಮಾರು ಮಾತುಗಳಲ್ಲಿ ತನ್ನ ಆವರೆಗಿನ ಭದುಕಿನ ಅಶಯವನ್ನೆಲ್ಲ¹
ತುಂಬಿ ಪುಡಿದಳು ಅಹಲಾಯಿ.

ಆ ಮಾತು ಗಿರೀಶನ ಲದೆಯ ಬಾಗಿಲನ್ನು ತಟ್ಟಿತು.

“ನಿನು ಹೋಗೋದಕ್ಕೆ ಅಡ್ಡಿಯಿಲ್ಲ. ಆದರೆ ಯಾವುದಕ್ಕೂ ಹೊತ್ತು ವೇళೆ ಇಲ್ಲವೇ? ಮನೆಗೆ ಬಂದಿರೋ ಅತಿಥಿನ ಒಟ್ಟು ಹೋಗೋದೇ?” ಗಿರಿಶ್ ಕೇಳಿದ.

“ಆದು ನನಗೂ ಗೊತ್ತು. ಆದರೆ ಅತಿಥಿ ಇರೋದರಿಂದಲೇ ಧೈರ್ಯವಾಗಿ ಹೋಗಬಹುದು. ಅವರು ಬರೇ ಅತಿಥಿ ಅಲ್ಲ, ನಮ್ಮ ಮನಸ್ಯರು ಒಂದರು ದಿನ ಅತ್ತೀನ ಚೆನ್ನಾಗಿ ಸೋಡೊತ್ತಾರೆ. ಬೇರೆಯವರ ಮೇಲೆ ಆ ಯೂಣಿ ಹೊರಿಸೋದಕ್ಕೆ ಧೈರ್ಯವಿಲ್ಲ.”

ಅಹಲಾೃ ಧೈನ್ಯದಿಂದ ಅತ್ತೀಯ ಕಡೆ ಸೋಡಿದಳು ಹತ್ತು ಸಮಸ್ಯೆ ಅವರ ಎದುರಿಗೆ ಕುಣಿದಂತೆ ಭಾಸವಾಯ್ತು.

“ನನಗೆ ರಜೆ ಇಲ್ಲ ಎರಡೇ ದಿನ ತೆಗೆದಿದ್ದು”

“ನಾನು ಒಬ್ಬಳೇ ಹೋಗ್ನಿಂತಿ. ಹೆಂಗಸರ ಗಾಡಿ ಇದೆಯಲ್ಲ.”

“ಅದೇನೋ ಇದೆ, ನಿನಗೆ ಹೋಗೆ ತಿರುಗಿ ಅಭಾವಸವಿಲ್ಲ ಅಲ್ಲದೆ ನಮಗೆ ಉಣಿ ತಿಂಡಿಗಳಿಗೆ ಏನು ಮಾಡೋಯ್ದು?” ಗಿರಿಶ ಕೇಳಿದ.

“ನಾನು ನಿಮ್ಮ ಮಾತಿಗೆ ಬರಬಾರದು. ಆದರೂ ಈತ್ತೀನಿ ನಮ್ಮ ಸ್ವಂತ ಅನುಕೂಲಕ್ಕಾಗಿ, ಯಾರನ್ನೂ ಕಟ್ಟಿಕಾಶಬಾಡು. ಉಣಿ ತಿಂಡಿ ಅನ್ನ ದೊಡ್ಡದೆ? ಯಾರಾದರೂ ಅಡಿಗೆಯವರನ್ನು ಕರೆಸಿದರೆ ಆಯ್ತು. ನಾನು ಅತ್ತೀನ ಸೋಡಿಕೋತ್ತಿನೆ. ನನಗೆ ಖಂಡಿತ ತೊಂದರೆ ಇಲ್ಲ” ಸುಂದರು ಗದ್ದಿತನಾಗಿ ಹೇಳಿದ.

ಗಿರಿಶ ಸಹಾಯಕ್ಕಾಗಿ ತಾಯಿಯ ಕಡೆ ನೋಡಿದ

“ಅಹಲಾೃ ಎಂದೂ ಬೇಸರಪಟ್ಟಿವಳಿಲ್ಲ. ಇದನ್ನು ಬಂಧನ ಎಂದು ತಿಳಿದಿರಲೂ ಇಲ್ಲ. ಸಂತೋಷವಾಗಿಯೇ ಇನ್ನುಳು. ಅವಳಿಗೆ ಏನಾಗಿದೆಯೋ? ಹೋಗಿಬರಲಿ ಬಿಡು”

ತಾಯಿನ್ನು, ಮಂಗನಿಗೆ ಹೇಳಿದರು.

“ಒಬ್ಬಳೇ ಹೋಗಲಿ ಹಾಗಾದರೆ”

“ಉಂಟಿ? ನೀನೂ ಹೊರದು. ವಾಧ್ಯಾಹ್ಯದ ರ್ಯಾಲಿಗೆ ಇನ್ನೂ ಒಂದು ಗಂಟಿ ಇದೆ. ಅವಳನ್ನು ಅಲ್ಲಿ ಬಿಟ್ಟು ನಿನು ನಾಳೆಯೇ ಹಿಂದಕ್ಕೆ ಬರಬಹುದು.”

ನೀರು ತೆರೆ ಹಾಕಿದಕ್ಕಾಗಿ ಗಳಿಂದ ಅತ್ತೀಯ ಹತ್ತಿರ ಬಂದು ಅವರ ಭುಜದ

ಮೇಲೆ ಒರಗಿ-

“ಅತ್ಯೇ ನಿನುಗೆ ತೊಂದರೆಯಾಗುವಂತಿದ್ದರೆ” ಎಂದು ತೊಡಲಿದಳು ಅವಳ ದ್ವಾರಿ ಭಾರವಾಗಿತ್ತು. ತನ್ನ ನೋವು ಅವರಿಗೆ ಅರ್ಥವಾಗಿರಬಹುದೆ? ಆ ಹಾಸನವಾಗಿ ಅವಳ ತಲೆ ನೇವರಿಸಿದರು.

ಅರ್ಥ ಗಂಟಿಯಲ್ಲಿ ಗಿಧ್ಯತೆ ಮುಗಿದು ಮನೆಯ ಮುಂದೆ ಗಾಡಿನಿಂತಿತು ಗಿರೀಶ ಬಿಗಿದ ಮುಖಿಂದಲೇ ಗಾಡಿ ಹತ್ತಿದ. ಸುಂದರು ಹಿಂದಿನಿಂದ ಒಂದು ವೆಟ್ಟಿಗೆ ಹೊಡಿಮ ಒಂದ

“ಸಿಮಗೆ ತೊಂದರೆ ಕೊಟ್ಟಿದ್ದರ ಜೊತೆಗೆ ಅತಿಧಿ ಪತ್ತಾರದ ಹೊಣೆ ಯಿಂದ ಜಾರಿಗೊತ್ತಿದ್ದೇನ ವ್ಯಾಸಿ”

ಅನನ ಕ್ಷುಲ್ಲಿ-ಇ ವೆಟ್ಟಿಗೆಯ ಮೇಲೆ ದೃಷ್ಟಿ ಇಟ್ಟಿ ತಲೆ ತಗ್ಗಿಸಿ ಹೇಳಿದಳು ಅರ್ಪಾಯಾ

ಸುಂದರು ಸ್ಯಾ ಬೀಸಿದ. ಗಾಡಿ ಹೊರಟಿತು.

* * *

ಅಪರಾಚ್ಯ ಪ್ರವಾಸ ಹೊರಟಿದ್ದ ಅರ್ಪಾಳಿಗೆ ಒಂದು ರೀತಿ ಸಂತೋಷಪಡಿಸಿದರೂ, ಕ್ಯಾದಯ ಬಿಗಿದು ಬಾಯಿ ಕಟ್ಟಿದಂತಾಗಿತ್ತು ನಕ್ಕಿ ನಗಿಸಿ ವಾತಾಡುವುದು ಆಗಲಿಲ್ಲ. ಅವಳ ತೋಳಿಗೆ ತಗಲಿದಂತೆ ಗಿರೀಶ ಕ್ಷುಲ್ಲಿತ್ವಾದ ವನ ಇರುವಿಕೆ ಅವಳ ಗಮನಕ್ಕೆ ಬಂದಂತಿರಲಿಲ್ಲ ಶಾಂತಿ ದೃಷ್ಟಿಯಿಂದ ಕಿಟಕಿಯ ಹೊರಗೆ ನೋಡುತ್ತಿದ್ದಳು.

ಗಿರೀಶ ಅವಳನ್ನು ಮರೆತಂತೆ ಕ್ಯಾಲಿ ಹಿಡಿನಿದ್ದ ಪಶ್ಚಿಮೆಯಿಂದ ಮುಖ ಮುಛ್ಯ ಕೊಂಡಿದ್ದರೂ, ಪಶ್ಚಿಮೆಯ ಮರೆಯಿಂದ ಅವಳ ಮುಖನನ್ನು ಆಗಾಗ ಗಮನಿಸುತ್ತಿದ್ದು.

ಹೇಗೋ ದಾರಿ ಸನೆದು ಬೆಂಗಳೂರು ಸಿಕ್ಕಿತು. ಅಲ್ಲಿ ವಿವರೀತ ಗದ್ದಲ. ಇಳಿಯುವವರು, ಬಂದವರನ್ನು ಇದಿಗೋಳಿಲ್ಲಿಂದು ಬಂದಿದ್ದನರು ಎಲ್ಲರ ಓಡಾಟಿವೂ ನಡೆದಿತ್ತು. ಸಾಮಾನು ಇಳಿಸುವ ಕೂಲಿಗಳ ಗದ್ದಲ ಬೇರೆ.

ಇದ್ದಕ್ಕಿಂತ ಅಹಲಾಯಾ ಗಿರೀಶನ ತೋಳಿನ್ನು ಹಿಡಿದು ಜಗ್ಗಿ ಕಾತರಿದಿಂದ “ಅಲ್ಲಿ ನೋಡಿ” ಎಂದು ಹಿಸುಗುಟ್ಟಿದಳು.

ಕೂಲಿಯವನನ್ನು ಅನುಸರಿಸಿ ಮುಂದಾಗಿ ಹೋಗುತ್ತಿದ್ದು ೧೧೯
ತಟ್ಟನೇ ಹಿಂತಿರುಗಿ ನೋಡಿದ. ನಕ್ಕತ್ವವನನ್ನು ನಾಚಿಸುವಂತೆ ಫಳಫಳನೇ
ವಿನುಗುತ್ತಿದ್ದ ಅಹಲ್ಯೆಯ ಕಣ್ಣ ಗಳನ್ನು ನೋಡುತ್ತ,

“ವನು? ಎಂದು ಕೇಳಿದ.

“ಅಲ್ಲೋಡಿ .ನಿಮ್ಮ, ಸುಂದರು . .ಇಲ್ಲೋಕೆ ಬಂದೆಯು?”

ಗಿರಿಶೆ ಬೆಳ್ಳಿದ್ದು ಅಹಲ್ಯೆಗೂ ಕಾಣಿಸಿ.

“ಸುಂದರನೇ? ಇಲ್ಲೋಕೆ ಬರಾನೆ? ನಿನು ಯಾರನ್ನು ನೋಡಿದೆಯೋ?”
ಗಿರಿಶೆ ಹೆಚ್ಚಿ ಮುಂದಿಟ್ಟು.

“ಇಲ್ಲ-ಅವರೇ. ಅದೇ ನೀಲಿ ಬುಷ್ಟೊಕೊಟ್ಟಿ. ಕೆನ್ನೆಯನು ನೋಡ. ವಂತೆ
ಬಗ್ಗಿರುವ ಕೂದಲಿನ ಗೊಂಜಲು ಕತ್ತಿನ ಸುತ್ತ ..”

“ಅಹಲ್ಯಾ . ಎಲ್ಲಿ?”ಅವನ ಧ್ವನಿ ನಯದ ಎಲ್ಲೆಯನ್ನು ವೀರಿ ಕರ್ಕರಕೆ
ಯನ್ನು ಸಮೀಪಿಸುತ್ತಿತ್ತು.

“ಅಲ್ಲಿ ..ಅಲ್ಲಿ ..ಆ ಪುಸ್ತಕದ ಅಂಗಡಿಯ ಎಡಂಗಿ....ಮುಖ
ಕಾಣಿಸಲ್ಪ. ಅದರೂ ಅವರೇ....”

ಅಹಲ್ಯಾ ಉತ್ಸಾಹದಿಂದ ಬೇಗ ಬೇಗ ಮಾತಾಡಿದಳು ಗಂಡನ ಧ್ವನಿ
ಒರಟಾಡುವನ್ನು ಅವಳು ಗಮನಿಸಲೇ ಇಲ್ಲ.

ಇವರ ನೋಟಿದಿಂದ ಆಕರ್ಷಿತನಾದಂತೆ ಅಲ್ಲಿ ನಿಂತಿದ್ದವನು ತಟ್ಟನೇ
ತಿರುಗಿ ನೋಡಿದ.

ದಪ್ಪ ಹುಬ್ಬಿನ ದೊಂದಿ ಮೀಸೆಯ ಗಂಟು ಮುಖವನ್ನು ನೋಡಿ
ಅಹಲ್ಯಾಗೆ ಕಿರಜುವಂತಾಯ್ತು. ಮುಂಗ್ರೆ ಬೆರಳುಗಳನ್ನು ಬಾರಿಗೆ ಹಿಡಿಮು
ನಿಂತುಬಿಟ್ಟಳು.

ಗಿರಿಶೆ ಅವಳನ್ನು ತೀಕ್ಕುವಾಗಿ ನೋಡಿದ. ಬಗ್ಗಿ ಅವಳ ಕೈ
ಹಿಡಿದುಕೊಂಡು—“ಯಾವುದನ್ನಾದರೂ ಅತಿಯಾಗಿ ಯೋಚಿಸಿದರೆ ಹಾಗೇ
ಅಗೋದು. ಹೋಗೋಣ ನಡಿ ಕೂಲಿಯವನು ಆಗಲೇ ಮುಂದೆ ಹೋದ,
ಕೊಳ್ಳಿಯಂತೆ ಹೊಯ್ಯಾದು ಕಷ್ಟು.”

—ಮಂದ ಅಪೇಕ್ಷಣ ಧ್ವನಿ ಕಾಲಿಂಬಿವನ್ನೆಲ್ಲ ಕಷ್ಟಿಸುತ್ತಾಂತು, ಚನಿಕರದಿಂದ
ತುಂಬಿ ಭಾರವಾದಂತಿತ್ತು.

వారద ముడుగ

సీరస్‌తో పరక్కే హావు తరలు హోరగే హోదే. యాదో నింతిద్దరు. విద్యాధియిరబహుదెందుకేండు, హూ కుయ్యత్తిద్ద నమ్మనేయల్లి విద్యాధియగళగేనూ అపరాపవిల్ల ప్రతిదినవూ దుడ్డిగాగియూ, సహాయ పత్రగళగాగియూ, అనేకరు నమ్మ తందేయ బుళగే బరుత్తి ద్దరు.

నమ్మ తందే ఒళగినింద బందవరు,

“యారప్ప, ఆదు” ఎందు కేళదరు.

“నాను సార్, ఇల్లో సీనియర్ ఇంటర్ మిడియట్ శాసి నల్లి ఓదుత్తిద్దే నే”

“ఏనాగబేకప్ప”

“ఇల్లో వార మాడికేషాండిద్దే నే సార్” వార కొట్టిద్ద పరు చీంగిళూరిగే హోరటిహోదరు. తమ్మ నున్నెయల్లి ఒందువార ఆను శొలవాదరే....”

హుడుగ తడెదు నిధానవాగి హేళుత్తిద్ద. ఆళ్ళ ఎల్లో హోరటి ద్దరెందు తోరుత్తి, ఆవసరవసరవాగి,

“ఆగ సధ్యక్కే యాన వారపూ ఖాలిఁ ఇల్ల. ఇన్నావాగలా దరూ బా నోడోణ,” ఆందుబిట్టిరు.

“తుంబ లోండరేయాగిదే సార్, పదేక్కే హత్తిరవాయితు తావు ఒందు వార కొట్టిరే బఱఁ ఖపకారవాగుత్తే..”

ఈ సల బకు డైసైంద కేళిద. ఆ ధ్వనియన్న కేళ మనస్సిగే హేగో ఆయితు. శత్రుత్తి నోకిదే. హుడుగ ఒళ్ళ లక్ష్మణవాగిద్ద. ఎత్తరవాడ హఁఁ. దొడ్డ దాడె శణ్ణగళు. ముఖిద హైన్చెనమ్మ నోది,

ಅಯ್ಯೇ, ಪಾಪ, ಎನ್ನೀ ಸಿತ್ತು. ಒಂದು ಹಿಡಿ ಅನ್ನಕ್ಕಾಗಿ ಆಳುದ್ದು ದೇಹಕ್ಕೆ ಗೇಣುದ್ದು ಮಾಡಿಕೊಂಡು ಕೇಳಬೇಕಾದರೆ, ಎಪ್ಪು ಕಷ್ಟವಿರಬಹುದು. ಎಂದು ಕೊಂಡೆ ಬಹುತೇ: ಅಣ್ಣಿ ನಿಗೂ ಹಾಗೆಯೇ ಅನ್ನಿಸಿರಬಹುದು ಅವರು, ನನ್ನನೋಡಿ,

“ರುಕ್ಖು, ಯಾವದಾದರೂ ವಾರ ಖಾಲಿ ಇದೆಯೇ, ಒಳಗೆ ವಿಚಾರಿಸು” ಎಂದರು.

ನನಗೆ ವಾರ ಇನ್ನದ್ದು ಗೊತ್ತಿದ್ದಿತು. ಕೂಡಲೇ,

“ಅಣ್ಣಿ ಬುಧುವಾರ ಖಾಲಿ ಇದೆ” ಎಂದು ಹೇಳಿದೆ. ನನಗೆ ಹೊಟ್ಟಿ ಹಿಡಿಸಲಾರದಪ್ಪು ಸಂತೋಷ ಆ ಹುಡುಗನಿಗೆ ಸ್ವಲ್ಪ ಸಹಾಯ ಮಾಡುವ ಹಾಗಾಯಿತಲ್ಲ ಎಂದು!

ಅಣ್ಣಿ ಅವನಿಗೆ ಬುಧುವಾರ ಬರುವಂತೆ ಹೇಳಿದರು. ಅವನು ಹೊರಟ್ಟು ಹೋದ. ಹೋಗುವಾಗ ಒಂದು ಶಲ ಹಿಂತಿರುಗಿ ನನ್ನ ಕಡೆ ನೋಡಿದ ಆ ನೋಟದಲ್ಲಿ ಕೃತಜ್ಞತೆಯು ಹೊರಸೂಸುತ್ತಿತ್ತು.

* * *

ಷ್ಟೋಲಿಗೆ ಹೊತ್ತಾಗಿ ಹೋಗಿತ್ತು. ಇನ್ನೂ ನನ್ನ ಲೆಖ್ಮಿನೇ ಮುಗಿದಿರಲಿಲ್ಲ. ಒಂದು ಲೆಖ್ಮಿನಂತೂ ಎಪ್ಪು ಸಲ ಮಾಡಿರೂ ಉತ್ತರವೇ ತಪ್ಪಾಗುತ್ತಿತ್ತು. ಅಪ್ಪು ಉಟಟಕ್ಕೆ ಕೂಗಿ ಕೂಗಿ ಸಾಕಾದರು ನಾನು ಬೇರೆ ಏಳಿಲಿಲ್ಲ ಲೆಖ್ಮಿ ಮಾಡಿದ ಹೊರತು ಏಳಬಾರದೆಂದು ನನ್ನ ಹಟ್ಟಿ. ಅಪ್ಪು ಹೊತ್ತಿಗೆ ಅನಂತ ಉಟಟಕ್ಕೆ ಬಂದ ಅವತ್ತು ಅವನ ವಾರ. ನನ್ನ ಒದ್ದಾಟವನ್ನೂ ನೋಡಿದನೆಂದು ಕಾಣಿತ್ತೇ.

“ತೀಗೆದ್ದೊಂದು ಬಾನ್ನು, ಹೇಳಿಕೊಡುತ್ತಿನಿ” ಎಂದ.

ಅವನ ಕೈಲಿ ಹೇಳಿಸಿಕೊಳ್ಳುವುದಕ್ಕೆ, ನನಗೆ ಸ್ವಲ್ಪ ಸಂಕೊಳೆ ವಾಯಿತು. ಅದರೆ ಇವತ್ತು ಯತ್ತನಿಲ್ಲ. ಷ್ಟೋಲಿಗೆ ಹೊತ್ತಾಗಿ ಹೋಗಿತ್ತು. ಅದರಿಂದ ಅವನ ಕೈಲಿ ಹೇಳಿಸಿಕೊಂಡೆ. ಅನಂತ ಸುಲಭರಿತಿಯಲ್ಲಿ, ಮನಸ್ಸಿಗೆ ಹಿಡಿಯುವಂತೆ, ಒಂದು ನಿಮಿಷದಲ್ಲಿ ಲೆಖ್ಮಿ ಮಾಡಿಬಿಟ್ಟಿ.

ನಾನ: ಅವತ್ತಿನಿಂದ ಅನಂತ ಬಂದ ದಿನವೆಲ್ಲಾ ಅವನ ಕೈಲಿ ಲೆಖ್ಮಿ ಹೇಳಿ

ಕೊಳ್ಳುತ್ತಿದ್ದೆ. ಅದಲ್ಲದೆ ಈಗ ಹೇಳಿಸಿ ಕೊಳ್ಳುವುದಕ್ಕೂ ಮೊದಲಿನಂತೆ ಶಂಕೋಚವಾಗುತ್ತಿರಲಿಲ್ಲ. ಸ್ವಲ್ಪ ಆಭಾಷವಾಗಿತ್ತು.

ಇವತ್ತು ಅನಂತ ಒಂದು ತರವಾಗಿದ್ದು. ಏನೋ ಯೋಚನೆ ಮಾಡುತ್ತಿದ್ದಂತೆ ತೋರಿತು. ನಾನು,

“ಯಾಕ ಅನಂತ ಹೀಗಿದ್ದೀ” ಎಂದೆ.

“ಹೀಗಿದ್ದೀನಿ.”

“ಸಪ್ಪಗಿರುವ ಹಾಗಿದೆಯಲ್ಲಿ.”

ಅನೆತ ನಕ್ಕು,

“ಸಪ್ಪಗಿದ್ದರೇನಾಯಿತು, ಈಗ ಉಟಮಾಡುವಾಗ ಸ್ವಲ್ಪ ಉಪ್ಪು ರೆಚ್ಚುಗಿ ಹಾಕಿಕೊಂಡರಾಯಿತು” ಎಂದ.

“ನೋಡಿದೆಯಾ, ತಮಾಷಿ ಮಾಡುತ್ತಿರುತ್ತಿ, ನಿಜವಾಗಿ ಹೇಳು,”

“ಇಲ್ಲ ರುಕ್ಕು ನಿಜವಾಗಿಯೂ ಏನೂ ಇಲ್ಲ.”

“ಇಲ್ಲ ಏನೋ ಇದೆ. ನನಗೆ ಹೇಳುವುದಕ್ಕೆ ಇಷ್ಟವಿಲ್ಲವೆಂದು ಹೇಳಬಾರದೇ?”

“ನೋಡಿದೆಯಾ, ನೀನು ಹಾಗೆ ತಿಳಿದುಕೊಳ್ಳುತ್ತಿರುತ್ತಿ, ನನ್ನ ಇಷ್ಟವಂಟ್ಟಿಗೆ ಕೇಳಿತೋರು ಯಾರು? ನಿನಗೆ ಹೇಳಬಾರದಂಥಾದ್ದೀನೂ ಅಲ್ಲ, ನನಗೆ ರೂಪು ಕೊಟ್ಟಿದ್ದ ಮನೆಯವರು ನಾಳೆಯಿಂದ ಆದನ್ನು ಬಿಟ್ಟು ಬಿಡಬೇಕಂದು ಜೇಳಿದರು. ಅದಕ್ಕೆ ಇನ್ನೆಲ್ಲಿ ಹೋಗಲಿ ಎಂದು ಯೋಚನೆ ಮಾಡುತ್ತಿದ್ದೆ.”

“ಅದೆಕ್ಕೇರೆ ಇಷ್ಟ ಯೋಚನೆ. ಸುಮ್ಮನಿರು ನಾನು ಅಣ್ಣಿಗೆ ಹೇಳಬಿಡಬಾಗಿಲ ರೂಪು ಕೂಡಿಸುತ್ತೇನೆ.”

“ಬೇಡಮ್ಮೆ ನಂಗೋಸ್ಸರ ನೀನು ಹೇಳಬೇಡ.”

ಅಣ್ಣಿ ಒಳಗೆ ಉಟಪಕ್ಕೆ ಕೂತಿದ್ದವರು,

“ಅದೇನೇ ರುಕ್ಕು. ಜಗಳ? ” ಎಂದು ಕೇಳಿದರು.

“ಜಗಳವಲ್ಲ ಅಣ್ಣಿ, ಅನಂತ, ಹೇಳಬಿಡಲೋ...”

“ಬೇಡ, ಬೇಡ....”

“ಅದೇನು ಅಷ್ಟೇ ನಿಲ್ಲಿಸಬಿಟ್ಟು, ಏನು ಅನಂತ ?....”

“ಏನೂ ಇಲ್ಲ ಅಣ್ಣಿ, ಅನಂತನಿಗೆ ರೂಪು ಕೊಟ್ಟಿದ್ದವರು ಬಿಡಿಸಬಿಟ್ಟೀರಂತೆ. ಅದಕ್ಕೆ ನಾನು ಇನ್ನೇಲ್ಲಾ ದರೂ ಸಿಕ್ಕುವರೆಗೆ, ನಮ್ಮನೇ ಬೀಡಿರೂಮನ್ನು ಅಣ್ಣಿನಿಗೆ ಹೇಳಿ ಕೊಡಿಸುತ್ತೇನೆ ಎಂದೆ. ಅವನು ಬೇಡ ನೀನು ಕೇಳಬೇಡ ಅನ್ನುತ್ತಿದ್ದ ಅವ್ಯೇ! ”

“ಅನಂತ, ಇದಕ್ಕೆ ಯಾಕದ್ದು ಇನ್ನು ಸಂಕೋಚ. ನಿನಗೆ ಸರಿಯಾಗಿ ಜಾಗ ಸಿಕ್ಕುವವರಿಗೂ, ಇಲ್ಲೇ ಇರು ರೂಪು ತೆರವು ಮಾಡಿಸಿಕೊಡುತ್ತೇನೇ ಸಾಯಂಕಾಲಕ್ಕೇ ನಿನ್ನ ಸಾಮಾನನ್ನೆಲ್ಲ ತೆಗೆದುಕೊಂಡು ಬಂದುಬಿಡು” ಎಂದು ಅಣ್ಣಿ ಹೇಳಿದರು

ಅನಂತ ನನ್ನ ಕಡೆ ನೋಡಿದ ನನ್ನ ಮುಖದಲ್ಲಿ ಮುಗಳು ನಗೆ ಯಾಡಿತು ನನ್ನ ಮಾತು ಗೆದ್ದಿತಲ್ಲ ಎಂದು ನನಗೆ ಅವಾಗಲೇ ಹೇಬ್ಬೆ.

* * *

ಅನಂತ ನಮ್ಮ ಮನೆಗೆ ವಾಸಕ್ಕೆ ಬಂದು ಒಂದು ಒಂದು ವಾರವಾಯಿತು ಆದರೆ ನಮ್ಮ ಮನೆಯಲ್ಲಿ ಉಂಟಮಾಡುತ್ತಿದ್ದುದು ಒಂದೇ ದಿವಸ ಬಾಕಿ ಆರುದಿನವೂ ಇನ್ನೆಲ್ಲಿಗೋ ಹೋಗುತ್ತಿದ್ದನು.

ಅವನು ಬಂದಮೇಲೆ ನನಗೆ ಪಾಠ ಹೇಳಿಸಿಕೊಳ್ಳುವುದಕ್ಕೆ ಬಹಳ ಅನುಕೂಲವಾಯಿತು. ಸಾಯಂಕಾಲ ಸ್ವಾಲಿಷಿಂದ ಬಂದಮೇಲೆ ಸ್ನೇಹಿತರ ಮನೆಗೂ ಕೂಡ ಹೋಗುತ್ತಿರಲಿಲ್ಲ ಅವನ ಕೈಲಿ ಮಾತಾಡುತ್ತಿದ್ದರೆ, ಹೊತ್ತು ಹೋದದ್ದೇ ಗೊತ್ತಾಗುತ್ತಿರಲಿಲ್ಲ.

ನನಗೊಬ್ಬಿಗೇ ಅಲ್ಲ. ಈಗ ಮುಖ್ಯಮಣಿ ಅನಂತ ಎಲ್ಲರಿಗೂ ಹಾಗೆ ಆಗಿದ್ದ. ಸಮಯ ಬಿದ್ದಾಗ ಅನ್ನ ಅವನನ್ನು ಸಿಗಡಿಗೆ ಕಳುಸುತ್ತಿದ್ದರು. ಶರುವ ಸಾಮಾನು ಚೆನ್ನಾಗಿಯೂ, ಅಗ್ನಾಗಿಯೂ, ಇರುತ್ತಿದ್ದು ಅವರಿಗೆ ಮೆಚ್ಚಿಗೆ, ಅಫಿಸಿನಲ್ಲಿ ಹೆಚ್ಚು ಕೆಲವ ಭಿವಾಗ ಅಣ್ಣಿ ಏನಾದರೂ ಬರಿಮ ತ್ತಿದ್ದರು. ಅಕ್ಕರ ಚೆನ್ನಾಗಿದೆ, ನೀಟಾಗಿ ಬರಿಯುತ್ತಾನೆ, ಎಂದು ಅಣ್ಣಿನಿಗೆ ಸಮಾಧಾನ. ಮುದುಕಿ ಎಂದು ಉಪ್ಪುನೂಡಿ, ತನ್ನ ಕೃತಿ ಎನ್ನೆನ್ನೇ ವಿಶ್ವಾಸವಾಗಿ ಮಾತಾಡುತ್ತಾನೆ, ವಿನಯಶಾಲಿ, ಎಂದು ಅಜ್ಞಿಗೆ ಸಂತೋಷ.

ಅಂತೂ ಅನಂತ ಎಲ್ಲರಿಗೂ ಹೇಳು.

ಹೀಗಾಗಿ ಅನಂತ ಸದ್ಯಕ್ಕೆಂದು ಬಂದವನು ಖಾಯಂ ಆದ. ಬೇಕಿ ಜಾಗ ನೋಡಿದು ಅವನಿಗೆ ಯಾರೂ ಹೇಳಲಿಲ್ಲ. ಅವನೂ ಈ ಯೋಚನೆ ವಾಡಲಿಲ್ಲ.

ಗೋಕುಲಪ್ಪಮಿ ತಿಂಡಿ ತಟ್ಟಿತ್ತಂಬ ತುಂಬಿಕೊಂಡು ತಿನ್ನುತ್ತಿದ್ದೆ. “ಸಿಧಾನವಾಗಿ ತಿನ್ನು ಇನ್ನೂ ಸ್ವಲ್ಪಿಗೆ ಕೊತ್ತಿದೆ” ಎಂದು ಇಜ್ಜೀ ಅಪ್ಪು ಇಬ್ಬರೂ ಉಪಚಾರ ಹೇಳುತ್ತಿದ್ದರು ನನಗಿ ಯಾಕೋ ತಟ್ಟಕ್ಕನೆ ಅನಂತನ ಜ್ಞಾಪಕ ಬಂತು ಅಯ್ಯೋ ಪಾಪ! ಅವನಿಗೆ ತಿಂಡಿ ಕೊಟ್ಟು, ಹೀಗೆ ಉಪಚಾರ ವಾಡೋರು ಯಾರು? ಜಿಕ್ಕುತ್ತನವಲ್ಲಿಯೇ ತಟ್ಟಲಿಯಾದವನಿಗೆ ಇವೆಳ್ಳ ಎಲ್ಲಿ ಬರಬೇಕು? ಮದ್ದಾನ್ನ ಇಷ್ಟ ಉಂಡು ಹೋದರೆ, ರಾತ್ರಿವರಿಗೂ ಏನೂ ತಂಬಿ ಇಲ್ಲ ಎಪ್ಪು ಹಸಿವಾಗುತ್ತೋ! ಅವನೂ ನಮ್ಮುಂತೆ ಅಲ್ಲವೇ ಅಂದುಕೊಂಡೆ. ಇನ್ನು ತಿನ್ನುವುದಕ್ಕೆ ವುನಸ್ಸು ಬರಲಿಲ್ಲ ಹಾಗೆಯೇ ತಟ್ಟಿನ್ನು ಹಿಡಿದುಕೊಂಡು ಎಂದ್ದೆ

“ಇದೇನೇ, ತಿನ್ನೂ ಎಂದರೂ, ಹಾಗೇ ಹೊರಟು ಹೋಗುತ್ತಿ”

ಎಂದು ಇಜ್ಜೀ ಕೇಳಿದರು.

“ಇಲ್ಲ ಹೊತ್ತಾಗಿ ಹೋಯಿತು. ನನ್ನ ಹತ್ತಿರ ಇಟ್ಟಿಕೊಂಡಿರುತ್ತೇನಿ, ಸಾಯಂಕಾಲ ತಿನ್ನುತ್ತೇನಿ” ಅಂದುಬಿಟ್ಟೆ.

ಸಾಮಾನ್ಯವಾಗಿ ಅವತ್ತಿನಿಂದ ನಾನು ಅನಂತನಿಗೆ ಕೊಡದೆ ಏನನ್ನೂ ತಿನ್ನುತ್ತಿರಲಿಲ್ಲ. ನನಗೆ ಕೊಟ್ಟಿದ್ದರಲ್ಲಿ ಆಧ್ಯ ಮುಖ್ಯಿಟ್ಟಿದ್ದು, ಅವನಿಗೆ ಕೊಡುತ್ತಿದ್ದೆ

ಮೊದಲು ಮೊದಲು ಅವನು ತಿನ್ನುತ್ತಿರಲಿಲ್ಲ. ನಾನು ಬಲವಂತ ವಾಡಿದೆ, ಆಣಿ ಇಟ್ಟಿ ಕೊನೆಗೆ,

“ನಾನು ಎಹ್ಯೋ ಆಸೆಯಿಂದ ಕೊಡುತ್ತೇನಿ. ನೀನು ಹೀಗೆ ಹಾಡಿದರೆ ಅಳುಬರುತ್ತೇಪ್ಪ.” ಎಂದೆ, ಆಗ ಯತ್ತುವಿಲ್ಲದೆ ತಿನ್ನುತ್ತಿದ್ದೆ.

ಅನಂತನಿಗೆ ಯಾಕೋ ಮುಂದು ನಾಲ್ಕು ದಿನದಿಂದ ಮೈಯಲ್ಲಿ ಜೀನ್ನಾಗಿರಲಿಲ್ಲ. ಅವನು ಮೊದಲು ಯಾರಿಗೂ ಹೇಳಲೇ ಇಲ್ಲ. ಹಾಗೇ ಓಡಾಡಿಕೊಂಡಿದ್ದೆ. ಕೊನೆಗೆ ಜ್ವರ ಜಾಸ್ತಿಯಾಯಿತು. ಹಾಸಿಗೆ ಹಿಡಿದು ಮಲಗಬಟ್ಟೆ. ನಾನು ನೋಡಿದವಕೇ ಷಿಡಿಹೋಗ ಅಣ್ಣಿಗೆ ಹೇಳಿದೆ.

ಅವರೂ ಬಂದು ನೋಡಿ,

“ಯಾಕವ್ವ ಹೀಗೆ ಮಾಡಿದೆ? ರೋಗ ಮುಜ್ಜುತ್ವಾರೆಯೇ? ಈಗಲೂ ಸಿದ್ಧನ್ನು ಅಸ್ವತ್ತಿಗೆ ಕಳಿಸಿ ಛೆವಧಿ ತರಿಸು ಚೆನ್ನಾಗಿ ಹುಷಾರಾಗುವವರಿಗೂ ಎಲ್ಲಿಗೂ ವಾರದ್ದೆ ಹೊಗೆಬೇದ. ಗಂಜಿಯೋ, ಹಾಲೋ ಏನು ಬೇಕೋ ಅದನ್ನು ಇಲ್ಲೋ ತೆಗೆದುಕೊ. ರುಕ್ಖ ಅಮೃತಿಗೆ ಹೇಳಿ ಗಂಜೀ ಮಾಡಿಸಿ ತಂದುಕೊಡಿ” ಎಂದು ನನಗೆ ಹೇಳಿದರು.

ಎಂಟು ದಿವಸ ಜ್ಞರ ಒಂದೇ ಸಮನಾಗಿತ್ತು. ಬಿಡುವ ದಿನವಂತೂ, ವಿಪರೀತ ಸಂಕಟ. ಆ ಒದ್ದಾಟವನ್ನು ನೋಡಿ ನನಗೆ ಅಳು ಬರುತ್ತಿತ್ತು. ವಾಪ ನಿರಾಧಾರ ಯಾರ ಕ್ಯಾಲಿ ಹೇಳಿಕೊಳ್ಳಬೇಕು?

ಮಾರನೇ ದಿನದಿಂದ ಇಳಮುಖಕ್ಕೆ ಬಂತು. ನಿದಾರು ದಿನದಲ್ಲಿ ಎದ್ದು ಕೂತುಕೊಳ್ಳುವಂತೆ ಆದ. ಇನ್ನೂ ಓಡಾಡುವುದಕ್ಕೆ ಆಗುತ್ತಿರಲಿಲ್ಲ.

ಅಜ್ಞ ತಿಳಿ ಸಾರು ಅನ್ನ ತಟ್ಟಿಗೆ ರಾಕಿ ಕಲಸಿಕೊಟ್ಟಿರು. ತೆಗೆದು ಕೊಂಡು ಅನಂತ ಮಲಿಗಿದ್ದ ಕಡೆಗೆ ಹೋವೇ. ಅವತ್ತಿ ಇನ್ನೂ ಅನ್ನ ಕೊಟ್ಟಿದ್ದು. ಉಣಿಮಾಡಿದ. ನಾನು ಹೊರಡುವುಕ್ಕೆ ಎದ್ದೆ ‘ರುಕ್ಖ’ ಎಂದು ಕೂಗಿದ.

“ಏನು?”

“ರುಕ್ಖ, ನೀನು ಯಾವ ಜನ್ಮದ ತಾಯಿಯೋ, ನನಗಾಗಿ ಎಷ್ಟು ಒಡ್ಡಾಡುತ್ತೀ. ಈ ಉಪಕಾರವನ್ನು ನಾನು ಹೇಗೆ ತೀರಿಸಲಿ? ಪ್ರಮಾಜದಲ್ಲಿ ಸ್ವೀಕೆ, ಮಮತೆ, ಎಂದರೆ ಏನು ಎಂಬುದನ್ನೇ ತಿಳಿಯದ್ದ ನನಗೆ ಅದರ ಪರಿಚಯ ಮಾಡಿಕೊಟ್ಟಿ. ಆದರೆ ಅನಾಧರನ್ನು ಕಂಡರೆ ಇಷ್ಟ ಮನತೆ ಯುಳ್ಳವರು ಇದ್ದಾರೆಂದು ಕನಸಿನಲ್ಲಿಯೂ, ನಾನು ತಿಳಿದಿರಲಿಲ್ಲ”

ಈ ಮಾತು ಹೇಳುತ್ತಿದ್ದಾಗ ನನ್ನ ಕ್ಯಾಮೇಲೆ ಎರಡು ತೊಟ್ಟು ನೀರು ಬೀತ್ತು. ಕತ್ತಿತ್ತಿ ನೋಡಿದೆ ಅನಂತ ಅಳುತ್ತಿದ್ದ. ಎರಡು ಕಟ್ಟಿನಲ್ಲಿ ನೀರು ಧಾರಾಕಾರವಾಗಿ ಹರಿಯುತ್ತಿತ್ತು.

ಯಾವುದು ಅವನನ್ನು ಅಳುವಂತೆ ಮಾಡಿತೋ ನನಗೆ ಗೊತ್ತುಗಳಿಲ್ಲ. ಏನು ಹೇಳುವುದಕ್ಕೂ ತೋರಿಲಿಲ್ಲ. ಸುಮತ್ತಿನೆ ಬಂದುಬಿಟ್ಟಿ.

* * *

ಅನಂತನಿಗೆ ಪರೀಕ್ಷೆಯಲ್ಲಿ ಫಸ್ಟ್ ಕಾಲ್ ಖಿನಲ್ಲಿ ಪ್ರಾಯಃಾಗಿತ್ತು. ಮುಂದಕ್ಕೆ ಮೆಡಿಕಲ್ ಕಾಲೇಜು ಸೇರಿದ. ಅಣ್ಣ ಯಾರ್ಥಾರ್ಗೋ ಹೇಳಿ ಫ್ರೀಫಿಂ ಮಾಡಿಸಿಕೊಟ್ಟಿರು. ಅದ್ದುದೆ ಅವನು ಶಾಯಿಲೆ ಬಿಡ್ಡಾಗಿನಿಂದ ಅವನಿಗೆ ಬಾಕಿ ಕಡೆ ಉಂಟಕ್ಕೆ ಹೋಗುವುದನ್ನು ತಪ್ಪಿಸಿಬಿಟ್ಟು,

“ಸಂಸ್ ಇಲ್ಲಿಯೇ ಇದ್ದುಬಿಡು ನಿನ್ನಿಂದ ನಮಗೇನೂ ಹೊರೆಯಿಲ್ಲ ಹೇಗೋ ನೀನೊಂದುದದ ಸೇರಿದರೆಸಾಕು,”

ಎಂದು ಅಣ್ಣ ಅವನನ್ನು ಮನೇಲೇ ಇರಿಸಿಕೊಂಡರು. ಅಗಿನಿಂದಂತೂ ಅವನು ನೇರಮನೆಯ. ನನೆಂಬ ಭಾವನೆಯೇ ಒಬ್ಬರಿಗೂ ಉಳಿಯಲಿಲ್ಲ

ಈ ಮಧ್ಯೆ ನನ್ನ ಮದುವೆ ಗಲಾಟಿ ಬೇರೆ ಎದ್ದಿತು ಅಣ್ಣ ಹೆಣ್ಣುವಾಗ ಶೆಂದು ನನಗೆ ಕೇವಲ ಚಿಕ್ಕ ವರುಷಿನಲ್ಲಿ, ಮದುವೆ ಮಾಡುವನ್ನು, ಹೆಚ್ಚೇ ಸದ್ಗುತ್ತಿಯವರಾಗಿಲ್ಲ ಈಗಲೂ ಅವರಿಗೆ ಇಷ್ಟವಿಲ್ಲ, ಇನ್ನೂ ಎರಡು ವರ್ಷವಾಗಲಿ, ಅವು ಕೊತ್ತಿಗೆ ಉದಿನಾರು ವರ್ಷವಾಗುತ್ತಿ, ಅವಳು ಓದಿದ್ದೂ ಮುಗಿಯತ್ತಿ, ಎಂದು ಆಚ್ಚಿಗೆ ಎಷ್ಟೋ ಹೇಳಿದರು. ಇದರೆ ಅಚ್ಚಿ ಒಪ್ಪಲಿಲ್ಲ. ಅವರು,

“ನಾನೂ ಇ-ಇ ವರ್ಷದಿಂದಲೂ ಮಾಡು ಎಂದು ಹೇಳುತ್ತಿದ್ದೇನೆ ಇನ್ನೂ ಎತ್ತುದಿನ ತಳ್ಳುತ್ತಿ, ಇಷ್ಟಕ್ಕೂ ಅವಳೀನು ಆಡೂ ಹುಡುಗಿಯೆ? ಅಗಲೇ ಹದಿನಾಲ್ಕು ವರ್ಷ. ನಮ್ಮ ಕಾಲದಲ್ಲಿ ಇಷ್ಟುದಿನಕ್ಕೆ ಎರಡು ಮುಕ್ಕು ಲಿರುತ್ತಿದ್ದವು ಏನೋ ನೀನೊಂದು ಕನಾಳಿದಾನ ಮಾಡಿದ್ದನ್ನು ನೋಡಿ ಪ್ರಾಣ ಬಿಡಬೇಕೂ, ಅಂತಿನೇ. ಈ ಮುದಿಗೂಬೆ ಮಾತು ಕೇಳೋರ್ಯಾರು?” ಎಂದು ಸ್ವಲ್ಪ ಸಿಟ್ಟಿನಿಂದಲೇ ಹೇಳಿದರು. ಅಂತೂ ಅಚ್ಚಿ ಹಟನೇ ಗೆದ್ದಿತು. ಅಣ್ಣ ಯತ್ತು ವಿಲ್ಲದೆ ಇವತ್ತೆತ್ತೋ ನಾಳಿಯೋ ಸಾಯುವ ಮುದುಕಿ, ಅವರನ್ನು ಯಾಕ ನೋಯಿಸಬೇಕು? ಎಂದು ಒಪ್ಪಿಬಿಟ್ಟಿರು.

ಒಂದು ದಿನ ಅನಂತ ನನ್ನೊಡನೆ, “ರುಕ್ಂಣ ಶಂಭ ವರ್ತಮಾನನನ್ನು ಕೇಳಿದೆ,” ಎಂದ.

“ನಿನು?”

“ನಿನಗೆ ಮದುವೆ ನಿಷ್ಪತ್ತೆಯಾಯಿತಂತೆ.”

“ಅದಕ್ಕೆ ಇಷ್ಟು ಸಂತೋಷ?”

“ಸಂತೋಷವನ್ನಲ್ಲವೇ, ಮತ್ತೆ? ನಿನ್ನ ಪರನಿಗೆ ‘ಸಿವಿಲ್ ಸರ್ವಿಸ್’ ಆಗಿದೆಯಂತೆ, ಬೆಳಗಾದರೆ ನೀನು ಆಫೀಸರ ಹೆಂಡತಿಯಾಗುವಿ. ನನಗೆ ಅದ ಕಿಂತಲೂ ಹೆಚ್ಚಾಗಿ ಏನುಬೇಕು? ನೀನು ಸುಖವಾಗಿ ಸಂಸಾರ ಮಾಡಿಕೊಂಡಿರುವುದನ್ನು ನೋಡುವುದಕ್ಕೆ ತಹೆಚ್ಚಾಗಿ ಸಂತೋಷ ನನಗೆ ಮತ್ತೊಂದಿಲ್ಲ.” ಎಂದೆ. ಅವನೇನೋ! ಸಂತೋಷವಾಗಿಯೇ ಇದ್ದ. ಹೃದಯದ ಅನಂದವು ಮುಖದಲ್ಲಿ ಒಡೆದು ಕಾಣುತ್ತಿತ್ತು. ಅಂತೂ ನನ್ನ ಮನಸ್ಸು ಮಾತ್ರ ಏನೋ ಒಂದು ಬಗೆಯಾಗತ್ತು.

ಮಂದುವೆಯಾದಮೇಲೆ ನಾನು ಅತ್ಯುಮನಸೆಗೆ ಹೊರಟು ಹೋದೆ. ಹೊರಡುವ ದಿನ ಸೈನ್ಯನಿಗೆ ಅಣ್ಣನ ಜೊತೆಯಲ್ಲಿ ಅನಂತನೂ ಬಂದಿದ್ದ ದ್ವಿಲು ಹೊರಡುವ ಸಮಯವಾಯಿತು. ಅಣ್ಣನ ಬಾಯಲ್ಲಿ ಮಾತೇ ಇಲ್ಲ ಅವರು ಮಾತಾಡುವ ಸ್ಥಿತಿಯಲ್ಲಿರಲಿಲ್ಲ. ಎಂದು ಕಣ್ಣನಲ್ಲಿಯೂ ನಿರು ತುಂಬಿತ್ತು. ನನಗೂ ಮನಸ್ಸಿನಲ್ಲಿ ಒಂದು ತರಹ ಕಳಿವಳ. ಆದರೂ ನಾನೇ ಸಮಾಧಾನ ಮಾಡಿಕೊಂಡು,

“ಅಣ್ಣ ಹೋಗಿಬರುತ್ತೇನೆ, ಅನಂತ ಜಾಪಕವಿರಲಿ” ಎಂದೆ

“ರುಕ್ಣಾ ನಿನ್ನನ್ನು ಮರೆಯನುದು ಸಾಧ್ಯವೇ! ನಿನಗೂ ಜ್ಞಾಪಕವಿರಲಿ.... ...”

ಅನಂತನ ಮಾತು ಬಾಯಣ್ಣೇ ಇತ್ತು. ದ್ವಿಲು ಹೊರಟಿಂಬಿಟ್ಟು.

* * *

ಆಚೆಗೆ ಅನಂತನನ್ನು ನೋಡಿಯೇ ಇರಲಿಲ್ಲ. ಬಹಳ ದಿನಕವಾಗಿತ್ತು. ಇವರಿಗೆ ಕೆಲಸವಾಗಿ ನಮ್ಮ ಚಿಕ್ಕ ಸಂಸಾರವನ್ನು ಹೂಡಿದಮೇಲೆ, ವಿಶೇಷವಾಗಿ ತೌರುಮನೆ ಕಡೆ ಹೋಗುವುದಕ್ಕೇ ಆಗಲಿಲ್ಲ ಆಗಲೇ ಸಂಸಾರ ತಾಪತ್ತಿಯು.

ಅಣ್ಣ ಮಾತ್ರ ಕಾಗದದಲ್ಲಿ, ಅನಂತನ ಓದು ಮುಗಿಯಿತೆಂದೂ, ಆಗ ಡಾಕ್ಟರಾಗಿದಾನೆಂದೂ ಬರೆದಿದ್ದರು

ಇವರಿಗೆ ತುಮಕೂರಿಗೆ ಹೆಗೆವಾಯಿತು. ಅಲ್ಲಿಗೆ ಹೋದಮೇಲೆ, ಅನಂತ ಅಲ್ಲಿ ಡಾಕ್ಟರಾಗಿದ್ದಾನೆಂದು ತಿಳಿಯತು. ನಾವು ಈ ಉರಿಗೆ

బందిరువుదు తిలిదరి, ఆనంత నన్నున్న నొడువుదక్కే బందే బరుత్తానే అవనదు విశ్వాసిక హైదరు నన్నున్న మరీయువ కాగిల్ల అందు కేండి.

నన్న ఖాచేయే సిజవాయితు. సాయంకాల ఆనంత తన్న హేండతియన్నా కేరిదుకోండు గాడియల్లి నన్న మనిగ్ బంద. కంకు ఇల్లి ఒందు మగు బలు ముద్దుగిత్తు.

యావ ఆనంత నాను హిందిన సల నోఎడిదాగ, ఇన్నా హుడుగ నంతి హేళిద కేలశగళన్న మాడికోండు నమ్మనేయల్లి ఇర్తిద్దనో ఈగ అనసేల్లి ? అవన్నా ఒబ్బ గణ్ణునాద సంసారి అవన ఈ అనుకూల సి తియన్న కండు, ననగే తుంబ సంతోషవాయితు.

అవన స్కితియా హాగేఆగిత్తు నన్నున్న నోఎడి సంతోషదింద అవనిగ్ మాతే ఆడువుదక్కే తోరెదు.

నానే మాదలు, “ఆనంత, మగువిగే ఏను హేసరిట్టిద్ది” ఎందు కేళిదే.

“రుక్కిణీ, అంత”

“అదేఁకే, ఇన్నావుదూ చెన్నాగిరువ హేసరు తోరెలిల్లనే ?”

“రుక్కి, సామాన్నవాగి హేసరు, ముద్దుగి కేళువుదక్కే చెన్నా గిరబేకు. ఇల్లి, యారాదరూ నేనపినదాగిరబేకు. ననగేనో ముద్దుద హేసరిగిత మనుతేయ కురుకూద ఈ హేసరీ జెన్నా గిదే.”

ఆనంతనిగ్ నాను అవను భావిసిరువష్టు ఉపకారవన్నేనూ మాడిరలిల్ల. ఆవను హైదరుడ సరళతెయింద స్ఫుర్పునే బీట్టుదష్టాగిత్తు. ఆవన కృతజ్ఞ తాప్రూవికవాద మాతిగే ఏను బదలు హేళలి ? ఏనూ తోరెలిల్ల.

సుమ్మనే మగువిన కడె కైనిఁడి, “బామ్మ” ఎందే.

మగువు నగుత్తా ఇళ బిత్తు.

ಸಂಜೀವಿನಿ

ಶಾರೋಣಿ ಸುಮಾರಾಗಿ ದೊಡ್ಡದಾಗಿತ್ತು. ತಾಲೋಕಿನ ಮುಖ್ಯ ನಳಿ. ರೈಲು ಬಸ್ಸು ಎಲ್ಲ ಸೌಕರ್ಯವೂ ಇತ್ತು ಅದರೂ ಆ ಉರಿಗೆ ವರ್ಗವಾಗಿ ಬರುವುದೆಂದರೆ ಸರ್ಕಾರದ ಕೆಲಸದ್ದೀರುವರು ಹಿಂದೇಟ್ಟಿ ಹಾಕುತ್ತಿದ್ದರು. ತನ್ನಗೆ ಬೇಕಾದವರ ಕ್ಷೇತ್ರಾಲು ಕೆಟ್ಟಿ, ಮೇಲಿನವರಿಗೆ ಶಿಥಾರಸು ಮಾಡಿಸಿ, ಬೇರೆ ಕಡೆಗೆ ಹೋಗಲು ಪ್ರಯತ್ನಪಡುತ್ತಿದ್ದೇ ಹೆಚ್ಚು ಕಾರಣ?

ಮತ್ತೆನೂ ಇಲ್ಲ ಅದೊಂದು ‘ಮಲೇರಿಯ’ಕ್ಕೆ ಹೇಸರಾದ ಕೊಂಪೆಯಾರೇ ಬರಲಿ ಅದನ್ನು ಎದುರಿಸಲೇ ಬೇಕು. ಭಳಿ, ಜ್ವರದಿಂದಾಗಿ ತಿಂಗಳಿಗೆ ಪದಾರು ದಿವಸಗಳು ರಜ ಬೀಳಲೇಬೇಕು.

ಹಾಗೆಂದು ಸರ್ಕಾರದ ಯಂತ್ರ ಉರುಳುವುದು ನಿಲ್ಲುವಂತಿಲ್ಲನಲ್ಲಾ ಅದು ತಿರುಗಲೇ ಬೇಕು. ಒಬ್ಬ ನೌಕರ ಉಪಾಯವಾಗಿ ಅದರ ಹಿಡಿತಕ್ಕ ಸಿಗೆದೆ ತಪ್ಪಿಸಿಕೊಂಡರೆ, ಮತ್ತೊಬ್ಬ ನಿರಾಹರಿತಿಲ್ಲದೆ ಅದಕ್ಕೆ ಕ್ಷೇತ್ರದಲೇಬೇಕು.

ನಾರಾಯಣನೂತ್ತಿಗೆ ಅಲ್ಲಿಗೆ ವರ್ಗವಾದಾಗ ಅವನು ವಿರೋಧಿಸಲೇ ಇಲ್ಲ.

“ಇದಕ್ಕೆಲ್ಲ ಯಾರ ಮುಂದೆ ಹೆಲ್ಲು ಕಿರಿಯೋದು? ಉರು ಎಂದ ಮೇಲೆ ಜನ ಇರುವುದಿಲ್ಲವೇ? ಹತ್ತು ಜನಕ್ಕೆ ಅದ್ದು ನಮಗೂ ಆಗುತ್ತೇ.”—ಎಂದು ಕೊಂಡು ಉದಾಸಿನವಾಗಿಯೇ ಇಡ್ಡ, ಅವನು ಸುಮ್ಮನಿಡ್ಡರೆ ಅವನ ಹೆಂಡತಿ?

“ಏನಾದರೂ ಮಾಡಬಾದ್ದೀ?” ಆ ‘ಮಲೇರಿಯ’ದ ಕೊಂಪೆಗೆ ಯಾಕೆ ಹೋಗಬೇಕೂ? ತಿಳಿದು ತಿಳಿದೂ....”

—ಎಂದು ರಾಗ ಎಳೆದಳು ಯಶೋದ.

“ಯಾಕೆ ಎಂದರೆ? ಸರ್ಕಾರದ ಸಂಬಳಕ್ಕೆ ಕ್ಷೇತ್ರದಲ್ಲವೇ?”

ನಾರಾಯಣ ಮೂರ್ತಿ ಶಾಂತವಾಗಿ ಉತ್ತರಿಸಿದ.

ಸರ್ಕಾರದ ಕೆಲಸ ನಡೀತಿರೋದು ಅದು ಒಂದೇ ಕಡೆಯೇ ? ಅವರು ಕೊಡೋ ದುಡ್ಡಿಗೆ ಎಲೆಕ್ಟ್ರಾ ಒಂದು ಕಡೆ ದುಡಿದರೆ ಶರಿ ”

“ನಿನ್ನ ವಾದ ಒಪ್ಪಿನೆ ಆದರೂ....”

“ಬೆಂಗಳೂರಿನಲ್ಲಿ ನಿಮ್ಮ ಚಿಕ್ಕಪ್ಪ ಇದಾರಲ್ಲ. ಅವರಿಗೂಂದು ಕಾಗದ ಕಾಕ. ಅವರು ಮನಸ್ಸು ಮಾಡಿದರೆ ಸುಲಭದಲ್ಲಿ ಬೇರೆ ಉರಿಗೆ ಮಾಡಿಸಿ ಕೊಡ್ಡಾರೆ.”

“ಮನಸ್ಸು ಮಾಡಬೇಕ್ಕಳ್ಳ ”

“ಅವರಿಗೆ ಕೇಳಿದರೆ ತಾನೇ ಮಾಡೋದು. ನೀವೇ ಇಷ್ಟು ಹಿಂದು ಮುಂದು ನೋಡ್ಡಿರಿ, ಮಂತ್ರಿಗಳ ಹತ್ತಿರವೆಲ್ಲ ಅವರ ಮಾತಿಗೆ ಪುರಸ್ಕಾರ ವಿದೆಯೆಂದು ನೀವೇ ಹೇಳ್ಬಿದ್ದಿರಿ !”

“ಇಲ್ಲವೆಂದೇರು ಯಾರು? ಇಷ್ಟು ಸಣ್ಣ ಕೆಲಸಕ್ಕೆ ಆ ದಾಕ್ಷಿಣ್ಯ ಖಚುಗೆ ಮಾಡಿಕೊಬಾರದು. ಮುಂದೆ ಅಂತಹ ಕಾಲ ಬಂದಾಗ ನೋಡೋಣ.”

“ಹಾಗಾದೇ . .. ಈಗ ಅಲ್ಲಿಗೆ ಹೊಗೋದೂ ಎಂತ ತಿಮ್ಮಾರನ ಮಾಡಬಿಟ್ಟೇದ್ದಿರಿ !”

“ಹೂಂ . ಮಾಡಿದ ಹಾಗೇ ಅನ್ನು.”

“ಇನ್ನು ನಿಮ್ಮ ಮುಂದೆ ಏನು ಹೇಳಿದರೂ ಉಪಯೋಗವಿಲ್ಲ ”

“ಕೊಸಿಸಿಕೋ ಬೇಡ್ಪ್ಪೆ, ಇಲ್ಲಿ ಸ್ವಲ್ಪ ಕೇಳು. ಇನ್ನೂ ಒಂದು ವಿಚಾರ ನೀನು ಯೋಚಿಸಿಯೇ ಇಲ್ಲ.”

“ಯೋಚಿಸೋದಕ್ಕೆ ಇನ್ನೇ ನಿದೆ?”

“ಈಗ ಅಲ್ಲಿಗೆ ಹೋಗೋದನ್ನು ತಪ್ಪಿಸಿಕೊಳ್ಳೋದು ಆವೈನೂ ಕಷ್ಟವಲ್ಲ. ಆದರೆ ಮುಂದೆ ಎಂದಾದರೂ ಒಂದು ಸಲ ನಮ, ಸರದಿ ಬಂದೇ ಬರುತ್ತೆ. ಮುಂದೆ ತಳ್ಳೂದಕ್ಕಿಂತ ವ್ಯಾಲಿ ರಕ್ತಬಲ ಚೆನ್ನಾಗಿರುವಾಗಲೇ ಇದನ್ನೆಲ್ಲ ಮುಗಿಸಬಿಡ್ಡೋದು ವಾಸಿ”

—ನಾರಾಯಣನೂತಿ ಸಮಜಾಯಿಸಿ ಮಾಡಿದ.

ಯಶೋದ ಮೋದಲು ವಿರೋಧಿಸಿದ್ದರೂ ಉರಿನ್ನು ನೋಡಿದವೇಲೇ ಅವಳಿಗೆ ಸಂತೋಷವೇ ಆಯತ್ತು. ಎನ್ನೆ ಬಾಡಿಗೆ ಕಡಿಮೆ. ಹಾಲು ಮೊಸರು ತರಕಾರಿ ಎಲ್ಲ ಸಮೃದ್ಧಿಯಾಗಿ ಸಿಕ್ಕಿತ್ತತ್ತು.

ಮನೆಯೂ ಇದ್ದುದರಲ್ಲಿ ಅಣಿಯಾಗಿದು ಮನೆಯ ಸುತ್ತು ಹೊವಿನ ಗಿಡಬಳ್ಳಿಗಳು ಇದ್ದವು.

ಉಂಟಿನಿಂದ ತಂದ ಸಾಮಾನುಗಳನ್ನೇಲ್ಲಿ ಬಿಚ್ಚಿ, ಜೋಡಿಸಿಟ್ಟು, ಎಲ್ಲ ಒಂದು ಹಡಕ್ಕೆ ಬರಬೇಕಾದರೆ ಒಂದುವಾರವಾಗಿತ್ತು. ಈ ನಡುವೆ ನೇರೆಮನೆಯಾಕೆ ತಾನಾಗಿ ಮಾತಾಡಿಸಿ, ಗುರುತುವಾಡಿಕೊಂಡು ಒಂದರಷ್ಟು ಸಲಬಂದಿದ್ದೆಳು.

“ಯಶೋದಾಬಾಯಿ, ಅಯಿತೇಸ್ತಿ, ಕೆಲಸ?”

—ಎನ್ನುತ್ತ ಆಕೆ ಒಳಗೆ ಬಂದಾಗ ಯಶೋದ ಕೆಲಸವನ್ನೇಲ್ಲ ಮುಗಿಸಿಕಾಲು ನೀಡಿ ಕುಳಿತಿದ್ದೆಳು.

“ಬಸ್ಸಿ ಬಸ್ಸಿ, ಇಪ್ಪು ಹೊತ್ತಿನಲ್ಲಿ ಏನು ಕೆಲಸ? ಏನಿದ್ದರೂ ಬೆಳಗ್ಗೆ. ಉಸಿರಾಡೋದರ್ಕೂ ಹೊತ್ತು ಇರ್ಬಾಡಿಲ್ಲ. ಅವರು ಉಟ್ಟಿವಾಡಿ ಆಫ್ರಿಸಿಗೆ ಹೋದರೆಂದರೆ, ಇನ್ನೂ ಸಂಜೆ ನಾಲ್ಕುವರೆಯನರಿಗೂ ಭಯಾವಿಲ್ಲ. ಮತ್ತೆ ಸಂಜೆಅದೇ ಹಾಡು. ಅದಕ್ಕೇ ನಾನು ಬಿಸಿಲಾದ್ದೂ ಈ ಹೊತ್ತಿನಲ್ಲೇ ನಿಮ್ಮನ್ನ ಬಸ್ಸಿ ಅನ್ನೊದು”

ಮೌದಲ ದಿನವೇ ಎಚ್ಚೆರಿಕೆ ಕೊಟ್ಟಿರಲ್ಲ! ”

“ಹೌದು—ಆದರೆ ಇದೇನು ಹೊಸದಾಗಿ ಕರಿತೀರಿ ನನ್ನು. ಬಾಯಿ, ಕ್ಯೆ ಏನೂ ಬೇಡ ಸುಮ್ಮನೆ ‘ಯಶೋಧಾ’ ಎಂದರೆ ಸಾಕು. ಇವನೇನು ನಿಮ್ಮ ವಂಗನೋ?”

ಕಂಬಳಕಾಯಿ ಗಾತ್ರ ಹೊಟ್ಟಿ ವಾಡಿಕೊಂಡು, ಮೇರು ಮೂಳೆಯೆಲ್ಲ ಎಣಿಸುವಂತಿದ್ದ ಹುಡುಗ ತಾಯಿಯ ಬೆನ್ನು ಹಿಂದೆ ಬಂದಿದ.

“ಹೊನಮ್ಮು—ಇನ್ನೇ ವಂಶೋದ್ಧಾರಕ ಇನ್ನೂ ಈಗ ಬಂದಿದೇನೇ. ಹಿಂದೇಯೇ ಓಡಿ ಬಂದಿದಾನೆ ನೋಡಿ.”

“ತುದೇಕೆ ಇಪ್ಪು ಕಂಗೆಟ್ಟಿದ್ದಾನೆ?”

“ಗೊತ್ತಿಲ್ಲವಾ ನವ್ಯಾರ ಕಥೆ? ದಿನ ಬಿಟ್ಟು ದಿನ ಭಳಿಬರುತ್ತೆ. ಭಳಿ ಬಂದಾಗ ಮನೇಲಿರ್ದೂ ಬಟ್ಟೀನೆಲ್ಲಾ ಹೊಡಿಸಿದರೂ ನಡುಕ ನಿಲ್ಲೆ ದಿಲ್ಲ. ಆ ಮೇಲೆ ನಿದಾನವಾಗಿ, ಜ್ವರ ಏರಿ ನಡುಕ ನಿಲ್ಲುತ್ತೆ. ಒಂದು ಉಟ್ಟಿ-ಒಂದು ಉಪವಾಸ. ಇನ್ನು ಹೇಗಿದ್ದಾನು ಹೇಳಿ”.

“ಷಟ್ಪದಿ ಏನು ಕೊಡ್ಡಿರಿ?”

“ಅವಕ್ಕೇನು ಕಡಿನೆ? ಹಾಲು ತುಪ್ಪಕ್ಕಿಂತ ಹೆಚ್ಚುಗಿ ಅಸ್ತ್ರತ್ವ ಕೆಂಪುನೀರಿನಲ್ಲೋ ಬೆಳೆದಿದಾನೆ ಮಾತ್ರಿಯಂತೂ ಬಿಡಿ ನುಂಗಿರೋದಕ್ಕೆ ಲೆಖ್ಚಿನೇ ಇಲ್ಲ”

ಹುಡುಗನ ನುಂಬಿದಲ್ಲಿ ಗೆಲುವೇ ಇರಲಿಲ್ಲ ಕಡ್ಡಿಯಂತಿದ್ದ ಕಾಲು ಗಳು ಚಡ್ಡಿಯಿಂದ ಕೆಳಗೆ ಕಾಣುತ್ತಿತ್ತು

‘ಅಯ್ಯೋ ವಾಪ’-ಎನಿಸಿತು ಯಶೋದನಿಗೆ-ಹುಡುಗನನ್ನು ನೋಡು ಶ್ರಿದ್ದಂತೆ ಅವಳಿಗೆ ಯಾವುದೋ ಒಂದು ಹಳೆಯ ನೆನಪು ಮರುಕಳಿಸಿತು.

ಹಿಂದಿನ ದಿನ ಗಂಡ ಹೆಂಡತಿ ಇಬ್ಬರೂ ಮನೆಯ ಸುತ್ತುಲಿನ ಜಾಗ ವನ್ನು ಪರಿಷ್ಣಾರ ಮಾಡುತ್ತಿದ್ದರು. ಆಫ್ಫಿಸಿನಿಂದ ಬಂದು ತಿಂಡಿ ಕಾಫಿ ಮಂಗಿಸಿದ ಕೂಡಲೇ, ನಾರಾಯಣ ಮಂತ್ರ ಗುದ್ದು ಲಿ ಹಿಡಿದು ಕೆಲಸಕ್ಕೆ ಕೈ ಹಚ್ಚಿದ

ಹೂವಿನ ಗಿಡಗಳ ಜೊತೆಗೆ ಹುಲ್ಲೂ ನೋಳಕಾಲಿನ ಎತ್ತರಕ್ಕೆ ಬೆಳೆದು ನಿಂತಿತ್ತು.

“ಎಂತಹ ಕೊಳಕು ಜನ? ಮನೆಯ ಸುತ್ತು ಕಾಡಿನಂತೆ ಮಾಡಿದಾರೆ”

“ಯಾರು ಕೊಳಕರು?”

ಒಳಗಿನಿಂದ ಬರುತ್ತಿದ್ದ ಯಶೋದ ಕೇಳಿದಳು.

“ನೀನಲ್ಲಿ-ಮಹಾರಾಯಿ ಈ ವಾಸ್ತವಿಕ ವೇದಲು ಇದ್ದವರು.”

“ಏನು ಮಾಡಿದರು ಅವರು?”

“ನೋಡಃ—ಎಷ್ಟು ಗಲೀಜು ಮಾಡಿದ್ದಾರೆ. ಬಾಡಿಗೆ ಮನೆ ಆದರೂ ವಾಸಮಾಡೋರು ನಾವೇ ತಾನೇ? ಇಷ್ಟು ಪ್ರೋದೆ ಬೆಳೆಸದರೆ ಹಾವು ಸೇರೋದಿಲ್ಲವೇ?”

“ಎಲ್ಲರೂ ನಿಮ್ಮ ಹಾಗೇ ಇರ್ಲಾರೆಯೇ?”

ಸೀರೆಯ ನೆರಿಯನ್ನು ಮೇಲಕ್ಕೆ ಎತ್ತ ಕಟ್ಟಿ, ಕಿತ್ತಿ ಹುಲ್ಲನೆಲ್ಲ ಒಂದು ಕಡೆ ಗುಡೆ ಮಾಡುತ್ತಿದ್ದ ಯಶೋದ ಕೇಳಿದಳು.

“ಆ ಮಾತು ನಿನಗೂ ಕೇಳಬೇಕು ನಾನು. ಗುದ್ದು ಲಿ ಹಿಡಿನ ಕೂಡಲೇ ಕಟ್ಟಿ ಕಟ್ಟಿ ಕೆಲಸಕ್ಕೆ ಜೊತೆಗೆ ಬಂದೆ.”

“ಇನ್ನೇನು ಮಾಡಲಿ? ನಿವೃ ಕೆಲಸ ಮಾಡುತ್ತಿರುವಾಗ ನಾನು ಒಳಗೆ ಕುಚೀಯ ಮೇಲೆ ಕೂತಿರಲೆ?”

“ಕೂತಿದ್ದರೂ ನಡಿತಿತ್ತು ಆದರೆ ನಿನಗೇ ಅದು ಬೇಕಿಲ್ಲ.”

ಗುದ್ದ ಲಿಯನ್ನು ಎನೆದು ನಾರಾಯಣ ಮೂರ್ತಿ ಮೆಲ್ಲಿಗೆ ಅವಳ ಕೆನ್ನೆಯನ್ನು ಹಿಂಡಿದ-

“ಧೂ, ಬಿಡಿ. ನನ್ನ ಕೆನ್ನೆಯೆಲ್ಲ ಮಣ್ಣಾಗುತ್ತು. ಅದಕ್ಕೇ ನಿವೃ ಜೊತೆ ಕೆಲಸ ಮಾಡುವುದೆಂದರೆ ನನಗೆ ಬೇಸರೆ”

“ಅಲ್ಲೇ ಪಾಪ—ಅದಕ್ಕೇ ಹಿಂದಿಸಿಂದ ಓಡಿ ಬಂದಿದ್ದಿ, ಹಾಯಾಗಿ ಒಳಗೆ ಹೋಗು ನೋಡೋಣ”

“ಒಂದು ದಿನಕ್ಕೂ ಇವ್ವು ಕೆಲಸ ಸಾಲನೇ? ಸಾಕು—ಒಳಗೆ ಹೋಗೋಣ”

ಕೆನ್ನೆಗೆ ಅಂಟಿಕೊಂಡಿದ್ದ ಮಣ್ಣನ್ನು ಕೈಯಿಂದ ಒರಸಿಕೊಳ್ಳುತ್ತೆ ಯಶೋದ ಗಂಡನ ಕ್ಕೆ ಹಿಡಿದು ಎಳಿದಳು.

“ಇನ್ನು ಕೆಲಸ ಮಾಡಿದ ಹಾಗೇ! ಸ್ವಲ್ಪ ಕೈ ಬಿಡು. ಈ ಗಿಡ ಇವ್ವು ಕಿತ್ತು ಬಿಟ್ಟರೆ ..”

“ಎಂತಹ ಗಿಡ ಅದು?”

“ಎಂತದೋ ಯಾರಿಗೆ ಗೊತ್ತು? ಬೇಕಾದಷ್ಟಿದೆ ಅದನ್ನೆಲ್ಲ ಕಿತ್ತು ಉಕ್ಕಣವಾಗಿ ತುಳಿಸಿ ಗಿಡ ಹಾಕಿದರೆ ಸೊಳ್ಳಿ ಬರೋದಿಲ್ಲ”

“ತಾಳ—ಅದನ್ನು ಕೀಳುವುದು ಬೇಡ. ತುಳಿಸಿ ಬೇಕಾದರೆ ಇನ್ನೊಂದು ಕಡೆ ಹಾಕೋಣ. ಅದು ಎಲೊಲ್ಲಿ ನೋಡಿದ್ದೆ. ಎಂತದೋ ಬೈವಧಿ ಗಿಡ”

“ಇದರಲ್ಲಿ ಎಂತ ಬೈವಧಿ?”

“ಸಿಜವಾಗಿ ನಮ್ಮ ಅಜ್ಞ ಇದರಲ್ಲಿ ಏನೋ ಮಾಡಿದ್ದರು. ಏನೆಂದು ತಟ್ಟನೆ ನೆನವಾಗಲೋಲ್ಲಿದು”

ಗಿಡ ಉಳಿಯಿತು. ಅಂದಿನ ಕೆಲಸ ಅಲ್ಲಿಗೆ ಮುಗಿಯಿತು. ರಾತ್ರೆ ನಿದೇ ಬರುವವರೆಗೂ ಆದರ ವಿಚಾರ ಯೋಜನೆ ಮಾಡಿದಳು ಯಶೋದ.

ಅದರೆ ನೆನಪಿಗೆ ಬರಲಿಲ್ಲ. ಏನೆಂದು ಬಗೆಹರಿಯಲಿಲ್ಲ.

ಈ ದಿನ ಆ ಹುಡುಗನ ಹೋಗದ ವೋರೆಯನ್ನು ನೋಡುತ್ತಿದ್ದುಂತೆ

ಹಿಂದಿನ ದಿನವೇಲ್ಲ ಸೆನಪಿಗೆ ಎಟ್ಟಕಡೆ ತಪ್ಪಿಸಿಕೊಂಡಿದ್ದು ತಪ್ಪಿನೇ ಸೆನಪಿನಲ್ಲಿ ಮರುಕ್ಕಳಿಗೆತು.

ಅಜ್ಞಿ - ವಾಯಿದೆಯ ಭಳಿ ಜ್ವರಕ್ಕೆ ಮಾಡುತ್ತಿದ್ದ ಮೆದ್ದು ಇದೇ ಅಜ್ಞಿ ಯಾರಿಗೂ ಕಾಣದಂತೆ ಅದನ್ನು ಬಿಟ್ಟಿಯಲ್ಲಿ ಸುತ್ತಿಕೊಂಡು ತರುತ್ತಿದ್ದಾಗ ಹುಡುಗಿಯಾಗಿದ್ದ ಅವಳು, ಎಷ್ಟು ಸಲ ಗಡದ ಮರೀಯಲ್ಲಿ ನಿಂತು ನೋಡಿರ ಲಿಲ್ಲ.

“ನನು ಯೋಚ್ಚಿ ಮಾಡಿದೀರಿ ಯಶೋದ್”

ಕನಸು ಕಾಣುವವರಳಂತೆ ಕುಳಿತಿದ್ದ ಅವಳನ್ನು ನೆರಮನೆಯಾಕೆ ಎಚ್ಚು ರಿಸಿದಳು

“ನಾನು ಒಂದು ಬೈವಧಿ ಮಾಡಲೇ?” ನಿಮ್ಮ ವಾಗನಿಗ್ಗು”

ಯಾವುದೋ ನಿರ್ಧಾರಕ್ಕೆ ಬಂದವರಳಂತೆ ಯಶೋದ ತಪ್ಪಿನೇ ಅತ್ಯ ವಿಶ್ವಾಸದಿಂದ ಕೇಳಿದಳು.

“ನೀವೇ? ಬೈವಧಿ ಕೊಡುವಿರು?”

—ಆಕೆಗೆ ಅಶ್ವಯರ್.

“ಹೂಂ ಏಕಾಗಬಾರದು? ಇದುವರೆಗೆ ಎಷ್ಟೋ ಮಾಡಿದೀರಿ. ಇದನ್ನೂ ನೋಡಿ”

“ಇದುವರೆಗೆ ಡಾಕ್ಕರ ಬೈವಧಿ ಕುಡಿಸಿದೆವು. ನನ್ನಲ್ಲಿ ಒಳ್ಳೆಯ ಬೈವಧಿ ಇದೆ. ಇಲ್ಲ ಎನ್ನು ವಂತಿಲ್ಲ. ಆದರೆ ಅನಾಭವ ಬೇಕು. ಇರುನ ವಿಷಯ ಹೇಳಿದೆ. ತಪ್ಪು ತಿಳಿದುಕೊಂಡಿದೆ. ನಿವು ಆಭಿಮಾನದಿಂದ ಕೊಡ್ಡಿನಿ ಎಂದಿರಲ್ಲ ಅಷ್ಟೇ ಸಾಕು”

“ನಾನು ಕೊಡುವ ಬೈವಧಿಯಿಂದ ಒಳ್ಳೆಯದಾಗದಿದ್ದರೂ ಕೆಟ್ಟಿದಂತೂ ಖಂಡಿತ ಆಗುವುದಿಲ್ಲ. ಆದರಿಂದಲೇ ಧೈರ್ಯವಾಗಿ ಹೇಳಿದೆ ಅದು ಹೊಟ್ಟಿಗೆ ತೆಗೆದುಕೊಳ್ಳುವುದಲ್ಲ”

“ಅಂದರೆ...?”

“ಮೇಲೆ ಉಪಯೋಗಿಸೋದು. ನಿಮಗೆ ಇಷ್ಟವಿದ್ದರೆ ನಾಳೆ ಬೆಳಗ್ಗೆ ಎದ್ದ ಕೂಡಲೇ ಕರೆದುಕೊಂಡು ಬಸ್ಸಿ”

ಮೇಲೆ ಉಪಯೋಗಿಸುವುದಾದರೆ ಏಕೆ ಪ್ರಯತ್ನಿಸಬಾರದು? ಎಂದು

ಕೊಂಡರು ಆಕೆ. ಹಾಗೇ ಶಾಸು ಖಚು ಮಾಡಬೇಕಾಗುವುದೇನೋ ಎಂದು ಅನುಮಾನವೂ ಬಂತು. ಪ್ರತಿಫಲದ ಆಸೆಯಿಲ್ಲದೆ ಯಾರಾದರೂ ತಾವಾಗಿ ದೈವಧಿ ಕೊಡಲು ಮುಂದೆ ಬರುವರೇ?

ಆಕೆ ಅನುಮಾನಿಸುವುದನ್ನು ನೋಡಿ ಯಶೋದೆ ಕೇಳಿದಳು—“ನಿನುಗೆ ಇಷ್ಟವಾದರೆ ಬನ್ನಿ. ಬಲವಂತವಿಲ್ಲ. ಮನು ನೋಡಿ ಮರುಕವಾಯ್ತು ಆದಕ್ಕೆ ಹೇಳಿದೆ”

“ಇಷ್ಟವೇನೋ ಇದೆ ಅವನು ಭಳೀಲಿ ನಡ.ಗೋದನ್ನು ನೋಡಲಾರೆ. ಆದರೆ ಖಚು ಎಷ್ಟಾಗತ್ತಿತ್ತೋ?”

ಆಕೆ ಬಾಯಿಬಿಟ್ಟಿರು.

“ಖಚು ವೆಚ್ಚು ಏನೂ ಇಲ್ಲ. ಅದಕ್ಕೆ ಅನುಮಾನಿಸಿದಿರು?”
ಯಶೋದೆ ನಗುತ್ತ ಕೇಳಿದಳು

“ಹಾಗೇನಿಲ್ಲ. ಬೆಳಗಿನ ಹೊತ್ತು ನಿಮಗೆ ಶೋಂದರೆಯಾಗುವುದಿಲ್ಲವೇ? ನೀವೇ ಹೇಳಿದ್ದಿರಿ. ಯಾರೂ ಬಂದರು ಮಧ್ಯಾಹ್ನ ಬರಬೇಕು ಎಂತ”

“ಕೇಳಿದ್ದೆ—ನಿಜ. ಅದು ಹರಟಿಗೆ ಬರುವವರಿಗೆ ಮಾತ್ರ. ಇದು ಐದು ನಿಮಿಷದ ಕೆಲಸ. ಅಲ್ಲದೆ ದೈವಧಿ ಆ ಹೊತ್ತಿನಲ್ಲೇ ಕೊಡಬೇಕು”

“ಸರಿ-ಬರ್ತಿಸಿ”—ಎಂದು ಆಕೆ ಹೊರಟು ಹೊದರು

ಬೆಳಗ್ಗೆ ಆಕೆ ಮಗನೊಡನೆ ಬಂದಾಗ ಯಶೋದೆ ಆಡಿಗೆ ತಯಾರಿಸು ಶ್ರೀದ್ವಿನಿಷ್ಠೆ, ನಗನೊಗದಿಂದ ಹೊರಗೆ ಬಂದು ಅವರನ್ನು ಸಾಗತಿಸಿದಳು. ಅವರಿಬ್ಧರನ್ನೂ ಚಾಪೆಯ ಮೇಲೆ ಕೂರಿಸಿ, ಒಂದು ಉದುಕಡ್ಡಿ ಹಿಡಿದು ಶೋಂದು ಹೊರಗೆ ಹೊದರು.

ಹಿಂದಿನದಿನ ನೋಡಿದ್ದ ಗಡವನ್ನು ಪೂಜಿಸಿ ಧೂಪ ಹಾಕಿ ಆದರ ಎಲೆಯನ್ನು ಕೆತ್ತು ತಾನು ತಂದಿದ್ದ ಅರಶಿನ ಹಣ್ಣಿದ ಬಟ್ಟೆಯಲ್ಲಿ ಕಟ್ಟಿ ಗಂಟುಹಾಕಿ ಅದನ್ನೂ ಧೂಪಕ್ಕೆ ಹಿಡಿದು ಒಳಗೆ ಬಂದಳು.

“ಇಲ್ಲಿ ಬಾರೋ ಮನು. ಪೂರ್ವಕ್ಕೆ ಎದುರಾಗಿ ಕುಳಿತುಕೊ ಪರಬ್ರಹ್ಮನ ಶೋಳು ಮುರಿದುಕೊ”

ಹುಡುಗ ಅವಕು ಹೇಳಿದಂತೆ ಕುಳಿತುಕೊಂಡೆ.

ಯಶೋದ ಹುಡುಗನೆ ಬಲಗ್ಗೆಗೆ ಅರಿಸಿನದ ಬಟ್ಟೆಯನ್ನು ಕಟ್ಟಿ-
ಇನ್ನು ಹೊಗಪ್ಪ. ದೇವರು ಒಳ್ಳೇಧು ಮಾಡಲಿ
-ಎಂದಳು.

ಹುಡುಗ ದೇವರ ಪರಕ್ಕೂ, ಅವಳಿಗೂ ಕೈಮಂಗಿದ.

“ಬ್ರಹ್ಮ ಯಶೋದ. ನಿಮ್ಮ ಕೈಗುಣದಿಂದ ಹುಡುಗ ಆರೋಗ್ಯ
ವಂತನಾದರೆ ಸಾಕು”

-ಎಂದು ಆಕೆ ಬೀಳೆಷ್ಟುಂಡರು.

ಸ್ವಲ್ಪ ಕುಶಾಹಲದಿಂದ ಹುಡುಗಾಟದಿಂದಲೇ ಆ ಕೆಲಸ ಮಾಡಿದ್ದ ಈ
ಯಶೋದ. ಆದರ ವಿಚಾರ ಮುಕ್ತಿತೂ ಬಿಟ್ಟಿಳು.

ಒಂದು ದಿನ ಇದ್ದ ಕಿದ್ದಂತೆ ನೆರೆಮನೆಯಾಕೆ, ಇನ್ನು ಬ್ರಿರು ಹೆಂಗಸ
ರೊಂದಿಗೆ ಕೆಲಸದ ಹೊತ್ತಿನಲ್ಲ ನುಗ್ಗಿ ಬಂದಾಗ ಅವಳಿಗೆ ಆಶ್ಚರ್ಯವಾಯ್ತು.

“ಇದೇನು ಈಗ ಬಂದಿರಿ ?” - ಎಂದು ಆತಂಕದಿಂದಲೇ ಕೇಳಿದಳು.

“ನೋಡಿ ಇವರು ಇಲೇ ಕೆಳಗಡೆ ಬೀಡಿಲಿದಾರಿ. ಮೂರು ದಿನದ
ಗಡುವಿನ ಭಳಿ ಮೂರು ವರ್ಷದಿಂದ ಕಾಡಿಸ್ತೂ ಇದೆ. ಇವರಿಗೆ ಛೈವಧಿ
ಕೋಡಿತ್ತಿರ. ?”

“ಛೈವಧಿ...? ಇವರಿಗೆ ?”

“ಹೊಂ....ಕಣ್ಣಿ. ನಿಮ್ಮ ಹುಡುಗನಿಗೆ ಕೊಟ್ಟಿರಲ್ಲ ?”

“ನಿಮ್ಮ ಹುಡುಗನಿಗೆ ?”

ತಟ್ಟಿನೆ ಜಾಳ್ಳ ಪಿಸಿಕೊಂಡು ಯಶೋದ ಪುನಃ ಕೇಳಿದಳು-

“ಅನುಕೂಲವಾಯಿತೇನು ?”

“ನಿವ್ವ ಕೊಟ್ಟಿ ದಿನಸದಿಂದ ಪುನಃ ಭಳಿ ಬಂದೇಇಲ್ಲ.”

“ಮತ್ತಿ....ನಿವ್ವ ನನಗೆ ಹೇಳಲೇ ಇಲ್ಲ”

“ನಾನು ಉರಿನಲ್ಲಿರಲಿಲ್ಲ ಕಣ್ಣಿ. ನಿನ್ನ ತಾನೇ ಬಂದೆ. ಮಧ್ಯಾಹ್ನ
ಅವನನ್ನೂ ಕರೆದುಕೊಂಡು ಬರೋಣವೆಂದಿದ್ದೆ. ಅಷ್ಟರಲ್ಲ ಇವರು ಏನೋ
ಕೆಲಸಕ್ಕೆ ನಿಮ್ಮ ಮನಗೆ ಬಂದಿದ್ದು ಕರೆತಂದೆ”

“ಅದೇನೋ ಸರಿ. ನನಗೆ ಈಗ ಪೂರಾ ಕೆಲಸ. ಮೊದಲೇ ಗೊತ್ತಿದ್ದರೆ
ಬೆಳಗಿನ ರೂಪಕ್ಕೇ ಎಡ್ಡ ಕೆಲಸ ಮುಗಿಸಿ ಬಿಡ್ಡಿದ್ದೆ. ನಾಳೆ ಬಸ್ಸಿ ಆಗದೆ?”

“ಆಗದೆ ಏನು ತಾಯಿ ? ಇವ್ವು ವರ್ಷ ಆಯ್ದುಂತೆ. ಇನ್ನು ಒಂದು ದಿನದಲ್ಲಿ ಏನಂತೆ ?” - ಬಂದವರು ಹೇಳಿದರು.

“ನಿಮಗೆ ಭಳಿ ಬರುವ ವಾಯಿದೆ ಎಂದು ?”

ಯಶೋದ ಒಳಗೆ ಹೊರಟಿದ್ದವಳು ತಟ್ಟಿನೆ ತಿರುಗಿ ನಿಂತು ಕೇಳಿದಳು.
“ನಾಳೆ”

ಬಂದಿದ್ದವರಿಬ್ಬರೂ ಒಟ್ಟಿಗೆ ಹೇಳಿದರು

“ಹಾಗಾದೆ ಒಂದು ಕೆಲಸ ಮಾಡಿ. ನಾಳೆ ಬರುವ ವಾಯಿದೆ ಇರುವವರು ಇಂದೇ ತಗೋಬೇಕು. ಅವರಿಗೆ ಈಗ ಕೊಡ್ಡೇನೆ ನಿವು ನಾಳೆಬನ್ನು”

ಆರಿತಿನದ ಬಟ್ಟಿಯನ್ನೂ ಉದುಕಡ್ಡಿಯನ್ನೂ ಹುಡುಕಿಕೊಂಡು ಯಶೋದ ದಡದದನೆ ಓಡಾಡಿದಳು. ಅವಸರವಸರವಾಗಿ ಪ್ರೋವ್ಡಿ ಪಟ್ಟಿ ಕಟ್ಟಿ, ಮಾತಿಗೆ ನಿಶ್ಚಯ, ಕೆಲಸಕ್ಕೆ ಓಡಿದಳು.

ಆ ಸಂಜೆ ನೆರಿಮನೆ ಹುಡುಗ ಒಂದು ಚಿಪ್ಪು ಬಾಳೆಹಣ್ಣು ತೆಗೆದುಕೊಂಡು ಬಂದು ಅವಳ ಕಾಲಿಗರಿದಾಗ ಅವಳು ತನ್ನ ಕಣ್ಣನ್ನೇ ಒಬಲಿಲ್ಲ.

ಹುಡುಗ ಅಪ್ಪು ಬದಲಾಗಿದ್ದ !

“ಹುವಾರಾಗಿದೀಯ ಮಾನು”

ಎಂದು ತಲೆ ಸವರಿದಳು ಆದರೆ ಬಾಳೆಹಣ್ಣು ಮುಟ್ಟಿಲಿಲ್ಲ. ಬಲ ವಂತೆದಿಂದ ಹಿಂದಕ್ಕೆ ಕಳಿಸಿಟ್ಟಿಟ್ಟೆಂಬು.

ದಿನದಿನಕ್ಕೆ ಪ್ರೋವ್ಡಿ ಕಟ್ಟಿಸಿಕೊಳ್ಳುವವರ ಸಂಖ್ಯೆ ಬೆಳೆಯಿತು. ಬೆಳೆದಂತೆ ನಾರಾಯಣಮಾತಿರು ಗಮನವನ್ನೂ ಸೆಳೆಯಿತು. ಮೊದಲು ಮೊದಲು ಗಮನಿಸಿದ್ದವನು ಕೊನೆಗೆ ಒಂದು ದಿವಸ ಕೇಳಿದ-

“ನಿನ್ನ ಗೆಳತಿಯಿರಿಗೆ ಹೊತ್ತು ಹೋಗಲ್ಪವೋ ? ಹಗಲಿನಲ್ಲೇ ಹರಟಿಗೆ ಬರಾತ್ರಿ. ಈ ನಡುವೆ ನನಗೆ ಉಟಕೂಡ ಹೊತ್ತಿಗೆ ಸರಿಯಾಗಿ ಆಗ್ತಿಲ್ಲ. ಬಿಸಿ...ಹೆಸಿ ಹೆಸಿ .”

ಅಯ್ಯೋ...ಅವರು ಹರಟಿಗೆ ಬರಲಾಂದ್ದೇ ?

“ಮತ್ತಾಕೆ ಬರಾತ್ರಿಂದ್ದೇ ?”

“ಹೋಗಿ-ನಿಮಗೆ ಹಾಸ್ಯ, ನಾನು ಹೇಳಲ್ಲ”

“ಪರವಾಗಿಲ್ಲ. ಹೇಳು, ಕೇಳೋಣ”

“ಬೈಷಣಿಗೆ ಬರ್ತೂರೆ”

“ಬೈಷಣಿ ..? ಎಂತ ಬೈಷಣಿನೇ ?”

“ವಾಯಿದೆ ಭಳಿ-ಮೂರುದಿನಕ್ಕೆ, ನಾಲ್ಕು ದಿನಕ್ಕೆ ಒಂದು ಸಲ ಬರುತ್ತಲ್ಲ ಅದಕ್ಕೆ”

“ಅದೇನೋ ಗೊತ್ತು. ಈ ಉಂಟಾಗಿ ಭಳಿ ಜ್ವರಕ್ಕೆನೂ ಬರವಿಲ್ಲ. ಅದರೆ ಇಲ್ಲೇಕೆ ಬರ್ತೂರೆ? ಅದು ಗೊತ್ತಾಗಲಿಲ್ಲ. ನನಗೆ ತಿಳಿದ ಮಟ್ಟಗೆ ಈ ಉಂಟಾಗಿ ಅಸ್ವತ್ತಿ ಇದೆ. ಡಾಕ್ಟರು ಇದ್ದಾರೆ. ಇಲ್ಲೇನು ಕೆಲಸ ಅಂತೇನಿ”

“ನಾನು ಬೈಷಣಿ ಕಟ್ಟೇನಿ”

“ನೀನೇ . ?”

“ಹೊಂ ..ನಾನು”

“ನಿಜವೇನು? ನನಗೆ ಯಾಕೋ ಹೆಡರಿಕೆಯಾಗ್ನಿದೆ. ನಾನು ಮಂದುವೇ ಯಾದದ್ದು ಸಾದಾ ಹೆಳ್ಳೀ ಹುಡುಗಿ. ಡಾಕ್ಟರಿಂದೆ ಎಂದು ಗೊತ್ತಿದ್ದರೆ ..”

“ಹೋಗಿ ನಾನು ಏನೂ ಹೇಳೋದಿಲ್ಲ.”

“ಡಾಕ್ಟರು ಕೋವ ಮಾಡಬಾರ್ದು. ಸಹನೆ ಇರಬೇಕು. ಇದುವರೆಗೆ ಎಷ್ಟು ಫೀಸು ಸಂಪಾದನೆಯಾಗಿದೆ ಹೇಳು. ಅದನ್ನಾದರೂ ಕೇಳುವಾ”

“ಫೀಸೂ ಇಲ್ಲ. ಎಂತಂತೂ ಇಲ್ಲ. ಒಂದು ಹೊವು ತಂದು ಕೊಟ್ಟಿರೂ ತಗೋಳಿಸಾದಿಲ್ಲ. ಹಾಗೆ ತೆಗೆದುಕೊಂಡರೆ ಬೈಷಣಿ ಗುಣ ಹೋಗಿಬಿಡುತ್ತೆ”

“ಆಯ್ದು. ಸಿನ್ನ ಬೈಷಣಿಯಿಂದ ಯಾರಿಗಾದರೂ ಗುಣವಾಗಿದೆಯೇನು?”

“ಅದೇನೋ ನನಗೆ ಗೊತ್ತಿಲ್ಲ. ಒಂದು ಕೇಳ್ತಾರೆ. ಕೊಡ್ಡೀನಿ. ನಮ್ಮ ಅಜ್ಞ ಮಾಡಿದ್ದರು ನೋಡಿದ್ದೆ. ದೇವರ ಮೇಲೆ ಭಾರ ಹಾಕಿ ಕೊಡೋದು.”

“ಗುಣವಾಗಿರಬೇಕು, ಇಲ್ಲಿದಿದ್ದರೆ ಇಷ್ಟು ಜನ ಬರ್ತಾರೆಯೆ ?”

ಗಂಡ ಹೆಂಡತಿ ಇಬ್ಬರೂ ಈ ಹೊಸ ಸಂದರ್ಭಕ್ಕೆ ಹೊಂದಿಕೊಂಡರು.

ಬೇಸಗೆ ಬಂತು. ಬೈಷಣಿಯ ಹಸುರು ಗಿಡ ಒಣಗಿತು. ಯಶೋದೆ ನೀರೆಡಳು. ಅದರೂ ಗಿಡ ಚಿಗುರಲಿಲ್ಲ.

ಯಶೋದನಿಗೆ ಯೋಚನೆಗೆ ದಾರಿಯಾಯ್ತು.

ಮುಂದೆನು ಮಾಡುವುದು ?

ಬೈಷಣಿ ಇಲ್ಲವೆಂದರೂ ಜನ ಬಿಡುತ್ತಿರಲಿಲ್ಲ. ಬಂದು ಬೇಡುತ್ತಿದ್ದರು.

ಬೈಷಣಿಗಿಡ ಒಣಿ ಹೋಗಿದ್ದರೂ ನಾರಾಯಣಮೂರ್ತಿ ಬೇಳಸಿದ ತುಳಸಿ ಬೇಳಿಗೆ ಜಗ್ಗದೆ ವನವಾಗಿ ಬೆಳಿದಿತ್ತು. ನೋಡುವವರ ಕಣ್ಣಿನ ತುಂಬುವಂತಿತ್ತು.

ಅದನ್ನು ನೋಡಿ ಹೊಸ ಸ್ಥಾತ್ರ ತಾಳಿದಳು ಯಶೋದ. ಅರಿತಿನ ಬಟ್ಟೆಯಲ್ಲಿ ತುಳಸಿಯನ್ನು ಕಟ್ಟಿ ಧೂಪ ಹಾಕಿ—‘ದೇವರೇ ಕಾಪಾಡು’ ಎಂದು ಪಾರ್ಥಿಫಿ ಬಂದವರಿಗೆಲ್ಲ ಕಟ್ಟಿ ಕಳಿಸಿದಳು.

ಗುಣ ಕಡಿಮೆಯಾದರೆ ಬರ. ನವರೂ ಕಡಿಮೆಯಾಗಬಹುದೆಂದು ಆಶಿಸಿದಳು.

ಆದರೆ ಜನ ಹೊದಲಿನಂತೆಯೇ ಬಂದರು.

ಧ್ಯೇಯದಿಂದ ಕೊಡುತ್ತಲೇ ಬಂದಳು ಯಶೋದ.

ಕೊನೆಗೆ ಒಂದು ದಿನ ಅವಳ ಧ್ಯೇಯವೂ ನಡುಗುವಂಥ ಪರಿಸ್ಥಿತಿ ಒದಗಿತ್ತು.

ಈ ವೇಳೆಗೆ ಯಶೋದನಿಗೆ ಉಂಟಾಗಿ ಅನೇಕರ ಪರಿಚಯವಾಗಿತ್ತು. ಕೆಲವರಲ್ಲಿ ಹೆಚ್ಚು ಆತ್ಮೀಯತೆಯೂ ಬೆಳಿದಿತ್ತು. ಅಂಥವರಲ್ಲಿ ಒಬ್ಬಳು ಸುಗುಣ.

ಒಂದು ದಿನ ಸ್ವೇಚ್ಚಾ ಮುಖ ಮಾಡಿಕೊಂಡು ಬಂದಳು.

“ಯಶೋದಕ್ಕೆ ನನ್ನಂಥ ಪಾಷಿಗಳು ಬದುಕಿರಬಾರದು”

—ಎಂದು ಕಣ್ಣೆರು ಹಾಕಿದಳು.

“ಯಾಕ ಸುಗುಣ—ನಾಯ್ತು ?”

ಯಶೋದ ಗಾಬರಿಯಾಗಿ ಕೇಳಿದಳು.

“ನಮ್ಮತ್ತೆ.... ಇವರಿಗೆ ಬೇರೆ ಮದುವೆ ಮಾಡ್ತಾರಂತೆ”

ಸುಗುಣ ಬಿಕ್ಕಿದಳು.

“ಇದೇನು ಕೇಡು ? ಇವರ ಸಿರಿಗೆ ಒಬ್ಬಳು ಹೆಂಡತಿ ಸಾಲದೆ ?”

“ಅವರಿಗೆ ನೊಮ್ಮೆಕ್ಕಳು ಬೇಕಂತೆ, ನಾನೇನು ಮಾಡ್ಲಿ ? ನನಗೂ ಆಸೆ

ಯಿದೆ. ಅದರೆ ಅದೆಲ್ಲ ನಮ್ಮ ಕೈಲಿದೆಯೆ? ಇನ್ನೂ ಎರಡು ತಿಂಗಳು ನೋಡ್ತಾರಂತೆ. ಅಪ್ಪರಲ್ಲಿ ಏನೂ ಅಗದಿದ್ದರೆ ಮದುವೆ ಮಾಡುವುದು ಖಂಡಿತ. ರಾತ್ರಿಯೇ ‘ಎಲ್ಲಿಲ್ಲ ಬೆಳೆದ ಹುಡಿಗಿಯರು ಇದ್ದಾರೆ?’ ಎಂದು ಲೆಖ್ಚಿ ಹಾಕುತ್ತಿದ್ದರು.

“ಹುಶ್ರಾ-ಸುಗುಣ ಮೆಲ್ಲಿಗೆ ಮಾತಾಡು. ನಾನೂ ನಿನ್ನೊಂತೆ ಮಕ್ಕಳಿಲ್ಲ ದವಳು. ನಮ್ಮ ಯಜಮಾನರಿಗೂ ಈ ಹೊಸ ಯೋಚನೆ ಬಂದರೆ?”

“ಯಶೋದಕ್ಕೆ ಉರೆಲಾಲ್ಲಿ ನಿಮ್ಮನ್ನು ಕೊಂಡಾಡುತ್ತಿದೆ. ನನಗೂ ಛಿವಧಿ ಕೊಡಿ, ನನ್ನ ಸಂಸಾರ ಉಳಿಸಿಕೊಡಿ.”

ಯಶೋದ ಬೆಚ್ಚಿದಳು. ಕಟ್ಟಿ ರು ತುಂಬಿದ ಸುಗುಣಳ ಮುಗ್ಗ ಮುಖದ ಕಡೆ ನೋಡಿ

“ಸ್ವಾಮಿ-ಇದೆಂತಹ ಸರೀಸ್ಕೆ ತಂಡಿಟ್ಟಿಯವು?”

-ಎಂದುಕೊಂಡು ಮೌನವಾಗಿದ್ದ ಳು

“ಇಲ್ಲ-ಎನ್ನಬೇಡಿ. ನಿವು ಏನು ಕೂಟ್ಟಿರೂ ಸರಿ”

ಸುಗುಣ ಗೋಗರೆದಳು.

“ನಾಳಿ ಸ್ವಾನಮಾಡಿ ಮಡಿಯಲ್ಲಿ ಬಾ. ದೇವರಿದ್ದಾನೆ”

ಎಂದು ಭರವಸೆಕೊಟ್ಟಿ ಳು, ಯಶೋದ.

ಸುಗುಣ ಬಂದಾಗ ಯಶೋದ ವಿಂದು ಪೂಜೆಯಲ್ಲಿದ್ದ ಳು. ಸುಗುಣ ಇನ್ನೂ ಕರೆದು ಹತ್ತಿರ ಕೂರಿಸಿ ಕೊಂಡಳು.

ಎದುರಿಗೆ ಅಂಬಿಗಾಲಿಡುತ್ತಲಿದ್ದ, ಬೆಣ್ಣಿ ಕೈಲಿ ಹಿಡಿದ್ದ ಬಾಲಕ್ಕಣ್ಣನ ಪರ. ಪೂಜೆಯನ್ನು ಸ್ವೀಕರಿಸಿ ಬಾಲಗೋಪಾಲ ಪರದಲ್ಲಿ ನಗುತ್ತಿದ್ದ.

ದೇವರ ಮುಂದೆ ಇಟ್ಟಿದ್ದ ಪ್ರಸಾದ ಬೆಣ್ಣಿ ಯನ್ನು ತೆಗೆದು ಸುಗುಣಳಿಗೆ ಕೊಟ್ಟು-

“ತಿನ್ನು” ಎಂದಳು ಯಶೋದ.

ಸುಗುಣ ಭಕ್ತಿಯಿಂದ ಅದನ್ನು ಕಟ್ಟಿಗೆ ಒತ್ತಿಕೊಂಡು ಬಾಯಿಗೆ ಹಾಕಿಕೊಂಡು—

“ಇದರಲ್ಲಿ ಛಿವಧಿ ಇದೆಯೆ?”

ಎಂದು ಪ್ರಶ್ನಿಸಿದಳು.

“ಹೌದು” ಎನ್ನುವಂತೆ ತಲೆ ಅಲ್ಲಾಡಿಸಿದಳು ಯಶೋದ.

ಸೈತ್ಯದ ಪ್ರಸ್ತುಕವನ್ನು ಸುಗುಣಳಿಗೆ ಕೊಟ್ಟು ಯಶೋದ ಹೇಳಿದಳು-

“ಇದರಲ್ಲಿ ಬಾಲ ಮುಕುಂದನೆ ಸೈತ್ಯವಿದೆ. ಪ್ರತಿದಿನ ಅದನ್ನು ಓದಿಕೊ. ಬಾಲ ಗೋಪಾಲ ಒಳ್ಳೆಯದು ಮಾಡ್ತಾನೆ ಹೆಡರಬೇಡ ಎಂದಳು.

ಸುಗುಣ ನಾಲಿಗೆಯಲ್ಲಿ ಬೆಳ್ಳಿ ಯನ್ನು ಚಪ್ಪಿಸುತ್ತು-

“ಬೈವಧಿ ಒಂದೇ ದಿನ ಸಾಕು”-ಎಂದು ಕೇಳಿದಳು.

“ಸಾಕು.”

ಆ ರಾತ್ರಿ ಯಶೋದ ಗಂಡನೆದುರಿಗೆ ಕ್ಯಾಚೋಡಿಸಿ ಹೇಳಿದಳು

“ನಾನ್ನಂದು ಮಾತು ಹೇಳ್ತಾನಿ. ದಯವಿಟ್ಟು ನಡೆಸಿಕೊಡಿ”

“ಏನು ಹೇಳು. ನಾಟಕ ಯಾಕೆ?”

“ದಯವಿಟ್ಟು ಇಲ್ಲಿಂದ ವರ್ಗಮಾಡಿಸಿಕೊಳ್ಳಿ. ನನ್ನಿಂದ ಇಲ್ಲಿರಲು ಸಾಧ್ಯವಿಲ್ಲ. ನಾನು ವೋದಲೇ ಇಲ್ಲಿಗೆ ಬರೋದು ಬೇಡವೆಂದು ಹೇಳಿದೆ. ನೀವು ಕೇಳಲಿಲ್ಲ.”

“ಯಾಕೆ? ಏನು ತೀರಂದರೆ? ದೇವರ ದಯದಿಂದ ಮಲೇರಿಯ ನವ್ಯ ಹತ್ತಿರವೂ ಬಂದಿಲ್ಲ. ಇನ್ನೂ ನೀನೇ ಅದನ್ನು ಓಡಿಸುತ್ತಾ ಇದ್ದಿ”

“ಅದೇ ನನಗೆ ಕಷ್ಟಕ್ಕೆ ಬಂದಿದೆ ಹೀಗಾಗಬಹುದೆಂದು ವೋದಲೇ ಗೊತ್ತಿದ್ದರೆ ಈ ಕೆಲಸಕ್ಕೆ ಕ್ಯಾ ಕಾಕುತ್ತಲೇ ಇರಲಿಲ್ಲ”

ಹೆಂಡತಿ ಹುಡುಗಾಟ ಮಾಡುತ್ತಿಲ್ಲ. ನಿಜವನ್ನೇ ಹೇಳುತ್ತಿದ್ದಾಳೆ ಎಂದು ಆರ್ಥವಾದಾಗ ನಾರಾಯಣಮೂರ್ತಿ ಗಂಭೀರವಾಗಿ ಹೇಳಿದ.

“ಯಶೋದ-ಏನಾಯ್ತು ಹೇಳು ನಿನು ಸರಿಯಾಗಿ ಹೇಳಿದ್ದರೆ ನನಗೆ ತಿಳಿಯೋದು ಹೇಗೆ?”

“ಇವತ್ತು ಒಬ್ಬಕೆ ಮಕ್ಕಳಾಗಿಲ್ಲವೆಂದು ಬೈವಧಿ ಕೇಳಲಿಕ್ಕೆ ಬಂದಿದ್ದಳು.”

“ಹುಂ...ಅದಕ್ಕೆ?”

“ಇವತ್ತು ಇದಕ್ಕೆ ಕೇಳುತ್ತಾರೆ ನಾಳೆ ಮತ್ತೊಂದಕ್ಕೆ ಕೇಳುತ್ತಾರೆ. ಇವತ್ತು ಹೇಗೋ ಅವಳನ್ನು ಸಮಾಧಾನ ಮಾಡಿ ಕಳಿಸಿದ್ದಾಯ್ತು. ಇನ್ನು

ನಾವು ಇಲ್ಲಿ ಒಂದು ದಿನ ಇಶೋದ್ಧಾ ಸರಿಯಿಲ್ಲ ನೀವು ವರ್ಗ ಮಾಡಿಸಿ ಕೊಳ್ಳಿದ್ದರೆ ಇಲ್ಲೇ ಇರಿ ನಾನು ತೌರನುನೇಗೆ...”

“ಒಪ್ಪಿಕೊಂಡೆ ಮಹರಾಯ್ತಿ. ನಿನ್ನ ಬುಹ್ಯಾಸ್ತ ಹೊರಗೆ ತೆಗೀಬೇಡ. ನಾಶೀಯೇ ವರ್ಗಕ್ಕೆ ಬರೆದುಕೊಂಡೇನೆ”

ನಾರಾಯಣನೂತ್ತಿರ್ ಮೂರನೇ ದಿನವೇ ಬರೆದುಕೊಂಡೆ ಆದರೂ ವರ್ಗದ ಆರ್ಥರು ಬರುವ ವೇಳಿಗೆ ಇದು ತಿಂಗಳ ಹೆತ್ತಿರ ಬಂತು.

ಯಶೋದ ದಿನ ಎಣಿಸುತ್ತಿದ್ದವರು ಕೊನೆಗೊಮ್ಮೆ ಈ ಉರಿಸಿಂದ ಪಾರಾದೆವೆಂದು ಹಿಗ್ಗಿದಳು.

ಪ್ರಯಾಣಕ್ಕೆ ಎಲ್ಲ ಸಿದ್ಧವಾಯ್ತು. ಗಂಡ ಹೆಂಡತಿ ಗಾಡಿ ಹತ್ತುವುದ ರಲ್ಲಿದ್ದಾಗ ಸುಗುಣಳ ಅತ್ಯು ಬೇಗ ಬೇಗ ಬರುತ್ತಿರುವುದು ಕಾಣಿಸಿತು.

ಓಡುತ್ತಲೇ ಬಂದರು ಆಕೆ. ತಾವು ತಂದಿದ್ದ ಸಕ್ಕರೆಯನ್ನು ಯಶೋದೆಗೆ ಕೊಡುತ್ತ—

“ಸುಗಣಾಗೆ ನಾಲ್ಕು ತಿಂಗಳಾಗಿದೆ. ನಿಮ್ಮ ಕ್ಷೇಗುಣ. ತಾನೇ ಬರಲು ನಾಚಿದಳು ನೀವು ಹೊರಡುವುದು ತಿಳಿಯಿತು. ಓಡಿಬಂದೆ”

ಎಂದು ಏದುತ್ತ ಹೇಳಿದರು.

ಯಶೋದ ಮೂಕಿಯಂತೆ ನಿಂತುಬಿಟ್ಟಳು.

“ದ್ಯುಲಿಗೆ ಹೊತ್ತಾಯ್ತು ಹತ್ತು”

-ಎಂದು ನಾರಾಯಣನೂತ್ತಿರ್ ಎಚ್ಚರಿಸಿದ.

“ಸಂಶೋಷ. ಸುಗಣಾಗೆ ಹೇಳಿ”

-ಎಂದವರೆ ಯಶೋದ ಗಾಡಿ ಹತ್ತಿದಳು.

“ಹೋಗಿ ಬರ್ತೀರಾ” ನಮ್ಮೂರಿಗೆ ಲಕ್ಷ್ಯ ಯಂತೆ ಬಂದಿರಿ. ನೀವು ಕೊಟ್ಟಿ ಚೈಷಣಿ ಸಂಜೀವಿನಿಯಂತೆ ಎಲ್ಲಾರನ್ನೂ ಕಾಪಾಡಿತು. ನೆನಪಿರಲಿ. ಉರಿಗೆ ಹೋದಮೇಲೆ ಕಾಗದ ಹಾಕಿ”

ಗಾಡಿಯ ಹಿಂದೆ ನಡೆಯುತ್ತ ಆಕೆ ಹೇಳಿದರು.

“ಮಂಡಿತ ಕಾಗದ ಹಾಕ್ಕಿನಿ. ಸಿಮಗೆ ವೊಮ್ಮೆಗು ಆದಾಗ ನನಗೆ ತಿಳಿಸಿ, ಮರಿಬೇಡಿ”

-ಎಂದು ನಗುತ್ತ ಹೇಳಿದಳು ಯಶೋದ.

“ಲುಂಟೇ ತಾಯಿ? ನಿಮಗೆ ತಿಳಿಸದೆ ಇರಲು ಸಾಧ್ಯವೇ? ಆದರೆ...ಆಹೊತ್ತಿಗೆ...”

“ಹೇಳಿ ಯಾಕೆ ಅನುಮಾನ?”

“ನಿವ್ರೂ ನಮಗೆ ಸಕ್ಕರೆ ಕಳಿಸುವಂತಾಗಬೇಕು”

ಯಶೋದ್ರ ನಕ್ಕಳಷ್ಟೇ. ಉತ್ತರ ಕೊಡಲಿಲ್ಲ.

ಗಾಡಿ ಮುಂದಕ್ಕೆ ಹೊರಟು ತಿರುವಿನಲ್ಲಿ ಮರೆಯಾಯ್ತು. ಅವಳ ಕೆಂಪೇರಿದ ಕೆನ್ನೆಯ ಕಡೆ ನೋಡುತ್ತ ನಾರಾಯಣನೂತ್ತಿರುತ್ತಿದ್ದರೆ ಗಾಡಿಯನ್ನಿಗೆ ಕೇಳಿಸದಂತೆ-

“ಅವರು ಹೇಳಿದ್ದ ಅಧ್ಯವಾಯ್ತೇನೇ?”

-ಎಂದು ಮೇಲ್ಲಿಗೆ ಕೇಳಿದ್ದರೆ.

ಅ ಪ್ರೋಣ

ಲೈಗೆ ಮೈ ಮುದುರಿಕೊಂಡು, ನೀಲಿ ಮುಸುಕು ಹೊದ್ದು ಕುಳಿತಂತೆ ಕಾಣುತ್ತೇ ಬೆಟ್ಟೆ ಎಳೆ ಬಿಸಿಲಿಗೆ ಮೈ ಒಡ್ಡಿ, ಬಿಸಿಲು ಏರ್ಪಡನ್ನೇ ಕಾಯುತ್ತಿದ್ದ ಸೋಮಾರಿಯಂತಿತ್ತು ತಣ್ಣಿನೆಯ ಗಾಳಿ ಅದರ ಮುಸುಕನು, ಕಿತ್ತು ಎಚೆಯುನಂತೆ ಬೀಸುತ್ತೇತ್ತು. ಮೈನವಿರೇಳಿಸುವ ಭಳಿ ;

ಬಿಸಿಲು ಏರಿದಂತೆ ತನ್ನ ಪ್ರತಾಪವನ್ನು ಕಳೆದುಕೊಂಡ ಭಳಿ, ಕಳ್ಳಿ ನಂತೆ ಮರಿಗೆ ಸರಿಯುತ್ತೇತ್ತು. ಬೆಟ್ಟೆನನ್ನು ಕವಿದಿನ್ನದ ದಟ್ಟೆ ನೀಲಿ, ತೆಳು ವಾಗಲು ಆರಂಭಿಸಿತ್ತು.

ವಿಹಾರಕ್ಕೆಂದು, ಹವಾ ಬದಲಾವಣೆಗೆಂದು, ವಿಶ್ರಾಂತಿಯನ್ನು ಬಯಸಿ ಬಂದಿದ್ದ ಜನ, ತಾವು ಉಳಿದಿದ್ದ ಜಾಗಗಳಿಂದ ಹೊರಗೆ ಬರುವ ಸಮಯ ಅದು.

ದಪ್ಪ ಉಣಿಯ ಕೊಟ್ಟು ರಂಗುರಂಗಿನ ಸ್ವೇಚ್ಛಾಗಳು, ಅಲ್ಲಲ್ಲಿ ಕಾಣುವುದಿತ್ತು. ಒಡಲಿಗೆ ಸುರಿದುಕೊಂಡ ಬಿಸಿಬಿಸಿ ಕಾಫಿ ಭಳಿಯನ್ನು ಓಡಿಸುವುದರಲ್ಲಿ ಹೆಚ್ಚು ಯಶಸ್ವಿಯಾಗಿರಲಿಲ್ಲ.

ಹೊತ್ತು ಏರಿದಂತೆ ಓಡಾಡುವವರ ಸಂಖ್ಯೆ ಹೆಚ್ಚಿತು.

“ಆಶಾ...ಉಷಾ ದೂರ ಹೊಗಬೇಡಿ, ಇಲ್ಲೇ ಆಡಿ”

ಯಾಕಲಿಪ್ಪಸ್ ಗಿಡಗಳ ನಡುವೆ ತೂರಿ ಓಡುತ್ತಿದ್ದ ಹುಡುಗಿಯರನ್ನು ಕುಸುಮ ಕೂಗಿದಳು

ಓಡುತ್ತಿದ್ದ ಮಕ್ಕಳು ಏಡುಸಿರು ಬಿಡುತ್ತ ನಿಂತರು. ಕುಸುಮ ಹತ್ತಿರ ಬಂದು ಎರಡು ಕ್ಕೆಲೂ ಅವರನ್ನು ಹಿಡಿದುಕೊಂಡು,

“ಇಳಿಜಾರಿನಲ್ಲಿ ಓಡಬಾರ್ದು ಬಿದ್ದು ಕಾಲು ಮುರಿದುಕೊಂಡರೆ ? ಮೇಲುಸಿರು ಬರುವಂತೆ ಯಾಕೆ ಓಡಬೇಕು ? ಇಲ್ಲಿ ಎಲ್ಲಾದರೂ ಕೂಡೊಣಿ ಬನ್ನಿ.”

ಕುಸುಮು ಮಕ್ಕಳ ಕೈ ಹಿಡಿದುಕೊಂಡು ನಡೆವಳು. ಸ್ವಲ್ಪ ದೂರ ನಡೆದು ಸಮಾಗಿದ್ದ ನೇಲದಮೇಲೆ ಕುಳಿತರು.

ಕೆಳಗೆ ತರಗೆಲೆಗಳ ರಾತ್ರಿ.

ವೆರಗಳ ಸಂದಿನಿಂದ ಬಿಸಿಲು ಇಣಾಕಿ ನೋಡಲು ಯತ್ತಿ ಸುತ್ತಿತ್ತು ಗಾಳಿ ಗಡಗಳ ಸಂದಿನಲ್ಲಿ ನುಸುಳಿ ತರಗೆಲೆಗಳನ್ನು ತೂರಿ, ಮಕ್ಕಳ ಮುಂಗುರುಳುಗಳನ್ನು ಕುಟೀಸಿ, ಕೆನ್ನೆಗೆ ಮುದ್ದಿಕ್ಕೆ ಮುಂದೆ ಓಡುತ್ತು.

ಕಣ್ಣು ತಣೆಸುವ ನೋಟೆ.

ತಿರುಗಿದತ್ತ ಹೂ ಗಡಗಳು, ಎಲೆ ಬಳ್ಳಿಗಳು. ಬಂಡಿಗಳ ಬಿರುಕಿನಲ್ಲಿ ಸಹ ಹೂ ಬಳ್ಳಿಗಳು ಬಣ್ಣ ಬಣ್ಣ ದ ಕಿರುಹೂವುಗಳನ್ನು ಹೊತ್ತು ನಿಂತಿದ್ದುವು.

ಒಂದೆಡೆ ಸುನ್ನುನೇ ಕುಳಿತಿರಲಾರದ ಮಕ್ಕಳು ಒಂದು ಕಡ್ಡಿಯಿಂದ ತರಗೆಲೆಗಳನ್ನು ಗುಡ್ಡೆಮಾಡುತ್ತ ಯಾರು ಹೆಚ್ಚಾಗಿ ಮಾಡುವರೆಂದು ಸ್ವರ್ಥ ಯಿಂದ ಅಲ್ಲೇ ಒಂದು ಆಟಿದ ರಂಗವನ್ನು ನಿರ್ವಹಿಸಿಕೊಂಡದ್ದುವು.

ಹಿಂದೆ ತರಗೆಲೆಗಳನ್ನು ತುಳಿದ ಸದ್ದು. ಆದನ್ನು ಹಿಂಬಾಲಿಸಿ ಬಂತು ‘ನಮಸ್ಕಾರ’ ಎಂಬ ಧ್ವನಿ.

ಕುಸುಮಾ ಕತ್ತು ಕೊರಳಿಸಿ ನೋಡಿದಳು

ಅದೇ ವಂಸುಷ್ಯ, ಹಿಂದಿನ ದಿನ ಉಟಿದ ಮನೆಗೆ ಹೋಗುತ್ತಿರುವಾಗ ಹೋಟಿಲಿನ ಕಿರುದಾಂಯಲ್ಲಿ ತಟ್ಟನೇ ಎದುರಾಗಿದ್ದ.

ಇನ್ನು ಒಂದು ಹೆಚ್ಚೆ ವುಂದೆ ಇಟ್ಟಿದ್ದರೆ ತಲೆ ತಗುಲುತ್ತೇತ್ತೇ ಏನೋ? ಅಷ್ಟರಲ್ಲಿ ಅತ ತಟ್ಟನೇ ಬದಿಗೆ ಸರಿದು ನಿಂತು,

“ಕ್ವಮಿಸಿ” ಎಂದು ಕೈಜೋಡಿಸಿದ್ದ.

“ಪರವಾಗಿಲ್ಲ” ಎಂದು ಅವಳು ನುಡಿಯುವುದರೊಳಗೆ ಮರಿಯಾಗಿದ್ದ.

ಅತ ಯಾರೋ? ಏನೋ?

ಇಂತಹ ಜಾಗಗಳಲ್ಲಿ ಪರಿಚಯಕ್ಕೆ ಅಷ್ಟು ಸಾಕು. ಕುಸುಮಾ ಪ್ರತಿವಂದನೆ ಮಾಡಿ, ‘ನಮಸ್ಕಾರ’ ಎಂದಳು.

ಕೂರೆಲು ತಿರುಗುಸ್ತು ಒಂದೆರಡು ಹೆಚ್ಚೆ ಮುಂದಿಟ್ಟಿವನು ತಟ್ಟನೇ ತಿರುಗಿ ನಿಂತು-

“ಇವತ್ತು ಹವಾ ಬಹೆ ಚೆನ್ನಾಗಿದೆ ಅಲ್ಲವೇ?” ಎಂದು ಕೇಳಿದ.

“ಹೋದು”

ನ ಸುನಗೆಯಿಂದ ಉತ್ತರಿಸಿದಳು ಕುಸುಮಾ. ಅಡತ್ತಿದ್ದೆ ಹುಮುಗರೆ ಹತ್ತಿರ ನಿಂತು,

“ನಿನ್ನ ಹೆಸರೇನು ಮಗು ?” ಎಂದ.

“ಆಶಾ ಉಷಾ”

ಅಕ್ಕತಂಗಿ ಜೊತೆಯಾಗಿ ಕೂಗಿದುವು.

“ಆಶಾ . ? ಉಷಾ ? ಬಹೆಳ ಮುದ್ದಾಪ ಹೆಸರು ”

ಗಾಳಿಯ ಹೊಡಿತಕ್ಕೆ ರಂಗೇರಿದ್ದ ಕೆನ್ನೆಗಳನ್ನು ಒಂದು ಸಲ ನಯವಾಗಿ ಸವರಿ ಅವನು ಮುಂದಕ್ಕೆ ಹೋದ.

ಅದೇ ದಿನ ಸಂಜೆ ಹೋಟೆಲಿನ ಮುಂಭಾಗದಲ್ಲಿದ್ದ ಲೋಂಜಿನಲ್ಲಿ ಹಾಕಿದ್ದ ಮೈತ್ರೀಯ ಸೋಫಾದಮೇಲೆ ಕುಸುಮ ಕುಳಿತ್ತಿದ್ದಳು. ಕೊಳವೆ ದೀಪದ ಬೆಳಕು ಅವಳ ಮುಖದ ಮೇಲೆ ಬಿದ್ದು, ಆಗತಾನೇ ತಿರುಗಾಡಿ ಬಂದಿದ್ದ ರಂಗೇರಿದ್ದ ಕೆನ್ನೆಗಳಿಗೆ ಕಾಂತಿಯನ್ನು ಚೆಲ್ಲಿತ್ತು. ಆಶಾ—ಉಷಾ ಎಡಬಲದಲ್ಲಿ ಕುಳಿತ್ತಿದ್ದರು.

ರೇಡಿಯೋ ಸಂಗೀತ ಹಿತವಾಗಿ ಕೇಳಿ ಬರುತ್ತಿತ್ತು.

ಅಲ್ಲಿ ಹೆಚ್ಚು ಜನ ಇರಲಿಲ್ಲ. ತಿರುಗಾಡಲು ಹೋಗಿದ್ದವರೆಲ್ಲ ಬರ ಬೇಕಾದರೆ ಇನ್ನೂ ಬಹೆಳ ಹೊತ್ತು. ಮಕ್ಕಳು ನಡೆಯಲಾರರೆಂದು ಸ್ವಲ್ಪವೇ ದೂರ ಹೋಗಿದ್ದ ಕುಸುಮಾ ಬೇಗ ಹಿಂತಿರುಗಿದ್ದಳು ಅವಳಂತಿಯೇ ಬೇಗ ಬಂದಿದ್ದ ಒಬ್ಬಿಬ್ಬರು ಅಲ್ಲಿದ್ದ ಸುಖಾಶನಗಳಲ್ಲಿ ಮಂಡಿಸಿ ಪಶ್ತಿಕೆ ನೋಡುತ್ತೇ, ರೇಡಿಯೋ ಸಂಗೀತ ಆಲಿಸುತ್ತಿದ್ದರು.

“ಆಂಟಿ....ಅಮ್ಮೆ, ಇನ್ನೂ ಬರಲಿಲ್ಲ ?”

“ಆಂಟಿ....ರೂಮಿಗೇ ಹೋಗೋಣ. ಇಲ್ಲಿ ಬೇಜಾರು”

ಆಶಾ, ಉಷಾ ಇಬ್ಬರೂ ಒಟ್ಟಿಗೆ ಕೇಳಿದರು. ಅವರು ಒಂದೇ ಸಲ ಒಟ್ಟಾಗಿ ಮಾತಾಡುವುದೇ ಹೆಚ್ಚು.

ಮುಖಕ್ಕೆ ಪಶ್ತಿಕೆ ಮುಚ್ಚಿ ಓದುತ್ತ ಕುಳಿತ್ತಿದ್ದವ ತಟ್ಟಿನೆ ಪಶ್ತಿಕೆ ಸರಿಸಿ ಇವರತ್ತ ನೋಡಿದ. ಕುಸುಮಾಳನ್ನು ನೋಡಿ ಪರಿಚಯದ ನಗು ಸೂಸಿ,

“ನನುಸ್ವಾರ” ಎಂದ.

ಒಬ್ಬಳೇ ಕುಲಿತಿದ್ದ ಕುಸುಮಾ ಪರಿಚಿತರು ಕಾಣಿಸಿದಾಗ ಸ್ವಲ್ಪ ಉತ್ಸಾಹದಿಂದಲೇ “ನನುಸ್ವಾರ” ಎಂದಳು

ಆತ್ಮಿನಿಗೆ ಅವಳ ವಿಷಯ ತಿಳಿಯುವ ಕುಶೂಹಲ, ಮಾತಾಡುವ ಆತುರ. ಲಕ್ಷಣವಾಗಿರುವ ಪ್ರಾಯದ ಹುಡುಗಿಯರನ್ನು ಕಂಡರೆ ಕುಶೂಹಲ ಯಾರಿಗ್ಲು? ಅವನು ಬೆಳಗ್ಗೆ ಭೇಟಿಯಾದಾಗಲೇ ದಾರಿಯಲ್ಲಿ ಯೋಚಿಸಿದ್ದು

“ಇವಳು ಈ ಎರಡು ಮಕ್ಕಳ ತಾಯಿಯಂತೆ ಕಾಣಿಸುದಿಲ್ಲ ಆದರೂ ಹೇಗೋ?”

“ನೀವು ಯಾವಕೆಡಿ ಹೋಗಿದ್ದಿರಿ?” ಆತ ಪ್ರಶ್ನಿಸಿದ

“ಇಲ್ಲೋ ಹೋಟಿಲಿನ ಸುತ್ತು ಒಂದು ಸುತ್ತು ಹಾಕಿ ಯೂಕಲಿಪ್ಸ್ ಸ್ಥಿರಿಸಿದ ಕುಲಿತು ಬಿಸಿಲು ಕಾಯಿಸಿಕೊಂಡು, ಭಳಿ ಹೆಚ್ಚಾದ ಕೂಡಿಲ್ಲ ಒಂದು ಗೂಡು ನೇರಿದವೇ. ಮಕ್ಕಳು ದೂರ ನಡೆಯಲಾರರು. ನೀವು ..?”

“ನಾನೇ..” ನಿಜ ಹೇಳಬೇಕಾದರೆ ನಾನು ಎಲ್ಲಿಯೂ ದೂರ ಹೋಗಿಯೇ ಇಲ್ಲ. ಎಲ್ಲೋ ಒಂದು ಕಡೆ ಕುಲಿತು ಹೋತ್ತು ಕಳಿತ್ತಿದಿನ್ನಿ”

“ಹೋತ್ತು ಕಳೆಯಲಿಕ್ಕೆ ತಾನೇ ಇಲ್ಲಿಗೆ ಬರೋದು”

ಕುಸುಮಾ ನಕ್ಕಳು ಆತ ಅವಳ ನಗು ಮುಖವನ್ನು ನೋಡುತ್ತು ‘ಎಂತಹ ಚೆಲುವೆ?’ ಎಂದುಕೊಂಡ.

ಅವಳು ಕುಲಿತಿದ್ದ ಭಂಗಿ ಹಾಗಿತ್ತು. ನಗುವಾಗ ಸ್ವಲ್ಪ ಓರೆಯಾದ ಕತ್ತು, ಹಿಂಭಾಗದಲ್ಲಿ ಬೆಸ್ಸಿನ ಮೇಲೆ ನೆಲಿಗಿದ್ದ ಎರಡು ಜಡೆಗಳು. ಬಲ ಗಿವಿಯ ಹಿಂದಕ್ಕೆ ಬರುವಂತೆ ಸಿಕ್ಕಿಸಿದ್ದ ದೊಡ್ಡ ಬಿಳಿಯ ಗುಲಾಬಿ. ನೈಸ್ಯ ಯನ್ನು ವೆಚ್ಚಿದರೂ ದೇಹದ ಸೊಬಗನ್ನು ಮುಚ್ಚಿದ, ರೇಖೆ ರೇಖೆಗಳನ್ನೂ ಉಬ್ಬ ತಗ್ಗಿಗಳನ್ನೂ ಪ್ರದರ್ಶಿಸುವ ತೆಳು ಹಳದಿಯ ಸ್ವೇಳಾನ್ ಸಿರೆ. ಆಶಾ ಅವಳನ್ನು ಎಳೆದಾಗ ಜಾರಿದ ಸೆರಗು.

ಒಂದು ರೀತಿಯಲ್ಲಿ ಆ ನೋಟಿ ಆಕರ್ಷಕವಾಗಿತ್ತು.

ಆಗ ಇಲ್ಲಿ ಚಿಕ್ಕ ಬರೆಯುವ ಸಾಧನ ಇದ್ದಿದ್ದರೆ? ಎಂದುಕೊಂಡ ಆತ. ಆದರೇನು? ರೂಪಿಗೆ ಹೋಗಿ ಚಿತ್ರಿಸಬಹುದು. ಮನಸ್ಸಿನಲ್ಲಿ ಒಮ್ಮೆ ಆ

ಚಿತ್ರ ಸ್ವಷ್ಟಿವಾದರೆ ಸಾಕು.

“ಅಂಟಿ . ರೂಮಿಗೆ ಹೋಗೋಣ”

ಆಶಾ ಮತ್ತೆ ಕ್ಯೆ ಹಿಡಿದು ಎಳಿದಳು.

ಅತ ಎದ್ದು ಹೋದ ಮತ್ತೆ ಎರಡು ನಿಮಿಷದಲ್ಲಿ ಎರಡು ಚಾಕೊ ಲೇಟ್ ಸ್ಯಾಕೆಟ್ ಹಿಡಿದು ಬಂದು ಇಬ್ಬಿಗೂ ಕೊಟ್ಟು.

“ಧ್ಯಾಂಕ್ ನು”

ಎರಡೂ ಒಟ್ಟಿಗೆ ಕೂಗಿದುವು.

“ಅಂಟಿ, ಇವರು ಯಾರು ?”

ಪೊಟ್ಟಣವನ್ನು ಬಿಜ್ಞುತ್ತು ಉಣಾ ಪ್ರತ್ಯೀಸಿದಳು.

“ಇವರೂ ..” ಕುಸುಮಾ ತಡವರಿಸಿದಳು.

“ನನ್ನ ಹೆಸರು ವಸಂತ”

ಅತ ವಾಕ್ಯ ಮಂಗಿಸಿದ

“ಅವರಿಗೆ ಒಂದು ಚೂರು ಕೊಡು. ನನಗೆ ಒಂದು ಚೂರು”

ಕುಸುಮಾ ಹೇಳಿದಳು.

“ನಾನು ವಸಂತ. ನೀನು ಉಣಾ, ಇಬ್ಬು ಆಶಾ, ಇವರು ?”

ವಸಂತ ಕುಸುಮಾ ಕಡೆ ಚೊಟ್ಟಿ ಮಾಡಿ ಕೇಳಿದ.

“ಅವರು ...ಕುಸುಮಾ ಅಂಟಿ”

ಆಶಾ ತಟ್ಟಿನೆ ಉತ್ತರಿಸಿದಳು.

“ಕುಸುಮಾ ..ಸೋಗಸಾದ ಹೆಸರು. ಇನ್ನು ನೀವು ಆಡ್ಡಿರಬೇಕು.

ಅಂಟಿಗೆ ಹಿಂಸೆ ಮಾಡಬಾರ್ದು”

ಚಾಕೊಲೇಟ್ ಕೊಟ್ಟಿವನ ಮಾತು ಮೀರುವಂತಿಲ್ಲ. ಮುಕ್ಕೆ ಇಸುವ್ವಾನಾದರು.

“ನೀವು, ಮುಂಬಯಿಯಂದ ಬಂದಿರ ?”

ವಸಂತ ಕುತ್ತಾಹೆಲದಿಂದ ಕೇಳಿದ.

“ನನ್ನ ಉರು ಕೋಲಾರದ ಹತ್ತಿರ ಒಂದು ಹೆಳ್ಳು. ಸದ್ಯಕ್ಕೆ ಇರ್ಹೋದು ಮುಂಬಯಿಯಲ್ಲಿ. ನಿನಾಗೆ ಹೇಗೆ ಗೊತ್ತಾಯ್ಯಾ ?”

“ನಿನ್ನ ಜೊತೆ ಆ ದಿನ ಒಬ್ಬರು ಉಟ್ಟಕ್ಕೆ ಕೂತಿದ್ದರಲ್ಲ. ಅವರನ್ನು

ನೋಡಿ ಹಾಗೆನಿಸಿತು. ಎಲ್ಲಿ ಅವರು ?”

“ಅವರು ನನಗೆ ಭಾವ ಆಗಬೇಕು ಅಕ್ಕು-ಭಾವ ತಿರುಗಾಡಲು ಹೋಗಿ ದಾರೆ. ನಾವು ಬಂದಿರೋದು ಆವರಿಗಾಗಿಯೆ. ಡಾಕ್ಟರು ವಿಶ್ವಾಂತಿ ತೆಗೆದು ಕೊಳ್ಳಲು ಸಲಹೆ ಮಾಡಿದಾರೆ.”

“ಆರೋಗ್ಯ ಚೆನ್ನಾಗಿಲ್ಲವೇ ?”

“ಅಂಥದೇನಿಲ್ಲ. ಮುಂಬಯಿಯಲ್ಲಿ ಬಿಸಿನೆಸ್ ಮಾಡಿದಾರೆ. ತುಂಬಾ ಕೆಲಸ ಅಲ್ಲಿದ್ದರೆ ವಿಶ್ವಾಂತಿ ಸಾಧ್ಯವಿಲ್ಲ”

“ಕುಸುಮ್... ತುಂಬಾ ಹೋತ್ತಾಯ್ತು ನೀನು ಬಂದು ? ರೂಮಿನ ಕೇಲಿ ಕ್ಯಾನ್ಸ್ನಲ್ಲೀ ಉಳಿದು ಹೋಗಿತ್ತು”

ರಾಗವಾಗಿ ಮಾತಾದುತ್ತ ವೈಯಾರದಿಂದ ಬಳಕುತ್ತ ಕುಸುಮಂಚ ಅಕ್ಕು ಪ್ರತ್ಯೇಕವಾದಳು. ಅವಳನ್ನು ಹಿಂಬಾಲಿಸಿ ಅವಳ ಗಂಡನೂ ಒಳಗೆ ಬಂದರು.

ವಸಂತ ಕತ್ತಲ್ಲಿತ್ತಿ ಒಂದು ಕ್ರಾಂತಿ ಇಬ್ಬರನ್ನೂ ದಿಟ್ಟಿಸಿದ.

ಬೆಲೆ ಬಾಳುವ ಉತ್ತೇಯ ನಿಲುವಂಗಿಗಳನ್ನು ಇಬ್ಬರೂ ಧರಿಸಿದ್ದರು. ಅಕ್ಕನ ಮತ್ತು ಸಿರಿಯ ಭಾಯೆ ಪರಿವೇಷವಂತೆ ಆವರಿಸಿತ್ತು. ಅವಳ ಮಾತು, ನಡೆ, ನಗು, ಎಲ್ಲದರಲ್ಲಿ ಸಂಪತ್ತಿನ, ತೃಪ್ತಿಯ ರುಳಿಕು ಒಡಮೂಡುತ್ತಿತ್ತು.

ಅತ ಸಿರಿನಂತ ವ್ಯಾವಾರಿ.

ಬಡತನದಿಂದಲೇ ಅದ್ವಷ್ಟ ಪರಿಸ್ಥೇಗಾಗಿ ಹೋರಿಗೆ ಹೋದವ. ಮುಂಬಯಿಯಲ್ಲಿ ಭಾಗ್ಯಲಪ್ಪಾ, ಒಲಿದಿದ್ದಳು ಅವಳು ಹಿಂದಿನಿಂದ ಬಂದು ಭುಜದ ನೇಲೆ ಕ್ಯಾಪ್ಟಿಂತೆ, ಆರೋಗ್ಯ ಲಪ್ಪಿತ್ತು, ಸುಳವು ಕೊಡದಂತೆ ನಿಧಾನ ವಾಗಿ ಅವನ ಕ್ಯಾ ಬಿಡಿಸಿಕೊಂಡು ಜಾರುತ್ತಿದ್ದಳು.

ಅಕ್ಕ ತಂಗಿಯರ ನಡುವೆ ಎವ್ವು ಅಂತರ !

ಹೋಲಿಕೆ ಸಹ ಇಲ್ಲ. ವೇಷ ಭೂಷಣಗಳೂ ಅವ್ಯೈ ! ಮಕ್ಕಳನ್ನು ಲಾಲಿಸುತ್ತ ಸಾಧಾರಣ ಉಡುಪಿನಲ್ಲಿರುತ್ತಿದ್ದ ಕುಸುಮಾಳನ್ನು ಮಕ್ಕಳ ‘ತಿಕ್ಕುಕೆ’ ಎಂದು ಯಾರಾದರೂ ಹೇಳಬಹುದಿತ್ತು.

“ಮುಮ್ಮು.. ಅಂಕಲ್ ಚಾಕೊಲೇಟ್ ಕೊಟ್ಟಿದಾರೆ”

ಆಶಾ ಚಾಕೊಲೇಟ್ ಚೊರನ್ನು ಚೆಪ್ಪತ್ತು ಕೊಗಿದಳು

ಅಕ್ಕ-ತಂಗಿಯತ್ತ ನೋಡಿ ಪ್ರಶ್ನಾರ್ಥಕವಾಗಿ ಹುಟ್ಟಿರಿಸಿದಳು.

“ಇವರು ವಸಂತರಾವ್. ಇದೇ ಹೋಟಿಲಿನಲ್ಲಿದಾರೆ. ಇವರು ನನ್ನ ಅಕ್ಕು-ಭಾವ”

ಕುಸುಮಾ ಪರಿಚಯ ಮಾಡಿಸಿದಳು.

ವಸಂತ ಎದ್ದು ಹೆತ್ತಿರ ಬಂದು ಕುಸುಮಾ ಅಕ್ಕನಿಗೆ ಕೈ ಜೋಡಿಸಿ ವಂದಿಸಿ, ಭಾವನವರ ಕೈ ಕುಲುಕಿದ.

“ನಿಮ್ಮ ಪರಿಚಯವಾದದ್ದು ಸಂತೋಷ”

- ಎಂದು ಉಪಚಾರದ ನುಡಿ ನುಡಿದ.

“ನಿಮ್ಮ ಪರಿಚಯವೇನೋ ಆಯ್ತು ನಮ್ಮ ಕುಸುಮಾ ಇದ್ದಕಡೆ ಸ್ನೇಹಿತರಿಗೆ ಬರವಿಲ್ಲ, ತಾವು ಇರೋದು ಎಲ್ಲಿ?”

ಅಕ್ಕನಿಂದ ಸಂಗೀತದಂತೆ ರಾಗವಾಗಿ ಮಾತು ಹೊರಬಂತು.

ವಸಂತನಿಗೆ ಏಕೋ ಬೇಸರವಿನಿಸಿತು. ತಂಗಿಯನ್ನು ಕುರಿತು ಆಕೆ ಆಡಿದ ವ್ಯಂಗ್ಯ ನುಡಿ ಅವನಿಗೆ ಹಿಡಿಸಲಿಲ್ಲ. ತಂಗಿಯನ್ನು ತಮ್ಮಾಡನೆ ಬದು ವಂತೆ ಕರೆಯಲಾರು. ಮಕ್ಕಳನ್ನು ಅವಳ ಕೂರಳಿಗೆ ಕಟ್ಟಿ ತಾವು ಅಲೆಯೋ ದಲ್ಲಿದೆ, ಅಳಳು ಯಾರೋಡನೆ ಮಾತಾಡಿದರೂ ಸೈರಣಿ ಇಲ್ಲ.

“ನಾನು ಇರೋದು ಹೈದರಾಬಾದಿನಲ್ಲಿ. ನಿಮ್ಮ ತಂಗಿಯ ಸ್ನೇಹಿತ ನಲ್ಲಿ ನಾನು ಇಲ್ಲಿ ಎದುರಿಗೆ ಸಿಕ್ಕಾಗ ಮುಖ ಪರಿಚಯ ಅಷ್ಟೇ! ಇಂತಹ ಕಡೆ ಅನು ಅನಿವಾರ್ಯ”

ಆತ ವ್ಯಂಗ್ಯವಾಗಿ ಹೇಳಿದ.

“ರೂಮಿಗೆ ಹೋಗೋಣ. ಬಟ್ಟಿ ಬದಲಿಸಿ ಉಟ್ಟ ಮಾಡಲು ಸರಿ ಹೋಗುತ್ತೀ”

ಗಂಡ ಅಸಹನೆಯಿಂದ ನುಡಿದು ಮುಂದಕ್ಕೆ ಹೆಚ್ಚೆ ಇಟ್ಟಿ.

ಮೈ ಕುಲುಕಿ ಕೈ ಜೋಡಿಸಿ, ನಗುತ್ತ ಆಕೆ ಗಂಡನನ್ನು ಹಿಂಬಾಲಿಸಿದಳು. ಅವಳು ಮೈಗೆ ಲೇಪಿಸಿಕೊಂಡಿದ್ದ ಪರಿನುಳ ಅವಳನ್ನು ಅನುಸರಿಸಿತು.

“ನಾವೂ ರೂಮಿಗೆ ಹೋಗೋಣ”

ಹುಡುಗರು ಮತ್ತೆ ಕೇಳಿದರು.

“ಅಮ್ಮ ಇಲ್ಲೇ ಬರಾತ್ರಾಳಲ್ಲ! ಇಲ್ಲಿಂದಲೇ ಎಲ್ಲ ಒಟ್ಟಿಗೆ ಉಟ್ಟಿಕ್ಕೆ ಹೋಗೋಣ”

ಕುಸುಮಾ ಅವರನ್ನು ಸಮಾಧಾನ ಮಾಡಿದಳು

“ಹೋಗಲಿ ಬಿಡಿ ಪಾಪ, ತಾಯಿಯ ಬಳಿ ಇರಲು ಮಕ್ಕಳು ಇಷ್ಟು
ಪಡುವುದು ಸಹజ”

ವಸಂತ ಮಕ್ಕಳ ಪರವಾಗಿ ಮಾತಾಡಿದ.

“ಆದೆನೋ ಸರಿ. ಆದರೆ.. ಭಾವ ಇಷ್ಟುಪಡಲ್ಲ. ಅವರಿಗೆ ನರಗಳ
ದೋಬಲ್ಲು. ಇವರ ಗಲಾಟಿ ತಡೆಯೋದು ಕಷ್ಟ. ಅದಕ್ಕೆಂದೇ ಆಫೀಸಿಗೆ
ರಜಾ ಹಾಕಿಸಿ ನನ್ನನ್ನು ಜೊತೆಗೆ ಕರತಂದಿರೋದು”

“ಹಾಗಾದರೆ... ನೀವು ಈಲಸದಲ್ಲಿದೀರ ?”

“ಹೂಂ... ಮುಂಬಯಿಯ ಆಫೀಸೋಂದರಲ್ಲಿ ಕೆಲವ ಮಾತ್ರಾದೀನಿ.
ಅಲ್ಲಿನ ಅಸಂಖ್ಯ ದುಡಿಯುವ ಹೆಂಗಸರಲ್ಲಿ ನಾನೂ ಒಬ್ಬಳು.”

ವಸಂತನ ಕಣ್ಣಗಳಲ್ಲಿ ಕುಶಾಹಲ ವಿಂಚಿತು. ತನ್ನಲ್ಲಿ ಆಸಕ್ತಿ
ಯನ್ನು ಕೆರಳಿಸಿದ ಕುಸುಮಾಳಿ ಬಗೆಗೆ ಹೆಚ್ಚು ತಿಳಿಯುವ ಕುಶಾಹಲ ಅವನಿಗೆ.
ಅವನು ಮತ್ತೊನೋ ಕೇಳಬೇಕೆಂದು ಬಾಯಿ ತೆರಿಯುವುದರಲ್ಲಿ ಕುಸುಮಾಳಿ
ಅಕ್ಕೆ, ಭಾವ, ಬಟ್ಟೆ ಬದಲಿಸಿ ಉಟಟಕ್ಕೆ ಹೋಗಲು ಬಂದರು.

ಭಾವ ಮುಂಬಯಿಯ ಸೇರಜಿಗಳಂತೆ ತೆಳ್ಳನೆಯ ಮಲ್ಲು ಪಂಚೆ,
ಜುಬ್ಬಿ ಧರಿಸಿದ್ದ ರು. ತಲೆಯನೋಲೊಂದು ಕರಿಯ ಬೋಪಿ, ಚೋಳಾಗುತ್ತಿದ್ದ
ಭಾಗವನ್ನು ಮರಿಮಾಡಲು ಯತ್ತಿಸುವಂತಿತ್ತು. ಕನ್ನಡಕ ಧರಿಸಿದ್ದ ಮುಖ
ದಲ್ಲಿ ಮುಪ್ಪಿನ ಗರೆಗಳು ಇಣಕುತ್ತಿದ್ದುವು.

ಅಕ್ಕೆ ಮತ್ತೊಣ್ಣೆನ್ನು, ಹೊಸದಾಗಿ ಅಲಂಕಾರ ಮಾಡಿಕೊಂಡಂತಿತ್ತು.
ಹೊರಗೆ ತರುಗಾರಳು ಹೋದಾಗ ಉಟ್ಟಿದ್ದ ಧರ್ಮಾರ್ಥರದ ಕಲಾಬಂತ್ರ ಸೀರೆ
ಗಿಂತ ಸಾಧಾರಣ ಬಿಳಿಯ ಸೀರೆಯಲ್ಲಿ, ಅವಳ ಅಲಂಕಾರ ಎದ್ದು ಕಾಣಿ
ವಂತಿತ್ತು.

“ಹೋಗೋಣವೇ ಕುಸುಮಾ ?”

ಅಕ್ಕೆ ತನ್ನ ಶುತ್ತ ನೋಟ ಹರಿಸಿ, ಮೆಚ್ಚುಗೆಯ ನೋಟಗಳು ತನ್ನತ್ತ
ಹರಿಯುತ್ತಿವೆ ಎಂದು ಖಚಿತಮಾಡಿಕೊಂಡು ನಯವಾಗಿ ಉಲಿದಳು.

“ಓ.... ಸಿದ್ದವಾಗಿಯೇ ಇದೀನಿ”

ಮೈ ಕೊಡವಿಕೊಂಡು ನಿಂತಿದ್ದಂತೆ ಹೊರಟಳು ಕುಸುಮಾ.... ಎರಡು

ಕೈಗಳಲ್ಲೂ ಇಬ್ಬರು ಹುಡುಗಿಯರ ಕೈ ಹಿಡಿದುಕೊಂಡು.

ಆಕ್ಕೆ ತಂಗಿಯರಲ್ಲಿ ಎಷ್ಟು ಅಂತರೆ!

ವಸಂತನ ಮುಖದಲ್ಲಿ ಕಾಣಿಸುತ್ತಿದ್ದ ಹತ್ತಾರು ಪ್ರಶ್ನೆಗಳಿಗೆ ಕುಸುನೆಳೆ ನೆಣಿಗೆ ಒಂದೇ ದೊರೆತ ಉತ್ತರ.

* * *

ಎರಚತ್ತಿದ್ದ ತಂಗಾಳಿಗೆ ಎನುರಾಗಿ ಆಕ್ಕನ ಶಾಲು, ಸ್ನೇಹಿಗಳಿಂದ ರಕ್ಷಣೆ ಪಡೆದ ಕುಸುಮಾ ಮರದ ನೆರಳನಲ್ಲಿ ಕಾಲುನಿಡಿ ಕುಳಿತಿದ್ದುಳು. ಹುಡುಗರು ಸ್ಪಲ್ಪ ದೂರದಲ್ಲಿ ಆಡತ್ತಿದ್ದರು. ಕಿವಿ ಮುಚ್ಚುವಂತೆ ತಲೆ ಸುತ್ತು ಸುತ್ತಿದ್ದ ರೇಷೆಯ ಪಸ್ತುದ ಸಂದಿನಿಂದ ಹೊರಬಂದಿದ್ದ ಕೂಡಲಿನ ಸುರಳಗಳು ಗಾಳಿಗೆ ನೆರ್ತಿಸುತ್ತಿದ್ದವು.

ಕೈಲಿ ಹಿಡಿದ್ದ ಪ್ರಸ್ತೇಕದ ಮೇಲೆ ನೋಟ ಹರಿಯುತ್ತಿದ್ದರೂ, ಮನಸ್ಸು ಬೇರೆಲೊಂಗ್ ಆಲೆಯುತ್ತಿತ್ತು.

ಮುಂದು ದಿನಗಳಿಂದ ವಸಂತನ ಭೇಟಿಯಾಗರಲಿಲ್ಲ. ಅಂದು ಕೈಲಿ ಒಂದು ಲೋಟಿದಲ್ಲಿ ಹಾಲೋ ಏನೋ ಹಿಡಿದುಕೊಂಡು ಎದುರಾಗಿದ್ದು. ಕುಸುಮ 'ನಮಶ್ವಾರ' ಎಂದು ವಂದಿಸಿದಾಗ ಲೋಟ ಡಿಹಿದಿದ್ದಂತೆ, ತಲೆ ಬಾಗಿಸಿ ಪ್ರತಿವಂದನೆ ಮಾಡಿದ್ದು.

ಸ್ಪಲ್ಪ ಕೆದರಿದಂತಿದ್ದ ಕೂಡಲು ಅವನ ಮುಖಕ್ಕೆ ಎಳೆತನದ ಲೇಪ ಹಾಕಿತ್ತು. ಆ ನಗು! ಆದರಲ್ಲಿ ನೂರು ಅಧರ ಕಾಣಬಹುದಿತ್ತು.

ಪ್ರತಿದಿನ ಅನಿವಾರ್ಯವಾಗಿ ಅವನ ಭೇಟಿ ಆಗುತ್ತಿತ್ತು. ಹೋಟಿಲಿನ ಲೌಂಜನಲ್ಲಿ ಅಧವಾ ಉಟಿದ ಮನೆಯಲ್ಲಿ ಮಾತಾಡಲು ಅವಕಾಶ ನಿಗದಿಸಿದ್ದರೂ, ವಂದನೆ ಪ್ರತಿವಂದನೆ ಮುಗ್ಗಳುಗೆಯ ವಿನಿಮಯಕ್ಕಾದರೂ ಅವಕಾಶ ವಿರುತ್ತಿತ್ತು.

ಅವನ ನೋಟದಲ್ಲಿ ವೇಚ್ಚುಗೆ ಮುಚ್ಚುವುರೆ ಇಲ್ಲದೆ ಕಾಣಿಸುತ್ತಿತ್ತು. ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದ ಕುಸುಮಿಗೆ ಗಂಡಸರ ಮೆಚ್ಚುಗೆಯ ನೋಟ ಹೊಷದಲ್ಲ. ಸಹೋದ್ರೇಗಳಿಂದನೆ ನಗು ನಗುತ್ತ ಮಾತಾಡುವುದು, ಎಂದಾದರೊಮ್ಮೆ ಒಟ್ಟುಗಿ ಚಹ ಕುಡಿಯುವುದು ಇವೆಲ್ಲ ಇದ್ದಂತೆ.

ಆದರೂ....ಎಂದೂ ಆ ನೋಟಿಗಳು ಅವಶ್ಯನ್ನು ಆಕರ್ಷಿಸಿರಲಿಲ್ಲ. ವೈ ಬಿಸಿ ಯಾಗುವಂತೆ, ನವರೇಳುವಂತೆ ಮಾಡಿರಲಿಲ್ಲ.

ಕಾಲು ಉಗುರಿಸಿಂದ ತಲೆಗೂಡಲಿನ ಸುರುಳಿಯವರಿಗೆ ಅಲಂಕಾರ ಮಾಡಿಕೊಂಡು ಮೆರೆಯುತ್ತಿದ್ದ ಆಕ್ಷನಿಗಂತೆ, ಸರಳ ಸಾದಾ ಉಡುಪಿನಲ್ಲಿ ಸೀನು ಸುಂದರವಾಗಿ ಕಾಣಿಸುವೇ-ಎಂದು ಅವನ ನೋಟ ಹೇಳುವಂತಿರಲಿಲ್ಲವೇ?

ಹಿಂದಿಸಿಂದ ತರಗಿಲೆ ತುಳದು ಸದ್ವಮಾಡಿ ಕೋಲು ಬೇಸುತ್ತು ಈ ದಿನ ಆತ ಬರಬಹುದಲ್ಲವೇ...?

ನಿಕೆ ಬರಬಾರದು? ಬರುವ ಸಂಭವ ಇದ್ದೇ ಇವೆ.

“ಆಂಟಿ ಹೋಗೋಣ, ಆಟಿ ಬೇಜಾರಾಯ್ಯು”

ಹುಡುಗಿಯರು ಹತ್ತಿರ ಬಂದು ಎಳೆಯತೊಡಗಿದರು. ಪುಸ್ತಕ ಮುಚ್ಚಿ ಕುಸುಮಾ ಎದ್ದು ನಿಂತಳು.

“ಸಾಯಂಕಾಲ ಬೇರೆ ಕಡೆ ಹೋಗೋಣ. ದಿನಾ ಇಲ್ಲೋ ಬರಬೇಕೇ?”
ಆಶಾ ರೇಳಿದಳು.

“ಆಮ್ಮ ಚೆನ್ನಾಗಿದೆ ಎಂದಳಲ್ಲ, ಅಲ್ಲಿ ಹೋಗೋಣ” ಎಂದು ಉವಾ ಹೇಳಿದಾಗ ಕುಸುಮಾ ಒಪ್ಪಿಕೊಂಡಳು.

ಸಂಜೆ ಎಂದಿಗಿಂತ ಮುಂಚೆಯೇ ಮೂವರೂ ಹೊರಟಿರು. ಆ ಜಾಗವೂ ಹೋಟಿಲಿಗೆ ಹತ್ತಿರವಾಗಿಯೇ ಇತ್ತು. ಗುಡ್ಡದ ಸುತ್ತ ಹೂವಿನ ಬಳ್ಳಿಗಳು ಹಬ್ಬಿ ವರ್ಣಮಯವಾಗಿತ್ತು. ಸಂಜೆಯ ಹೊಂಬಿಸಿಲು ಗುಡ್ಡಕ್ಕೆ ಹೋನ್ನಿನ ಹೊದಿಕೆ ತೊಡಿಸಿದಂತಿತ್ತು.

ಎಂದಿನಂತೆ ಒಂದು ಗಿಡದ ಬುಡಕ್ಕೆ ಒರಗಿ ಕುಸುಮಾ ಕುಳಿತಳು. ಮುಕ್ಕಳು ಹೂವು ಆರಿಸಲು ಓಡಾಡುತ್ತಿದ್ದರು.

ಆ ಜಾಗ ನಿಜವಾಗಿಯೂ ರಮ್ಯವಾಗಿತ್ತು. ಮೊದಲೇ ಗೊತ್ತಿದ್ದಿದ್ದರೆ ದಿನವೂ ಇಲ್ಲಿಗೇ ಬರಬಹುದಿತ್ತು. ಅಕ್ಕೆ ಸುನ್ನನೆ ಹೋಗಳುವಳೇ? ಕೈ ನಿಡಿದತ್ತ ಹೊವೃಗಳು. ಕುಸುಮಾ ಕುಳಿತಂತೆ ಬಗ್ಗೆ ಸಣ್ಣ ಗುಲಾಬಿ ಯಂತೆ ಕಾಣುತ್ತಿದ್ದ ಒಂದು ಬಿಳಿಯ ಹೂವನ್ನು ಕಿತ್ತು ಕೆನ್ನೆಗೆ ಒತ್ತಿದಂತೆ ಹಿಡಿದುಕೊಂಡಳು. ವಾಸನೆಯಿಲ್ಲದ ಹೂವು ಅದು. ಮೂಗಿನ ಬಳ ತಂದರೂ ವಾಸನೆಯಿಲ್ಲ. ಆದರೂ ನೋಡಲು ಮುದ್ದಾಗಿದೆ! ಅಲ್ಲಿದ್ದ

ಆನೇಕ ಹೊವುಗಳು ಅದೇ ಜಾತಿಯವು.

ಹೊನಿಗೆಲ್ಲ ವಾಸನೆ ಇರಲೇಬೇಕೆಂಬ ನಿಯಮವೇನು? ಇದ್ದರೆ ಜೆನ್ನು. ಅದರೂ ಈ ಹೊವುಗಳು ಇಲ್ಲಿನ ಚೆಲುವನನ್ನು ಹೆಚ್ಚಿಸಿಲ್ಲವೇ? ಒಂದು ಸಲ ಒಂದವರಿಗೆ ಮತ್ತೊಮ್ಮೆ ಬರಬೇಕೆಂಬ ಬಯಕೆ ಬರುವಂತೆ ಮಾಡಿಲ್ಲನೆ?

ಸುತ್ತಲಿನ ಚೆಲುವನನ್ನು ಉಂಡು, ನೈ ಮರೆತಂತೆ ಕುಳಿತಿದ್ದ ಕುಸುಮಾ ಲಿಗೆ ತನ್ನ ಹತ್ತಿರ ಯಾರೋ ಬಂದು ನಿಂತದ್ದು ತಕ್ಷಣ ಗೊತ್ತಾಗಲಿಲ್ಲ.

ಆಕೆ ತೀರಾ ಹತ್ತಿರ ಬಂದು “ನಮಸ್ಕಾರ” ಎಂದಾಗ ತಟ್ಟಿನೆ ತಲೆ ಎತ್ತಿ ನೋಡಿದೆಳು.

“ಈ ಜಾಗಕ್ಕೆ ಯಾರೂ ಬರುವುದಿಲ್ಲವೇನೋ ಎಂದುಕೊಂಡಿದ್ದೆ” ಆಕೆ ಯಾವ ಸಂಕೋಚವೂ ಇಲ್ಲದೆ ಮಾತಿಗೆ ಆರಂಭಿಸಿದೆಳು.

ಕುಸುಮಾ ಸ್ವಲ್ಪ ಪಕ್ಕಕ್ಕೆ ಸರಿದು ಬಂದವಳಿಗೆ ಜಾಗ ಮಾಡಿ ಕೊಟ್ಟಿಳು. ಮಾತಾಡಲು ಜೊತೆ ಸಿಕ್ಕಿದ್ದ ಅವಳಿಗೂ ಸಂತೋಷವೇ! ಒಬ್ಬಳ್ಳಿ ಕುಳಿತು ಅವಳಿಗೂ ಬೇಸರ ಬಂದಿತ್ತು. ಸಮವಯಸ್ವರಾದ ಇಬ್ಬರೂ ಹಳೆಯ ಗೆಳತಿಯರಂತೆ ಮಾತಿನಲ್ಲಿ ಮುಳುಗಿದರು. ಹೊಸದಾಗಿ ಬುದನಳು ಮಾತುಗಾರ್ತಿ. ಕಲ್ಲನಾ೦ದರೂ ಹಿಡಿದು ಮಾತಾಡಿಸುವ ಸ್ಥಾವ. ಅಂತಹು ದರಲ್ಲಿ ಒಳೆಯ ಜೊತೆ ಸಿಕ್ಕಿರಿ?

“ನನ್ನ ಹೆಸರು ಶಾರದ. ನಿಮ್ಮದು....?”

“ಕುಸುಮಾ”

ಬಾಯಿಗೆ ಬಂದ ವಿಚಾರನನ್ನುಲ್ಲ ಹರಟಿದ ವೇಲೆ ಪರಸ್ಪರ ಪರಿಚಯ ತಿಳಿಯುವ ಕುಶೂಹಲದಿಂದ ಮಾತು ವೈಯಕ್ತಿಕವಾಯತ್ತ. ಮುಂದೆ ಬರಬಹುದಾದ ಪೃಶ್ನೆಗಳು ಏನೆಂದು ಕುಸುಮಾ ಲಿಗೆ ಗೊತ್ತು, ಬಂದಾಕೆ ಒಂದೊಂದಾಗಿ ಕೇಳುವ ಮೋದಲೇ ತಾನೇ ಸಂಕ್ಷೇಪವಾಗಿ ತನ್ನ ಪರಿಚಯ ಹೇಳಿದೆಳು.

“ನಿಮ್ಮದೇ ಮಕ್ಕಳು? ಬಹಳ ಜೊಟಿಯಾಗಿದಾರೆ”

“ಅಲ್ಲ, ನಮ್ಮ ಅಕ್ಕನ ಮಕ್ಕಳು. ನಾನು ಅವರ ಜೊತೆಯಲ್ಲಿ ಇಲ್ಲಿಗೆ ಬಂದಿದೇನೆ. ಅಕ್ಕ ಅವಳ ಗಂಡನೊಡನೆ ತಿರುಗಾಡಲು ಹೋಗ್ತಾಳೆ. ಇವತ್ತು ಅವರು ಬೊಟೆನಲ್ಲಿ ಹೋಗೋಡಾಗಿ ಹೇಳಿದ್ದರು”

“ಮನಕ್ಕೆ ಇಗೆ ನಿಮ್ಮ ಜೊತೆ ? ಪರವಾಗಿಲ್ಲ ಜಾಣರು”

“ದುಡ್ಡ ಖಚುವಾಡಿ ನನ್ನ ಕರೀದುಕೊಂಡು ಬಂದಿರೋದೆ ಅಡಕ್ಕೆ. ಜಾಣತನದ ಪ್ರಶ್ನೆ ಇಲ್ಲ”

“ಅದೇನೋ ಸರಿ, ಇನ್ನುದೂರ ಬಂದು ಎಲ್ಲವನ್ನೂ ನೋಡುವ ಆಸೆ ನಿಮಗಿಲ್ಲವೇ ? ಎಲ್ಲರೂ ಒಟ್ಟಿಗೇ ಹೋಗಬಹುದು.” ಸಾರ್ವಜನಿಕ ಸ್ಥಳ. ಹತ್ತು ಜನ ಇರುವ ಕಡೆ ಮನಕ್ಕೆ ಈ ಇರಬಾರದೆ ?”

“ಯಾವಾಗಲೂ ಹತ್ತು ಜನ ಇರುವ ಕಡೆಗೇ ಹೋಗುವುದಿಲ್ಲವಲ್ಲ ? ಅಲ್ಲದೆ ಈ ಹುಡುಗಿರು ವಿಸರಿತ ಗಲಾಟಿ ಮಾಡ್ತಾರೆ. ನಮ್ಮ, ಭಾವನಿಗೆ ಅದು ಆಗಲ್ಲ ವಿಶ್ವಾಂತಿಗೆಂದು ಮುಂಬಯಿಯ ಗಲಾಟಿ ತಪ್ಪಿಸಿಕೊಂಡು ಇಲ್ಲಿಗೆ ಬಂದಿದಾರೆ”

“ನೀವು ಇದೋದು ಎಲ್ಲಿ ?”

ಕುಸುಮಾ ಒಂದು ಕ್ಷಣ ಯೋಚಿಸುವಂತೆ ಸುಮ್ಮನಿದ್ದೆಳು.

“ನಾನೂ ಮುಂಬಯಿಯಲ್ಲೇ ಅಕ್ಕನ ಜೊತೆ ಇದೀನಿ. ತಾಯಿತಂದೆ ಉರಿನಲ್ಲಿದಾರೆ, ಅನುಕೂಲ ಕಡಿಮೆ. ಭಾವ ಮುಂಬಯಿಯ ಆಫೀಸಿನಲ್ಲಿ ನನಗೊಂದು ಕೆಲಸ ಕೊಡಿಸಿದಾರೆ. ಉಟ್ಟ. ತಿಂಡಿ, ವಾಸ, ಅಕ್ಕನ ಜೊತೆ ಬಿಟ್ಟುಯಾಗಿ ಕಳೆತಿದೆ. ನನ್ನ ಸಂಪಾದನೆಯಿಂದ ಮನೆಯವರಿಗೆ ಸ್ವೇಪ ಸಹಾಯವಾಗ್ತಿದೆ. ಅದೇ ನನಗೆ ಸಮಾಧಾನ. ಇನ್ನು ನಿಮ್ಮ ವಿಚಾರ ಹೇಳ”

ಕುಸುಮಾ ಕೇಳಿದಳು.

ಕುಸುಮಾ ಮಾತಿನ ಧಾಟಿಗೆ ಶಾರದ ಮನೆ ಪೂರ್ವಕವಾಗಿ ದೊಡ್ಡ ದಾಗಿ ನಕ್ಕೆ ಈ.

“ಪರವಾಗಿಲ್ಲ, ನೀವು ಚೆನ್ನಾಗಿ ಮಾತಾಡಿಲ್ಲಿರ”

“ಅಷ್ಟೇ, ನನಗಿರೋದು ಅದೊಂದೆ. ಅದರಲ್ಲೇ ಸಂತೋಷ ಕಾಣಬೇಕು ನಾವು. ಹೇಳಿ ನಿಮ್ಮ ವಿಷಯ”

“ನನ್ನ ಆರೋಗ್ಯ ಕಟ್ಟಿತ್ತು. ಇಲ್ಲಿ ಸಿಹೋಗಬಹುದೆಂದು ಹೇಳಿದರು, ಬಂದೆವೆ”

“ಓ....ಬಂದದ್ದರಿಂದ ಅನೆಕೂಬಾಯ್ತೇನು ?”

“ನನಗೇನೂ ಅಂತಹ ಅನುಕೂಲ ಕಾಣಲಿಲ್ಲ. ಅದರೆ ನನ್ನ ಖಾಯಿಲೆ

ಯಿಂದಾಗಿ ಬಶ್ತಿ ಹೋಗಿದ್ದ ಅವರ ಸ್ಥಾತ್ಮ ಮತ್ತೆ ಜಿಗುರಿದೇ”

ಆಕೆ ನಕ್ಕಂತೆ ತೋರಿತು, ಆ ನಗುವಿನೆಲ್ಲಿ ಸಂತಸಕ್ಕಿಂತ ನೋವಿನ ಅಂಶವೇ ಹೆಚ್ಚಾಗಿದ್ದಂತೆ ಕುಸುಮಾಳಿಗೆ ತೋರಿತು.

“ನೋ ನೆನಪಾದಂತಾಗಿ ತಟ್ಟಿನೆ ಕೇಳಿದಳು-

“ನಿಮ್ಮ ಜೊತೆ ಬಂದಿರ. ನವರು ಚಿತ್ರಗಾರರೇನು ?”

“ಹೂಂಹೆ .. ಗೆ ಹೇಳಿದಿರಿ ?”

“ಸ್ಥಾತ್ಮ ಎಂದಿರಲ್ಲ, ಏನೋ ಹಾಗೆ ತೋರಿತು. ಇಲ್ಲಿ ಬಂದಮೇಲೆ ಚಿತ್ರ ಬರೆದಿರುವರೇನು ?”

“ಹೂಂ ... ಬರೆದಿದಾರೆ, ಬಣ್ಣ ಹಿಡಿದೇ ಎಷ್ಟೋ ದಿನವಾಗಿತ್ತು. ನಿನುಗೆ ನೋಡುವ ಕುತೂಹಲವಿದ್ದರೆ ಬಸ್ಸಿ, ತೋರಿಸುವೆ. ಅಲ್ಲಿ ಎದುರಿಗೆ ದಿಬ್ಬದಮೇಲೆ ಕಾಣಿಸುವುದೇ ನಾವಿರುವ ಜಾಗ”

“ನಡೆಯರಿ .. ಹೋಗೋಣ”

ಇಬ್ಬರೂ ನಿದಾನವಾಗಿ ದಿಬ್ಬ ಹಶ್ತಿದರು. ಹುಡುಗರು ಹಿಂಬಾಲಿಸಿದರು.

“ನಾನು ಇವತ್ತೋ ಹೋರಗ ಬಂದದ್ದು. ಈ ಭಳಿ, ಈ ಗಾಳಿ, ತಡೆಯುವ ಶಕ್ತಿ ನನಗಿಲ್ಲ. ನಡೆಯುವ ತಾಣವೂ ಇಲ್ಲ. ನಾನು ಜೊತೆಗೆ ಹೋದರೆ ಬೇರೆಯವರಿಗೂ ತೋಂದರೆ. ಅವರಾದರೂ ಇಲ್ಲಿನ ನೋಟಿ ಕಣ್ಣಂಬ ನೋಡಲಿ.”

“ಒಬ್ಬರೇ ಕುಳಿತು ಬೇಸರವಾಗಲ್ಲಿನೇ ?”

“ಬೇಸರವೇ ? ಒಂದೊಂದುಸಲ ಹುಚ್ಚು ಹಿಡಿದಂತೆ ಆಗುತ್ತೆ. ಆದರೆ ಮಾಡೋದೇನು ? ಕಟ್ಟಿಯ ಬಳಿ ಕುಳಿತು ಗಿಡಮರಗಳನ್ನು ನೋಡುತ್ತು ಹೊತ್ತು ಕಳಿತ್ತೇನೆ. ಇವತ್ತು ಆಕಸ್ಯಾತ್ ನಿಮ್ಮನ್ನು ನೋಡಿದಾಗ ಎಪ್ಪು ಸಂತೋಷವಾಯ್ತು ಗೊತ್ತೆ ? ನನ್ನ ನಿಶ್ಚಯನ್ನೂ ಮರೆತು ಓಡಿಬಂದೆ”

ಪ್ರಯಾಸದಿಂದ ಹೆಚ್ಚೆ ಹಾಕುತ್ತಿದ್ದ, ಅವಳ ಕೃ ಹಿಡಿದುಕೊಂಡಳು ಕುಸುಮಾ. ಕೇಲಿ ತೆಗೆದುಕೊಂಡು ತಾನೇ ಮುಂದಾಗಿ ಹೋಗಿ ಬೀಗ ತೆಗೆದಳು

ಚಿಕ್ಕದಾಗಿದ್ದರೂ ಚೋಕ್ಕವಾಗಿತ್ತು ಮನೆ. ಮನೆ ಅಂದರೆ ಒಂದು ರೂಪು, ಅದಕ್ಕೆ ತಗುಲಿದಂತೆ ಒರದು ಸ್ವಾನದ ಮನೆ, ಅಪ್ಪೆ. ಉಂಟ ತಿಂಡಿಗೆ ಹೋಟಲಿಗೆ ಹೋಗಬೇಕು. ಆತ ಉಂಟಕ್ಕೆ ಅಲ್ಲಿಗೇ ಹೋಗುತ್ತಿದ್ದೆ.

ಅವಳ ಉಟ ತಿಂಡಿ ಕ್ಯಾರಿಯರನಲ್ಲಿ ಇಲ್ಲಿಗೇ ಬರುತ್ತತ್ತು.

ಶಾರದ ಒಳಗೆ ಬಂದವಳು ದೊಪ್ಪನೆ ಹಾಸಿಗೆಯ ಮೇಲೆ ಉರುಳಿದಳು. ಅವು ದೂರ ಬಂದುದಕ್ಕೇ ಅವಳಿಗೆ ಸುಸ್ಥಾಗಿತ್ತು.

“ಎಲ್ಲಿವೆ ಚಿತ್ರಗಳು?” ಕುಸುಮಾ ಕೇಳಿದಳು ಅವಳಿಗೆ ಅವಸರ ಹುಡುಗಿಯರು ಆಗಲೇ ಹೊರಡಲು ಅವಸರಿಸುತ್ತಿದ್ದರು.

“ನೋಡಿ . ಆ ಮೇಚಿನ ಮೇಲಿರೋದು ಇಲ್ಲಿ ಬಂದಮೇಲೆ ಬರೆಮವು. ಅಪೂರ್ವವಾಗಿರೋದನ್ನು ಬೇರೆ ಇಟ್ಟಿರ್ತಾರೆ. ಆ ಹಣ್ಣು....ನುಕ್ಕಳಿಗೆ ಕೊಡಿ. ನೀವು ಚಿತ್ರ ನೋಡುವಾಗ ಅವರು ತಿನ್ನಲ್ಲಿ, ಬಂದವರಿಗೆ ಎದ್ದು ಸತ್ಯಾರ ವಾಡಲಾರೆ. ಎಂತಹ ಬಾಳು ನನ್ನದು? ಅವರಿಗೆ ಬೇಸರ ಬಂದಿರುವುದು ಆಶ್ಚರ್ಯವಲ್ಲ”

“ಹೊರಗೆ ಹೋಗಿ ತಿನ್ನಿ, ಇಲ್ಲಿ ಕನೆ ಹಾಕಬಾರ್ನು”

ಕುಸುಮ ಮುಕ್ಕಳಿಗೆ ಹೇಳಿದಳು. ಹುಡುಗಿಯರು ಹಣ್ಣು ತಿನ್ನತ್ತೆ ಬಾಗಿಲ ಹೊರಗೆ ನಿಂತರು.

ಚಿತ್ರಗಳನ್ನು ಒಂದೊಂದನ್ನೇ ತೆಗೆದು ನೋಡುತ್ತಿದ್ದಳು ಕುಸುಮಾ. ಯಾಕಲಿಪ್ಪಸ್ಯಾ ಮರದ ಕೆಳಗೆ ಕುಳಿತು ಅವಳು ದಿನಾ ನೋಡುತ್ತಿದ್ದ ಪ್ರಕೃತಿಯ ಸುಂದರ ಚಿತ್ರ ಅಲ್ಲಿ ರೂಪಗೊಂಡಿತ್ತು.

ನೀಲಿ ಬೆಟ್ಟಿದ ಹಿನ್ನೆಲೆ, ಅದೇ ಗಿಡ ವರಗಳು, ಹೂವುಗಳು, ಮೇಲೆ ಬರುತ್ತಿರುವ ಸೂರ್ಯ. ಅವನಿಗೂ ಮೊದಲೇ ಬಂದ, ಹರಿಕಾರಂತೆ ಅವನ ಬರವನ್ನು ಸಾರುತ್ತಿರುವ ಕಿರಣಗಳು

ಆರಳದ ಕಣ್ಣಿಗಳಿಂದ ಕುಸುಮಾ ಚಿತ್ರವನ್ನು ನೋಡಿದಳು. ತಾನು ದಿನವೂ ನೋಡಿ ವೈ ನಾರೆಯುತ್ತಿದ್ದ ಚಿತ್ರ ಆದು. ದೂರ ದೂರ ಸುತ್ತಾಡ ದಿದ್ದರೇನು? ಇಲ್ಲಿಗೆ ಬಂದಿದ್ದ ನೆನಪಿಗೆ ಅದೊಂದೇ ನೋಟಿ ಸಾಕು....ನಿನಿ ಸಿದ್ದು ಉಂಟು. ಆದರೆ ಆ ನೋಟದ ಸೊಬಗನ್ನು ಹೀಗೆ ಬಣ್ಣಗಳಲ್ಲಿ ಸೆರಿ ಹಿಡಿಯುವುದೆಂದರೆ?

ಕುಸುಮಾ ತಟ್ಟನೆ ಬೆಚ್ಚಿದಳು. ಅವಳ ಕೈ ನಡುಗಿತ್ತು. ಚಿತ್ರದ ಕೊನೆಯಲ್ಲಿ ಸಣ್ಣಗೆ ಬರೆದಿನ್ನೆ ‘ವಸಂತ’ ಎಂಬ ಆಕ್ಷರಗಳನ್ನು ಮತ್ತೊಮ್ಮೆ ದಿಟ್ಟಿಸಿದಳು.

ಕೋಲು ಹಿಡಿದು ಒಬ್ಬನೇ ತಿರುಗುತ್ತಿದ್ದ ವಸಂತ, ತಾನು ಕೂರು ಶ್ರೀದ್ದ ತಾಳದಲ್ಲೇ ಎಲೆಗ್ಗೊ ಹಿಂದೆ ಕುಳಿತು ಚಿತ್ರಿಸಿರಬಹುದು ಈಕೆಗಾಗ ಲೋಟಿದಲ್ಲಿ ಹಾಲು ಕಾಫಿಗಳನ್ನು ಹಿಡಿದು ಬರುತ್ತಿರಲಿಲ್ಲವೇ? ದಾರಿಯಲ್ಲಿ ಎದುರಾದಾಗ ನಗುವಿನೊಡನೆ ಅವನಿಂದ ಬರುತ್ತಿದ್ದ ‘ನಮಸ್ಕಾರ’?

ಕೋಟಿಲಿನ ಲೋಂಜಿನ ಕೊಳ್ಳವೆ ದೀಪಗಳನ್ನು ನಾಚಿಸುವ ಹೊಳಷ್ಟು ಕಟ್ಟಿಗಳು, ನಗೆಮೊಗದ, ಅಲೆಗೂದಲಿನ, ಮಗುವಿನಂತಹ ಮುಗ್ಗು ವುಖದ ವಸಂತ!

“ಇವರು....ಈ ಚಿತ್ರ ಬರೆದ ಕಲಾವಿದರು ನಿವಾಗಬೇಕು?”

ಧ್ವನಿಯಲ್ಲಿನ ಕಂಪನ ಕಂಡು ಬರದಂತೆ ಕುಸುಮ ಮೇಲ್ಲಿಗೆ ಕೇಳಿದಳು.

“ನನ್ನ ಪತಿ ಅವರು, ನನ್ನ ಕೈ ಹಿಡಿದು ಬಾಳನುದ್ದ ಕ್ಷಮೆ ನಡೆಸಿಕೊಂಡು ಬಂದಿದಾರೆ”

ಕುಸುಮಾ ಎದೆಯ ಬಡಿತ ನಿಂತಂತೆ ತೋರಿತು. ಉಸಿರು ಸಿಕ್ಕಿಹಾಕಿ ಕೊಂಡಿತೇನೋ ಎನಿಸಿತು. ಆಗ ಮನಸ್ಸಿನಲ್ಲಿ ಎದ್ದ ಭಾವನೆಗಳು ಏನೆಂದು ತಿಳಿಯುವಂತಿರಲಿಲ್ಲ. ನಿರಾಶಿ ಹೆಪ್ಪುಗಟ್ಟಿ ಶೊನ್ಯಾದ ವಲಯವನ್ನು ನಿರ್ಮಿಸಿದಂತಾಯ್ತು.

ಚೇತರಿಸಿಕೊಳ್ಳಲು ಕೆಲವು ನಿರ್ಮಿಷಗಳು ಬೇಕಾಯ್ತು, ಕುಸುಮಾಗೆ. ವರ್ಣನ ಸರಿಯಲ್ಲ, ಏನಾದರೂ ಹೇಳಬೇಕೆಂದು ತೋರಿ,

“ನಿಮ್ಮನ್ನು ಒಂಟಿಯಾಗಿ ಬಿಟ್ಟುಹೋಗುವರಲ್ಲ, ಅವರಿಗೆ ಚಿತ್ರ ಕಲೆಯೇ ಹೆಚ್ಚೇನು?” ಎಂದು ಕೇಳಿದಳು.

“ಭೀ ..ಭೀ .ಹಾಗೆನ್ನು ಬೇಡಿ. ಅವರು ನನ್ನ ಕಡೆಗಳಿಸಲಿಲ್ಲ. ಚಿತ್ರ ಬರೆಯಲ್ಲವುದು ಅವರ ಜೀವನದ ಉಸಿರು. ಆದರಿಂದ ಸಿಗುವ ಶಂತೋಷವನ್ನು ಕಸಿಯಲಾರೆ. ಅವರ ವಿಶ್ವಾಸದ ನೆರಳನಲ್ಲಿ ಮುಖವಾಗಿದೇನೆ ನಾನು”

ಶಾರದೆಯ ಕಟ್ಟಿಲ್ಲ ನೀರು ತುಂಬಿತು. ಈ ಅಪರಿಚಿತೆಯ ಎದುರಿನಲ್ಲಿ ನನ್ನ ಭಾವನೆಗಳನ್ನೇ ಕೇ ಹರಿಯಗೊಟ್ಟೇ? ಎನಿಸಿ ಸಂಕೋಚವಾಯ್ತು. ಮೇಲ್ಲಿನೆ ಎದ್ದು ಕುಳಿತಳು.

“ಅಮ್ಮೆ....ನೇರ್ ಹಟ್ಟಿ ತಂದಿದೇನೆ. ಪೀಚ್‌ಸ್ ಸ್ಕ್ಯಾಬರ್‌ಸ್ ಎಲಾಲ್ ಇವೆ.” ಹಟ್ಟಿ ನೂರುವ ಹುಡುಗ ಹೊರಗಿನಿಂದ ಕೂಗಿದ.

“ಬಂದೆ ಇರಪ್ಪು” ಎನ್ನತ್ತೆ ಶಾರದ ಹೊರಗೆ ಹೋದಳು.

ಸದ್ಯ ಆವನು ಬಂದದ್ದು ದೇವರ ದಯ. ಹೊರಗೆ ಹೋಗಿ ಬಂದು ಕ್ಷಣ ಕಳಿಯಬಹುದು. ಮನಸ್ಸನ್ನು ಸ್ಥಿಮಿತಕ್ಕೆ ತರಬಹುದು.

ಆ ಕ್ಷಣ ಕುಸುಮಳಿಗೂ ಬೇಕಾಗತ್ತು. ಆ ಹೊಸ ಆರಿವಿನ ಪಟ್ಟಿನಿಂದ ಚೆಿತರಿಸಿಕೊಂಡು ಎದ್ದು ನಿಂತಳು. ಚಿತ್ರಗಳಿಗೆ ಹೈದಿಕೆ ಹೊದಿಸಿ ಪಕ್ಕಕ್ಕೆ ತಿರುಗಿದಾಗ, ಆಪೂರ್ಣವಾಗಿದ್ದ ಮತ್ತೊಂದು ಚಿತ್ರ, ಬರೆಯುವ ಮೇಚಿನ ಮೇಲೆ ಇದ್ದುದು ಕಾಣಿಸಿತು.

ಅದು ಏನೆಂದು ಕಾಣಿಸದಿದ್ದರೂ, ಯಾವುದೋ ಶಕ್ತಿ ಅವಳನ್ನು ಆ ಕಡೆಗೆ ಎಳೆಯಿತು.

ಹೆತ್ತಿರಕ್ಕೆ ಹೋಗಿ ಅದಕ್ಕೆ ಮುಚ್ಚಿದ್ದ ತೆಳುನೆಯ ಕಾಗದನನ್ನು ಸರಿಸಿದಳು

ಕುಸುಮಳ ಹೃದಯ ಮತ್ತೊಮ್ಮೆ, ಬಡಿತವನ್ನು ತಪ್ಪಿಸಿಕೊಂಡಿತು. ಅವಳದೇ ಚಿತ್ರ! ಎದುರಿಗೇ ಕುಳಿತು ಬರೆದಂತೆ ಚಿತ್ರಿತವಾಗಿತ್ತು. ಈ ಚಿತ್ರಕ್ಕಾಗಿಯೇ ಅವರು ನನ್ನನ್ನು ಆ ರಿತಿ ನೋಡುತ್ತಿದ್ದಿರಬೇಕು. ಮುಖದ ಒಂದೊಂದು ಗೆರೆಯೂ ಚೈತನ್ಯಪೂರ್ಣವಾಗಿತ್ತು. ನಗು ಅಲ್ಲಿ ಸರೀ ಯಾಗಿತ್ತು.

“ತಪ್ಪಿ ತಿಳಿದೆ ನಾನು” ಮಿಲಿಗುಟ್ಟಿತು ಅವಳ ಹೃದಯ.

ಸಮೀಪದಲ್ಲಿ ಬಣ್ಣಿದ ಕುಡಿಕೆ ಇತ್ತು. ತಾನು ಏನು ಮಾಡುತ್ತಿರುವೆ ನೆಂಬ ಆರಿವೇ ಇಲ್ಲದೆ ಕುಸುಮ ಕಡ್ಡಿಯಿಂದ ಕಂಪು ಬಣ್ಣಿ ಆದ್ದಿ, ಆ ನಗು ಮುಖದ ಮೇಲೆ ಎರಡು ಆಡ್ಡೆಗೆ ಎಳಿದಳು.

ಮುಖದ ನಗು ಅಳಿಸಿತು. ವಿಕಾರವಾದ ಚಿತ್ರ ನೋಡಿ ಅವಳಿಗೇ ಅಳು ಬರುವಂತಾಯ್ತು. ಚಿತ್ರದ ಮೇಲೆ ವೊದಲಿನಂತೆ ತೆಳುವಾದ ಕಾಗದ ಮುಚ್ಚಿ ಬೇಗ ಹೊರಗೆ ಬಂದಳು.

ಹಣ್ಣಿನ ವ್ಯಾಪಾರ ಮುಗಿದಿತ್ತು. ಶಾರದ ಹಣ್ಣಿನ ಬುಟ್ಟಿಯನ್ನು ಕುಸುಮಳ ಮುಂದಿಟ್ಟು,

“ಮುಂಬಯಿಯಂಥ ಗದ್ದು ಲದ ದೊಡ್ಡ ಪ್ರಪಂಚದಲ್ಲಿ ಇರೋಂಗೆ ಇಲ್ಲಿ ಬೇಸರ ಅಲ್ಲವೇ?” ಎಂದು ಕೇಳಿದಳು.

“ಬೇಸರವೆಂದೇನಿಲ್ಲ, ಅದರೆ...ಅದೇ ಒಂದು ರೀತಿ ಸುಖವಾಗಿದೆ. ಭೇಳಿಗಿನಿಂದ ಸಂಚೈಯವರಿಗೆ ಅವಸರ ! ಯೋಚಿಸೋದಕ್ಕೆ ವೇಳೆಯಿಲ್ಲ. ರಾತ್ರೆ ಮನೆ ಸೇರುವ ಹೊತ್ತಿಗೆ ವಿಶ್ವಾಂತಿಯಾಂದೇ ಬೇಕಾಗುವುದು. ಇನ್ನು ಯಾವುದಕ್ಕೂ ಏಡೆಯಿಲ್ಲ.”

ಕುಸುಮಾ ಹೊರಟಿಳು.

“ನಮಸ್ಕಾರ ನೆನಪಿರಲಿ” ಶಾರದ ಹೇಳಿದ್ದು ಕೇಳತೋ ಇಲ್ಲವೋ ?

“ಮೇಲ್ಲಿಗೆ ಇಳಿಯಬೇಕು. ಇಳಿಜಾರು ನೆಲ. ಜಾರಿದರೆ ಪೆಟ್ಟಾಗುವುದು ಖಂಡಿತ” ಎನ್ನುತ್ತ ಎರಡು ಕ್ಷೇತ್ರಗಳ ಮತ್ತೆ ಇನ್ನು ಹಿಡಿದುಕೊಂಡು ಮುಂದೆ ನಡೆದಳು ಕುಸುಮಾ.

ಕೆಳಗೆ ಬಿದ್ದ ಕಾಗದ

ಪ್ರೇಸ್ ಮಾಸದ ಮಧ್ಯಹೃದ ಬಿಸಿಲು ಚುರುಕಾಗಿದ್ದರೂ, ಗಾಳಿ ತಣ್ಣಿಗೆ ಬೀಸುತ್ತಿದ್ದ ದಿನ, ಹಿತವಾಗಿಯೇ ಇತ್ತು. ಮಾಗಿಯ ಬಿಸಿಲು ಚಲಿಯನ್ನು ಹೊತ್ತು ತಂಗಾಳಿ ಇನೆರಡರ ಸಂಗಮದಲ್ಲಿ ಏನೋ ಆಕರ್ಷಣಿ.

ನಂಜನ್ಯ, ಬಿಸಿಲು ಬೀಳುತ್ತಿದ್ದ ಜಾಗಕ್ಕೆ ಬೆನ್ನುತ್ತಿರುಗಿಸಿ ಬೀದಿಯ ಕಡೆಯ ಜಗಲಿಯ ಮೇಲೆ ಬಂದು ಕುಳಿತರು. ಮ್ಯಾ ಬಿಸಿಯಾದರೂ ಏಳುವ ಮನಸಿಲ್ಲ ಗಾಳಿ ತಣ್ಣಿಗಿತ್ತಲ್ಲ!

ನಾಲ್ಕು ಸಂಸಾರವಾಸವಾಗಿದ್ದ ವರಾರದ ಹಿಂದುಗಡೆ ಮೂಲೆಯಲ್ಲಿದ್ದ ಒಂದು ಕಿರು ಕೊಳ್ಳಿಯಲ್ಲಿ ಆಕೆಯ ವಾಸ. ಬೀದಿಯ ಮುಖವನ್ನು ನೋಡ ಬೀಕೆನಿಸಿದರೆ ನಾಲ್ಕು ಮನೆಗಳಿಂದ ಹರಿಯುವ ಕೊಚ್ಚೆನೀರು, ಕೊಳಕು ಎಲ್ಲವನ್ನೂ, ದಾಟಿಕೊಂಡೇ ಹೊರಗೆ ಬರಬೇಕು. ಈ ನಡುವೆ ಮಡಿಯ ಅವಾಂತರ ಬೀರೆ.

ಎಲ್ಲಿ ಏನಾದರೂ ತುಳಿದು ಮ್ಯಾಲಿಗಿಯಾಗುವುದೋ ಎಂಬ ಭಯ ಬೇರೆ!

ಸೂಪ್ರಿನ ಕಡಲೇಕಾಯಿಯನ್ನು ತಿನ್ನುತ್ತೇ ಬಂದ ಹುಡುಗನ್ನು ನಂಜನ್ಯ ಬೀಳುವುದಿತ್ತು.

“ಎಲ್ಲಿ ತಗೊಂಡೆಯೋ ?”

“ಬೀದಿಲಿ ಬಂದಿತ್ತಲ್ಲ”

ಬಂದಿತ್ತೇ ? ನನಗೆ ಕೊಗಿದ್ದ ಕೇಳಿಸಲೇ ಇಲ್ಲ.”

“ಹಿಂದುಗಡೆ ಇಡ್ಲಿ ಕೇಳಲ್ಲ. ನನ್ನ ಕೈಲಿ ಕಾಸುಕೊಟ್ಟಿರಿ. ಬೀಕಾದರೆ ನಾಕೆ ಬಂದಾಗ ತೆಗೆದು ಕೊಡ್ಡಿನಿ”

ಅಂತಹ ಸಲಹೆ ನಂಜನ್ಯನಿಗೆ ಎಂದೂ ಹಿಡಿಸದು. ಈ ಪೂರ್ವನ ಕೈಗೆ ಕಾಸು ಹಾಕಿದರೆ ಅವನು ನಿಜವಾಗಿ ತಂದು ಕೊಡುವನೇ ? ತಾನೇ

ತಿಂದು ಬಡ್ಡಾನೇ. ಅದಲ್ಲದೆ ಕಾಸುಕೊಟ್ಟು ಏನಾದರೂ ಕೊಳ್ಳುವುದೆಂದರೆ ಅದರ ಸೋಬಗೇ ಹೋಗಿಬಿಡುತ್ತೇ! ಅದರ ಬದಲು ಯಾರಾಡರೂ, ‘ತಗೋಳಿ ನಂಜಮ್ಮೆ’ ಎಂದು ಕೈಗೆ ಎರಡು ಕಂತೆ ಕೊಟ್ಟರೆ, ಸಂತೋಷದಿಂದ ಬಿಸಿಲು ಕಾಯುತ್ತಾ ಮೆಲ್ಲಬಹುದು.

ಯಾವ ಪದಾರ್ಥವೂ ಅಷ್ಟೇ. ಅಗತ್ಯವಾಗಿ ಬೇಕು ಎನಿಸಿದ್ದನ್ನು ಕೂಡ ಕೊಳ್ಳುವುದು ಕವ್ಯ. ಇವರು ಹಿಂದಿನಿಂದ ಕಾಲು ಎಳೆದುಕೊಂಡು ಬರುವವರಿಗೆ ಮಾರುವವರು ಒಂದಿಯ ಕೊನೆಗೆ ಹೋಗಿರುತ್ತಿದ್ದರು. ಈಕೆ ಕೇರಲದನಿಯಲ್ಲಿ ಕೂಗಿದರೂ ಅವರಿಗೆ ಕೇಳುವ ಸಂಭವ ಕಡಿಮೆ.

ಹೋಗಾಗಿ ಇದ್ದು ದರಲ್ಲೆ ದಿನನೂಕುವ ಅಭಾಯಸವಾಗಿತ್ತು. ನಂಜಮ್ಮೆ ನಮ್ಮ ಒಂಟಿ ಭಾಳು. ಎನ್ನ ಮಾಡೋದು?

ಒಂದುಕಾಲದಲ್ಲಿ ಅವರೂ ಎಲ್ಲರಂತೆ ಸಂಸಾರಿಯಾಗಿದ್ದರು. ಗಂಡನೂ ಅಲ್ಲ ಸ್ವಲ್ಪ ಸಂಪಾದಿಸಿ ತರುತ್ತಿದ್ದು. ಆ ಮನುಷ್ಯ ಸಂಸಾರದ ಹೊಕೆಯನ್ನು ಕಳಚಿಕೊಂಡು ಕಣ್ಣುಮೂಚ್ಚಿ ಎಷ್ಟೋ ವರುಷಗಳು ಕಳೆದಿನೆ. ಎಪ್ಪು ವರುವ ಗಳೆಂದು ಆಕೆಗೆ ಸರಿಯಾಗಿ ನೆನಪಿಲ್ಲ.

ಮುಕ್ಕಳೂ ಅಷ್ಟೇ. ಭಿಕ್ಷಾನ್ನದಲ್ಲೇ ಬೆಳೆದವರು. ತಾಯಿ ದುಡಿದುದ ರಲ್ಲೇ ವೈ ಮುಚ್ಚಿಕೊಂಡು ಶಾಲೆಯ ಮೆಟ್ಟೆಲು ಹತ್ತಿ ಇಳಿದರು. ದೊಡ್ಡವ ರಾದಂತೆ ತಮ್ಮ ದಾರ ಹುಡುಕಿಕೊಂಡರು. ಒಬೆಣ್ಣಬ್ಬರ ಬದುಕು ಒಂದೊಮ್ಮ ದಾರಿಯಲ್ಲಿ ಹರಿಯಿತು.

ಗೌರಿ, ಸೀತೆ ಇಬ್ಬರೂ ವರುವೆಯಾಗಿ ಗಂಡಂದಿರ ಮನೆಯಲ್ಲಿದ್ದಾರಿ ಆ ಮಧುವೆಗೂ ನಂಜಮ್ಮೆ ಪರದಾಡಲಿಲ್ಲ ಯಾರೋ ಹೆಂಡತಿಯನ್ನು ಕಳೆದು ಕೊಂಡವರು ಮನೆತುಂಬ ಇದ್ದ ಮುಕ್ಕಳನ್ನು ಸಾಕಿ, ತಮಗೂ ಅನ್ನ ಕಾಣಿಸ ಲೆಂದು ನಂಜಮ್ಮನ ಮನೆ ಹುಡುಕಿಕೊಂಡು ಬಂದು ಆ ಮುಗ್ಗ ಹುಡುಗಿ ಯರನ್ನ ಮಧುವೆಯಾಗಿದ್ದರು.

ನಂಜಮ್ಮೆ, ಒಂದು ಸ್ವೇ ಸಹ ಖಚುವೊಡಲಿಲ್ಲ. ಬದಲು ಒಂದು ಸೀರೆ ಉಡುಗೊರೆಯಾಗಿ ಸಿಕ್ಕಿತ್ತು.

ಈಗ ಗೌರಿ ಏನು ಮಾಡುತ್ತಿರಬಹುದು. ಪಾಪ ತುಂಬಿದ ಮನೆ, ಹಬ್ಬ ಬೇರೆ. ನಿಜ, ಸಂಕಾರಂತಿಯಲ್ಲವೇ ಇಂದು? ಹಬ್ಬದ ಅಡಿಗೆ ಮುಕ್ಕಳಿಗೆ ಆರತಿ

ಎಳ್ಳು ಕೊಡುವುದು....

ನಂಜಮ್ಮನ ನೆನಪು ಮತ್ತೆಳ್ಳು ಮೊಮ್ಮೆಕ್ಕೆಳನ್ನು ಅರಸಿ ಅಲೀಯಿತು. ಹೇಣ್ಣು ಮತ್ತೆಳದು ಹೋಗೋ ಒಂದು ದಾರಿಯಾಯತ್ತು. ಗಂಡು ಹುಡುಗದು ಒಂದು ನೆಲೆಯಿಲ್ಲದೆ ಹೋಗೋ ಹೊಟ್ಟಿ ಹೊರಿಯಕೊಂಡಿದಾರೆ. ಅವರಿಗೂ ಸುಖವಿಲ್ಲ. ತಾಯಿಗೂ ಆಸರೀಯಿಲ್ಲ. ಎರಡು ಮೂರು ವರ್ಷಗಳಿಗೂನ್ನು ಈ ಕಡೆ ಬಂದು ತಾಯಿಯನ್ನು ಸೋಡಿಕೊಂಡು ಹೋದರೆ ಮತ್ತೆ ಬರುವುದು ಎಂದೋ?

“ಏನು ನಂಜಮ್ಮ ಅರಾಮವಾಗಿ ಕೂತು ಬಿಟ್ಟಿರಿ, ಆಯ್ದು ಕೆಲಸ?”

ನಂಜಮ್ಮ ಹೆಗಲು ಕನಸಿನಿಂದ ಎಚ್ಚಿತ್ತರು. ಹೋಸ ಸೀರೆ ಉಟ್ಟಿ ಎಳ್ಳುಹಂಚಲು ಹೊರಟಿದ್ದ ಹೆಂಗಸು ನಗತ್ತು ಅವರನ್ನು ಮಾತನಾಡಿಸಿದಳು.

ತಲೆ ತುಂಬ ಹೊವು, ಮುಖದ ತುಂಬ ನಗು, ಕಂಕಳಲ್ಲಿ ಮುದ್ದು ಮಗು, ಕೈಲಿ ಬೀರುವ ಪರಿಕರಗಳಿಂದ ವಲ್ಲಸ್ಪಿಕ್ ಬುಟ್ಟಿ, ಕಬ್ಬಿನ ತುಂಡುಗ ಇನ್ನು ಒಂದು ಕೈಚೀಲದಲ್ಲಿ ಹಾಕಿ ಹಿಡಿದಿದ್ದ ಒಬ್ಬ ಹುಡುಗ ಜೋತೆಗಿಡ್ದೆ.

“ಹೂಂ ಕಣೇ ಪುಟ್ಟಾ, ಎಳ್ಳು ಬೀರಕ್ಕೆ ಹೊರಟಿಯ? ಇನ್ನೂ ಚಿಸಿಲ ದೆಯಲ್ಲೇ ತಾಯಿ?”

“ಹೋದರೇ...ಏನು ಮಾಡೋದು? ಎಲ್ಲಾ ಕಡೆಗೂ ಹೋಗಬೇಕು. ಚಿಸಿಲು ಎಂದು ಕಾದರೆ ಬರೊ ಹೊತ್ತಿಗೆ ಕತ್ತಲಾಗಬಿಡುತ್ತೆ. ಮಗು ನಿಷ್ಠೆ ಮಾಡಿ ಬಿಡುತ್ತೆ.”

“ಅದೂ ಸರಿ ಅನ್ನು, ಹೋಗಿಬಾಮ್ಮು”

ಮಾತನಾಡಿಸಿದವರು ಮುಂದೆ ಹೋದರು. ನಂಜಮ್ಮ ಚುರು ಚುರು ಅನ್ನತ್ತಿದ್ದ ಕ್ಕೆ ಕಾಲುಗಳನ್ನು ನೀವಿಕೊಂಡರು. ಭಳಗೆ ಬಿರಿದಿದ್ದ ತೋಳುಗಳು ವಿಕಾರವಾಗಿ ಕಾಣಿಸಿದುವು.

“ಸೌಖ್ಯವೇ ನಂಜಕ್ಕೆ? ಎಲ್ಲೋ ಕಾಣಿಸಲೇ ಇಲ್ಲ.”

ಕೈಗೆ ವಿರಾಮ ಕೊಟ್ಟಿ ನಂಜಮ್ಮ ತಲೆ ಎತ್ತಿ ನೋಡಿದರು. ಎದುರು ಮನೆಯ ಮುಂದೆ ಗಾಡಿ ನಿಂತಿತ್ತು. ಅದರಲ್ಲಿ ಎಳ್ಳುಬೀರುವ ಸಾಮಾನುಗ ಇನ್ನು ತುಂಬಿಕೊಡು, ಮನೆಯೊಡಕಿ ಮತ್ತೆ ಇಂಡನೆ ಹೊರಟಿದ್ದ ವಳು ಅವರನ್ನು ಮಾತನಾಡಿಸಿದ್ದ ಈ.

“ಚೆನ್ನಾಗಿಲ್ಲದೆ ನನಗೇನು ಹೋಗ ಹೇಳು? ನಾನೆಲ್ಲಿ ಹೋಗ್ತಿಂಥಿ ಇಲ್ಲೇ ಇದಿನಲ್ಲ!”

ಅವರ ಮಾತು ಮುಗಿಯುವ ನೊಡಲೇ ಗಾಡಿ ಮುಂದೆ ಸಾಗಿತು.

ಸಂಜೀಯಾದಂತೆ ಬೀದಿಯಲ್ಲಿ ಓಡಾಡುವರ ಸಂಖ್ಯೆ ಹೆಚ್ಚಿತ್ತು. ದೊಡ್ಡವರಿಗಿಂತ ಹುಡುಗಿಯರೇ ಹೆಚ್ಚು. ಹೋಸ ಲಂಗಾಳನ್ನು ಹಾಕಿಕೊಂಡು ಸರಬರನೇ ಹೋಗುತ್ತಿದ್ದರು.

ಕೈಗಳಲ್ಲಿ ಕಸೂತಿ ಚೋಕ ಮುಚ್ಚಿದ ತಟ್ಟಿಗಳು, ಎಳಿ ಬಿಸಿಲಿನಲ್ಲಿ ತಳಿ ಧಳಿಸುವ ಸ್ನೇಹಾನ್ ಜರಿ ಕಣ್ಣ ಸುಕ್ಕುವಂತಿತ್ತು.

ಜಗುಲಿಯ ಪಕ್ಕದಲ್ಲೇ ನಡೆದು ಒಬ್ಬಕೆ ವರಾರದ ಒಳಗೆ ನಡೆದರು. ನಂಜಮ್ಮೆ ಕಿರಿಮು ಕಣ್ಣನ್ನು ಹಿಗ್ಗಿಲಿಸಿ ನೋಡಿದರು.

ಉಳಳೂ....ಯಾರೀ; ಹೊಸಬರು, ಎಂದೂ ನೋಡಿದ ನೆನಪಿಲ್ಲ. ಯಾರಮನೆಗೆ ಬಂದಿದ್ದರೋ ಆಕೆ. ಎತ್ತಿಕೊಂಡಿದ್ದ ಮಗು ಎವ್ವು ಮದ್ದಾಗಿದೆ.

“ಬಾರೋ ರಾಜ ಎತ್ತಿಕೊತ್ತಿನೆ”

ನಂಜಮ್ಮೆ, ಸುಕ್ಕುಗಟ್ಟಿದ ಕೈಗಳನ್ನು ಮುಂದೆ ಚಾಚಿದರು. ಹಲ್ಲಿಲ್ಲದ ಬಾಯನ್ನು ಅಗಲಿಸಿ ನಕ್ಕು ಮಗು ತಾಯಿಯನ್ನು ಬಲವಾಗಿ ಅಪ್ಪಿ ಕೊಂಡಿತು.

“ತಾಯಿ...ಮನೆಗೆ ಹೋದ ಮೇಲೆ ಮಗುವಿಗೆ ಉಪ್ಪು ಮೇಣಿನ ಕಾಯಿ ನೀವೆಳಿಸಿ ಹಾಕು, ಬಾಲ ಗೋಪಾಲನ ಹಾಗಿದೆ ಮಗು”

ಪರಿಚಯವಿಲ್ಲದಿದ್ದರೇನು? ಈಸುವಾದ ಕೊಪ್ಪಂಗೆಯಂತಿದ್ದ ಮಗು ವಿನ ಚೆಲುವು ಆಕೆ ಮಾತಾಡುವಂತೆ ಮಾಡಿತು. ತಾಯಿ ಹೆಮ್ಮೆಯಿಂದ ಮಗುವನ್ನು ಒಮ್ಮೆ ನೋಡಿ ನಂಜಮ್ಮೆನತ್ತೆ ಮಗುಳ್ಳಗೆ ಬೀರಿ ಮುಂದೆ ಹೋದಳು.

ನಂಜಮ್ಮೆನಿಗೆ ತಟ್ಟನೆ ತಮ್ಮ ತಾಯಿಯ ನೆನಪಾಯ್ತು, ಆ ತಾಯಿ ಹೇಳತ್ತಿದ್ದ ಮಾತುಗಳೂ ಮನದಾಳದಿಂದ ಪುಟ್ಟದೆದ್ದು ನೆನಪಿನ ತೆರಿಯ ಮೇಲೆ ತೇಲಿ ಬಂದವು.

“ನಾನೂ ಇವ್ವು ಮಕ್ಕಳನ್ನು ನೋಡಿತ್ತಿನಿ, ನೀನು ಮಗುವಿನಲ್ಲಿ

ಇದ್ದಂತೆ ಒಂದೂ ಇಲ್ಲ ನಂಜು. ಎವ್ವು ಚೆನ್ನಾಗಿದ್ದೆ ನೀನು, ಬೇದಿಲಿ ಹೊರಟಿರೆ ಕಂಡೋರೆಲ್ಲ ಎತ್ತಿ ಮುದ್ದಾಡೋರು. ಒಂದು ಮುಖ ಇಷ್ಟಗಲ ದುಂಡು ಕೆನ್ನೇ...”

ನಂಜಮ್ಮೆ ತನ್ನ ಲ್ಲೋ ನಕ್ಕರು, ಅವರ ಕ್ಯೆ ಯಾಂತ್ರಿಕವಾಗಿ ಸುಕ್ಕು ತುಂಬಿದ್ದ ಕೆನ್ನೆಗಳನ್ನು ಸವರಿತು, ಕಣ್ಣಿನ ಕೆಳಭಾಗದಲ್ಲಿ ಉಬ್ಬಿದ ಮೂಳೆ, ಒಳಭಾಗಕ್ಕೆ ಸರಿದಿದ್ದ ನೇರಿಯಂತಿದ್ದ ಚನು!

ಆ ಮುಖ ಒಂದು ಶಾಲದಲ್ಲಿ ದುಂಡು ದುಂಡಾಗಿ ಮುದ್ದಾಗಿತ್ತೇಂದು ಹೇಳಿದರೆ ಯಾರಾದರೂ ನಂಬುವರೆ? ಸ್ವತಃ ಆಕೆಯೇ ನಂಬುವುದು ಸಾಧ್ಯ ವಿಲ್ಲ. ತಾಯಿಯ ಪ್ರೀತಿ ಆ ಮಾತನ್ನು ಆಡಿಸಿರಬಹುದು

ಅಚ್ಚಿ ಯಾಗಿದ್ದ ನಂಜಮ್ಮೆ ತನ್ನ ತಾಯಿಯ ಮುನ್ತೆಯ ನೆನೆಪಿನಿಂದ ಪುಳುಕಿರಾದರು. ಮುದಿ ಮನಸ್ಸು ಮತ್ತೊಮ್ಮೆ ನೆನೆಪಿನ ರೆಕ್ಕೆಗಳನ್ನು ಬಡಿ ಯುತ್ತು ಹಿಂದಕ್ಕೆ ಹಾರಿತು.

ಕಿವಿಗಡುಚಂಪಂತೆ ಜೋರಾಗಿ ನಕ್ಕೆ ಸದ್ದು ಅಲೆ ಅಲೆಯಾಗಿ ಬೀದಿ ಯುದ್ದಕ್ಕೂ ಹರಡಿತ್ತು. ನಂಜಮ್ಮೆ ಬೆಚ್ಚಿ ಕನಸಿನಿಂದ ಎಚ್ಚೆತ್ತರು

ಹಂಡಿಗಿಯರ ಒಂದು ಗುಂಪು ಬಿದ್ದು ಬಿದ್ದು ಸಗುತ್ತ ಮುಂದೆ ಸಾಗು ತ್ತಿತ್ತು, ಯಾವ ಮಾತ್ರೋ? ಯಾವ ನೋಟವೋ? ಆ ಎಳೆಯ ಹೈದರು ಗಳಿಂದ ನಗೆಯಿ ಬುಗೆಯನ್ನು ಚಿಮ್ಮಿಸಿತ್ತು.

“ನೋವಿನ ಸೋಂಕಿಲ್ಲದ ಶಿದ್ದವಾದ ನಗು!

ನಂಜಮ್ಮೆನಿಗೆ ಒಂದು ಕ್ಷಣ ಮತ್ತು ರವಾಯಿತು. ಬಾಳನ ಎಲ್ಲ ಕೋಟಿಲೇ ಗಳನ್ನು ಮರೆತು ಮತ್ತೊಮ್ಮೆ ಹಾಗೆ ನಗಲು ಸಾಧ್ಯವಾದರೆ ಎವ್ವು ಸೂಗಸು!

ಆ ಹುಡುಗಿಯರು ಮೈಮರೆತಂತೆ ಕುಳಿತಿದ್ದ ತನ್ನ ನ್ನೇ ನೋಡಿ ನಕ್ಕಿರ ಬ್ರಾರೆಡೇಕೆ?

ಹುಡುಗಿಯರು ಮುಂದೆ ಹೋದರೂ ನಗುವಿನ ಅಲೆ ಕಿವಿಯಲ್ಲಿ ಹೊಳಲು ಗೊಡುವಂತಿತ್ತು. ಬಣ್ಣ ಬಣ್ಣದ ಬಟ್ಟಿಗಳಿಂದ ಅಲಂಕೃತಾಗಿದ್ದ ಜನರ ಎಕ್ಕುಬೀರುವ ಸಡಗರ ನಡೆದೇ ಇತ್ತು.

ನೆನೆಪಿನ ಆಳದಲ್ಲಿ ಮುಳಗಿದ್ದ ನಂಜಮ್ಮೆ ಅದೆಲ್ಲವನ್ನೂ ದೂರ ತಳ್ಳಿ ಹೋಗಿ ಬರುವ ಜನರನ್ನು ದಿಟ್ಟಿಸಿದರು.

ಏನೋ ಸದಗರ ಏನೋ ಉತ್ಸಹ ಅವರ ನಡಿಗೆಯಲ್ಲಿ.

ಒಂದೆರಡು ಪರಿಚಿತ ಮುಖ ಹತ್ತಿರ ಬಂದು ಮಾತಾಡಿಸಿದಾಗ ಆಕೆಯ ಹೈದರ್ಯ ಅಸೇ ನಿರೀಕ್ಷೆಗಳಿಂದ ಅರಳಿ ಮತ್ತೆ ಮುದುಡಿತು.

ಕತ್ತಲಾಗುತ್ತ ಬಂದಂತೆ ಬಿಡಿಯಲ್ಲಿ ಜನರ ಓಡಾಟ ನಿಂತಿತು. “ಇಲ್ಲೇ ಎವ್ವ ಹೊತ್ತು ಕೂತು ಬಿಟ್ಟೆ” ಎಂದು ತಮ್ಮಲ್ಲೇ ಗೊಣಗಿ ಕೊಳ್ಳುತ್ತ ಏಳಲು ಪ್ರಯತ್ನಪಟ್ಟರು ಬಹಳ ಹೊತ್ತು ಒಂದೇ ಕಡೆ ಕೂತಿದ್ದ ರಿಂದ ಮಂಡಿಯ ಕೇಲುಗಳು ಹಿಡಿದಂತಾಗಿ ಪ್ರಯಾಸದಿಂದ ಎರಡು ಕೃಗಳನ್ನೂ ಉಂಟಾಗಿ ಮೇಲಕ್ಕೆ ಎದ್ದರು. ಹಾಗೆ ಎದ್ದಾಗ ಬಂದು ಕಾಗದದ ಚೂರು ಕೆಳಗೆ ಬಿತ್ತು. ನಿಂತಿದ್ದ ಆಕೆ ಮತ್ತೆ ಬಗ್ಗೆ ಅದನ್ನು ಕೃಗೆತ್ತಿ ಕೊಂಡು ತಿರಿಗಿಸಿ ನೋಡಿದರು.

ಒಂದು ಕಾಗದದ ಚೀಲ ಅದು, ಎಂದೋ ಸಾಮಾನು ತಂದಿದ್ದುದನ್ನು ಹಿಡಿದುಕೊಂಡು ಬಂದು ಹತ್ತಿರ ಇಟ್ಟುಕೊಂಡಿದ್ದರು ಅವ್ವಹೊತ್ತು ಕೂತಿದ್ದ ರಿಂದ ಸಿರಿಗೆ ಅಂಟಿಕೊಂಡಿದ್ದ ಎದ್ದನಿಂತಾಗ ಕೆಳಗೆ ಬಿದ್ದಿತ್ತು.

ಅದನ್ನು ನೋಡುತ್ತ ಮುದುಕಿಯ ಮನ ವಿಡುಕಿತು. ಅರವತ್ತು ಚೆಳಿಗಳನ್ನು ದಾಟಿದ್ದ ಜೀವ ಅದೆವ್ವ ಎಳ್ಳು ಹಬ್ಬಿಗಳನ್ನು ಕಂಡಿತ್ತೇ? ಆದರೂ ಅಸೇ ಕಮರಿಲ್ಲ.

“ಎಳ್ಳು ಹೊತ್ತು ನಡೆದ ಆ ಜನರ ಸಾಲಿನಲ್ಲಿ ಯಾರಾದರೂ ತನಗೂ ಕೊಟ್ಟಿರೆ ಹಾಕಿಸಿಕೊಳ್ಳುವ ಆಸೆಯಿಂದಲ್ಲವೇ ಆ ಚೀಲವನ್ನು ಹೊತ್ತು ತಂದು ತೊಡೆಯ ಕೆಳಗೆ ಇಟ್ಟುಕೊಂಡಿದ್ದು”

ಆದರೆ...ಆದರೇ....ಮುದುಕಿಯನ್ನು ಮಾತಾಡಿಸಿ ಮುನ್ನ ಡೆಡಿದ್ದವರಲ್ಲಿ ಯಾರೂ ಆಕೆಗೆ ಒಂದು ಹಿಡಿ ಎಳ್ಳನ್ನು ಕೊಡುವ ಮನಸ್ಸು ಮಾಡಿರಲ್ಲಿ.

ಸೆಲಗಡಲೆ ಬೆಲ್ಲ ಕೊಬ್ಬಿ ಎಲ್ಲ ಬೆರಿತ ಕುಸುರೆಳ್ಳು. ಸಕ್ಕರೆಯಂದ ತಯಾರಿಸಿದ ಚಿತ್ರ ವಿಚಿತ್ರ ಸಾಮಾನುಗಳೆಲ್ಲ ಆಕೆಯ ಕಣ್ಣ ಮುಂದೆ ಕೊಳ್ಳಿದಂತಾಯ್ತು. ಗೀಜುಗಟ್ಟಿದ್ದ ಕಣ್ಣ ಗಳಲ್ಲಿ ಆಸೆಯ ಬೆಳಕು ವಿಂಚಿತು.

“ಇನತ್ತು ಎಲ್ಲರಿಗೂ ಅವಸರ. ಇಂದು ಕೊಡಿದ್ದರೇನು? ನಾಳೆ ಜ್ಞಾಪಿಸಿಕೊಂಡು ಯಾರಾದರೂ ಕೊಟ್ಟೀ ಕೊಡ್ಲಾರೆ” ಎಂದು ತನ್ನಲ್ಲೇ ಹೇಳಿಕೊಳ್ಳುತ್ತ ಆಕೆ ನಿಧಾನವಾಗಿ ಹೆಚ್ಚೆಗಳನ್ನು ತಮ್ಮ ಕಿರುಕೋಣೆಯತ್ತ ತಿರುಗಿಸಿದರು.

ಮಾರು ಮೆಟ್ಟೆ ಲು

ಶಿಲ್ಪಿ ಪಣಮಾಸದ ಮಳೆ ಹನಿಹನಿಯಾಗಿ ಜಿನ್ನಗಿ ಸೂರಿನ ತುದಿಯಿಂದ ಧಾರಾಕಾರವಾಗಿ ಸುರಿಯುತ್ತಿತ್ತು. ಅನಂತಯ್ಯ ಮಲಗಿದ್ದ ಜಾಗಕ್ಕೆ ಹಿಂಬಾಗದ ಮನೆಯ ಕೆಲವು ಭಾಗ ಮಾತ್ರ ಕಾಣಿಸುತ್ತಿತ್ತು.

ಅನಾರೋಗ್ಯದಿಂದ ಹಾಸಿಗೆ ಹಿಡಿದು ಮಲಗಿರುವವರಿಗೆ ಹೊತ್ತು ಹೋಗುವುದಾದರೂ ಹೇಗೆ? ಅವರೂಪದ ನೋಟಿವನ್ನು ನೋಡುವಂತೆ ಸೂರನ್ನೇ ದಿಟ್ಟಿಸಿದರು. ಹೋರಣಿ ಜಿನ್ನಗುತ್ತಿರುವ ಮಳೆಯಂತೆ ನೆನಪಿನ ಸೋನೆ ಮನಸ್ಸಿನ ಆಳದಿಂದ ಜಿನ್ನಗಲಾರಂಭಿಸಿತು.

ಆ ದೊಡ್ಡ ಜಾಗವನ್ನು ಕೊಂಡು ಮನೆ ಕಟ್ಟಿದ್ದ ಅನಂತಯ್ಯನವರ ತಂದೆ. ವೋಡಲು ಹಿಂಭಾಗದಲ್ಲಿ ಒಂದು ಸಣ್ಣ ಮನೆ ಕಟ್ಟಿದರು. ಕೇವಲ ಅಗತ್ಯಕ್ಕೆ ಎವ್ವು ಬೇಕೋ ಅಷ್ಟೇ ಮುಂದೆ ಹೆಚ್ಚಾಗಿ ಜಾಗ ಉಳಿಸಿದ್ದರು. ಅನುಕೂಲವಾದಾಗ ಅಲ್ಲಿ ಮಹಡಿ ಮನೆ ಕಟ್ಟಿ ಬಹುದು. ಆಗ ಹಿಂದಿನ ಸಣ್ಣ ಮನೆಯನ್ನು ಬೇರೆ ಯಾರಿಗಾದರೂ ಬಾಡಿಗೆ ಕೊಡಲು ಬಂದಿತು. ನೇರೆ ಇದ್ದೀ ಅತೆಯೂ ಆಗತ್ಯ ಎಂದು ಅವರ ಲೇಖ್ಯಾ.

ಬೇಸೌಮೆಂಟ್ ಎತ್ತರವಾಗಿದ್ದುದರಿಂದ ಆ ಮನೆಗೆ ಮೂರು ಮೆಟ್ಟೆ ಲು. ಅದನ್ನು ಹತ್ತಿಯೇ ಒಳಗೆ ಅಡಿ ಇಡಬೇಕು. ಹಿಂಬದಿಯ ಮನೆಯಲ್ಲಿ ವಾಸಿಸುತ್ತದ್ದಾಗ ಅನಂತಯ್ಯ ಅಂಬಿಗಾಲಿಡುತ್ತಿದ್ದ ಮಗುವಂತೆ. ಅವರ ತಾಯಿ ಹೇಳಿವುದಿತು—

■ ಆ ಮೆಟ್ಟೆ ಲು ಹೆಲ್ಲೋದರಲ್ಲಿ ನೀನು ಎವ್ವು ಸಲ ಮಂಡಿ ಒಡೆದು ಫಾಯ ಮಾಡಿಕೊಂಡೆಯೋ ಲೇಖ್ಯಾನೇ ಇಲ್ಲ. ಮುಂಭಾಗದ ಮನೆ ಕಟ್ಟಿದರೆ ಮೆಟ್ಟೆ ಲು ಬಾರದಂತೆ ಕಟ್ಟಿಬೇಕು.”

“ಬುದ್ಧಿ, ಇರಚಲು ಹಾರ್ಡಿದೆ. ಕಿಟಕಿ ಮುಂಚ್ಚೆ ಲಾ?”

ಕಸಗುಡಿಸಲೆಂದು ಬಂದ ಕೆಲಸದವರು ಕೇಳಿದ್ದು.

ಹೊದ್ದಿದ್ದ ಕಂಬಳಿಯ ಮೇಲೆ ಕೈ ಅಡಿಸಿ ನೋಡಿದರು ಅನಂತಯ್ಯ. ಹನಿ ಸಿದಿದ್ವಾದು ಗೊತ್ತಾಗಿ ಮುಚ್ಚು ಎಂದರು.

“ಬಾಗಿಲು ಮುಚ್ಚುಲಾ ? ಭಕ್ತ” ಅವಳು ಮತ್ತೀ ಕೇಳಿದೆಳು.

“ಬೇಡ. ಬಾಗಿಲು ತೆರೆದರಲ್ಲಿ”.

ಬಾಗಿಲು ಮುಚ್ಚಿದರೆ ಅವರು ದಿಟ್ಟಿಸುತ್ತಿದ್ದ ಹಿಂಬದಿಯ ಮನೆಯ ನೋಟ ಮರೆಯಾಗುವುದಲ್ಲಿ¹ ಅದನ್ನು ನೋಡುವುದರಲ್ಲಿ ಅವರಿಗೆ ಏನೋ ಒಂದು ಬಗೆಯ ತೃಪ್ತಿ, ಸಮಾಧಾನ.

ತೆರೆ ಹಾಕಿದಂತೆ ಮೆಟ್ಟೆಲಿನಿಂದ ನೀರು ತೆರೆ ತೆರೆಯಾಗಿ ಜಾರಿ ಮುಂದೆ ಸಾಗಿದಾಗ ಹೆಚ್ಚೆಯ ನೆನಪು ಪಡರಪಡರವಾಗಿ ಬಿಚ್ಚುವುದಿತ್ತು.

ಅನಂತನಯ್ಯನ ತಂಡ ಮುಂದಿನ ಮನೆ ಕಟ್ಟುಲೇ ಇಲ್ಲ. ಹಿಂಭಾಗದ ಮನೆಯಲ್ಲೇ ಬಾಳ್ಳಿ ನಡೆಸಿ ಅಲ್ಲೇ ಕಣ್ಣ ಮುಚ್ಚಿದ್ದರು. ಅದನ್ನು ಕಟ್ಟುವ ಹಂಬಲವಂತೂ ಇದ್ದೇ ಇತ್ತು.

“ಆ ಕೆಲಸ ನನ್ನ ಶಕ್ತಿಗೆ ವಿರಿದ್ದು. ನೀನು ಅದನ್ನು ಕಟ್ಟುವೆ ಎನಿಸು ತ್ವಿದೆ ನನಗೆ. ನಿನ್ನ ಕಾಲದಲ್ಲಾದರೂ ನಿಮ್ಮ ಅಮ್ಮನ ಆನೆ ನೆರವೇರಲಿ” ಎಂದಿದ್ದರು.

ಹಿರಿಯರ ಆನೆ ನೆರವೇರಿತು. ಅನಂತಯ್ಯ ಮುಂದಿನ ಮನೆ ಕಟ್ಟು ಇಟ್ಟಿದರು. ಜಾಗನೇ ಎತ್ತರದಲ್ಲಿದ್ದುದರಿಂದ ಮೆಟ್ಟೆಲು ಹಾಕಲಿಲ್ಲ ಮಜಬೂತಾಗಿ ಕಟ್ಟಿ, ಮಹಡಿ ಕಟ್ಟಲು ಅನುಕೂಲಿಸುವಂತೆ ಮೆಟ್ಟೆಲಾಗಳನ್ನು ಇಟ್ಟು ಇಲ್ಲಿಗೆ ನಿಲ್ಲಿಸಿರು. ತಮ್ಮ ಮಗ ಅದನ್ನು ಮಾಗಿಸಲಿ ಎಂದಿತ್ತೇನೋ? ಅದನ್ನು ಆಡಿ ತೋರಿಸಿರಲಿಲ್ಲ

ಜೆನ್ನಾಗಿ ನಡೆಯಲು ಬಂದ ಮೇಲೂ ಹುಡುಗ ಅನಂತಯ್ಯ ಮೆಟ್ಟೆಲು ಜಾರಿ ಪೆಟ್ಟು ಮಾಡಿಕೊಳ್ಳುವುದಿತ್ತು. ಮಂಡಿಯ ಘಾಯಕ್ಕೆ ಬಿಗಿದ ಬಟ್ಟೆ ಬಿಚ್ಚುವಂತೆಯೇ ಇರಲಿಬ್ಬ!

ಜುರುಕು ಬುದ್ಧಿಯ ಹುಡುಗ. ವಿದ್ಯಾಭ್ಯಾಸ ಎಲ್ಲಾ ಅಡೆತಡೆಯಿಲ್ಲದೆ ಸಾಗಿತ್ತು. ಹಿಡಿದದ್ದು ವಕೇಲ ವೃತ್ತಿ. ಧಾರಾಳವಾಗಿ ಸಂಪಾದನೆ. ಕೈಹಿಡಿದು ಬಂದ ಹುಡುಗ ತವರಿನ ಸಂಪತ್ತಿನಿಂದ ಮನೆಯನ್ನು ತುಂಬಿದ್ದಳು. ಆಗ ಮನೆ ಕಟ್ಟುವುದು ಅನಂತಯ್ಯನಿಗೆ ಸುಲಭವಾಯಿತ್ತು.

ತಾಯಿಯ ಬಯಕೆಯಂತೆ ಹೊಸ ಮನೆಯ ವಾಸ.

ಅಹೋಂದು ಸುಂದರ ಕನಸು.

ತುಂಬು ಯೋವನ. ಮನ ಒಟ್ಟಿದ ಮಂಡದಿ. ಕೈತುಂಬ ಸಂಪಾದನೆ. ಮುದ್ದು ಮಕ್ಕಳು. ಎಲ್ಲರ ಹಿತವನ್ನೂ ಗಮನಿಸಿ ನಡೆಯುವ ತಾಯಿಯ ಯಜಮಾನಿಕೆ.

ದಿನಗಳು ಉರುಳಿದುದೇ ಗೊತ್ತುಗಲಿಲ್ಲ. ಶಾಂತವಾದ ನದಿಯ ಮೇಲೆ ತೀಲುವ ದೋಷೆಯಂತೆ, ಸಂಸಾರ ಸಾಗಿತ್ತು.

ತಾಯಿ ಆಗಲೂ ಹೇಳುವುದಿತ್ತು—

“ಮಗು...ಒಳ್ಳೆಯ ಮನೆ ಕಟ್ಟಿದೆಯವು. ಮಕ್ಕಳು ಏಳದೆ ಬೀಳದೆ ಹಾಯಾಗಿ ಓಡಾಡ್ತಾರೆ. ನೀನು ಆ ಮಟ್ಟಿಲಲ್ಲಿ ಪಟ್ಟು ಮಾಡಿಕೊಳ್ಳುತ್ತಿದ್ದುದು ಇನ್ನೂ ಸಿನ್ನೆ ನೊನ್ನೆಯಂತೆ ನೆನೆಸಿದೆ. ಸದಾ ಫಾಯ. ಮಂಡಿಗಿಬಿಗಿದ ಬಟ್ಟೆ ಬಿಚ್ಚುವಂತೆಯೇ ಇಲ್ಲ.”

ಅನಂತರ್ಯನನರ ನೋಟ ಮತ್ತೊಮ್ಮೆ ಮಟ್ಟಿಲನ್ನು ತಾಗಿತು. ಮಂಳಿನಿಂತಿರಲಿಲ್ಲ. ನೀರು ಹೆರಿಯುತ್ತಲೇ ಇತ್ತು.

* * *

ಅಡುಗೆ ಮನೆಯಿಂದ ಫೆಮಫೆಮ ವಾಸನೆ ಬಂದಿತು. ಈರುಳ್ಳ ಹಾಕಿದ ಯಾವುದೋ ಪದಾರ್ಥ ಕರಿದರೆ ಬರುವುದುಂಟು. ಪಕೋಡವೇ ಇರಬೇಕು. ಅದನ್ನು ಯಾರೂ ಕಾಣದಂತೆ ಗುಟ್ಟಾಗಿ ಮಾಡುವುದೂ, ತಿನ್ನುವುದೂ ಸಾಧ್ಯವಿಲ್ಲ.

ಅನಂತರ್ಯನ ಮೂಗು ನಿಮಿರತು. ನಾಲಿಗೆಯಲ್ಲಿ ನೀರಿಂಬಿತು. ಓ.... ಪಕೋಡವೇ ಇರಬೇಕು. ಸಂಶಯವಿಲ್ಲ.

ಕಾತ್ಯಾಯಿನಿ ಇದ್ದಾಗ...? ಉಂಟ ತಿಂಡಿ ತಯಾರಿಸುವುದರಲ್ಲಿ ಸಿದ್ಧ ಹಕ್ಕೆ ಅವಳಿದು. ದೊಡ್ಡವರ ಮನೆಯಲ್ಲಿ ಹುಟ್ಟಿ ಬೆಳಿದವಳಾದರೂ ಕೆಲಸಕ್ಕೆ ಹಿಂದೆಗೆಯುತ್ತಿರಲಿಲ್ಲ. ರುಚಿ ರುಚಿಯಾಗಿ ತಿಂಡಿ ತಯಾರಿಸಿ ಬಾಯಿ ತುಂಬ ಉಪಚಾರ ಮಾಡಿ, ತಟ್ಟಿತುಂಬ ತಂದು ನೀಡಬೇಕು ಅವಳು. ‘ನಿನಗೆಲ್ಲ ?’ ಎನ್ನಬೇಕು ಅವರು.

“ನನ್ನ ಯೋಚನೆ ಬೇಡ. ಒಳಗಿದೆ” ಎನ್ನುವುದು ಅವಳು.

ಒಳಗೆ ಇರುವುದಿತ್ತೊಂದೇ ಇಲ್ಲವೋ? ತಾವು ಕಂರಪೂರ್ತಿ ತಿಂದಾಗ ತೃಪ್ತಿಯ ನಗೆ ಅವಳ ಮುಖದಲ್ಲಿ.

ಯಾಂತ್ರಿಕವಾಗಿ ಅನಂತಯ್ಯನ್ ನೋಟ ಎದುರಿನ ಗೋಡೆಯನ್ನು ಅಲಂಕರಿಸಿದ್ದ ಹೆಂಡತಿಯ ಚಿತ್ರದ ಮೇಲೆ ಹರಿದಾಡಿತು. ದೊಡ್ಡ ಕುಂಕುಮ ದಿಂದ ಶೋಭಿಸುತ್ತಿದ್ದ ಮುಖದಲ್ಲಿ ನಗು ಸೆರಿಯಾಗಿರುವಂತೆ ತೋರಿತು

“ಆಗೇನೋ ನನ್ನ ತೃಪ್ತಿಪಡಿಸಿ ನಗುತ್ತಿದ್ದೆ. ಈಗ ನನ್ನ ಸ್ಥಿತಿ ನೋಡಿ ದರೆ ನಗು ಬರುವುದೇ ಕಾತ್ಯಾಯಿನಿ? ನಿನ್ನ ಗಂಡ ಒಂದು ಲೋಟ ಬಿಸಿ ಕಾಫಿಗಾಗಿ, ಹಿಡಿ ಕೂಳಿಗಾಗಿ ಹೇರರ ಮಜ್ಜ ಕಾಯಬೇಕಾಗಿದೆ.” ಎಂದು ಕೊಂಡರು.

ನಿಜ ..ಕಾತ್ಯಾಯಿನಿ ಪುಣ್ಯವಂತಿ. ತನ್ನ ಕೈ ಮೇಲಾಗಿ ಬದುಕಿದ್ದು ತನ್ನ ಭಾಗ್ಯ ತೆಗದುಕೊಂಡು ನಗುತ್ತಲೇ ಹೊರಟು ಹೋದಳು. ತಾನು ಹೇರವರ ಕೈಗೆ ಬಿಡ್ಡೆ.

ಇದೆಂತಹ ವಾತು? ಹೇರವರು ಎಂಬ ಯೋಚನೆ ಬರ್ತಿದೆಯಾದರೂ ಏಕೆ? ಇವರೆಲ್ಲ ಯಾರು? ನನ್ನ ಮಗ, ನನ್ನ ಸೋನೆ. ಕಾತ್ಯಾಯಿನಿ ಮೆಚ್ಚಿ ಮನೆಗೆ ಬರಮಾಡಿಕೊಂಡ ಸೋನೆ

ಮಲೆನಾಡಿನ ಮುಗ್ದ ಹುಡುಗಿ ದುಗಾರ್ ಏನೂ ತಿಳಿಯದು. ಯಾರು ಹೇಗೆ ಹೇಳಿದರೆ ಹಾಗೆ

ಗಡಿಯಾರ ನಾಲ್ಕು ಬಾರಿಸಿತು. ತಂದೆಯ ಕಾಲದ ಹಳೆಯ ಗಡಿಯಾರ, ಆಗಾಗ ರಿಪೇರಿಗೆ ಹೋದರೂ ಬೇಸರ್ವಿಲ್ಲಿದೆ ದುಡಿಯುತ್ತಿದೆ. ಗಂಟೆ ನಾಲ್ಕುದರೂ ಕಾಫಿ ಏಕೆ ಬರಲಿಲ್ಲ?

ಅನಂತಯ್ಯನಿಗೆ ತ.ಪಿ ಒಣಗಿದಂತೆ ತೋರಿ ನಾಲಗೆಯನ್ನು ತುಟಿಯ ಮೇಲೆ ಆಡಿಸಿದರು. ಕರಿಯುವನಾಸನೆ ಬೇರೆ ಕಾಡುತ್ತಿದೆ. ಬಿಸಿಯಾಗಿ ತಿನ್ನುವ ಜಪಲ! ಮಗ ಇನ್ನು ಮನೆಗೆ ಬಂದಿಲ್ಲ. ಬಂದಮೇಲೆ ಒಟ್ಟಾಗಿ ಕೊಡುವ ಎಂದಿರಬಹುದು. ಹಾಗೆಲ್ಲ ಮರೀಯುವ ಹುಡುಗಿಯಲ್ಲ ದುಗಾರ. ಈ ಮಳೆಯಲ್ಲಿ ಅವ ಬರುವುದಾದರೂ ಹೇಗೆ? ಕೊಡೆ ಒಯ್ಯಿರುವನೋ ಇಲ್ಲವೋ?

ಅನಂತಯ್ಯ ಕೆವಿಗೊಟ್ಟು ಆಲಿಸಿದರು. ಮಳೆಯ ಚಿಟ್ಟ ಚಿಟ್ಟ ಸದ್ಗು

ಕೇಳಿಸಲಿಲ್ಲ. ಸೋಚಿ ಮತ್ತೊಮ್ಮೆ ಮೆಟ್ಟೆಲಿನತ್ತ ಹರಿಯಿತು. ಅಲ್ಲಿ ನೀರಿನ ತೆರೆ ಇರಲಿಲ್ಲ. ತೇವ ಮಾತ್ರ ಇದ್ದು, ಮತ್ತೆ ತೂರಿಬಂದ ಬಿಸಿಲಿನಲ್ಲಿ ಫಳ ಫಳ ಹೊಳೆಯಿತು. ಆ ಎರಡನೆ ಮೇಟ್ಟೆಲು ಬಲುಸೋಗಸು. ಒದ್ದೆ ಇರಲಿ, ಒಣಿಗರಲಿ ಅದರ ಸೋಗಿಗೆ ಕುಂದಿಲ್ಲ. ಮೋದಲನೆಯದು ನೇಲಕ್ಕೆ ಹತ್ತಿರ ಮತ್ತೆನ ಕಣ ಇದ್ದದ್ದೆ.

ಬದುಕಿನಲ್ಲಿ, ಹಾಗೆಯೇ ಅಲ್ಲವೇ ?

ಮೋದಲನೆಯದು ನೆನಪಿಲ್ಲ. ಅಮ್ಮೆ ಇದ್ದಾಗ ಮಾತು ಮಾತಿಗೆ ನೆನಪು ಮಾಡಿ ಕೊಡುತ್ತಿದ್ದಳು ಮರೆಯಬೇಕೆಂದರೂ ಬಿಡುತ್ತಿರಲಿಲ್ಲ. ಎರಡನೆಯ ಮೆಟ್ಟೆಲು ಹತ್ತಿದ್ದು, ಅದರ ಸೋಗಸು ಏನೆಂದು ಅರಿಯುವ ಮೋದಲೇ ಮರೆಯಾಗಿ ಅಬ್ಜು ಈಗ ?

ಹೊರಗಡೆ ಬೂಟು ಕಾಲಿನಲ್ಲಿ ನಡೆದುಬರುವ ಸದ್ದು. ಅನಂತಯ್ಯನ ವುಖ ಅರಳಿತು ಮಗ ಬರುತ್ತಿರಬೇಕು. ಈ ಹೆಜಾರದಲ್ಲಿ ಮಲಗಿದರೆ ಒಳಗೆ ಹೊರಗೆ ನಡೆಯುವ ಎಲ್ಲಾ ಕೆಲಸಗಳ ಮಾಹಿತಿ ಇರುತ್ತೆ. ಬಂದವರು ಹೋಗುವವರು ಎಲ್ಲಾ ಕಾಣಿಸುತ್ತಾರೆ. ಎದುರಿಗೆ ಕಂಡರೆ “ಏನು ತಾತ ... ಚೆನ್ನಾಗಿರುವಿರಾ ?” ಎಂದು ಮಾತಾಡಿಸುತ್ತಾರೆ. ಬಿಡುವಿದ್ದರೆ ತಮ್ಮ ಕಷ್ಟ ಸುಖ ಹೇಳಿಕೊಳ್ಳುತ್ತೆ ಒಂದೈದು ನಿಮಿಷ ನಿಲ್ಲಿತ್ತಾರೆ.

ಅದಕ್ಕೆಲ್ಲವೇ ಮೂಲೆಯ ಕೆರುಕೊಣೆಯಿಂದ ತಮ್ಮ ಹಾಸಿಗೆಯನ್ನು ಹೆಚಾರಕ್ಕೆ ಬದಲಿಸ್ತು ? ಮೋದಲೆರಡು ದಿನ ಹುಡುಗರು ಹಾರಾಡಿದರು— “ಹೋಗಿ ಬರುವ ಚಂಗದಲ್ಲಿ ಹಾಸಿಗೆ ಒಡಿಸಿ ಮಲಗಿದರೆ ಏನು ಚಂದ” ಎಂತ.

“ಅವರು ಬೇಕಾದಲ್ಲಿ ಮಲಗಲಿ. ಅವರು ಕಟ್ಟಿದ ಮನೆ. ಬೇಕಾದರೆ ಬೀದಿಯ ಕಡೆ ರೂಪಿಗೆ ಕುಚಿರ್ ಸೋಫಾ ನಾಗಿಸಿ ಅವರಿಗೆ ಅಡ್ಡಿ ಮಾಡಬೇಡಿ” ಎಂದಿದ್ದ ಶಿವರಾಮು. ಎದ್ದಿದ್ದ ಗಲಾಟಿ ಅಲ್ಲೇ ಅಡಗಿತು.

ನಿಜ ... ತಾವು ಕಟ್ಟಿದ ಮನೆ. ಅದಕ್ಕಾಗಿ ಪಟ್ಟಿ ಶ್ರಮ ? ಆ ಶಿಶ್ವಾಹ ? ಒಂದೊಂದು ಇಟ್ಟಿಗೆಯ ಪರಿಚಯವೂ ಉಂಟು. ಮಗ ... ಎಂತಹ ಹುಡುಗ ಅವನು ? ವಿಮೋಧವನ್ನು ಮೋಳಕೆಯಲ್ಲಿ ಚಿವುಟೆ ಎಸೆದಿದ್ದ. ಪುನಃ ಯಾರೂ ಚಕಾರ ಎತ್ತಿರಲಿಲ್ಲ.

ಅನಂತಯ್ಯನಿಗೆ ಹೈದರಾಯ ಒತ್ತಿ ಬಂದಂತಾಯ್ತು. ಗಂಟಲು ಸರಿ

ಮಾಡಿಕೊಳ್ಳುತ್ತೇ ..

“ಶಿವರಾಮು... ಬಂದೆಯಾಪ್ಪ.. ಮಳೆಯಲ್ಲಿ ನೇನೆಡೆ ಏನೋ... ? ಕೊಡೆ ..” ಎಂದರು.

ಮಗ ಒಳಗೆ ಬಂದ. ಕ್ಯೆಲಿದ್ದ ಕೊಡೆಯನ್ನು ಮೂರೆಯಲ್ಲಿಟ್ಟು “ಹೂಂ . ನಾನೇ ಬಂದದ್ದು” ಎನ್ನುತ್ತೇ ಸಿದಾ ತನ್ನ ಕೋಣೆಗೆ ನಡೆದ.

ಅನಂತರ್ಯಾಸಿಗೆ ತಲೆಯ ಮೇಲೆ ಕುಕ್ಕಿದಂತಾಯ್ತು ಹಳೆಯ ಕನಸು ಕಾಣುತ್ತಿದ್ದವರು ಚಟ್ಟಿನೆ ಎಚ್ಚರಗೊಂಡಂತೆ ಹಾಸಿಗೆಯ ಮೇಲೆ ಎದ್ದು ಕುಳಿತು ಎಡಬಲ ನೊಡಿದರು

ಮಗ ಏಕೆ ಹೀಗೆ ಮಾಡಿನ? ಅವನನ್ನು ನೋಡಬೇಕೆಂದು ಆವ ನೊಡನೆ ಆರಾಮವಾಗಿ ನಾಲ್ಕು ಮಾತಾಡಬೇಕೆಂದು ಬೆಳಗಿಸಿಂದ ಚಾತಕ ಪಕ್ಕಿಯಂತೆ ಕಾದಿರುವೆನೆಂದು ಗೂತ್ತಿಲ್ಲವೆ ಅವನಿಗೆ? ಮುಖ ಕೊಟ್ಟು ಮಾತಾ ಡಲಿಲ್ಲ ಕೊನೆಗೆ “ಹೇಗಿದ್ದಿ” ಎಂದೂ ಕೇಳಲಿಲ್ಲ. ದುಡುದುದನೆ ಕೋಣೆ ನೇರಿ ಬಿಟ್ಟುನ್ನಲ್ಲ.

ಅವನ ಮನಸ್ಸಿಗೆ ಏನು ಬೇಸರವಿತ್ತೋ ಹೊರಗೆ ನೂರಾರು ತಾಪ ಶ್ರಯ. ನಾನು ಆಶುರದಿಂದ ಕೂಗಬಾರದಿತ್ತು. ಇದರಿಂದ ನನಗೂ ವ್ಯಧಿ. ಹಿಂದಿಸಿಂದ ಅವನೂ ನೊಂದುಕೊಂಡಾನು ಇನ್ನು ಮೇಲೆ ಅವನಾಗಿ ಮಾತಾ ಡಿಸುವವರಿಗೆ ನಾನು ಕೂಗಬಾರದು. ನನ್ನ ಕಣ್ಣದುರಿಗೆ ಚೆನ್ನಾಗಿದ್ದರೆ ಸಾಕು.

ಇದ್ದದರಲ್ಲಿ ಸಮಾಧಾನ ತಿಂಡಿಯತಟ್ಟೆ ಹಿಡಿದುಕೊಂಡು ಈಗ ಬರ್ತಾನೆ. ಹತ್ತಿರ ಕುಳಿತು ಅಂದಿನ ಸುದ್ದಿ ಹೇಳುವ ಎಂದೆಲ್ಲ ಚಪಲ ಅನಂತರ್ಯಾಸಿಗೆ.

ಒಳಗೆ ತಟ್ಟಿಬಟ್ಟೆ ಲುಗಳ ಸದ್ದು ಯುಗನೆಂದು ತೋರಿದ ನಿಮಿಷಗಳ ನಿರೀಕ್ಷೆ ತಾಟು ಬಟ್ಟೆ ಲುಗಳ ಸದ್ದು ವೀರಿಸಿ ಕಿಲಕಿಲ ನಗು ಅಲೆ ಅಲೆಯಾಗಿ ಕೇಳಬಂತು.

ಓ...ಇನ್ನು ಶಿವರಾಮು ಇಲ್ಲಿ ಬರಲ್ಲ. ಎಲಾಲ್ಲ ಒಳಗಡಿಯೇ ತಿಂಡಿಗೆ ಸೇರಿದಾರೆ. ನೋವಿನಿಂದ ಹ್ಯಾದರು ಹಿಂಡಿದಂತಾಯ್ತು ಯಾರೋ ಒಳಗೆ ಕುಳಿತು ಆವರ ಎಡಗೆ ಗುದ್ದುವಂತೆ ತೋರಿತು.

ವಯಸ್ಸುದಂತೆ ನಮ್ಮು ಜೊತೆ ಯಾರಿಗೂ ಬೇಕಾಗದು. ಎನಿಸಿದಾಗ

ಅನಂತಯ್ಯನ ಸಹನೆ ವಿರಿತು—

“ನಾಗು...” ಎಂದು ಕರ್ಕಣವಾಗಿ ಕೊಗಿದರು. ತಲೆಯನೇಲಿನ ಮುಸುಗನ್ನು ಎಳೆದು ಸರಿಮಾಡಿಕೊಳ್ಳುತ್ತಾ ನಾಗಮ್ಮೆ ದಡದಡನೆ ಬಂದಳು.

“ಕೆಂದಿರಾ ಆಳ್ಳಿ?” ವಿನಯದ ಸೋಗಿಸಿಂದ ಕೇಳಿದಳು.

“ಹೂಂ ಕರೆದೆ. ಗಂಟಿ ಎಷ್ಟಾಗಿದೆ ನೋಡು. ಕಾಫಿ ಇಲ್ಲವೇನು?” ಎಂದು ಗುಡುಗಿನರು.

“ಇಲ್ಲದೆ ಏನು? ಅಗಲೇ ಮಾಡಿದೆ. ಎರಡು ಮೂರು ಸಲ ಬಂದು ನೋಡಿದೆ. ನೀವು ನಿದ್ರೆ ಮಾಡುತ್ತಿದ್ದಿರಿ ಎಬ್ಬಿಸಬಾರದು ಎಂದುಕೊಂಡು ಹಾಗೇ ಹೋದೆ”.

“ಸುಳ್ಳು... ಪೂರಾ ಸುಳ್ಳು. ನಾನು ಕಣ್ಣಿ ಬಿಟ್ಟು ಕೊಂಡೇ ಮಲಗಿದೇನೆ. ಈಕಡೆ ಯಾರೂ ಹಣಕಿಲ್ಲ”

ಅಪ್ಪು ಕೂಗಾಡಿದಕ್ಕೇ ಅನಂತಯ್ಯನಿಗೆ ಸುಸ್ತುಯಿತು. ಬರಿಯ ತುಟಿಯನ್ನೇ ಇಲ್ಲಿ ಇಡೀ ದೇಹದ ದ್ರವ ಅರಿದಂತೆ ತೋರಿತು.

“ಆಗೇನಾಯ್ತು ಬಿಡಿ. ಮೊದಲೆ ಕೊಗಿದ್ದರೂ ಆಗಿತ್ತು. ಕಾಫಿ ತಂದಿದ್ದಿನಿ, ತಗೋಳಿ”

ನಾಗಮ್ಮೆ ದೂರ ನಿಂತು ಮುಂದಿದ್ದ ಸ್ವಾಲಿನ ನೇಲೆ ಕಾಫಿಯ ಲೋಟವನ್ನು ಕುಕ್ಕಿದಳು. ಅವಳೂ ಮನುಷ್ಯಕ್ಕೇ ತಾನೇ? ಅವಳಿಗೂ ಸಿಟ್ಟು ಬಂದಿತ್ತು.

“ಇಷ್ಟು ಹೊತ್ತು ಕಾದು ಬರಿಯ ಕಾಫಿಯೆ? ತಿಂಡಿ ಮಾಡಿಲ್ಲ ವೇನು?”

“ತಿಂಡಿ... ತಿಂಡಿ...” ತೊದಲಿತು ನಾಗಮ್ಮನ್ನ ನಾಲಿಗೆ. ಇಲ್ಲವೆಂದು ಹೇಳುವಂತೆಯೂ ಇಲ್ಲ. ವಾಸನೆ ಮನೆತುಂಬ ತುಂಬಿದೆ.

“ಕರಿವ ವಾಸನೆ ಬಂತು. ಪಕೋಡ ಮಾಡಿದೀಯಾ?”

“ಹೂಂ ಮಾಡಿದ್ದೆ”

“ಮತ್ತೆ? ಬರೀ ಕಾಫಿ ತಂದಿದಿ?”

“ಇನ್ನೇನು ಮಾಡಲಿ? ನೀವು ಖಾಯಿಲೆಯನರು. ಕೊಟ್ಟಿರೆ ಹೇಗೋ?”

ಎನಾದರೂ ಹೆಚ್ಚು ಕಡಿಮೆ ಆದರೆ ?”

“ಖಾಯಿಲೆ ... ? ನನಗೆ ? ಯಾರು ಹೇಳಿದರು ನಿನಗೆ ?”

“ಯಾರೂ ಹೇಳಬೇಕಾಗಿಲ್ಲ. ಸದಾ ಮಲಗ್ರೂಡಿರಿ”

“ಈ ನಾಟಕ ಸಾಕು. ನನಗೇನೂ ರೋಗವಿಲ್ಲವೆಂದು ನಿನಗೇ ಗೊತ್ತಿದೆ. ವೊನ್ನೆ ದೇವರ ಪೂಜೆಗೆಂದು ಹೂವು ಬಿಡಿಸಲು ಹೋದಾಗ ಕಲ್ಲು ಎಡವಿ ಬಿದ್ದೆ. ನಸೆಗತ್ತುಲು ಕಾಣಿಸಲಿಲ್ಲ. ಕಾಲು ನೋವೆಂದು ಮಲಗಿದೇನೇ. ತಿಂದರೆ ಅರಗದಂಥ ಖಾಯಿಲೆಯಲ್ಲ ಆದ್ದಾ.”

“ಅದರೂ ನಮಸ್ಕಾರೋರು ಉಂಟ ತಿಂಡಿಯಲ್ಲಿ ಹುಷಾರಾಗಿರೋರು ಒಳ್ಳೆಯಂದು. ಹಾಳು ಮೂಳೆ ತಿಂದು ರಾತ್ರೆ ಒಂದು ಹೊತ್ತಿನಲ್ಲಿ ಏಳಬೇಕಾಗಿ ಬಂದರೆ ನಿಮ್ಮ, ಜೊತೆಗೆ ಯಾರಿರ್ತಾರೆ ? ಕೈಲಿ ಆಗದ ಮೇಲೆ ಅಂಥ ಕೆಲಸಕ್ಕೆ ಹೋಗಲೇ ಬಾರದು. ಈ ಹೂವು ಕೀಳಕ್ಕೆ ಯಾಕೆ ಹೊಗ್ತಾರೆ ? ದೇವರೇನೂ ಅಳ್ಳಲ್ಲ ಎಂತ ನಿಮ್ಮ ಮಗ ಸೋನೆ ಪೇಚಾಡಿಕೊಂಡರು ಪಾಪ ..”

ಅನಂತಯ್ಯನಿಗೆ ತಲೆ ತಿರುಗಿದಂತೆ ತೋರಿತು. ಭಾಷ್ಯವಾಗಿ ಎರಡು ಕೈಲೂ ತಮ್ಮ ತಲೆ ಹಿಡಿದುಕೊಂಡು ಹೇಳಿದರು.

“ನಾಗು .. ನೀನು ಯಾರು ? ಇಲ್ಲಿಗೆ ಬಂದಾಗ ಹೇಗಿದ್ದೆ ? ಎನ್ನು ವು ದು ನೆನಪಿದೆಯೇ ನಿನಗೇ ?”

“ಇಲ್ಲದೆ ಏನಣ್ಣ ? ಕಷ್ಟಕಾಲದಲ್ಲಿ ಆಶ್ರಯ ಕೊಟ್ಟು ನಿಮ್ಮ ಒಡ ಹಂಟ್ಯಿದವಳಂತೆ ನೋಡಿಕೊಂಡಿರಿ.”

“ಗಂಡನನ್ನ ಕಳೆದುಕೊಂಡು ಬೀಡಿಯಲ್ಲಿ ನಿಂತಿದ್ದವಳನ್ನು ಕಾತಾಯಿ ಯನಿ ಮನಿಗೆ ನೇರಿಸಿಕೊಂಡಳು. ಅವಳು ಹೋದಮೇಲೆ ನೀನೇ ಯಜವಾ ನಿಯಾದಂತಿದೆ. ಮ್ಯಾ ಬಗ್ಗಿಸಿ ಕೆಲಸ ನಾಡಲಾರದ ದುಗಾರ್ ನಿನಗೆ ಹೆಡರಿ ನಿನ್ನ ಕೈ ಗೊಂಬೆಯಾಗಿದಾಳೆ. ಅವರೆ ಇದು ಅತಿಯಾಯ್ತು. ನನಗೆ ಬುದ್ಧಿ ಹೇಳಬಂತಾದೆಯೇ ನೀನು ?”

ನಾಗನ್ನು ಉತ್ತರ ಕೊಡದೆ ಒಳಗೆ ನಡೆದಳು. ಬಾಯಿ ಒರಿಸಿಕೊಳ್ಳುತ್ತ ಹೋರಿಗೆ ಬಂದ ಶಿವರಾಮು ಹೇಳಿದ...

“ಹೋಗಲಿ ಬಿಡಿ ಅಪ್ಪ. ಕೆಲಸದವರ ಕೈಲಿ ಜಗತ್ತಾದಿ ಓಡಿಸಿಬಟ್ಟಿರೆ ಮಾಡೋರು ಯಾರು ? ಅವರಿಗೆ ಬುದ್ಧಿ ಹೇಳಿನ ಬದಲು ನೀವೇ ನಿಮ್ಮ ...

ಅನಂತಯ್ಯ ಕಲಾ ದಂತಿ ಕುಳಿತು ಪಿಳಿ ಪಿಳಿ ಕೆಟ್ಟು ಬಿಟ್ಟರು. ಅವರು ಕುಳಿತಿದ್ದ ಮಂಚ ನೇಲಕ್ಕೆ ಕುಸಿಯುತ್ತಿರುವಂತೆ ತೋರಿತು.

“ನನನ್ನತ್ತಿದಾನೆ ಮಗ ?

“ಮಂಬ್ಯಾ ಹೊತ್ತಿನಲ್ಲಿ ಹೂವು ತಡಕುತ್ತ ಹೋಗಬೇಡಿ. ದೇವರಿಗೆ ಬೇಕಾದ್ದು ಹೂವಲ್ಲ ...ಹ್ಯಾದಯ”

“ಅಹ್ಯಾ ..ಮಂಬ್ಯಾ.... ದೇವರಿಗೆ ನಮ್ಮು ಹೂವು ಹ್ಯಾದಯ ಯಾವು ದೂ ಬೇಕಾಗಿಲ್ಲ. ನಾವಾಗಿ ಕೊಟ್ಟರೆ ಪುನಿತರಾದವು. ನಾನು ಹೂವಿಗಾಗಿ ಅಲೆಯುವುದು ದೇವರಿಗಾಗಲ್ಲ. ನನಗಾಗಿ, ಯಾರಿಗೂ ಬೇಡದವನಾಗಿ ಒಂಟಿ ಯಾಗಿರಲಾರದೆ ಮನಸ್ಸನ್ನು ದೇವರ ಕಡೆಗೆ ಹೊರಳಿಸಿ ಹೊತ್ತು ಕಳೆಯುವ ಸಾಧನೆ ಅದು. ನನ್ನ ಮಾತು ಯಾರಿಗೆ ಬೇಕು ಕೇಳುವ ಸಹನೆ ಯಾರಿಗಿದೆ ?” ಎಂದು ಸೂರು ಹಾರುವಂತೆ ಚೀರಬೇಕು ಎನಿಸಿತು.

ಆದರೆ ಆ ಮಾತು ಆಡಲಿಲ್ಲ ಅವರು

“ಹೌದಪ್ಪ ನಿನ್ನ ಮಾತು ನಿಜ” ಎಂದರು, ಪ್ರಯಾಸದಿಂದ.

ಶಿವರಾಮು ತಪ್ಪಿಯಿಂದ ನಗುತ್ತ ಹೊರಗೆ ಹೋದೆ. ಸ್ವಾಲಿನ ಮೇಲಿದ್ದ ಕಾಷಿಯಲ್ಲಿ ಒಂದು ಸೂಜಬಿಧ್ಯು ಚಡವಡಿಸುತ್ತಿತ್ತು.

ಸ್ವಲ್ಪ ಹೊತ್ತು ನಿಂತಿದ್ದ ಮಳೆ ಮತ್ತೆ ಶರುವಾಯಿತು. ಚಟ್ಟಚಟ್ಟನೆ ಸದ್ಗು ಮಾಡುತ್ತಾ ಸೂರಿನಿಂದ ಧಾರೆ ಧಾರೆಯಾಗಿ ಸುರಿಯಿತು. ಸದ್ಗು ಕೇಳಿ ಬಗ್ಗಿ ಸಿದ ತಲೆ ಎತ್ತಿ ಸೂರನ್ನು ದಿಟ್ಟಿ ಸಿದರು ಅನಂತಯ್ಯ. ಮತ್ತೆ ಅದೇ ದೃಶ್ಯ ಮೆಟ್ಟಿಲಿನ ಮೇಲೆ ಪದರ ಪದರವಾಗಿ ನೀರಿನ ತೀರೊಕಿತ್ತು. ಮೂರನೆಯ ಮೆಟ್ಟಿಲು ಉಳಿದ ಎರಡು ಮೆಟ್ಟಿಲಿಗಂತ ಕಡಿದಾಗಿದೆ ಎನಿಸಿತು. ಆದಕ್ಕೆ ಸ್ವಲ್ಪ ಮಟ್ಟಿಗೆ ಭಾವಣೆಯ ಹಂಜಿನ ನೇರಳ್ಳದರೂ ನೆನೆಯುವುದು ತಪ್ಪಿರಲ್ಲ. ತೊಲೆಗೆ ಆತುಕೊಂಡಂತೆ ಕಟ್ಟಿಕೊಂಡಿದ್ದ ಗೂಡಿನಲ್ಲಿ ಗುಬ್ಬಿಯೊಂದು ಮೈ ಮುದುಡಿ ಸದ್ಗುಲಿದೆ ಪಿಳಿಪಿಳಿ ಕೆಟ್ಟು ವಿಟುಕಿಸುತ್ತಾ ಕುಳಿತ್ತು.

ಅನಂತಯ್ಯ ಬೇಸರದಿಂದ ನೋಟಿವನ್ನು ಅಲ್ಲಿಂದ ಕಡಲಿಸಿ ತಮ್ಮ ಸುತ್ತ ನೋಡಿದರು. ಮಾತು ಮುಗಿಸಿ ಶಿವರಾಮು ಹೊರಬ್ಬು ಹೋಗಿದ್ದೆ. ಅವನು ಮೂಲೆಗೆ ಒರಗಿಸಿದ್ದ ಕೊಡೆ ಗುಬ್ಬಿಯಂತೆಯೇ ರೀಕ್ಕೆ ಮುದುರಿ ಕೊಂಡಿತ್ತು. ಕೊಡೆಯ ತುದಿಯಿಂದ ನೀರು ನಿಥಾನವಾಗಿ ಗೀರು ಹಾಕಿದಂತೆ ಹರಿದು ಬರುತ್ತಿತ್ತು.

ರಾಧೆಯ ಕೊಡುಗೆ

“ರುಕ್ಕು....ನಿನಗೊಂದು ಕಾಗದ ಬಂದಿದೆ”

—ಎಂದು ಕೂಗುತ್ತಾ ಪದ್ಮನಾಭರ್ಯ ಕಾಗದ ಹಿಡಿದುಕೊಂಡು ಒಳಗೆ ಬಂದ.

ಕಲ್ಲುಗಡಿಗೆಯಲ್ಲಿ ಮೊಸರು ಕಡೆಯುತ್ತಿದ್ದ ರುಕ್ಕಣಿ ಗಂಡ ಒಳಗೆ ಬಂದದ್ದನ್ನು ನೋಡಿ ತಲೆಯೆತ್ತಿದಳು. ಕಡೆಗೋಲು ಮೊಸರಿನೊಡನೆ ಚೆಲ್ಲಾಟವಾಡುತ್ತಿದ್ದ ಶದ್ಧಿನಿಂದಾಗಿ ಅವಳಿಗೆ ಪದ್ಮನಾಭರ್ಯನ ಕೂಗು ಕೇಳಿಸಿರಲಿಲ್ಲ.

ಚಿಕ್ಕೆ ಯನ್ನು ತಿನ್ನುವ ಆಸೆಯಿಂದ ಕಣ್ಣಿ ರಳಿಸಿ ಮೊಸರು ಕಡೆಯುವುದನ್ನೇ ನೋಡುತ್ತಾ ಕಳಿತ್ತಿದ್ದ ರಾಜಿ, ತನ್ನ ಪುಟ್ಟಕು ನೀಡಿ—

“ನಂಗೆ ಕಾಗದ”—ಎಂದಳು.

ಪದ್ಮನಾಭರ್ಯ ಕಾಗದವನ್ನು ರಾಜಿಯ ಕೈಗೆ ಕೊಟ್ಟು,

“ಅಮ್ಮೆನಿಗೆ ಕೂಡು ಅವಳ ಹೆಸರಿಗೆ ಬಂದಿದೆ” ಎಂದ.

“ಅಮ್ಮೆ—ಕಾಗದ” ಎಂಬ ವದಗಳು ಕಿವಿಗೆ ಬಿದ್ದ ಮೇಲೆ ದಿನಚರಿಯ ಕೆಲಸದಲ್ಲಿ ಮುಳುಗಿದ್ದ ರುಕ್ಕಣಿ ಮಾಡುತ್ತಿದ್ದ ಕೆಲಸವನ್ನು ನಿಲ್ಲಿಸಿ—

“ಯಾರದ್ದೇ ಕಾಗದ?”— ಎಂದು ಕೇಳಿದಳು.

“ನಿಂದು ಕಣೀ, ನಿನ್ನ ಹೆಸರಿಗೇ ಬಂದಿದೆ. ಈ ಕಾಗದಕ್ಕೆ ರುಚು ಮಾಡು ರಿಜಿಸ್ಟ್ರೇ ಮಾಡಿದಾರೆ.”

“ನನಗೆ ಬಂದಿದೆಯೆ?” ರುಕ್ಕಣಿಗೆ ಆಶ್ಚರ್ಯ.

“ನನಗೆ ಬಂದಿದ್ದರೆ ನಿನ್ನೇಕೆ ಕರಿತ್ತಿದ್ದೆ.”

“ಅದು ಸರಿ. ಆದರೆ ನನಗೆ ಬರಿಯೋರು ಯಾರು?”

ರುಕ್ಕಣಿ ಮೊಸರು ಹಾರಿ ಜಿಡ್ಡಾಗಿದ್ದ ಕೈಯನ್ನು ತನ್ನ ಮಾಸಿದ ಸೀರಿಗೆ ಉರೆಸಿಕೊಂಡು ಕಾಗದನ್ನೇ ಸಹಿ ಮಾಡಿದಳು.

ಅವಕ ಜಿನವೂನದಲ್ಲಿ ಮೊದಲ ಬಾರಿಗೆ ರಿಜಿಸ್ಟ್ರೇ ಮಾಡಿದ ಪತ್ರ ಬಂದಾಗ ಆಶ್ಚರ್ಯದ ಜೊತೆ ನಗುವೂ ಬಂದಿತು. ಕಾಗದವನ್ನು ತೆಗೆದು ಕೊಂಡು, ಕವರನ್ನು ಸೊಟ್ಟೆನೊಟ್ಟಾಗಿ ಉಗರಿಸಿದ ಹರಿದು ಒಳಗಿನ ಕಾಗದವನ್ನು ನಿಧಾನವಾಗಿ ಓದುತ್ತಿದ್ದಂತೆ, ಅವಕ ನಗು ಮಾಯವಾಗಿ ನಿಟ್ಟಿಸಿರು ಹೊರಬಂತು.

“ಯಾರದ್ದು ಕಾಗದ? ಏನು ಬರೆದಿದಾರೆ?”

ಹೆಂಡತಿಯ ಕಂದಿದ ವ್ಯಾಪಿ ನೋಡಿ ಪದ್ಧನಾಭಯ್ಯ ಗಾಬರಿಯಿಂದ ಕೇಳಿದ.

“ರಾಧಾ ಬರೆದಿದಾಳೆ.”

“ಎಲ್ಲಾ ಸೌಖ್ಯವಾಗಿದಾರೆ ತಾನೇ?

“ಹೊಂ..” ಎನ್ನತ್ತೆ ಕಾಗದವನ್ನು ಗಂಡನ ಮುಂದೆ ಹಾಕಿ, ಮೊಸರಿನ ಕಲ್ಲುಗಡಿಗೆ ಎತ್ತಿಕೊಂಡು ರುಕ್ಕಿಣಿ ಮಾತಾಡದೆ ಒಳಗೆ ನಡೆದಳು. ರಾಜಲಕ್ಷ್ಮಿ, ತಾಯಿಯನ್ನು ಹಿಂಬಾಲಿಸಿದಳು

ಮಹ್ನಾಭಯ್ಯ ಕಳಗೆ ಬಿದ್ದಿದ್ದ ಕಾಗದವನ್ನು ಎತ್ತಿಕೊಂಡು ಕಿಟಕಿಯ ಬಳಿ ಹಿಡಿದು ಓದಿದ.

ಆಕ್ಕೆ ..

ತು ಕಾಗದ ಏಕೆ ಬರೆದಿವೇನೆ ಗೊತ್ತಿ, ಇನ್ನು ಎಂಟು ದಿನ ಕಳೆದರೆ ನಿನ್ನನ್ನು ನೋಡಿ ಹನ್ನೆರಡು ವರ್ಷವಾಗುತ್ತೆ, ‘ಮುಖ ತೊರೆದು ಹೋಗುತ್ತೆ’ ಎಂದು ಹೇಳುತ್ತಾರೆ ಚಿಕ್ಕವರಾಗಿದ್ದಾಗಲೇ ತಬ್ಬಲಿಗಳಾಗಿ ಬೇರೆಯವರ ಆಶ್ರಯದಲ್ಲಿ ಬೆಳಿದೆವು. ಮುಂದೆ ನಮ್ಮ ದಾರಿ ಬೇರೆಯಾದರೂ, ನಾವು ಆಕ್ಕ ತಂಗಿಯರಲ್ಲವೇ? ನಿನ್ನ ಬಿಟ್ಟರೆ ನನಗೆ ಬೇರೆ ಯಾರಿದಾರೆ? ನಿನಗೂ ಆಷ್ಟೇ ಮದುವೆಯಾದ ಕೂಡಲೇ ದೂರ ಉತ್ತರದ ಕಡೆ ಹೋಗಿದ್ದ ನಾನು ಇಟ್ಟ ವರ್ಷಗಳ ಮೇಲೆ ಬೆಂಗಳೂರಿಗೆ ಬಂದಿದೇನೆ. ಇವರಿಗೆ ಇಲ್ಲೇ ಕೆಲಸವಾಗಿದೆ. ಬಂದು ಸಲ ಗಟ್ಟಿ ಮನಸ್ಸುಮಾಡಿ, ನಿನ್ನ ಹೆಚ್ಚಿಯ ಮನೆಯನ್ನೂ, ದನಕರು ಗಳನ್ನೂ ಬಿಟ್ಟು, ಮಕ್ಕಳೊಡನೆ ನಿನ್ನ ತಂಗಿಯ ಮನೆಗೆ ಬಾ ಭಾನುವಾರ ಬೆಳಗಿನ ರೈಲಿಗೆ ನಾನು ಸ್ವೀಷನ್ನಿಗೆ ಬಂದಿದ್ದೇನೆ. ಅವತ್ತು ಬರಲಾಗದಿದ್ದರೆ

ನಿನ್ನು ಬರುವ ದಿನಸ ಬರಿ. ನನ್ನ ವಿಳಾಸ ಬರೆದಿರುವೆನ್ನಲ್ಲ ? ಖಂಡಿತ ನಿರಾಕೀ ಗೊಳಿಸಬೇಡ ...

ನಿನ್ನ ತಂಗಿ,
ರಾಧು

“ಭಾವಾಜಿಯನ್ನು ಅವರ ಹಳ್ಳಿ ಬಿಟ್ಟುಕೊಡುವಂತಿದ್ದರೆ ಅವರೂ ಬಂದರ ಸಂತೋಷ”

ಮರೆತ ಮಾತನ್ನು ಕೊನೆಯಲ್ಲಿ ಸೇರಿಸಿದ್ದ ಇಂ ರಾಧ.

“ಹೋಗಲಿ ..ಕೊನೆಗಾದರೂ ತನಗೊಬ್ಬಿ ಭಾವನಿರುವನನೇಂದು ರಾಧಿಗೆ ನೇನಪ್ಪು ಬಂತಲ್ಲ !” - ಎಂದುಕೊಂಡ ಪಡ್ಡನಾಭಯ್ಯ.

“ಇನ್ನೇನ್ನು ? ಅಮಾತ್ಯವು ಗಂಟು ವಂಬಿ ಕಟ್ಟಬಹುದಲ್ಲ ! ತಂಗಿ ಆಗ್ರಹದಿಂದ ಆಹ್ವಾನ ಕೊಟ್ಟಿದ್ದಾಳೆ.”

ರುಕ್ಕುಣಿ ತಟ್ಟಿನೆ ಉತ್ತರ ಕೊಡಲಿಲ್ಲ. ಹಳೆಯ ನೇನಪ್ಪು ಕಡೆಡಿ ರಾಡಿ ಯಾಗಿ ಕಟ್ಟಿ ರು ಹರಿದದ್ದು ಆ ಕತ್ತಲ ಕೋಣೆಯಲ್ಲಿಂದ ಕಾಣುವಂತಿತ್ತು.

“ಹೊಂಕೊಟ್ಟಿದ್ದಾಳೆ. ವೂವಿ ತೊರೆದು ಹೋಗುತ್ತೇ ಎಂತ ಹೆದರಿಸಿದಾಳೆ. ಅಂತಹವು ತಾನೇ ಬರಬಹುದಿತ್ತು.”

ಕಣ್ಣ ಮೂಗು ಬರೆಸಿಕೊಳ್ಳುತ್ತೆ ರುಕ್ಕುಣಿ ಉತ್ತರಿಸಿದಳು.

“ನಿನ್ನ ದೊಂದು ವಿಳಾಸ ಎಲ್ಲ ಸೇರಿಕೊಂಡಿತ್ತೇ ಆವಳ ಬಳಿ ? ನಾವಿ ರುವ ಈ ಹಳ್ಳಿ ಯಾವ ದಿಕ್ಕಿನಲ್ಲಿದ ? ಎಂದು ಸಹ ಆವಳಿಗೆ ತಿಳಿದಿರಲಾರದು. ಹೇಗೆ ಬಂತ್ತಾಳಿ ಹೇಳು ?”

“ಆದೂ ನಿಜನೆ ? ನೀವೂ ಬರ್ತೀರೇನು ?”

“ನಾನೇ.... ? ಯಾರು ಕರೆದಿದಾರೆ ನನ್ನ ?”

“ರಾಧಾ ಬರೆದಿದಾಳಲ್ಲ ?”

“ಹೊಂ... ಬರೆದಿದಾಳೆ. ಆದರೆ ಆಹ್ವಾನ ಇಯೋದು ನಿನಗೆ. ಅದು ಉಪಚಾರದ ಮಾತು. ಅಲ್ಲದೆ ರುಕ್ಕುಣಿ .. ನನ್ನ ಕಂಡರೆ ಆವಳಿಗೆ ತಿರಸ್ತಾರ. ವಿದ್ಯೆಯ ಗಂಧವಿಲ್ಲದೋನು, ಹಳ್ಳಿಯ ಗುಗ್ಗು ಎಂದೆಲ್ಲ ಅಭಿಪ್ರಾಯ ಆವಳು ತನ್ನ ಆಭಿಪ್ರಾಯ ಎಂದೂ ನುರೆನೂಚಿಲ್ಲ ತೋರಿದ್ದನ್ನು ಎದುರಿಗೇ ಆಡುವ ದಿಟ್ಟಿ ಆವಳು.”

ರುಕ್ಕಿಣಿ ತಲೆ ಎತ್ತಿ ಮೈನವಾಗಿ ಗಂಡನನ್ನು ದಿಟ್ಟಿಸಿದಷ್ಟು ಇರಸರಿಕೆಯಲ್ಲಿ ಹೆಚ್ಚಿ, ಯಾರ್ಥಿತರಂತೆಯೇ ಇಂದ್ರ ಪದ್ಮನಾಭಯ್ಯ. ಅವನು ತನ್ನ ಇರುವಿಕೆಯ ಬಗೆಗೆ ಎಂದೂ ಕಾಳಜಿ ವಹಿಸಿದವನಲ್ಲ. ರುಕ್ಕಿಣಿಗೂ ಏನೂ ಅನ್ನಿಸಿರಲಿಲ್ಲ.

ಅದರೂ ಇಂದು ಏಕೊಂಡಿ ಅವಳ ಸೋಟಿ ಸಂಕೋಚದಿಂದ ಸೆಲದತ್ತ ನೆಟ್ಟಿತು.

“ನಾನೂ ಹೋಗಲ್ಲ ಇಷ್ಟ್ವು ವರ್ಷ ಕಳೆಯಲಿಲ್ಲನೆ” ಈಗ ಸೋಡಿ ಏನಾಗಬೇಕಾಗಿದೆ?”—ಎಂದಷ್ಟು.

ಆದು ನಾಲಿಗೆತುದಿಯ ಮಾತು. ಪದ್ಮನಾಭಯ್ಯನಿಗೆ ತಿಳಿಯದೆ ಅದು? ಆಗ ಮಾತಾಡಲಿಲ್ಲ ಅವನು. ರಾತ್ರಿ ರುಕ್ಕಿಣಿ ಮನೆಗೆಲಸವನ್ನು ಮುಗಿಸಿ ಮಲಗಲು ಬಂದಾಗ ಅವಳಿಗೆ ಆಶ್ಚರ್ಯ ಕಾದಿತ್ತು.

ಒಂದು ಚಿಕ್ಕೆ ತಗಡಿನ ಟ್ರಿಂಕು, ಕಟ್ಟಿಟ್ಟಿ ಹಾಸಿಗೆ, ಒಂದು ದೊಡ್ಡ ಬುಟ್ಟಿ, ಎರಡು ಕ್ರಿಚೀಲಗಳು, ಎಲ್ಲವೂ ಒಂದು ಕಡೆ ಒಟ್ಟುಗಿ ಕುಳತು, ಅವಳನ್ನು ದಿಟ್ಟಿಸಿ, ‘ನಿನ್ನ ಪ್ರಯಾಣಕ್ಕೆ ಎಲ್ಲ ಸಿದ್ಧವಾಗಿದೆ’—ಎಂದು ಸೂಚಿಸಿದುವು. ರಾಜಿ, ಅನಂತ ಇಬ್ಬರ ಸಹಾಯದಿಂದ ಪದ್ಮನಾಭಯ್ಯನೇ ಎಲ್ಲವನ್ನೂ ಸಿದ್ಧ ಪಡಿಸಿದ್ದು.

“ಇದೇನು? ಯಾರು ಬಂದಿದಾರೆ?”

—ರುಕ್ಕಿಣಿ ಆಶ್ಚರ್ಯ ವ್ಯಕ್ತಪಡಿಸಿದಷ್ಟು.

“ಯಾರೂ ಬಂದಿಲ್ಲ. ನೀನು ಹೊರಡುವೆ ಎಂದು ಎಲ್ಲ ಸಿದ್ಧವಾಗಿವೆ.”

‘ನಾನು ಹೋಗಲ್ಲ ಎಂದು ಆಗಲೇ ಹೇಳಿದೆ.’

“ನನ್ನಾತ್ಮ ಕೇಳು. ಇಬ್ಬರು ಹುಡುಗರನ್ನೂ ಕರೆದುಕೊಂಡು ಹೋಗಿ ಬಾ. ಮಕ್ಕಳು ಹೊರಿಗಿನ ಪ್ರಪಂಚ ಸೋಡಲಿ. ನೀನು ತಾನೇ ಏನು? ಸೇರಿಸಲಿದ್ದ ಅಕ್ಕಿ ಬೆಲ್ಲಿ ಒದ್ದು ಬಂದವಳು ಹೊಸಲು ದಾಟಿ ಹೊರಗೆ ಹೋಗಿಲ್ಲ.”

“ಷಿ....ಸರಿ ಸರಿ. ನಿಮಗೂ ನನ್ನ ಶಾಟ ಸಾಕಾಗಿದೆ, ನಾಲ್ನು ದಿನ ನನ್ನ ದೂರ ಕಳಿಸಿ ಹಾಯಾಗಿರಬಹುದು.”

“ಏನಾದರೂ ಅಂದುಕೊ. ನೀನು ಹೊರಟಿರಿ ಸರಿ.”

“ಆ ಬುಟ್ಟಿ, ಚೀಲಗಳು ಇವೆಂಬು ಏನು? ಆ ಗಂಟೆ ನೋಡಿದ್ದೆ ಹಾಗೇ ರಾಧ ಹೆಚ್ಚಿಯ ಗುಗ್ಗುಗಳು ಎಂದುಕೋತಾಳಿ.”

“ಅಂದೊಂದು ಲಿಂಗಿ ಬಿಡು. ಹೆಚ್ಚಿಯವರನ್ನು ಹೆಚ್ಚಿಯವರೆಂದರೆ ತಪ್ಪೇನು? ಬುಟ್ಟೀಲಿ ಒಂದು ಪಾತ್ರೀಲಿ ಬೆಣ್ಣೆ ಇದೆ. ಚೀಲದಲ್ಲಿ ನಮ್ಮ ಹೊಲದಲ್ಲಿ ಬೆಳೆದ ಒಂದಿಷ್ಟು ದವಸ ಧಾನ್ಯ ..”

“ಬೆಂಗಳೂರಿನಲ್ಲಿ ಸಿಕ್ಕುದ್ದು ನಮ್ಮ ಕುಗ್ಗಾಮದಲ್ಲಿ....”

“ನೀನು ಬೆಂಗಳೂರು ನೋಡಿಲ್ಲ. ಒಂದು ಸಲ ನೋಡಿ ಬಾ. ಅವೇಲೆ ಅದರ ವಿಚಾರ ಮಾತಾಡೋಣ.”

* * *

ಪದ್ಯನಾಭಯ್ಯ ಬಿಸ್ಮಿಲಲ್ಲಿ ಮೈಸೂರಿನವರಿಗೆ ಒಂದು ಆಲ್ಲಿ ಜೆಳಗಿನ ರ್ಯಾಲಿಗೆ ಹೆಂಡತಿ ಮಹಕ್ಕಳನ್ನು ಕಳುಹಿಸಿದ. ನಿಲಾಂಡಲ್ಲಿನ ಜನ ಸಮಾಜ, ಹಣ್ಣಾಗಳು, ತಿಂಡಿ, ಬಿಸ್ತು ತ್ವರ್ತಿ ಇವುಗಳನ್ನು ಮಾರುವವರು, ಇವುಗಳನ್ನು ನೋಡಿ ಹೆಡುಗರು ಮುಗ್ಗಾಗಿದ್ದರು. ಆಶ್ಚರ್ಯದಿಂದ ಅರಳಿದ ಕಣ್ಣಾಗಳಿಂದ ತಮ್ಮ ಸುತ್ತು ನೋಡುತ್ತಿದ್ದರು. ಜಿಕ್ಕಾವಳಾದ ರಾಜಲಪ್ತಿಯಂತೂ ಸಂತೋಷದಿಂದ ಕುಣೆದು ಕುಪ್ಪಳಸುತ್ತಿದ್ದಳು.

ರುಕ್ಕಿಣಿ ಮಾತ್ರ ಮೌನಗೌರಿಯಂತೆ ಒಂದು ಕೆಂಬಕ್ಕೆ ಒರಗಿ ನಿಂತಿದ್ದಳು. ಮನೆ ಬಿಟ್ಟಿ ಹೊರಟಾಗಿಸಿಂದ ಆವಳು ಒಂದು ಮಾತೂ ಆಡಿರಿಲ್ಲ. ಸಂತೋಷಪಡುವುದು ಒತ್ತುಟ್ಟಿಗಿರಲಿ. ಉಕ್ಕಿಬರುತ್ತಿದ್ದ ದುಃಖ ವನ್ನು ಗಂಡ ಮಹಕ್ಕಳಿಂದ ಮುಚ್ಚಿಡಲು ಸಾಹಸ ಪಡುತ್ತಿದ್ದಳು.

ಅದಕ್ಕೇ ಮೌನದ ಮೇರೆ ಹೊಕ್ಕಿದ್ದಳು.

ಹೆಂಗಸರ ಗಾಡಿಯಲ್ಲಿ ಒಂದು ಕೊನೆಯ ಜಾಗದಲ್ಲಿ ಅವರನ್ನೇಲ್ಲ ಕೊರಿಸಿ ಸಾಮಾನು ಹೊತ್ತು ತಂದು ಒಳಗಿಟ್ಟು,

“ಸಾಮಾನು ಎಣಿಸಿಕೊ ರುಕ್ಕು. ಇಳಿಯುವಾಗ ಗಲಾಟೀಲಿ ಮರಿತು ಬಿಡಬೇಡ”

ಪದ್ಯನಾಭಯ್ಯ ಎಚ್ಚರಿಸಿದ.

ರುಕ್ಕಿಣಿ ಬಾಯಿಗ ಸರಗು ಮುಚ್ಚಿದಂತೆ ತಲೆ ಆಲ್ಲಾಡಿಸಿದಳು.

“ಖಚಿಗೆ ದುಡ್ಡು ಸಾಕೇನೆ? ಇನ್ನೊಂದು ಏದು ರೂಪಾಯಿ ಕೊಟ್ಟಿ
ರಲ್ಲೋ?”

“ಸಾಕು...”

ಕವ್ಯದಿಂದ ಮಾತ್ರ ಹೊರಬಂತು.

“ಟಿಕೀಟು ಜೋಪಾನ್”

“ಹೊಂ..”

“ರಾಧಾ ಸ್ವೇಷನ್ನಿಗೆ ಬರದಿದ್ದರೆ ಏನು ಮಾಡಿ?”

“ಮಾಡೋದೇನು? ಅಲ್ಲಿ ಸ್ವೇಷನ್ನಿನಲ್ಲಿ ಕೂತಿದ್ದು ಇನ್ನೊಂದು ಗಾಡಿ
ಹತ್ತಿ ವಾಪ್ಪು ಬರ್ತಿಂವಿ”

-ರುಕ್ಕು ಹೆಡರಿಕೆಯಿಂದ ನುಡಿದಳು.

“ಯಾಕ್ಕನ್ನು ಹೆಡರಿಕ್ಕುತ್ತಿ? ಅಡ್ರೆಸ್ ಇದೆಯಲ್ಲ. ನಾನು ಕರ್ಮೊಂದು
ಹೋಗ್ಗಿನ್ನಿನಿ”

-ಆನಂತ ಧೈರ್ಯ ಹೇಳಿದ. ಬೆಂಗಳೂರನ್ನು ಎಂದೂ ನೋಡಿರದ
ಹುಡುಗನಿಗೆ ಅಡೋಂದು ಸಮಸ್ಯೆಯಾಗಿ ತೋರಲಿಲ್ಲ.

ಇವರ ಪಕ್ಕದಲ್ಲಿ ಕೂತಿದ್ದ ಒಬ್ಬ ಹಂಗಸು ಇವರ ಮಾತುಗಳನ್ನು
ಕೇಳಿಸಿಕೊಂಡವಳು-

“ಬೆಂಗಳೂರಿನಲ್ಲಿ ಎಲ್ಲಿಗೆ ಹೋಗಬೇಕು?”

-ಎಂದು ವಿಚಾರಿಸಿದಳು.

“ಉಮರಾಜವೇಟಿಗೆ. ನೀವೂ ಅಲ್ಲಿಗೆ ಹೋಗ್ಗಿರಿ?”

ಪದ್ಮನಾಭಯ್ಯ ಅತ್ಯರದಿಂದ ಕೇಳಿದ.

“ಹೊಂ ನಾವೂ ಬೆಂಗಳೂರಿಗೇ ಹೊರಟಿದಿವಿ, ಶಂಕರಪುರದಲ್ಲಿ ನನ್ನು,
ಮನೆ. ಸ್ವೇಷನ್ನಿಗೆ ಯಾರೂ ಬರದಿದ್ದರೆ ನಾನು ಮೊದಲು ಉಮರಾಜವೇಟಿಗೆ
ಹೋಗಿ ಅವರ ವಿಳಾಸದ ಮನೆ ತೋರಿಸ್ತೀನಿ. ನೀವು ಧೈರ್ಯವಾಗಿರಿ”
ಜೀಲದಿಂದ ಅಡಿಕೆಯ ಚೂರನ್ನು ತೆಗೆಯುತ್ತ ಆಕೆ ಭರವಸೆ ಕೊಟ್ಟಿಳು.

ರ್ಯಾಲು ಸಿಳ್ಳು ಹಾಕಿ ನಿಧಾನವಾಗಿ ಜಲಿಸಲಾರಂಬಿಸಿತು. ಮಕ್ಕಳು ಕ್ಷೇ
ಬೀಸಿದುವು. ನೀರು ತೆರಿ ಹಾಕಿದ್ದ ಕಣ್ಣಗಳಿಂದ ರುಕ್ಕು, ಮಸುಕುಮಸಕಾಗಿ
ಕಾಣಿಸಿ ದೂರವಾಗುತ್ತಿದ್ದ ಗಂಡನ್ನು ದಿಟ್ಟಿಸಿದಳು.

ಎನಾಗಿದೆ ಇವಳಿಗೆ? ಯಾವ ದುಃಖ, ಯಾವ ಸೇನಪು ಸೋರಿನ ಬುಗ್ಗೆ ಯನ್ನು ಚಿಮ್ಮಿಸಿದೆ?

ಪದ್ಮನಾಭರ್ಯ ಯೋಚಿಸಲು ಪ್ರಯತ್ನಿಸಿ, ಏನೂ ಮುಳವು ಸಿಗದೆ ನಿಧಾನವಾಗಿ ಉಂಟಾಗಿ ಸಾಗುವ ಬಸ್ಸು ಹಿಡಿದ.

ಎನಾಗಿದೆ ನನಗೆ? ರುಕ್ಷಿಣಿಯೂ ಯೋಚಿಸಿದಳು.

ಕಣ್ಣಿನ ಆಳದಿಂದ ಸೀರು ಯಾವ ಅಂಕೆಯೂ ಇಲ್ಲಿದೆ ಹರಿಯಿತು. ಕಿಟ್ಟಿಕಿಯಿಂದ ಹೊರಗೆ ತಲೆ ಹಾಕಿದ್ದಳು ಅವಳು.

ಬದುಕಿನ ಬಾನು ಬರಿಯ ಕಾರ್ಮೋಡಗಳಿಂದಲೇ ತುಂಬಿದ್ದಂತೆ ಆಕೆಗೆ ಆ ಕ್ಷಣದಲ್ಲಿ ತೋರಿತು. ಚಿಕ್ಕ ವರ್ಯಸ್ವಿನಲ್ಲಿ ಅನಾಧರಾಗಿ ಹರಿವರ ಆಶ್ರಯ ದಲ್ಲಿ ದಿನ ಸೋಕ್ಕಿದ್ದು, ಮದುವೆಯ ಮಂಗಳ ವಾದ್ಯದೊಡನೆ ಆರಂಭವಾದ ಏಕತಾನದ ಜೀವನ ಇದ್ದೋಬ್ಬ ತಂಗಿಯನ್ನೂ ಹೊರ ಮಾಡಿತ್ತು. ತನ್ನ ನ್ನು ಹಂಗಿನ ಬಾಳಿನಿಂದ ಬಿಡಿಸಿದ್ದ ಕ್ಷಾಗಿ ಗಂಡನನ್ನು ಕಂಡರೆ ಮೊದಲು ಅಭಿಮಾನವೇಸಿದ್ದರೂ, ದಿನ ಕಳೆದಂತೆ ಉದಾಸೀನ ಇಂಂಕೆ ಸೋಡಿತ್ತು. ದುಡಿಮೆಗೆ ಸಾಕಷ್ಟು ಪ್ರತಿಫಲವಿಲ್ಲದ ಬರ.ಡು ಜಿವನ. ರಂಗುರಂಗಿನ ನಾಗರಿಕ ಜೀವನದ ಕನಸು ಕಂಡಿದ್ದ ವಳಿಗೆ ನಿರಾಸೆಯನಿಸಿತ್ತು.

ರುಕ್ಷಿಣಿ ಸೆರಿಗಿನಿಂದ ಕಣ್ಣು ಒರೆಸಿಕೊಳ್ಳತ್ತು ತನ್ನ ಹೆಚ್ಚಿಯ ನೂಲು ಸೀರಿಯನ್ನು ತಿರಸ್ತಾರದಿಂದ ನೋಡಿದಳು. ಬದುಕಿನ ಬಹು ಭಾಗ ಅಂತಹ ಸೀರೆಗಳನ್ನು ಉಡುತ್ತುಲ್ಲೇ ಕಳೆದಿತ್ತು. ಎಂದೂ ಸೋರಿನ ನೋರೆಯ ಅವಶ್ಯಕತೆಯಲ್ಲಿದ ಬಣ್ಣಿದ ಸೀರೆಗಳು.

ಬೆಳಗ್ಗೆ ಸ್ವಾನ ಮಾಡಿ ಒಮ್ಮೆ ಬಟ್ಟೆ ಬದಲಿಸಿಬಿಟ್ಟೆ ಪ್ರಣಃ ನಾಳಿನ ಬೆಳಗಿನವರಿಗೆ ಭಯವಿಲ್ಲ! ಆಲ್ಲವೆ ಬಟ್ಟೆ ಬದಲಿಸಿ ಹೋಗುವುದಾದರೂ ಎಲ್ಲಿ? ಅಲ್ಲಿ ಸುತ್ತುಮುತ್ತಲಿನ ಯಾರ ಮನಗೆ ಹೋದರೂ ಇದ್ದ ಸ್ಥಿತಿಯಲ್ಲೇ ಹೋಗಬಹುದು.

ಶ್ವೀಂಗಾರವಾಗಿ ಹೋಗಬೇಕೆಂದು ಅವಳಿಗೂ ತೋರಿರಲಿಲ್ಲ. ಇವಳು ಉಟ್ಟೆ ಬಟ್ಟೆಯಲ್ಲೇ ಬಂದಿರುವಳಿಗೇ? ಆಧವಾ ಸಿಂಗರಿಸಿಕೊಂಡು ಬಂದಿರು ವಕ್ಕಿಗೇ ಎಂಬುದನ್ನು ಅವರೂ ಗಮನಿಸುತ್ತಿರಲಿಲ್ಲ.

* * *

ಬೆಂಗಳೂರು ನಿಲ್ಲಾಣವಲ್ಲಿ ರಾಧೇಯನ್ನು ಗುರುತಿಸ ವುದು ರುಕ್ಷಿಣಿಗೆ ಸ್ವಲ್ಪವೂ ಕಷ್ಟವಾಗಲಿಲ್ಲ.

ತಿಳಿ ಹೆಳದಿಯ ನೈಲಾನ್ ಸೀರೆ, ಅದಕ್ಕೆ ಒಮ್ಮೆವ ತುಂಡು ತೊಳಿನ ರವಿಕೆ, ಗೋಪುರದ ಹೆರಳು ಹಾಕಿಕೊಂಡಿದ್ದ ಅವಳು ಹಸುರು ಬಣ್ಣಿದ ಕನ್ನಡಕ ಹಾಕಿಕೊಂಡಿದ್ದಳು. ಕೆಂಪು ಚೆಲ್ಲಿನ ಖಗರು, ರಕ್ತ ಚಿಮ್ಮು, ವಂತಿದ್ದ ತುಟಿಗಳು, ಅದೇ ಬಣ್ಣಿದ ತಿಲಕ ಬಿಳಿಯ ಮುಖಕ್ಕೆ ಮೆರುಗು ಹೊಟ್ಟಿತ್ತು, ತಿದ್ದಿದ ಹುಬ್ಬಿ, ಶಾದಿಗೆ ಬಳಿದ ದೊಡ್ಡ ಕಣ್ಣಗಳು, ಮೋಹಕ ನಿಲುವು. ಸಾಮಾನು ಹೊತ್ತು ಹೋಗುತ್ತಿದ್ದ ಜನರು ಅವಸರದಲ್ಲಿ ಒಮ್ಮೆ ಅತ್ತ ತಿರುಗಿ ನೋಡಿ ಮುಂದೆ ಸಾಗುತ್ತಿದ್ದರು.

ಅಮ್ಮೆ ಜನರನ್ನು ಆಕರ್ಷಿಸಿದ ಸಿಂಗಾರಿ ರಾಧಾ ಎಂದು ತಿಳಿದಾಗ ರುಕ್ಷಿಣಿಗೆ ಹೆಮ್ಮೆಯ ಜೊತೆ ಬೇರೆ ಅವ್ಯಕ್ತಭಾವವೂಂದು ಮನವಲ್ಲಿ ಹೊಕ್ಕು ಮನಸ್ಸು ರಾಡಿಯಾಯಿತು

ಕಣ್ಣ, ಬಣ್ಣಿ ಎರಡನ್ನು ಬಿಟ್ಟರೆ ಅಕ್ಕೆ ತಂಗಿಯರಲ್ಲಿ ಹೆಚ್ಚು ವ್ಯತ್ಯಾಸ ವಿಲ್ಲ. ಸಾಮಾನ್ಯ, ಮಾಲುಗಣ್ಣ ರುಕ್ಷಿಣಿಯದಾದರೆ ಹಾಲುಕೆನೆಯ ಬಣ್ಣಿ, ದೊಡ್ಡದಾದ ಹೊಳಪು ಕಣ್ಣಗಳನ್ನು ವಡೆಯುವ ಭಾಗ್ಯ ರಾಧೇಯದಾಗಿತ್ತು

ಅನಾದರಕ್ಕೆ ಸಿಕ್ಕಿ ರುಕ್ಷಿಣಿಯ ಚೆಲವು ಮಾಸದ್ದರೆ. ನೂತನವಾದ ಉಡುಗೆಯಲ್ಲಿ ಆಧುನಿಕ ಶೈಂಗಾರಸಾಧನಗಳ ನೆರವಿಸಿದ ರಾಧೇಯ ಚೆಲವು ಇಮ್ಮೆಡಿಯಾಗಿತ್ತು.

“ರಾಧಾ....” ರುಕ್ಷಿಣಿ ಹತ್ತಿರ ಬಂದು ಕೂಗಿದಳು.

ಗಾಡಿಗಳಿಂದ ಇಳಿದು ಬರುತ್ತಿದ್ದ ವರಸ್ನೆಲ್ಲ ಕಾತುರದಿಂದ ಗಮನಿಸುತ್ತಿದ್ದ ರಾಧ ತಟ್ಟಿನೆ ಮುಂದೆ ಬಂದು ಅಕ್ಕನ ಕ್ಕೆ ಹಿಡಿದುಕೊಂಡಿದ್ದಳು. ಬಹು ವರ್ಷಗಳಿಂದ ನೋಡಿದ್ದ ಅಕ್ಕ ತಂಗಿಯರ ಮಿಲನ ಅಪೂರ್ವ ನೋಟವಾಗಿದ್ದು, ಭಾವನೆಗಳ ಮಹಾಪೂರ ಹರಿಯ, ಹೃದಯವನ್ನು ತಂಬಿ, ಪೂತು ಹೊರಡಿದಾಯ್ತು.

“ಅಮ್ಮೆ, ಮನೆಗಿ ಹೋಗೋಣ” ಅಧ್ರೆ ತೋಡೆ ಮುಚ್ಚಿ ವಂತಿದ್ದ ಘ್ರಾಕ್ ಹಾಕಿಕೊಂಡು, ಹೋಸಿಟ್ಟಿಲ್ಲ ಕಟ್ಟಿಕೊಂಡಿದ್ದ, ರಾಧೇಯ ಮಗಳು

ಸುನೀತಿ ತಾಯಿಯನ್ನು ಎಚ್ಚು ರಿಸಿದ್ದು.

“ಹೊಂ...ಹೋಗೋಣ. ಇವನು ಅನಂತ. ಇವಳು ರಾಜಲಕ್ಷ್ಮಿ ಅಲ್ಪ?” ರಾಧಾ ಹಿಂದೆ ಎಂದೋ ಬರೆದಿದ್ದ ಅಕ್ಕನ ಶಾಗದದ ನೆನಪಿನಿಂದ ಮಕ್ಕಳನ್ನು ಗುರುತಿಸಲು ಪ್ರಯತ್ನಿಸಿದ್ದು.

ರುಕ್ಕಣಿ ಯಾನ ನೆನಪನ್ನೂ ಹೆಸರಾಗಿಸಲು ಯತ್ನಿಸಿದವಳಿಲ್ಲ. “ನಿನಗೆಯ್ವು ಮಕ್ಕಳು? ಇನಳೇ ಚಿಕ್ಕವಳಿ?”—ಎಂದು.

ನಿನ್ನ ಮಗಳೇ ಎಂದು ಕೇಳುವ ಅವಶ್ಯಕತೆ ಇರಲಿಲ್ಲ. ರಾಜಲಕ್ಷ್ಮಿ, ಸುನೀತಿ ಇಬ್ಬರನ್ನೂ ಅಕ್ಕ ತಂಗಿಯರೆಂದು ಹೇಳಬಹುದಾದವ್ಯು ಹೋಲಿಕೆ ಇಬ್ಬರಲ್ಲ. ವ್ಯತ್ಯಾಸ ಇದ್ದು ಉಡಿಗೆತೊಡಿಗಳಲ್ಲಿ ಮಾತ್ರ ಹೆಚ್ಚಿಯ ಹೊರ ಒಡಾಟ, ಪುಸ್ತಿಯಾದ ಹಾಲು ಹೊಸರು ಉಟಿದಲ್ಲಿ, ರಾಜಿ ದುಂಡಿಗಿದ್ದರೆ, ಸುನೀತಿ ಬಿಳಿಚಿಕೊಂಡು ಸಣ್ಣ ಗೆ ಕಾಣುತ್ತಿದ್ದು.

ಕೂಲಿಯವನ್ ಕ್ಯೂಲಿ ಸಾಹಾನು ಹೊರಿಸಿಕೊಂಡು ಹೊರಗೆ ಬಂದು ಗಾಡಿ ಮಾಡಿಕೊಂಡು ಮನೆ ತಲುಪಿದ್ದು ಮಾತ್ರ ಕುಂಟಾಗಿತ್ತು. ಒಬ್ಬರ ನೆನ್ನಬ್ಬರು ನೋಡುತ್ತು ಅವರ ಬದುಕನ್ನು ಅರ್ಥಮಾಡಿಕೊಳ್ಳುತ್ತಿರುವಾಗಲೇ ಗಾಡಿ ಮನೆಯ ಮುಂದೆ ನಿಂತಿತು.

ರಾಧೆ ಹೊಡಲು ಇಲ್ಲದು ಬಾಗಿಲಿಗೆ ಹಾಕಿದ್ದ ಬೀಗವನ್ನು ಶೇಗೆದು ರುಕ್ಕಣಿಯನ್ನು ಒಳಗೆ ಬರಮಾಡಿಕೊಂಡಳು

ಮುಕ್ಕಳು ಹಸಿದಿದ್ದವು. ಹೊಡಲು ಉಟ. ಚಪಾತಿ ಬಡಿಸಿದಾಗ ರುಕ್ಕಣಿ—“ಉಟಕ್ಕೂ ರೊಟ್ಟೆ ಮಾಡಬೇಕೆ?”—ಎಂದು.

“ಹೊಂ....ಮಾಡದಿದ್ದರೆ ವಿಧಿಯಿಲ್ಲ. ಅವರ ಕೊಡೋ ಅಕ್ಕಿ ಒಂದು ವಾರಕ್ಕೂ ಸಾಕಾಗಲ್ಲ. ಬಾಲ್ಕಾನಲ್ಲಿ ಎವ್ಯು ತರೋದು.”

“ಬಾಲ್ಕಾ ಅಂದರೆ? ಅಕ್ಕಿ ಮಾರನ ಅಂಗಡಿಯೇ?”

ಹುಡುಗರು ಗಹಗಹಿಸಿ ನಕ್ಕರು. ಹೆಚ್ಚಿಲ್ಲದ್ದರೂ ಅನಂತನಿಗೆ ಆ ಪದದ ಅರ್ಥ ಗೊತ್ತಿತ್ತು. ಅಕ್ಕನ ಮುಗ್ಗತೆಗೆ ನಗುತ್ತ ರಾಧೆ ಬಾಲ್ಕಾನಲ್ಲಿ ಸಾಮಾನು ತರುವ ವಿವರಕೆ ಕೊಟ್ಟಿಳು.

“ಒಂದು ಕೆ.ಜಿ. ಅಕ್ಕಿಗೆ ಎರಡು ರೂಪಾಯಿ. ಒಂದು ಕೆ.ಜಿ. ಸಕ್ಕರೆಗೆ ಮುರುವರೆ” ಎಂದೆಲ್ಲ ವಿವರಕೆಕೊಟ್ಟಾಗ ನಗುವುದು ರುಕ್ಕಣಿಯ ಸರದಿ.

“ರಾಮು ರಾಮು ಹೀಗೂ ಉಂಟೇ ?”—ಎಂದಳು.

ಬೆಳಗಾಗೆದ್ದು ಹನುವಿಗೆ ಅರ್ಥ ಸೇರು ಶಕ್ತಿ, ಒಂದಚ್ಚು ಬೆಲ್ಲ ತಿಳಿಸು ಶ್ರೀದ್ದ ಅವಳಿಗೆ ಈ ಅಭಾವ ಅರ್ಥವಾಗಲೇ ಇಲ್ಲ. ಹೆಚ್ಚಿಯ ದೊಡ್ಡ ಮನೆಯಲ್ಲಿ ಕಣ್ಣು ಹಾಯಿಸಿದ ಕಡೆ ಚೀಲಗಳು. ಮನೆ ತುಂಬ ದವಸ ಧಾರ್ಷೆ. ಕೊಟ್ಟಿಗೆಯ ತುಂಬಾ ಹಷಸು, ಕರು, ಎನ್ನು....

“ಸ್ವಲ್ಪ ಮನೆ ಕಡೆ ನೋಡಿಕೊಳ್ಳಿರು. ರೇಷ್ಟ್ ತಂದು ಬಿಡ್ಡಿನಿ”— ಎಂದು ಬೆಳಗ್ಗೆ ಎಂಟು ಗಂಟಿಗೆ ಹೋದೆ ರಾಧೆ ಹನ್ನೋಂದು ಘಂಟಿಗೆ ಎರಡು ಕ್ಕೆ ಚೀಲ ಹಿಡಿದು ಬಂದಾಗ ರುಕ್ತಿಗೆ ಸೋಚಿಗ, ಈ ಸಾಮಾನು ತರಲು ಇವ್ವು ಹೊತ್ತೆ? ಎನಿಸಿತ್ತ-

“ಯಾಕೇ ಇವ್ವು ಹೊತ್ತು? ಒಂದು ಬಂಡಿ ಸಾಮಾನು ತರಬಹು ದಿತ್ತಲ್ಲ”—ಎಂದಳು.

“ಇವತ್ತು ‘ಕ್ಕೂ’ ದೊಡ್ಡ ದಿತ್ತು. ಶಾಯಿಬೇಕಾಯ್ತು.”

“ಅಯ್ಯೋ ನನ್ನಾಯಿ. ಈ ಒಂದು ಹಿಡಿ ಸಕ್ಕರೆಗೂ, ಗೋಧಿಗೂ ಇವ್ವು ಹೊತ್ತು ಬಿಸಿಲಿನಲ್ಲಿ ನಿಂತಿದ್ದೇಯ? ಅಂದ್ದಾಗೆ ನಿನ್ನ ಭಾವ ಏನೋ ಒಂದಿವ್ವು ಸಾಮಾನು ಕೊಟ್ಟಿದ್ದಾರೆ ನೋದು. ನನಗೆ ಅದನ್ನೆಲ್ಲ ತರೋಕೆ ನಾಚಿಕೆಯಾಯ್ತು. ಅದರೆ ಇವರು ಬಿಡಲಿಲ್ಲ.”

ಬೆಣ್ಣೆಯ ವಾತ್ತೆ ಬುಟ್ಟಿಯಿಂದ ಹೊರಬಂದಾಗ ರಾಧಾ ಸಂತೋಷದಿಂದ ಉಬ್ಬಿದಳು.

“ಇದೆಂಥವನ್ನು?”—ಮಹ್ಕ್ಕಳಿಗೆ ಅಜ್ಞರಿ ಡಬ್ಬದಲ್ಲಿ ಬರುತ್ತಿದ್ದ ಡಾಲ್ಕಾ ತುಪ್ಪವನ್ನು ವ್ಯೇ ಕಂಡಿದ್ದರು ಅವರು.

ರಾಧೆ ಬೆಟ್ಟಿನ ತುದಿಯಲ್ಲಿ ಒಂದಿವ್ವು ಬೆಣ್ಣೆ ತೆಗೆದು ಮಹ್ಕ್ಕಳ ಕೈಗಿಟ್ಟು “ತಿಂದು ನೋಡಿ”—ಎಂದಳು.

ತಾಯ ಬೆಣ್ಣೆ ಕಡೆಯಾಗಲೆಲ್ಲ ಕ್ಕೆ ಒಡ್ಡಿ ನಿಂಬಿಹಣ್ಣೆನ ಗಾತ್ರ ಬೆಣ್ಣೆ ಗಿಟ್ಟಿಸುತ್ತಿದ್ದ ರಾಜಿಗೆ ಈ ಒಪ್ಪು ಅರ್ಥವಾಗಲಿಲ್ಲ.

ಚೀಲದಿಂದ ಒಂದೊಂದೇ ಸಾಮಾನು ಹೊರಬಂತು.

ಚೆಕ್ಕುದಾಗಿದ್ದರೂ ಚೊಕ್ಕೆವಾಗಿದ್ದ ಅಡಿಗೆ ಮನೆಯ ಬಡುವಿನ ಮೇಲೆ ಬಣ್ಣ ಬಣ್ಣದ ಸಾಲು ಡಬ್ಬಗಳು. ಅದರೆ ಅವುಗಳಲ್ಲಿ ಅನೇಕ ಡಬ್ಬಗಳು

ಶಾಲಿ. ರಾಧ್ ಒಂದೊಂದೇ ಸಾಮಾನನ್ನು ಡಬ್ಬಿಗಳಲ್ಲಿ ತುಂಬಿಟ್ಟು ಅಂದವಾಗಿ ಜೋಡಿಸಿದಳು. ಅವನ್ನೆಲ್ಲ ನೋಡಿ ರಾಧೀಗೆ ತಿಂಡಿ ಮಾಡುವ ಉತ್ಸಾಹ. ಮಕ್ಕಳಂತೂ ರೆಕ್ಕೆ ಬಂದಂತೆ ಹಾರಾಡಿದರು.

ಇಷ್ಟಾದರೂ ರಾಧಳ ಗಂಡನ ಸುಳವೇ ಇಲ್ಲ.

“ನಿನ್ನ ಗಂಡ ಬರಲೇ ಇಲ್ಲಲ್ಲೇ? ಯಾವಾಗ ಬರ್ತಾರೇ?”

ರುಕ್ಕಣ ತಡೆಯಲಾದದೆ ಕೇಳಿದಳು.

“ಅವರ ಕೆಲಸವೇ ಆಂಥದು. ತಿಂಗಳಿಗೆ ಇಪ್ಪತ್ತು ದಿನ ಹೊರಗೇ ಇರ್ತಾರೇ. ಈ ಹುಡುಗಂಗೆ ಸ್ವಾಲು. ಅವರು ಕ್ಯಾಗೇ ಸಿಕ್ಕಲ್ಲ. ಈ ಸುನೀತಿ ಕಾಡ ನರ್ಸರಿ ಸ್ವಾಲಿಗೆ ಹೋಗ್ತಾಳೆ. ನಾನೋಬ್ಬಳೇ ಎಲ್ಲಕ್ಕೂ ಬದ್ದಾಡ ಬೇಕು ನಾಳೆ ನಾಡಿದ್ದರಲ್ಲಿ ಬಂದಾರು.”

ಎರಡು ಮೂರು ದಿನ ಕಳೆಯಿತು. ನಗರದ ಗಡಿಬಿಡಿಯ ಯಾಂತ್ರಿಕ ಜೀವನ ರಾಧಳಗಂತೂ ಒಂದು ನಿಮಿಷ ಬಿಡುವಿಲ್ಲ. ಹಾಸಿಗೆಯಿಂದ ಏಳುವಾಗಲೇ ಆವಸರ.

ಹಾಲಿನವನು ಇನ್ನೂ ಬಂದಿಲ್ಲ. ಅದಿಲ್ಲ ಇದಿಲ್ಲ. ಶಾಫಿ, ತಿಂಡಿ, ಸ್ವಾನ, ಮಕ್ಕಳ ಉಪಚಾರ. ಅವರ ಬಟ್ಟಿಗಳಿಗೆ ಇಸ್ತಿ. ಪುಸ್ತಕ ಚೀಲಕ್ಕೆ ತುಂಬ ತಿಂಡಿಯ ಡಬ್ಬ ಸಿದ್ದಮಾಡಿ ಅವರನ್ನು ಸ್ವಾಲಿಗೆ ಕಳಸಿದ ಮೇಲೆ ಮನೆ ಕೆಲಸ ಏನಾದರೂ ಇದ್ದದ್ದೆ. ಸಾಮಾನು ತರುವುದು, ಮಕ್ಕಳ ಬಟ್ಟಿ ಜೋಪಾನ ಮಾಡುವುದು. ಇಂತಹದು ಎಷ್ಟೋ? ಒಂದೇ ಎರಡೇ? ಮತ್ತೆ ಮಕ್ಕಳು ಮನೆಗೆ ಬರುವ ಹೊತ್ತು. ತಿಂಡಿಉಟಿಗಳ ತಯಾರಿ. ಆದರೂ ಇದ್ದದರಲ್ಲಿ ಹೊತ್ತು ಉಳಿಸಿ ರಾಧಾ ತನ್ನ ತಿಷ್ಟು, ಶೃಂಗಾರಕ್ಕೆ ಗಮನ ಕೊಡುತ್ತಿದ್ದಳು. ಎಂಟು ರೂಪಾಯಿನ ವಾಯಿಲ್ ಸಿರೇನಾದರೂ ಗಂಜಿ ಹಾಕಿ, ಇಸ್ತಿ ಮಾಡಿ, ಗರಿಮುರಿಯಾಗಿ ಉದುವಳೇ ಹೊರತು, ಎಂದೂ ಹಳಸಲಾಗಿ ಇದ್ದುದಿಲ್ಲ.

ಮಕ್ಕಳಿಲ್ಲ ಮಲಗಿದ ಮೇಲೆ, ಅಕ್ಕೆತಂಗಿಯರು ಹಕ್ಕೆದಲ್ಲಿ ಮಲಗಿ ಕೊಂಡು ಮನಬಂದಪ್ಪು ಹರಟಿತ್ತಿದ್ದರು. ನೇಳಿಯ ಪರಿನೆಯಿಲ್ಲದೆ ಮಾತು ಮುಂದುವರೆಯುತ್ತಿತ್ತು. ಬಾಲ್ಯದ ಸಿಹಿ, ಕಹಿ ನೆನಪುಗಳು, ಮದುವೆಯಾಗಿ ಇಬ್ಬರ ಬದುಕೂ ಕವಲೊಡಿದಾಗ ಅದ ಹೊಸ ಅನುಭವ. ಅವರ ಜೀವನದ

ರೀತಿ ನೀತಿಗಳು ಮಾತಿನಲ್ಲಿ ತೀರ್ಥಿಬರುವುದಿತ್ತು.

ಹತ್ತಾರು ತಿರುಗಿದವರು ರಾಧೆ. ಅಂತೆಯೇ ಅವರು ಅನುಭವವೂ ದೊಡ್ಡ ಮು ಏಕತಾನಂದ ಜೀವನ ರುಕ್ಷಿಣಿಯರು. ಆದರೂ ಅದನ್ನೆಲ್ಲ ಸೇಳಿತ್ತು ರುಕ್ಷಿಣಿಯ ಎನನ್ನು ಒಂದು ರೀತಿಯು ತೃಪ್ತಿಯನ್ನು ಕಂಡಿತು. ಕೆಲ್ಲಿಯಂದ ಹೊಂಟಾಗ ಇದ್ದ ದೂಃಖ, ಆಶಾನತಿ, ತಾನು ಏನೋ ಕಳೆದುಕೊಂಡಿರುವೇನೇಂಬ ಸೈಚ್ಯ ಮನೋಭಾವ ಸ್ವಲ್ಪಸ್ವಲ್ಪವಾಗಿ ಮರೆಯಾಗತ್ತಿದ್ದಿತು.

ಮಾರನೆಯ ದಿನ ಸಂಜೆಯ ಹೊತ್ತಿಗೆ ರಾಧೆಯ ಗಂಡ ಬಂದ ಮಕ್ಕು ಉಗೆ ಬೆಳಗಿಸಿಂದ ಸಡಗರ. ಅಪ್ಪ ಬುರ್ತಾನೆಂದು ಬೆಳಗಿಸಿಂದ ಕುಣ್ಣೆತ್ತಿದ್ದ ಸುನೀತಿ ಸುಸ್ತಾಗಿ ನಿಡ್ದೆ ಮಾಡಿದಳು. ರಾಧಾ ಮುಡಿಯನ್ನು ಅಲಂಕರಿಸಿದ್ದ ಗುಲಾಬಿ ಸಪ್ಪೆಯಾಗಿ ಒಣಿತ್ತು. ಹತ್ತಾನೆಯ ಸಲ ಮುಖಕ್ಕೆ ಪೌಡರನ್ನು ಲೇಪಿಸಿ ಕೊಂಡು ರಾಧೆ ಓದುತ್ತ ಹೋಗಿ ಬಾಗಿಲು ತೆಗೆದಳು.

“ಆಕ್ಕ ಬಂದಿದಾರ ಬನ್ನಿ, ಮಾರು ದಿನದಿಂದ ನೀವು ಬರಲಿಲ್ಲವೆಂದು ಚಡವಡಿಸಿದ್ದ ಎಷ್ಟು ಸಲವೋ?”

“ಹೋಗಲಿಬಿಡು. ನಿನಗಂತೂ ನನ್ನ ಯೋಚನೆಯಿಲ್ಲ. ಅವರಾದರೂ ನೇನಿಸಿ ಕೊಂಡರಲ್ಲ”—ಆವನ ಹಿಡಿತದಲ್ಲಿ ರಾಧಾಳ ಕೆನ್ನೆ ಕೆಂಪೇರಿತು. ಗಂಡನ ಕ್ಕೆ ಹಿಡಿದುಕೊಂಡೇ ಆಕ್ಕನ ಹತ್ತಿರಕ್ಕೆ ಎಳೆದು ತಂದಳು. ಒಂದು ಕ್ಕೆಲಿ ಮಗಳು ಇನ್ನೊಂದು ಕ್ಕೆಲಿ ಹೆಡಂತಿ ಇಬ್ಬರನ್ನೂ ಹಿಡಿದು ಬರುತ್ತಿದ್ದುದು ಒಂದು ಸಂದರ ಚಿತ್ರದಂತೆ ರುಕ್ಷಿಣಿಗೆ ತೋರಿತು. ಹೋರಗಡೆ ಆವನದೊಂದು ರೀತಿಯ ದುಡಿತ ರಾಧಾಳದೂ ಅಷ್ಟೇ. ಆದರೂ ಒಟ್ಟಿಗಿರುವ ಆ ಹೊತ್ತನ್ನು ಅವರು ಸಂತಸದ ಬುಗ್ಗೆ ರುಂತೆ ಮಾಡಿಕೊಂಡಿದ್ದರು. ಬೇಸರದ ನೇರಳೂ ಅಲ್ಲಿ ಸುಳಯಾವಂತಿರಲಿಲ್ಲ.

ಏನು ತಿನ್ನತ್ತಿರ್ವನೆಂಬಂದರ ಹರಿವೆಯಾ ಇಲ್ಲದೆ, ನಗೆಯಲ್ಲಿ, ಮಾತಿನಲ್ಲಿ ಉಂಟ ಸಾಗಿತು

“ತುಪ್ಪ ಹೇಗಿದೆ ?”—ರಾಧಾ ಕೇಳಿದಳು.

“ಯಾಕೆ ? ಎಂದಿನಂತೆ ಚೆನ್ನಾಗೇ ಇಡೆಯಲ್ಲ.”

“ಇಷ್ಟೇ ಸಿನುಗೆ ತಿಳಯೋದು ? ಆಕ್ಕ ಉರಿಸಿಂದ ಸೋಗಸಾದ ಬೆಣ್ಣೆ ತಂದಿದ್ದಳು”—ರಾಧಾ ಕ್ಕೆಳು.

“ಹೌದಾ” ಅತ ಕಟ್ಟು ವಿಟ್ಟುಕಿಸಿ ನಕ್ಕರು. ನಿನ್ನ ಸನಿಯದಲ್ಲಿ ಯಾವ ರುಚಿ ತಾನೇ ತಲೆ ಎತ್ತಿತ್ತು? ಎನ್ನ ವಂತಿತ್ತು ಆ ನಗು.

ಅಕ್ಕನಿಗೆ ಹಾಸಿಗೆ ಹಾಸಿ ಕೊಟ್ಟು ರಾಧಾ ರೂಮು ಸೇರಿದಳು. ಮುಜ್ಜಿದ ಬಾಗಿನ್ನು ದಬಿಕೆಂಂಡು ನಗುವಿನಾಳೆ ಆಗಾಗ ತೇಲಿಬರ್ತಿತ್ತು.

ರುಕ್ಕಿಣಿಯ ಪಕ್ಕದಲ್ಲಿ ಮಲಗಿದ್ದ ಮಕ್ಕಳು ನಿದ್ರೆ ಮಾಡಿರು. ಅವಳಿಗೆ ಮಾತ್ರ ನಿದ್ದೆ ಬಾರದು ರಾಧಾ ಎಂತಹ ಜಾಡೆ! ಇದ್ದುದರಲ್ಲಿ ಸುಖವನ್ನು ಕಾಣುವ ಕಲೆ ಅವಳಿಗೆ ಸಾಧಿಸಿದೆ. ಯಾವ ತಾಪತ್ರಯವೂ, ಕವ್ಯವೂ ಅವಳ ನಗವನ್ನು ಕ್ಷಿದಿಲ್ಲ

ಜೀವನವನ್ನು ಸವಿ ಮಾಡಿಕೊಂಡು ಅವನ್ನು ಎಲ್ಲಿರ್ಗೂ ಹೆಂಚಬಲ್ಲಳು. ಇರುವುದರಲ್ಲಿ ಸುಖವನ್ನು ಕಾಣಬೇಕೇ ಹೊರತು ಇಲ್ಲದುದಕ್ಕೆ ಹೆಂಬಲಿಸುತ್ತೇ ಜೀವನವನ್ನು ಬೇಕಾದ ವಂಡುವಿನಲ್ಲಿ ತಕ್ಕುವುದರಲ್ಲಿ ಯಾವ ಸುಖ?

ಅವಳಿಗೆ ತಾನೇ ಯಾತರ ಕೂರತೆ? ಉಡಃಪಿನಲ್ಲಿ, ರೀತಿಯಲ್ಲಿ ಧಳಕು ಇಲ್ಲದಿದ್ದರೂ ಹದ್ದಾಭರ್ಯ, ಅವಳನ್ನು ಚೆನ್ನಾಗಿಯೇ ನಡೆಸಿಕೊಂಡಿದ್ದು. ಬಾಯಲ್ಲಿ ಬಂದುದನ್ನು ತಲೆಯಲ್ಲಿ ಹೊತ್ತು ಮಾಡಿದ್ದೂ ಉಂಟು.

ಆದರೆ ಅವನ ಜೀವನದ ರೀತಿ ಬೇರೆ ಅಳ್ಳನ ಕೆಲಸಕ್ಕೆ ಅಳ್ಳನ ಜನಗಳ ಜೂತೆಗೆ ತಕ್ಕುಂತೆ ಇತ್ತು ಅವನ ನಡೆ ನುಡಿ.

ಆದರಲ್ಲಿ ಅವವಾನ ಪಡಲು ಏನಿದೆ? ವಾನಸ್ಪಿಗೆ ಬೇಸರ ತಂದುಕೊಂಡು ತಾನೂ ಜೀವನದಲ್ಲಿ ಆಸಕ್ತಿಯನ್ನು ಕಳೆದುಕೊಳ್ಳುವ ಬದಲು, ತನ್ನನ್ನು ಸುಧಾರಿಸಿಕೊಂಡು ಆವನನ್ನೂ ಸುಧಾರಿಸಬಹುದಲ್ಲ ಮೇಲಿನ ಬಟ್ಟಿಬರೆಗಳಿಗೇ ಮರ್ಯಾದ ಕೊಡುವಂತಿದ್ದರೆ ಆದನ್ನು ತಿದ್ದಿಕೊಳ್ಳುವುದು ಎವ್ವು ಹೊತ್ತು?

ಆದರೆ ಅವನ ಹೈದರಾಬಾದ ನಾಗರಿಕತೆ, ಸಿರಿವಂತಿಕೆ ಯಾರಿಗೆ ಇದ್ದಿತ್ತು, ಎಲ್ಲಿ ಹೋದರೂ ಅದನ್ನು ಅಧ್ಯ ಮಾಡಿಕೊಳ್ಳುವ ಮನಸ್ಸು ಬೇಕು.

ಯೋಚನೆ ಮಾಡುತ್ತಿದ್ದುಂತೆ ನಿಬ್ರಹಿತತು.

* * *

ರಾಧಾ ಗಂಡನೊಡನೆ ಮಕ್ಕಳನ್ನೂ ಕೂಡಿಕೊಂಡು ಬಂದು ಸ್ವೇಷನ್ನಿನಲ್ಲಿ ಅಕ್ಕನನ್ನು ಬೀಕೊಟ್ಟುಕ್ಕಳು.

ಅಳು ನಗುಗಳ ಸಮ್ಮಾನ! ಸಿಕ್ಕು ಹಾಕಿ ಹೈಲು ಜರಿಸಿದಾಗ ನಾಲ್ಕುರು ಕೈಗಳು ಆಲ್ಲಾಡಿದವು.

ತಂಗ ಉದುಗೊರೆಗಾಗಿ ತಂದಿದ್ದ ಕಾಶ್ಮೀರ ರೀಷ್ಯೆಯ ಸೀರೆಯನ್ನು ಉಟ್ಟು, ಹೇರಳು ಹಾಕಿಕೊಂಡು ಕನಕಾಂಬರದ ಹೂವನ್ನು ಆದರೆ ಸುತ್ತು ಸುತ್ತಿದ್ದ ಈ ರುಕ್ಖಿಣಿ.

“ಇವೆಲ್ಲ ನನಗೆ ಒಮ್ಮೊಲ್ಲ ಕಣೆ ಎಂದು ರುಕ್ಖಿಣಿ ಪ್ರತಿಭಟ್ಟಿಸಿದ್ದ ರೂ ಶಂಗಿಯ ಸ್ವೀತಿಯ ಬಲುಮೆಗೆ ಮಂಡಿದು ಅದನ್ನು ಉಡಲೇಬೇಕಾಯ್ತು. ಮೇಲಿನ ನೋಟಕ್ಕಿಂತ ಅವಳ ಮಾನಸ್ಸು ಉಲ್ಲಾಸವಾಗಿ ಅರಳಿ, ಮಂಡಿದ್ದ ಹೂವನ್ನು ನಾಚಿಸುವಂತೆ ಮುಖ ಅರಳತ್ತು.

ಮೈಸೂರು ಸರೀಸಿಸುತ್ತಿನ್ನಂತೆ ಅವಳ ಹೈದರಾ ಯಾವುದೋ ಹೊಸ ಬದುಕಿನ ಕನಕನ್ನು ಕಾಣುತ್ತತ್ತು.

ಪದ್ಮನಾಭಯ್ಯ ಅವಳಿಗಾಗಿ ಸ್ವೇಷಣಿನಲ್ಲಿ ಕಾಯುತ್ತಿರುವನೆಂದು ಅವಳಿಗೆ ಗೂತ್ತು.

ತಾವು ಬರುವ ವಿಷಯ ತಿಳಿಸಿ ಅನಂತ ಕಾಗದ ಬರೆದಿದ್ದ ನಲ್ಲಿ!

ರುಕ್ಖಿಣಿಯ ನಿರೀಕ್ಷೆ ಮುಳ್ಳಾಗಲಿಲ್ಲ. ಹೈಲು ನಿಂತಾಗ ಪದ್ಮನಾಭಯ್ಯ ಕಂಬವನ್ನೊಂದಿಗೆ ಹಂತನ್ನು ಖಚಿತಿಂದ ನಿಂತಿದ್ದು.

ಅದೇ ಮಾಸಲು ಪಂಚೇ. ಸಾಧಾರಣ ಷರಟ್ಟಿ, ಹೆಗಲಿನ ಮೇಲೆ ಒಂದು ವಶ್ವು.

ಆದರೇನು?

ಅವನು ಒರಗಿದ್ದ ಕಂಭದಷ್ಟೇ ಸಾಮಧ್ಯ ಅವನಲ್ಲಿ ಇದೆ. ಅಷ್ಟೇ ವಿಶ್ವಾಸದಿಂದ ಅವನನ್ನು ಒರಗಿಕೊಂಡು ನಿರಾತಂಕವಾಗಿರಬಹುದು.

ಕಣ್ಣಿರು ಮುಚ್ಚಿಕೊಳ್ಳಲೆಂದು ಬಾಯಿಗೆ ಸೆರಗನ್ನು ಮುಂಚ್ಚಿಕೊಂಡು ಪ್ರಯಾಣ ಮಾಡಿದ್ದ ರುಕ್ಖಿಣಿ, ನಗುವಿನ ಮುದ್ದೆಯಾಗಿ ಹೈಲಿನಿಂದ ಇಳಿದಾಗ ಪದ್ಮನಾಭಯ್ಯ ತನ್ನ ಕಣ್ಣನ್ನೇ ನಂಬಲಿಲ್ಲ.

ಬದಲಾವಣೆ ಮೇಲುನೋಟಕ್ಕೆ ಮಾತ್ರವಲ್ಲ, ತನ್ನ ಜೀವನದ ಜಾಡೇ ಬದಲಾಗಿದೆ ಎಂದು ಅವನಿಗ್ಗೆ ಅಗ ತೋರಿರದಿದ್ದರೂ ಅಷ್ಟೇ ಗೆಲುವಿನಿಂದ ತುಂಬಿಂದ ನಗುವಿನಿಂದ ಬಂದವರನ್ನು ಸ್ವಾಗತಿಸಿದ.

ಆಯ್ದು

ಲಲಿತ ಇನ್ನೂ ಹಾಸಿಗೆಯಿಂದ ಎದ್ದಿರಲಿಲ್ಲ. ಆಗಲೇ ಮನೆಯಲ್ಲಿ ಏನೋ ಗಡಿ ಬಿಡಿಗೆ ಮೊದಲಾಗಿತ್ತು. ಕಿಟಕಿಯ ಸಂದಿನಿಂದ ಬೆಳಗನ ಎಳೆಯ ಸೂರ್ಯನ ಕಿರಣಗಳು ತೂರಿ ಬರಲು ಯಶ್ವಿ ಸುತ್ತಿದ್ದುವೆ. ಕಿಟಕಿಯ ಹೊರಗೆ ಹೆಚ್ಚಿದ್ದ ಗುಲಾಬಿ ಅಧ್ಯ ಮಾತ್ರ ಅರಳಿ ಗಾಳಿಯಲ್ಲಿ ತಾಗಾಡುತ್ತಿತ್ತು. ಲಲಿತ ಮೆಲ್ಲನೆ ಶಣ್ಣಿ ರಳಿಸಿ ಒಂದು ಕ್ಷೇತ್ರ ಆ ಕಡೆ ನೋಡಿ ಪಕ್ಕೆ ಕ್ಕೆ ಹೊರಳಿದಳು. ಆದರೆ ಪಕ್ಕದ ಹಾಸಿಗೆ ಆಗಲೇ ಬರಿದಾಗಿತ್ತು. ಲೀಲು ಯಾವಾಗಲೋ ಎದ್ದು ಹೋಗಿದ್ದಳು

ಲಲಿತ ಆಗಲೂ ಏಳಿಲಿಲ್ಲ. ಮನೆಯ ಈ ಅಸಾಮಾನ್ಯ ಗಲಾಟಿಗೆ ಕಾರಣವೇನಿರಬಹುದೆಂದು ಯೋಚಿಸುತ್ತಾ ಮಲಗೇ ಇದ್ದಳು. ಸಾಮಾನ್ಯ ವಾಗಿ ಈ ಹೊತ್ತಿನಲ್ಲಿ ಮನೆ, ರಮ್ಯವಾದ ಪ್ರಭಾತದಂತೆ ಶಾಂತವಾಗಿರುತ್ತಿತ್ತು. ದೇವರ ಮನೆಯಿಂದ ಅಸ್ವಸ್ವವಾಗಿ ಕೇಳಬರುತ್ತಿದ್ದ ಸಂಧಾರವಂದನೆಯ ಮಂತ್ರ, ಆಡಿಗೆ ಮನೆಯ ಕಡೆಯಿಂದ ಕಾಫಿ ಲೋಟಗಳ ಸದ್ಗು, ಆಗ ತಾನೇ ಎಚ್ಚರಗೊಂಡ ಲೀಲು ಅಕ್ಕೆ ಏಳುವುದನ್ನೇ ಕಾಯುತ್ತ ಅವಳ ವ್ಯುಮೇಲೆ ಕ್ಕೆ ಆಡಿಸುತ್ತಿದ್ದಳು. ಈ ದಿನ ಎಲ್ಲಾ ವಿಪರೀತವಾಗಿರುವಂತಿದೆ! ಲೀಲೂ ಕೂಡ ಅಷ್ಟು ಹೊತ್ತಿಗೇ ಹಾಸಿಗೆಯಿಂದ ಪರಾರ! ಒಳಗಡೆ ಏನೋ ಓಡಾಟ ನಡೆದಿತ್ತು. ಚಿಕ್ಕವ್ಯಾದಿ ದೊಡ್ಡ ದನಿಯಲ್ಲಿ ಆಳಗೆ ಏನೋ ಹೇಳುತ್ತಿದ್ದಳು.

ಲೀಲು ಒಂದು ಕ್ಕೆಲಿ ರೊಟ್ಟಿಯನ್ನು ಹಿಡಿದುಕೊಂಡು ಕಡಿಯುತ್ತ ಬಾಗಲಿಗೆ ಬಂದಳು. ಸುದ್ದಿಯನ್ನು ಹೇಳುವ ಆತುರದಿಂದ ಆವಳು ಹಾರಿ ಬಂದಿದ್ದಳು. ಅಕ್ಕೆ ಎದ್ದಿರ.ವುದನ್ನು ನೋಡಿ ಆವಳಗೆ ಸಂತೋಷವಾಯಿತು. ರೊಟ್ಟಿಯನ್ನು ಆಗಿಯುತ್ತಲೇ ಹೇಳಿದಳು—

“ಅಕ್ಕ.... ಈಗ... ಮಾವ... ಬರ್ತಾನಂತೆ!”

ಗಲಾಟಿಗೆ ಕಾರಣ ತಿಳಿದ ಹಾಗಾಯಿತು; ಆದರೆ ಆವನೇನು ಮಹಾರಾಜನೇ

ಇವ್ಯು ಸಡಗರ ಪಡುವುದಕ್ಕೆ? ಮನೆಗೆ ಎಷ್ಟೋ ಜನ ನೆಂಟಿರು ಬರಾತ್ರಿ... ಅದರೆ... ಚಿಕ್ಕಮೃಂತ ರಾಜ್ಯದಲ್ಲಿ ಅದನ್ನೆ ಲಾಲ್ ಕೇಳಬ ಧೈರ್ಯ ಯಾಂಗಿದೆ?

ಲಲಿತ ಲೀಲುವನ್ನು ಎಳೆದು ಹತ್ತಿರ ಕೂರಿಸಿಕೊಂಡು ಕೆದರಿದ ಕೂದಲುಗಳನ್ನು ಸಿರೊಡುತ್ತೆ ಕೇಳಿದಳು—

“ಯಾರು ಹೇಳಿದರು?”

ಹುಡುಗಿಯ ದೊಟ್ಟಿ ಮುಗಿಯುತ್ತ ಬಂದಿತ್ತು. ಬಾಯಿಗೆ ತಡೆಯೇನೂ ಇರಲಿಲ್ಲ. ತಂದೆ ತಾಯಿ ಯರ ಮಾತಿನ ನಡುವೆ ತನಗೆ ಅರ್ಥವಾದುದನ್ನೆ ಲಾಲ್ ಒಂದೇ ಉಸಿರಿಗೆ ಒದರಿದಳು.

“ಅಮ್ಮೆ ಹೇಳಿದಳು, ಮಾನ ಇನ್ನುಲೇ ಇಲ್ಲೇ ಇರ್ತಾನಂತೆ. ಅದಕ್ಕೇ ಮಹಡಿ ಮೇಲಿನ ರೂಪನ್ನೆ ಲಾಲ್ ಖಾಲಿ ಮಾಡ್ದಿರೋದು. ಅವನು ನಂಗೆ ತುಂಬ ಶಿಂಡಿ—ಆಟದ ಸಾಮಾನು ಎಲ್ಲಾ ತರ್ತಾನಂತೆ!”

ಲೀಲು ಇನ್ನಾನ್ನು ಬಢಬಡಿಸುತ್ತಲೇ ಇದ್ದಳು. ಅದರೆ ಅದು ಲಲಿತನಿಗೆ ಕೇಳಿಸಿತ್ತೂ ಇಲ್ಲವೋ ಅನುಮಾನ. ಅರ್ಜು ಈಗ ಬರುವ ಮಾನ ಹೇಗೆರ ಬಹುದೆಂದು ಯೋಚಿಸುತ್ತಿದ್ದಳು. ಅವಳು ಎಂದೂ ಮಾನನನ್ನು ಕಂಡಿರ ಲಿಲ್ಲ. ಅವಳಂತಿಯೇ ಅವಳ ತಾಯಿಗೂ ಒಡಹುಟ್ಟಿದನರು ಯಾರೂ ಇರ ಲಿಲ್ಲ. ತಾಯಿ ಇದ್ದಾಗ ಅವಳ ಕಡೆಯಂ ರಾಗಿ ಅವಳ ತಂದೆ ಒಬ್ಬರು ಆಗಾಗ ಬರುತ್ತಿದ್ದರು. ಅವರೆಂದರೆ ಲಲಿತನಿಗೆ ಪ್ರಾಣ. ಅವರಿಗೂ ಈ ಪುಟ್ಟಿ ವೈಶ್ವಾಗಣ ಹುಟ್ಟು ಹಿಡಿಸಿ ಬಿಟ್ಟಿದ್ದಳು. ಆಗಿನ ಉತ್ತಾಹ ಹೇಳಬೇಕೇ? ಅವರು ಬರುವರೆಂದು ಕಾಗದ ಬಂದರೆ ಲಲಿತ ಬಾಗಿಲು ಬಿಟ್ಟು ಹೊರಗೆ ಬರು ಶ್ರೀರಲಿಲ್ಲ. ಹಿಂದಿನ ದಿನ ನಿದ್ರೆ ಸಹ ಜೆನ್ನಾಗಿ ಬರುತ್ತಿರಲಿಲ್ಲ. ಕನಸಿನಲ್ಲಿ ಆದೇ! ಅವರು ಬಂದರೆ ಹೋಗುವವರೆಗೂ ಅವರ ತೊಡೆಯನ್ನು ಬಿಟ್ಟು ಇಳಿಯುತ್ತಿರಲಿಲ್ಲ. ಅವರಬ್ಬರ ನಡುವೆ ಬೇರೂಂದು ಪ್ರಪಂಚವೇ ನಿಮಾರ್ಚಣ ವಾಗುತ್ತಿತ್ತು. ಈಗ ಅವರೆಲ್ಲಿ? ಈ ದಿನದ ಸಡಗರ ಅವಳಿಗೆ ಹೇಳಿಯ ನೆನಪನ್ನು ತಂದಿತು. ಆ ತಾಯಿಯೆಲ್ಲಿ?

ಲಲಿತನ ಹೃದಯದಲ್ಲಿ ಯಾವುದೋ ತಂತಿ ನಿಡಿದಂತಾಯಿತು. ಕಣ್ಣ ತೇವವಾಯಿತು. ಈಗ ಬರುವ ಮಾನನೂ ಅವರಂತೆ ಇರಬಹುದೇ? ತಾನೂ ಅವರನ್ನು ಲೀಲುವಿನಂತೆ ಮಾನ—ಮಾನ, ಎಂದು ಕೂಗಬಹುದೇ?

ತನ್ನ ಬಾಳನಲ್ಲಿ ಪುನಃ ಸ್ನೇಹವು ಕೊನರಬಹುದೇ? ಎಂಬ ಯೋಚನೆಗಳೆಲ್ಲಾ ಒಂದರ ಹಿಂದೆ ಒಂದು ಬಂದುವು. ಆದರೆ ಅವರೂ ಚಿಕ್ಕಮ್ಮನಂತೇ ಇದ್ದರೆ...? ಏಂಚಿನಂತೆ ಬಂದ ಈ ಯೋಚನೆ ಒಂದೇ ಸಲಕ್ಕೆ ಮೊದಲಿನದ ಸ್ನೇಹ ಚಡುರಿಸಬಿಟ್ಟು. ಆಗ ಮನೆಯಲ್ಲಿ ತನ್ನ ಸ್ನೇಹ ಇನ್ನೂ ಹೀನೆವಾಗ ಬಹುದು! ಭೀ.... ಇರಲಾರದು—ಎಲ್ಲರೂ ಒಂದೇ ತರಹ ಇರುವರೇ? ಇರಲಾರದು—ಖಂಡಿತ ಇಲ್ಲ!

ಲಲಿತ ಈಗಂತೂ ಪ್ರಯತ್ನ ಪ್ರಾರ್ಥಕವಾಗಿ ಆ ಯೋಚನೆಯನ್ನು ದೂರವಾದಿದಳು.

“ಇನ್ನೂ ಲಲಿತ ಎದ್ದಿಲ್ಲವೇನೇ?” ಒಳಗಿಸಿಂದ ಚಿಕ್ಕಮ್ಮನ್ನು ಗುಡುಗಿದ್ದು.

ಇನ್ನೂ ಮುಂದಿನ ಮಾತುಗಳು ಉದುರುವುದಕ್ಕೆ ಅವಕಾಶ ಕೊಡದೆ ಲಲಿತ ಬೇಗ ಎದ್ದು ಒಳಗೆ ಹೋದಳು. ಹಿಂದಿನ ದಿನ ಒಂದು ಸಣ್ಣ ಮಾತಿಗಾಗಿ ಮನೆಯಲ್ಲಿ ರಾದ್ದಾಂತವಾಗಿತ್ತು. ಆದನ್ನು ಬೆಳೆಸುವುದು ಅವಳಿಗೆ ಬೇಕಾಗಿರಲಿಲ್ಲ.

ಆ ದಿನ ಏನೋ ಹೆಬ್ಬಿ. ಉಂಟ ತೀಂಡಿ ಎಲ್ಲಾ ಆದ ನೇಲೇ ಲಲಿತ ತಂಗಿಯನ್ನು ಕೂರಿಸಿಕೊಂಡು ಜಡಿ ಹಾಕುತ್ತಿದ್ದಳು. ನಿತ್ಯವೂ ಆದು ಆವಳ ಕೆಲಸ. ಲೀಲುನನ್ನು ಅವಳು ಮನಃಪೂರ್ವಕವಾಗಿ ಸ್ತ್ರೀತಿಸುತ್ತಿದ್ದಳು. ಮಲತಂಗಿ ಎಂಬ ಭಾವನೆ ಎಂದೂ ಅವಳ ಮನಸ್ಸಿಗೆ ಒಂದಿರಲಿಲ್ಲ. ಲೀಲು ಕೂಡ ಅವಳನ್ನು ಅತಿಯಾಗಿ ಹಚ್ಚಿಕೊಂಡು ಇರುತ್ತಿದ್ದಳು. ಮಲಗುವುದು ಕೂಡುವುದು, ತಲೆ ಬಾಚಿಸಿ ಅಲಂಕಾರ ಮಾಡಿಕೊಳ್ಳುವುದು ಎಲ್ಲಾ ಅವಳ ಜೊತೆ. ಆದರಿಂದಲೇ ಅವಳ ತಾಯಿಗೆ ಸಿಟ್ಟು ಇರಬಹುದು.

ಲಲಿತ ಅವಳಿಗೆ ಹೊಸ ಲಂಗ ಹಾಕಿ ಸೆಟ್ಟಿಗೆಯಿಂದ ಕೆಲವು ಒಡವೆ ಗಳನ್ನು ತೆಗೆದು ಅಲಂಕಾರ ಮಾಡಿದಳು. ಒಡವೆಯೆಲ್ಲಾ ಅವಳದ್ದು; ಅವಳಿಗೆ ಅವಳ ತಾಯಿಯ ಕಡೆಯಿಂದ ಬಂದದ್ದು. ಲಲಿತನ ತಾಯಿ ಅವರ ತಂಡಿಗೆ ಒಬ್ಬಳೇ ಮಗಳಾಗಿದ್ದಳಾಗಿ ಅವರ ಸಂಪತ್ತಿಗೆಲ್ಲಾ ಅವಳೇ ಅಧಿಕಾರಿಯಾಗಿದ್ದಳು. ಅವರು ಮಗಳಿಗೆ ಬೇಕಾದ ಹಾಗೆ ಒಡವೆ ವಸ್ತುಗಳನ್ನು ಕೊಟ್ಟಿದ್ದರು. ತಾಯಿ ಹೋದಾಗಿನಿಂದ ಅವೆಲ್ಲಾ ಲಲಿತನ ಬಳಯೇ ಇದ್ದವು.

ಹುಡುಗಿ ಲಪ್ಪಣವಾಗಿ ಅಲಂಕಾರ ಮಾಡಿಕೊಂಡು ಆದರ ಭಾರದಿಂದ ಇಲ್ಲ.

ಬಳಕೆತ್ತು ತಾಯಿಗೆ ತೋರಿಸಲು ಹೋದಳು. ಲಲಿತ ಸಂತೋಷದಿಂದ ಅದನ್ನೇ ನೋಡುತ್ತು ಹಿಗ್ಗಿನಲ್ಲಿ ಮೈಮುರೆತು ನಿಂತಿದ್ದೆಳು. ಆ ದಿನ ಚಿಕ್ಕಮೃತ್ತಿ ನಿಗೆ ಏನು ಕೋವಿತ್ತೇತ್ತು, ದರದರನೆ ಹುಡುಗಿಯ ಕೈ ಹಿಡಿದು ಎಳಿದು ಕೊಂಡು ಬಂದು ಒಡವೆಯನ್ನೆಲ್ಲ ಲಲಿತನ ಮುಂದೆ ಎಸೆಯ — “ತಗೋ ಮಹಾರಾಣಿ. ನಿನ್ನ ಧರ್ಮ ನನಗೇನೂ ಬೇಡ. ತಿರುಕಿಯ ಮಗಳು ತಿರುಕಿಯಂತೆ ಇರಲಿ ನಿನ್ನ ಜಂಬ ತೋರಿಸಬೇಕಾದರೆ ನೀನೇ ಅವನ್ನೆಲ್ಲ ಇಟ್ಟುಕೊಂಡು ಮೇರಿ ..” ಎಂದು ಹೇಳಿ ಗುಳುಗುಳುನೆ ಅಳುತ್ತಾ ಒಳಗೆ ಹೋದಳು.

ಲಲಿತ ಬೇಸ್ವಾಗಿ ಹೋದಳು. ಒಂದುಕ್ಕೆಣ ಅವಳಿಗೆ ಏನೂ ತೋರಲಿಲ್ಲ. ತನ್ನ ಸಂಪತ್ತಿನ ಮೇಲೆ ಚಿಕ್ಕಮೃತ್ತಿ ಉರಿದು ಬೀಳುತ್ತಿದ್ದುದು ಅವಳಿಗೇನೂ ಹೊಸದಿಲ್ಲ. ಅದಕ್ಕೇ ಅನಳು ಎಂದೂ ವಿಶೇಷ ಆಡಂಬರವನ್ನು ತೋರಿಸುತ್ತಿದ್ದಿಲ್ಲ. ತೀರಾ ಸಾಧಾರಣವಾದ ಬಟ್ಟಿಗಳನ್ನು ಉಡುತ್ತಿದ್ದಳು. ಕೈಲಿ ಏರಡೆರಡು ಚಿನ್ನದ ಬಳಿಗಳು—ಕೊರಳಲ್ಲಿ ಒಂದೆಚೆ ಚೈನು—ಇಷ್ಟೇ ಅವಳು ಉಪಯೋಗಿಸುತ್ತಿದ್ದು! ಈ ದಿನ ಯಾರ ಗ್ರಹಚಾರವೇ...ಮಗುವಿಗೆ ಹಾಕಬೇಕೆಂದು ತೋರಿ ಹಾಕಿದಳು. ಅದೂ ತಪ್ಪಾಗಬಹುದೆಂಬ ಎಣಿಕೆ ಅವಳ ಮನಸ್ಸಿಗೆ ಬಂದಿರಲಿಲ್ಲ.

ಲೀಲು ಒಂದೇ ಸಮು ಅಳುತ್ತಿದ್ದು. ತಾಯಿಯ ಏಟ್ಟು—ಒಡವೆಯ ಸ್ನೇಹಿಲ್ಲ ಬಲವಂತದಿಂದ ಕಿತ್ತುದ್ದು ಏರಡೂ ಸೇರಿ ಅದರ ಹೂವಿನ ಹೈದರಯ ಹಿಂಚುಕಿದೆಂತಾಗಿತ್ತು. ಇದನ್ನೆಲ್ಲ ನೋಡುತ್ತು ಒಳಗೆ ಕುಳಿತ್ತಿದ್ದ ರಾಯರು ಸರಸರನೆ ಹೊರಗೆ ಬಂದು ಅಳುತ್ತಿದ್ದ ಮಗುವಿಗೆ ತಾವೂ ಒಂದೆಟು ಹಾಕಿದರು. ಲಲಿತಿನಿಗೆ ಆ ಏಟು ತನ್ನ ಕನ್ನೆಗೆ ಬಿದ್ದಂತೆ ತೋರಿತು. ರಾಯರು ಒಡವೆಯನ್ನೆಲ್ಲಾ ತೆಗೆದು ಮಗಳ ಕೈಗೆ ಕೊಟ್ಟು—

“ನೀನೇ ಲಲಿತಾ ನಿನ್ನ ಅಧಿಕ ಪ್ರಸಂಗಿತನ? ಯಾರು ನಿನಗೆ ಒಡವೆಹಾಕಲು ಹೇಳಿದವರು? ಮನೆಯಲ್ಲಿ ಇರುವ ರಗಳೆ ಸಾಲದೆಂದು ನೀನು ಬೇರೆ ಕೊಳ್ಳಿ ಇಡತಿಯೇನು?” ಎಂದು ಕೂಗಾಡಿದರು.

ಉಲಿತ ಏನೂ ಹೇಳಲಿಲ್ಲ. ಮಾತಾಡದೆ ಒಡವೆಯನ್ನು ಎತ್ತಿಕೊಂಡು ಒಂದು ಸಲ ದೈನ್ಯದಿಂದ ಅವರ ಕಡೆ ನೋಡಿ ಒಳಗೆ ಹೊದಳು. ಆ ನೋಟ

ಈಟಿಯಂತೆ ಅವರ ಎದೆಯನ್ನು ಇರಿಯಿತು. ತಮ್ಮ ಹೇಡಿತನಕ್ಕಾಗಿ ನಾಚಿದರು. ಮಗಳದ್ದು ತಪ್ಪಿಲ್ಲವೆಂದು ಅವರಿಗೆ ಗೊತ್ತಾಗಿತ್ತು. ಬೆಳಗಿನಿಂದಲೂ ಲಲಿತನ ಕೋಟೆಯನ್ನು ತಮ್ಮನಿಗೆ ಬಿಡಿಸಿಕೊಡುವ ಸಲುವಾಗಿ ಯಜವಾಸಿಯೊಡನೆ ಯೆಧ್ದ ಮಾಡಿ ಹಕ್ಕಾಗಿ ಹೊಗಿದ್ದರೂ ರಾಯರು ಈ ಸಲಕೊನೆಗೊಮ್ಮೆ ವಿಜಯಿಗಳಾಗಿದ್ದರು. ಆದರೆ ಆ ವಿಜಯದಿಂದ ಅವರಿಗೆ ಹೆಂಡತಿಯ ಉರಿ ಮುಖವನ್ನು ನೋಡುವುದೊಂದೇ ಆಗಿತ್ತು. ಬೇಸರಗೊಂಡು ಕುದಿಯುತ್ತಿದ್ದ ರೋಷ ಯಾವುದೋ ರೂಪದಲ್ಲಿ ಹೊರ ಬಂದಿತ್ತು. ಇನ್ನು ಮನೆಯಲ್ಲಿದ್ದರೆ ಹೆಚ್ಚು ಮಾತಿಗೆ ಕಾರಣವಾಗುವುದೆಂದು ರಾಯರು ಕೋಟು ತಗುಲಿಸಿ ಹೊರಗೆ ಹೋದರು ಲೀಲು ಅಳುತ್ತ ಲಲಿತನ ತೊಡೆಯ ಮೇಲೆ ನಿದ್ದೆ ಹೊದಳು.

ಲಲಿತ ಆದನ್ನೇ ನೆನೆಯುತ್ತ ಹೆಚ್ಚು ಮಾತು ಬೆಳೆಸದೆ ತನ್ನ ಕೆಲಸದಲ್ಲಿ ಮುಳುಗಿದ್ದಳು. ಲೀಲು ಆದನ್ನು ಹಾಣಿವಾಗಿ ವುರೆತು ಮಾವ ಬರುವನೆಂದು ಕುಣೆಯುತ್ತಿದ್ದಳು.

‘ಮಾವ’ ಬಂದ. ಲೀಲು ಹಕ್ಕಿಯಂತೆ ಹಾರಿ ಕುಣೆದಳು. ಲಲಿತ ಕಿಟಕಿಯಿಂದ ಬಗ್ಗೆ ನೋಡಿದಳು. ಆದರೆ ಅಲ್ಲಿ ಬಂದವನು ಲಲಿತ ಕಲ್ಪಿಸಿ ಕೊಂಡಿದ್ದ ಚಿತ್ರಕ್ಕೆ ತೀರ ವಿರುದ್ಧವಾಗಿದ್ದ! ಕೆಷ್ಟೆಯ ಪಂಚ, ಕನ್ನಡಕ.... ಕಲಾಪತ್ರಿನ ಪೇಟ್‌, ಚಕ್ಕಿನ ಕೋಟಿನ ಮೇಲೆ ನೇತಾಡುತ್ತಿದ್ದ ಬೆಳ್ಳಿಯ ಗಡಿಯಾರದ ಚೈನು .. ಆದರ ಮೇಲೆ ಜೀಬಿನ ತುದಿಯಿಂದ ಇಣಕುವ ಕೊಳೆಯಾದ ಕೈ ವಸ್ತು .. ಇವೆಲ್ಲಾ ಅವಳ ಮನಸ್ಸಿನ ಮುಂದೆ ಸುಳಿದಿದ್ದವೆ. ಅವಳು ಎಂದೋ ಎಲೋ ನೋಡಿದ್ದ ಯಾವನಾದರೊಬ್ಬ ಒಳ್ಳೆಯ ಮಧ್ಯ ವಯಸ್ಸಿನ ಮನುಷ್ಯನ ನೆನವಾಗಿರಬಹುದು ಅದು! ಲಲಿತಹೇಗೋ ಅದಕ್ಕೂ ಮಾವನಿಗೂ ಗಂಟು ಹಾಕಿ ಬಿಟ್ಟಿದ್ದಳು!

• ಲೀಲು ರಟ್ಟಿ ಹಿಡಿದು ಎಳೆಯುತ್ತ ಒಳಗೆ ಕರೆ ತಂದ ಮಾವ ಲಲಿತ ನಿಗಿಂತ ಘಡಾರು ವರ್ಷ ದೊಡ್ಡವಿರಬಹುದು—ಅಷ್ಟೇ! ದೊಗಳೆ ಚಲ್ಲಣ, ಬಿಳಿಯ ಪರಿಟು ಧರಿಸಿ ತಿದ್ದಿ ಕಾಪು ತೀಡಿದ್ದ. ಲಲಿತನ ಉಪಹೆಯಲ್ಲಿ ಒಂದು ಮಾತ್ರ ನಿಜವಾಯಿತು. ಗುರುಮೂರ್ತಿ ಮತ್ತು ಚಿಕ್ಕನ್ನು ಒಬ್ಬ ತಾಯಿಯ ಮಕ್ಕಳಾದರೂ ಅವರಿಬ್ಬರ ಸ್ವಭಾವವೂ ತೀರ ಭಿನ್ನವಾಗಿತ್ತು. ಅವನು

ತಮ್ಮಕೊರಿನಲ್ಲಿ ವಿದ್ಯಾಭ್ಯಾಸವನ್ನು ಮುಗಿಸಿ ಬಿ.ಎ.ಗೆ ಸೇರಲು ಮೈಸೂರಿಗೆ ಏಂದಿದ್ದು.

* * *

“ಏನಕ್ಕೆ — ಇದು? ಬೆಳಗ್ಗೆ ಏಷುವ ಹೊತ್ತಿಗೇ ರಾಮಾಯಣ? ಅಷ್ಟು ಸೋತ್ತಿನಿಂದ ಒಂದೇ ಸಮ ಹಾರಾಡ್ತಿದಿಯಲ್ಲ.....?”

“ಏನೂಂತ ಹೇಳಲಿ ಗುರು....ನನ್ನ ಪ್ರಾರಂಭ ಕರ್ಮ ! ಅಷ್ಟು ನನ್ನ ಕಲ್ಲು ಕಟ್ಟಿ ಕರೆಗೋ ಭಾವಿಗೋ ಹಾಕಬಾರದಾಗಿತ್ತೆ.... ? ಈ ಮನೆಗೆ ಕೊಡೋ ಬಂದಲು ...”

“ಅಲ್ಲ ಸ್ವಲ್ಪ ತಾಳು; ಆಳಕ್ಕೇ ವೊದಲುನೂಡಿಬಿಟ್ಟೀಯಲ್ಲ.... ಈಗ ಶಂಥಾದ್ವು ಏನಾಯ್ತು ಹೇಳಬಾರ್ದೆ.... ?

“ಅಲ್ಲ ಕಣೋ ಕಾಫಿಯೆಲ್ಲಾ ಆರಿಹೋಯ್ತು. ಅಗಿನಿಂದ ಕರೀತಿದೇನೇ ಶಿ ಮಹಾರಾಣೇನ; ಬರಬಾರದೇ? ಲೀಲಾಗೆ ಮಡಿ ಉಡಸ್ತೂ ಕೂತಿದಾಳೆ. ಇಷ್ಟು ಹೊತ್ತಿಗೇ ಮಡೀಗೆ ಎನು ಅವಸರ ..?”

“ಅಷ್ಟೇ ತಾನೇ... ಅದಕ್ಕಾಕ ಇಷ್ಟು ಅಬ್ಬರ ?”

“ಸಿನಗೇನು ತಿಳಿಯುತ್ತೇ ಹೇಳು....ನನ್ನ ಕಷ್ಟ? ಕಾಫಿ ಆರಿ ಹೋದರೆ ದೂರು ಅಪ್ಪನವರಿಗೂ ಹೋಗುತ್ತೇ....”

“ಅಪ್ಪನ ಕ್ಯೇಲಿ ನಿನ್ನೇಲೆ ದೂರು ಹೇಳೋದು ಈ ಗೋಡೆಗೆ ಹೇಳೋದು ಎಂಡು ಒಂದೇ! ಆವಾತಿರಲಿ... ಕಾಫಿ ಆರಿಹೋಗೋದಿರಲಿ, ನೀನು ಮೂರು ದಿವಸ ಕಾಫಿ ಕೊಡದೇ ಇದ್ದರೂ ಅವಳು ಯಾರ ಹತ್ತಿರವೂ ದೂರಲ್ಲ! ನನ್ನ ಕೂಗಾಟದಿಂದ ಸರೇಹೋರೆಯವರಿಗೆ ತಿಳಿಯಬಹುದು....!”

“ಹೌದಪ್ಪ... ನಾನೇ ಕಟ್ಟಿ ಬಾಯಿನವಳು. ಸಂಬಳ ತಿನ್ನುವ ಆಳುಗಳು ಕೂಡ ಅವಳು ಒಳ್ಳೇಳು—ನಾನು ಕಟ್ಟೋಳು ಅಂತ ಹಿಂದೆ ಮುಂದೆ ಪಿಸುಗುಟ್ಟುತ್ತಿದ್ದರು. ನನ್ನ ಸ್ವಂತ ತಮ್ಮ ನೀನೊಬ್ಬ ಬಾಕಿ ಇದ್ದೇ....”

“ನೋಡಿದೆಯಾ.... ಸಿಟ್ಟು ಮಾಡೊಷ್ಟೇ ಬೇಡ. ನಿನ್ನ ಒಳ್ಳೇದಕ್ಕೇ ನಾನು ಹೇಳೋದು. ಹಗಲೂ ರಾತ್ರಿ ನೀನು ಆಳೋದು ನೋಡಿ ನನಗೆ ಸಂಕಟವಾಗತ್ತೆ. ನಿನಗೆ ಬಂದಿರೂ ಕಷ್ಟವೇನು? ದೇವರು ಉಣಿ ಕ್ಕೆ ಉಡಲಿಕ್ಕೆ ಕೊಟ್ಟಿದಾನೆ. ಭಾವ....ನೀನು ಇಟ್ಟಿಗರೆ ದಾಟಿಲ್ಲ. ಇತರರ ಮನೇಲಿ ಮಲ

ಮಕ್ಕಳು ಅಡುವುದನ್ನು ನೋಡಿದರೆ....ನಿನು ಪುಣ್ಯ ಮಾಡಿದ್ದೆ ಎಂತ ಇಟ್ಟುಕೊಂಡೇಕು....”

“ಆಹಾ....ಪುಣ್ಯವಲ್ಲವೇ....ಮಾರು ಹೊತ್ತು ಆ ಮುದ್ದು ಮುಖ ಎದುರಿಗೆ ಕೂರಿಸಿಕೊಂಡು ಇರ್ಣಿದೇನು ಸ್ವಲ್ಪ ಪುಣ್ಯವೇ...!”

“ಅಲ್ಲ...ಕಣೀ ನಾನೂ ಅದೇ ಹೇಳ್ತಿರೋದು. ಒಂದು ಹುಡುಗಿನ ಶಾಲೆ ಚಿಡಿಸಿ ಮುಂದೇಕೆ ಕೂರಿಸಿ ಕೊಂಡಿದ್ದೀ? ಅವಳು ಮನೇರಿದ್ದು ನಿನ ಗೆನು ಮಾಡ್ಬೇಕು. ಭಾವನ ಮನಸ್ಸಿನಲ್ಲಿ ಓದಿಸಬೇಕಂತ ಇದೆ. ಅತ್ತಲಾಗೆ ದಬ್ಬಬಾರದೇ...ನಿನಗೂ ಕಷ್ಟ ಕಡಿಮೆಯಾಗುತ್ತೇ....!”

“ಹೋಗಲಿ.... ಮಹಾರಾಯ ನಾನೇಕೆ ಬೇಡಾ ಅನ್ನಲಿ...? ಅವ ಇದ್ದು ನನಗೆನು ಉದ್ದಾರ? ಲೀಲುವಾದರೂ ಅವಳ ಸಹವಾಸ ತಪ್ಪಿ ಒಳ್ಳೆಯದಾರಿಗೆ ಬರಲಿ....!”

* * *

“ಲಲಿತು...ಯಾಕೆ ವೆಚ್ಚಾಗಿದ್ದೀ....ಸ್ವಾಲು ಬೇಜಾರಾಯಿತ್ತೇ....?”

“ಇಲ್ಲ...ಬೇಜಾರಿಲ್ಲ....ಯಾಕೊ ನನಗೆ ಸರಿಯಾಗಿ ಅರ್ಥವಾಗಲಿಲ್ಲ. ಪಾರವೆಲ್ಲಾ ಮರೆತಂತೆ ಆಗಿದೆ.”

“ಒಂದು ವರ್ಷದಿಂದ ಬಿಟ್ಟು ಹೋಗಿತ್ತು. ಅದರಿಂದ ಹಾಗಾಗಿರ ಬಹುದು. ಅಲ್ಲದೆ ಹೈಸ್ವಾಲು ಪಾರ ವೊದವೊಡಲು ಕಷ್ಟವಾಗೇ ಶಾಣಿ ಸುತ್ತೆ. ಅಷ್ಟಕ್ಕೇ ಹೆದರಬಾರದು. ಪುಸ್ತಕ ತೆಗೆದುಕೊಂಡು ಬಾ. ನಿನಗೆ ತಿಳಿದೇ ಇದ್ದದ್ದು ನಾನು ಹೇಳಿಕೊಡ್ಡೇನೇ. ಲೀಲಾ...ನೀನೂ ಬಾ....ಸೀಟು ತಗೊಂಡು...ಅಕ್ಷರ ಬರಸ್ತೇನೇ...”

““ಲೋ...ಗುರುಮೂರ್ತಿ....ಇನ್ನು ಇವರಿಗೆ ಹೇಳಿಕೊಡು ಅವಾಂತರ ದಲ್ಲಿ ನಿನ್ನ ಪಾರಕ್ಕೆ ತೊಂದರೆ ಮಾಡಿಕೊಂಡೆ ಬೇಡಪ್ಪ....!”

“ಇಲ್ಲಮ್ಮಾ...ಆ ಯೋಚ್ಚಿ ನನಗಿರಲಿ !”

“ಇದೆನು ಬಂತಕ್ಕ ಪುನಃ? ಮನೆಗೆ ಬರೋ ಹೋತ್ತಿಗೆ ಒಳ್ಳೆ ಧೂಮ ಕೇತುವಿನ ಹಾಗೆ ಇಗಿದ್ದೀಯಲ್ಲ! ಏನು ಸಂದರ್ಭ?!”

“ಹೋಗಪ್ಪ ನಿನ್ನ ಪಾಡಿಗೆ. ನಿನ್ನ ಕಾಷ್ಟವ್ಯಾಸನ ಇದ್ದೇ ಇದೆ.

ಅದನ್ನು ತಗೊಂಡು ನೀನೇನು ಮಾಡ್ತೀ..?”

“ನೋಡು....ಇದೆಲ್ಲಾ ಜೆನಾನ್ಯಾಗಿಲ್ಲ. ಭಾವಯ್ಯ ಎಲೆಣ್ಣೀ ಧರ್ಮದ ಗೊಡ್ಡು. ಅದರಿಂದ ನೀನಾಡಿದ ಅಟಾಸೆಲ್ಲ ಸಹಿಸಿಕೊಂಡು ಸುಮೃದ್ಧಿದಾರೆ. ನಾನಾಗಿದ್ದರೆ... ಮಾತ್ರ ..ನೋಡು ಅದನ್ನೇ ಹೇಳಬೇಕೆಂದು ಬಂದೆ. ನನಗೆ ಇಲ್ಲಿರಲು ಸಾಧ್ಯವಿಲ್ಲ. ಒಂದು ರಾಮು ನೋಡಿದೇನೆ...ನಾಳೆ ನಾಡಿದ್ದರಲ್ಲಿ ನನ್ನ ಸಾಮಾನು ತೆಗೆದುಕೊಂಡು ಅಲ್ಲಿಗೇ ಹೋಗುತ್ತೇನೆ. ವಾರ ಮಾಡಿ ಕೊಂಡು ಉಂಟಿ ಮಾಡಿದರೂ ಚಂತೆಯಿಲ್ಲ .?”

“ಯಾಕೋ..ನಿನಗೆ ಇಲ್ಲಿನು ಕಡಿಮೆಯಾಗಿದೆ....?”

“ನೋಡು...ನಿನ್ನ ಮನೆಯಲ್ಲಿ ಉಂಟಿ ತಿಂಡಿಗೆ ಕಡಿಮೆಯಿಲ್ಲ. ನಮ್ಮ ಮನೆಗಿಂತಲೂ ಆ ವಿಚಾರದಲ್ಲಿ ಹೆಚ್ಚು ಅನುಕೂಲವಾಗಿದೆ. ನೀನು ದಯ ಮಾಡಿ ಎರಡು ಬಟ್ಟಿಯನ್ನೂ ಹೊಲಿಸಿ ಕೊಟ್ಟಿದ್ದೀ..ಅದನ್ನು ಲಾಲ್ ನಾನು ಇಲ್ಲವೆನ್ನುವುದಿಲ್ಲ. ಅದರೆ ಯಾರೂ ಈ ಮನೆಯಲ್ಲಿ ತಮ್ಮ ವ್ಯಕ್ತಿತ್ವವನ್ನು ಉಳಿಸಿಕೊಂಡು ಇರಲು ಸಾಧ್ಯವಿಲ್ಲ. ನೀನು ಹಾಕಿದ್ದನ್ನು ತಿಂದು ನಿಜೀವ ಚೊಂಬಿಗಳಂತೆ ಬೇಕಾದರೆ ಇರಬಹುದು : ನಿನ್ನ ಗಂಡ ನಿನ್ನ ಮಕ್ಕಳು ಅವರಿಗಂತೂ ಯಶ್ವಿವಿಲ್ಲ. ನನಗೇನು ಹಣೆಬರಹವೇ? ಇಲ್ಲಿಗೆ ಬಂದಾಗಿನಿಂದ ಈ ರಗಳಿಗೆ ಕೇಳಿ ತಲೆ ಚಿಟ್ಟು ಹಿಡಿದುಹೋಗಿದೆ....”

“ಗುರು....ಸುಮೃದ್ಧಿನೇ ಕೋವ ಮಾಡಬೇಡಪ್ಪ. ನನಗೇನು ಸಂತೋಷವಾಗಿರಲು ಆಸೆಯಿಲ್ಲವೇ? ನಾನೂ ಹಾಗೇ ಇರಬೇಕೆಂತ ಎಷ್ಟೋ ಸಾಹಸ ಮಾಡ್ತೀನೆ. ಅವ್ಯಾರಲ್ಲಿ ಏನಾದರೂ ರಗಳಿಗೆ ತೆಗೆದುಬಿಡ್ತಾಳೆ...”

“ಚಿಕ್ಕಮೃದ್ಧಿ...ನಾನು ನಿನಗೆ...”

“ಸಾಕು ಸುಮೃದ್ಧಿನಿರೆ.”

“ಏನಾಯ್ತುಕ್ಕು... ಲಲಿತು ಏನು ಮಾಡಿದಳು .?”

“ನೋಡು...ಅವರಮೃದ್ಧಿನ ಸೀರೆನೆಲ್ಲಾ ನನಗೆ ಕೊಡಕ್ಕೆ ಬರ್ತಾಳಲ್ಲ.”
ಎವ್ಯಾ ಅಹಂಕಾರ....?”

“ಚಿಕ್ಕಮೃದ್ಧಿ...ಅವೆಲ್ಲಾ ಹಡಿನೆಂಟು ನೋಡ್ದು ನನಗೆ ಆಗಲ್ಲ. ಅದರಿಂದ ಹೇಳಿದೆ. ನೀನು ಅದನ್ನು ತಪ್ಪಾಗಿ ಎಣಿಸುವೆಯೆಂದು ತೀಳಿಲ್ಲ.”

“ಇವ್ಯಾನೇ....! ಅವರಲ್ಲಿ ನನಗೆ ತಪ್ಪೇನೂ ಶಾಣಿಸಲಿಲ್ಲ. ಎಲ್ಲಾ

ಹೊಸಸಿರೆ; ಒಳಗೇ ಇದ್ದರೆ ನುಡಿ ಹಿಡಿದು ಹೋಗುತ್ತೇ! ಸುಮ್ಮನೆ ಖಟ್ಟಕೋ. ನೋಡುವುದಕ್ಕೂ ಚೆನಾಗುಗುತ್ತೇ.”

“ಏನೋಪ್ಪ ನಿನಗೆ ಅವಳು ಮಾಡೋವೆಲ್ಲ ಸರಿ! ನೋಡು.... ಆಗಲೇ ಲೀಲಾನು ಕರಕೊಂಡು ತಿರುಗಕ್ಕೆ ಹೊರಟಿಲ್ಲ ..ಅದೂ ಸಂಯೇ..? ಹಾಳು ಹುಡುಗಿ ಅದನ್ನೇ ಅಭಾವಸವಾದಿಕೊಂಡು ನಿತ್ಯವೂ ಸಂಜಿಯಾಗುತ್ತಲೇ ಹೋಗೋಣಾಂತ ಹಟ ಮಾಡ್ತಾಳಿ .”

“ಅಲ್ಲ ...ಅನುಕೂಲಸ್ಥರ ಮನೇಲಿ ಮಕ್ಕಳನ್ನು ಸಂಜಿ ತಿರುಗಿಸಕ್ಕೆ ಅದೇ ಕೆಲ್ವವಾಗಿ ಅಳುಗಳನ್ನು ಇಡ್ತಾರೆ. ಅಂಥಾದರಲ್ಲಿ ಉಲಿತು ತಾನೇ ಮಂಗವಿಗೆ ಬಟ್ಟಿಬರಿ ಹಾಕಿ ತಿರುಗಿಸಕ್ಕೆ ಕರೆದುಕೊಂಡು ಹೋದರೆ ನಿನಗೇ ಕೆಲ್ವ ಕಡಿಮೆಯಾಯ್ತು. ಎಲ್ಲಿ ತಾನೇ ಹೋಗ್ತಾರೆ..? ಇಲ್ಲೇ ಮನೆ ಹಿಂದಂಗಡೆ ಪಾರ್ಕಿನಲ್ಲಿ ಒಂದು ಗಳಿಗೆ ಕೂತಿದ್ದು ಬತಾರೀ ಸ್ಕೂಲಿನಿಂದ ಒಂದ ಹುಡುಗಿ ಬೇಜಾರುಪಡದೆ ಕರದುಕೊಂಡು ಹೋಗ್ತಾಳಿಲ್ಲ...ನೀನು ನಾಯವಾಗಿ ಸಂತೋಷ ಪಡ್ದೇಕು....”.

* * *

“ಗುರುಮೂರ್ತಿ...ಗುರೂ...ಸ್ವಲ್ಪ....”

“ಏನಮಾತ್ತ. ಈಗ ತಾನೇ ವೇಲೆ ಬಂದಿದೇನೇ. ಏನಾಗ್ನೀಕು....?”.

“ಯಾರೋ ನಿಮ್ಮ ಭಾವನವರ ಸ್ನೇಹಿತರು ಬಂದಿದಾರೆ.. ಈ ಕಾಫಿ ಸ್ವಲ್ಪ ಕೊಟ್ಟು ಬಾ ನಮ್ಮವು! ಪುನಃ ಕೂಗಲ್ಲ ...”

“ಲಕ್ಷಣವಾಯ್ತು ! ಅದಕ್ಕೂ ನಾನೇ ಮಹಡಿ ಇಳಿದು ಬರಬೇಕೇ...? ಯಾಕೇ....ಕಳಗೆ ಉಲಿತ ಇದಾಳಲ್ಲ...ಅವಳ ಕ್ಕೆಲಿ ಕಳಿಸಬಾರದೆ...?”

“ಎಲ್ಲಾದರೂ ಉಂಟೇನೋ....ಗಂಡಸರಿಗೆಲ್ಲ....”

“ಅವರ ತಂಡ ಸ್ನೇಹಿತರಿಗೆ ಕಾಫಿ ಕೊಟ್ಟಿರ ತಪ್ಪೇ....? ನಾಳೆಯಿಂದ ಅವಳಿಗೆ ಫೋನಾ ಹಾಕಿ ಮನೆಯಲ್ಲಿ ಕೂರಿಸು....”.

* * *

ಕ್ಷಮಿನ ವಾಸಿಕೋತ್ತಂತ. ಮೂರು ದಿನಸಗಳಿಂದ ವಿವಿಧ ಸಂಸ್ಥೆ

ಗಳು ಅಲ್ಲಿ ನಡೆಯುತ್ತಿದ್ದ ಮೇಲಾಟಿಗಳಲ್ಲಿ ಭಾಗವಹಿಸುತ್ತಿದ್ದವು. ಬೆಸ್ಸಿ ಸಾ ಅಟಿ ನಡೆಯುತ್ತಿತ್ತು. ಪಕ್ಕದಲ್ಲಿ ಹಾಕಿದ್ದ ಬೆಂಚಿನವೇಲೆ ಲಲಿತ ಕುಳಿತಿದ್ದಳು. ಪಕ್ಕದಲ್ಲಿ ರಾಯರು. ಆ ದಿನದ ಅಟಿದಲ್ಲಿ ಕಾಲೇಜಿನ ಪರವಾಗಿ ಆಡಿ ಲಲಿತ ಮತ್ತು ಅವಳ ಗೆಳತಿ ಗೆದ್ದಿದ್ದರು. ಮುಂದಿನ ಅಟಿ ನಡೆಯುತ್ತಿತ್ತು. ಇವರೆಲ್ಲಾ ಒಳಗೆ ಹೊಗಿ ಕಾಫಿ ತೆಗೆದುಕೊಂಡರು. ಉತ್ಸಾಹ ತುಂಬಿತ್ತು. ಎಲ್ಲರೂ ಅವಳನ್ನು ಅಭಿನಂದಿಸುವವರೇ.... ? ರಾಯರು ಹೇಮ್ಮೆಯಿಂದ ತಲೆ ಎತ್ತಿ ಕುಳಿತಿದ್ದರು ಆದರೆ ಲಲಿತ ಮಾತ್ರ ಹೊನವಾಗಿ ಕುಳಿತಿದ್ದಳು. ಆ ಸುಖದ ಸಮಯದಲ್ಲಿ ಅವಳ ಮನಸ್ಸು ಬೇರೆ ಎನನ್ನೋ ನೇನೆಸುತ್ತಿತ್ತು. ಅವಳ ಹೊದಲಿನ ಬಾಳಿಗೂ ಈಗಿನ ಸ್ಥಿತಿಗೂ ಎವ್ವು ಅಂತರ ? ಯಾವುದೋ ಶಾಂದ ಕ್ಯಾ ಅವಳ ಮನೆಯಲ್ಲಿ, ಅವಳ ಬಾಳಿನಲ್ಲಿ ಅಸಾಧ್ಯ ವಾದ ಬದಲಾವಣೆಯನ್ನು ಮಾಡಿದೇ ! ಹಂಜರದಲ್ಲಿದ್ದ ಹಕ್ಕೆಯನ್ನು ಬಾಗಿಲು ತೆಗೆದು ಹೊರಗೆ ಬಿಟ್ಟಂತಾಗಿತ್ತು. ಆ ಹೊತ್ತಿನಲ್ಲಿ—ಕ್ರಮ ಕ್ರಮವಾಗಿ ಯಾರಿಗೂ ತಟಕ್ಕುನೇ ತಿಳಿಯದಂತೆ ನಡೆದ ಬದಲಾವಣೆಯನ್ನೇ ಲಾಲ್ ನೇನೆಯದ ಇರಲು ಸಾಧ್ಯವಾಗಲಿಲ್ಲ.

ತನ್ನ ತಂದೆ ಮನೆಯಲ್ಲಿ ಕಲ್ಪಿಸಿಕೊಡಲಾಗದೇ ಇದ್ದ ಸಾಧನವನ್ನು ಗುರುವುಂತೆ ತಂದುಕೊಟ್ಟಿದ್ದಾನೆ, ಕ್ಯಾಲಾಗದೆ ಕಣ್ಣೀರು ಸುರಿಸುತ್ತ ಮನೆಯಲ್ಲಿದ್ದವಳನ್ನು ಬೆಳಕಿಗೆ ತಂದು ಕಾಲೇಜಿಗೆ ಹತ್ತಿಸಿದ್ದಾನೆ ! ಆದನ್ನು ಅವಳು ಮರೆಯುವುದೆಂತು ? ಅವನು ಓದುವುದಕ್ಕೆ ಬಂದು ಅವರ ಮನೆಯನ್ನು ಪ್ರವೇಶಿಸಿದ ದಿನ ಅವಳ ಬಾಳಿನಲ್ಲಿ ಹೊಸ ಯುಗ ! ಅಂದಿನ ಬಂದೊಂದು ವಿಷಯವೂ ಪುನಃ ಅವಳ ಮನಸ್ಸಿನ ಎದುರಿಗೆ ಬಂತು. ಆ ಹೊತ್ತಿನಲ್ಲಿ ಅವಳ ದೇಹದ ಪ್ರತಿಯೊಂದು ಕಣವೂ ಅವನ ವಿಷಯವಾಗಿ ಕೃತಜ್ಞತೆಯಿಂದ ತುಂಬಿತ್ತು. ಗುರುವುಂತೆ ತನ್ನ ಅಟಿವನ್ನು ಮುಗಿಸಿಕೊಂಡು ಬಂದು “congratulations.... ಲಲಿತ” ಎಂದ. ಅವನಿಗೆ ತಾನು ಗೆದ್ದಿದಕ್ಕೊಂತಹೆಚ್ಚು ಸಂತೋಷವಾಗಿತ್ತು.

“ನನಗೆ ವೇದಲೇ ಗೊತ್ತಿತ್ತು... !” ಗುರುವುಂತೆ ಅವಳ ಆಟಿದ ವಿಚಾರದಲ್ಲಿ ತನಿಗಿದ್ದ ನಂಬಿಕೆಯನ್ನು ಸೂಚಿಸಿದ.

ಲಲಿತ ಏನೋಗೊಣಿದಳು. ಅದು ಅವನಿಗೆ ಕೇಳಿಸಿತೋ ಇಲ್ಲವೋ

... ? ఆదరణ కెత్తు మాతుగళు హేళలాగద్దన్న అవళ ఒందు నోటి సుడిదిత్తు.

“ఇన్నొ .. షైనల్స్ ఇదెయల్ !” రాయరు బాయికాశిదరు.

* * *

షైనల్స్ ఆయితు, గురుమూతీ సుడిదిద్దంతే ఆ దినవూ విజయ మాలికే లలితన కొరళగే బిత్తు ఆదర జోతియల్లే ఆనిరిష్టితవాగి ఒందు హోష గేళితనపు గంటు బిత్తు శ్రీనివాసమూతీ ఆటిక్కాగి చెంగళాలినింద బందిద్ద. అవళ ఆటిద బెడగన్న నోఇ బెరగాదనరల్లి ఆవసూ ఒబ్బ. అవళన్న అభినందిసువుచేక్కే బందవను మాతాడుత్తు అల్లే కులిత రాయరిగూ ఆ దిన మాతాడున హరుపిత్తు. మాతిన సందభ్యదల్లి శ్రీనివాసమూతీయ తండె తము, హళియా గేళియరేంబుదు గేత్తాడ వేలింతా పరిచయ గేళితనక్కే తిరుగితు. రాయరు ప్రీతి యింద తమ్ము ఏక్కున మగసి మనేగి బరలు ఆక్కాన కోట్టిరు

ఆటి ముగదరా శ్రీనివాసమూతీ బెంగళారిగే హోగువుదన్న మరీతంతే కాణుత్తిత్తు. సామాన్యవాగి నిత్యవూ రాయర మనేయల్లి ఆవన కాజరి బీళత్తిత్తు. అవన భవ్యవాద ఆకార, తడెయిల్లవ మాతు—యావ విషయవన్నే ఆగలి పూర్ణ తిళువలికేయింద ఆవను ప్రతిపాదిసుత్తిద్ద రితి ఇవెలల్లా రాయరన్న బెరగుగోళసిత్తు. ఆవను బరువాగలే ఖుత్తాహద తెరి మనయోళగి బరుత్తిత్తు మాతిగే కూతరే హోత్తు హోదద్దే గేత్తాగుత్తిరలిల్ల. కాణి కేడలు బందరే లలిత ఎష్టో హోత్తు ఆదన్నే కేళుత్తు ముగ్గ ఇంతె నింతు బిడుత్తిద్ద ళు. రాయర మనేయ విచారవన్నెలల్ల సూక్ష్మవాగి అరితు ఆవర విచారదల్లి బహచ శ్రద్ధాభక్తిగళన్న తోరిసిద్ద. ఆవర విషయవాద హోగళకేయంథూ యావాగలూ నాలగేయ తుదియల్లి సిన్నవాగే ఇరుత్తు.

దినగళు ఉరుళుత్తిద్దవు. లలిత పువాహక్కే సిక్కుద తరగేలి
౩౪

ಯಂತೆ ಯಾವುದೋ ಅವ್ಯಕ್ತ ಶಕ್ತಿಯ ಹಿಡಿತಕ್ಕ ಸಿಕ್ಕಿ ಅದರೊಡನೆ ಸಾಗಿದ್ದ ಳು. ಶಾಂತವಾಗಿ ನಡೆದಿದ್ದ ಅವಳ ಬಾಳಿನಲ್ಲಿ ಬಿರುಗಾಳಿಯೆದ್ದಿತ್ತು. ಕಣ್ಣ ಕೋರ್ಮಿಸುವಂತೆ ಮೇಲೆದ್ದ ಕಾಣುತ್ತಿದ್ದ ಹೊಸ ಗೆಳೆಯನ ಎದುರು ಗುರು ಮುಂತಿರು ಶಾಂತ ಸೌಮ್ಯ ಮುಂತಿರು ಎಲ್ಲೊಂದು ಅದಗಿ ಕುಳತ್ತಿತ್ತು. ಅವನೂ ಇವರ ಗುಂಪಿಗೆ ಸೇರಿದೆ ಹೊರಗೇ ಇರುತ್ತಿದ್ದ ಕನಸಿನಲ್ಲಿರುವಂತೆ ಲಲಿತ ಹೇಗೋ ದಿನದ ಕೆಲಸಗಳನ್ನು ಮಾಡುತ್ತಿದ್ದ ಳು.

ಅದರೆ ಚಿಕ್ಕಮ್ಮನ ಉರಿಮುಖ ಕನಸನ್ನು ಮುರಿದು ಅವಳನ್ನು ಎಚ್ಚಿರಿಸುತ್ತು. ಅವಳೂ ಗುರುಮುಂತಿರು ಒಟ್ಟಿಗೆ ಕುಳಿತು ಯಾವುದಾದರೂ ಪುಸ್ತಕವನ್ನು ಓದುತ್ತ ನಗುತ್ತಲೋ ಆಧವಾ ಚಚಿಸುತ್ತಲೋ ಇದ್ದರೆ— ಅದನ್ನು ನೋಡಿ ತಾನೂ ನಗುವ ಮಟ್ಟಿಗೆ ಸಹಾನುಭೂತಿಯನ್ನು ಅಭ್ಯಾಸ ಮಾಡಿದ್ದ ಚಿಕ್ಕಮ್ಮನ ಪುನಃ ಮೊದಲಿನಂತೆ ಶಿಗಿಟ್ಟಿದ್ದ ಳು. ಯಾವುದೋ ದೂರದ ಆಸೆಯಿಂದ ಮಲಮಗಳ ಮೇಲೆ ಸ್ನೇಹದ ಮುಖವಾಡವನ್ನು ಮುಚ್ಚಿದ್ದ ಳು. ಈಗ ಬರಲಿರುವ ಯಾವುದೋ ಅಪಾಯದ ವಾಸನೆಯನ್ನು ಗ್ರಹಿಸಿ ಅದು ತಾನಾಗಿ ಕಳಜಿ ಬಿನ್ಮಹೋಗಿತ್ತು.

ಲಲಿತ ಈಗ ನಿಜವಾಗಿಯೂ ಗಾಬರಿಯಾಗಿದ್ದ ಳು. ತಂದೆಯಿಂದ ಅವಳು ಯಾವ ಸಹಾಯವನ್ನೂ ನಿರೀಕ್ಷಿಸುವಂತಿರಲ್ಲ. ಅಭ್ಯಾಸದಿಂದ ಗುರುಮುಂತಿರು ಕಡೆ ನೋಟಿವನ್ನು ತಿರುಗಿಸಿದರೂ ಆಲ್ಲಿ ಈ ಸಮಯದಲ್ಲಿ ಯಾವ ಸಹಾಯವೂ ದೊರೆಯದೆಂದು ಅಂತವಾರಣೆಯೋಂದು ಹೇಳುತ್ತಿತ್ತು!

* * *

ಶ್ರೀನಿವಾಸಮೂರ್ತಿ ನಿಜವಾಗಿ ಬಹಳ ಸುಖವಾಗಿದ್ದ. ಇದುವರೆಗೆ ಎಲ್ಲನೂ ಅವನ ಇವ್ಯಾದಂತೆ ನಡೆಯುತ್ತ ಬಂದಿತ್ತು. ಅವನು ಸ್ನೇಹತಂತ್ರವಾಗಿ ಸಾಧ್ಯಸಚೀಕೆಂದಿದ್ದ ಬಣ್ಣದ ಕಾಶಾರ್ಥನೆ ಅವನ ಬಾಳಿನ ಗುಂಯಾಗಿತ್ತು. ಅದರ ವಿವರವಾಗಿ ಎಲ್ಲಾ ಏಪಾಡೂ ಮುಗಿದಿತ್ತು. ಬಂಡವಾಳ ಸಾಲದೇ ಬಂದು ಆದು ಇನ್ನೂ ಕನಸಾಗೇ ಉಳಿದಿತ್ತು. ಅವನು ಉರಿನಿಂದ ಆಟಕ್ಕೆಂದು ಹೊರಟಾಗ ಆ ಸಮಸ್ಯೆ ಇಲ್ಲಿ ಬಗೆಹೆರಿಯಬಹುದೆಂಬ ಯೋಚನೆ ಕೂಡ ಇರಲಿಲ್ಲ. ಲಲಿತನ ಪರಿಚಯ, ಸ್ನೇಹಕ್ಕೆ ತಿರುಗಿದ್ದರೂ ಅವಳಿಂದ

ದುಕ್ಕಿ ಬರುವುದೆಂದು ತಿಳಿದ ಮೇಲೆ ಅವನ ಮನಸ್ಸು ಅರಳತು. ಅವನ ಅಸೆ ಮತ್ತು ಗಂಗದರಿತು. ಆದಕ್ಕೆ ಎಲ್ಲಾ ರೀತಿಯ ತಯಾರಿಯನ್ನೂ ನಡೆಸಿದ್ದ. ಬುದ್ಧಿವಂತನಾದ ಅವನು ಈ ಅವಕಾಶವನ್ನು ಬಿಡುವನನೇ? ಅವನು ರಾಯರ ಎದುರಿಗೆ ತನ್ನ ಭೇವ್ಯ ಭವಿಷ್ಯವನ್ನು ಮನಮುಟ್ಟಿಪ್ಪಂತೆ ವರ್ಣಿಸಿದೆ. ಅವನೂ ರಾಯರೂ ಜೊತೆಯಲ್ಲ ಕುಳಿತು ಕಾಖಾಫನೆಯಲ್ಲಿ ಬರಬಹುದಾದ ಅದಾಯವನ್ನು ಗಂಟೆಗಟ್ಟಿಲೇ ಚಚ್ಚಿಸುತ್ತಿದ್ದರು.

ರಾಯರೂ ಈಗ ಒಂದು ವಿಧಿದಲ್ಲಿ ಸುಖವಾಗಿಯೇ ಇದ್ದರು ಮನೆಯಲ್ಲಿ ಶಾಂತಿ, ಸಮಾಧಾನ ನೇಲೆಸುತ್ತು ಬಂದಿತ್ತು ದಿನಪೂ ಮಗಳ ಕಣ್ಣಿ ಏರು ತುಂಬಿದ ಮುಖವನ್ನು ನೋಡುವುದು ತಪ್ಪಿತ್ತು. ಅವರ ಮನಸ್ಸಿನಲ್ಲಿ ಅದು ಗುರುಮಂತರೆಯ ದೆಸೆಲೀಂದ ಎಂದು ಆರಿತಿದ್ದರೂ, ಅವನನ್ನೂ ಅನುಮಾನ ದಿಂದ ನೋಡನೇ ಇರಲಿಲ್ಲ. ಅವರಿಗೆ ಸದ್ಯದಲ್ಲಿ ಇದ್ದ ದೊಡ್ಡ ಯೋಚನೆಯೆಂದರೆ—ಮಗಳ ಮದುವೆ. ತಾಯಿ ಇಲ್ಲದ ಹುಡುಗಿಯನ್ನು ಸರಿಯಾದ ಪಾತ್ರನ ಕ್ಷೇತ್ರಿಟ್ಟಿ ಮುಂದಾಡೂ ಅವಳು ಸುಖವಾಗಿರು—ಂತೆ ಮಾಡುವುದು!

ಶ್ರೀನಿವಾಸಮಂತರೆ ಎಲ್ಲಾ ಭಾಗದಲ್ಲಿ ಸರಿಯಾದ ವರ. ಮಗಳೂ ಒಪ್ಪಿರುವಂತಿದೆ. ತಾವು ಒಂದು ಮಾತು ಹೇಳಿದರೆ ಸಾಕು—ಆವನು ಮದುವೆಗೆ ಸಿದ್ಧನೆಂದು ರಾಯರಿಗೆ ಗೂತ್ತಿತ್ತು. ಅವನು ಅದನ್ನು ಅನೇಕ ವೇಳೆ ತನ್ನ ಮಾತಿನಲ್ಲಿ ವ್ಯಕ್ತಪಡಿಸಿದ್ದ. ಆದರೂ ..ಆದರೂ ..ರಾಯರ ನಷ್ಟಿನ ಸ್ವಭಾವ ಅಲ್ಲೂ ಟೊಕ್ಕು ಸದ್ದನ್ನೇ ಆಲಿಸುತ್ತಿತ್ತು. ಬೆಳ್ಗಿರುವುದೆಲ್ಲ ಹಾಲಲ್ಲ !

* * *

ಶ್ರೀನಿವಾಸಮಂತರೆ ಬಂದಾಗ ಬಾಂಬು ಅಸೆಣ್ಣೆಟಿನೆಯಾಗಿದ್ದಂತೆ ಮನೆಯಲ್ಲಾ ಅಲ್ಲೋಲಕಲ್ಲೋಲವಾಗಿತ್ತು. ಅವನಿಗೆ ಬಾಗಿಲಿನಲ್ಲಿ ಎದೆಹಾಂತು. ಧ್ಯೇಯಮಾಡಿ ಒಳಹೊಕ್ಕು. ರಾಯರು ಏನೋ ಮಂಳಿಗ ಹೋದಂತೆ ತಲೆಯ ಮೇಲೆ ಕೈ ಹೊತ್ತು ಕುಳಿತ್ತಿದ್ದರು. ಅವನು ಮಗಳ ಹೆಸರಿನಲ್ಲಿ ತಮ್ಮ ಹೆಂಡತಿಯ ಆಸ್ತಿಯನ್ನೆಲ್ಲಾ ಇಟ್ಟಿದ್ದ ಬ್ಯಾಂಕು ದಿವಾಳಿಯಾಗಿತ್ತು! ರಾಯರು ಮಕ್ಕಳಂತೆ ಕೈಕಾಲುಗಟ್ಟಿದ್ದರು. ಆ ತಬ್ಬಿಲ್ಲ ಹುಡು

ಗಿಯ ವಿಚಾರದಲ್ಲಿ ಅವರಿಗೆ ಇದ್ದುದು ಅದೊಂದೇ ಆನೆ. ಅವಳ ಮುಂದಿನ ಸುಖಕ್ಕೆ ಅದು ಅಡಿಗಲ್ಲಾಗಬಹುದೆಂದು ಭಾವಿಸಿದ್ದರು; ಅದೂ ಇಂದು ಹುಡಿಯಾಗಿತ್ತು. ಅವರ ಸ್ಥಿತಿ ಕನಿಕರ ಪಡುವಂತೆ ಇತ್ತು.

ಶ್ರೀನಿವಾಸಮೂರ್ತಿ ಅವರನ್ನು ವಿಧವಿಧವಾಗಿ ಸಂಪೂರ್ಣಿಸಿದ. ಲಲಿತೆ ಹೊರಗೇ ಬರಲಿಲ್ಲ. ಅವಳು ಇದ್ದಾಗ ಆ ಹಣದ ವಿವರವಾಗಿ ಅಭಿಮಾನ ಪಡದಿದ್ದರೂ ಅದರ ಅಭಾವದಿಂದ ತಾನು ಕಟ್ಟಿದ್ದ ಮುಂದರ ಸೌಧ ಕುಸಿದು ಬೀಳಬಹುದೆಂದು ತಿಳಿದಿದ್ದಳು. ಈ ಅವಾಂತರದಲ್ಲಿ ಚಿಕ್ಕಮೃನ್ ಸಿಟ್ಟು ಸಹ ಅವಳಿಗೆ ಕಾಣಿಸುತ್ತಿರಲಿಲ್ಲ.

ಮಾರು ನಾಲ್ಕುದಿನ ಹೇಗೋ ಕಳೆಯಿತು. ಪರಿಸ್ಥಿತಿಗೆ ಮನಸ್ಸು ಒಗ್ಗಿದ ಮೇಲೆ ಮೊದಲು ಅವರ ಗಮನಕ್ಕೆ ಬಂದದ್ದು ಶ್ರೀನಿವಾಸಮೂರ್ತಿ ಆ ದಿನದಿಂದ ಪುನಃ ಈ ಕಡೆ ಬಂದಿಲ್ಲವೆಂಬುದು! ಎರಡನೆಯದು— ಬಂದೂವರೆ ದಿನದಿಂದ ಗುರುಮೂರ್ತಿ ಮನೆಗೆ ಬಂದಿಲ್ಲವೆಂಬುದು! ಶ್ರೀನಿವಾಸ ಮೂರ್ತಿಯೇನೋ ಬೆಂಗಳೂರಿಗೆ ಹೋಗಿರಬಹುದು; ಆದರೆ ಗುರುಮೂರ್ತಿಯಾರಿಗೂ ಹೇಳಬೇಕೆ ಎಲ್ಲಿ ಹೋದ? ಅದೇ ಸಮಸ್ಯೆ!

ರಾಯರು ತಮ್ಮ ದುಃಖವನ್ನು ಕೊಡವಿ ಎದ್ದು ನಿಂತು ಅನನ್ ಶೋಧ ನೆಗೆ ಹೊರಟರು. ಲಲಿತೆ ಕಟ್ಟಿಲ್ಲ ರಸಿಕೊಂಡು ಅವನ ರೂಪಿನಲ್ಲಿ ಏನಾದರೂ ಮಳ್ಳು ಸಿಕ್ಕಬಹುದೆಂದು ಅಲ್ಲೆಲ್ಲಾ ಹುಡುಕಿದಳು ಅಲ್ಲೇನಿದೆ....? ಉದಿರಿದ ಪುಸ್ತಕದ ರಾಶಿ ಅವನ ಶೂನ್ಯವಾದ ಹೃದಯವನ್ನು ಪ್ರತಿಬಿಂಬಿಸುವಂತೆ ಬಿದ್ದಿತ್ತು. ಲಲಿತನ ಕಟ್ಟಿನಲ್ಲಿ ಪುನಃ ನಿರ್ರೂಪಿತ ಸುರಿಯಿತು ತಾನು ಆ ರೂಪಿಗೆ ಬಂದು ಎಷ್ಟೋ ನರ್ಷಗಳಾದಂತೆ ತೋರಿತು!

ಇಡೀ ಮಾರು ದಿನ ಗುರುಮೂರ್ತಿ ಆ ತೀರದ ಪುಸ್ತಕವನ್ನೇ ದಿಟ್ಟಿ ಸ್ತುತಿ ಶೂನ್ಯ ಹೃದಯದಿಂದ ಕೊತ್ತಿದ್ದು. ಬಹುಶಃ ಆ ದಿನಗಳಲ್ಲಿ ಅವನು ಮನೆಯಲ್ಲಿದ್ದುದೇ ಲಲಿತನಿಗೆ ನನಪಾಗಿರಲಾರದು. ಆದರೆ ತನ್ನ ಸ್ವಂತ ಸುಖಮಃಖಗಳಲ್ಲಿ ಮೈಮರೆತು ಕೂರುವ ಕಾಲವೇ ಅದು....? ಹೊರಗಡೆ ಸತ್ಯಾಗ್ರಹದ ದಳ್ಳುರಿ ಉರಿಯುತ್ತಿದೆ— ಜವಾಬ್ದಾರಿ ಸಕಾರಕ್ಕಾಗಿ ಶತಮ್ಮೀಗ್ರಹ ಹೂಡಿ ನಾಯಕರೆಲ್ಲಾ ಸೆರಿಯಾಗಿದ್ದಾರೆ. ಶಾಲಾ ಕಾಲೇಜುಗಳೆಲ್ಲಾ ಮುಖ್ಯವೇ. ಹಾಗಂದು ವಿಧಾರ್ಥಿಗಳು... ಮಂದಿನ ರಾಷ್ಟ್ರದ ಉಸಿರಾದ

ಮುನೆಕರು ಸುಮೃದ್ಧಿರಲಾದಿತೆ...? ಗುರುಮೂರ್ತಿ ಹಿಂಡೆ ಮುಂದೆ ನೋಡದೆ
; ಪ್ರವಾಹದೊಡನೆ ಸುಗ್ಗಿದ.

* * *

ಕತ್ತಲು ಕವಿಯುತ್ತ ಬಂದಿತ್ತು. ಸ್ನೇಹಿತನ ಹೆಗಲ ಮೇಲೆ ಒರಿಗಿ
ಕೊಂಡು ಕುಂಟುತ್ತ ಗುರುಮೂರ್ತಿ ಮನೆಗಿ ಬಂದ, ಮೃದಾನದಲ್ಲಿ ಹೆಡು
ರು ಸಭೆ ನಡೆಸಿದ್ದರು ಅವರಲ್ಲಿದ್ದ ಆಯುಧವೆಂದರೆ—ವಾಗ್ಬಣ
ಶ್ರೀಂದೇ! ಅದನ್ನೇ ಧಾರಾಳವಾಗಿ ಉಪಯೋಗಿಸುತ್ತಿದ್ದರು. ಗುಂಪು
ಕದರಿಸಲು ಬಂದ ಶೋಲಿಸರು ಕ್ರಿಗೆ ಸಿಕ್ಕಿದವರನ್ನು ಬಡಿದು ಮುಂದೆ ಸಿಕ್ಕಿ
ದವರನ್ನು ರಾಣಿಗೆ ಒಯ್ಯಿರು ಅಲ್ಲಿ ಬಂದು ರಾತ್ರಿಯನ್ನು ಕಳೆದು ಲಾರಿಯ
ಸುಚಿನೋಡಿ ಅವರು ಬಿಟ್ಟುಮೇಲೆ ಮನೆಯ ಹಾದಿಯನ್ನು ಹಿಡಿದಿದ್ದ.

ಚಿಕ್ಕಮ್ಮೆ, ತಮ್ಮನನ್ನು ತಬ್ಬಿಕೊಂಡು ಅತ್ಯ ತಮ್ಮ ಪ್ರೀತಿಯನ್ನು
ಕೊರಿಸಿ ಅವನಿಗೆ ಪೆಟ್ಟುಕೊಟ್ಟು ಶೋಲಿಸರನ್ನು ಭಾಯಿತುಂಬ ಹರಿಸಿದರು.
ರಾಯರು—

“ಇವತ್ತು ಇಲ್ಲೇ ಕೆಳಗೆ ಮಲಗಿಕೋ... ಕಾಲುನೋವಿನಲ್ಲಿ ಮಹಡಿ
ಕೆತ್ತಬೇಡ ... ಇನ್ನು ನೇಲೆ ಈ ಹುಡುಗತನಕ್ಕೆಲ್ಲಾ ಹೋಗ್ಗೇಡ
.... ನಿನಗೇನಾದರೂ ಅದರೆ ನಮಗೆ ತಾನೇ ಕೆಟ್ಟಿ ಹೇಸರು? ಲೇ... ಲಲಿತ
ನೀನು ಲೀಲು ಹೋರಗೆ ಮಲಗಿಕೊಂಡು ಗುರುಮೂರ್ತಿಗೆ ನಿನ್ನ ರೂಪು
ಬಿಟ್ಟುಕೊಡು ..” ಎಂದರು.

ಗುರುವ ನಾತ್ತಿ ಹಾಸಿಗೆಯ ಮೇಲೆ ಕಣ್ಣು ಮುಛ್ಯ ಸುಮೃದ್ಧಿ ಮಲಗಿದ್ದ.
ಚಿಕ್ಕಮ್ಮೆ ಲಲಿತನೆ ಅವನ ಬಳಿ ಕಾವಲು ಕೊರಿಸಿ ಕಾಲಗೆ ಶಾಖ ಕೊಡಲು
ನೀರು ಕಾಯಿಸಲು ಹೋಡರು.

“ಲಲಿತೂ ನಿನ್ನ ಹಣವೆಲ್ಲಾ ಹೋಯಿತೆಂದು ಕೇಳಿದೆ.....ಎಂತಹೆ
ದುರದೃಷ್ಟಿ! ಭಾವಯ್ಯನವರಂತೂ ಭೂಮಿಗೆ ಇಳಿದುಹೋಗಿದಾರಿ....”

ಗುರುಮೂರ್ತಿಗೆ ಭಾವನ ವ್ಯಕ್ತಿತ್ವದ ವಿವಯದಲ್ಲಿ ಎಳ್ಳಷ್ಟ್ಯಾ ಗೌರವ
ವಿರದಿದ್ದರೂ, ಆವರ ಆಶ್ರಯದಲ್ಲಿದ್ದ ಅವನು ಯಜಮಾನರಿಗೆ ತೋರುವ
ಗೌರವ ಕೊಡುವುದನ್ನು ಮಾತ್ರ ಮರೆಯುತ್ತಿರಲಿಲ್ಲ. ಅದು ಲಲಿತನಿಗೂ
ಗೊತ್ತಿತ್ತು. ಅವನ ಮಾತುಗಳಲ್ಲಿ ಸಹಾನುಭೂತಿಗಿಂತ ಉಪಚಾರದ ಭಾಗವೇ

ಹೊಚ್ಚುಗಿರುವಂತೆ ತೋರಿತು. ಅದಕ್ಕೇ ಅದರ ಕಡೆಗೆ ವಿಶೇಷ ಗಮನ ಕೊಡುದೆ,

“ಗುರು....ವೇಟ್ಟು ಬಹೆಳವಾಗಿದೆಯೇ ?” ಎಂದು ಕೇಳಿದಳು.

“ಬಹೆಳವೇನಿಲ್ಲ....ಅದರೂ ಆದು ಒಳತೇ ಅನ್ನು..ಇಲ್ಲಿದ್ದರೆ ನಿನು ಹೀಗೆ ನನ್ನ ಬಳಿ ಕುಳಿತು ಉಪಚಾರ ಮಾಡುತ್ತಿದ್ದೆಯಾ....? ಅದೇನು ಸ್ವಲ್ಪ ಭಾಗ್ಯವೇ....?”

“ಬಿಡು....ನಿನಗೆ ಎಲ್ಲಾ ತಮಾವೇಯೇ ?”

“ಹಾಸ್ಯವಲ್ಲ....ಲಲಿತು ನಿಜವಾಗಿ ಹೇತ್ತೇನೇ....ಅಲ್ಲ ಹಣ ಹೋದು ದಕ್ಕೆ ಬಹೆಳ ವ್ಯಾಸನವಾಗಿದೆಯೇ ನಿನಗೇ....?”

“ವ್ಯಾಸನವೇಕೇ....? ನಮ್ಮದಾಗಿರಲಿಲ್ಲ ಹೋಯಿತು ! ನಿನಗೇನು ಅನ್ನು ಕುತೂಹಲ...ಅದರಿಂದ ನಿನಗೇನೂ ನಷ್ಟವಿಲ್ಲವಲ್ಲ ...?”

“ನಷ್ಟವೇ....? ಇಲ್ಲ. ನನಗೆ ನಿಜವಾಗಿ ಅದರಿಂದ ಲಾಭವಾಗಿದೆ. ನಮ್ಮಿಬ್ಬರ ನಡುವೆ ಬಂಡೆಯಂತೆ ಕುಳಿತಿದ್ದ ಆದು ಕರಗಿರುವುದರಿಂದ ನನಗೆ ಸಂತೋಷವಾಗಿದೆ...!”

ಲಲಿತ ಮಾತಾಡಲಿಲ್ಲ. ಅಷ್ಟುರಿಯಿಂದ ಆವನ ಮುಖವನ್ನೇ ನೋಡು ಶೈಡ್ಡಳು.

* * *

“ಲಲಿತು...ನಿನ್ನ ಹಣ ಎಲ್ಲಿಲ್ಲ ಹೋಗಿಲ್ಲ. ಅದರ ಜಾಗದಲ್ಲಿ ಭವ್ರುವಾಗಿದೆ. ಅದರ ಸಹಾಯದಿಂದ ಜಳ್ಳಿನ್ನು ಗಟ್ಟಿಯಿಂದ ಬೇರ್ಪಡಿಸಲು ಸಾಧ್ಯವಾಯಿತು.... ಅಷ್ಟೇ ! ಅದನ್ನು ನಿನ್ನ ಮದುವೆಯಲ್ಲಿ ಬಳುವಳಿಯಾಗಿ ಕೊಡುತ್ತೇನೇ.”

ಲಲಿತ ನಕ್ಕು ಹೇಳಿದಳು—

“ಅಪ್ಪ—ನಿಜವಾಗಿ ಹಣ ಹೋಗಿದ್ದರೂ ವ್ಯಾಸನವಿಲ್ಲ...ಅದರೇ....”

“ಆದರೇ....?”

“ನೀವು ಯಾವಾಗಲಾದರೂ ನಾಟಕದಲ್ಲಿ ಪಾತ್ರವಹಿಸಿದ್ದಿರೇನು....?”

“ಯಾವಾಗಲೂ ಇಲ್ಲ....!”

“ಇದೇ ವೊದಲ ಪ್ರಯತ್ನವಾದರೂ ನಿಮ್ಮ ಅಭಿನಯ ಅದ್ವೃತವಾಗಿತ್ತು ! ನನಗೂ ಅನುಮಾನ ಬರಲಿಲ್ಲ. ಪಾಪ....ಅವನಿಗೆ ಹೇಗೆ ಗೊತ್ತಾಗ ಬೇಕು ? ಅಷ್ಟಕ್ಕೇ ಹೆಡರಿ ಓಡಿದ್ದಂತಹ ಸಂಸ್ಥೆಯ ಮುಗಳು ಇಬ್ಬರೂ ನೆನ್ನರು.

ನೈರಾಗ್ಯ

ಕರಿಗಂಟೆಯ ಸದ್ಗಿಗೆ ಉತ್ತರವಾಗಿ, ಬಾಗಿಲನ್ನು ಅಥವ ಮಾತ್ರ ತೆರೆದು ಬಕ್ಕಿ ತಲೆಯೊಂದು ಹೊರಗೆ ಇಣುಕೆ—

“ಯಾರು ಬೇಕಾಗಿತ್ತು ?” ಎಂದು ಪ್ರಶ್ನಿಸಿತು

ಮೊಂಡ ಮೂಗಿನ ಮೇಲೆ ಏರಿಸಿದ್ದ ಕನ್ನಡರೆ, ಹುಬ್ಬ ಸಿಂಡಿರಿಸಿದಾಗ ಜಾರಿದಂತಾಗಿ ಮೂಗಿನ ತುದಿಗೆ ಬಂದಿತ್ತು. ಅದನ್ನು ಅನುಸರಿಸಿ ನೋಟಿಪ್ರೋ ಕೆಳಮುಖವೇ ! ಒಟ್ಟಿನಲ್ಲಿ ಮುಖ ನೋಡಿದರೆ ಸಂತೋಷವಂತೊಂಗುವಂತಿರಲಿಲ್ಲ

ಬಂದಿದ್ದಾತ ಉತ್ತರ ಕೊಡುವುದನ್ನೂ ಮರೆತು ಅರೆಕ್ಕಣ ತಬ್ಬಿಬ್ಬಾಗಿ ಆ ಸಿಂಡಿರಿಸಿದ ಮುಖವನ್ನೇ ದಿಟ್ಟಿಸಿದ.

“ಯಾರ್ತ್ರೀ ನಿವು ? ಏನು ಬೇಕಾಗಿತ್ತು ?”

ಬಕ್ಕಿ ತಲೆ ಅಸಹನೆಯಿಂದ ಕಿರುಚಿತು. ಅಗತಾನೇ ಮಲಗಿದ್ದವನನ್ನು ಎಬ್ಬಿಸಿದುದೆಲ್ಲದೇ, ಪ್ರಪಂಚದ ಏಳನೇ ಆಶ್ಚರ್ಯವನ್ನು ನೋಡುವಂತೆ ತನ್ನನ್ನೇ ದಿಟ್ಟಿಸಿದರೆ ?

ನಾಗರಿಕ ಲಕ್ಷಣವೇ ಇದು ?

“ಮಹಡೆವಪ್ಪನವರ ಮನೆ ಇದೇನೆ ?”

ಬಂದಿದ್ದವರು ಬೇಗ ಎಚ್ಚಿತ್ತು ಕೇಳಿದರು, ಇನ್ನು ಅರೆಕ್ಕಣ ತಡವಾಡಿದರೆ ಆತ ತಮ್ಮ ಮುಖಕ್ಕೆ ರಾಚುವಂತೆ ಬಾಗಿಲು ಮುಚ್ಚಿಕೊಂಡಾರು ಎನಿಸಿತು.

“ಹೌದು, ನಾನೇ ಮಹಡೆವಪ್ಪ. ತಾವು ಯಾರು ?”

ಬಾಗಿಲು ಪ್ರತಿರ್ಥ ತೆಗೆಯುವ ಸೂಚನೆ ಕಾಣಿಸಲಿಲ್ಲ. ತಲೆ ಮಾತ್ರ ಹೊರಿತ್ತು. ಹಾಗೇ ನುಡಿದರು, ಬಕ್ಕಿ ತಲೆಯಾತ—

“ಇಲ್ಲಿ...ಇಂದು ಮನೆ ಖಾಲಿ ಇದೆಯಂತೆ.”

ಇಲ್ಲಿ ಯಾವ ಮನೆಯೂ ಖಾಲಿ ಇಲ್ಲ. ಯಾರೋ ಏನೋ ಹೇಳಿದಾರೆ. ಸರಿಯಾಗಿ ವಿಚಾರಿಸಿ.”

“ತು ಬೀದಿಯನರೇ ಅವರು. ಮಹಡೆವಪ್ಪನವರ ಮನೆಯ ಹಿಂಭಾಗ ದಲ್ಲಿ ಒಂದು ಮನೆ ಇದೆ, ನಿನ್ನ ತಾನೇ ಖಾಲಿ ಆಯ್ದು, ಇವತ್ತೇ ಹೊಗಿ ವಿಚಾರಿಸಿ ಎಂದರು.”

“ಈ ಈಗ ಅರ್ಥವಾಯ್ದು ಕೆಳಗಡೆ ಬೀದಿಲಿ ಒಬ್ಬ ಮಹಡೆವಪ್ಪ ಇದಾರೆ. ಅಲ್ಲಿ ಒಂದರು ಮನೆ ಬಾಡಿಗೆಗೆ ಕೊಟ್ಟಿದ್ದಾರೆ. ಅದು ಖಾಲಿ ಯಾದಾಗಲೆಲ್ಲಾ ನನಗೆ ತಲೆ ನೋವು. ದಿನಕ್ಕೆ ಹತ್ತಾರು ಜನ ಹುಡುಕಿ ಕೊಂಡು ಬರಾತ್ರಿ ನಾನು ಇರುವ ಈ ಮನೆಯೂ ಬಾಡಿಗೆಯದೇ! ನನಗೆಲ್ಲಿದೆ ಮನೆ? ಹೆಸರು ಒಂದೇ ಆಗಿರೋದರಿಂದ ಬಂದೋರಿಗೆಲ್ಲ ಉತ್ತರ ಹೇಳಬೇಕು. ನಮ್ಮ ಜನಕ್ಕೆ ಬುದ್ಧಿ ಇಲ್ಲ. ಯಾವ ಯಾವ ಹೊತ್ತುಲೋ ಬರಾತ್ರಿ. ‘ಬಾಡಿಗೆ ಮನೆ ಇಲ್ಲ’ ಎಂತ ಒಂದು ಬೋಡು ತಗುಲಿ ಹಾಕ್ಕಿನಿ.”

ವಟವಟನೆ ಮಾತನಾಡುತ್ತಾ ಧಡಕ್ಕನೇ ಬಾಗಿಲು ಮುಚ್ಚಿದ ಆತ. ಒಂದವರು ಮಂದ ಕೇಳುವ ಪ್ರಶ್ನೆಗಳಿಗೆಲ್ಲ ಉತ್ತರ ಕೊಡುವೆ ಇರಲು ಅದೊಂದೇ ದಾರಿ

“ಮುಖ ನೋಡಿದ ಕೂಡಲೇ ಮೇಲೆ ಬೀಳ್ತಾನೆಲ್ಲ ಈ ಮನುವ್ಯಾ! ಒಂದು ಪ್ರಶ್ನೆಗೆ ಉತ್ತರ ಕೊಡುವೇಕೆ ಹೀಗಾಡಿದರೆ ಬದುಕೋಡು ಹ್ಯಾಗೆ? ಎಲೆಲ್ಲ ಇವತ್ತು ಎದ್ದ ಫೋಳಿಗೆಯೇ ಚೆನ್ನಾಗಿರಲಾರದು” ಎಂದು ಹೊಳ್ಳತ್ತ ಹೊಣ್ಣಿ ಹಿಂತಿರುಗಿಸಿದ ಬಂದಿದ್ದವ.

ಹಾಗೇ ಮುಂದಿನ ಬೀದಿಗೆ ನಡೆದ. ಅಲ್ಲೂ ಎದುರಿಗೆ ಸಿಕ್ಕಿದೋರನ್ನು, ಮಹಡೆವಪ್ಪನವರ ಮನೆ ಯಾವುದು? ಎಂದು ವಿಚಾರಿಸಿಕೊಂಡು ಅವರು ಹೋರಿಸಿದ ಮನೆಯ ಮುಂದೆ ನಿಂತ.

ತಟ್ಟಿನೆ ಬಾಗಿಲು ತಟ್ಟಿಲಿಲ್ಲ. ಇವೇ ಸ್ವಲ್ಪ ಹೊತ್ತಿನ ಕೆಳಗೆ ಅದ ಅನುಭವ ಹೊಸದಾಗಿತ್ತು.

ದೊಡ್ಡಮನೆ, ದೊಡ್ಡ ಅವರಳ. ತುಂಬಾ ಹೂವಿನ ಗಡಗಳು. ಜಾಗ ಪ್ರಶ್ನ್ಯವಾಗಿತ್ತು. ಇಂತಹ ಕಡೆ ಮನೆ ಸಿಕ್ಕಿದರೆ “ಪುಣ್ಯ” ಎನಿಸಿತು.

ಧೈಯವಾಡಿಕೊಂಡು ಬಾಗಿಲನ್ನು ಮೇಲ್ಲಿಗೆ ತಟ್ಟಿ. “ಸಾರ್”-ಎಂದ.

ಮತ್ತೊಮ್ಮೆ ಅಂತಹುದೆ ಸ್ವಾಗತ ಸಿಗುವುದೇನೋ ಎಂದು ನಿರೀಕ್ಷೆಸಿ ಹಿಂದಕ್ಕೆ ನಿಂತ. ಅವರೂ ಅಧ್ಯ ಬಾಗಿಲು ತೆರೆದು ತಲೆ ತೂರಿಸಿದರೆ ಧಿಕ್ಕನೇ ತಗಲಬಾರದವ್ಯೇ!

ಅವನ ಉಹಳೆ ಸುಳಾಗಿತ್ತು. ಬಾಗಿಲು ಪೂರ್ತಿ ತೆಗೆದು “ಒಳಗೆಬಸ್ಸು” ಎಂದು ಆಹ್ವಾನಿಸಿದರು.

ಸ್ವರ್ಗದ ಬಾಗಿಲು ತೆರೆದಂತೆ ಸಂತಸದ ಅನುಭವ ಅವನಿಗೆ. ಹಿಗ್ಗಿ ನಿಂದ ಒಳಗೆ ಕಾಲಿಟ್ಟು.

ಎದುರಿಗೆ ನಿಂತಿದ್ದ ಮನುಷ್ಯನಿಗೆ ಸುಮಾರು ವಯಸ್ಸು. ಮುದುಕ ನೆಂದು ಹೇಳಲಾಗಿದ್ದರೂ ಚಿಕ್ಕವನಂತಹ ಅಲ್ಲ.

ಏನೇರಿ ಚಿಂತೆ, ಸ್ವಾತ್ಮ ಮುಖದಲ್ಲಿ ಅಚ್ಚಿಟ್ಟಿತ್ತು.

“ನಮಸ್ಕಾರ”

ನಮಸ್ಕಾರ. ತಾವು ಯಾರೋ ಗೂತ್ತಾಗಲಿಲ್ಲ. ಈಚೆಗೆ ನನಗೆ ಮರೆವು ಜಾಸ್ತಿ. ಕೂಡಿ

ಮನೆಯ ಯಜಮಾನ ಕುಚೀಯ ಕಡೆ ಕೃನೀಡಿ ತೋರಿಸಿ ತಾವೂ ಪಕ್ಕದಲ್ಲಿ ಕುಳಿತು ಕೇಳಿದರು.

“ತಮ್ಮ ಹೆಸರು?”

“ಅನಂತ”

“ಇ....ಸರಿ ಸರಿ. ಅದೇನು ಇಲ್ಲಿಯವರಿಗೆ ಬಂದದ್ದು ?”

“ಇಲ್ಲಿ....ಮನೆ ಬಾಡಿಗೆಗೆ ಇದೆಯೆಂದು ತಿಳಿತು. ಅದಕ್ಕೆ ಕೇಳಿಣ ವೆಂದು ಬಂದೆ”

“ಹಾಗೋ....? ಈಗ ಇರೋದು ಎಲ್ಲಿ ?”

“ಚಾಮುಂಡಿಪುರದಲ್ಲಿದ್ದೇನೆ. ಮನೆ ಬಿಡಬೀಕಾಗಿದೆ. ಆ ಮನೆಗೆ ಮನೆಯವರ ಮಗಳೇ ಬರ್ತಾರಂತಿ. ಅಳಿಯನಿಗೆ ಇಲ್ಲಿಗೆ ವರ್ಗವಾಗಿದೆ. ಆತ ಬಂದು ಆಗಲೇ ಒಂದು ತಿಂಗಳಾಯ್ತು, ಮಾವನ ಮನೇಲಿ ಲಿಕಾಣಿ. ಹೆಂಡತಿ ಮಕ್ಕಳನ್ನು ಕರೆತರಬೇಡನೆ? ಅವರೂ ಆಗಿನಿಂದ ವರಾತ ಮಾಡ್ತಿದಾರಿ. ನಮ್ಮಿಂದ ಅವರಿಗೆ ತೀಣಂದರೆ ಆಗಬಾರ್ದು. ಆಗಿನಿಂದ ಹುಡುಕ್ತಾನೇ ಇದೀನಿ.

ಇಲ್ಲಿ ಮನೆ ಇದೆಯೆಂದು ಇವತ್ತು ತಿಳಿತ್ತು”

“ಮನೆಯೇನೋ ಖಾಲಿ ಇದೆ. ನಿಮ್ಮನ್ನು ನೋಡಿದರೆ ಸಂಷನ್ನ ರಂತೆ ಕಾಣ್ತೇರಿ. ನಮಗೂ ಒಕ್ಕೀಯ ನೇರಿ ಬೇಕು”

“ಬಾಡಿಗೆ ಎಷ್ಟ್ವೇ?”

“ಮೊದಲು ಮನೆ ನೋಡಿ. ನಿಮಗೆ ಒಪ್ಪಿಗೆ ಆದರೆ ಆಮೇಲೆ ಬಾಡಿಗೆ ಹೇಳಿಂಣ”

ಆತನೇ ಜೊತಿಗೆ ಬಂದು ಮನೆ ತೋರಿಸಿದರು. ದೊಡ್ಡ ಮನೆಯ ಒಂದು ಪಕ್ಕಕ್ಕೆ ಇದ್ದ ಸ್ವತಂತ್ರವಾಗಿತ್ತು. ಅನಂತನಿಗೆ ಮನೆ ಒಪ್ಪಿಗೆ ಯಾಯ್ತೆಂದು ಆವನ ಮುಖವೇ ಕಾಗಿ ಹೇಳಿತು. ಆದರೂ ಮನೆಯಾತ ಕೇಳಿದರು—

“ನಿಮಗೆ ಹಿಡಿಸಿತೆ ಅನಂತರಾವಾ?”

“ಹಿಡಿಸದೆ ಏನು? ಚೆನ್ನಾಗಿದೆ, ಇದಕ್ಕಿಂತ ದೊಡ್ಡ ಮನೆ ಬಯಸುವ ಶಕ್ತಿ ನನಗಿಲ್ಲ. ತಾವು ದೊಡ್ಡವರು—ಅನಂತ ಎಂದರೆ ಸಾಕು.”

“ಭೀ. ಭೀ ಹಾಗೆಂದರೆನು? ಈ ಪ್ರವಂಚವೇ ನಶ್ವರ. ದೊಡ್ಡವರು ಜಿಕ್ಕವರು ಅನೊಂದಿಲ್ಲ ಬರೀ ಭುಮೆ.”

ಅನಂತ ಬೆಳ್ಳಿದ. ವ್ಯವಹಾರವನ್ನು ಮರಿತು ಆತ ವೇದಾಂತ ಹೇಳಲು ನಿಂತರೆ? ಸಂಕೋಚಿಸಿದೆ ಕೇಳಿದ—

“ಬಾಡಿಗೆ ಎಷ್ಟ್ವೇ?”

“ಅಂದಹಾಗೆ ನೀವು ಈಗ ಇರುವ ಕಡೆ ಎಷ್ಟು ಕೊಡ್ಡಿರಿಂ?”

“ಅರವತ್ತು”

“ಹತ್ತು ಹಚ್ಚು ಹತ್ತು ಕಡಿಮೆ ಹೇಗೋ ಆಗುತ್ತೆ. ದುಡ್ಡ ಮುಖ್ಯವಲ್ಲ, ಜನ ಮುಖ್ಯ. ಮನುಷ್ಯನ ಆಸಿಗೆ ಮೊದಲು ಕೂನೆ ಉಂಟಿ? ನಾವೇನೂ ಜೊತಿಗೆ ತಗೊಂಡು ಹೋಗಿಲ್ಲ, ನಶ್ವರ...ಎಲ್ಲಾ ನಶ್ವರ, ನಾಲ್ಕು ದಿನದ ಬಾಳು.”

“ಆದರೂ... ವ್ಯವಹಾರ ಅಂದಮೇಲೆ ಸರಿಯಾಗಿ ಮಾತಾಡಿ ನಿಶ್ಚಯಿಸಬೇಕು. ನೋಡಿ ಅದಕ್ಕಾಗಿ ನಾಳೆ ಒಂದು ಮಾತು ಬರಬಾರದು. ನೀವು ಸೀದಾ ಹೇಳಬಿಟ್ಟರೆ ವಾಸಿ. ನಮ್ಮ ಶಕ್ತಿಗೆ ಮೀರುವಂತಿದ್ದರೆ ಬೇರೆ ಕಡೆ....”

“ಭೀ....ಭೀ, ಶಕ್ತಿ ಶಕ್ತಿ, ಎಲ್ಲಿಯ ಶಕ್ತಿ? ಎಬ್ಬ ಶಕ್ತಿಯೂ ಅರೆಕ್ಕುಣಿದಲ್ಲಿ ಅಡಗಿ ಹೋಗುತ್ತೇ. ಎಲ್ಲಿ ಹೋಗುತ್ತೇಂತ್ತೂ? ಅದನ್ನು ತಿಳಿದೂ ಮಾನವ ..”

“ಯಜಮಾನರೆ—ತಾವು ಪ್ರಪಂಚ ತಿಳಿದೋರು. ಅದರಿಂದ ಅಪ್ಪು ದೊಡ್ಡ ಮಾತು ಹೇಳ್ತೇರಿ. ಅದರೆ ನಮ್ಮಂಥ ವ್ಯವಹಾರಸ್ಥಿರಗೆ....”

“ಇರಲಿ ಬಿಡಿ. ನಾಳೆ ಬಸ್ಯಿನ್ನು ನನ್ನ ತಮ್ಮ ಮನೇಲಿರ್ತಾನೆ. ಅವನ ಕೈಲಿ ಮಾತಾಡಿ. ನಾನೇನೊ ನಿಮಗೆ ಕೊಡುವಂತೆ ಹೇಳ್ತೇನಿ.”

“ತುಂಬಾ ವಂದನೆ. ಪ್ರಣವಂತರು ನೀವು ಸ್ವಂತ ಮನೆ ಇರೋರು. ಒಂದು ತಿಂಗಳಿಂದ ತಿರುಗಿದ್ದನ್ನು ನೆನಸಿಕೊಂಡರೆ ಹಾಗೆ ಹೇಳಲೇ ಬೇಕು. ಈ ಭಂಗ ಯಾರಿಗೂ ಬೇಡ. ಒಬ್ಬರ ಕೈಲಿ “ಹೋಗು” ಎನ್ನಿಸಿಕೊಳ್ಳು ದಂತೆ ಸ್ವಂತದಾಗಿ ಒಂದು ಗುಡಿಸಲು ಇದ್ದರೂ ಸಾಕು.”

“ಹ್ಹ್.. ಹ್ಹ್.. . . .” ಮನೆಯಾತ ಜೋರಾಗಿ ಬಾಯಿತೆರೆದು ನಕ್ಕರು. ಅನಂತ ವೆಚ್ಚಾಗಿ ಸೋಡಿದ.

“ಸ್ವಂತಮನೆ” ಯಾವುದು ಸ್ವಂತ? ಯಾವುದು ಅಲ್ಲ? ಮುಂಚ್ಚೆಟಿಯಿಂದ ಆರ್ಯಿಕೆ ಮಾಡಿಕೊಂಡು ಹೋಷಿದ ಈ ದೇಹವನ್ನೇ ಸ್ವಂತ ಎನ್ನಲು ಬರುವುದಿಲ್ಲ. ಅದನ್ನೇ ಬಿಡಬೇಕಾಗುತ್ತೇ. ನಕಾಶೆ ಹಾಕಿ ಆಸ್ಥಿಯಿಂದ ಕಟ್ಟಿಸಿ ಕೊಂಡು “ನನ್ನದು” ಎಂದು ಮರೆದ ಮನೇಲಿ ಒಂದು ಗಳಿಗೆ ಹಚ್ಚಾಗಿ ಇರೋಕೆ ಆಗಲ್ಲ. ದಡದಡನೆ ಎತ್ತಿಕೊಂಡು ಹೋಗಿಬಿಡ್ತಾರೆ...”

ಅನಂತನಿಗೆ ಆತನ ಮಾತು ವಿಚಿತ್ರವೆನಿಸಿತು. ತಲೆ ಸರಿಯಾಗಿಲ್ಲವೇ? ಎಂದು ಅನುಮಾನ ಬಂತು. ಆದರೂ ಆತನನ್ನು ಮತ್ತೆ ವಾಸ್ತವಿಕ ಪ್ರಪಂಚಕ್ಕೆ ಎಳಿಯಬೇಕೆನಿಸಿತು.

“ಯಜಮಾನರೆ.... ಹೇಗೂ ತಾವು ಮನೆ ಕೊಡೋದಾಗಿ ಭರವಸೆ ಕೊಟ್ಟಿದ್ದೀರಿ ನಾನು ನಿಶ್ಚಯಿಂತೆಯಿಂದ ಹೋಗ್ತೇನಿ. ಬರಲೇ ಇನ್ನು? ಮನೆ ಸಿಕ್ಕಿರೋದು ತಿಳಿದರೆ ಮನೆಯಾಕೆಗೂ ಸಮಾಧಾನ ತಾವು ಕೊಡೋದು ಖಾಡಿತ ತಾನೆ? ಅಡ್ಡಾನ್ನು...”

“ಎಂಥೂ ಬೇಡ ನೀವು ಧೈಯವಾಗಿ ಮನೆಗೆ ಹೋಗಿ, ಮನೆ ಸಿಕ್ಕಿತೆಂದು ಹೇಳಿ. ನಾಳೆ ಆಕೆಯನ್ನೂ ಕರೆತನ್ನಿ. ಬಾಡಿಗೆ ವಿವರು ತಲೆ ಕೆಡಿಸಿಕೊ ಬೇಡಿ. ಆಗಲೇ ಹೇಳಿದೆನಲ್ಲ—ಹತ್ತು ಹೆಚ್ಚು ಹತ್ತು ಕಮ್ಮು!

ನಿಮ್ಮನ್ನ ಪೀಡಿಸಿ ಹೆಚ್ಚಾಗಿ ತೆಗೆದುಕೊಂಡರೂ ನನ್ನ ಸಂಗಡ ಏನೂ ಸರಲ್ಲ ..”

ಅನಂತ ಎದ್ದು ನಿಂತ. ಇನ್ನು ಇವರ ಕ್ಯೆಲಿ ಮಾತಾಡೋದರಲ್ಲಿ ಅಥವಾ ನಿಲ್ಲ. ಎನಿಸಿತು. ಕ್ಯೆ ಜೋಡಿಸಿ ಹೇಳಿದ—

“ನಾಳೆ ಬರ್ತೀನಿ”

“ಹಾಗೇ ಮಾಡಿ. ನಾಳೆ ಬರ್ತಿ. ನನಗೂ ಈಗ ಮನಮ್ಮ ಸಮಾಫಾನವಿಲ್ಲ.”

* * *

ಗಾಳಿಯಲ್ಲಿ ತೇಲಿಬಂದಂತೆ ಅನಂತ ಉಲ್ಲಾಸದಿಂದ ಮನೆಗೆ ಬಂದ.

“ಓಹೋ... ಮನೆ ಸಿಕಿದೆ ! ಅಲ್ಲವು ?”

ಬಾಗಿಲಲ್ಲೇ ನಿಂತಿದ್ದ ಮಡದಿ ಕೇಳಿದಳು. ಪ್ರತಿ ದಿನವೂ ಮನೆ ಹುಡುಕಲೆಂದು ಹೋದ ಪತಿ ಸೆತ್ತಿ ಕಂಗಾಲಾಗಿ ಬೇಸರದ ಮುಖ ಹೊತ್ತು ಬರುವುದು ರೂಡಿಯಾಗಿತ್ತು.

“ಹೌದು... ಸಿಕ್ಕಿದೆ ಹೇಗೆ ಗೊತ್ತಾಯ್ತು ? ನಾನು ಬಾಯಿ ಬಿಡುವ ವೊದಲ್ಲೇ ಹೇಳ್ತಿದ್ದಿ ?”

“ನಿಮ್ಮ ಮುಖ ನೋಡಿದ್ದುಕೂಡಲೇ ತಿಳಿದುಕೊಂಡೆ. ಅಭ್ಯ....ನಿಮ್ಮ ಸಪ್ಪೆ ಮುಖ ನೋಡಿ ನೋಡಿ ನನಗೆ ಅಳುವೇ ಬರುತ್ತಿತ್ತು. ಸಧ್ಯಃ ಕೇಣೆ ಗಾದರೂ ಸಿಕ್ಕಿತಲ್ಲ ಎಲ್ಲಿ ಸಿಕ್ಕಿದೆ ?”

ಶೀಲಾ ಪ್ರಶ್ನೆಯ ಸಾಲೇ ಮುಂದಿಟ್ಟಿರೂ ಅನಂತನಿಗೆ ಬೇಸರವೇನಿಸ ಲಿಲ್ಲ. ತಾನೂ ಅಷ್ಟೇ ಉತ್ತಾಹದಿಂದ ಎಲ್ಲಕೂ ಉತ್ತರ ಹೇಳಿದ. ಅಲ್ಲದೆ ಮನೆನ ಬಾಯಿತುಂಬ ಹೊಗಳಿದ—

“ಎಂಥ ಸೊಗಸಾದ ಮನೆ ಅಂತಿ ? ಹೆಸರಿಗೆ “ಬೈಟ್ ಹೌಸ್” ಅಷ್ಟೇ. ಮನೆ ದೊಡ್ಡ ದಾಗೇ ಇದೆ. ಗಾಳಿ ಬೆಳಕು ಚೆನ್ನಾಗಿಬರುತ್ತೆ. ಕಿಟಕಿ ಬಾಗಿಲು ಎಲ್ಲ ದೊಡ್ಡದೇ. ಸುತ್ತ ಹೊವಿನ ಗಡಗಳು, ಗುಲಾಬಿ, ಮಲ್ಲಿಗೆ, ಸಂಪಿಗೆ....”

“ಹೌದಾ....? ಎಷ್ಟು ಚೆನ್ನು”

“ನೇಲವಂತೂ ಫಳಫಳನೆ ಹೊಚ್ಚಿಯುತ್ತೆ. ನಾವು ಈವರೀಗೆ ಇದ್ದೆ ಯಾವ ಮನೆಯೂ ಅಪ್ಪು ಚೆನ್ನಾಗೂ ಗರಲಿಲ್ಲ.”

“ಅದೇನೋ ಸರಿ, ಬಾಡಗೆ ಎಷ್ಟೋ? ನೀವು ಹೇಳೋ ವ್ಯೇಶಿರಿ ನೋಡಿದರೆ....”

“ಅದೇ ನನಗೂ ಅನುಮಾನ. ಹತ್ತು ಸೆಲ ಕೇಳಿದರೂ ಆ ಮನುವ್ಯ ಬಾಯೇ ಬಿಡಲಿಲ್ಲ. ಹತ್ತು ಹೆಚ್ಚು ಹತ್ತು ಕ್ಕು, ಎಂತ ಹೇಳಿಬಿಟ್ಟು ಪುರಾಣ ಹೇಳಕ್ಕೇ ಆರಂಭಿಸಿಬಿಟ್ಟುರು.”

“ಇದೇಕೋ ಸರಿ ಇಲ್ಲ. ಹತ್ತು ಹೆಚ್ಚು ಅಂದರೆ ಎಷ್ಟುಕ್ಕೆ? ಏನು ಕತೆ? ನನಗೆ ಅಧ್ಯವೇ ಆಗಲ್ಲ. ನೂರೋ ನೂರಿಪ್ಪತ್ತಿಒ೦?”

“ಭೀ... ಭೀ... ಹಾಗೇನಿಲ್ಲ ನಾವು ಈಗ ಆರವತ್ತು ಕೊಡ್ಡಿದಿನಿ ಎಂದೇ ಆದಕ್ಕೇ ಆವರು ಹಾಗೆಂದ್ದೂ. ಹತ್ತು ಹೆಚ್ಚು ಎಂದುಕೊಂಡರೂ ಎಪ್ಪತ್ತಾಗುತ್ತೆ”

“ಎಪ್ಪತ್ತು ರೂಪಾಯಿಗೆ ಅಂತಹ ಮನೆ ಸಿಕ್ಕುತ್ತೆ ಎಂದರೆ ನಂಬೋಡೇ ಕಷ್ಟ. ಎಲ್ಲೋ ಗ್ರಹಗತಿ ಬದಲಾಗಿ ನಮಗೂ ಒಳ್ಳೆ ಕಾಲ ಬಂದಿರಬೇಕು ಅಲ್ಲೇನ್ನೀ...”

“ಈಗಲೇ ಅಪ್ಪು ಸಂತೋಷಪಡಬೇಡಾ ಶೀಲಾ, ನಾಳೆಯವರೆಗೂ ತಾಳು”

“ನಾಳೆಯವರೆಗೂ ಏಕೆ ಕಾಯಬೇಕು? ಈಗಲೇ ಹೋಗಿ ಸರಿಯಾಗಿ ನೋಡಿ, ಮಾತಾಡಿಬರೋಣ, ನಾನೂ ಬರ್ತಿನಿ”

“ನಿನ್ನ ಖಾತ್ವಾಹಕ್ಕೆ ಸ್ವಲ್ಪ ಕಡಿವಾಣ ಹಾಕು. ನಾನು ಇದೇ ತಾನೇ ಅಲ್ಲಿಂದ ಬರ್ತಿದಿನಿ. ನಾಳೆ ನಿನ್ನಾ ಕಡೆದುಕೊಂಡು ಬರೋದಾಗಿ ಹೇಳಿದೇನೆ. ಈಗಲೇ ಓಡಿಹೋದರೆ ಏನೆಂದುಕೊಳ್ಳಲ್ಲ? ಅಪ್ಪು ಆತುರ ತೋರಿಸಿಕೋ ಬಾರದು”

ಶೀಲಾ ತೆಪ್ಪಿಗಾದಳು.

ಆರಾಮವಾಗಿ ಮಲಗಿದಳು. ಕನಸಿನಲ್ಲಿ ಅವಳ ಕಲ್ಪನೆಯಲ್ಲಿಲ್ಲ ಓಡಾಡಿದಳು.

ಬೆಳಗನ ತಿಂಡಿ ಕಾಫಿ ಮುಗಿಯಿತು, ತಿಂಡಿ ಮಾಡುತ್ತಿರುವಾಗಲೇ ಜೊತೆಯಲ್ಲಿ ಅಡಿಗೆಯನ್ನೂ ಮಾಡಿ ಮುಚ್ಚಿಟ್ಟುಳು. ಅನಂತ ಹೊರಡುವ ಹೊತ್ತಿಗೆ ತಾನೂ ಶ್ರಂಗಾರಮಾಡಿಕೊಂಡು ಸಿದ್ಧವಾಡಳು. ಬೆಳಗಿನಿಂದ ಅವಕ ಸಡಗರವನ್ನು ಗಮನಿಸಿದ್ದ ಅನಂತ ಹೇಳಿದ—

“ಶೀಲಾ ಯಾವುದಕ್ಕೂ ಅತ್ಯೇ ಆಸೆ ಪಟ್ಟಿ ಭರವಸೆ ಇಟ್ಟುಕೊ ಬಾರದು. ಒಂದು ಕೆಲಸಕ್ಕೆ ಕ್ಯಾಹಾಕಿದಾಕ್ಕಣ ಅದು ಆಗುವುದೆಂದು ಯಾವ ನೆಚ್ಚಿಗೆ? ನಿರಾನಿಗೂ ಸಿದ್ಧರಾಗಿರಬೇಕು. ಆದರೆ ಸಂತೋಷ . ಆಗದಿದ್ದರೆ ವ್ಯಧಿ ಇಲ್ಲ ಅನ್ನವಂತೆ ಮಧ್ಯವತ್ತಿ ಮನೋಭಾವ ಒಳ್ಳೆಯದು.”

“ನೀವು ಹೊರಡುವಾಗಲೇ ಏನಾದರೊಂದು ಅವಶಕುನದ ಮಾತಾಡಬೇಡಿ. ಮೊದಲಿನಲ್ಲೇ ನಿರಾತಿ ಏಕೆ? ಬಂದಾಗ ಎಮರಿಸೋಂದು ಇದ್ದೇ ಇದೆ. ನಾನೇನೂ ಅಳು ಮುಂಜಿಯಲ್ಲ. ಒಳೆ, ಮನೇಲಿ ಇದೀ ಯೋಗ ಇದ್ದರೆ ಸಿಕ್ಕುತ್ತೀ”

ದಂಪತಿಗಳು ಮಾತನಾಡುತ್ತ ದಾರಿ ತುಳಿದರು. ಅನಂತ ಹಿಂದಿನ ದಿನ ಮೊದಲು ಒಬ್ಬರ ಮನೆಗೆ ವಿಚಾರಿಸಲು ಹೋದಾಗ ಆದ ಅನುಭವ ಹೇಳಿದ.

ಅವರು ಆಗ ಆದೇ ಮನೆಯ ಮುಂದೆ ಬರುತ್ತಿದ್ದರು.

ಶೀಲಾ ನಕ್ಕಿಳು. ಹಾಗೂ ಕೇಳಿದಳು.

“ಈಗ ನಾನೂ ಒಂದು ಸಲ ಬಾಗಿಲು ತಟ್ಟಿ ನೋಡಲೆ?”

“ಸದ್ಯಃ ಬೇಡ ಮಹರಾಯ್ತಿ.”

“ಆ ಮನೆಗೆ ಇನ್ನೂ ಎಷ್ಟು ದೂರ?”

“ಮುಂದಿನ ಬೀದಿ. ಮಂಹಡಿ ಕಾಣಿಸಲ್ಪವೇ? ಆ ಮನೇ”

ಹಗಲಿನ ಹೂ ಬಿಸಿಲು ಆವರಣವನ್ನು ಬೆಳಗಿತ್ತು. ಗಿಡಬ್ಲೂಗಳಲ್ಲಿ ಹೊವು ಅರಳಿ ಕಣ್ಣು ತಣಿಸುವಂತಿತ್ತು.

ತಟ್ಟಿದ ಕೂಡಲೇ ಬಾಗಿಲು ತೆರೆಯಿತು. ಹಿಂದಿನ ದಿನವೇ ಇದ್ದವರು ಕಾಣಲಿಲ್ಲ. ಬೇರೆ ಯಾರೋ? ತಮ್ಮನೇ ಇರಬೇಕು ಆತ ಹಾಗೇ ಹೇಳಿದ್ದರಲ್ಲ.

ಒಬ್ಬರೂ ಬೇತ್ತಿದ ಚುಚ್ಚಿಯಲ್ಲ ಆಸಿನರಾದರು.

“ಮನೆ ಬಾಡಿಗೆ ಇದೆಯಂತೆ”—ಅನಂತ ಆರಂಭಿಸಿದ.

“ಹೊಂ....ಇತ್ತು. ನಿನ್ನೆ ಯಾರೋ ಬಂದು ಮಾತಾಡಿಕೊಂಡು ಹೋಗಿ

ದಾರೆ. ಮೊದಲೇ ಬಂದಿದ್ದರೆ....?”

“ನಾನೇ ನಿನ್ನ ಬಂದಿದ್ದ್ವೀನು. ಯಜಮಾನರು ಇವತ್ತು ಬರುವಂತೆ ಹೇಳಿದ್ದರು. ಇಲ್ಲವೇ ಅವರು....”

“ಇದಾರೆ ಒಳಗೆ. ಈಗ ಬರ್ತೂರೆ”

“ನಾನು ಮನೆ ನೋಡಬೇಕಲ್ಲ”

ಶಿಲಾ ಆತುರದಿಂದ ಕೇಳಿದಳು.

“ನೋಡಿಮ್ಮೆ ಅದಕ್ಕೇನು ?”

ಇಬ್ಬರೂ ಜೊತೆಯಾಗಿ ಮತ್ತೊಮ್ಮೆ ಮನೆ ನೋಡಿದ್ದಾಯ್ತು, ಶಿಲಾ ಆಗಲೇ ಯಾವ ಯಾವ ಸಾಮಾನು ಎಲ್ಲೆಲ್ಲ ಇಡುವುದೆಂದು ಲೆಖ್ಚು ಹಾಕು ತೀದ್ದಳು. ಅವಳ ಸಂತೋಷ ಮುಚ್ಚಿದುವಂತಿರಲಿಲ್ಲ. ಆದರೂ ಒಳಗೇ ಇನು ಮಾನ. ಈ ಮನೆ ಅವುಕ್ಕೆ ಕೊಡುವುದುಂಟಿ? ಇವರು ತಪ್ಪು ತಿಳಿದಿರ ಬಹುದೆ?

ಆ ವೇಳೆಗೆ ಅಣ್ಣಿನೂ ಬಾಯಿ ಒರಸಿಕೊಳ್ಳುತ್ತ ಅಲ್ಲಿಗೆ ಬಂದರು. ಹೊಟ್ಟಿ ತುಂಬ ತಿಂಡಿ ತಿಂಡು ಕಾಫಿ ಕುಡಿದು ತೃಪ್ತಿಯಾಗಿಯೇ ಬಂದರು. ಅವರ ಮಾಬಿ ಗೆಲುವಾಗ್ತು. ಹಿಂದಿನ ದಿನ ಕಾಣಿದ ನಿರಾಶೆ, ಬೇಸರ ಇರಲಿಲ್ಲ.

“ಏನು ತಾಯಿ? ಮನೆ ಒಪ್ಪಿಗೆಯಾಯ್ತು ?”

“ಓ...ಆಯ್ತು, ಮನೆಗೇನು ದಿವಿನಾಗಿದೆ ಬಾಡಿಗೆ ಎಪ್ಪು ?”

“ನಿನ್ನೆಯೇ ಯಜಮಾನರ ಹತ್ತಿನ ಹೇಳಿದ್ದೆ”

“ನೂರ್ವೆವತ್ತು ಬಾಡಿಗೆ. ದಿವೆ ನೀರು ಬೇರೆ”—ಅಣ್ಣಿ ಮಾತು ಮುಗಿಸುವುದಕ್ಕೆ ಅವಕಾಶ ಕೊಡದೆ ತಮ್ಮ ನುಡಿದ.

“ನೂರಿವತ್ತು ? ” ಶಿಲಾ ಗಾಬರಿಯಿಂದಲೇ ಕೇಳಿದಳು.

“ಹೌದು....ನೀವೇ ನೋಡಿ ಅದು ಮುಂಭಾಗದ ವಾನೆ ಅಗದಿದ್ದರೂ “ಬೈಟ್ ಹೌಸ್” ಅಲ್ಲ. ಕಾಂಪೌಂಡು ದೊಡ್ಡದಾಗಿದ್ದುದರಿಂದ ಪಕ್ಕಕ್ಕೆ ಕಟ್ಟಿದೆ. ಒಂದೇ ಗೇಟಿನಲ್ಲಿ ಓಡಾಡಬೇಕು. ಹಾಗಿಲ್ಲದ ದೊಡ್ಡ ಬೀದಿಯ ಕಡೆಗೆ ಎಡುರಾಗಿ ಕಟ್ಟಿಲು ಅವಕಾಶವಿದ್ದರೆ ಇದಕ್ಕೇ ಇನ್ನೂರು ರೂಪಾಯಿ ಬರೋದು !”

“ಅನಂತ ಈ ಹೆಟ್ಟಿನಿಂದ ಬೇಗೆ ತೀರಿಸಿಕೊಂಡು ಹೇಳಿದ.

“ನಾವು ಈಗ ಅರವತ್ತುರೂಪಾಯಿ ಕೊಡ್ಡಿದಿನಿ ಎಂದೆ. ಯಜಮಾನರು “ಹತ್ತು ಕಡಿಮೆ ಹತ್ತು ಹೆಚ್ಚು, ಜನ ಮುಖ್ಯ, ಎಂದೆಲ್ಲ ಹೇಳಿದ್ದು....ಆದರಿಂದ ನನುಗೆ ಸಿಲುಕೆಬಹುದೇನೋ? ಎಂದು ಆಸಿ ಮಾಡಿದೆನು. ಆಗಲೇ ಇವ್ವಾಂತ ಖಂಡಿತವಾಗಿ ಹೇಳಿಬಿಟ್ಟಿದ್ದರೆ...”

ಅನಂತ ತಡವರಿಸಿದ. ಎಲ್ಲಿ ಆ ವೇದಾಂತ? ನಶ್ವರ. ನಷ್ಟಿದು ಎನ್ನ ವ್ಯುದು ಭ್ರಮೆ ನಮ್ಮ ಸಂಗಡ ಯಾವುದು ಬರುತ್ತೇ? ಎಂದೆಲ್ಲ ಸಿನ್ನೆ ಹೇಳಿದವರು ಇವತ್ತು ಬಾಯೇ ಬಿಡಲಾರಂ. ತಮ್ಮ ಹೇಳಿದ್ದಕ್ಕೆ ಪೋನ ಮುದ್ದೆಯ ಸಮ್ಮತಿ ಹಾಕಿದಾರೆ ಒಂದು ದಿನದಲ್ಲಿ ಮನುವ್ಯ ಇಷ್ಟ ಬಂದಾಗ ಬಹುದೆ? ಆಶ್ಚರ್ಯ!

ವಿಚಾರ ಚಕ್ರ ತಲೆಯಲ್ಲಿ ತಿರುಗುತ್ತಿತ್ತು.

ಅನಂತ ತಟ್ಟಿನೆ ಎದ್ದು ಸಿಂತು ಕ್ಷಮುಗಿದು ಹೇಳಿದ —

“ತನುಗೆ ತೊಂದರೆ ಕೊಟ್ಟಿ, ಕ್ಷಮಿಸಿ ಬಾ ಶೀಲಾ”

ಹೀಗೂ ಮನೆ ಸಿಕ್ಕಲಿಲ್ಲ. ದೊಡ್ಡವರ ಕತ್ತಿರ ಸಿಮ್ಮರದ ಮಾತೇಕೆ? ಎಂದು ಸರಳವಾಗಿ ಮಾತಾಡಿದ್ದರೂ ಅವನಿಗೆ ಅಸಮಾಧಾನವಾಗಿರುವುದು ಗೊತ್ತಾಗುವಂತಿತ್ತು.

“ನಮಸ್ಯಾರ” — ಯಜಮಾನರು ಎರಡು ಕ್ಷೇಗಳನ್ನು ತಲೆಯವರಿಗೂ ಎತ್ತಿ ಜೋಡಿಸಿದರು ಹಿಂದಿನ ದಿನ ಆಡಿದ ಮಾತು ಆವರ ನೆನೆಸಿನಲ್ಲಿ ಉಳಿದಿರ ಲಿಕ್ಕಾ ಸಾಕು. ಉಳಿದಿದ್ದಂತೆ ಸುರಾಶರಾದ ಆ ದಂಪತಿಗಳನ್ನು ನೋಡಿ ಆವರ ಆತ್ಮಸಾಕ್ಷಿ ಚೆಚ್ಚುವುದಿತ್ತೇನೋ!

ಸಪ್ನೆ ಮಂಬಿದ ಇಬ್ಬರೂ ಹೆಚ್ಚಿ ಹಾಕಿದರು. ಬಂದಾಗ ಕಾಣಿಸಿದ ಉತ್ಸಾಹ ಆಸೆ ವಾರೆಯಾಗಿತ್ತು.

ಆವರ ಜೋತೆ ತಮ್ಮ ಬೀದಿಯನರಿಗೂ ಬಂದ. ಅನಂತನ ಕ್ಷೇಕುಲುಕಿ ಹೇಳಿದ —

“ತನ್ನ ತಿಳಿಯಬೇಡಿ. ಸಿನ್ನೆ ಎದುರು ಮನೆಯಾತ....ಆದೇ ಆ ದೊಡ್ಡ ಬಂಗಲೆ ಕಾಣಲ್ಪವೇ ಆದರ ಒಡೆಯರು ಶೀರಿಕೊಂಡರು. ಬೆಳಗಿಸಿಂದ ಗೋಳಿ ಗೋಳಿ. ಬ್ರಹ್ಮಾಂಡ ಜನ ಸೇರಿದ್ದರಂ, ಮಧ್ಯಾಹ್ನದ ವೇಳಿಗೆ

ಎಲ್ಲ ಮುಗಿಮಹೋಯ್ಯಾ ಅನ್ನಿ. ಅದನ್ನೇಲ್ಲ ನೋಡಿದಾಗಿನಿಂದ ಅಣ್ಣ ನವರ ಮನಸ್ಸು ಸರಿ ಇರಲಿಲ್ಲ. ಆಗ ಏನೋ ಹೇಳಬಿಟ್ಟಿದ್ದಾರೆ. ನಮಗೂ ಹೆದರಿಕೆ ಆಗಿತ್ತು. ಇವತ್ತು ಮೊದಲಿನಂತೇ ಆಗಿದ್ದಾರೆ.”

“ಓ...ಸೃಜಾನ ವೈರಾಗ್ಯಾ!”—ಎಂದು ಚಿರಬೇಕು ಎನಿಸಿತು ಅನಂತ ನಿಗೆ. ಅದರೆ ಅವನ ಶಂಸ್ಕೃತಿ ಅದಕ್ಕೆ ಅವಕಾಶ ಕೊಡಲಿಲ್ಲ.

ತನ್ನ ಎಲ್ಲ ಭಾವನೆಗಳ ಮೇಲೆ ನಗುವಿನ ಮುಷಕು ಹಾಕಿ ಹೇಳಿದ—

“ಶೀಲಾ...ಚೇಗ ಹೆಚ್ಚೆ ಹಾಕು ಅಫೀಸಿಗೆ ಹೊತ್ತಾಗುತ್ತೆ.”

ಹಿರಿಮೆ

ಅಹುಡುಗ ನವ್ಯಲ್ಲಿ ಬಂದಾಗ ಇನ್ನೂ ಚಿಕ್ಕವನು. ಮಂಡಿಯವರೆಗೆ ಒಂದು ಚಡ್ಡಿ, ಅದರ ಮೇಲೆ ಮಣಕುಗಟ್ಟಿದ್ದ ಅಡ್ಡಗೀರಿನ ಅರ್ಥತೋಳಿನ ಪರಟಿ. ಪರಟಿಗೆ ಗುಂಡಿ ಒಂದು ಕಾಲದಲ್ಲಿ ಇದಿತೆಂದು ಸೂಚಿಸುವಂತೆ ಕಾಜಾ ಕಾಣುತ್ತತ್ತೇ ಹೊರತು ಅಪಾದಕಾದರೂ ಒಂದು ಗುಂಡಿ ಇರಲಿಲ್ಲ.

ತೆರೆದ ಬಟ್ಟೆಯಿಂದ ಸದ್ಯಧವಾದ ಎದೆಕಟ್ಟು ಕಾಣುತ್ತತ್ತು. ಶ್ರಮ ಜೀವನದಿಂದ ಬರ್ಬಾಗಿದ್ದ ಕೈ ಕಾಲಗಳು. ಕಪ್ಪಾದ ಮುಖದಲ್ಲಿ ಹೊಳೆಯುನ ಕಣ್ಣಗಳು. ಎಳೆಯ ಮಗುವಿನ ನೋಟದಂತೆ ಮುಗ್ಗಾದ ನೋಟ. ಎಲ್ಲ ವನ್ನೂ ನೋಡುವ, ಅರಿಯುವ ಕುಶಾಹೆಲ ಮುಖದಲ್ಲ !

“ಇವನೇ ಬುದ್ಧಿ ನನ್ನಗ್. ಇನಾತ್ಯಕೆ ತಮ್ಮಗ್. ತಾವೇ ನೋಡೊಂದ್ದೀ ಬೇಕು. ತಮ್ಮ ಉಡಿಗೆ ಹಾಕಿವ್ಯಾ.”

ಜೊತೆಯಲ್ಲಿ ಬಂದಿದ್ದವ ತಂದೆಯವರಿಗೆ ಅಡ್ಡ ಬಿದ್ದ ಹೇಳಿದ. ಹಿರಿಯನನ್ನು ಅನುಸರಿಸಿ ಹುಡುಗನೂ ಸಾಷ್ಟಾಂಗ ಪ್ರತಾಮ ಮಾಡಿದ.

“ತು ಹುಡ ಗ ಬಹಳ ಚಿಕ್ಕವನಲ್ಲಿಂದೇ ? ನಮ್ಮ ಮನೆ ಕೆಲಸ ಇವನಿಂದ ಆದಿತೆ ?”

ತಂದಯವರು ಅನುಮಾನ ವ್ಯಕ್ತಪಡಿಸಿದರು.

“ನೋಡೋರ ಹಂಗಿದ್ದಾನೆ. ಎಲ್ಲಾ ಕೆಲಸ ವಾಡ್ತಾನೆ. ನಾವು ರ್ಯಾತರು ಮಕ್ಕಳ್ಳ ಕೂರಿ ಸಾಕಲ್ಲ ಬುದ್ದಿ. ಇಟ್ಟಿದ್ದ ಆದಾಗಿನಿಂದ ಕೆಲಸಕ್ಕು ಪಾಚ್ಚಿದಿ. ಎರಡು ದಿನ್ನ ನೋಡಿ. ಹೇಳೊಟ್ಟರೆ ಕಲೀತಾನೆ.”

“ನಿನ್ನ ಹೆಸರೇನೋ ಮಗಾ ?”

ಅಲ್ಲೇ ಒಳಬಾಗಿಲಲ್ಲಿ ನಿಂತಿದ್ದ ಅಜ್ಞ ಕೇಳಿದರು.

“ಕಾಳ...ಕಾಳಾ ಅಂತಾರೆ ಅನ್ನ.”

ಹುಡುಗ ಸಂತೋಷದಿಂದ ಹೇಳಿದ. ಅವನ ಕರಿಯ ಮುಖದಲ್ಲಿ ಬಿಳಿಯ

ಹೆಲ್ಲಿಗಳು ಎದ್ದು ಕಾಣಿಸಿದವು.

ಹುಡುಗ ಹಿಗ್ಗಿನಿಂದಲೇ ಇದ್ದ. ಮನೆಯನ್ನು ಬಿಟ್ಟು ಬಂದುದಕ್ಕೆ ಅವನಿಗೆ ವ್ಯಾಖ್ಯಾಯಿಸ್ತುಂತೆ ತೋರಿಲಿಲ್ಲ ಬದಲು ಯಾವುದೂ ಸಿರೀಕ್ಕೆ ಉತ್ಸಾಹ ತುಂಬಿದೆಂತೆತ್ತು.

“ಅಪ್ಪಣಿ ಕೊಟ್ಟರೆ ಓಯ್ಲುಎನಿ” —ಹಿರಿಯ ಹೇಳಿದ;

“ಅಗಲೇ ಏನು ಅವಸರ? ಎರಡು ದಿನ ಇದ್ದ ಹುಡುಗನಿಗೆ ಕೆಲಸ ತೋರಿಸಿಕೊಟ್ಟು ಹೋಗು. ನಾಳೆ ದಿನಸ ಹೊದಲು ಆ ಪ್ರೌದೆ ಕೊದಲು ತೆಗಿಸಿ, ಸ್ವಾನ ಮಾಡಿಸಿ. ಅಂಗಡಿಲಿ ಹೊಸದಾಗಿ ಎರಡು ಜೊತೆ ಬಟ್ಟೆ ಹೊಲಿಸು ಹಾಗೇ ಸೀನ್ನಾ ಏನಾದರೂ ತಗೋಽ.”

ತಂದೆಯವರು ಜೇಬಿನಿಂದ ಹತ್ತು ರೂಪಾಯಿನ ಎರಡು ಸೋಟು ತೆಗೆದು ಸೀಡಿದರು.

“ಜಗಲೇ ಮೇಲೆ ಕೂತಿರ. ಅಡುಗೆ ಆದ್ದೇಲೆ ಕರೀತಾರೆ. ಉಣಿ ಮಾಡಿ ಹಾಯಾಗಿ ಮಲಗಿ ಬೆಳಗ್ಗೆ ಮಾತಾಡೋಣ”

ಹೀಗೆ ಮನೆಯನ್ನು ಪ್ರವೇಶಿಸಿದ ಕಾಳ ಕೆಲವು ದಿನಗಳಲ್ಲಿ ಮನೆಯವ ನೆಂತಿಯೇ ಆದ. ಮನೆಯಲ್ಲಿ ರಾಯರಿಂದ ಹಿಡಿದು ಆಡಿಗೆ ಮಾಡುವ ಅಯ್ಯನ ವರಿಗೆ ಎಲ್ಲರಿಗೂ ಅವನು ಬೇಕು.

ಹುಡುಗ ಸೋಮಾರಿಯಲ್ಲ. ಜೊತೆಗೆ ಎಲ್ಲರನ್ನೂ ಮೆಚ್ಚಿಸಬೇಕೆಂಬ ಹಂಬಲ ಹಾಕಿದ್ದನ್ನು ತಿಂದು ಹೇಳಿದ್ದನ್ನು ಬೇಸರವಿಲ್ಲದೆ ನಗನಗುತ್ತಾ ಮಾಡಿ ಎಲ್ಲರಿಗೂ ಅಚ್ಚುಮೆಚ್ಚಿಗಿದ್ದ.

ಮಗನನ್ನು ಅಲ್ಲಿ ಬಿಟ್ಟು ಹೊರಟಾಗ ಅಪ್ಪ ಕಣ್ಣೆರು ಮಿಡಿದಿದ್ದ. ನಸ್ತುದ ಕೊನೆಯಿಂದ ಕಣ್ಣು ಒತ್ತುತ್ತು ಹೇಳಿದ—

“ಅರ್ಥ ಮುಂಡೆಯು. ಏನಾದೂ ತಪ್ಪು ಮಾಡಿದ್ರೆ ಹೊಟ್ಟೀಲಿ ಕಾಕ್ಕಾಳಿ ದೇವುರು.”

“ನಾನು ಎಲ್ಲಾ ಸೋಡಿಲ್ಲತೇನಿ. ನೀನು ಧೈಯವಾಗಿ ಹೋಗು. ಯೋಚ್ಚಿ ಮಾಡ್ದೀಡ ಆಗಾಗ ಬಂದು ಮಗನ್ನು ಸೋಡಿಕೊಂಡು ಹೋಗು” —ಎಂದಿದ್ದರು ತಂಡೆ.

ಅಪ್ಪೇ ಶಲ್ಲ. ಅವರು ಆಡಿದಂತೆ ನಡೆದಿದ್ದರು.

ಕಾಳನ ತಂದೆ ಅರು ತಿಂಗಳು ಕಳೆದ ಮೇಲೆ ಮಗನನ್ನು ಸೋಡಲೆಂದು ಹೆಚ್ಚಿಯಂದ ಬಂದ. ಮಗನ ದುಡಿಮೆಯ ಹಣ ಪ್ರತಿ ತಿಂಗಳೂ ಸೇರವಾಗಿ ಅವಸಿಗೆಹೊಗುತ್ತಿತ್ತು. ಆದರೂ ಖಾಯಿಲೆಯಂಡಾಗಿ ಅವನು ಬಕವಾಗಿದ್ದು. ಕೊಲೂರಿಕೆಂಡೇ ಒಳಗೆ ಬಂದ.

ಲಕ್ಷ್ಮಣವಾಗಿ ಕ್ರಾಸ್ಟ್ ಬಾಚಿಕೊಂಡು ಬೆಳ್ಗರೆ ಒಗೆದ್ದು ಘಟ್ಟಿ ಧರಿಸಿ ಅಲ್ಲಿ ಓಡಾಡುತ್ತಿದ್ದ ಎತ್ತರವಾದ ಹುಡುಗ ತನ್ನ ಮಗ ಎಂದು ಅವಸಿಗೆ ತಟ್ಟಿನೆ ಗೊತ್ತಾಗಲಿಲ್ಲ.

“ತಮಾತ್ತು....ನಮ್ಮುಡ್ಗ ಏನಾತ್ತಿದೆ ?” ಎಂದ.

ಕಾಳ ತಟ್ಟಿನೆ ತಿರುಗಿ ಸೋಡಿದವನು ಓಡಿ ಹೊಗಿ ತಂದೆಯನ್ನು ತಬ್ಬಿಕೊಂಡು ಕೇಳಿದ.

“ಅಪ್ಪಾ ..ನಾನು ಕಾಳ. ನಿಂಗೆ ಗುರ್ತು ಸಿಗಲಿಲ್ಲ ?”

ಅಪ್ಪ ತನ್ನ ಕಣ್ಣ ಸ್ನೇಹಿತ್ಯ ನಂಬಲಿಲ್ಲ. ಸಂಕೋಷಿಂದ ಅವನೆ ಕಣ್ಣ ಗಳಲ್ಲಿ ನೀರು ಉಕ್ಕೆತು

“ಒಳ್ಳೀ ದೊರೆ ಮಗನಂಗೆ ಕಾಣ್ತೀಯಲ್ಲಾ ಮಗ ? ಒಳ್ಳೀ ದಣೇ ಮನೆ ಸೇರ್ಪುಂಡಿ ಮುಕ್ಕಾಗಿಯ ?” ಎಂದ.

“ಓ....ಭೇವಾಗಿದೇನಿ, ಅಜ್ಞವ್ಯ ನನ್ನ ಮನೇ ಮಕ್ಕಳಂಗೇ ಸೋಡೆತ್ತಿತಾರೆ ರಾಯರಂತೂ ಸದಾ ಉಟ ಆಯ್ತಾ ? ತಿಂಡಿ ಆಯ್ತಾ ? ಎಂತ ವಿಚಾರಿಸ್ತಾರೆ. ರಾಯರ ಮಗ ಚಿಕ್ಕ ಬುದ್ದಿಯೊರು ನಂಗೆ ಓದೊಕೆ ಬರಿಯೋಕೆ ಕಲಿಸ್ತಿದಾರೆ ನಿಂಗೆ ಇನ್ನೇಲೆ ಉದ್ದೀ ಕಾಗ್ದ ಬರಿತೇನಿ ಅಪ್ಪ.” ಮಗ ಹಿಗ್ಗಿನಿಂದ ನುಡಿದ.

“ನೀನೇನೋ ಬರಿತಿ ನಂಗೆ ಓಡಾಕೇ ಬರಲ್ಲ.”

“ಯಾರಾತ್ತವನಾದ್ದೂ ಓದಿಸೊಂಡ್ಯಾ.”

“ದಣೀಗಳು ಮನೇಲಿ ಇದಾರಾ ?”

“ಇಲ್ಲ. ಇನ್ನೇನು ಬರೋ ಹೊತ್ತು.”

ಕಾಳ ಒಳಗೆ ಹೊಗಿ ಅಜ್ಞಗೆ ತನ್ನ ಅಪ್ಪ ಬಂದಿರೋದನ್ನು ತಿಳಿಸಿದ. ಮುದುಕಿ ಹೊರಗೆ ಇಂಂಕಿ ಅವನನ್ನು ಮಾತಾಡಿಸಿದರು.

“ಏನಪ್ಪ ಚಿನ್ನಾಗಿದೀಯ ? ಮಗನ್ನು ಸೋಡಕ್ಕೆ ಇಷ್ಟ್ ದಿವಸ ಬರಲೇ

ಇಲ್ಲ.”

“ಆವತ್ತೀ ತಮ್ಮಗೆ ಅಂತ ಉಡಿಗೆ ಹಾಕ್ಕೆ. ನಾ ಬಂದು ಏನ್ನಾಡ್ದೇ ಈ? ನಂಗೂ ಖಾಯಿಲೆ ಹುಡ್ಡ ಸುಕ್ಕಾಗಿ ದೊರೆ ಮಗ್ಗುಂಗೆ ಆನ್ನೆ, ನಂಗೆ ಗುರ್ತೀ ಹತ್ತಿಲ್ಲ”

ಅಜ್ಞ ಸಮಾಧಾನದ ನಗೆ ನಕ್ಕರು

ಕಾಳನ ಅಪ್ಪ ಎರಡು ದಿನಸ ಇನ್ನು, ಮಗ ಎಲ್ಲರಿಗೂ ಅಚ್ಚು ಮೆಚ್ಚಾಗಿದೊದನ್ನು ನೋಡಿಕೊಂಡು ನಿಶ್ಚಿಯಂತಿಯಂದ ಉರಿಗೆ ಹಿಂತಿರುಗದ.

ಕಾಳ....ಮಂಡಿಯ ಮೇಲಕ್ಕೆ ಕಾಳ ಕು ಚಡ್ಡಿ ಹಾಕಿಕೊಂಡು ಬಂದ ವನು ವಾಯಿಜಾಮು ಬಷ್ಟು ಕೂಟಿಟು ಹಾಕುವಂತಾದ ಮನೆಯ ಹುಡುಗರ ಬಟ್ಟೆಗಳು ತುಸು ಹೆಚ್ಚಿಯದಾದ ಕೂಡಲೇ ಕಾಳನಿಗೆ ಮೀಸಲು.

ಶಾಲೆಗೆ ಹೋಗಿದ್ದರೂ ಕನ್ನಡ ಚೆನ್ನಾಗಿ ಓದುವುದನ್ನು ಕಲಿತ ಕಾಳ. ಬರೆಯುವ ಅಭ್ಯಾಸವೂ ಇದ್ದು ಆಕ್ಷರ ಚೆನ್ನಾಗಿತ್ತು. ಇಂಗ್ಲಿಷ್ ಸೆಲ್ಲೂ ಎರಡು ಪುಸ್ತಕ ಮುಗಿಸಿದ್ದು.

ಅವನ ತಂದೆ ಇರುವವರಿಗೂ ಸಂಭಳದ ಹಣ ತಂದೆಗೆ ರವಾನೆಯಾಗುತ್ತು. ಅವನು ಹೋದ ಮೇಲೆ ಪ್ರತಿ ತಿಂಗಳೂ ಅವನ ದುಡ್ಡ ಪ್ರೇಸ್ಟ್ ಅಫೀಸಿನಲ್ಲಿ ಶೇಖರವಾಗುತ್ತಾ ಬಂತು.

ಕಾಳ ಮಾತ್ರ ಅದರ ಯೋಚನೆಯೇ ಇಲ್ಲದೆ ಸಂತೋಷವಾಗಿದ್ದು. ಅವನು ಡೊಡ್ಡವನಾದಂತೆ ಚಿಲ್ಲರೆ ಕೆಲಸಗಳು ತಪ್ಪಿ ಜವಾಬ್ದಾರಿಯ ಕೆಲಸಗಳು ಅವನ ಹೆಗಲಿಗೆ ಜಾರಿಮಾಡು.

“ಹುಡುಗ ನಂಬಿಕೆನ್ನ ಅವನ ಮೇಲೆ ಇಡೀ ಮನೆಯ ಜವಾಬ್ದಾರಿ ವಹಿಸಬಹುದು”

ತಂದೆಯವರು ಹೆಮ್ಮೆಯಿಂದ ಹೇಳುವುದಿತ್ತು.

“ಕಾಳನನ್ನು ಮನುಷ್ಯನನ್ನಾಗಿ ಮಾಡಬೇಕು ಉಟಟ ತಿಂಡಿ ಮಾಡುತ್ತಾನೆ ಸೋಡೋಕೆ ಚೆನ್ನಾಗಿ ಬೆಳೆದಿದ್ದಾನೆ. ಮನೆಯವರೊಡನೆ ಒಡಾಡಿ ನಯವಾಗಿ ನಾತಾಡುತ್ತಾನೆ, ಆಷ್ಟಾದರೆ ಸಾಲದು. ಅವನು ನಿಜವಾದ ವನುಷ್ಯನಾಗಬೇಕು.”

“ಏನು ಹಾಗಾದರಿ? ಈಗ ಅವನು ಮನುಷ್ಯನಲ್ಲವೆ?”

—ಆಜ್ಞೆ ನಗೆಯಿಂಬೆ ಮನಸ್ಸನ್ನು ಕೇಳಿದರು.

“ಮನಸ್ಸದೇಹ ಇದ್ದರೆ ಸಾಲದು. ನಿಮಗೆ ಅರ್ಥವಾಗಲ್ಲ ಅದು. ಅವನೂ ಎಲ್ಲರಂತೆ ಸಂಸಾರಿಯಾಗಿ ಸಂಸಾರದ ಕಷ್ಟ ಸುಖಗಳನ್ನು ಎದುರಿಸಿ, ಚೇರೆಯವರಿಗೂ ಉಪಕಾರಿಯಾಗಿ ಅವರ ಕಷ್ಟಗಳನ್ನೂ ಅರಿಯಬೇಕು.”

* * *

ಸಂಜೆ ಬಿಸಿಲು ನಿಧಾನವಾಗಿ ಮರೆಯಾಗುತ್ತಿತ್ತು. ಮರಗಳ ಎಲೆಗಳನ್ನು ಚಿನ್ನುದ ಹೊದಿಕೆಯಲ್ಲಿ ಮುಚ್ಚಿದ ರವಿ, ಅದನ್ನು ಹಿಂದಕ್ಕೆ ಲೇದು ಹೊಂದು ಕರಿಯ ಹಜ್ಜುದ ಹೊದಿಸಲು ತಯಾರಾಗುತ್ತಿದ್ದು.

ತೋಟದಲ್ಲಿ ಗಡಗಳ ಆರ್ಥಿಕೆಯಲ್ಲಿದ್ದ ಕಾಳ ಅಲ್ಲಿನ ಕೆಲಸ ಮನಿಸಿಂಭಳಿಗೆ ಬಂದ. ಮನೆಯ ದೀಪಗಳೆಲ್ಲಾ ಒಂದೊಂದಾಗಿ ಬೆಳಗಿದುವು.

ತಂದೆಯವರು ಮನೆಗೆ ಬಂದರೆಂದು ತೆರೆದ ದೊಡ್ಡ ಬಾಗಿಲು ಎಚ್ಚರಿಸಿತು. ಕಟ್ಟಿದ್ದ ಜಾಗದಲ್ಲಿ ಸರಪಟಿ ಎಳಿದು ಕುಂಯ್ಯ ಕುಂಯ್ಯ ಸದ್ಗುರುನ್ನು ಹೊರಡಿಸುತ್ತ ನಾಯಿ ಎರಡು ಕಾಲಲ್ಲಿ ನಿಂತು ಎಗರಾಡಿತು.

ಅವರು ಕಳಳಿದ ಬಟ್ಟೆಗಳನ್ನು ಒಳಗೆ ತೆಗೆದಟ್ಟಿ ಕಾಳ ಹೊರಗಿಹೊಗಿವುದರಲ್ಲಿದ್ದಾಗ ಅವನನ್ನು ತಡೆಮ—

“ಕಾಳ...ಬಾ, ಇಲ್ಲ” ಎಂದರು.

ಕಾಳ ಹತ್ತಿರ ಬಂದು ನಿಂತೆ.

“ದೊಡ್ಡ ಹಟ್ಟಿ ನಂಜೆಗೌಡನನ್ನು ನೋಡಿದಿಯೇನೋ ?”

“ಹೊಂ.. ನೋಡಿವ್ಯಾ”

“ಅವನ ಮನೆ ಎಲ್ಲಿದೆ ಗೊತ್ತೆ ?”

“ಗೊತ್ತು. ನಿವೇ ಒಂದ್ದು ಏನೋ ಕೆಲಸಕ್ಕೆ ಕಳ್ಳಿದ್ದಿರಿ”

“ಅವನ ಮಗಳು ಒಂದು ಹುಡುಗಿ ಇದ್ದಾಳೆ ನೋಡಿದ್ದೀರೂ ?”

ಕಾಳ ವರೋನವಾಗಿದ್ದ. ತಂದೆಯವರು ಎಷ್ಟೇ ಸಲಿಗೆಯಿಂದ ನೂತಾಡಿದ್ದರೂ ಅವರೊಡನೆ ಈ ವಿಷಯದಲ್ಲಿ ಮಾತಾಪಾತ್ರದಲು ಅವನಿಗೆ ಧೃಯವಿಲ್ಲ. ಮುಂದೆ ಏನು ಹೇಳುವರೆಂದು ಅವನಿಗೆ ಅರ್ಥವಾಗಿರಬಹುದು. ತಿಳಿಯ ಬಣ್ಣವಾಗಿದ್ದರೆ ಮುಖದಲ್ಲಿ ಬದಲಾದ ಬಣ್ಣ ಕಾಣುತ್ತಿತ್ತೇನೋ ? ಅವರೆ ಆ ಅಚ್ಚು

ಕವ್ಯ ಮುಖದಲ್ಲಿ ಯಾವ ವ್ಯತ್ಯಾಸವೂ ಕಾಣಿಸಲಿಲ್ಲ.

“ನಂಜೀಗೋಡನ ಮಗಳನ್ನು ಸೋದಿದಿಯಾ ?”

ತಂದೆಯವರು ಪುನಃ ಕೇಳಿದಾಗ ಬಗ್ಗಿಸಿದ ತಲೆಯನ್ನು ನೇಲೆತ್ತುದೇ-
“ಹೊಂ” ಎಂದ ಕಾಳ.

“ನಿನಗೆ ಮದುವೆ ಮಾಡಬೇಕೆಂದು ಯೋಚಿಸಿದೇನೆ. ನಿಮ್ಮಪ್ರಾಣಿ ದ್ವಾರೆ ಈ ಹೊತ್ತಿಗೇ ಮಾಡಿದ್ದನೋ ಏನೋ ? ಈಗ ಆ ಹೊಣಿ ನೆನ್ನದು. ನಿನಗೆ ಒಪ್ಪಿಗೆ ತಾನೇ ?”

ಕಾಳ ಮಾತಾಡಲಿಲ್ಲ. ಬಗ್ಗಿ ಅವರ ಕಾಲಿಗೆ ಅಡ್ಡಬಿದ್ದು. ಅವನ ಗಂಟಲು ಬಿಗಿದು ಕಣ್ಣಲ್ಲಿ ನೀರು ತುಂಬಿತ್ತು.

ಕೃತಜ್ಞತೆಯ ಕಣ್ಣೀರು.

ಕಾಳ ಮದುವೆಯಾಗಿ ಸಂಸಾರಿಯಾದ. ದೊಡ್ಡ ಮನೆಯ ಹಿಂಭಾಗ ದಲ್ಲಿದ್ದ ಎರಡು ಕೋಣಿಯಲ್ಲಿ ಅವನ ಗೃಹಸ್ಥ ಜೀವನ ಆರಂಭವಾಯ್ತು. ಅವನು ದುಡಿಯುತ್ತಿದ್ದರೂ ಅವನ ಹೆಂಡತಿಯನ್ನು ಮುಜ್ಜ್ವಲೆಯಾಗಿ ಇಟ್ಟಿದ್ದು. ಅವಕು ಅನವಶ್ಯಕವಾಗಿ ಹೊಂಗೆ ಬಂದುದೇ ಇಲ್ಲ.

ಮುಂದೆ ಎರಡು ಮಕ್ಕಳಾದಾಗ ತಂದೆ ಹೇಳಿದರು:

“ನಿನ್ನ ಸಂಸಾರ ದೊಡ್ಡ ದಾಯ್ತು ಸಂಬಳ ನೆಚ್ಚಿಕೊಂಡು ಎವ್ವಾಗಿ ಇರೋದು. ನೀನು ಏನಾದ್ದೂ ಯೋಚಿಸಿದಿಯ ?”

“ನನಗೆ ಒಂದೂ ಗೂತ್ತಿಲ್ಲ. ಎಲ್ಲಾ ತಮ್ಮದೇ.”

ಕಾಳ ನಿಜವನ್ನೇ ಹೇಳಿದ್ದು. ತನ್ನ ಪೂರ್ತಿ ಹೊಣೆಯನ್ನು ಯಜ ಮಾನರಿಗೆ ಒಪ್ಪಿಸಿ ಒಂದು ರೀತಿಯಲ್ಲಿ ನಿಶ್ಚಿಯನ್ತಿರುತ್ತಿದ್ದರೂ ಇದ್ದ. ವಿಶ್ವಾಸ, ನಂಬಿಕೆ ಉಳಿಸಿಕೊಂಡು ತನ್ನ ಕೆಲಸ ನಿರ್ವಹಿಸಿದರೆ ಸಾಕು, ಎಂದೇ ಅವನ ಭಾವನೆ.

ಮಹುವಿಗೆ ಮೊದಲು ಆವನ ಹೆಸರಿಗೆ ಪೂರ್ಣಾಫೀಸಿನಲ್ಲಿ ಹಾಕುತ್ತಿದ್ದ ಜಣ ತಕ್ಕುಮಟ್ಟಿಗೆ ಶೇಖರವಾಗಿತ್ತು. ಅದರಲ್ಲಿ ಎರಡು ಹೆಸರು ಕೊಂಡು ಹಾಲಿನ ವ್ಯಾಪಾರ ಆರಂಭಿಸುವಂತೆ ತಂದೆಯವರು ಸಲಹೆಕೊಟ್ಟಿರು. ಜೊತೆಗೆ ಒಂದು ಸಣ್ಣ ಅಂಗಡಿ.

ಹಾಲು ಹೆಚ್ಚಾಗಿದ್ದಾಗ ಹೊರಗಿನ ವಶನೆಯ ಜೊತೆಗೆ ನಮಗೂ

ಹಾಲುಕೊಡ್ದಿದ್ದು. ಅಗಲೂ ಅವನ ಹೆಂಡತಿ ಹಾಲು ಕೊಡಲು ಎಲ್ಲಿಗೂ ಹೋಗಲಿಲ್ಲ. ದೂರದ ಮನೆಗೆ ಕಾಳಹೋದರೆ ಅವನ ಮಗ ನಮ್ಮ ಮನೆಗೆ ತರುವುದಿತ್ತು.

ಹಡಗ ಜಿಕ್ಕುವನೇ. ಸ್ವಲ್ಪ ಶ್ರಮದಿಂದಲೇ ಹಾಲಿನ ಡಬ್ಬದ ಭಾರಕ್ಕೆ ಬಾಗಿ ನಿಧಾನವಾಗಿ ತರ್ತಿದ್ದ, ಒಂದು ದಿನ ಎಪ್ಪು ಹೋತ್ತಾದರೂ ಹೆಡುಗೆ ಬರಲೇ ಇಲ್ಲ. ಅಂಗಡಿ ಇಟ್ಟಿ, ಮೇಲೆ ನಮ್ಮ ಹಿಂಭಾಗದ ಮನೆಯನ್ನು ಬಿಟ್ಟು, ಅಂಗಡಿಯ ಒತ್ತಿಗೆ ಇದ್ದ ಮನೆಯನ್ನು ಬಾಡಿಗೆಗೆ ಹಿಡಿದಿದ್ದರಿಂದ, ಏಕೆ ಬರಲಿಲ್ಲವೆಂದು ನಮಗೆ ಗೋತ್ತಾಗುವಂತೆಯೂ ಇರಲಿಲ್ಲ.

ರಾತ್ರೆ ಬಹೆಳ ಹೋತ್ತಾಗಿತ್ತು ಎಲ್ಲರದೂ ಉಂಟಿವಾಗಿ ಮಾಲಗುವ ಸಿದ್ಧ ತೆಯಲ್ಲಿದ್ದಾಗ ಯಾರೋ ಬಾಗಿಲು ಬಿಡಿದಂತಾಯ್ತು. ನಾನೇ ಹೋಗಿ ಬಾಗಿಲು ತಿಗೆದ. ಕಾಳ ತಾನೇ ಹಾಲು ತಂದಿದ್ದು. ಅನನು ಬಹೆಳ ಮಂಕಾಗಿರು ವಂತೆ ತೋರಿತು.

“ಯಾಕವು ಇಮ್ಮ ಹೋತು? ನೀನೇ ಬಂದ್ಯಿಲ್ಲ”

ಹಾಲನ್ನ ಪಾತ್ರೆಗೆ ಮರಿಸಿಕೊಳ್ಳುತ್ತೆ ಅಜ್ಞ ಪ್ರಶ್ನಿಸಿದರು.

“ಹೆಡುಗ ದಾರಿಲೆ ಹಾಲು ಎತ್ತಿಹಾಕಿಬಿಟ್ಟನಂತೆ ನಾನು ಮನೆಗೆ ಬಂದ್ಯೇ ತಿಳಿತು. ಬೇರೆ ಕಡೆ ಕರೆಸಿಕೊಂಡು ತಂದೆ”

ಕಾಳ ಹೆಚ್ಚು ಮಾತಾಡದೆ ಹೊರಟಿ ಹೋದ.

ಮಾರನೆಯ ದಿನವೂ ಕಾಳನೇ ಬಂದಾಗ ಅಜ್ಞ ಕೇಳಿದರು. “ಹೆಡುಗ ಬರ್ಲ ಲಾಲ್ಲ”

“ಇಲ್ಲ, ಹುಷಾರಿಲ್ಲ. ಮಲಗಿ ಬಿಟ್ಟುವೇ.”

“ಎನಾಗಿದೆ”

“ನಿನ್ನೆ ಹಾಲು ಚೆಲ್ಲಿದನೆಂದು ಅವರಮ್ಮ ಮುಖ ಮೂಕಿ ನೋಡಿದೆ ಚೆನ್ನಾಗಿ ಬಡಿದುಬಿಟ್ಟಿದ್ದಾಳೆ. ಮೈತುಂಬ ಬಾಷಂಡೆ, ಅದರ ನೋವಿಗೋ ಏನೋ ಜ್ವರ ಬಂದಿಟ್ಟಿದೆ.”

ಕಾಳ ಅನುಮಾನಿಸುತ್ತು ಹೇಳಬಹುದೋ ಬಾರದೋ ಎನ್ನ ವಂತೆ ನುಡಿದ

“ಎಲಾಲ್ಲದರೂ ಉಂಟಿ? ಹೆಡುಗನ್ನ ಹಾಗಿ ಬಡಿಯೋದೆ? ಒಂದು ಇಲ್ಲ

ದಿನ ಹಾಲು ಚೆಲ್ಲಿದ್ದರೇ ಲೋಕವೇನೂ ಮುಳಗಲ್ಲ ಅನನು ತರುವಾಗಲೇ ಅನನ ಶಕ್ತಿಗೆ ಈ ಭಾರ ದೆಚ್ಚು ಅನ್ನಿಸುತ್ತಿತ್ತು. ಏನೋ ಕೃಮಿರಿತು. ಬೇಕೆಂತ ಯಾರು ಚೆಲ್ಲಾರೇ? ಹಾಗೆ ಹೊಡಿಯೋದು ತಪ್ಪು ”

“ಮನೆಗೆ ಬಂದರೆ ಹೊಡಿತಾರೆ ಎಂತ ಹೆಡರ್ನ್ಯಾಂಡು ರಸ್ತೆಲೇ ನಿಂತಿದ್ದುಂತೆ ಪಕ್ಕದ ವಾನೆ ಹುಡುಗ ಅವನ್ನೊಂದುತ್ತಿ ಇದ್ದೊಂದು ಮನೆಲಿ ಹೇಳಿದ್ದುಂತೆ. ಅಲ್ಲಿಂದ ಬಂದು ಬೀರಿಲಿ ದರದರನೆ ಎಳ್ಳೊಂಡೊಂದುಗ್ಗೆ ಸಾಯಾ ಬೀಳಾ ಬಡಿ ದಾಳಿ. ಹುಡುಗನ ಮುಖಾ ನೋಡೊಕ್ಕೇ ಆಗಲ್ಲ ಅವನು ಹುವಾ ರಾಗ್ನಾವನಗೂ ನಾನೇ ಬರ್ತಿಸಿ.”

ಕಾಳನ ಎವೆಯಲ್ಲಿ ನೋವು ಹೆಸ್ಟ್ಯಾಗಟ್ಟಿದಂತಿತ್ತು. ತುಂಬಿದ ದುಃಖ ದಿಂದಲೇ ನೂತಾಡಿದ್ದು.

“ಏನೆಂದರೂ ಅವಳು ಹೊಡಿದದ್ದು ತಪ್ಪು, ಶಿಕ್ಕೆ ಮಾಡಬೇಕಾದರೂ ಹಂಗರವಾಗಿ ಹೆಡರಿಕೆ ಬರುವವ್ಯಾ ನೂಡ್ಬೇಕು. ಹೀಗೆ ..” ಅಜ್ಞ ಹುಡುಗನ ಪರ ವಹಿಸಿ ಮೂತಾಡಿದರು

ಒಂದು ಕ್ರಣ ಮೌನವಾಗಿ ನಿಂತಿದ್ದ ಕಾಳ ಮೆಲ್ಲಿಗೆ ಹೇಳಿದ :

“ಏನ್ನಾಡಾದು ತಾಯಿ, ಹಾಳು ಬಡತನ ಹಾಗೆ ಮಾಡಿಸುತ್ತೇ. ತಿನ್ನಕ್ಕೆ ಉಣಿ ಕ್ಕೆ ದೇವರು ಕೂಟಿನ್ನೇ. ಆದ್ದು ಒಂದು ಕಾಸು ದಂಡವಾದರೂ ಅವಳು ಸಹಿಸಲ್ಲ. ಒಪ್ಪೆತ್ತಿನ ಹಾಲಿನ ದುಡ್ಡ ಪೂರ್ತಿ ಹೋಡರೆ? ಅವಳಿಗೆ ಕೊಪದಲ್ಲಿ ತಾನು ಏನು ಮಾಡಿಸಿನಿ ಅನ್ನೊದೇ ಜ್ಞಾನ ಇರ್ಲಿ.”

ಕಾಳ ಹೊರಟಿಕೊಡ

“ಪರವಾಗಿಲ್ಲ ಮನವ್ಯ ಅಗ್ನಿದಾನೆ” ಎಂದರು ತಂಡೆ. ಅಲ್ಲಿ ನಡೆದ ಮಾತುಗಳೆಲ್ಲ ಅವರಿಗೆ ಕೇಳಿಸಿತ್ತು.

“ಯಾರಾದರೂ ತಪ್ಪು ಮಾಡಿದರೆ ಅದಕ್ಕೆ ಕಾರಣ ಏನೋ ಇರಬೇಕು ಎಂದು ಯೋಚಿಸುವವ್ಯಾ ಸಹನೆ ಎಲ್ಲಿರಿಗೂ ಇರಲ್ಲ” ಎಂದರು.

* * *

ಈ ಮಾತು ನಡೆದು ವರಡು ತಿಂಗಳಾಗಿರಬಹುದು. ಒಂದು ಸಂಜೀ ತಿರುಗಾಡಲು ಹೋಗಿದ್ದ ತಂಡೆಯವರು ಕಾಳನ ಮನೆಯ ಮುಂದೆ ಒಂದು

ಸಣ್ಣ ಗುಂಪು ಸೇರಿಸುವುದನ್ನು ಗಮನಿಸಿದರು. ಅಲ್ಲಿ ಆಡುತ್ತಿದ್ದ ಮಾತುಗಳಿಂದ ಅವರಿಗೆ ಕೇಳಿಸಿದ್ದ ಇಷ್ಟು :

ಕಾಳನ ಮಗನಿಗೂ ಅವನ ಜೊತೆಯ ಹುಡುಗನಿಗೂ ಯಾವುದೋ ಕಾರಣಕ್ಕಾಗಿ ಜಗಳವಾಗಿ ಹುಡುಗರಿಬ್ಬರೂ ಕೈಹಿಡಿದು ಜಾಟು, ಜಗ್ಗಿ ಸಿಹೋರಾಡುತ್ತಿದ್ದರು. ಸಣ್ಣ ಹುಡುಗರ ಸಣ್ಣ ಜಗಳ ಹೇಗೆ ಆರಂಭಿಸಿತೆಂದು ಹೇಳಿಯೋದು ಕವ್ಯ, ಇದ್ದಕ್ಕಿದ್ದಂತೆ ಕಾಳನ ಮಗ ದೊಡ್ಡ ದಸಿ ತೀಗೆದು ಆಳ ಲಾರಂಭಿಸಿದ. ಅದುವರಿಗೆ ಎಲ್ಲೋ ಮರಿಯಲ್ಲಿದ್ದ ಕಾಳನ ಹೆಂಡತಿ ರಂಗದ ಮೇಲೆ ಪ್ರತ್ಯುಷಳಾದಳು ತನ್ನ ಮಗನನ್ನು ವಹಿಸಿಕೊಂಡು ಇನ್ನೊಬ್ಬ ಹುಡುಗನನ್ನು ವಾಚಾಮಗೋಚರವಾಗಿ ಬೈದಳು. ಸುತ್ತು ಇದ್ದವರಿಗೆ ತನ್ನ ಕಾಳನ ಮಗನದೇ ಎಂದು ತೋರಿತ್ತು. ಅದರೇನು? ಅವನ ತಾಯಿಯ ಬಾಯಿಗೆ ಹೆದರಿಕೊಂಡೋ ಆಧವಾ ತಮಗೇಕೆ ಇಲ್ಲದ ಖಸಾಬು ಎಂದು ಕೊಂಡೋ ಎಲ್ಲರೂ ತಾಂತ್ರಿ ನೋಡುತ್ತಿದ್ದರು

ಈ ಜಗಳ ಬೆಳಿಯೋದಕ್ಕೆ ಬಡಬಾರದು. ತಾವು ಹತ್ತಿರ ಹೋಗಬೇಕು ಎಂದುಕೊಂಡಾಗ ದೂರದಲ್ಲಿ ಕಾಳ ಬರ್ತಿರೋದು ಕಾಣಿಸಿತು. ಅವನು ಹತ್ತಿರ ಬಂದ ಕೂಡಲೇ ಮಗನ ಆಳು ಜೊರಾಯ್ತು. ನಡೆದಿದ್ದನ್ನು ಹತ್ತು ಬಾಯಿ ಗಳು ಒಟ್ಟುಗೆ ಹೇಳಿದವು

ಇಬ್ಬರು ಹುಡುಗರನ್ನೂ ಹತ್ತಿರ ನಿಲ್ಲಿಸಿಕೊಂಡು ಕಾಳ ಏನು ಸಡೆಯಿ ತೆಂದು ಕೇಳಿದ. ಇಬ್ಬರೂ ಒಟ್ಟುಗೆ ಮಾತಾಡಿದಾಗ ಕೈ ಎತ್ತಿ—

“ಒಬ್ಬೊಬ್ಬರೇ ಹೋಬೇಕು. ನೀ ಪಣಿ ತಾಳು” ಎಂದು ಮಗನನ್ನು ಗದರಿದ

ಇಬ್ಬರ ಹೇಳಿಕಯ್ಲಾ ಮುಗಿಯಿತು. ನಾಯಿವನ್ನು ತೂಗಿನೇಡುವ ಅಧಿಕಾರಿಯಂತೆ ಬಂದು ಕ್ಷಣ ಮಾನೌನವಾಗಿ ಇಬ್ಬರನ್ನೂ ನಿಟ್ಟಿಸಿದ. ನಾಲ್ಕು ಕಣ್ಣಗಳು ಅವನ ಎದುರಿಗಿದ್ದವು. ಎರಡು ಕಣ್ಣಗಳಲ್ಲ ಕಾತರತೆ ತುಂಬಿದ್ದರೆ ಬಂದು ಜೊಡಿ ಕಣ್ಣಗಳು ಧೈಯದಿಂದ ಅವನನ್ನು ಇದಿರಿಸಿದವು.

ಜನ ನಿರೀಕ್ಷೆಯಿಂದ ಉಸಿರು ಬಿಗಿಹಿಡಿದಿದ್ದರು.

“ಕತ್ತೆ...ನಿಸ್ಟೇ ತಪ್ಪು. ನೀ ಯಾಕ ಅವನ ರೋಟ್ಟಿ ಕಿತ್ತಳ್ಳಂಡೆ” ಹೆಂಡತಿಯ ಉರಿನೇಟೆನನ್ನು ಲೆಕ್ಕಿಸಿ ಕಾಳ ಮಗನ ಕನ್ನು ಗಫಟೇನ

ಒಂದೇಟ್ಟು ಬಿಗಿದೆ. ಇನ್ನೊಬ್ಬು ಹುಡುಗನನ್ನು ತನ್ನ ಅಂಗಡಿಗೆ ಕರೆದೊಯ್ದು ಸೀಸೆಯಿಂದ ಒಂದು ಜೂರು ಬೆಲ್ಲಿದ ಮಿಶಾಯಿಯನ್ನು ತೆಗೆದು ಅವನಿಗೆ ಕೊಟ್ಟು—

“ಹೋಗ್ಗಾ....ಹಾಗೆಲಾಲ್ಲ ಬಡಿದಾಡಬಾರ್ದು” ಎಂದು ಹೇಳಿ ಅವನ ಬೆನ್ನು ತಟ್ಟಿ ಕಳಿಸಿದ.

ತಂದೆಯವರು ಮನೆಗೆ ಒಂದು ಇದನ್ನೆಲ್ಲ ನೆಮ್ಮು, ಮುಂದೆ ಸ್ವಾರೇಷ್ಯ ವಾಗಿ ಬಣ್ಣಿಸಿ—

“ಕಾಳಿ...ನಿಜವಾಗಿ ಮನುಷ್ಯ ಅದ. ಒಳ್ಳೆಯ ಮನುಷ್ಯ. ಅವನು ಹೀಗೆ ಆಗಬೇಕೆಂದು ನಾನು ಬಯಸಿದ್ದೆ” ಎಂದರು.

ಅವರೆ ಮುಖದಲ್ಲಿ ಶೈಲಿಯಿತ್ತು.

ಸೇಧಿನ ಬಲೆ

ಕರ್ತರು ಇಳಿಜಾರಿನಲ್ಲಿ ಸೂಗವಾಗಿ ಓಡುತ್ತಿತ್ತು.

ಕಣ್ಣ ಹಾಯಿಸಿದತ್ತೆ ಹಂಸಿರು ಸಿರಿ ಗಗನವನ್ನು ಮುತ್ತಿದುವಂತಿದ್ದ ಮರಗಳು. ರಸ್ತೆಯ ಇಕ್ಕೆಲಗಳಲ್ಲಿ ಪಾತಾಳದಂತಿದ್ದ ಭಾಗದಲ್ಲಿ ಅದರ ಬುದ್ದ ಇತ್ತೀನೋ? ಕಾರಿನಲ್ಲಿ ಕುಳಿತ್ತಿದ್ದ ವರಿಗಂತೂ ಮರಗಳ ಬುಡ, ತುದಿಯಾವುದೂ ಕಾಣಿಸುತ್ತಿರಲಿಲ್ಲ.

ಗುಂಪುಗಂಪಾಗಿ ಬೆಳೆದಿದ್ದ ಬಿದಿರು ಮೇಳಿಗಳು ಕಣ್ಣಿಗೆ ಹೆಚ್ಚಿ. ಉಸಿರು ಕಟ್ಟಿಸುವಂತಹ ಜೆಲುವು.

ಹಕ್ಕೆಯೊಂದು ಪಕ್ಕನೇ ಒಂದು ಬದಿಯಂದ ಹಾಯ್ನು ಹೊಡಾಗ ಕಾರಿನಲ್ಲಿ ತಾಯಿಯ ಒತ್ತಿಗೆ ಬರಿಗಿ ಕುಳಿತ್ತಿದ್ದ ನೂಲಿನಿ ಮೈ ಮರೆತು ಕೂಗಿದಳು.

“ಓ....ಎಷ್ಟು ಸುಂದರವಾಗಿದೆ ”

ಮುಂದುಗಡಿಗೆ ತೈಪ್ಪಿನ ಪಕ್ಕದಲ್ಲಿ ಮಂಡಿಸಿದ್ದ ರಾಯರು ಚಟ್ಟಿನೆ ತಿರುಗಿದರು. ಅವರ ಕೆಂಗಣ್ಣ ಕೋಪದಿಂದ ಮಗಳನ್ನು ದಿಟ್ಟಿಸಿದುವು.

‘ಹುತ್ತಾ... ಸುಮೃದ್ಧಿರು’ ಎನ್ನ ವಂತೆ ಅವರ ಬಲಗ್ಗೇನ ತೋರೆಬೆಟ್ಟು ತುಟೆಯ ಮೇಲಿತ್ತು.

ಕಾರು ಅಲ್ಲಾಡಿತು. ಒಳಗಿದ್ದ ವರು ಕಂಪಿಸಿದರು. ಹೇರಾಪಿನಾ ತಿರುವಿನಲ್ಲಿ ಹಾದು ಕಾರು ಮುಂದುವರೆಯಿತು.

ತಂದೆಯ ಉರಿನೋಟಿಕ್ಕೆ ನೂಲಿನಿ ಹೆದರಿ ನಾಲಿಗೆ ಕಟ್ಟಿದಳು. ಹೊರಟಾಗಲೇ ರಾಯರು ಎಲ್ಲರಿಗೂ ಎಚ್ಚರಿಕೆಯ ಮಾತು ಹೇಳಿದರು.

“ಬೆಟ್ಟ ಇಳಿದು ಸಮರಸ್ತಿ ಬರುವವರಿಗೆ ಯಾರೂ ನೂತಾಡಬಾರದು. ತೈಪ್ಪಿನ ಲಕ್ಷ್ಯವೆಲ್ಲ ರಸ್ತೆಯ ಮೇಲೇ ಇರಬೇಕು. ನೀವು ನೂತಾಡಿದರೆ ಅವನ ಮನಸ್ಸು ಒಂದೇ ಕಡೆ ಇರಲ್ಲ.”

ಈವರಿಗೆ ಮೌನದಲ್ಲೀ ಪ್ರಯಾಣ ಸಾಗಿತ್ತು.

ಕಾಡಿನ ಜೀಲುವು ಧೃತಿಗೆಡಿಸುವಂತಿತ್ತು. ತನಗೇ ಅರಿವಿಲ್ಲಿಸೆಯೇ ವೊಲಿನಿ ಉಕ್ಕೆಬಂದ ಸಂತಸದಲ್ಲಿ ಉದ್ದರಿಸಿದಳು

ಎದೆ ನಡುಗಿಸುವಂತಹ ಸಂದಭ್ರ ರವೈ ಬಿಡಿಯುವುದರಲ್ಲಿ ದಾಟಿ ಹೊಗಿತ್ತು ಎಲ್ಲರೂ ಮತ್ತೆ ಸಲೀಸಾಗ ಉಸಿರಾಡಿದರು

ರಾಯರು ಮತ್ತೆ ನೆಟ್ಟಿಗೆ ಕುಳಿತಡು ಅವರ ಧರ್ಮಪತ್ನಿ ಕಿರಿದಾದ ಮುಖಿದ ಪಂಗಳನ್ನು ಸಂತ್ಯೇಸುವಂತೆ ಮೆಲ್ಲಿಗೆ ಅವಳ ತಲೆ ನೇರಿಸಿದರು ತಂಗಿ ರಾಗಣೆ ಮುಗ್ಧ ನೋಟಿವನ್ನು ತಾಯಿಯ ಹೇಳೂ ಅಕ್ಕನ ಹೇಳೂ ಹಾಯಿಸುತ್ತಿದ್ದಳು

ಮತ್ತು ಷಟ್ಟು ಹೇರ್ಣಾಪಿನ್ ತಿರುವುಗಳು. ಒಂದಾದ ಮೇಲೆ ಮತ್ತೊಂದು.

ಕಾರಿನ ಗಾಲಿಗಳು ಉರುಳುತ್ತಲೇ ಇದ್ದವು ಶಾಯರ್ನೂ ಇವ ದೊಂದಿಗೆ ಕೆಳಗೆ ಇಳಿಯುತ್ತಿದ್ದರೂ ಬಿಸಿಲಿನ ಕಿರಣಗಳಿಗೆ ಇಲ್ಲಿ ಸಾಕಷ್ಟು ಪ್ರವೇಶದ್ದು ಅವಕಾಶವಿಲ್ಲದೆ ಮಬ್ಬಿಗಿಯೇ ಇತ್ತು

ಕೊನೆಗೊಮ್ಮೆ ಬೆಟ್ಟಿದ ತಿರುವುಗಳು ಮುಗಿದು ಸವುವಾದ ನೆಲ ಕಾಣಿಸಿದಾಗ ಮರಗಳ ಗುಂಪೂ ಕಡಿಮೆಯಾಗಿ ಬೆಳೆಕು ಕಾಣಿಸಿತು.

ಎಲ್ಲರಿಗೂ “ಹಾ” ಎನಿಸಿ ಮತ್ತೆ ಮಾತಿನ ಕುದುರೆಗೆ ಕುಣಿದು ಹಾರಲು ತವಕವಾಗಿದ್ದಿರಬಹುದು ಅವ್ಯಾರಲ್ಲಿ ಓಡತ್ತಿದ್ದ ಕಾರ, ಧಕ್ಕನೇ ನೆಗೆದು ತಟ್ಟಸ್ಥವಾಗಿ ನಿಂತಿತು.

ಸಾರಧಿ ಬಾಗಿಲು ತೆರೆದು ಹೊರಗೆ ಹಾರಿದ. ಬಗ್ಗೆ ಕಾರಿನ ಚಕ್ರವನ್ನು ನೋಡಿದ. ಗಾಳಿ ತುಂಬಿಕೊಂಡು ಉರುಳುತ್ತಿದ್ದ ಚಕ್ರ, ಉಸಿರು ಕಳಿದು ಕೊಂಡು ಚಪ್ಪಟಿಯಾಗಿ ನೆಲಕ್ಕೆ ಅಂಟಿತ್ತು.

“ಅಪ್ಪಣ್ಣ ಏನಾಯ್ತು?” ರಾಯರು ಅಸಹನೆಯಿಂದ ಕುಳಿತಲ್ಲಿಂದಲೇ ಕೇಳಿದರು.

“ಪಂಕ್ಚರ್ ಆಗಿದೆ ಸಾರ್.”

“ಸ್ವೇಪ್ಪು?”

“ಸಿದ್ಧವಾಗಿದೆ. ಇದು ನಿಮಿಷದಲ್ಲಿ ಹಾಕಿಬಿಡ್ತಿದ್ದಿನಿ.”

ಎಲ್ಲರೂ ಕೆಳಗಿಳಿದು ರಸ್ತೆಯ ಬದಿಗೆ ನಿಂತಡು. “ಜಾಕ್” ನಿಲ್ಲಿಸಿ

ಕಾರು ಮೇಲೆತ್ತಿದ್ದ. ಹೀಂಭಾಗದಿಂದ ಸೈಪ್ಪಿಯಲ್ಲಿದ್ದ ಚಕ್ರ ತಂದು ಮುಂದಕ್ಕೆ ಜೋಡಿಸಿದ. ಕೆಟ್ಟಿಹೊಗಿದ್ದ ಟೀರನ್ನು ಹೀಂಭಾಗಕ್ಕೆ ಸೇರಿಸಿ ಎಡಗ್ಗೆ ನಿಂದ ಹಣೆಯ ಬೆವರನ್ನು ಒರೆಷಿಕೊಂಡು ಸುತ್ತ ನೋಡಿದ.

ಸೂರ್ಯ ಹಗಲೆಲ್ಲ ದುಡಿದ್ದು ವಿಶ್ವಾಂತಿ ಬಯಸಿ ಬೇಗ ಬೇಗ ಮರೆಯಾಗತ್ತಿರುವಂತೆ ತೋರಿತು. ಬೆಟ್ಟಿದ ಚೆಲುವು ಮರೆಯಾಗಿ ಬಯಲು ಸುತ್ತ ಹರಡಿತ್ತು. ಸ್ವೀರಿಂಗಿನ ಮೇಲೇ ಚಿತ್ತ. ರಸ್ತೀಯ ಮೇಲೆ ನೋಟಿ. ದಾರಿ ಸವೆದಿತ್ತು ಇವನ ಪಾಲಿಗೆ.

ರಸ್ತೀಯ ನೋಟಿ ಒಂದೇ ಕಾಡಾದರೇನು? ಬಯಲಾದರೇನು? ಟಾರು ಬಳಿದಿದ್ದ ನೇಲ, ಎಲ್ಲದೆಯಲ್ಲೂ ಒಂದೇ.

ಅಪ್ಪಣ್ಣ ಆಯುಧಗಳನ್ನು ಅದರ ಜಾಗಕ್ಕೆ ಸೇರಿಸಿದ ಸೀಟನ್ನೂ ಸರಿಮಾಡಿ, ‘ಹತ್ತುಬಹುದು’ ಎಂದ

ಬರಿದಾಗಿದ್ದ ಒಡಲನ್ನು ಮತ್ತೆ ತುಂಬಿಕೊಂಡು ಕಾರು ಮತ್ತೆ ಹೊರಟಿತು. ವೇಗವೂ ಹೆಚ್ಚಿತು. ಕತ್ತುಲಾಗುವ ಹೊದಲು ಉರು ಸೇರುವ ತವಕ.

“ನಿಧಾನವಾಗಿ ಹೋಗಲಿ ಪರವಾಗಿಲ್ಲ” ಎಂದರು ರಾಯರು.

ಅಪ್ಪಣ್ಣ ಉತ್ತರ ಕೊಡಲಿಲ್ಲ ವೇಗವನ್ನೂ ಕೆಡಿಮೆ ಮಾಡಲಿಲ್ಲ. ಅವನ ಹಣೆ ಅತಂಕದಿಂದ ಮಕ್ಕಳಿಗೆಟ್ಟಿತು. ಸೈಪ್ಪಿಯಲ್ಲಿದ್ದ ಟ್ರೌಬಾ ಸಾಕಷ್ಟು ಶಕ್ತಿವಾಗಿಲ್ಲ. ಯಾವ ನಿಮಿಷಕ್ಕೆ ಬೇಕಾದರೂ ಆದು ಚಕ್ಕರ್ಹ ಕೊಡಬಹುದು ಎಂಬ ಸತ್ಯ ಅವನಿಗೆ ಮಾತ್ರ ತಿಳಿದಿತ್ತು.

ಹತ್ತು ನಿಮಿಷದ ದಾರಿ ಸವೆದಿರಬಹುದು. ದಡೀರ್ ಸದ್ವಿನೋಡನೆ ಕಾರು ಮತ್ತೆ ನಿಂತಿತು ಈ ಸಲ ಹೇಳಿಸಿಕೊಳ್ಳವೇಯೇ ಎಲ್ಲರೂ ದಡದದನೆ ಕೆಳಗಳಿದ್ದು.

“ಪುನಃ ಪಂಕ್ತಿ ರೇನು?”

ಅತಂಕ ತುಂಬಿದ ದಸಿಯಲ್ಲಿ ರಾಯರು ಕೇಳಿದರು

“ಹಾಗೇ ಕಾಣಿತ್ತೆ.”

ಅಪ್ಪಣ್ಣನ ದಸಿಯೂ ಸಪ್ಪೆ. ಏದು ನಿಮಿಷದಲ್ಲಿ ಬದಲಿಸಬಹುದಾದ ಸೈಪ್ಪಿಯನ್ನೂ ಒಳಿಸಿ ಅಗಿತ್ತು. ಟ್ರೌಬಿನ ರಿಸೇರಿ ನಡೆಯಿತು. ಆದಕ್ಕೆ

ಗಳಾಗಿ ತುಂಬುವ ಯತ್ನ. ಇದು ಸರಿಯಾಗುವುದಿಲ್ಲ. ಈ ರಾತ್ರಿ ಮನೆ ನೇರುವಂತಿಲ್ಲ ಎಂದು ತೋರಿದರೂ ಅಪ್ಪಣಿ ಎಡಗೆಡದೆ ಪ್ರಯತ್ನ ನಡೆಸಿದ್ದು.

ಹೊತ್ತು ಉರುಳಿತು. ಹೆಚ್ಚಿಗಳ ಕಡೆಗೆ ಹೊರಟಿದ್ದ ಜನ ಬಾಯಿ ತೆರೆದು ನೋಡುತ್ತ ನಿಂತರು. ಚೀಸರವಾದಾಗ ಮುಂದೆ ನಡೆದರು.

ಅಪ್ಪಣಿ ನ ವಗ್ಗೆ ಲಿಗೆ ರಾಯರು, ದಾರಿಯ ಬದಿಗಿದ್ದ ಮರದ ಬುಡ ದಲ್ಲಿ ಹೆಂಗಸರು. ರಾಯರ ಪತ್ತಿಯ ಎಡಬಲಕ್ಕೆ ಇಬ್ಬರು ಮಕ್ಕಳು.

ಕಿವಿಯಲ್ಲಿ ಹೊಳೆಯುವ ವಜ್ರದ ಓಲೆಗಳು ಕತ್ತಿನಲ್ಲಿ ಧಷ್ಟಾತಿಯಾದ ನಾಲ್ಕು ಶಿರಗಳು. ಕೃತುಂಬ ಚಿನ್ನದ ಬಳೆಗಳು.

ಗಂಟೆ ನೋಡಲು ಜೀಬಿನಿಂದ ಗಡಿಯಾರವನ್ನು ಹೊರತೆಗೆದ ರಾಯರು ಚಿನ್ನದ ಚೈನು ಸಮೀತವಾಗಿ ಅದನ್ನು ಜೀಬಿಗೆ ಇಂಬಿಟ್ಟಿರು. ಹೆಚ್ಚಿಟ್ಟಿನ ದಪ್ಪದ ಚೈನು ದೂರಕ್ಕೇ ಕೊಟಿಸಿನ ನೇಲೆ ಕಾಣಿಸುವಂತಿತ್ತು.

“ಯಾವೂರು ತಾಯಿ.”

ಹುಲ್ಲು ಹೊರೆಗೆ ಕುಡುಗೋಲು ಸಿಕ್ಕಿ ಸಿಕ್ಕಿಂಡಿದ್ದ ಮುದುಕಿ ಪುಕ್ಕಿಸಿದಳು.

“ನೈ ಸೂರಿಗೆ ಹೋಗಬಿಂಕು.”

“ನೋಟಾದು ಕೆಟ್ಟಿಂದ್ದೀರ್ಘಿತಾ ?”

“ಹೋಂ ..”

“ಇನ್ನೂ ಏಟಿಂತ್ತು ಆಯ್ದುದೆ ? ಮಳೆ ಬರೋ ಹಂಗ್ರೆತೆ.”

ಅವಳ ಮಾತು ಮಾಗಿಯುವುದರಲ್ಲಿ ಕಪ್ಪಿನ ದಪ್ಪ ನೋಡಗಳ ಒಡ ಉನ್ನು ಸೀಳಿಕೊಂಡು ಮಿಂಚು ಕಾಣಿಸಿತು.

ಅಪ್ಪಣಿ ತಲೆ ಎತ್ತಿ ನೋಡಿದ. ಬ್ಬಾಡಾಕಾರದ ಕಪ್ಪಿನ ನೋಡ ಗಳು ಒಂದಕ್ಕೊಂದು ಅಪ್ಪಳಿಸಿಕೊಂಡು ಮನ್ನಾಗ್ನಿತಿದ್ದವು.

ರಾಯರ ಮುಖುವಲ್ಲೂ ಚಿಂತೆಯ ಮೋಡೆ ಶೇಖರವಾಗುತ್ತಿತ್ತು. ಅಪ್ಪಣಿ ಕೇವಲ ತೈಪುರ್ ಮಾತ್ರವಲ್ಲ, ಅವನೂ ಅವರ ಮನೆಯನ ನಂತರೆಯೇ ಇದ್ದು. ಉಣಿ ತಿಂಡಿ ಎಲ್ಲಾ ಅವರಲ್ಲೇ ಆಗುತ್ತಿತ್ತು. ವಾಸಕ್ಕೆ ಒಂದು ಕೋಟಿ. ಮನೆಯ ಆಗು ಹೋಗುಗಳಿಲ್ಲ, ಗೊತ್ತು.

ತಂಗಾಳಿ ತಣ್ಣಿಗೆ ಮುಖ್ಯೆ ತೀಕಿತು. ಜೊತೆಗೇ ನುಗ್ಗಿ ಬಂದಿತು

ತುಂತರು ಹೈ.

ರಾಯರು ಆತಂಕದಿಂದ ಸೋಡಿದರು.

ಸಿರಗೌರಿಯಂತ್ರಿದ್ದ ಹೆಂಡತಿ. ಎಡ ಬಲದಲ್ಲಿ ಹದಿನಾರು ಹದಿನೆಂಟರ ಹರೆಯದ ವ್ಯೇ ಸಿರಿಯ ಇಭ್ರು ಹುಡುಗಿರುತ್ತಾರು.

ಕ್ವೊಕೊಮ್ಮೆ ಮಿಂಚು ಅವರ ವುಳಿಗಳನ್ನು ಬೆಳಗಿಸಿ ಮರೆಯಾಗುತ್ತು. ದೊಡ್ಡ ಮಳೆ ಬರಲು ತಡವಿಲ್ಲವೆಂದು ಗುಡುಗು ಸಾರುತ್ತಿತ್ತು.

ಕತ್ತಲಿನಲ್ಲಿ ಕೆಲಸ ಮುಂದೆ ಸಾಗುವಂತಿರಲಿಲ. ಮಳೆಬೇರೆ ಬರಲು ಸಿದ್ದವಾಗಿ ತುದಿಗಾಲಲ್ಲಿ ನಿಂತಿದೆ.

“ಅಪ್ಪಣಿ .. ಅವರು ಒಳಗೇ ಕೂರಲಿ. ಮಳೆ ಆರಂಭವಾಗಿದೆ.”

ಅಪ್ಪಣಿ ಕಾರಿನ ಬಾಗಲು ತೆಗೆದ. ಹೆಂಗಷರು ಒಳಗೆ ಕುಲತ ಮೇಲೆ ಮುಚ್ಚಿದ. ಕಿಟಕಿಯ ಗಾಜಿನ ಮೇಲೆ ಮಳೆ ಅಪ್ಪಿಲಿಸಿತು.

ಸೋಡುತ್ತ ನಿಂತವರಿಗೆ ಒಡಿದರು. ಓಡೋಡಿ ಸುದ್ದಿ ಹರಡಿದರು. ಕತ್ತಲಿನ ಕಾಳಿಗಳು ದಲ್ಲಿ ಗುಡುಗು ಮಿಂಚುಗಳ ಆಭರಣದ ನಡುವೆ ಕಿಟಕಿ ಬಾಗಿಲುಗಳು ಮುಚ್ಚಿದ ಕಾರಿನಲ್ಲಿ ಇವರುಗಳು ಸರೀಯಾಳುಗಳು.

“ಅಪ್ಪಣಿ”

“ಸ್ವಾಮಿ ...”

“ಇವಕ್ತು ಮನೆ ಸೇರುವಂತಿಲ್ಲ”

“ . . .”

“ನಾವು ಇನ್ನೂ ಮೊದಲೇ ಹೊರಡಬೇಕಿತ್ತು. ಉಂಟಿವಾದ ಕೂಡಲೇ ಹೊರಟಿದ್ದರೆ ಬಸಿಲಿರುವಾಗಲೇ ಉರು ಕಾಣುತ್ತಿದ್ದೆವೆ. ಯಾವಾಗಲೂ ಸಂಜೀಯ ಪ್ರಯಾಣದಲ್ಲಿ ಬಂದೆರು ಗಂಟಿ ಕೆಲೆಯಬೇಕು. ಇಂತಹುದು ಏನಾದರೂ ಒದಗಿದರೂ ಸುಧಾರಿಸಿಕೊಂಡು ಮನೆ ಸೇರಬಹುದು.”

ವರೋನೆ ಇ ಸಹನೀಯವಾಗಿ ಆಡಬೇಕೆಂದು ನುಡಿದ ಮಾತು.

“ಹೊರಟಾಗ ಕಾರು ಚೆನ್ನಾಗಿಯೇ ಇತ್ತು ಎಂದೂ ಹೀಗೆ ಆಗಿರಲಿಲ್ಲ. ಇದು ಅನಿರೀಕ್ಷಿತ”

ಸಾರಧಿ ವಾಹನವನ್ನು ವಹಿಸಿಕೊಂಡು ಮಾತನಾಡಿದ.

“ಬೆಸಿಲು ಜೋರಾಗಿತ್ತು. ಕೋಟಿಗೂ ರಚವಿತ್ತು ಎಂತ ಗಿರಧಾಮಕ್ಕೆ ಇಲ್ಲ

ಬಂದರೆ ಹೀಗೆ ಆಗಬೇಕೆ ? ನಾವು ಮನೇಲಿದ್ದರೇ ಚೆನ್ನಾಗಿತ್ತು.”

ರಾಯರ ಮಡದಿ ತಮ್ಮ ಮನಸ್ಸಿನ ಆತಂಕಕ್ಕೆ ರೂಪು ಕೊಟ್ಟಿಂತೆ ಹೇಳಿದರು.

“ಆಯೋ ! . ಅಲ್ಲಿ ಎಪ್ಪು ಚೆನ್ನಾಗಿತ್ತು ಒಂದು ವಾರ ಒಂದು ದಿನದಂತೆ ಕಳಿದುಮೊರ್ಯು. ಮನೇಲಿದ್ದರೆ ಆದನ್ನೆಲ್ಲ ನೋಡೋಕೆ ಆಗ್ನಿತ್ತು ? ಕಾರು ಕೆಟ್ಟರೆ ಏನಂತೆ ? ವ.ಳಿ ನಿಂತ ಮೇಲೆ ಸರಿಮಾಡಿಕೊಂಡು ಹೋದರಾಯ್ಯು”

ತುಂಬದ ಉತ್ಸಾಹದ ಮಾಲಿನಿ ನುಡಿದಳು.

ವ.ಳಿ ನಿಂತಿತು. ಕಪ್ಪೆಗಳು ಜೀರುಂಡಿಗಳ ಸದ್ಗು ಆಗಾಗ ಮೌನ ವನ್ನು ಕಣ್ಣಾಕತ್ತಿತ್ತು. ಹುಡುಗಿಯರು ಕೂತಲ್ಲೇ ತೂಕದಿಸಿ ತಾಯಿಯ ಭುಜಕ್ಕೆ ಬರಿಗರು. ದೂರದಲ್ಲೆಲೋ ನಾಯಿಗಳು ವಿಕಾರವಾಗಿ ಅರಚಿದುವು.

ಕತ್ತಲೆಯನ್ನು ಸೀಳಿಕೊಂಡು ವಿಣವಿಣನೇ ಬೆಳಕು ಕಾಣಿಸಿತು. ಏನಿದು ? ಮಿಳುಕು ಹುಳು ಇರಬಹುದೆ ? ಇಲ್ಲ . ಬೆಳಕು ಹಾರಾಡುತ್ತಿಲ್ಲ. ನೆಲದ ಮೇಲೆ ನೋಳದ ಎತ್ತರದಲ್ಲಿ ಚಲಿಸುತ್ತ ಹತ್ತಿರ ಬರುವಂತೆ ತೋರಿತು ಬೆಳಕು ಹತ್ತಿರ ಬಂದಂತೆ ಕೈಲಿ ಲಾಂಡ್ರಗಳನ್ನು ಹಿಡಿದು ಬರುತ್ತಿದ್ದ ಕೆಲವು ಜನರು ಕಾಣಿಸಿದರು. ಎಲ್ಲರ ತಲೆಯ ಮೇಲೂ ಮಾಸುಕು ಬಟ್ಟೆ. ಕೈಗಳಲ್ಲಿ ದೊಣ್ಣಿ !

ನ್ಯೂ ನವರೇಳುವಂತಾಯ್ಯು. ದಿನವೂ ಪತ್ರಿಕೆಗಳಲ್ಲಿ ಓದುವ ಹೆದ್ದಾರಿ ದರೋಡಿಗಳು, ಕಳ್ಳತನದ ತಲೆಬರಹಗಳು ಕಣ್ಣ ಮುಂದೆ ಕುಣಿಮಾವು. ರಾಯರ ಮಡದಿ ಪಂಚಾಕ್ಷರಿ ಜಪಿಸಿದರು.

ಕಾರು ಕೆಟ್ಟು ನಿಂತಾದನ್ನೂ ಆವರ ಒಡವೆಗಳನ್ನೂ ಅನೇಕರು ನೋಡಿ ಕೊಂಡು ಹೋಗಿದ್ದಾರೆ. ಹತ್ತಾರು ಜನ ಸಜ್ಜಾಗಿ ಬಂದರೆ ಇವರು ಏನು ಮಾಡುವಂತಿದ್ದಾರೆ ?

ಅಪ್ಪಣಿ ಕಾರಿನ ಆಯುಥಗಳಿದ್ದ ಬೇಲವನ್ನು ಹತ್ತಿರ ಇಟ್ಟುಕೊಂಡ. ಒಂದು ಟೈರ್ ಲಿವರ್ ತೆಗೆದು ರಾಯರ ಕೈಗಿತ್ತು, ತಾನೂ ಸ್ವಾಪ್ರಂಗಾ ಕ್ಯಾಂಡಲನ್ನು ವರೆಯಾಗಿ ಹಿಡಿದುಕೊಂಡ.

ಹುಡುಗಿಯರು ನಿದ್ರೆ ಮಾಡಿದ್ದ ಬಳಿತಾಯ್ಯು. ಇಲ್ಲದಿನ್ನರೆ ಕಿರುಚಿ ಕೂಗಾಡುತ್ತಿದ್ದರೇನೋ ?

ಗುಂಪು ಹೆತ್ತಿರ ಬಂತು. ಎಲ್ಲರೂ ಸಾಲಾಗಿ ನಿಂತರು. ಮುಖಂಡ ನಂತೆ ಕಾಣುತ್ತಿದ್ದವನು ಹೆತ್ತಿರ ಬಂದ. ಅವರಿಬ್ಬರ ನಡುವೆ ಬೀಗ ಮೂಪೆ ಧರಿಸಿದ ಗಾಜು. ದೊಕ್ಕಿಯಲ್ಲಿ ಒಂದೇಟು ಬಿದ್ದರೆ ಗಾಜು ಪ್ರಡಿಯಾಗಲಾರದೆ? ಆ ಕಳ್ಳನನ್ನು ಎಲ್ಲೋ ನೋಡಿದ ನೆನಪು ರಾಯರಿಗೆ.

ರೀಪ್ಪೆ ಬಡಿಯಾವಷ್ಟು ಹೊತ್ತು ಭರಿಶಲಾಗದ ಪ್ರತಿಕ್ಷೇ!

ಮರುಕ್ಕೊಣ ಕೆಳ, ತೀರಾ ಹೆತ್ತಿರ ಬಂದು ತಲೆ ಬಾಗಿಸಿ ರಾಯರಿಗೆ ವಂದಿಸಿ, ಏನೋ ಹೇಳಿದ ಮಾತು ಕೇಳಲಿಲ್ಲ ಅವ್ವಣಿನ ಕಣ್ಣನ್ನು ಯನ್ನು ಲೆಕ್ಕೆಸದೆ ರಾಯ ರು ಕಿಟಕಿಯ ಗಾಜನ್ನು ಕಳಗಳಿಸಿದರು.

“ಈ ದಾರಿ ಸುರಕ್ಷಿತವಲ್ಲ ಹೆಂಗಸರೊಂದಿಗೆ ಇಡೀ ರಾತ್ರಿ ಇಲ್ಲಿ ಕಳೆಯುವುದು ಆಪಾಯ. ನಮ್ಮ ನುನೆಗೆ ಬಂದು ವಿಶ್ವಮಿಸಿಕೊಂಡು ಬೆಳಗ್ಗೆ ಪ್ರಯಾಣ ಮಾಡಬಹುದು ಎಂದು ನಮ್ಮ ದಣ ಹೇಳಿ ಕಳಿಸಿದ್ದಾರೆ”

ಬಂದವ ನುಡಿದ ಹೆಚ್ಚಿಯವರ ಮಾತಿನಂತಿರಲಿಲ್ಲ ಅವನ ನುಡಿ.

“ಎಲ್ಲಿ ನಿಮ್ಮ ಮನೆ?”

“ದೂರವಿಲ್ಲ. ಆ ಶೆಂಗಿನ ತೋಪನ್ನು ದಾಟಿದರೆ ಕಾಣಿಸುತ್ತೇ.”

“ನಿಮ್ಮ ದಣೆಯ ದೇಸರು?”

“ಅಲ್ಲಿ ಹೋಡೆ ಮೇಲೆ ತಿಳಿಯುತ್ತೇ.”

ರಾಯರು ಅನುಮಾನಿಸಿದ್ದು ಆರೆ ಕ್ಕೊಣ ಮಾತ್ರ ಕೊಡಲೇ ಬಾಗಿಲು ತೆಗೆದು ದಿಟ್ಟು ತನದಿಂದ ಕಳಗೆ ಇಲಿದರು ಹೇಗೂ ಆವರ ಕ್ಷೇತ್ರ ಸಿಕ್ಕಾಗಿದೆ. ಕೆಡಕು ಮಾಡುವಂತಿದ್ದರೆ ಈಗಲೂ ಮಾಡಬಹುದು.

“ಈ ಕತ್ತಲಲ್ಲಿ ಎಲ್ಲಿಗೆ ಹೋಗೋದು? ಇಲ್ಲೇ ಇದ್ದರಾಯ್ತು. ಬೇಡಪ್ಪ . ನಿನಾಗ್ಯಾಕೆ ತೊಂದರೆ?”

ರಾಯರ ಮಾಡದಿ ಹಿಮ್ಮೆಟ್ಟಿದರು

“ಈ ದಾರಿ ನಿಮಗೆ ಗೊತ್ತಿಲ್ಲ ಹೆಗಲು ಹೊತ್ತಿನಲ್ಲೇ ಇಲ್ಲಿ ಕೊಲೆ ಸುಲಿಗೆ ಆಗ್ನಿರುತ್ತೇ. ಇಲ್ಲಿ ಇರೋದು ಸರಿಯಲ್ಲ ”

ಆತ ಗಂಭೀರವಾಗಿ ಹೇಳಿದ.

ನಡುಗುವ ಕಾಲುಗಳಿಂದ ಆಕ ಇಳಿದರು ನಿದ್ರೆಯ ಮಬ್ಬಿನಲ್ಲಿದ್ದ ಹುಡುಗಿಯರು ಕ್ಕಣಿಜ್ಜೆ ಕೊಳ್ಳುತ್ತೇ ಹಿಂಬಾಲಿಸಿದರು.

“ಅಪ್ಪಣಿ ... ಕಾರಿಗೆ ಲಾಕ್ ಮಾಡಿ ಹೊರಡು.”

ರಾಯರು ಗಡಸು ದನಿಯಲ್ಲಿ ಆಜ್ಞಾಪಿಸಿದರು.

ಇವರನ್ನು ಮುಂದಿಟ್ಟುಕೊಂಡು ಗೆಂಪು ಹೊರಟಿತು. ಲಾಂಡ್ರದ ಬೆಳಕು ಮಸುಕು ಮಸಕಾಗಿ ಬೆಳಕು ತೂರಿತು. ಕೆಲ್ಲು ಮುಣ್ಣಿಗಳಂದ ಕೂಡಿದ ಕಾಡುದಾರಿ, ಕೆಷರು ತುಂಬಿದ ನೇಲ.

ಶೋಪಿನ ನಡುವೆ ದೊಡ್ಡ ಮಹಡಿ ಮನೆ. ಹೊಣಬರನ್ನು ಕೆಂಡು ನಾಯಿಗಳು ಹಾರಾಡಿದ್ದರು. ಎಲ್ಲರೂ ಹೊರಗೇ ನಿಂತರು.

ಮುಂದಾಳಾಗಿ ಬಂದಿದ್ದ ಕುಳ್ಳು ಮಾತ್ರ ಇವರೀಡನೆ ದಾರಿ ಶೋರಿ ಮತ್ತು ಮುನ್ನಡೆದೆ. ಇಕ್ಕೆಟ್ಟಾಗಿದ್ದ ವೆಟ್ಟಲುಗಳನ್ನು ಹತ್ತಿ ಮಹಡಿ ಏರಿದರು. ಆ ಪರಿಸರಕ್ಕೆ ಹೊರತು ಎನಿಸಬಹುದಾಗಿದ್ದ ಸುಷಜ್ಜಿತವಾದ, ದಪ್ಪ ಕಂಬಗಳಿಂದ ಹಜಾರವನ್ನು ದಾಟಿ ಒಂದು ಕೇಳಣಿಗೆ ಕಾಲಿಟ್ಟಿರು.

ಸೈಲದ ಮೇಲೆ ರತ್ನಗಂಬಳ ಹಾಸಿದ್ದು, ಅದರ ಮೇಲೆ ಒರಗು ದಿಂಬು ಗಳಿಂದ್ದುವು.

ಒಳಗಿನಿಂದ ಕಂಚಿನ ತಟ್ಟಿಯಲ್ಲಿ ರಸಬಾಳೆ ಹಟ್ಟಿನ ಚಿಪ್ಪುಗಳು, ಜೊಂಬಿನಲ್ಲಿ ಇಂತಿದ್ದು ಆಲು ತಂದಿಟ್ಟ ಆತ. ಮನೆಯಲ್ಲಿ ಬೇರೆ ಜನರಿಯವ ಸುಳಿವೇ ಕಾಣಲಿಲ್ಲ.

ಕೇಳಣಿಗೆ ಹೊಂದಿದಂತೆ ಬಿಸಿಲು ಮಹಡಿ. ಅದರ ಕಡೆ ಕೈ ಶೋರಿಸಿ, “ಕೈ ಕಾಲು ತೊಳೆಯುವಂತಿದ್ದರೇ ಅಲ್ಲಿ ಬಜ್ಜಲಿದೆ. ಕೊಡದಲ್ಲಿ ನಿರಿದೆ” ಎಂದು ಹೊರಗೆ ನಡೆದ ಅವನು.

ಕಾಲು ನಿಡಿ ಕುಳಿತರೂ ಯಾರಿಗೂ ತಿನ್ನುವ ಮನಸ್ಸಿಲ್ಲ. ತಾವು ಇರುವ ಜಾಗ ಯಾವುದು? ಧಣ ಎಲ್ಲಿದ್ದಾನೆ? ತನ್ನನ್ನು ಇಲ್ಲಿಗೆ ಕರೆತಂದ ಉದ್ದೇಶವಾದರೂ ಏನೋ?

ಕೇಳಣಿಗೆ ಒಂದು ಸಣ್ಣ ಕಿಟಕಿ. ಅಪ್ಪಣಿ ಅಲ್ಲಿ ಇಣುಕೆದಾಗ ಅಲ್ಲಲ್ಲಿ ಕೆಡಿ ಕಾಣಿಸಿತು. ತನ್ನದ್ದನೆ ಬಂದವರು ಅಲ್ಲಿ ಬೇಡಿ ಸೇದುತ್ತು ಕುಳಿತಿದ್ದಾರೆ ಎಂದು ಉಹಿಸಿದೆ.

ಸದ್ದಾಗದಂತೆ ಮೆಲ್ಲಿಗೆ ನಡೆದು ಬಂದ ಕುಳ್ಳು. ಅವನು ಹೊರಗೇ ನಿಂತಿದ್ದನೋ ಏನೋ? ಯಾರೂ ತುಟಿ ಎರಡು ಮಾಡಿರಲಿಲ್ಲ. ಪ್ರತಿ

ಯೋಖ್ಯರೂ ತಮ್ಮದೇ ಯೋಚನೆಯಲ್ಲಿ ಮುಕುಗಿದಂತಿತ್ತು.

“ಪನ್ನಾ ತಿಂದಿಲ್ಲ ! ಬಡವರ ಮನೆ ಆಶಿಷ್ಯ. ರಾಯರನ್ನು ಅವರ ಮನೆ ಯಲ್ಲಿ ನಡೆಯುವಂತೆ ಸತ್ಯರಸುವ ಶಕ್ತಿ ಇದ್ದರೂ, ನಮ್ಮಲ್ಲಿ ತಾವು ಏನೂ ತೆಗೆದುಕೊಳ್ಳಲ್ಲ, ಗೊತ್ತು. ಆದರೆ ಹಣ್ಣು, ಕಾಲು ಇದೆಯಲ್ಲ. ಕಾರು ಕೆಡದೆ ಇದ್ದಿದ್ದರೆ ಈ ವೇಳಿಗೆ ತಮ್ಮ ಮನೇಲಿ ಸುಖಭೋಜನವಾಗಿರೇದು” ನಕ್ಕು ಹೇಳಿದ ಆವನು.

“ನನ್ನ ಪರಿಷಯ ಉಂಟಿ ?”

ಕುಗ್ಗುದ ಕಂಚುಕಂಠದಿಂದ ರಾಯರು ಶೇಳಿದರು.

“ಪ್ರಸಿದ್ಧ ವಕೀಲ ಶಿವರಾಯರ ಫರಿಷಯ ಇಲ್ಲದೋರು ಯಾರು ?”
ತುಶ್ಯೆಗೆ ಪ್ರಶ್ನೆ.

“ನಿಮ್ಮ ಧಣೆ ಎಲ್ಲಿ ? ಇಲ್ಲಿ ಒಂದ ಮೇಲೆ ನೋಡಬಹುದೆಂದಿದ್ದೆ.”

“ಈಗ ಅವರು ಸಿಗಲಾರರು. ಬೆಳಗ್ಗೆ ಹೊರಡಿಕೊಂಡ ಮುಂಚೆ ಖಂಡಿತ ಕಾಣಬಹುದು. ಯಾವ ಶಂಕೆಯೂ ಇಲ್ಲದೆ ವಿಶ್ವಮಿಸಿ. ಶಿವ ಇಡಾನೆ. ಮಕ್ಕಳು ಹೆಸಿದಿದಾರೆ. ಅಪ್ಪಣಿಯಾದರೆ ಬರ್ತ್ತೀನಿ.”

“ಇದು ಯಾವ ಹಳ್ಳಿ ? ನಾನು ಇದೇ ಮೊದಲ ಸಲ ಈ ಕಡೆ ಬಂದಿರೋದು”

“ಬೆಳ್ಳಕ್ಕು... ! ತಾವು ಕೇಳಿರಬಹುದು.”

ಬೆಳ್ಳಕ್ಕು ..ಬೆಳ್ಳಕ್ಕು ! ರಾಯರ ವಿದುಳನಲ್ಲಿ ನೆನೆಪಿನ ಗಂಟೆಗಳ ಗಣನೆ ಬಾರಿಸಿತು. ಆ ಹಳೆಯ ಘಟನೆಯನ್ನು ಹಿಂಬದಿಗೆ ತಳ್ಳಿಷ್ಟರೂ ಮರೆಯುವುದಂತೂ ಸಾಧ್ಯವಿರಲಿಲ್ಲ.

ಅವನನ್ನು ಮತ್ತೇನೋ ಕೇಳಬೇಕೆಂದು ರಾಯರು ತಲೆ ಎತ್ತಿದರು. ಆದರೆ ಆತ ಇರಲಿಲ್ಲ. ಬಾಗಿಲು ಮುಂದೆ ಮಾಡಿಕೊಂಡು ಹೊರಟು ಹೋಗಿದ್ದು.

“ಅಪ್ಪಣಿ ಬಾಗಿಲನ್ನು ಭರ್ತ ಮಾಡು.”

“ಸಾಮಾನಿ.... ಈ ಬಾಗಿಲಿಗೆ ಒಳಗಿನಿಂದ ಆಗುಣೆ ಚಿಲಕ ಒಂದೂ ಇಲ್ಲ”

ಮಂದವಾದ ಬೆಳೆಕಿನಲ್ಲಿ ಬಾಗಿಲನ್ನು ಸವರಿ ನೋಡುತ್ತೆ ಅಪ್ಪಣಿ ಹೇಳಿದ.

“ಏನಂದೆ ? ಏನೂ ಇಲ್ಲವೇ ? ಇದೇನು ಹುಡುಗಾಟ ಆಡ್ಡಿದಾರೋ ?

ಅವನ್ನು ಕರಿ ಕೇತ್ತಿಸಿ.”

ರಾಯರ ಸೋಣಿ ಬೋಳು ಬಾಗಿಲನ್ನು ದಿಟ್ಟಿಸಿದಾಗ ಬಾಗಿಲಿನ ಮೇಲು ಭಾಗದಲ್ಲಿ ಹಾಕಿದ್ದ ಫೋಟೋದ ಮೇಲೆ ಬಿತ್ತು.

ದಪ್ಪ ಮೀಸಿಯ ಅರಡಿ ಎತ್ತರದ ಅಜಾನುಬಾಹೆ, ಚಿತ್ತದಿಂದ ಇವರನ್ನು ಕೆಕ್ಕಿಸಿ ನೋಡಿದ

ಅದೇ ಮುಖ, ಅದೇ ನೋಣಿ !

ಮೂರು ವರ್ಷಗಳ ಹಿಂದಿನ ಹಾತು. ಶಿವರಾಯರು ಎಂದಿನಂತೆ ತಮ್ಮ ಕೆಲಸವನ್ನು ಮಿಗಿಲಿಸಿನಿಂದ ಮನೆಗೆ ಹೊರಡುವುದರಲ್ಲಿದ್ದರು ಅದೇ ದಿನ ಹೊಸದಾಗಿ ವಹಿಸಿಕೊಂಡ ಶ್ರೀಮಿನಲ್ಲಾ ಕೇಸಿಗೆ ಸಂಬಂಧಪಟ್ಟ ಕಾಗದಗಳ ಕಟ್ಟಿನ್ನು ಮನೆಗೆ ಒಯ್ಯುವುದಿತ್ತು. ಆಗ ಅವರ ಜೂನಿಯರ್ ಆಗಿದ್ದ ಹೆಡುಗ ಒಳಗೆ ಬಂದು ಹೇಳಿದ.

“ಸಾರ್ ಬೆಳ್ಳಕ್ಕೆಯ ಭೀಮಪ್ಪನಾಯಕನಂತೆ, ಅರ್ಚಿಂಬಾಗಿ ತಮ್ಮನ್ನು ಕಾಣಬೇಕಂತೆ.”

“ಬರಹೇಳು”

ಹೆಸರಿಗೆ ತಕ್ಕಂತೆ ಭೀಮಾಕೃತಿಯ ಮನುವ್ಯ ಗಂಭೀರವಾಗಿ ನಡೆದು ಬಂದು ರಾಯರಿಗೆ ವಂದಿಸಿದ

ಮೂರು ದಿನಗಳ ಹಿಂದೆ ಬೆಳ್ಳಕೆಯಲ್ಲಿ ನಡೆದ ದೊಂಬಿ, ಏರಡು ಪಂಗಡ ಗಳ ಜಗತ್, ಪಶ್ಚಿಮಗಳ ತಲೆಬರಹದಲ್ಲಿ ಕಾಣಿಸಿತ್ತು. ಇನರ ಅಸಕ್ತಿಯನ್ನು ಕರಳಿಸಿದ್ದ ಆ ಪ್ರಸಂಗದಲ್ಲಿ ಭೀಮಪ್ಪನಾಯಕನ ತಮ್ಮ ಭರವಪ್ಪನಾಯಕ ಸೂತ್ರಧಾರಿ ಎಂದು ಎಲ್ಲ ಹೇಳತ್ತಿದ್ದರು.

ಪುಂಡರ ಗುಂಪನ್ನು ಕಟ್ಟಿಕೊಂಡು ಅವನು ನಡೆಸುತ್ತಿದ್ದ ಹಾವಳಿಗೆ ಮಿತಿ ಇರಲಿಲ್ಲ. ಅಣ್ಣನ ಮುಖ ನೋಡಿಕೊಂಡು ಜನ ಅವನ ಉಪಟಿಳವನ್ನು ಸಹಿಸುತ್ತಿದ್ದರು. ಉಂರಿಗೆ ಮುಖಿಂಡನಾಗಿದ್ದ ಭೀಮಪ್ಪನಾಯಕ, ಉದಾರಿ, ಧೀರ, ಕಷ್ಟದ ಹೊತ್ತಿನಲ್ಲಿ ಪ್ರಾಣವನ್ನಾದರೂ ಕೂಡಬಲ್ಲ ಉದಾತ್ಮ ಮನುವ್ಯ ಎಂದು ಪ್ರಸಿದ್ಧಿ ಪಡೆದಿದ್ದು.

ತಪ್ಪು ಮಾಡಿದರೂ ಈವರೆಗೆ ಸಿಕ್ಕಿ ಹಾಕಿಕೊಳ್ಳಿದ್ದ ಭರಮ ಈ ದೊಂಬಿಯಲ್ಲಿ ಫೋಲಿಸಿಗೆ ಸಿಕ್ಕಿಬಿಡಿದ್ದ ಹೆಳ್ಳಿಯಲ್ಲಿ ಅವನ ಶಾಮುಕ

ತನಕ್ಕೆ ಬಲಿಯಾಗಿ ಪ್ರಾಣ ಕೆಳೆದುಕೊಂಡ ಹೆಣ್ಣು ಗಳು ಎಹೊಮ್ಮೆ ! ಜಗತ್ ದಲ್ಲಿ ಸತ್ತವರು ಒಬ್ಬಿಬ್ಬರಾದರೆ ಪೆಟ್ಟಾಗಿ ಅಪ್ಪತ್ತೇ ಸೇರಿದವರು ಹಲವರು.

ಇಡೀ ಹೌಯಲ್ಲಿ ಅವನ ಬೆಂಬಲಿಗರು ಕೆಲವರನ್ನು ಬಟ್ಟರೆ ಉಳಿದವ ರೀಲು ಅವನ ದ್ವೇಷಿಗಳೇ !

ಸೋಚಿಗಳ ಕಂತೆಯನ್ನೇ ರಾಯರ ಪಾದದ ಬಳಿ ಇಟ್ಟು ಭೀಮಪ್ಪ ತಲೆ ಬಾಗಿದ ತಮ್ಮನ ಪರ ವಾದಿಸಿ ಅವನನ್ನು ಉಳಿಸಬೇಕೆಂದು ಕೇಳಿ ಕೊಂಡ.

ಶಿವರಾಯರು ಹಿಡಿದ ಕೇಸು ಗೆಲ್ಲುವುದು ಖಂಡಿತ ಎಂದು ಪ್ರಸಿದ್ಧ. ಮನುಷ್ಯ ಎಷ್ಟು ನಿಷ್ಟರೋ, ಅವೇ ಹಟ್ಟವಾದಿ ತನಗೆ ಸರಿ ಎನಿಸದಿದ್ದನ್ನು ಏನೇ ಕಾರಣಕ್ಕೂ ಒಪ್ಪಿಕೊಳ್ಳುತ್ತಿರಲಿಲ್ಲ.

ರಾಯರು ಅವನನ್ನು ಪರಯಾದೆಯಿಂದ ಕೆಂಡರೂ ಅವನ ಕೇಸು ಹಿಡಿಯಲಿಲ್ಲ. ಎಂದೂ ಯಾರಿಗೂ ಬಾಗದಿನ್ನು ಭೀಮಪ್ಪನ ಪ್ರಾರ್ಥನೆಗೆ ಅವರು ಬಗ್ಗೆ ಲಿಲ್ಲ.

ನಾಯಕ ಸಿಟ್ಟಿನ್ನಾಲೇ ಹೊರಬಿದ್ದ ಬೇರೆ ಲಾಯರನ್ನು ಗೊತ್ತು ಮಾಡಿದ ಅವನು ಬರಲು ಕೆಲವೇ ಗಂಟೆಗಳು ತಡವಾಗಿತ್ತು. ಆ ಬೆಳಗೆ ಎದುರು ಗುಂಪಿನವರು ಬಂದು ರಾಯರನ್ನು ತಮ್ಮ ಪ್ರಕ್ಕೆ ಒಲಿಸಿಕೊಂಡಿದ್ದರು.

ಶಿವರಾಯರು ಎದುರಾಳಿಯ ಪರ ಎಂದು ತಿಳಿದಾಗ ಭೀಮಪ್ಪ ತಲೆ ಚೆಚ್ಚಿಕೊಂಡ. ತಮ್ಮ ಪಾರಾಗಿ ಬರುವುದಿಲ್ಲ ಎಂದು ಖಂಡಿತವಾಯ್ತು. ದುಡ್ಡಿನ ಹೊಳೆ ಹರಿಸಿ ಹೊರಾಡಿಸರೂ ಏಳು ನರ್ವ ಜೈಲುವಾಸ ಭರಮನಿಗೆ ಆಗಿತ್ತು.

ಭೀಮಪ್ಪನ ಪ್ರತಿನ್ನಿಗೆ ಧಕ್ಕೆ ತಾಗಿತ್ತು.

ಅದೇ ಭೀಮಪ್ಪನಾಯಕ ತಿಳಿದೋ ತಿಳಿಯದೆಯೋ ಅವನನ್ನು ತೊಂದರೆಯು ಹೊತ್ತಿನಲ್ಲಿ ಕರೆಸಿಕೊಂಡು, ತಾನು ನಂತಿಯಲ್ಲಿದಾನೆ.

ಅವನ ಖದ್ದೆ ಈ ಏನಿರಬಹುದು ?

ಒಂದು ಕ್ಷಣಿ ರಾಯರ ಮನ ಹೊಯಾದ್ದಿತು. ಅಷಕಾಯಕರಂತೆ ಕಾತರದಿಂದ ತಮ್ಮನ್ನೇ ದಿಟ್ಟಿಸುತ್ತಿದ್ದ ನಡದಿಯನ್ನು ನೋಡಿದರು.

ಪ್ರಯೋಗ ಇಟ್ಟಿರು ಹೊಣ್ಣು ಮತ್ತೆಳು. ಅವರಿಗೆ ಸರದಭ್ರದ ಗಭಿರತೆಯು ಅರಿವಾಗರಿದು. ಮುಗ್ಡತೆಯೇ ಮೂರ್ತಿಪತ್ತಂತೆ ವಿಶ್ವಾಂತಿಯನ್ನು ಬಯಸಿ ರತ್ನಗಂಬಳಯ ಮೇಲೆ ಶುರುಟಕ್ಕೊಂಡಿದಾರೆ.

ಅಪ್ಪಣಿ ಹಳೆಯ ಹುಲಿ, ಎಲ್ಲ ಬಲ್ಲವ. ಸಾರಧಿಯಾದರೂ ಆಫ್ಸಿನ ವಿದ್ಯವನಾಗಳೆಲ್ಲ ಅವನಿಗೆ ಗೊತ್ತು. ಚಿಲಕೆವಿಲ್ಲದ ಬಾಗಿಲಿಗೆ ದೇಹದ ಭಾರ ನನ್ನ ಒರಗಿಸಿ ಸೀರಿದಾಂತಿನೆ. ಕ್ಯಾಯಲ್ಲಿ ಬಲವಾದ ಟ್ರೀರ್ ಲಿವರ್, ಯುಥ್ ಕ್ಯು ಸಜ್ಜಾಗಿ ನಿಂತ ಯೋಧನಂತೆ ಭಂಗಿ.

ರಾಯರು ಮೇಡುವಾಗಿ ನಕ್ಕರು. ಅವರ ಸ್ನೇಹಿತಿಕ ಬಲ ವಿಜ್ಞಂಭಿಸಿತು. ಮೆಲ್ಲಿಗೆ ಹೇಳಿದರು.

“ಅಪ್ಪಣಿ ಬಾಗಿಲು ತೆಗೆ ಹೊರಗಿನ ಪಡಸಾಲೆಯಲ್ಲಿ ಹೋಗಿ ನುಲಗು. ಬೆಳಗೆ ಬೇಗ ಹೊರಡೋಣ”

“ಸ್ವಾಮಿ....ನಿಮ್ಮನ್ನು ಒಬ್ಬರನ್ನೇ ಒಟ್ಟು ನಾನು ಹೋಗಲಾರೆ. ಇದು ಭಿಮಪ್ಪನಾಯಕರ ಮನೆ ಪೋರ್ಚೋ ನೋಡಿ”

“ನೋಡಿದೆ. ಇದಕ್ಕೇ ಹೋಗಿ ನುಲಗು ಎಂದೆ.”

“ಅಂದರೆ...?”

“ನಾವು ಅವರಿಗೆ ಏನೂ ಅನ್ಯಾಯ ಮಾಡಿಲ್ಲ. ಅವರು ಬರುವ ವೇಳಿಗೆ ನಾವು ಪ್ರತಿಪಕ್ಷ ಹಿಡಿದಿದ್ದೆವೆಂದು ಅವರಿಗೆ ಗೊತ್ತಿದೆ. ನುನೆಗೆ ಕರೆಸಿ ತೊಂದರೆ ಕೊಡುವನ್ನು ಕೀರ್ತಿ ಮನುಷ್ಯರಲ್ಲ ಅವರು. ಮೊಕಢೆ ಮೇ ನಡೆಯು ಶ್ರದ್ಧಾಗ ಅವರ ಸ್ವಭಾವದ ಪರಿಚಯ ಅಗಿದೆ. ಭರಮ ಪಾಪಿ. ತಕ್ಕ ಕೆಕ್ಕೆ ಆಯತ್ತು. ಅವರ ತಮ್ಮ ಎನಿಸಿಕೊಳ್ಳಲು ತಕ್ಕ ವನಿಲ್ಲ. ಆದರೆ ಕರುಳು, ಬೇಕಾದನ್ನು ಮಾಡಿದರು.”

ಧರ್ಮಿಯ ಮಾತು ಮಿರೆಲಾರದೆ ಅಪ್ಪಣಿ ಅರೆಮನಸ್ಸಿನಿಂದ ಹೊರಗೆ ಹೋದ. ಮಂಡಿಯನ್ನು ಮುಲಗುವಂತೆ ಹೇಳಿ ರಾಯರು ತಾವೂ ದಿಂಬಿಗೆ ತಲೆ ಕೊಟ್ಟಿರು.

ಬಾಲಸೂರುನ ಕಿರಣಗಳು ಮುಖಿಯನ್ನು ತರುಬಿಡಾಗ ರಾಯರು ಎದ್ದರು. ಮಂಡಿ ಮತ್ತು ಮತ್ತೆಳು ಎದ್ದು ಕುಳಿತು ಕೊಣ್ಣು ಜ್ಞಾತಿದ್ದರು.

ರಾತ್ರಿ ತಂದು ಇಟ್ಟಿದ್ದ ಹೊಣ್ಣು ಮತ್ತು ಹಾಲು ಇನ್ನಲ್ಲಿ ಇತ್ತು.

ಅದನ್ನು ಯಾರೂ ಮುಟ್ಟಿರಲಿಲ್ಲ.

ರಾಯರು ಬಚ್ಚೆ ಲಿಗೆ ಹೋಗಿ ಕ್ಕೆ ಶಾಲು ಮುವು ತೊಳೆದರು. ಕೆಣ್ಣಿಗೆ ಕಾಣುವವರಿಗೂ ತೆಂಗಿನ ಮರಗಳು. ಬೆಳಗಿನ ಗಾಳಿಗೆ ತೂಗಾಡುತ್ತು ಎಳೆ ಚಿಸಿಲಿಗೆ ನೈ ಒಡ್ಡಿ ಸಿಂತಿದ್ದುವು.

ಸ್ವಾನ ಮಾಡಿ ಶುಭ್ರವಾದ ಬಟ್ಟೆ ತೊಟ್ಟು, ಹೆಣೆಗೆ ವಿಭೂತಿ ಧರಿಸಿ ಭೀಮಪ್ಪನಾಯಕ ಮಹಡಿ ಏರಿ ಬಂದ. ಅವನ ಹಿಂದಿನಿಂದ ಬಂದ ಆಳು ಮಗನ ಕ್ಕೆಲಿ ಹೊಸದಾಗಿ ಕರೆದ ಹಸುವಿನ ಹಾಲು. ಹಣ್ಣಿಗಳು ತುಂಬಿದ್ದ ತಟ್ಟೆ ಇದ್ದುವು.

ನಾಯಕ ತಾನೇ ಅದನ್ನು ರಾಯರ ಮುಂದಿಟ್ಟು ತಲೆ ಬಾಗಿ ವಂದಿಸಿದ, ಹಿಂದೊಮ್ಮೆ ವಂದಿಸಿದ್ದಂತೆ

“ರಾಯರು ಫಲಾಹಾರ ತಗೋಬೇಕು. ರಾತ್ರಿ ನಾನೇ ಬಂದು ವಿಚಾರಿ ಸದೆ ತಪ್ಪಾಯ್ತು. ಎಲ್ಲ ಉವವಾಸ ಮಲಗುವಂತಾಯ್ತು.”

ಶಿವರಾಯರ ಶಾರು ಕಟ್ಟು ಹೋಗಿ ದಾರಿಯಲ್ಲಿ ಸಿಂತಿದಾರೆ ಎಂದು ಕೇಳಿದಾಗ ನೋವಿನ ಕೆಡಿ ಉರಿದಿತ್ತು. ತಾಯಿ ಸಾಯುವಾಗ ತನಗೆ ಒಟ್ಟಿಸಿದ ಭರಮು, ಕೇಡಿಗನಾದರೂ ತನ್ನ ತಮ್ಮ ಅವನು ಇಂದು ಸೇರಿಯಲ್ಲಿ. ಮತ್ತೂ ನಾಲ್ಕು ಪರ್ವ ಅಲ್ಲಿ ಕಳೆಯಬೇಕು. ಅವನ ಹೆಂಡತಿ ಕೊರಗಿನಿಂದ ಹಾಸಿಗೆ ಹಿಡಿದಿದ್ದಾಳೆ.

ರಾಯರು ತನ್ನ ವಾರ್ಥನೆಗೆ ಓಗೊಟ್ಟಿದ್ದರೆ?

ಸುರುಸುರು ಬಾಣದಂತೆ ಉರಿದೆದ್ದಿತು ಸೇಡಿನ ಬಯಕೆ. ಆದರೆ ಆ ಧೀರ ಗಂಭೀರ ಮನುಷ್ಯ, ಸ್ವಲ್ಪವೂ ಆಳುಕಿಲ್ಲದೆ ತನ್ನ ದೊಡ್ಡ ತನದಲ್ಲಿ ನಂಬಿಕೆ ಇಟ್ಟು ಮನುವಿನಂತೆ ಹಾಯಾಗಿ ನಿದ್ರಿಸಿದ್ದನ್ನು ನೋಡಿದಾಗ ಸೇಡಿನ ಬಯಕೆ ಅಲ್ಲೇ ನಂದಿಹೋಗಿ ಬೂದಿಯಾಗಿತ್ತು.

ರಾಯರು ಮಂಗಿದ ಮೇಲೆ ಭೀಮಪ್ಪ ಸದ್ದಾಗದಂತೆ ಕಳ್ಳಿ ಹೆಚ್ಚೆ ಯಿಂದ ಬಂದಿದ್ದು. ತೆರೆದ ಬಾಗಿಲ ಹೊರಗೇ ನಿಂತ....ಮನೆಯಲ್ಲಿ ತಮ್ಮ ಸ್ವಂತ ಹಾಸಿಗೆಯಲ್ಲಿ ಮಲಗಿದಂತೆ ರಾಯರು ಆರಾವವಾಗಿ ನಿದ್ರಿಸಿದ್ದರು.

ತುಂಬು ತೊಳಿನ ಮೇಲೆ ತಲೆ ಇಟ್ಟು ಪವಡಿಸಿದ್ದರು ರಾಯರ ಮಡದಿ. ಮೈ ತುಂಬ ಒಡನೆ, ಹೆಣೆ ತುಂಬ ಕುಂಕುಮ. ನಾಯಕನಿಗೆ ತನ್ನ ಕಾಯಿಯ

ನೇನೆಂಬಾಯ್ತು, ಮನದಲ್ಲೇ ಆಕೆಗೆ ಮಣಿದೆ. ಅವರ ಪಕ್ಕದಲ್ಲಿ ಹಲಹಿನ ತೊಕೆ ಯಂತಹ ಇಬ್ಬರು ಹುಡುಗಿಯರು. ಲಾಂಡ್ರದ ಬೆಳಕಿನಲ್ಲಿ ಅವರ ರೂಪು, ಯಾವನ ಕಣ್ಣ ಕೊರ್ಮೆಸುವಂತಿತ್ತು.

ಇಂದು ಭರಮು ಇದ್ದಿದ್ದರೆ?

ವಿಂಚಿನಂತೆ ಹಾಯ್ದ ಯೋಚನೆಗೆ ನಾಯಕ ಬೆಳ್ಳಿದೆ. ಈ ಮಕ್ಕಳ ಪಾಡು ಏನಾಗುತ್ತಿತ್ತೀ? ಒಂದು ವೇಳೆ ತಾನೇ ವೊದಲು ಹೋಗಿ ರಾಯರು ತಮ್ಮ ಪ್ರಕ್ಕ ಹಿಡಿದು ವಾದಿಸಿ ಭರಮನನ್ನು ಉಳಿಸಿದ್ದರೂ, ಅವನು ಅದೆಲ್ಲವನ್ನೂ ಮರೆತು ಕೃತಫ್ಫೆನಾಗುತ್ತಿದ್ದು.

ಅದ್ದು ಬಂಡರೆತ್ತು ಶೆಲೆ ಹಾರಿಸಲೂ ಹಿಂದಿಗೆಯುತ್ತಿರಲಿಲ್ಲ. ಆದದ್ದೆಲ್ಲ ಒಳಿತೇ.

ವೊದಲ ಬಾರಿಗೆ ನಾಯಕನಿಗೆ ತನ್ನ ತಮ್ಮ ಸೆರೆಯಲ್ಲಿರುವುದು ಒಳಿತು ಎನಿಸಿತು. ಪಶ್ಚಾತ್ತಾಪ ಹೃದಯದುದ್ದಕ್ಕೂ ಹೆಚ್ಚಿತು. ಹೊರಗೆ ನಿಂತಿದ್ದಂತೆ ಕ್ಷೇಜೋಡಿಸಿ ದೇವರಿಗೆ ವಂದಿಸಿ ಹಿಂದಿರುಗಿದೆ.

ಸರ್ವಗಾವಲು ಕಾಯುತ್ತಿದ್ದ ಅಪ್ಪಣ್ಣ ಆಯುಧ ಸಮೇತವಾಗಿ ಅಲ್ಲಿ ನಿಂತಿದ್ದು. ಒಳಗೆ ಕಾಲಿಟ್ಟಿದ್ದಿದ್ದರೆ ಆಯುಧ ನಾಯಕನ ತಲೆಯ ರಕ್ತದ ರುಚಿ ಸೋಡುತ್ತಿತ್ತೇನೋ?

ತುಂಟಿಯ ಮೇಲೆ ಬೆರಳಿಟ್ಟು ಸದ್ಯ ಮಾಡದಂತೆ ಸನ್ನೆ ಮಾಡಿ ನಾಯಕ ವಾಹದಿ ಇಳಿದ. ಅವನ ಮನಸ್ಸಿನ ಒಳತೊಟೆ ಅಪ್ಪಣ್ಣ ನಿಗೆ ಅಧರವಾಗ ದಿದ್ದರೂ ಆ ಸ್ವಾನುಸಿಸ್ತು ಕಣ್ಣ ಬಿಟ್ಟುಕೊಂಡೇ ಇಡೀ ರಾತ್ರೆ ಕಳಿದ.

ಭಿಮವುನ ಆದರದ ಉಪಚಾರವನ್ನು ವಿರಲಾರದೆ ರಾಯರು ಫಲಾ ಹಾರ ಸ್ವೀಕರಿಸಿದರು. ಸ್ವಾನವಾಗಿಲ್ಲವೆಂದು ಆ ಸಾಧ್ಯ ಹಾಲನ್ನೂ ಸಹ ಮುಟ್ಟಿಲಿಲ್ಲ.

ರಾಯರಿಗೆ ಎಚ್ಚರವಾದ ಕೂಡಲೇ ಅಪ್ಪಣ್ಣ ಕಾರಿನ ಬಳಗೆ ಓಡಿದ್ದು. ಸ್ವಲ್ಪ ಹೊತ್ತಿನಲ್ಲೇ ಒಂದು,

“ಹೊರಡೋಣ” ಎಂದು ಸೂಚಿಸಿದ.

“ಸರಿಹೋಯಿತೆ?”

“ಹೊಂ.... ಉರು ಸೇರಬಹುದು”

ರಾಯರು ನಂದನೆ ಸಲ್ಲಿಸಿ ಹೊರಟಿರು. ಅವರು ಕಣ್ಣರೆಯಾಗುವ ವವರೆಗೂ ಭೀಮಪ್ಪ ಬಾಗಿಲಿಗೆ ಒರಗಿ, ಅವರನ್ನೇ ನೋಡುತ್ತೆ ನಿಂತಿದ್ದು. ಒಂದು ದುಬ್ಬಲ ಗಳಿಗೆಯಲ್ಲಿ ತನ್ನನ್ನು ಅವರಿಸಿದ್ದ ನೇಡಿನ ಬಲೆಯಿಂದ ಪಾರಾಗಿದ್ದ ಕ್ಷಾಗಿ ಅವನಿಗೆ ಸಂತಸವಾಗಿತ್ತು.

ಎಲ್ಲ ವೂ ಒಳಿತೇ !

ಶೆರೆಪಯ ಮೇಲೆ ಹೊವು ರಾಶಿ ರಾಶಿಯಾಗಿ ಸುರಿದಿತ್ತು. ಮಲ್ಲಿಗೆ, ಸಂಪಿಗೆ, ಗುಲಾಬಿ, ಕನಕಾಂಬರ, ಕಾಕಡಾ ! ವಿವಿಧ ವರ್ಣಗಳ ಜೊತೆಗೆ ವಿಧವಿಧವಾದ ವಾಸನೆ ಸಹಾ.

ಬೇರೆ ಬೇರೆ ಗಿಡಗಳಿಂದ ಹೊವನ್ನು ಕೊಯ್ದು ತಂದವರು ಅದನ್ನು ಚಾವೆಯ ಮೇಲೆ ಸುರಿದು ಮತ್ತೆ ಬೇರೆ ಹೊವು ಬಿಡಿಸಿ ತಂದು ಇನ್ನೊಂದು ಬದಿಗೆ ಸುರಿದಾಗ ಹೊವು ಎಲ್ಲ ಕಡೆಗೂ ಹರಡಿ ಚೆಲಾ ಪಿಲ್ಲಯಾಗಿತ್ತು.

ಹೊವನ್ನು ಬಿಡಿಸಿ ತರುವುದವೇ ಕೋಮಲೆಯ ಕೆಲಸ. ಅದನ್ನು ಹೀರೇಣಿಸಲು ಅವಳು ಎಂದೂ ಮುಂದಾಗುತ್ತಿರಲಿಲ್ಲ.

ಕೋಮಲಾ ಹೆಸರಿಗೆ ತಕ್ಕಂತೆ ಕೋಮಲೆ. ನಡೆ, ನುಡಿ ಎಲ್ಲದರಲ್ಲಾ ನಯ. ಮರೆತೂ ಯಾರಿಗೂ ಕರಿಣವಾಗಿ ನುಡಿದವಳಿಲ್ಲ, ಬಲವಾಗಿ ಎಳೆದರೆ ಗಿಡದ ರಂಬಿಗೆ ನೋವಾಗುವುದೇನೋ ? ಎನ್ನ ವಂತೆ ನಯವಾಗಿ ಒಂದೊಂದೇ ಹೊವನ್ನು ಬಿಡಿಸಿ ಬುಟ್ಟಿಗೆ ಹಾಕುವಾಗ ಗಿಡಗಳು ಮೆಚ್ಚುಗೆಯಿಂದ ತಲೆ ದೂಗುವಂತೆ 'ಗಾಳಿಗೆ ಅಲ್ಲಾಡುತ್ತಿದ್ದವು.

ತೆಳುವಾದ ನೀಳ ಬೆರಳುಗಳು, ಬಿಳಿಯ ಬೆರಳುಗಳ ಉಗುರಿಗೆ ನಸು ಗೆಂಪು ಬಣ್ಣ. ಹೊವುಗಳು ಅವಳ ಅಂಗ್ರೇ ಮೇಲೆ ಕುಳಿತಾಗ, ಕೈಗೂ ಹೂವಿಗೂ ಸ್ವಫ್ಧೆ !

ಯಾವುದು ಹೆಚ್ಚು ಚೆಲವು ? ಹೆಚ್ಚು ಕೋಮಲ ?

ಕೋಮಲ ಎಂದೂ ತನ್ನ ಚೆಲುವಿನ ಬಗೆಗೆ ಚಿಂತಿಸಿದವಳಿಲ್ಲ. ತಂಗಿ ವಿಮಲ ಹೇಳುವುದಿತ್ತು.

"ಅಕ್ಕಾ ... ನಿನ್ನ ಕೈಲಿ ಹೊವು ಎವು ಸುಂದರವಾಗಿ ಶಾಣ್ಡಿದೆ !"

"ಅದು ಚೆನ್ನಾಗಿರೋಬಿಂದ ಸುಂದರವಾಗಿ ಶಾಣ್ಡಿದೆ. ನನ್ನ ಕೈ ಏನು ಮಾಡಿತು ? ಗಿಡದ ಮೇಲೆ ಅದು ಇನ್ನೂ ಮುದ್ದಾಗಿತ್ತು. ನೋಡಾ

ಇದ್ದರೆ ಕೀಳಕ್ಕೇ ಮನಸ್ಸು ಬರಲ್ಲ. ಗಿಡದ ಮೇಲೆ ನಗ್ಗಾ ಇರೋ ಹೊವನ್ನು ಕಿತ್ತು ತಲೆಗೆ ಮುಡಿಯೋದು ಅನ್ಯಾಯವೇನೋ? ಎನಿಸುತ್ತೇ”

“ಅನ್ಯಾಯ ಎಂಥಂದು? ಹೊವು ಇರೋದೇ ಮುಡಿಯೋಕೇ.”

“ಒಂದು ಫೋಟೋ ಅದರ ನಲಿವು. ಭಾಡಿದ ಮೇಲೆ ಕಿತ್ತು ಚಿನಾಡಿ ಚಿಡ್ಡಾರೆ.”

“ಅದಕ್ಕೇನು ನೂಡಿಗೋದು? ಹೊವಿನ ಹೆಣೆ ಬರಹವೇ ಅಷ್ಟು. ಗಡದಲ್ಲೇ ಬಿಟ್ಟರೂ ಭಾಡಿ ನೆಲಕ್ಕೆ ಉದುರುತ್ತೇ.”

“ನೀನು ಏನೇ ಹೇಳು. ನಾನು ಒಂದೊಂದು ಹೊವು ಕೀಳುವಾಗಲೂ ಮನಸ್ಸಿನಲ್ಲಿ ಅದಕ್ಕೆ ಕ್ಷಮಾಪಣಿ ಕೇಳಿಕೊಂಡು ನಿಧಾನವಾಗಿ ಅದನ್ನು ಒಲಿಸಿಕೊಂಡು ಬಿಡಿಸುತ್ತೇನೇ.”

“ಅದಕ್ಕೇ ಇಷ್ಟು ನಿಧಾನವಾಗೋದು. ನಾನೂ ಪರಿಮಳ ಬಿಡಿಸೋಕೆ ನಿಂತರೆ, ನೀನು ಒಂದು ಹಿಡಿ ಬಿಡಿಸುವ ಹೊತ್ತಿಗೆ ನಾವು ಒಂದು ಬುಟ್ಟಿ ಭರ್ತ್ಯ ನೂಡಿರ್ತೀವಿ.”

“ಇನ್ನೇಲೇ ನೀವೇ ಆ ಕೆಲಸನನ್ನೂ ನೂಡಿಬಿಡಿ.”

“ಪರವಾಗಿಲ್ಲ, ಜಾಟೆ ನೀನು ಹೋಟಿಸೋದೂ ಇಲ್ಲ. ಕೆಲಸ ತಪ್ಪಿಸಿ ಕೊಂಡರೆ ನಿನಗೆ ಹೊವೂ ಇಲ್ಲ.”

“ನನಗೆ ಬೇಡವೇ ಬೇಡ. ಎಂದಿನಿಂದಲೋ ಹೇಳುದೀನಿ. ನೀವು ಮುಡಿದರೆ ಸೋಡಿ ಸಂತೋಷಪಡ್ತಿನಿ.”

“ಮುಖದ ಸುತ್ತಾ ಓಡಾಡಿರೂ ತುತ್ತು ಬಾಯಿಗೇ ಬರಬೇಕು ಅಲ್ಲಾ? ಎಷ್ಟೇಸಲ ಈ ಚಚ್ಚೆ ಮೂಡಿದೇನೆ. ಬಗೆಹರಿದಿಲ್ಲ. ಕೀಳು, ಕೆಟ್ಟು, ಮುಡಿ. ಹೆಚ್ಚಾದರೆ ಗುಡಿಯ ಹನುಮ ಇದ್ದೇ ಇದಾನೆ. ಪೂಜಾರವ್ವ ಹೊವಿನ ಮಾಲೀನ ಹನುಮನ ಮೇಲೆ ಹಾಕಿ ಬಂದವರಿಗಲ್ಲಾ ಪ್ರಸಾದ ಹಂಚುತಾರೆ.”

ಅಕ್ಕತಂಗಿಯಿರಬ್ಬರೂ ಜೋರಾಗಿ ನಕ್ಕರು.

ವಿಮಲ, ಪರಿಮಳ ಇಬ್ಬರೂ ಸರಸರನೆ ಹೊವಿನ ಮೇಲೆ ಕ್ಕೆ ಆಡಿಸುತ್ತಿದ್ದರು. ಪಳಗಿದ ಕ್ಕೆಗಳ ನಡುವೆ ಹೊವಿನ ರಾಶಿ ಕರಗಿ ಹೆಣಿಯುತ್ತಿದ್ದ ಮಾಲೆ ಉದ್ದವಾಗುತ್ತತ್ತು.

ಕೋನೆಲ ಪ್ರೇಕ್ಷಕಿ !

ಹೊವು ಕಿತ್ತು ತಂದು ಸುರಿದು ತಂಗಿಯರ ಕೈ ಚಳಕವನ್ನು ಮೆಚ್ಚುಗೆ ಯಿಂದ ನೋಡುತ್ತೆ ನಡುವೆ ಮಾತಾಡುತ್ತಿದ್ದ ಜೀ.

“ಸಮಯಕ್ಕೆ ಬೆಲೆ ಇರುವುದಾದರೆ ನಾವು ಈ ಹೊವಿನ ದೇಸೆಯಿಂದ ದಿನಕ್ಕೆ ಎಷ್ಟು ಗಂಟೆಗಳು ವ್ಯಧಿಮಾಡುತ್ತಿದ್ದೇವೆ ಗೊತ್ತೇ ?”

ಚೊಗಸೆಯಲ್ಲಿ ಗದ್ದ ವೂರಿ ಕುಳಿತ ಕೋನೆಲ ತಟ್ಟನೆ ಕೇಳಿದಳು.

ಪಟ್ಟಾಕಿ ಸಿಡಿದಂತೆ ಪರಿಮಳನ ಉತ್ತರ ಹಿಂಡೆಯೇ ಹಾರಿತು.

“ನಾವು ಹೊವಿಗೆ ಕ್ಕೆ ಹಾಕದಿದ್ದರೂ ಹೊತ್ತು ಉರುಳಬುದು ನಿಲ್ಲಿಲ್ಲ. ಮಾತಾಡುತ್ತೋ ಬೇರೆ ಏನಾದರೂ ಕಲಸ ಮಾಡುತ್ತೋ ಹೊತ್ತು ಕಳಿದು ಬಿಡ್ಡುವಿ ಎಚ್ಚರವಾಗಿರುವ ಪ್ರತಿ ನಿವಿವನನ್ನೂ ನಾವು ಲೆಕ್ಕಾ ಚಾರದಂತೆ ಉವಯೋಗಿಸುವುದು ಅಷ್ಟರಲ್ಲೇ ಇದೆ.”

ವಿಮಲ ನಸುಸಕ್ಕಳು. ಅವಳ ಕೆನ್ನೆಗಳಲ್ಲಿ ಗುಳಿ ಮೂಡಿ ನಗುವನ್ನು ತುಂಬಿಕೊಂಡಿತು. ಕೋನೆಲ ಪರಿಮಳ ಇಬ್ಬರ ನಡುವೆ ಜರುಗುತ್ತಿದ್ದ ಮಾತಿನ ಜಕಮಕಿಯನ್ನು ನೋಡುವುದು ಅವಳಿಗೆ ಹಿಗ್ಗು.

ಗಂಡುಬೀರಿ ಬಜಾರಿ ಎಂದೆಲ್ಲಾ ಬಿರುದು ಪಡೆದಿದ್ದ ಪರಿಮಳ ಮನೆಯ ವರೆಲ್ಲರ ಮುದ್ದಿನ ಕಿರಿಯ ಮಗಳು.

ಅವಳು ಆತ್ಮರೂ ಚೆನ್ನು. ನಕ್ಕರೂ ಸೊಗಸು. ಹಟ ಮಾಡಿದರೂ ಹಿತ !

ಆದರೂ ಅವಳು ಇಂದು ಎಂದಿನಂತಿಲ್ಲ ಎಂದು.ಆಕ್ಕಂದಿರಿಗೆ ತೋರಿತು.

ಮಾತಿನಲ್ಲಿ ಹರಿತವಿಲ್ಲ. ನಗುವಿನಲ್ಲಿ ಸೊಗಸಿಲ್ಲ.

ಏನೋ ಯೋಚನೆ. ನೆನಪಿನ ಆಳವನ್ನು ಕೆದುಕುವಂತಿದ್ದ ಒಳನೋಟಿ, ಯಾಂತ್ರಿಕವಾಗಿ ಮಾತಾಡಿದರೂ ಅದರಲ್ಲಿ ಚ್ಯಾತನ್ಯದ ಸುಳಿವೂ ಇಲ್ಲ.

“ಪರಿ... ಈ ಸಲ ನಮ್ಮ ವ್ಯಾಜ್ಯವನ್ನು ಅಪ್ಪನ ಬಳ ಒಯ್ಯೋಣ. ಅವರ ಶೀಪಿಂಗೆ ನಾವು ಬಧ್ಯ.”

“ಯಾವ ವ್ಯಾಜ್ಯವೇ ?”

ಕನಸಿನಿಂದ ಎಚ್ಚರುವಳಂತೆ ಕೇಳಿದಳು ಪರಿಮಳ.

“ಅದೇ....ಹೊವಿನದು.”

“ಅದರಲ್ಲಿ ವ್ಯಾಜ್ಯವೇನು ಬಂತು ?”

“ವ್ಯಾಜ್ಯ ಎಷ್ಟು ದಿದ್ದರೂ ಭಿನ್ನಾಭಿಪ್ರಾಯ ಬಂದಿದೆಯಲ್ಲ ! ಹೂವಿನ ನೇವದಲ್ಲಿ ನಾವು ಇವ್ವು ಹೊತ್ತು ದಂಡ ಮಾಡುವುದು ಸರಿಯೇ ? ಅವು ಸರಿಯಲ್ಲ ಎಂದು ತೀರ್ಪಿತ್ತರೆ ನಾಕೆಯಿಂದ ಗಿಡಕ್ಕೆ ಕ್ಕೆ ಹಾಕೋದೇ ಇಲ್ಲ.”

ಕೋಮಲ ದೃಢವಾಗಿ ಹೇಳಿದಳು.

“ಇವ್ವು ಸಣ್ಣ ನಿಸಯಕ್ಕೆಲ್ಲ ಅವರ ಬಳಿ ಹೋದರೆ ಅವು ನಕ್ಕು ಬಿಡ್ತಾರೆ” ವಿನುಲ ಅನುಮಾನಿಸಿದಳು.

“ಅಮ್ಮೆ .”

“ಅಮ್ಮೆನಿಗೆ ನಾವು ಏನು ಮಾಡಿದರೂ ಚಿನ್ನು.”

“ಮತ್ತೆ ..”

“ನಾವು ಚಿಕ್ಕ ವರಾಗಿದ್ದಾಗ ನಮ್ಮ ಜಗತ್ತಿರಿಸುತ್ತಿದ್ದ ವರು ಯಾರು?”

“ಶ್ರೀನಾಥ” ಎರಡು ಧ್ವನಿ ಒಟ್ಟಿಗೆ ಕಾಗಿದುವು

“ಅವನ ತೀರ್ಪು ನಮಗೆಲ್ಲಾ ಒಪ್ಪಿಗೆಯಾಗಿತ್ತು.”

“ಅದು ಸರಿ ಅದರೆ ಶ್ರೀನಾಥ ಎಲ್ಲಿದಾನೋ ? ಅವನನ್ನು ಎಲ್ಲಿ ತರೋಣಾ ?”

“ಇದುವರೆಗೆ ಎಲ್ಲಿದ್ದನೋ ಗೊತ್ತಿಲ್ಲ. ಈಗಂತೂ ಬರ್ತಾನೇ ಇಲ್ಲಿಗೆ,”

ಪರಿಮಳ ಗಂಭೀರವಾಗಿ ಹೇಳಿದಳು ಎಡೆಯೊಳಗೆ ಕುದಿಯುತ್ತಿದ್ದ ಸುಧಿಯನ್ನು ಹರಡಿ ಹಗುರವಾಗಿ ನಕ್ಕಿಳು. ಅಕ್ಕೆಂದಿರ ಮುಖದಲ್ಲಿ ಕಾಣಿಸಿದ ಆಶ್ಚರ್ಯ ಸಂತನ ನೋಡಿ ಅವಳಿಗೆ ಕೇಡೆದು ನೂಡಿದವ್ವು ಹೆಮ್ಮೆ !

“ನಿಜವಾ... ಹರಿ ? ನಿನಗೆ ಹೇಗೆ ಗೊತ್ತು ?”

ವಿನುಲ ಸಂತಸದಿಂದ ಕೇಳಿದಾಗ ಹಿಗ್ಗಿಸಿಂದ ಅವಳ ಮುಖದ ಚೆಲುವೂ ಹಿಗ್ಗಿದಂತೆ ಕಾಣಿಸಿತು.

“ನಮ್ಮ ‘ಶ್ರೀ’ ಎಲ್ಲಿದ್ದನೋ ಇವ್ವು ದಿನಸ ? ಈಗ ಇದ್ದಕ್ಕಿದ್ದಂತೆ ಸಿಡಿಲಿನಂತೆ ಧುಮುಕಬೇಕಾದರೆ ?”

“ಕೋಮಲಕ್ಕು .ಶ್ರೀನಾಥನನ್ನು ಸಿಡಿಲಿಗೆ ಹೋಲಿಸಲು ವಂಸಾನ್ಯಾದರೂ ನಿನಗೆ ಹೇಗೆ ಬರುತ್ತೆ ? ಮಿಂಚಿನಂತೆ, ತಂಗಾಳಿಯಂತೆ ಎಂದಿದ್ದರೆ ...” ಪರಿಮಳ ಗುಡುಗಿದಳು.

“ಸಿಡಿಲೋ.. ಮಿಂಚೋ? ಅವನು ಬರೋದು ಮುಖ್ಯ. ನಿನಗೆ ಹೇಗೆ ಗೊತ್ತಾಯ್ತು? ಕಾಗದ ಬರೆದಿದ್ದನೆ ನಿನಗೆ?” ಅಸೂಯೆ ವಿಮಲಳ ಧ್ವನಿ ಯಲ್ಲಿ ಇಂಳಿಕಿತ್ತು.

“ನನಗೆ ಬರೆದಿಲ್ಲ. ಅವು, ಅವು ಅವ ಬರ್ತನೆ ಅಂತ ಮಾತಾಡುತ್ತಿದ್ದುದು ಕೇಳಿಸಿತು.”

“ನಮಗೇಕೆ ಹೇಳಲಿಲ್ಲ?”

“ನಮಗೆ ತಿಳಿಸುವುದು ಬೇಡನೆಂದು ಬರೆದಿದಾನಂತಿ. ಧುಡುವುನ್ನೇ ಧುಮುಕಿ, ನಮ್ಮ ವಿಸ್ತೃಯ ನೋಡಲೆಂದು ಆಸೆಯೇನೋ?”

“ವಿಸ್ತೃಯವಾಗೋದು ಈಗ ಅವನಿಗೆ. ನಮಗಲ್ಲ. ನಮ್ಮ ಪರಿ ಒಂದು ರತ್ನ. ಎಲ್ಲೋ ಹೇಗೋ ಸುಧ್ಯ ಪತ್ತಿ ಮಾಡಿದಾಳೆ ನಡೀರಿ ನಾವೆಲ್ಲಾ ಸಿದ್ಧ ವಾಗಿಂಣಿ.”

ಅಕ್ಕಂದಿರು ಅವಳನ್ನು ಬಾಚಿ ತಬ್ಬಿ ಕೊಂಡರು. ಹೂವು ದಾರ ಎಲ್ಲ ವನ್ನೊ ಮರೆತು ಓದಿದರು.

ಶ್ರೀನಾಥ ಬಂದಾಗ ಮನೆ ನಿಶ್ಚಯಿತ್ತು.

ಗಾಡಿ ನಿಂತ ಸದ್ಯ ಕೇಳಿ ರಾಮಯ್ಯ ಬಾಗಿಲು ತೆಗೆದು ಹೊರಗೆ ಬಂದರು. ಗಂಗಮ್ಮ ಕೆಲಸವನ್ನು ಅರ್ಧಕ್ಕೂ ಬಿಟ್ಟು ಹಾರಿಬಂದು ಗಂಡನಿಗಿಂತ ಎರಡು ಹೆಚ್ಚೆ ಮುಂದೆಯೇ ನಿಂತರು.

ಶ್ರೀನಾಥ ..! ಉದ್ದ ನಿಲುವು, ಅದಕ್ಕೆ ಒಪ್ಪುವ ಮೈಕಟ್ಟು, ಬುದ್ಧಿ ವಂತಿಕೆಯನ್ನು ಸಾರುವ ಹೊಳಪು ಕಣ್ಣ ಗಳು, ಎತ್ತರವಾದ ಹಣಿ, ಮುಖದಲ್ಲಿ ಅರಳಿನಿಂತ ನಗುವಿನೊಡನೆ ಶ್ರೀನಾಥ ಒಳಗೆ ಬಂದ. ಸಂತಸದ ಮಹಾಪೂರವನ್ನೇ ಹಂಸಿದಂತೆ ಉಲ್ಲಾಸ ಅವನೊಡನೆ ಮನೆ ಹೊಕ್ಕಿತು.

ರಾಮಯ್ಯ ದಂಪತೀಗಳು ನಿಷ್ಪಾರಣವಾಗಿ ಮಕ್ಕಳಂತೆ ಕಿಲಕಿಲನೆ ನಕ್ಕು ಅವನನ್ನು ಸ್ವಾಗತಿಸಿದರು.

“ಹುತ್ತಾ...” ಎನ್ನುವಂತೆ ತುಟಿಯಮೇಲೆ ಬೆರಳಟ್ಟು ಶ್ರೀನಾಥ ಹಿಮಗುಟ್ಟಿದೆ.

“ಎಲ್ಲ ಹುಡುಗರು? ನಾನು ಬರೋದು ಅವರಿಗೆ ಗೊತ್ತಿಲ್ಲ ತಾನೇ?”

“ಇಲ್ಲ...ಇಲ್ಲ” ಇಬ್ಬರೂ ತಲೆ ಅಲ್ಲಾಡಿಸಿದರು.

ಸಾನೂನುಗಳನ್ನು ಸದ್ವಾಗದಂತೆ ಜೋಡಿಸಿಟ್ಟು ಬೂಟು ಕಳಚುತ್ತಾ ಮತ್ತೆ ಕೇಳಿದ.

“ಒಳಗೆ ಇದಾರೆಯೇ ?”

“ಹೂ ..ಅಂತಃಪುರದಲ್ಲಿದಾರೆ”

“ಅಂತಃಪುರ ! ಮತ್ತೊಮ್ಮೆ ನಗು ಹರಿದಾಡಿತು. ಹುಡುಗಿಯರ ಬಿಡುವಿಲ್ಲದ ಮಾತು, ಕಿಲಕಿಲ ನಗೆ, ತಮ್ಮ ಕೆಲಸಕ್ಕೆ ತೊಂದರೆಯಾಗುವುದೆಂದು ರಾಮುಯ್ಯ ಹಾಲಿನ ಹಿಂಭಾಗಕ್ಕೆ ಇಂದ್ರ ದೊಡ್ಡ ಕೋಟಿಯನ್ನು ಅವರಿಗೆ ಕೊಟ್ಟಾಗ ಶ್ರೀನಾಥ ಅದನ್ನು ‘ಅಂತಃಪುರ’ ಎಂದು ಗೇರಿ ಮಾಡಿದ್ದ.

ಅದೊಂದು ಪದ ಹಳೆಯ ನೂರಾರು ನೇನಪುಗಳ ಚಿಲುಮೈಯನ್ನು ಚಿನ್ನಿಸಿತು.

ಶ್ರೀನಾಥ ಹೇಸರಿಗೆ ತಕ್ಕಂತೆ ಸಿರಿವಂತನಲ್ಲಿ. ರಾವ ಯ್ಯಾನ ದೂರದ ನೆಂಟಿ. ಅಲ್ಲಿ ಕಾಲೇಜಿನಲ್ಲಿ ಓದುತ್ತಿದ್ದಾಗ ಆಗಾಗ ಇವರ ಮನೆಗೆ ಬರುತ್ತಿದ್ದ. ಬರೀ ಹೆಣ್ಣು ಮಕ್ಕಳನ್ನೇ ಪಡೆದಿದ್ದ ಆ ದಂಪತ್ತಿಗಳಿಗೆ ಮಗನಂತೆ ವಾತ್ಸಲ್ಯ ಅವನ ಮೇಲಿ. ಅವನೂ ಅಪ್ಪೇ, ತನ್ನ ಸರಳ ಸ್ವಭಾವ, ಬಿಂಜ್ಞಾನಾತಿನ ಉಹರಿಯಿಂದ ಎಲ್ಲರಿಗೂ ಅಂತಃಮೇಚ್ಚು. ಮೊಡ್ಡವರ ಎಲ್ಲ ಕೆಲಸಕ್ಕೂ ನೆರವೆ.

ಚಿಕ್ಕವರಾದ ಹುಡುಗಿಯರಂತೂ ವಯಸ್ಸಿನ ಅಂತರವನ್ನು ಮರಿತು ಅವನೊಡನೆ ಆಡುವರು ಎಲ್ಲದಕ್ಕೂ ಅವನ ಜೊತೆ. ಜಗಳ ಬಂದರೆ ಅವನೇ ಸಮಾಧಾನ ಮಾಡಬೇಕು.

ಇಟ್ಟಿರೆ, ತೊಟ್ಟಿರೆ, ಅವನು ನೋಡಿ ಮೆಚ್ಚಿದರೆ ಸಾಕು. ಅವನು ಓದು ಮಾಗಿಸಿ ಹೊರಟಿಹೊದ ನೋಲೆ ಮನೆ ಬಿಕೋ ಎನಿಸಿತು. ಬಾಡಿದ ಹೊವುಗಳಂತೆ ಮನಸ್ಸೂ ಮುದುರಿತ್ತು.

ಆ ಎಳೆಯ ಹೃದಯಗಳಿಗೆ ಎವ್ವು ಹತ್ತಿರವಾಗಿದ್ದ ತಾನು ?

ಸದ್ವಾಗದಂತೆ ಮೆಲ್ಲಿಗೆ ಹೆಚ್ಚೆ ಹಾಕುತ್ತಾ ಬಳಕ್ಕೆ ನಡೆದ ಅವನು. ರಾವ ಯ್ಯಾನಕ್ಕೆ ತಮ್ಮ ಕೋಟಿ ಸೇರಿದರು ಗಂಗಮ್ಮ ಅರ್ಥದ್ದೊ ನಿಲ್ಲಿಸಿದ್ದ ಕೆಲಸದತ್ತ ಧಾವಿಸಿದರು.

ಶಾಲಿ ಕೋಟಿ, ಅವನನ್ನು ಬೆರಗುಗೊಳಿಸಿತು. ಎದುರಿಗೆ ಚಾಪೆಯ

ಮೇಲೆ, ಕಟ್ಟಿದೇ ಉಳಿದಿದ್ದ ಹೂವು, ಅಲ್ಲಲ್ಲಿ ಎರಚಾಡಿದಂತಿದ್ದು, ಕಂಪು ಸೂಸಿ ಸ್ವಾಗತಿಸಿತು.

ಎಲ್ಲಿ ಅವರು? ಸುಳಿವೇ ಇಲ್ಲ.

ಶ್ರೀನಾಥ ಒಂದು ಕ್ಷಣಿ ಬೆರಗಾಗಿ ನಿಂತು ಸುತ್ತುಲಾ ನೋಟಿ ಹರಿಸಿದ. ಅದೇ ಪರಿಚಿತ ವಾತಾವರಣ.

ಇನ್ನೂ ನಿನ್ನೆ ಮೊನ್ನೆ ಇಲ್ಲಿಗೆ ಬಂದು ನಕ್ಕು ನಲಿದಂತಿದೆ. ಪರಿಮಳ...! ಲಂಗ ಉಟ್ಟಿ ದಿಟ್ಟಿ ಹುಡುಗಿ. ಹಿಂದಿನಿಂದ ಬಂದು ಬೆನ್ನೆನ್ನ ಮೇಲೆ ಬಾಗಿ ಕಣ್ಣಜ್ಞಿದಾಗ? ತನ್ನ ಒರಟು ಕೈಗಳಿಂದ ಆ ಕ್ಷೇಮಲ ಬೆರಳಗಳನ್ನು ಒತ್ತಿ ಹಿಡಿದು ಕಿರುಗುಟ್ಟಿಸಿದ್ದು? ಈಗಲೂ ಅವಳು ಹಿಂದಿನಿಂದ ಬರುವಳೋ?

ಎದರು ಗೋಡೆಯ ಮೇಲೆ ಹಾಕಿದ್ದ ಜಿತ್ತು? ಸ್ವಲ್ಪ ಓರೆಯಾಗಿ ಬಂದು ಪಕ್ಕಕ್ಕೆ ವಾಲಿದಂತೆ ಇದ್ದುದು ಈಗಲೂ ಹಾಗೇ ಇದೆ.

ತು ಏದು ವರ್ಷಗಳಲ್ಲಿ ಯಾರೂ ಅದನ್ನು ಗಮನಿಸಿಯೇ ಇಲ್ಲವೇ?

ಶ್ರೀನಾಥನಿಗೆ ನಗರೆಕು ಎನಿಸಿತು. ಹಿಂದೊ ಇಂದು ಎಲ್ಲವನ್ನೂ ಮರಿತು ಜೋರಾಗಿ ನಕ್ಕ. ಯಾವುದೋ ಶಕ್ತಿಯಿಂದ ಆಕರ್ಷಿತನಾದವನಂತೆ ಚಾವೆಯ ಮೇಲೆ ಮಂಡಿಯಾರಿ ಬೋಗಸೆಯ ತೂಂಬ ಹೂವು ಹಿಡಿದು ಅದನ್ನು ನಿಧಾನವಾಗಿ ಬೆರಳುಗಳ ಸಂದಿನಿಂದ ತೂರಿಸಿದ

ಸೀರೆಯ ನೆರಿಗೆಯ ಮುರ ಮುರ ಸದ್ದು, ಬಳಿಗಳ ಕೆಂಕಿಣಿ ನಾದ. ನಿಧಾನವಾಗಿ ಹೆಚ್ಚೆ ಎತ್ತಿದುತ್ತ ತೇಲಿ ಬಂದರು, ಮಾನರು ರೂಪಸಿಯರು, ಚೆಲುವಿನ ಪ್ರತಿ ಲಿಗಳಂತೆ ಸಿಂಗರಿಸಿಕೊಂಡು.

ಶ್ರೀನಾಥ ತಟ್ಟಿನೆ ಎದ್ದು ನಿಂತ. ತನ್ನ ಕಣ್ಣ ವೇಳೆನೂಡುತ್ತಿದೆ ಎನಿಸಿತು. ಎಲ್ಲಿ ಆ ಮಕ್ಕಳು? ಬೆನ್ನೆನ್ನ ಮೇಲೆ ಒರಗಿ ಕಚಗುಳ ಇಟ್ಟು ಅಟ ಆಡುತ್ತಿದ್ದ ಮುಗ್ಗೆಯರು?

ನಾಲಿಗೆ ತೊದಲಿತು. ಮೂಕನಂತೆ ದಿಟ್ಟಿಸಿದ.

“ಶ್ರೀ...” ಪರಿಮಳ ಕೂಗಿ ವಾತಾವರಣವನ್ನು ಆವರಿಸಿದ್ದ ಮೌನ ವನ್ನು ಕೆಲಕಿದಳು.

ಮುಕ್ಕಣದಲ್ಲಿ ಹುಡುಗಿಯರು ಹತ್ತಿರ ಬಂದು ಕೇಳಿದರು-

ನಮ್ಮ ನೇನಪು ಬಂತೆ ? ಎಲ್ಲಿದ್ದೆ ಇವ್ವು ದಿನ ?”

* * *

ಐದು ದಿನಗಳು ಐದು ನಿರ್ವಿಷಗಳಂತೆ ಉರುಳಿ ಹೊಗಿದ್ದವು ಉಟ್ಟ,
ತಿಂಡಿ, ಮಾತು, ನೆಗು !

ಐದು ನರ್ವಗಳ ತನ್ನ ದಿನಚರಿಯನ್ನೇ ಮುಂದೆ ಇಟ್ಟಿರೂ ಹುಡುಗಿ
ಯರ ಪ್ರಶ್ನೆ ಮುಗಿಯುವಂತೆಯೇ ಇರಲಿಲ್ಲ.

ಕಳೆದುಹೋದ ಕವಡೆಯನ್ನು ಕತ್ತಲಲ್ಲಿ ತಡಕುವಂತೆ ಶ್ರೀನಾಥ ಕಳೆದು
ಹೋದ ದಿನಗಳ ನೇನಪನ್ನು ತಡವರಿಸಿದ.

ಮತ್ತೆ ಆ ದಿನಗಳ ಸೋಗಸು ಕಾಣುವುದು ಎಂದಿಗಾದರೂ ಸಾಧ್ಯವೇ ?
ಕುಣಿದಾಡುತ್ತಿದ್ದ ಹುಡುಗಿಯರು ಯೌವನದಲ್ಲಿ ಕಾಲಿಟ್ಟಿ ಹೋಸ ಪ್ರಪಂಚ
ದಲ್ಲಿ ಸುಳಿದಾಡುತ್ತಿದ್ದಾರೆ.

ಅವರ ಮಾತಿನಲ್ಲಿ, ಆದರಿಸುವುದರಲ್ಲಿ ಕೊರತೆ ಇಲ್ಲ ಆದರೂ ..ಅವರ
ನಡವೆ ಅಂತರ ಹರವಿದಂತಾಗಿದೆ.

ಈ ಅನುಭವ ಹುಡುಗಿಯರಿಗೂ ಆಗುತ್ತಿದೆ. ಶ್ರೀನಾಥ ಬರುವ ಎಂದು
ತಿಳಿದಾಗ ಹರಿದ ಸಂತಸದ ಹೋನಲಿನಲ್ಲಿ ಈಗ ವಿದ್ಯುತ್ ಪ್ರವೇಶವಾದ ಆನು
ಭವ !

ದೊಡೆ ವರೂ ಎಚ್ಚೆತ್ತರು. ಎಚ್ಚರಗೊಳ್ಳಲೇಬೇಕು.

ಮಂಕ್ಕಳ್ಳಿ ಆಟಡಲ್ಲಿ ಸಂತೋಷ ಕಾಣುತ್ತಿದ್ದವರು ಈಗ ಆದರ ಉಪ
ಯೋಗವೂ ಕಾಣುವ ಕಾಲ ಬಂದಿದೆ.

ವ್ಯವಹಾರ ಜ್ಞಾನ ಎದ್ದು ನಿಂತಿದೆ.

ಮೂರು ಹೊಣ್ಣು ಮಕ್ಕಳಿಗೂ ಹೆಚ್ಚು ವಯಸ್ಸಿನ ಅಂತರವಿಲ್ಲ. ಇಂದೇ
ಬೇಕಾದರೂ ಮುದುವೆ ಮಾಡುವಂತೆ ಚೆಚೆದಿದಾರೆ. ಎರಡು ನರ್ವಗಳಲ್ಲಿ
ಮಕ್ಕಳ ಮದುವೆಯ ಚಿಂತೆ ಅವರನ್ನು ಸಾಕಷ್ಟು ಕಾಡಿಸಿದೆ.

ಹತ್ತಾರು ವರಗಳನ್ನು ಹುಡುಕುತ್ತಿದ್ದಾಗ ತಮಗೆ ಶ್ರೀನಾಥನ ನೇನಪು
ಬಾರದುಕ್ಕೆ ಅವರಿಗೇ ಆಚ್ಚರಿ !

ಶ್ರೀನಾಥ ಎಂದರೆ ಮಕ್ಕಳ ಜೊತೆ ಹುಡುಗು ಹುಡುಗಾಗಿ ಕುಣಿಯುವ
ಸರಳ ವಿದ್ಯಾರ್ಥಿ. ಅದೇ ಚಿತ್ರ.

ಉದ್ದೇಶ್ಯಗಳನಾಗಿ, ಸಂಪಾದಿಸುತ್ತಿರುವ, ವೈ ತುಂಬಿದ ತರುಣ ಒಮ್ಮೆಗೇ ಎಡುರಿಗೆ ಬಂದಾಗ ಅವರಿಬ್ಬರೂ ನಿಚ್ಚೆಳವಾಗಿ ಕಣ್ಣ ಶೀರೆದರು ಅವನಲ್ಲಿ ಅಳಿಯನಾಗುವವನನ್ನು ಕಂಡರು.

ಒಬ್ಬ ಮುಗಳ ಭವಿಷ್ಯ ಸುಖವಾಗುವುದು. ಅದರಲ್ಲಿ ಸಂದೇಹವೇ ಇಲ್ಲ. ಮತ್ತೆ ಧುತ್ತಿಂದು ಭೂತಾಕಾರವಾಗಿ ಪ್ರಶ್ನೆ ಎದುರಾಯಿತು.

“ವ ಇವರಲ್ಲಿ ಯಾರು?”

ಗಂಗನ್ನು ಹೀಳಿವಾಗಿ ಕೇಳಿದರು.

“ಒಳ್ಳೀ ಚೆನ್ನಾಗಿ ಕೇತ್ತುಯಲ್ಲಾ. ಕೊನೆಲ ದೊಡ್ಡ ವಳು. ಅವಳ ವಿಚಾರ ಮೊದಲು ಯೋಚಿಸು”

“ಅದು ನನೆಗೂ ಗೊತ್ತು. ಅದರೆ ಶ್ರೀನಾಥ ಎಂದರೆ...?”

“ಎಂದರೆ . ಏನು?”

“ಮೂರು ಜನವೂ ಅವನನ್ನು ಅತಿಯಾಗಿ ಹಚ್ಚಿ ಕೊಂಡಿದ್ದಾರೆ. ಅವನೂ ಅಷ್ಟೇ.”

“ಅದರಿಂದ ...?”

“ಅದರಿಂದ ಅಕ್ಷತಂಗಿಯರಲ್ಲಿ ವೈಮನಸ್ಸು ಉಂಟಾದೀತು. ನೀವೂ ಒಂದು ದಿನ ಗಮನಿಸಿ ನೋಡಿ”

“ನಾನೂ ಕಣ್ಣ ಮುಚ್ಚಿ ಕೊಂಡಿಲ್ಲ ಗಂಗಾ”

“ಮತ್ತೆ ತಿಳಿದೂ ತಿಳಿದ್ದ ..”

“ಹಾಗಾದರೆ ಶ್ರೀನಾಥನ ವಿಚಾರ ಮರೆಯೋಣ ಅವನು ಮೊದಲಿನಂತೆ ಮಗನಾಗಿಯೇ ಉಳಿಯಲಿ.”

“ಅವನೇ ಒಬ್ಬರನ್ನು ಇಷ್ಟಪಟ್ಟರೆ? ಆಗ ನಮ್ಮ ಮೇಲೆ ಆಕ್ರೋಷಣೆ ಇರಲ್ಲ. ನನಗೆ ಎಲ್ಲರೂ ಸುಖವಾಗಿರಲೆಂದೇ ಆಸೆ. ಶ್ರೀನಾಥನಂತಹ ಹುಡುಗನ್ನು ಬಿಡೊಡಕ್ಕೂ ಮನಸ್ಸಿಲ್ಲ.”

“ನೋಡೋಣ....ಅವನನ್ನೇ ಕೇಳೋಣ.”

* * *

ರಾಮಯ್ಯ ಶ್ರೀನಾಥ ಒಬ್ಬನೇ ಇರುವ ಸಮಯ ಸಾಧಿಸಿ ತಮ್ಮ ಸಲಹೆ ಮುಂದಿಟ್ಟಿರು.

ಬೆಳ್ಳಿದ ಶ್ರೀನಾಥ !

ಇದೆಂತಹ ಸಂದಿಗ್ಗು ?

“ನಿಧಾನವಾಗಿ ವಿಚಾರ ಮಾಡು ಆತುರವೇನಿಲ್ಲ”-ಎಂದರು ರಾಮಯ್ಯ.

ಶ್ರೀನಾಥ ಇಡೀ ರಾತ್ರಿ ಕಣ್ಣ ಮುಚ್ಚು ಲಿಲ್ಲ. ಎಂತಹ ಇಕ್ಕೆಟ್ಟಿನಲ್ಲಿ
ಸಿಕ್ಕಿದ್ದಾಗಿದೆ !

ಮೂವರೂ ಮೂರು ರತ್ನ ಗಳು ಇದ್ದುಂತೆ. ಅವನಿಗೆ ಎಲ್ಲರಲ್ಲೂ ಮೆಚ್ಚಿಗೆ.
ದೊಡ್ಡವರು ತಾವಾಗಿ ಯಾರನ್ನು ಹೇಳಿದ್ದರೂ ಸಂತೋಷದಿಂದ ಕೈ
ಹುಡಿಯಲು ಸಿದ್ದ ವಾಗಿದ್ದು.

ಅದರೇ....ಮೂವರಲ್ಲಿ ಒಬ್ಬಳನ್ನು ನೀನೇ ಆರಿಸಿಕೊ ಎಂದರೆ ?
ಅತಂಹ ಕರಿಣ ಪ್ರಶ್ನೆ ಮತ್ತೊಂದಿಲ್ಲ !

‘ಯಾರು ಹಿತವರು ನಿನಗೆ ಈ ಮೂವರೊಳಗ್ ?’ ಎಲ್ಲಿಯೋ ಕೇಳಿದ
ಹಾಡು ಮತ್ತು ಕಿವಿಯಲ್ಲಿ ಗುರ್ಜಾ ಗುಟ್ಟಿತು.

ಶ್ರೀನಾಥ ಹಾಸಿಗೆಯಲ್ಲಿ ಹೊರಳಾಡಿದ. ದೊಡ್ಡ ದಾಗಿ ಕಣ್ಣ ಬಿಟ್ಟು
ತಾರಿಸಿಯನ್ನು ದಿಟ್ಟಿಸಿದ

ಉಂಹಾಂ....ಪ್ರಶ್ನೆ ಬಗೆಹರಿಯಲಿಲ್ಲ

ಹಾಸಿಗೆಯಿಂದ ಎದ್ದು ಕಿಟಕಿಯ ಬಳಿ ಬಂದು ನಿಂತು. ಹೊರಗೆ ಬೆಳ
ದಿಂಗಳು ಹಾಲಾಗಿ ಹರಡಿತ್ತು.

ಪುನಃ ಹೃದಯವನ್ನು ಕೆದಕಲು ಪ್ರಯತ್ನಿಸಿದ.

ಯಾರು? ಯಾರು? ಯಾರು?

ಕೋನುಲ ..? ಹೆಸರಿಗೆ ತಕ್ಕಂತೆ ನಿಜವಾಗಿ ಕೋನುಲೆ. ಮರೀತೂ
ಒಬ್ಬಿರಿಗೆ ಕರಿನವಾಗಿ ನುಡಿಯಲಾರಳು.

ನಡೆ ನುಡಿ ಎಲ್ಲವೂ ಕೋನುಲ. ಅರಿತೋ ಅರಿಯದೆಯೋ ಗಂಡ
ಎನಿಸಿಕೊಂಡವನು ತಪ್ಪಿ ನಡೆದರೂ ಅದು ಕ್ಷಮಾಹರ, ಅವಳ ಬಳಿ ಖಂಡಿತ
ಭಯವಿಲ್ಲ !

ವಿನುಲಾ...? ರೂಪಸಿ ವಿನುಲಾ. ಮತ್ತಿಬ್ಬರು ಲಕ್ಷ್ಮಣವಾಗಿದ್ದರೂ
ವಿನುಲಾ ಎದುರು ಸಪ್ಪೆ.

ಓಹ್...ಅದೆಂತಹ ಚೆಲುವು ಅವಳದು? ಒಂದು ನಗೆ ಸಾಕು ಯಾರ

ನಾನ್ಯಾದರೂ ಸೇರಿ ಹಿಡಿಯಲು. ನಗು ಗಲ್ಲದ ಗುಳಿಯನ್ನು ತುಂಬಿ ಹೊರಗೆ ಹರಿ ದಾಗ ?

ಅವಳನ್ನು ಬೇಡ ಎನ್ನಲು ಎಂಟಿದೆ ಬೇಕು !

ಶ್ರೀನಾಥ ನಿಷ್ಟು ಸಿರುಬಿಟ್ಟಿ. ಬೇಳದಿಂಗಳಿನಲ್ಲಾ ಹಣಿಯ ಮೇಲೆ ಬೆವರು ಕಾಣಿಸಿತು ಹೆಗಲಮೇಲಿದ್ದ ಪಿವೆಲಿನಿಂದ ಗಾಳಿ ಹಾಕಿಕೊಂಡ, ಹಿತವೆನಿಸ ಲಿಲ್ಲ. ಮತ್ತೆ ಹೋಗಿ ಹಾಸಿಗೆಯ ಮೇಲೆ ಉರುಳಿದ.

ಕಾಲಿನ ಗೆಜ್ಜೆಯನ್ನು ರುಣ ರುಣ ಎನಿಸುತ್ತೆ ಸೃತ್ಯ ಭಂಗಿಯಲ್ಲಿ ಪರಿಮಳ ಎದುರು ನಿಂತಂತಾಯ್ತು.

ಓ...ಚೈತನ್ಯವಾಹಿನಿ ಅವಳು ! ಬೇಸ್ತಿಗೆ ಒರಗಿ ಕಣ್ಣ ಮುಂಚ್ಚಿದರೆ ಅವಳ ಬೆರಳುಗಳಿಂದ ಚೈತನ್ಯ ಹರಿದು ಬಂದು ಇಡೀ ದೇಹವನ್ನು ವ್ಯಾಪಿಸಿ ದಂತೆ ಆಗುವುದಿಲ್ಲವೇ ?

ಆ ತುಂಟನಗು....ನೋಲು ಒಪ್ಪದ ಹೋರಾಡುವ ಮನೋಭಾವ ಅವಳೊಡನೆ ಸೆಣಿಸಿ ಮಣಿಸುವುದರಲ್ಲಿ ಎಂತಹ ತೃಪ್ತಿ ಶಿಗುವುದೋ ? ನೋಡುತ್ತೇ ಸುಖ ಗೆದ್ದರೂ ಹೆಮ್ಮೆ !

ಅಂತಹ ಹುಡುಗಿಯೋಡನೆ ಬಾಳ್ಳಿ, ನಿತ್ಯನಾತನ.

ಇದರಲ್ಲಿ ಯಾರನ್ನಾದರೂ ಪರಿಸಬಹುದಾದ ಭಾಗ್ಯ ತನ್ನದು. ಇಂತಹ ಅವಕಾಶ ಎವ್ವು ಜನರಿಗೆ ದೊರಕಿತ್ತು ?

ಆದರೂ ..ಆದರೂ....ಈ ಸುಖ ಸಂಕೋಳಿಯಂತೆ ಬಿಗಿಯಾಗುತ್ತಿದೆ.

ಆಯ್ದು ಖಂಡಿತಾ ಸುಲಭವಲ್ಲ.

ಶ್ರೀನಾಥ ಕಣ್ಣ ಮುಂಚ್ಚಿ ನಿದ್ರಿಸಲು ಪ್ರಯತ್ನಿಸಿದ.

* * *

ಬೆಳಿಗ್ಗೆ ‘ಅಂತಃಪುರ’ದಲ್ಲಿ ಕಾಣಿಯನ್ನು ಕುಡಿಯುವಾಗ ವಾತಾವರಣ ಒಂದು ರೀತಿ ಬಿಗಿಯಾಗಿತ್ತು.

“ಶ್ರೀ...ಏಕೆ ಹೀಗಿದಿ ? ಹುಷಾರಿಳ್ಳವಾ ?”

ಪರಿಮಳ ಅವನ ಮುಖ ನೋಡಿದ ಕೂಡಲೇ ಆತಂಕದಿಂದ ಜೋರಾಗಿ ಕೇಳಿದಳು.

“ಇ....ನನಗೇನಾಗಿದೆ ? ನಿನಗೆ ಇನ್ನೂ ನಿದ್ರೆಯ ಮಬ್ಬು, ಅಷ್ಟೇ”

ಶ್ರೀನಾಥ ಹೆಗುರವಾಗಿ ನಕ್ಕೆಂತೆ ಮಾಡಿದ.

ಹುಡುಗಿಯರೂ ಕಿಲಕಿಲನೆ ನಕ್ಕರು. ಸಂತಸ ತುಂಬಿರದ ಟೊಳು,
ನಗೆ.

ರಾತ್ರೆಯೆಲ್ಲಾ ಯೋಚನೆ ಮಾಡಿ ಯಾವ ನಿರ್ಧಾರಕ್ಕೂ ಬರಲಾರದೆ
ತೊಳೆಂದ್ದ ಶ್ರೀನಾಥ. ತನ್ನ ಹೆಗಲಿಗೆ ತೊಡಿಸಿದ್ದ ಹೊರೆಯನ್ನು
ಹುಡುಗಿಯಂಗೇ ತಗುಲಿ ಹಾಕೋದು.

ಅವರೇ ತಮ್ಮಾಳಿಗೆ ನಿಶ್ಚಯಿಸಲಿ ಎಂಬ ಶೀಮಾನಕ್ಕೆ ಬಂದಿದ್ದ.
ಅದನ್ನು ಅವರಿಗೆ ಹೇಗೆ ಹೇಳಿದು ?

“ನಿಮ್ಮಲ್ಲಿ ಒಂದು ಪ್ರಾರ್ಥನೆ ಇದೆ. ಬೇಸರವಿಲ್ಲದೆ ಕೇಳಬೇಕು”

ಕಾಫಿಯ ಲೊಟಿವನ್ನು ಬದಿಗೆ ಸರಿಸಿ, ನಾಟಕೀಯವಾಗಿ ಕೈ
ಮುಗಿದುಕೊಂಡು ಶ್ರೀನಾಥ ಆರಂಭಿಸಿದ.

“ಸಾರಕ್ಕು ಅಭಿನಯ. ಹೇಳಬೇಕಾದ್ದನ್ನು ಸೀದಾ ಹೇಳು ಇವೆಲ್ಲ
ಪೀರಿಕೆ ಯಾಕೆ ?”

ಶ್ರೀನಾಥ ಗಂಟೆಲು ಸರಿಮಾಡಿಕೊಂಡ. ತಲೆ ಕೆಡೆದ ಕೊನೆಗೆ ಕಣ್ಣು
ಗಳಲ್ಲಿ ತುಂಟನಿಗೆ ತಲುಕಿಸುತ್ತಾ ಸೂಕ್ತವಾಗಿ ಪರಸ್ಪರಿಯನ್ನು ವನರಿಸಿದ.

ತನ್ನ ಮಾತಿನ ಪರಿಣಾಮವನ್ನು ಕಣ್ಣಿನ ಕೊನೆಯಿಂದ ನಿರುಕ್ಷಿಸಿದ.
ವನಾಗಬಹುದು ? ಗುಡುಗೇ ? ಸಿಡಿಲೇ ? ಅಧವಾ ..ಜಲಪ್ರಜಯವೋ ?

ಆಶ್ಚರ್ಯ ! ಅಂಥದೇನೂ ಆಗಲಿಲ್ಲ.

ಹುಡುಗಿಯರು ಪರಸ್ಪರ ಸೋಡಿದರು. ಸ್ವಲ್ಪ ನಕ್ಕರು. ಸುಧ್ವಿ
ಅವರಿಗೆ ಹೊಸದಾಗಿರಲಿಲ್ಲ. ದೊಡ್ಡವರು ತಾವಾಗಿ ಏನೂ ಹೇಳಿರದಿದ್ದರೂ,
ಪರಿಮಳನಿಂದ ಅವರಿಗೆ ಎಲ್ಲ ತಿಳಿದಿತ್ತು.

ಆ ಹುಡುಗಿಗೆ ಮೂರನೆಯ ಕಿವಿ ಇತ್ತೊ ? ಆಕ್ಕ ತಂಗ
ಯರು ಹಾಸಿಗೆಯಲ್ಲಿ ಮಲಗಿ, ಪಿಸು ಮಾತಿನಲ್ಲಿ ಸಾಕಷ್ಟು ಜಚ್ಚ ನಡೆಸಿ
ದ್ದರು. ಮರೆಯಲ್ಲಿ ಕಣ್ಣೀರೂ ಹಾಕಿದ್ದಾರು. ಬೆಳಗಾಗುವ ಹೊತ್ತಿಗೆ
ಏನೂ ಆಗದವರಂತೆ ಶಾಂತವಾಗಿ ಸಿಂಗರಿಸಿಕೊಂಡು ಸಿದ್ದವಾಗಿದ್ದರು.

ಅವರು ಯಾರೂ ಮಾತಾಡಲಿಲ್ಲ. ಶ್ರೀನಾಥನೇ ಪುನಃ ಹೇಳಿದ-
“ನಿಮ್ಮ ಹಿರಿಯಂಗೆ ನನ್ನ ಮೇಲೆ ಪೂರಾ ಅಭಿಮಾನ. ನನ್ನನ್ನು

ಆಲಯನನ್ನು ಗಿ ಸ್ವೀಕರಿಸಬೇಕಂತೆ. ನೀವು ಮೂರು ಜನರಲ್ಲಿ ಯಾರಾದರೂ ಒಬ್ಬರು ನನ್ನನ್ನು ಒಪ್ಪಿಕೊಂಡರೆ ನಾನು ಧನ್ಯ. ಈ ಪಾಮರನಿಗೆ ಆಯ್ದು ಮಾಡಲು ಶಕ್ತಿಯಿಲ್ಲ. ನಿಮ್ಮದೇ ಕೊನೆಯ ತೀವ್ರಾನ !”

ಶ್ರೀನಾಥ ಪುನಃ ನಾಟಕೀಯವಾಗಿ ಹೇಳಿದ. ಸಂದರ್ಭದ ಗಭೀರತೆ ಯನ್ನು ಹೆಗುರ ಮಾಡುವ ಉದ್ದೇಶದಿಂದ ಆದಷ್ಟು ಸರಳವಾಗಿ ನಗು ನಗುತ್ತಾ ಮಾಡಿದ.

ಅವನೇನೋ ತನ್ನ ಹೊರೆ ಕಡಿಮೆ ಮಾಡಿಕೊಂಡು ಹೆಗುರವಾಗಿ ಉಸಿರಾಡಿದ. ಆದರೆ ಹುಡುಗಿಯರ ಪಾಲಿಗೆ ಸಮಸ್ಯೆ ಜಟಿಲವಾಗಿತ್ತು.

ಆ ಹೊತ್ತಿಗೆ ಹಿರಿಯರೂ ಅಲ್ಲಿಗೆ ಬಂದರು. ಅವರಿಗೂ ಹೀಗೇ ಎಂದು ನಿಶ್ಚಿತವಾಗಿ ಹೇಳಲು ಮನಸ್ಸಿಲ್ಲ.

ಬಹಳ ಸೂಕ್ಷ್ಮವಾದ ವಿಷಯ. ಯಾರ ಮನಸ್ಸು ನೋರಿಸಲಾ ಇಷ್ಟವಿಲ್ಲ.

ಕೊನೆಗೆ ಗಂಗನ್ನುನೇ ಒಂದು ಪರಿಹಾರ ಸೂಚಿಸಿದರು.

“ಯಾರ ಮಾತೂ ಬೇಡ. ಮಾರುತಿಯ ಗುಡಿಗೆ ಹೋಗಿ ಚೀಟಿ ಎತ್ತಿನೋಣ ಯಾರ ಹೆಸರು ಬರುವುದೋ ಅವಳು ವಧುವಾಗಲಿ.”

ಸಲಹೆ ಎಲ್ಲರಿಗೂ ಒಪ್ಪಿಗೆಯಾಯ್ತು. ಹಣ್ಣು, ಕಾಯಿ, ಹೂವು, ಸಮೇತ ಎಲ್ಲರೂ ಗುಡಿಗೆ ಹೋದರು.

ಎಲ್ಲರೂ ಒಟ್ಟಿಗೇ ಬಂದಂದು ಪೂಜಾರಪ್ಪನಿಗೆ ಅಶ್ವಯ್ಯ. ಸಂಭ್ರಮ ದಿಂದ ಮಾರುತಿಗೆ ಪೂಜೆ ಮಾಡಿ ಮಂಗಳಾರತಿ ಬೆಳಗಿದರು

ಕಪೂರದಾರತಿಯ ಬೆಳಕಿನಲ್ಲಿ ಪರಿಮಳನ ಕಣ್ಣಂಜಿನಲ್ಲಿ ನೀರು ಫಳ ಫಳನ ಹೊಳೆಯಿತು. ಉಳಿದವರು ಭಕ್ತಿ ಭಾರದಿಂದ ಎಂಬಂತೆ ತಲೆಬಾಗಿ ನಿಂತಿದ್ದರು.

ಹಣ್ಣು ಕಾಯಿಗಳ ಜೊತೆ ತಟ್ಟೆಯಲ್ಲಿ ಮಡಚಿಟ್ಟಿದ್ದ ಮೂರು ಕಾಗದದ ಚೀಟಿ ಕಾಣಿಸಿದಾಗ ‘ಇದೇನು ?’ ಎನ್ನ ವಂತೆ ಪೂಜಾರಪ್ಪ ಪ್ರಶ್ನಾರ್ಥಕವಾಗಿ ಇವರ ಕಡೆ ನೋಡಿದರು

“ಅದನ್ನು ದೇವರ ಪಾದದ ಮೇಲಿ ಇಟ್ಟು ಒಂದು ಚೀಟಿ ಎತ್ತಿಕೊಡಿ ”

ರಾವಃಯ್ಯ ಗಂಭೀರವಾಗಿ ಹೇಳಿದರು.

ಪೂಜಾರಪ್ಪನೂ ಅವೈ ಗಂಭೀರವಾಗಿ ಚೀಟಿಗಳನ್ನು ದೇವರ ಪಾದದ ಮೇಲೆ ತಟ್ಟು, ಧ್ಯಾನ ಮಾಡುವಂತೆ ಅರೆಕ್ಕೆಣ ಕಣ್ಣ ಮುಚ್ಚಿ ನಿಂತು, ಅಮೇಲೆ ನಿಧಾನವಾಗಿ ಬಗ್ಗೆ ಒಂದು ಚೀಟಿಯನ್ನು ಹೊವಿನ ಪ್ರಸಾದ ದೊಡನೆ ಶ್ರೀಗೆ ಎತ್ತಿಕೊಂಡು ರಾಮಯ್ಯನವರ ನೀಡಿದ ಚೋಗಸೆಗೆ ಹಾಕಿದರು.

“ಮನೆಗೆ ಹೋಗಿ ನೋಡೋಣ”

ಹಿಡಿಯಲ್ಲಿ ಪ್ರಸಾದವನ್ನು ಹಿಡಿದಂತೆ ಪ್ರಾಕಾರದ ಸುತ್ತು ಪ್ರದಕ್ಷಿಣಿ ಹಾಕಲು ರಾಮಯ್ಯ ಮುಂದಾದರು. ಉಳಿದವರು ಅವರನ್ನು ಹಿಂಬಾಲಿಸಿದರು. ಕಣ್ಣ ಒರೆಸಿಕೊಳ್ಳುತ್ತಾ ಹಿಂದೆ ನಿಂತವಳು ಪರಿಮಳ ಒಬ್ಬ ಶೀ.

“ತಗೋ ಮಗೂ ಹೊವು ಎವ್ವು ಚೆಂದಾಗಿದೆ.”

ಮಾರುತಿಗೆ ಹಾಕಿದ್ದ ಪ್ರಸಾದದ ಹೊವನ್ನು ಕೊಡಲು ಬಂದರು ಇತ್ತ. ಹಿಂದೆ ನಿಂತ ಹೆಡುಗಿ.

“ಕಾಗೇ .ಆ ಕಾಗದದ ಚೂರನ್ನೂ ಇತ್ತು ಕೊಡಿ ತಾತ. ಆಯಿತಲ್ಲ ಕೆಲಸ, ಹನುಮಪ್ಪನಿಗೇಕೆ ಈ ಎಲ್ಲ ಜಂಜಾಟ ?” ಎಂದಳು ನಸನಗುತ್ತ.

“ತಗೋಳನ್ನು” ಎಂದು ನಗುತ್ತಲೇ ಪ್ರಸಾದದ ಜೂತೆ ಉಳಿದಿದ್ದ ಕಾಗದದ ಚೂರನ್ನೂ ಅವಳಿಗಿತ್ತರು.

ಆದು ಏನೆಂದು ನೋಡುವ ಕುತ್ತಾಹೆಲವಂತೂ ಅವರಿಗೆ ಇರಲಿಲ್ಲ. ಹೊವು ಮುದಿಯುತ್ತು ಪರಿಮಳ ಮನೆಯವರನ್ನು ಹಿಂಬಾಲಿಸಿದಳು.

* * *

“ಸ್ವಾಮಿಯ ಇಚ್ಛೆ”

-ಎಂದರು ರಾಮಯ್ಯ ಚೀಟಿ ಬಿಟ್ಟಿ ನೋಡಿ. ಉಳಿದವರೂ ಆ ಇಚ್ಛೆಗೆ ತಲೆಬಾಗಿದರು.

ನಿರು ಸುರಿಯುತ್ತಿದ್ದ ಕಣ್ಣಿಗಳನ್ನು ಒರೆಸುತ್ತು “ಪರಿಮಳ” ಎಂದು ಬರೆದಿದ್ದ ಚೀಟಿಯನ್ನು ನೋಡಿ ಮತ್ತು ಪ್ರಾಯ ಕಣ್ಣಿ ರು ಹರಿಸಿದಳು ಪರಿಮಳ.

“ಯಾಕ್ಕು ಮರಿ ? ನ್ಯಾಯಾಗಿ ನಗಬೀಕು”

ಕೋಮಲ ತಂಗಿಯನ್ನು ತಬ್ಬಿಕೊಂಡು ಸಂತ್ಯೇಸಿದಳು.

“ನೀವಿಬ್ಜರೂ ದೊಡ್ಡವರು. ನಾನು...ನಾನು” ಪರಿಮಳ ತೊದಲಿದಳು.

“ಎಲ್ಲಾ ಸ್ವಾಮಿಯ ಇಚ್ಛೆ. ನಿನ್ನದು ಈ ಹೊತ್ತಾದರೆ ನಾಕೆ ಅವರ ಉಗ

ಸರದಿ ಬರುತ್ತೇ. ಅಕ್ಷೋರೆ ಏನಿದೆ ಇಲ್ಲಿ?”

ರಾಮಯ್ಯ ಮತ್ತೆ ಸ್ವಾಮಿಯನ್ನೇ ಹೊಣಿ ಮಾಡಿದರು. ಆತ ಎಂದೂ ಕಾಲಕೆಳಗೆ ಹುಲ್ಲು ಬೆಳೆಯಗೊಡುವವರಲ್ಲ ಅವಸರದಲ್ಲಿ ಎಲ್ಲಾ ಎಪಾಡು ಮಾಡಿ ಕಿರಿಯ ಮಗಳಿಗೆ ಮದುವೆ ಮಾಡಿ ನವದಂಪತ್ತಿಗಳನ್ನು ಬಿಳೊಂಟ್ಟಿರು.

ಏಕಾಂತದಲ್ಲಿ ಗಂಡನೆ ಎಡಿಗೆ ಒರಗಿ ಮತ್ತೆ ಕಣ್ಣೀರು ಹರಿಸಿದಳು ಪರಿಮಳ

“ಮತ್ತೇರೆ ಆಳು? .ಆಕ್ಕಂದಿರನ್ನು ಬಿಟ್ಟಿರಲಾರೆಯಾ ಹರಿ? ನಿವು ಜೊತೆ ಜೊತೆಯಾಗಿ ನಕ್ಕು ನಲಿಯುವಾಗ ನೋಡಿದ್ದೆ ನಾನು. ನಿಮ್ಮನ್ನು ಅಗಲಿಸುವುದು ತಪ್ಪೇನೋ ಎನಿಸಿತ್ತು.”

“ಅಲ್ಲ....ಅಲ್ಲ...”

“ಮತ್ತೆ... ನಿನಗೆ ಇಪ್ಪವಿರಲಿಲ್ಲವೇ ನಾನು? ನಿನ್ನ ಹೆಸರು ಬಂದಿದ್ದ ರಿಂದ ಬಲವಂತಕ್ಕೆ ಒಪ್ಪಿದೆಯಾ? ಮೊದಲೇ ಹೇಳಿದ್ದರೇ....?”

“ಬಲವಂತವೇನು? ನನ್ನ ಹೆಸರು. ಒರದೆ ಇರಲು ಸಾಧ್ಯವೇ ಇರಲಿಲ್ಲ.”

“ನನು ಹಾಗೆಂದರೆ?”

“ಮಾರು ಚೀಟಿಗಳನ್ನೂ ಬರೆದವಳು ನಾನೇ, ಎಲ್ಲಿದರಲ್ಲಿ ನನ್ನ ಹೆಸರೇ ಬರೆದಿದ್ದೆ.”

ಸಂದರ್ಭದ ಪ್ರಾಣ ಅಥ ಅನುಭವವಾಗಲು ಶ್ರೀನಾಥ ಜೋರಾಗಿ ನಕ್ಕು.

“ನಗರೆಡ ‘ಶ್ರೀ’, ನನ್ನನ್ನು ಕ್ಷಮಿಸುವೆ ತಾನೇ?”

ಪರಿಮಳ ಅವನನ್ನು ಅಲುಗಿಸಿ ಕೇಳಿದಳು.

‘ಬಲವಿನಲಿ....ಸಮರದಲಿ ಎಲ್ಲವೂ ಒಳತೇ’ ಶ್ರೀನಾಥ ಕೇಳಿದನಿಯಲ್ಲಿ ಹಾಡಿದ.

(ಸಾಧಾರ)

ಬದುಕಿನ ದಾರಿ

ಬೃಹದಾಕಾರದ ಗಂಗಟಿ ಗರಗರನೆ ಸುತ್ತಿ ಸುತ್ತಿ ನಿಥಾನವಾಗಿ ನಿಂತಿತು. ಅದರಲ್ಲಿ ಕ್ಷಣಿದ್ದವರು ಕೆಳಗಿಲಿದರು. ಮುಂದಿನ ಸರದಿಗಾಗಿ ಹಿಕ್ಕೇಟುಕೊಂಡು ಕಾದಿದ್ದವರು ಸರಸರನೆ ಖಾಲಿಯಾದ ಜಾಗದಲ್ಲಿ ಕುಳಿತುಕೊಳ್ಳಲು ಧಾವಿಸಿದರು.

ವಸ್ತುವದರ್ಶನದ ಆವರಣದಲ್ಲಿ ಕಣ್ಣ ಕೋರ್ಕೀಮುವವ್ಯಾ ದೀಪಗಳು, ಕೊಳನೆ ದೀಪಗಳ ಜೊತೆಗೆ ಮರಗಳನ್ನು ಅಲಂಕರಿಸಿದ್ದ ಹಳದಿ, ಕೆಂಪು ದೀಪಗಳು ಮರದಲ್ಲಿ ಬಿಟ್ಟಿ, ಹಣ್ಣಿನಂತೆ ಕಾಣಿಸಿತು.

ಜನರು ಅಂಗಡಿಗಳ ಮುಂದೆ ಸಾಲು ಸಾಲಾಗಿ ನಡೆಯುತ್ತಿದ್ದರು. ಗಂಡಸರು, ಹುಡುಗರು, ಮಕ್ಕಳನ್ನು ಕಂಕುಲನಲ್ಲಿ ಹೊತ್ತ ಹೆಂಗಸಮ, ಇವರೂ ಒಂದು ರೀತಿ

ಪ್ರಾಯದ ಹುಡುಗರು, ಹುಡುಗಿಯರದೇ ಒಂದು ಪ್ರಪಂಚ.

ಕಣ್ಣ ಕುಕ್ಕುವಂತೆ ಅಲಂಕರಿಸಿಕೊಂಡು, ಕುಲುಕುಲು ನೆಗುತ್ತ ವಯಾಗರದಿಂದ ಬಳಕುತ್ತ, ತಮ್ಮನ್ನು ಎಲ್ಲರೂ ನೋಡುತ್ತಿರುವರೇ? ಎಂಬು ದನ್ನು ಕಣ್ಣಿನ ಕೊನೆಯಿಂದ ನಿರುಕೀಷುತ್ತ ಹುಡುಗಿಯರು ಮಂದಗಮನದಿಂದ ಸಾಗಿದ್ದರು.

ಅವರ ಹಿಂದೆ ಹುಡುಗರ ಗುಂಪು

ಅಲಂಕಾರದಲ್ಲಿ ಅವರೂ ಹಿಂದೆ ಬಿದ್ದಿರಲ್ಲಿ. ಆರಾಧನೆಯ ನೋಟಿ, ಕೆಣಕು ನಗು, ಹೆಣ್ಣು ಮಕ್ಕಳನ್ನು ರೇಗಿಸುವ ಮಾತುಗಳು.

ಈ ಆಟ ಬೇಟೆ ತರುಣ, ತರುಣೀಯರ ಎರಡು ಗುಂಪಿಗೂ ಹಿತ, ತಣ್ಣಿನೆಯ ಗಾಳಿ, ಅಲ್ಲಲ್ಲಿ ಕೇಳಿಸುವ ವೈಮಾಗಿತೆಗಳು. ಬೇಳಗುವ ದೀಪಗಳು. ಇವು ಸೃಷ್ಟಿಸಿದ ಮಾಯಾಲೋಕದಲ್ಲಿ ಕೆಲಹೊತ್ತು ಅಲೇಯಬೇಕೆಂದ ಲ್ಲವೇ ದುಡ್ಡತೆತ್ತು ಇಂಥ ಪ್ರದರ್ಶನಗಳಿಗೆ ಬರುವುದು.

ಅರ್ಥವಿಲ್ಲದ ನಗು. ಹೆಗುರ ಮಾತು.

ಗಿಗಟ್ಟಿ ಇದ್ದ ಜಾಗ ಸ್ವಲ್ಪ ದೂರ. ಅಲ್ಲಿ ಗಲಾಟಿಯಾ ಕಡಿಮೆ. ಹುಡುಗರು ಅವರ ಜೊತೆ ಬಂದ ದೊಡ್ಡವರು ಇವರೇ ಹೆಚ್ಚು.

ಆದರೆ ಅಲ್ಲೊಂದು ಇಲ್ಲೋಂದು ಅಪರೂಪಕ್ಕೆ ಈ ಅಲಂಕಾರದ ಗುಂಪಿ ನಿಂದ ಜಾರಿಬಂದನರಂತೆ ಕಾಣಿಸಿದರು.

ಉಟ್ಟಿದ್ದ ತೆಳು ಸೀರೆಯ ಸೆರಗು ಗಾಳಿಗೆ ಹಾರಾಡಿತು. ಆ ಸುಂದರ ಮ್ಯಾ ಮುಚ್ಚುವುದಕ್ಕಿಂತ ಅದರ ಅಂಕಡೊಂಕುಗಳನ್ನು ಎತ್ತಿ ತೋರಿಸುವುದರಲ್ಲೇ ಸೀರೆಗೆ ಹೆಚ್ಚು ಸಾಮಂಥ್ಯವಿದ್ದೆಂತೆ ತೋರಿತು.

ಆ ಸುಂದರಿ ಬಳಿಯಂತೆ ಬಳಕುತ್ತ ತೆಳುಗಿನ ಸೀರೆಯ ಸೆರಗಿನಿಂದ ಮುಖಕ್ಕೆ ಗಾಳಿ ಹಾಕಿಕೊಂಡಳು. ಚಕ್ರದಲ್ಲಿ ಕುಳಿತು ಗಿರುನೆ ತಿರುಗಿದ್ದು, ಮೇಲೇರಿದಾಗಿನ ಉತ್ತಾಹ, ಹೆದರಿಕೆಯಿಂದ ಪಕ್ಕದಲ್ಲಿ ಕುಳಿತಿದ್ದ ಗೆಳತಿಯ ಕ್ಷೇತ್ರದಿದದ್ದು, ಈ ಎಲ್ಲದರ ಪರಿಣಾಮವಾಗಿ ಹಣಿಯ ಮೇಲೆ ಬೆವರಿನ ಹನಿಗಳು ಕಾಣಿಸಿದುವು.

ನಿಂಳ ಜಡಿಯನ್ನು ಮುಂದಕ್ಕೆ ಎಳೆಮಕೊಂಡು ಉಸ್ಸೆಂದು ನಿಟ್ಟುಸಿರು ಬಿಟ್ಟುಳು. ಆಗ ಹಿಂದಿನಿಂದ ಮೆಲ್ಲಿಗೆ ಯಾರೋ ಕೇಳಿದರು,

“ಬಹಳ ಚೆನ್ನಾಗಿತ್ತು ಅಲ್ಲಾ? ನೋಲೇರಿ ಕೆಳಗೆ ಇಳಿಯಾವುದು, ಬಹಳ ಸೋಗಷು! ”

ಅರುಣಾ ಬೆಚ್ಚು ಹಿಂದಿರುಗಿ ನೋಡಿದಳು. ಅವಳ ಸಹವಾರಿ ಲಕ್ಷ್ಮೀಶ್ ಹುಟ್ಟೇರಿಸಿ ನಗುತ್ತ ನಿಂತಿದ್ದ.

“ಓ.. ನೀವಾ...? ನಾನು ಯಾರೋ ಎಂದು ಕೆದರಿದೆ.”

ಬಳ್ಳದೇಹ ಮತ್ತುಮ್ಮು ಬಳ್ಳಕಿತು. ಬಿಸುಗಾಳಿ ಸೆರಗನ್ನೂ ನೆರಿಯನ್ನೂ ಅಲ್ಲಾಡಿಸಿತು. ಲಕ್ಷ್ಮೀಶನ ಕಣ್ಣಿಗೆ ಹಬ್ಬ.

ಗೆಳತಿ ಅಪಣಾ ಅರುಣಾ ಚೆಲುವಿಗೆ ದೃಷ್ಟಿಬೊಟ್ಟು ಇಟ್ಟಿಂತೆ, ತೀರಾ ಸಾಧಾರಣ ರೂಪಿನ ಆ ಹುಡುಗಿಯೊಡನೆ ಓಡಾಡುವುದೆಂದರೆ ಅರುಣಾ ಉಗೆ ಬಹಳ ಇಷ್ಟು. ಅವಳ ಪಕ್ಕದಲ್ಲಿ ನಿಂತಾಗ ಅರುಣಾ ಚೆಲುವೆ ವದ್ದು ಕಾಣಿಸುತ್ತಾನೆ. ಕಾಲೇಚಿನಲ್ಲಿ ಇಬ್ಬರೂ ಜೊತೆ ಜೊತೆಯಾಗಿ ಓಡಾಡುವರು. ಪಕ್ಕದಲ್ಲಿ ಕೊಡುವರು.

ತನಗಿಂತ ಚೆನ್ನಾಗಿರುವವರ ಜೊತೆ ಅರುಣಾ ಸೇರುತ್ತಿರಲಿಲ್ಲ. ಅದನ್ನು ದೂರವೇ ಇರುವಳು.

ಅಪಣಾ ಮುಂದಾಗಿ ಬಂದು ತುಟಿ ಉಬ್ಬಿಸಿ ನಗುತುಳುಕಿಸಿ ಕೇಳಿ ದೇಶು.

“ತಲ್ಲಿ ಬಂದಿರಪ್ಪ ನೀವು? ಇಲ್ಲಿ ನಮ್ಮವರು ಯಾರೂ ಇಲ್ಲ ಎಂದು ಕೊಂಡಿದ್ದೇವು.”

ಲಕ್ಷ್ಮೀಶ್ ಮೂಗು ಸಿಂಡರಿಸಿದ. ಈ ಶಿಂ ತಪ್ಪಿದ್ದೇ ಇಲ್ಲ ಎನ್ನ ವಂತಿತ್ತು ಅವನ ಮುಖ ಭಾವ. ಬೇಸರ ಮರೆಸಿ ಕೇಳಿದ.

“ಏಕೆ ಬರಬಾರದೆ?”

“ಬೇಡ ಅಂದರೆ ಬಿಡುವವರೀನು ನೀವು?”

ಅರುಣಾ ಅವರ ಮಾತು ಕೇಳಿ ನಗುತ್ತ ನಿಂತಿದ್ದಳು. ಲಕ್ಷ್ಮೀಶನ ನೋಟಿ ಅವಳಿಗೆ ಕಚಗುಳಿ ಇಟ್ಟಂತಾಯಿತು.

“ಇನ್ನೊಂದು ರೌಂಡ್ ಹೋಗೋಣ ಬಸ್ಸಿ, ಟಿಕೇಟು ತರ್ತೀನಿ. ನಿಮ್ಮ ಜೊತೆ ಅದರಲ್ಲಿ ಕೊಡುವುದೇ ಸೋಗಸು. ಇಲ್ಲ ಎನ್ನ ಬೇಡಿ”

“ಧ್ವಾಂಕ್ಸ್ . ಅದರೆ ದಯವಿಟ್ಟು ಬೇಡಿ. ಈಗಲೇ ತಲೆ ತಿರುಗುತ್ತಾ ಇದೆ.”

“ಓ . ಹಾಗೆನ್ನು ಬೇಡಿ. ಪ್ಲೀಸ್... ನನಗಾಗಿ”

“ಇಲ್ಲ . ಕ್ವೆಮಿಸಿ”

ಅರುಣಾ ಮುಂದೆ ಹೆಚ್ಚಿ ಇಟ್ಟಳು.

“ಹೋಗಲಿ ಕಾಫಿ.....ತಗೋಹೋಣ ಬಸ್ಸಿ. ತಲೆ ತಿರುಗುಹೋದಿತು.”

ಲಕ್ಷ್ಮೀಶ್ ಪುಟ್ಟ ಹುಡುಗನಂತೆ ಉತ್ತಾಹದಿಂದ ಕಣ್ಣ ಅರಳಿಸಿದ. ಕೇಳಿದ ದ್ವಿಯಲ್ಲಿ ಯಾಚನೆ, ನೋಟಿದಲ್ಲಿ ಬಯಕೆ.

“ಹುಶ್... ಸುಮ್ಮನಿರಿ. ಈಗ ಎಲ್ಲಾ ಬರಲು ಸಾಧ್ಯವಿಲ್ಲ. ಅನ್ನ ಬಂದಿದ್ದಾರೆ?”

“ಎಲ್ಲಿ?” ದ್ವಿಯಲ್ಲಿ ನಿರಾತಿ.

ಕಣ್ಣ ಸನ್ನೇಯಿಂದಲೇ ಅರುಣಾ ಹುಲ್ಲಿನ ಮೇಲೆ ಕಾಲುನೀಡಿ ಕುಳಿ

ತಿದ್ದ ತಾಯಿಯನ್ನು ತೋರಿಸಿದಳು. ಧಡೊತಿಯಾಗಿ ಕಾಣಿಸುತ್ತಿದ್ದ ಆ ಮತ್ತೊಬ್ಬಿ ಹೆಂಗಸಿನೊಡನೆ ಮಾತಾಡುತ್ತ ಆರಾಮವಾಗಿ ಕುಳಿತ್ತಿದ್ದ ರು

ವೆಚ್ಚು ಮುಖ ಹಾಕಿಕೊಂಡು ಲಕ್ಷ್ಮೀಶ ಹಿಂದಕ್ಕೆ ಹೋದ. ಅಪಣಾ ನಕ್ಕೆಳು. ಅವಳಿಗೆ ಇದೊಂದು ಮೋಚು.

ಲಕ್ಷ್ಮೀಶ ಅರುಣಾಳನ್ನು ಅನುಸರಿಸುವುದು ಇಡೀ ಕಾಲೇಜಿಗೆ ಗೊತ್ತು. ಗೆಳೆಯರ ಗುಂಪಿನಲ್ಲಿ ಅವರಿಬ್ಬಿರ ಹೆಸರುಗಳು ಧಾರಾಳವಾಗಿ ಕೇಳಿಸುವುದಿತ್ತು.

ಆದರೆ ಅರುಣಾ ?

ಅವಳ ಮನಸ್ಸು ಅರಿತವರಿಲ್ಲ. ಅವಳಿಗೆ ತನ್ನ ಚೆಲುವಿನ ಬಗೆಗೆ ಹೆನ್ನೆ ಹುಡುಗರ ಆರಾಧನೆಯ ಸೋಟಿ ಅವಳ ಜೀವನದ ಉಸಿರು. ಅದಿಲ್ಲದೆ ಬದು ಕಲು ಸಾಧ್ಯವೇ ? ಎನ್ನುವಂತಿತ್ತು ಅವಳ ನಡುವಳಿಕೆ.

ತನ್ನ ನ್ನು ಮೆಚ್ಚಿಕೊಂಡು ಓಡಾಡುವ ಹೆಲವರಲ್ಲಿ ಯಾರನ್ನು ಶಿರಕ್ಕೆ ರಿಸರಲ್ಲಿ ಪುರಸ್ಕರಿಸಿಯೂ ಇರಲಿಲ್ಲ. ತಾವರೆ ಎಲೆಯ ಮೇಲಿನ ನೀರಿನ ಮಣಿ ಯಂತೆ ಹೆಗುರವಾಗಿ, ಯಾವುದಕ್ಕೂ ಅಂಟಿಕೊಳ್ಳಬೇಕಾಗಿ ಮೇಲೆ ಮೇಲೇ ಓಡಾಟಿ.

ಅರುಣಾ ತಾಯಿ ಕುಳಿತ್ತಿದ್ದ ಜಾಗಕ್ಕೆ ಹೋದಳು. ಅಪಣಾ “ಬರ್ತ್ತೀನಿ ನಾನು” ಎನ್ನುತ್ತೆ ಲಕ್ಷ್ಮೀಶ ಹೋದ ಕೆಡಿಗೆ ಬೇಗ ಬೇಗ ಹೆಚ್ಚೆ ಒಂದಿಗೆ ಯಂತೆ ಹೆಗುರವಾಗಿ, ಯಾವುದಕ್ಕೂ ಅಂಟಿಕೊಳ್ಳಬೇಕಾಗಿ ಮೇಲೆ ಮೇಲೇ ಓಡಾಟಿ.

ಸ್ವಲ್ಪ ದೂರದಲ್ಲೇ ಅವನನ್ನು ಸಂಧಿಸಿ ಹೇಳಿದಳು.

“ನಡಿಯಿರಿ ಕಾಫಿ ಕುಡಿಯೋಣ. ನಾನು ಬರ್ತ್ತೀನಿ. ನನ್ನ ಬೆನ್ನ ಹಿಂದೆ ಅಮ್ಮೆ ಇಲ್ಲ ”

ಲಕ್ಷ್ಮೀಶನಿಗೆ ಅವಳ ಜೊತೆ ಬೇಕಿತ್ತೊಂದು ಇಲ್ಲವೋ ? ಆದರೆ ಇಬ್ಬರನ್ನು ಒಟ್ಟಿಗೆ ಆಹ್ವಾನಿಸಿದ್ದು. ಮನದ ಬಯಕೆಯ ಹುಡುಗಿ ಜಾರಿ ಕೊಂಡಿದ್ದಳು. ತಾನಾಗಿ ಬಂದೇ ಇವಳನ್ನು ಬೇಡ ಎನ್ನುವವ್ಯು ಒರಟಿತನ ಇರಲಿಲ್ಲ.

ತನ್ನ ನಿರಾಶಿಯನ್ನು ನಗುವಿನಲ್ಲಿ ಮುಚ್ಚಿ,

“ಬಸ್ಸಿ ಹೋಗೋಣ” ಎಂದ. ತಾವಿಬ್ಬರೂ ಒಟ್ಟಾಗಿ ಹೋಗುವುದನ್ನು ಅರುಣಾ ಸೋಡಲಿ, ಎಂದೂ ಯೋಚಿಸಿದೆ.

ಅರುಣಾ ಸೋಡಿಯೇ ಸೋಡಿದಳು.

ಇದೊಂದು ಪೆದ್ದು. ನನಗಾಗಿ ಕರೆದದ್ದು. ತನ್ನನ್ನುಲ್ಲಿ ಎಂದೂ

ಅರ್ಥವಾಗಲ್ಲ ಎಂದುಕೊಂಡಳು.

ತಾಯಿ ಕೈ ಉಂಟಿ ಮೇಲೆದ್ದು ಕೇಳಿದರು.

“ಯಾರೇ ಅವನು ? ಹೇಣ್ಣಿ ಹುಡುಗಿಯರ ಮುಂದೆ ಹೆಳ್ಳು ಕಿರಿಯುತ್ತು ನಿಂತಿದ್ದು. ಬೇಡಿ ಕೆಲಸ ಇಲ್ಲವೇ ? ಇಲ್ಲೆಲ್ಲಿ ಬಂದ ಅವನು ?”

“ಇದಿಗ ಚೆನ್ನಾಯ್ತು. ಇದು ವಸ್ತುಪ್ರದರ್ಶನ. ಯಾರು ಬೇಕಾದರೂ ದುಡ್ಡಿ ಕೊಟ್ಟು ಬರಬಹುದು”

“ಬರಲಿ ಆದರೆ ನಿನ್ನ ಜೊತೆ ಏನು ಮಾತು ?”

“ನಮ್ಮ ರಾಜು ಸಿನಲ್ಲಿ ಇದಾನೆ. ಎದುರಿಗೆ ಸಿಕ್ಕಾಗ ಮಾತಾಡಿಸಿದ”

ಆರುಣ್ಯಾ ಸಿದುಕಿದಳು. ಎತ್ತಲೋ ನೋಡುವವರಂತೆ ಕುಳಿತಿದ್ದರೂ ಆಕೆಯ ಕಣ್ಣಿಲ್ಲ ತಮ್ಮ ಮೇಲೆ ಎಂದು ಮಂಗಳಿಗೆ ಸಿಟ್ಟು.

“ಅವಳಿಲ್ಲ ನಿನ್ನ ಸ್ನೇಹಿತೆ !”

“ಮನೆಗೆ ಹೋದಳು.”

“ಬರುವಾಗ ನಮ್ಮ ಸಂಗಡ ಬಂದಳು.”

“ಆದರೆನು ? ಹೋಗುವಾಗಲೂ ನಮ್ಮ ಜೊತೆ ಇರಬೇಕೆಂದೇನೂ ಇಲ್ಲ. ಅವಳಿಗೆ ಮನೆಯ ದಾರಿ ಗೂತ್ತಿದೆ”

“ಅವನ ಜೊತೆ ಹೋಡಿಳೇನೋ ?

ಆಕೆಯ ಪ್ರಶ್ನೆ ಮಂಗಳನ್ನು ಚಂಚಿತು

“ನಾನು ನೋಡಲಿಲ್ಲ ಅನ್ನ. ಅವರವರ ಹೊಣೆ ಅವರದ್ದು. ಹೋಗ್ತೇನಿ ಎಂದಳು ಹೂಂ ಎಂದೆ.”

“ಆದೂ ಸರಿ ಅನ್ನ. ನಿನ್ನ ಜವಾಬ್ದಾರಿ ನೀನು ತಿಳಿದಿದ್ದರೆ ಸಾಕು. ಪರೀಕ್ಷೆ ಮುಗಿದ ಕೂಡಲೇ ನಿನಗೆ ಮದುವೆ. ನಿನ್ನ ತಂದೆ ಗೊತ್ತು ಮಾಡಿ ರುವ ವರ ನಿನಗಾಗಿ ಕಾದಿದಾನೆ ಎನ್ನೋದು ನೆನೆಪಿದ್ದರೆ ಸಾಕು. ಬೇರೆ ಯವರ ಉಸಾಬರಿ ನಮಗೇಕೆ ?”

ಮಂಗಳು ತಾಯಿಯ ಪಕ್ಕದಲ್ಲಿ ಮೌನವಾಗಿ ನೆಡೆದಳು. ಈ ದಿನ ತಾಯಿಯ ಜೊತೆಗೆ ಬರದಿದ್ದರೆ ? ಎಷ್ಟು ಸೋಗಿಸಿತ್ತು. ಲಕ್ಷ್ಮೀಶನ ಜೊತೆ ಮತ್ತೊಮ್ಮೆ ರಾಟೀಯಲ್ಲಿ ಕುಳಿತು ಮೇಲೆ...ಮೇಲೆ ಏರುವಾಗ ? ಎಂತಹ ಪುಳಕ ! ಹೆದರಿದ್ದರೆ ಹಿಡಿದುಕೊಳ್ಳುತ್ತಿರಲಿಲ್ಲವೇ ಅವನು ? ಸುಖದ ಯೋಚನೆ

ಯಿಂದ ಕಂಪಿಸಿದಳು ಅರುತ್ತಾ. ಮತ್ತೆ ಅವನ ಜೋತೆ ಕಾಫಿ ಕಡಿಯುವಾಗ ? ಕಾಫಿಯ ಬಟ್ಟೆಲು ಮೇಲಿನಿಂದ ಅವನ ಹೊಳಪು ಕಣ್ಣಗಳು ತನ್ನನ್ನು ಮೆಚ್ಚಿಗೆಯಿಂದೆ ದಿಟ್ಟಿಸುವಾಗ ?

ಮೂರ್ಕ ವೈಕ್ಕುಕೆ ಅಪಣಾ.

ನಾಳೆ ಕಾಲೇಜಿನಲ್ಲಿ ಹರಟಿಪವರಿಗೆ ಒಂದು ವಸ್ತು ಸಿಗುತ್ತಿತ್ತು. ಅದರೇನು ? ಹರಟಿಪವ ನಾಲಗೆ ಈಗಾಗಲೇ ಹರಟಿದೆ. ಕೆಲಸವಿಲ್ಲದ ಕೃಗಳು ಗೋಡೆಯ ಮೇಲೆ ಚಿತ್ರ ಬಿಡಿಸಿವೆ !

ಇನ್ನು ತಾಯಿಯ ಕನಸೋ ?

ಅವರ ನೆಟ್ಟಿನ ಅಣ್ಣನ ಮಂಗ ತನಗಾಗಿ ಕಾದಿರುವನನಂತೆ. ಎಷ್ಟು ನಷ್ಟ ಗಳ ಅಸೆ ನೇಯಿಂದುವ ನೂಲೆಯೋ ಅದು. ಅವನ ನೆನಪೇ ಸರಿಯಾಗಿಲ್ಲ. ದೂರದ ಅಸ್ತ್ರಾಂನಲ್ಲಿ ಎಲೆಣ್ಣೀ ಇರುವನನಂತೆ. ಹೇಗಳ್ದು ಅವನು ?

“ಮನೆ ಬಂತಲ್ಲ, ಇಳಿಯಮ್ಮ; ಇನ್ನಾಂ ಗಾಡಿಯಲ್ಲಿ ಕೂತಿರುವ ಅಸೆ ಏನು ?”

ತಾಯಿ ಎಚ್ಚು ರಿಸಿದರು.

ಗಾಡಿಯವಸ್ತಿಗೆ ಬಾಡಿಗೆ ತೆತ್ತು ಇಬ್ಬರೂ ಒಳಗೆ ನಡೆದರು.

* * *

“ಗೂಡ್ನರ್ಮೆಲು ಕಂಬಿ ತಪಿದ್ದರಿಂದ ದಾರಿಯಲ್ಲ ಅಡಚಣಿ. ಮದ್ರಾಸಿಗೆ ಹೊರಡುವ ರ್ಮೆಲು ಮೂರು ಗಂಟೆ ತಡವಾಗಿ ಹೊರಡುವುದು”

ಧ್ವನಿವರ್ಧಕದ ಮೂಲಕ ಗೂಗ್ನರ್ಮೆಲು ದ್ವಿಯಲ್ಲಿ ಕೇಳಿಬಂದ ಪ್ರಕಟನೆಗೆ ಹೆಂಗಸರ ವಿಶ್ವಾಂತಿ ಕೋಣೆಯಲ್ಲಿ ಒರಗು ಕುಚಿರೆಗೆ ಮೈ ಅನಿಸಿದ ಅರುತ್ತಾ ಬೆಚ್ಚಿ ನೆಟ್ಟಿಗೆ ಕುಳಿತು ಆಲಿಸಿದಳು.

ಅದೇ ನೂತು ಮತ್ತೊಮ್ಮೆ ಕೇಳಿಬಂತು. ಮೂರು ಗಂಟೆ ತಡ. ದೂರದ ಪ್ರಯಾಣದಲ್ಲಿ ಒಂದೊಂದು ಗಳಿಗೆಗೂ ಮಹತ್ವ. ವೊದಲೇ ಬೇಸರ. ಮತ್ತೆ ತಡವಾದರೆ ?

ಬಂಧುಗಳ ಮನೆಯಲ್ಲಿ ನಡೆದ ಮದುವೆಗೆ ತಾನು ಬರದೆ ರಜೆ ಇಲ್ಲ ವೆಂದು ಹೆಂಡತಿಯನ್ನಾಂ ಮಕ್ಕಳನ್ನಾ ಕಳಿಸಿದ್ದ ಪತಿರಾಯ. ಬೆಂಗಳೂರಿನ

